

ಚೋಕ್‌ಹಿನ್ ಮನೆ

ಅಂತರ ಭಾರತೀಯ ಪ್ರಸ್ತುತ ಮಾಲೆ

ಚೋಕಟ್ಟಿನ ಮನೆ

ಕೇರಳ ಸಾಹಿತ್ಯ ಅಕಾಡೆಮಿಯ ಶ್ರೀಷ್ಟ ಕಾದಂಬರಿ
ಪ್ರತಿಸ್ಥಿತ ಪದೇದ ಮಲಯಾಳ ಭಾಷೆಯ ಕಾದಂಬರಿ

ಎಂ. ಟಿ. ವಾಸುದೇವನ್ ನಾಯರ್

ಆನುವಾದ:

ಬಿ. ಕೆ. ತಿಮುಸ್



ನಾಗಣ್ಯ ಬುಕ್ ಪ್ರಸ್ತುತಿ, ಇಂದಿಯಾ
ಹೊಸ ದೇಶ

ಮೊದಲ ಅನ್ವಯಿತ : 1972

ದ್ವಿತೀಯ ಅನ್ವಯಿತ : 1989

© ಎಂ. ಟಿ. ವಾಸುದೇವನ್ ಸಾಹಿತ್ಯ, 1971.

ರೂ.19.00

Original Title: NALU KETTU (Malayalam)

Kannada Title: CHOUKATTINA MANE.

ನಿರ್ದೇಶಕರು, ಸ್ವಾಮಿನಾರಾಯಣ ಪ್ರಸ್ತುತಿ, ಇಂದಿಯಾ

ಎ-5, ಗ್ರಿನ್‌ಹಾರ್ಟ್, ಮೈಸ್ಪೆಕ್ಟರಿ-110 016,

ಇವರಿಂದ ಪ್ರಕಟಿತ.

ಮುನ್ಮುಡಿ

ಕೇರಳದ ಭಾಷೆಯಾದ ಮಲಯಾಳದಲ್ಲಿ ಅಪ್ಪು ನೆಡುಂಗಾಡಿಯವರ 'ಕುಂದಲತ' ಕಾದಂಬರಿ (1887) ಮೊದಲು ಪ್ರಕಟವಾದದ್ದು. ಒಂದು ದೃಷ್ಟಿಯಲ್ಲಿ ಅದು ಸರಿ-ಯಾದ ದಾರಿಯಲ್ಲಿ ಸಾಗಲಿಲ್ಲವೆನ್ನ ಬೇಕು. ಅದರ ಸ್ವರೂಪ ಹೊಸದಾದರೂ ಆಕಾಶಕ ಕಥೆ ಕಥಾನಕಗಳು ಹಳೆಯವೇ. ಕಥಾ ವಸ್ತುವಿನ ಅಂಶಗಳು ಶೈಕ್ಷಣಿಯಂತಹ 'ಸಿಲೆ-ಲಿನ್' ನಾಟಕದಿಂದ ಮತ್ತು ಸ್ವಾಟಿನ 'ಇವಾನ್ ಹೋ' ಕೃತಿಯಿಂದ ಅಯಿಲು ಹೊಂಡಿವು-ಗಳು. ಅಲ್ಲದೆ ಕಥಾ ಸಂಖಿತಾನ ಮತ್ತು ಕಥೆಯಲ್ಲಿ ಬರುವ ಘಟನೆಗಳು ಅನಿದಿಷ್ಟ ದೇಶ ಮತ್ತು ಕಾಲಕ್ಕೆ ಸಂಬಂಧಿಸಿದುವಾಗಿವೆ. ಸಾಮಾಜಿಕ ಪರಿಸರಣಗಳಾಗಲೇ ಪ್ರಾಸಾಗಿಕ ಕಥೆಗಳಾಗಲೇ ಅಥವಾ ಪಾತ್ರಗಳಾಗಲೇ ಕೇರಳಕ್ಕೆ ಸಂಬಂಧಿಸಿದುವಲ್ಲ.

ಕುಂದಲತ 1887ರಲ್ಲಿ ಬರೆದದ್ದು ಎನ್ನುವುದೇ ಅದರ ವೈಶಿಷ್ಟ್ಯ. ಅದರೆ ಅದು ಆ ಕಾಲಕ್ಕೂ ಒಂದಿನ ಕಾಲದ ಕಥೆ ಮತ್ತು ಚಿತ್ರಣಗಳನ್ನು ಒಳಗೊಂಡದ್ದು. ಎರಡು ವರ್ಷಗಳ ನಂತರ ಹೊರ ಬಂದ ಚಂದು ಮನ್ನನ್ನರ 'ಇಂದು ಲೇಬ'ದಲ್ಲಿ ಕಂಡು ಬರುವ ಸಮಕಾಲೀನ ಪ್ರಜ್ಞೆ ಮತ್ತು ಪರಿಭಾವನೆಗಳು ಇಂದಿಗೂ ಹೊಂದಿಕೊಳ್ಳಲಿವಂತಿವೆ. ಇದಕ್ಕೆ ಕಾರಣ ಕಾಲ ದೇಶಗಳ ಬಗ್ಗೆ ಇರುವ ಪರಸ್ಪರ ಹೊಂದಾಡಿಕೆಗಳು. ಹತ್ತೊಂಬತ್ತು ನೆಯ ಶತಮಾನದ ಉತ್ತರಾಧಿಕ ಕೇರಳದ ಸಾಮಾಜಿಕ ಪರಿಸರಣಗಳನ್ನು ಪಾತ್ರಗಳನ್ನು ಮತ್ತು ಪ್ರಾಸಾಗಿಕ ಕಥೆಗಳನ್ನು ಒಳಗೊಂಡಿದೆ.

ಮಾತ್ರ ಪ್ರಧಾನವಾದ ನಾಯಕರ ದೊಡ್ಡ ಅವಿಭಾಗ ಕುಟುಂಬವ್ಯಾಂದು ಹಳೆಯ ಜಹಗೀರುದಾರಿಗೆ ಅಂಟಕೊಡಿರುವ ಪದ್ದತಿ ಆಧುನಿಕ ಯುಗದೊಂದಿಗೆ ಸ್ವಧೀಸ-ಲಾರದು ಎನ್ನುವುದನ್ನು ಸೂಚಿಸುವ ವಿವರ ಈ ಕಾದಂಬರಿಯಲ್ಲಿ ಹೊರಹೊಮ್ಮೆ ಬೇಕನ್ನು ಬೀರುತ್ತದೆ. ಪರಿವರ್ತನೆಯ ಪರಿಸ್ಥಿತಿಗೆ ಹೊಂದಿಕೊಳ್ಳಲಾರದೆ ಕವ್ಯಕ್ಕೂ ಭ-ಗಾಗುವ ಅವನತಿಗೊಳಗಾಗುವ ಕಥಾವಸ್ತು ಈ ಕಾದಂಬರಿಯದು. ಮಲಯಾಳಿತರ ಓದುಗರಿಗೆ ಈ ಜನತೆಯ ಸಾಮಾಜಿಕ ಹಿನ್ನೆಲೆಯನ್ನು ರಿಯಲು ಸಹಾಯಕವಾಗಲಿ ಎನ್ನುವ ಉದ್ದೇಶದಿಂದ ಈ ಕಾದಂಬರಿಯನ್ನು ನೀಡಲಾಗಿದೆ.

ಉತ್ತರದ ಕಡೆಯಿಂದ ವೈದಿಕ ಬ್ರಾಹ್ಮಣ ಮೊದಲು ಮೆಲ್ಲ ಮೆಲ್ಲನ ಆವರಿಸ-ಕೊಂಡು ಬರುತ್ತಿದ್ದದ್ದು ಉಟ್ಟಿ ಮತ್ತು ಒಂಬತ್ತನೆಯ ಶತಕದಲ್ಲಿ ದೊಡ್ಡ ಪ್ರವಾಹವಾಗಿ ವರುನ್ನುಗಿತ್ತಂ. ಆ ಕಾಲದಲ್ಲಿ ಕೇರಳ ಸಮಾಜದಲ್ಲಿ ಜನತೆಯ ಕಸಬನ್ನು ಜನಸರಿಸಿದಂತೆ ರೈತರು, ಕುರುಬರು, ಬೆಸ್ತುರು ಇತ್ಯಾದಿ ಜಿಡೋಗಿಕ ವಿಭಾಗಗಳಿದ್ದವು. ಆದರೆ ವೈದಿಕ ಬ್ರಾಹ್ಮಣ 'ಭಾತುವರ್ಣಾ' ವನ್ನೇ ಬಲವಾಗಿ ಅನುಮೋದಿಸಿತು. ಬ್ರಾಹ್ಮಣರು ಅಲ್ಲ ಸಂಖ್ಯಾತರಾಗಿದ್ದರೂ ಬಹಳ ಮೊದಲೇ 'ಪೌರೋಹಿತ್ಯ' ಮುಂತಾದುವುಗಳನ್ನು

ಕೈಗೊಂಡಿದ್ದರು. ಅದ್ದರಿಂದ ಅವರು ಕೇರಳ ಸಮಾಜಕ್ಕೆ ಪರಿಣಾಮಕಾರಿಯಾದ ಹೈನರ್ಡ್ ರೋಚರನ್ಸ್‌ನ್ನು ಕೊಡಲು ಸಾಧ್ಯವಾಯಿತು. ಅವರು ಸ್ವಸಾಮಂಧ್ಯರ್ಥಿಯಾದ ಸಮಾಜದಲ್ಲಿ ಉನ್ನತ ಪರಿವರ್ತನೆಯಾಗಿದ್ದರು. ಅಳುವ ಅರಸರು ಮತ್ತು ಸಿನಾಥಿಪತಿಗಳು ಉತ್ಸಾಹಿಗಳನ್ನಾಡಿರುವಂತೆ ಒತ್ತಾಯೆ ಪಡಿಸಿದರು. ಅದರಿಂದಾಗಿ ಕೆಲವರು ಕ್ಷುತ್ರಿಯಾಗಿ ಪರಿವರ್ತನೆ ಮಾಡಿದರು.

ತತ್ತ್ವನೆಯ ಶತಮಾನದಲ್ಲಿ ಕೇರಳದ ಬೀರಿಗೂ ತಮಿಳು ನಾಡಿನ ಚೋಳರಿಗೂ ನೂರು ವರ್ಷಗಳ ವರೆಗೆ ಯಾದೃ ನಡೆಯಿತು. ಬೀರ ಚಕ್ರಾಧಿಪತ್ಯದ ರಾಜಧಾನೀಯಾದ ಮಹೋದಯಪ್ರರ ಅವನಿಂ ಮೊಂದಿದುದು 1019ರಲ್ಲಿ. ಬೀರರು ಜೋಳರ ಆಕ್ರಮಣ ವಸ್ತು ಆ ಗಂಡಾಂತರ ಪರಿಸ್ಥಿತಿಯನ್ನು ಉದುರಿಸಲು ಬೇಗ ಬೇಗನೆ ಸೈನ್ಯವನ್ನು ಸಾಫ್ತ್ಯಗೊಳಿಸಿದರು. ಪ್ರಯೋತ ಬೀಳಾನಗಳಾದ ಯಂದ್ರ ಮೇರರು (ಭಾರತ್ ನಾಯರ್) ಮಹಿಳೆಯ ಏತಿಯಾಸದ ಕಾಲ ಸ್ಥಿತಿಯಲ್ಲಿ ವದ್ದು ಸಂತ ಶೂರರು. ಈ ಸಂಭರ್ಥದಲ್ಲಿ ನಾವು ಮೊತ್ತ ಮೊದಲಾಗಿ 'ನಾಯರ್' ಶಬ್ದವನ್ನು ಕಾಣುವುದು. ಬ್ರಾಹ್ಮಂಭದಲ್ಲಿ ಈ ಶಬ್ದ ಜಾತಿ ಸೂಕ್ತವಾದುಗಿರಲಿಲ್ಲ. ಸಮರ ಶೂರರನ್ನು ಕುರಿತು, ಅವರ ಸ್ಥಾನವನ್ನು ಕುರಿತು ಪ್ರಯೋಗಿಸಿದ ಶಬ್ದವಾಗಿತ್ತು. ಅದರೆ ಸೈನ್ಯಕ್ಕೆ ಸೇರಿ ಸೇವ ಸಲ್ಲಿಸುವುದರ ಅಧಾರದ ಮೇಲೆ ಜಾತಿಯ ವಿಂಗಡಕ್ತ ತೀವ್ರಗಿಂತಲ್ಲಿ ಹೆಚ್ಚಿಯಾಗಿರಿಸಿ ಮನೆ ಮಾಡಿಕೊಂಡಿತು. ಸಾಮಾಜಿಕವನ್ನು ಸಂರಕ್ಷಿಸುವುದಕ್ಕಾಗಿ ಮರಳಿವಾನ್ನಿಲ್ಲಿಸಿದೆ ಮೋರಾದುವ ಯಾದೃ ಕೌಶಲದಿಂದಾಗಿ ಈ ನಾಯರ್ ಸಮುದಾಯ ಅರಸು ಮನೆತನಗಳ ಸಮಾಪವರ್ತ್ಯಯಾಯಿತು. ಅದರ ಫಲವಾಗಿ ನಾಯರರು ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದರು. ಬ್ರಾಹ್ಮಣ ಮತ್ತು ಕ್ಷುತ್ರಿಯ ಯಾವರು ನಾಯರ್ ಮಾಡುಗಿರುವನ್ನು ಮಂದುವೆಯಾಗಿವುದಕ್ಕೆ ಅವಕಾಶಪಡುವಾಯಿತು.

ಪ್ರಾವಶಕಾಲದ ಬೀರ ರಾಜವರ್ಹಾಳಿ ಶಿತ್ಯ ಪ್ರಾಧಾನ್ಯವ್ಯಳಿದ್ವಾಗಿತ್ತು ಎನ್ನುವುದು ಸಂಸ್ಕೃತವಾಗಿ ತಿಳಿದು ಬಿರುತ್ತದೆ. ಬಂದರ್ ಮಾತ್ರ ಯಾವುದ್ದು ವಾರಗಳು ಮೊತ್ತ ಮೊದಲು ಜನ್ಮತಾಳಿದುದು ಬೀರಿಗೂ ಜೋಳರಿಗೂ ನಡೆದ ಸಂಘರ್ಷಕ್ಕೆಯೇ ಕಾಲದಲ್ಲಿಗಿರಬೇಕು. ವಲಸ ಬರುವ ಜನರಲ್ಲಿ ಹೆಗಸರ ಸಂಪ್ರಯಿತ ಗಂಡಸರ ಸಂಪ್ರಯಿತ ಸಮಜವಾಗಿ ಹೆಚ್ಚಿಗೆ ಕಂಡು ಬರುವಂತೆ ಕೇರಳಕ್ಕೆ ವಲಸ ಬಿಂದ ಗುಂಪಿನಲ್ಲಿ ಇದು ಕಂಡು ಬಂದಿತ್ತು. ಯಾಗಾಗಿ ಮೊದ ಶಿಳಿಗೆಯು ಡಿರಿಯ ಬ್ರಾಹ್ಮಣ ತನ್ನದೇ ಆದ ಜಾತಿಯಿಂದ ದಣ್ಣು ತರುವ ಸಂಪ್ರದಾಯ ಆಳರಣೀಯಲ್ಲಿತ್ತು. ಮೊಸ ತಲೆಮಾರಿನ ಕಿರಿಯ ಬ್ರಾಹ್ಮಣ ಯಾವರು ಕ್ಷುತ್ರಿಯ ಅಧಿವಾ ನಾಯರ್ ದಣ್ಣು ವಂಕ್ಕಳನ್ನು ಮಂದುವೆಯಾಗುತ್ತದ್ದರು. ದಣ್ಣುವಂಕ್ಕಳಿಗೆ ಕುಟುಂಬದ ಅಸ್ತಿಯಲ್ಲಿ ವಹ್ನಿ ಲಭಿಸಂತ್ತಿರಲ್ಲ. ಆದ್ದರಿಂದ ಆಧಿಕ ಕಟ್ಟಳೆಗಳನ್ನು ಭದ್ರಗೊಳಿಸಿ ಅಸ್ತಿಯ ಹಕ್ಕು ಮಾತ್ರ

ಪ್ರಥಾನವೂ ಮಾತ್ರ ಮೂಲವೂ ಆಗಿರಬೇಕೆಂದು ಪರಿಪರ್ಕಿಸಿ ವಿಧಿಸಿದರು. ಹೋರೊಡನೆ ನಡೆದ ಸಮರ ಯಜ್ಞದಲ್ಲಿ ಅಧಿಕ ಸಂಪ್ರಯೆಯ ನಾಯುರ್ ಯೋಧರು ಆಹುತಿಯಾದರು. ಬ್ರಾಹ್ಮಣರ ಗುಂಪಿಗೆ ಸೇರಿ ಹೋಗಿದ್ದ ಅಧಿಕ ಸಂಪ್ರಯೆಯ ಸ್ತ್ರೀಯರಿಗೆ ಮಾತ್ರ ಯಜಮಾನವುಳ್ಳ ಸಮಾಜ ಪದ್ಧತಿಯನ್ನು ಏತ್ತತ್ವಷ್ಟು ದ್ವಾರಕೇಗೊಳಿಸಿಕೊಳ್ಳಲು ಆವಶಾಯವುಂಟಾಯಿತು.

ಹೋರೋಟೆಪ್ಪಮನ್ನು ವಹಿಸುವ ಅಧಿಕಾರವನ್ನು ಪಡೆದೆಹೊಂಡುವುದು, ಅರಸುವಂಸೆ-ತನಗಳಲ್ಲಿ ನಂಟಿಸ್ತುಕೆ ಬೆಳಿಸುವುದರ ಮೂಲಕ ಪಡೋಕ್ಕೂಪಾಗಿ ರಾಜ್ಯಾಡಳಿತ ಸೂತ್ರವನ್ನು ವಹಿಸಿಕೊಂಡೆದ್ದು, ಎಲ್ಲ ಕ್ಷತ್ರಿಯರ ಮನಗಳ ಹೋಟೆಪ್ಪಮನ್ನು ತಾವೇ ವಹಿಸಿ-ಕೊಂಡೆದ್ದು, ಸ್ತ್ರೀಯರ ಮೂಲಕ ಭೂಮಿಯ ಯಜಮಾನವನ್ನು ಪಡೆದು ಅಧಿಕವಂಟ್ಟಿ-ವನ್ನು ತಾತ್ತವ್ಯತಿಗೊಳಿಸಿಕೊಂಡೆದ್ದು—ಇವೆಲ್ಲವುಗಳ ಒಟ್ಟುಗೂಡುವಿಕೆಯಿಂದ ನಂಬಾ-ದಿರಿಗಳು (ಬ್ರಾಹ್ಮಣರಂ) ಕೇರಳ ಸಮಾಜದಲ್ಲಿ ಉಂಬಳಿಯ ಶಿಶಿರವನ್ನೇರಿದರು. ಹಾಗೆಯೇ ನಾಯರರು ಸಂಪೂರ್ಣವಾಗಿ ರಾಜ್ಯ ಸರಕ್ಕಾರೆಯು ಇವಾಟ್ಟಾರಿಯಂನ್ನು ಮೊತ್ತು ಬಂಧ ಮೇಲಿನ ಸ್ಥಾನವನ್ನೇರಿ ದೇರ ರಕ್ಷಕರೆನ್ನಿಸಿಕೊಂಡರು. ಇವರು ಈ ಸ್ಥಾನಗಳನ್ನು ಕಾಯ್ದಿರಿಸಿಕೊಂಡೆದ್ದು ಕೇರಳದ ಇತರ ಮುಖ್ಯ ಮಂತ್ರಗಳಾದ ಕೈಸ್ತರು ಮತ್ತು ಮುಸಲ್ಲಾನರು ವ್ಯಾಪಾರ ಮತ್ತಿತರ ಉದ್ದೇಶಗಳನ್ನು ಕೈಗೊಳ್ಳುವುದಕ್ಕೆ ವರಪನ್ನು ತನಗ್ರಹಿಸಿದೆಂತಾಯಿತು. ಕೇರಳದಲ್ಲಿ ಅನೇಕ ರಾಜಧಾನಿಗಳಂತೆ ತೆಯೆತ್ತಿ-ದ್ದುವು. ಪ್ರತಿಯೊಂದು ರಾಜಧಾನಿಯೂ ತನ್ನದೇ ಆದ ಸೈನ್ಯವನ್ನು ಒಲಪಡಿ-ಕೊಂಡಿತು. ನಾಯುರ್ ಸಮಾಜ ಉಸ್ತುತ ಸ್ಥಾನ, ಗೋವ ಮತ್ತು ಸಂಪತ್ತುಗಳನ್ನು ಪಡೆಯು ವ್ಯಭಿಷಿಂದಿದೆ ಬಾಳುತ್ತತ್ತೆ. ಆದರೆ ಹದಿನೇಂಟನ್ನು ತತ್ವಮಾನದಲ್ಲಿ ರಾಜ್ಯ ಮಾತ್ರಾದ ವರ್ಮ ಕೇ ಎಲ್ಲ ತಂಡರಸರಸ್ವತ್ವ ರಾಜಧಾನಿಗಳನ್ನು ವರಪಡಿ-ಕೊಂಡು ಒಲವಾದ ಒಂದು ರಾಜಧಾನಿಯನ್ನು ತಿರುವಾಡಿಲಿಸಲ್ಪಿ ನಿರ್ಮಿಸಿದೆ. ಇದರಿಂದಾಗಿ ನಾಯರರಿಗೆ ಯುದ್ಧಾಚ್ಯಾಮ ಕೈತಕಿಪ್ಪ ಮೊದಲು, ಒಂದಿನ ತಪ್ಪಿ ತಂತಸ್ಸು ಚೇರೆ ಉದ್ದೇಶಗಳನ್ನು ಕೈಗೊಳ್ಳುವುದಕ್ಕೆ ಅದ್ದು ಬಿಂದು. ಏಧಿಯಿಲ್ಲದೆ ಖೂಂಟಿಯನ್ನು ದಂಡಿಕೊಂಡು ವ್ಯವಸಾಯಕ್ಕೆಂಬೆಕಾಗಿ ಬಂದುದ್ದು ಮುಂತಾಡಿ-ದಂಡನ್ನಲ್ಲಿ ಚರಿಸಿಟೆನ್ನೆಯ ತತ್ವಮಾನದ ಕೇರಳದ ರೆಬೆಲ್ (ಪ್ರೂತ್ ಸಾಪಿತಿ) ಎನ್ನಿಸಿಕೊಂಡ ಕುಂಡನ್ ನಂಬಿಯಾರ್ ಕೆಲವಡಿಗಳಲ್ಲಿ ಸಾರಾಯವಾಗಿ ಉಸ್ತುವಾಡುತ್ತಾರೆ.

‘ಇಂದುಲೇಖಿ’ ಕಾದಂಬಿರಿ ನಂಬಿಯಾರರ ವಿಂಬನೆಗೂ ಏಂ. ಟಿ. ವಾಸುದೇವನ್ ನಾಯುರ್ ಮತ್ತು ಅನಂತರದ ಬರದಗಾರರ ಕಾವ್ಯಾದರ್ಶಗಳಿಗೂ ಹೂರಾತಾದ ಉಲ್ಲಾಸದಾಯಕ ಕೃತಿಯನ್ನಿಸಿದೆ. ಆ ಕಾಲದಲ್ಲಿ ವ್ಯಭಿಷಿಂದಿದೆ ಬಾಳುತ್ತಿದ್ದ ಪಂಗಡಗಳು ಭೂಮಿಯ ಉತ್ಸತ್ತಿಯನ್ನು ಹೆಚ್ಚಿಸುವ ಗೊಡಗೆಗೆ ಹೋಗದೆ ಇದ್ದು ನಮಗೆ

ಪರೋಕ್ಷವಾಗಿ ತಿಳಿದು ಬರುತ್ತದೆ. ಮಾತ್ರ ಪ್ರಧಾನ (ಆಯಂ ಸಂತಾನ) ಕುಟುಂಬಕ್ಕೆ ಯಜಮಾನನಾದವನ ದರ್ಶಾಡಳಿತಕ್ಕೆ ಎದುರಾಗಿ ಅವನ ಆಯಂದಿರು ಮತ್ತು ಸೋಸೆಯರಂ ನಡೆಸುತ್ತಿದ್ದ ಕಲಹದಲ್ಲಿ ಕೇಂದ್ರಿಕೃತಿಗೊಂಡಿದ್ದರ ಘಲವಾಗಿ ಎಷ್ಟೀ ಅವಿಭಿನ್ನ ಕುಟುಂಬಗಳು ಏಪ್ರಿಲ್ ಅವ್ಯವಸ್ಥೆಗೊಳಿಗಾಗಿ ಬೆಳಿಯ ತೊಡಗಿದ್ದವು.

ಅನ್ವಯಿತರ ಬಂದ ಮಲಯಾಳ ಕಾದಂಬರಿಯ ಮಿಶಾಸ ಮತ್ತು ರಚನಾಪಥಾನವೆಂತಹದು, ಯಾವ ಚೌಕಟ್ಟಿಗೊಳಿಪಟ್ಟಿದ್ದು, ಯಾವ ವರ್ಗಕ್ಕೆ ಸೇರಿದುದು ಮುಂತಾದುವನ್ನು ಇಲ್ಲಿ ಗುರುತಿಸಬಹುದು. ಪ್ರತಿಯೊಂದು ಪಂಗಡವೂ ಪರಿವರ್ತನೆ ಹೊಂದುತ್ತಿರುವ ಸಮಾಜದ ತಪ್ಪಿ ವ್ಯವಸ್ಥೆಗಳನ್ನು ಅರಿಯಲು ಪ್ರಯತ್ನ ‘ಇಂದು ಲೇಖ’ ಕಾದಂಬರಿಯಲ್ಲಿ ಕಂಡು ಬರುತ್ತದೆ. ಇದೊಂದು ಕಾವ್ಯಭಾಯೆಯಿಂಳ್ಳ ಚಾರಿತ್ರಕ ಕಾದಂಬರಿ. ಸಿ. ಎ. ರಾಮನ್ ಪಿಳ್ಳಿ ಅವರು 1891–1920ರ ಅವಧಿಯಲ್ಲಿ ಈ ಏಷಯಗಳನ್ನು ಕುರಿತ ಭವ್ಯ ಗ್ರಂಥವನ್ನು ಸೃಷ್ಟಿಸಿದ್ದಾರೆ. ಇಲ್ಲಿ ಕೂಡ ಪರಿವರ್ತನೆಯ ಯುಗದ, ಪ್ರಾವಾಸಂಪ್ರದಾಯದವರ ಅಂತರಾಳವನ್ನು ಕಂಡುಕೊಳ್ಳಬಹುದು. ನಾಯರ್ ಪಂಗಡದ ಅಧಿಕಾರ ಶಕ್ತಿ, ಕುಂದುತ್ತಿದ್ದಾಗ ಪಿಳ್ಳಿ ಅವರು ತಮ್ಮ ಉದ್ದರ್ಘಂಡಲ್ಲಿ 18ನೇಯ ಶತಮಾನದ ಕೊನೆಯಲ್ಲಿ ಮೈಸೂರನ್ನು ಆಳುತ್ತಿದ್ದ ಹೃದರಾಲಿ ಮತ್ತು ಅವನ ಮಾಗ ಚಿಪ್ಪು ಸುಲ್ತಾನ್ ತಿರುವಾಂಕೂರು ಸಂಸ್ಥಾನಕ್ಕೆ ಕೊಡುತ್ತಿದ್ದ ಉಪಟಳಗಳನ್ನು ಒತ್ತಿಕ್ಕೆ ಆ ಸಂಸ್ಥಾನವನ್ನು ಸುಭದ್ರಗೊಳಿಸಿದ ನಾಯರ್ ಪಂಗಡದ ರಾಜನಿತಿ ನಿಪ್ರಣಾದ ರಾಜ್ಯ ಶಿಕ್ಷಣದಾಸನನ್ನು ಸ್ಥಾಪಿಸಿದ್ದಾರೆ. ಒಂದು ದೃಷ್ಟಿಯಲ್ಲಿ ಹಿಂದೆಲ್ಲ ಸಾಮಂಧ್ಯದಿಂದ ಮತ್ತು ಪ್ರಾಮಾಣಕರೆಯಿಂದ ರಾಜ್ಯ ರಕ್ಷಣೆ ಮಾಡಿದ ನಾಯರ್ ಪಂಗಡವನ್ನು ಪುನರೆಚ್ಚಿರ್ಗೊಳಿಸಿದು ಎಂದು ಹೇಳಿಕೊಂಡು.

ನಂಬಿಗಳಿಗಳ ಪಂಗಡದಲ್ಲಿದ್ದ ಒಂದು ವ್ಯಾಧಿಯೆಂದರೆ ಸ್ತ್ರೀಯರನ್ನು ಅಡಿಗ ಮನೆಯಲ್ಲಿ ಕೊಳ್ಳ ಹಾಕುತ್ತಿದ್ದು ಮತ್ತು ಹುಡುಗಿಯರು ಯುತುಮತಿಯರಾಗುವುದಕ್ಕೆ ಮೊದಲೇ ಏಷಾಹ ಮಾಡಿಕೊಡುತ್ತಿದ್ದ ಪದ್ದತಿ. ಕೆಲವು ಸಂಭರ್ಣಗಳಲ್ಲಿ ಐಶ್ವರ್ಯವಂತನಾದ ಮುದಿ ನಯಿಬಾದಿಗಳೂ ಮದುವೆ ಮಾಡಿ ಕೊಡುತ್ತಿದ್ದ ಪದ್ದತಿಯಿತ್ತು. ಕ್ಷೇಸ್ತ ಮತಕ್ಕೆ ಸಾಮಾಜಿಕ ಪರಿವರ್ತನೆ ಹೊಂದಲು ಯಾವ ಅಡಜಣಿಯೂ ಇರಲಿಲ್ಲ. ಅದು ಶಾಂತವಾಗಿ ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದ ಆಧುನಿಕರೆಯ ಪರಿಕಾಮವನ್ನು ಅವಲೋಕಿಸುತ್ತಿತ್ತು. ಯಾವುದೇ ಕಾಲದಲ್ಲಿ ಆಗಿಹೋದ ಬಹುದೂಡ್ ನಾಯರ್ ಅವಿಭಿನ್ನ ಕುಟುಂಬ, ಪರಿವರ್ತನೆಯ ಯುಗದ ಒತ್ತರಡಕ್ಕೆ ಸಿಕ್ಕಿ ಸಣ್ಣ ಸಣ್ಣ ಕುಟುಂಬಗಳಾಗಿ ಹೋದ ಏವಯವನ್ನು ಇಲ್ಲಿ ಪ್ರತಿಪಾದಿಸಲು ಹೊರಟಿರುವುದು. ಮುಸ್ಲಿಂ ಸಮಾಜದಲ್ಲಿ ಧಾರ್ಮಿಕ ಸಂಪ್ರದಾಯಗಳ ಮತ್ತು ಏಪ್ರಿಲ್ ಪ್ರಾವಾಚಾರಗಳ ತೆಂಂದರೆಗಳು ಇದ್ದವು.

ಪ್ರತಿಯೊಂದು ಪರಿಸರದಲ್ಲಿ, ತನ್ನದೇ ಆದ ಪ್ರಾರ್ಥಿಕಾರದ ಗುಂಪೆ ಮನೋ ಧರ್ಮದಿಂದಾಗಿ ಹೊಸ ಜಗತ್ತಿಗೆ ಹೊಂದಿಕೊಳ್ಳುವುದಕ್ಕಿರುವ ಪ್ರತ್ಯೇಕ ಸಮಸ್ಯೆಯಿಂದಾಗಿ ಕಾದಂಬರಿ ಅರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಕಡೆಗೆ ತಿರುಗುತ್ತದೆ. ಸಾಹಿತ ಚೆರುಕ್ಕಾಡ್, ಭೂಮಾಲೀಕನಿಗೂ ಗೀಡೆದಾರನಿಗೂ ಇರುವ ಫಾರ್ಮಕೆಯನ್ನು ವಿವರಿಸುವುದರ ಮೂಲಕ ಗೂರ್ಮಾಂತರ ಸ್ಥಿತಿಗಳನ್ನು ಸಚ್ಚೇದವಾಗಿ ಚಿತ್ರಿಸಿದ್ದಾರೆ. ತಕ್ಷಣ ಮತ್ತು ಕೇಶವದಾಸ್ ಹಳ್ಳಿಗಳ ಹಣೆಬರಹವನ್ನೂ ನಗರಗಳ ಗೊಂದಲವಾಯಿ ಬಿಂಬಿಸುವ್ಯಾ ವಿವರಿಸಿದ್ದಾರೆ. (ಇಮೊನಿಸಲ್ಲಿ ಕೂಲಿ ಕೆಲಸ ಮಾಡುವವರು, ಕಸಗುಡಿಸುವವರು, ರಿಕ್ಷ ಎಳೆಯುವವರು—ಇತ್ಯಾದಿ).

ಪ್ರೋಫೆಸಿಯರ್ ಸಂಪುರ್ದಾಯಗಳಿಗಳಿಂದ ಬಿಂಬಿಸಿ ನಿರ್ಧಾರ. ಈಪ್ರಗತಿಯಲ್ಲಿ ಕೃತಿಜ್ಞ ಮೋಗಿ ಬಿಕ್ಕಟ್ಟಿನ್ನು ಉದ್ದೇಶಿ ಮಂಧ್ಯ ರಾಜಕೀಯ ತಲೆಮಾರ್ಕಿ ಆವೃದ್ಧಿಯಾಂಬಾಗುವುದು ಕೀರಳ ಜೀವನದ ಒಂದು ಪ್ರತ್ಯೇಕತೆ. ಲಂಗರು ಮುಖ್ಯದು ಬಿಂದ್ಯ ಮೂಲದೇ ಯಾನ ಮಾಡಲಾಗೆದರೆ ಅಂಶ ಬಂದಿವೆ—ಮೂಲಗಳಲ್ಲಿಯೂ ಅವು ಹೇರೆ ಜೀರೆ ರೀತಿಯವು. ಮಂನುಷ್ಯ ತನ್ನ ಸತ್ಯವನ್ನು ಕೆಳಿದುಕೊಂಡು ಸೂತ್ರದ ಗೋಳಿಯಾಗುವುದು ಶ್ರೀ. ಏ. ಟಿ. ನೂದ ಕುಮಾರರ ಕೃತಿಗಳಲ್ಲಿ ಕಂಡು ಬಂದರೆ, ಶ್ರೀ. ಒ. ಓ. ವಿಜಯನ್ ರ ಕೃತಿಗಳಲ್ಲಿ ಪಾತ್ರಗಳು ಮ್ಯಾದು ಮಾನೋಭಾವದ ಪರಾಕಾಷ್ಟೇಯನ್ನು ತಲಪಿ ನಿಂತಿರುವುದು ಕಂಡು ಬರುತ್ತದೆ. ಆದರೆ ಅವುಗಳಲ್ಲಿ ಮಾನವ ತನ್ನ ಗುರಿಯನ್ನು ತಲಪಿದ್ದಾಗೀ, ಗುರುತಲಪ್ಪವ ಸಾಮಧ್ಯವನ್ನು ಪಡೆದದ್ದಾಗೀ ಕಂಡು ಬರುವುದಿಲ್ಲ.

ಇದಕ್ಕೆ ಪ್ರತಿಯಾಗಿ ಇನ್ನೂ ಕೆಲವು ಮಂದಿ ಕಾದಂಬರಿಕಾರರು ಅಗ್ನಿ ಪರಿಹೈಯ ಮೂಲಕ ಮಾನವನಲ್ಲಿ ಹೊಸ ಭರವಸೆಯನ್ನು ಮೂಡಿಸಿ ಗೀಲಿಸುವ ಪ್ರಯತ್ನ ದೂಡಿದ್ದಾರೆ—ಹಳೆಯ ರೀತಿಯ ಅನಾಯಾಸದ ರಾಜಕೀಯ ಆದರ್ಶಗಳು ಶ್ರೀ. ಕೆ. ಸುರೇಂದ್ರನ್ ಆವರ ನಿಜವಾದ ರಾಜಕೀಯ ಆದರ್ಶಗಳ ಮೂಲದೇ ನಿಳ್ಳಲಾರವು. ಆದರೂ ಅವರಲ್ಲಿ ಆ ವರ್ಗದ ಅಂತರಿಕ ಪ್ರಜ್ಞೆಯನ್ನೂ ಆ ರಾಜಕೀಯ ಕಟ್ಟಪಾಡುಗಳನ್ನೂ ಕಂಡುಒಡಿಯಲು ಪ್ರಯತ್ನ ಮಾಡಿರುವುದು ಕಂಡು ಬರುತ್ತದೆ. ಕೇಶವದೇವ್ ಸಾಮಾಜಿಕ ಬಿಕ್ಕಟ್ಟಿಗಳಿಗೂ ಅವುಗಳ ವಿಕೃತ ಭಾವನೆಗಳಿಗೂ ಕೊಡುವುದಕ್ಕೆ ಹೋಗುವುದಿಲ್ಲ. ಆದರೂ ಕೇಶವದೇವ್ ಎಲ್ಲರೂ ಕೇವಲ ನರ ಹೊರೆಯವರಲ್ಲ, ಒಬ್ಬರು ಮತ್ತೊಬ್ಬರ ಅವಲಂಬಿಗಳು ಎನ್ನ ವ್ಯವಸ್ಥೆ ತಿಳಿಸಲಿಕ್ಕಿ ಸಿದ್ದಾರೆ.

ನಾಬೀಗ ನಮ್ಮ ಮುಂದಿರುವ ಕಾದಂಬರಿಯ ಕರ್ತೃವಿನ ವಿಕಾರವಾಗಿ ನೋಡೋಣ.

ಫೌಟಿನಾ ಸಂಪತ್ತು ಎಂ. ಟಿ. ವಾಸುದೇವನ್ ನಾಯರರ ಕಾದಂಬರಿಗಳಲ್ಲಿದೆ. ಆದರ ಸಂಬಂಧಿತ ಯನ್ನು ಗಂಭೀರ ಪರಿಸ್ಥಿತಿಯನ್ನೂ ಉಂಟುಮಾಡುವ ಸಮಾಜದ ವಾಸ್ತವಿ-

ಕರ್ತವ್ಯನ್ನು ನೇರವಾಗಿ ವದುಲಿಸುವುದು ಕಡಿಮೆ. ಎಂ. ಟಿ. ಅವರೆ ಸಿರಾಣಾವಾದ ತತ್ತ್ವ-ರಾಸ್ತುದ ಬೇರಿನ ಆಳಕ್ಕಳಿಯುತ್ತದೆ. ‘ಅಭಯಾಧಿ’ ಎನ್ನುವ ಆಸಾಧಾರಣೆ ಕಂಥ 1967ರಲ್ಲಿ ಬರೆದದ್ದು. ಆದರಲ್ಲಿ ಒಬ್ಬತ ಎಮ್ಮೋಡಿ ವರ್ಚಾಗಳ ಪರಿಗಳ ಕಷ್ಟ ಉಪರಿಣಿದ ಘರಗಿರಿಂತಾಗುತ್ತದೆ. ಮತ್ತೆ ಉರಿಗಿ ಒಂದಿರುಗಿ ಬಂದು ಎಲ್ಲರೂಡನ ಬಾಳುವುದಕ್ಕೆ ತೊಂಗುತ್ತಾಗುತ್ತದೆ. ಒಂದಿನ ಮೀತರನ್ನೆಲ್ಲ ಕಾಣುತ್ತಾಗುತ್ತದೆ. ಎಲ್ಲರೂ ಹೊಸ್ಟಿಲರಾಗಿ ಕಾಣುತ್ತಾರೆ. ಯಾರೂ ಅತ್ಯುಂಟಾಗಿ ಕಾಣುವುದಿಲ್ಲ. ಈ ಕಂಥಯಲ್ಲಿ ಬೆಕೆಟ್‌ನ ನಾಟಕ ‘ಪಯ್ಯಾಟಿಂಗ್’ ಧಾರ್ ಗೌಡೋಟ್ ನ ಸ್ನೇಹ ಅಂಶವೂ, ಕಾಫ್ಫಿನ್ ಕ್ಲಾಸ್‌ಲ್ರೂ ಕಾದಂಬಿರಿಯ ಸ್ನೇಹ ಅಂಶವೂ—ಅದುನೇನ್ನೊಂದು ಬೇಡದ, ಅಧ್ಯಾತ್ಮಿಕ ಮಾತ್ರ-ಗಳಿಂತವೂ ಇವೆ. ಭಯಾನಕ ಫಾಟನೆಗಳು ಮನಸ್ಸುನ ಸ್ನೇಹಾರ್ಥ ಮತ್ತು ವ್ಯಾಖ್ಯಾ ಪ್ರಯುತ್ತ ಗಳ ಮೂಲಕ ಪ್ರತ್ಯೇಕ ಹಗ್ಗುನ್ನು ಕಾಣುವ ಪ್ರಯತ್ನ ಕಂಡು ಬರುತ್ತದೆ.

ಮಾನವನ ಪ್ರಾಪಂಚಿಕ ವ್ಯಾಪಾರಗಳಿಂದ ಉಂಟಾಗುವ ದೊಭಾಗ್ಯಗಳಿಗಿಂತಲೂ ಈ ವಿಮುಖಿತ ಭಾವಸ ಅಧಿಕವಾಗಿದೆಯೋ ಎಂಬುತ್ತೆ ಕಾಣಿಸಿಕೊಳ್ಳುತ್ತದೆ. ಈ ವಿಮುಖಿತ ಸಮಾಜದ ಮೇಲೆ ಒಂದು ಚೈಚಾರಿಕ ವಾಗು ನಿತ್ಯಿತ ತೀವ್ರನ್ನು ಸೇಡಲು ಶಕ್ತವನಿಸುವುದಿಲ್ಲ. ಬೆಕೆಟರೆ ಕಾದಂಬಿರಿಕಾರನ ಉತ್ತೇಳ್ಳಿಯೇ ಇದರ ಕಫಾವಸ್ತು. ಇದನ್ನು ಅಯಂಕೊಂಡಂಚಾಗ್ಗೆ ಕಾದಂಬಿರಿಕಾರನೇ. ಅಂತರ್ಧಾನ ಮತ್ತು ಪಕಾಂತ ಸ್ವತಿಯ ಪ್ರೇಮಗಳಿಂದ ಮೂಡಿ ಬಂದ ಮತ್ತೊಂದು ಕಾದಂಬಿರಿ “ಇರುಳಿನ ಅತ್ಯು”. ಕಂಥ ಸಂಪಥಾನ ತುಂಬ ಲಲಿತ ಮನೋದರವಾದ ಮತ್ತೊಂದು ಕಿರು ಕಾದಂಬಿರಿ ‘ಮಂಜು’ 1965ರಲ್ಲಿ ಬರೆದದ್ದು ನಿಷ್ಪಯೋಜಕ ನಿರೀಕ್ಷಿಯಲ್ಲಿ ಇಟ್ಟರು ಕಾಡು ಕುಳಿತ ಕಂಥ. ಸ್ನೇಹಿತ್ಯಾಲ್ಗೆ ಪ್ರವಾಸಿಯಾಗಿ ಬಂದಿದ್ದ ಯಂವಕನಲ್ಲಿ ಅನುರಕ್ತಿಗೊಂಡ ವಿಮಲ, ಅವನು ಮತ್ತು ಬರುವೆನಂದು ಹೇಳಿ ಹೋದ ಮಾತನ್ನು ನಂಬಿ ನಿರೀಕ್ಷಿಸುತ್ತಾ ಕುಳಿತು—ಮತ್ತೊಂದು ಭೋಟ್ ಯಾವಕ; ಅಗ್ಗ ಪ್ರವಾಸಿಯೊಬ್ಬನಿಗೂ ಆ ಪರ್ವತ ಪ್ರದೇಶದ ಹೆಕ್ಕೊಬ್ಬಳಿಗೂ ಆಕ್ಸಿಕ ಸಣ್ಣವೇಶದಲ್ಲಿ ಜನಿಸಿದ ಹುದುಗಿ; ತನ್ನ ಚತುರ ಇದ್ದ ಮನಸುಕಾದ ಜನ್ಮದಾತ್ಯವಿನ ಚಿತ್ರವನ್ನು ಇರಿಸಿಕೊಂಡು ಜೀವನದಲ್ಲಿ ಒಮ್ಮೆಯಾದರೂ ಆತಸನ್ನು ಕಾಣಬೇಕು ಎಂದು ಪರಿತಃಸುತ್ತಾ ಕುಳಿತುತ್ತಾನೆ. ‘ಆಕ್ಸಿಕವಾಗಿ’ ಎಂದು ಹೇಳಿ—ಇದ್ದಿದರೆ—ಅದು ಕುಳಿರವಾಗಿ ಮನಸ್ಸನ್ನು ಇರಿಯುತ್ತತ್ತದೆ. ಅಲ್ಲಿಲ್ಲಿ ಜಡುರಿದ ಕಂಥಾಂಶಗಳನ್ನು ಹೇಗಾದರೂ ಒಂದುಗೂಡಿಸುವ ಪ್ರಯತ್ನ ವಾಸುದೇವನ್ ನಾಯಕ್ ಸ್ತುತಿಸುವುದು ಮಾತ್ರ ಇದ್ದಿದೆ. ಇತ್ತೀಚೆನ ಕಾಲಂ’ ಕಾದಂಬಿರಿಯಲ್ಲಿ ಮಾತ್ರ ಜಗತ್ತಿನ ವರ್ಕಮಾಗಾಗಳ ವಿಷಯವಾಗಿ ಸಮಾಧಾನ ನೀಡುವ ಸಾಧ್ಯತ್ವ ಕಂಡು ಬರುತ್ತದೆ. ಇದರಲ್ಲಿ ಕೂಡ ಎಲ್ಲವನ್ನೂ ಸಹಿಸಿಕೊಂಡು ಹೋಗುವ ಮನ್ಯ ಪ್ರಪೃತ್ಯಿಯಲ್ಲಿ ಪ್ರತಿಭಟಿಸುವ ಏರೋಧ ಭಾವನ ಕಾಣಿಸುವುದಿಲ್ಲ.

‘ಅಸುರ ಬೀಜ’ (ಅಸುರವಿತ್ತು) ಎಂ. ಟಿ. ವಾಸುದೇವನ್ ನಾಯರ್ ಆವರ ಏರಡನೆ ಕಾದಂಬರಿ (1962). ನಾಯರರ ಅವಿಭಕ್ತ ಕುಟುಂಬದ ಅವನತಿಯನ್ನು ಚಿತ್ರಿಸುವ ಏಶಪ್ಪ ಕಥಾವಸ್ತು ಈ ಕಾದಂಬರಿಯದು. ಒಂದು ದೃಷ್ಟಿಯಲ್ಲಿ ಇದು ಹಳೆಯ ಸಾಹಸ ಕೃತ್ಯಗಳನ್ನು ಹೀರುತ್ತಿರುತ್ತಿದ್ದು. ಇಲ್ಲಿ ಪ್ರತಿನಾಯಕ ಅನೇಕ ದುರ ದೃಷ್ಟಿಗಳ ಸೀರಿತಕ್ಕ ಸಿಕ್ಕಿ ಕೊಳ್ಳಿಕೊಂಡು ಹೋಗುತ್ತಾನೆ. ಈ ಕಾದಂಬರಿಯ ನಾಯಕನೂ ಅತಿ ಭೀತಿಯನ್ನು ಉಟ್ಟಿಸುವ ಅಸ್ವಪ್ಪ ದಿಗಂತದಲ್ಲಿ ಉಳಿದು ಅಲ್ಲಿಂದ ಪಾರಾಗುವ ಬಗೆಯನ್ನು ಚಿತ್ರಿಸುತ್ತಾ ಉಳಿಯುವುದನ್ನು ಕಾಣುತ್ತೇವೆ. ಅದನ್ನು ಗೆದ್ದು ನಿಲ್ಲುವ ಭರವಸೆಯೂ ಕಂಡು ಬರುವುದಿಲ್ಲ.

ಇದೇ ವಸ್ತುವನ್ನು ಅಯ್ಯ್ಯ ಕೊಂಡು ಬರೆದ ಇದಕ್ಕೂ ಮೊದಲಿನ ಕಾದಂಬರಿಯನ್ನು (1958) ಇಲ್ಲಿ ನೀಡಲಾಗಿದೆ. ಕಾದಂಬರಿಯ ಹೆಸರು ಚೌಟಿನ್ ಮಾನೆ.* ಇದೊಂದು ಸಾಂಕೇತಿಕ ಶಬ್ದ. ಪ್ರಾಚೀನ ರೀತಿಯ ಕಟ್ಟಡ. ಅಪಿಭಕ್ತ ಕುಟುಂಬ ಜಿವನದಲ್ಲಿ ವಿಶ್ವಾಸವನ್ನು ರಿಸಿಕೊಂಡು ಬಾಳುತ್ತಿದ್ದ ಸಾಮಾಜಿಕ ಪದ್ಧತಿಯನ್ನು ಪ್ರತಿನಿಧಿಸುವ ಶಬ್ದ. ಮಧ್ಯ ಒಂದು ಅಂಗಗಳ. ಅದಕ್ಕೆ ಹೊಂದಿಕೊಂಡು ಸುತ್ತಲೂ ಕೋಕಿಗಳು. ಅಂತಹುದು ಎಪ್ಪು ಬೇಕಾದರೂ ಇರಬಹುದು. ಹೀಗೆ ಅವಿಭಕ್ತ ಕುಟುಂಬ ವೈದಿಕ ಯಾಗುತ್ತಾ ಹೋದಂತೆಲ್ಲ ಕಟ್ಟಿಡುವನ್ನೂ ವಿಸ್ತೃತಿಸುತ್ತಾ ಹೋಗಲು ಅನುಕೂಲವುಳ್ಳದ್ದು.

ಈ ಕಥೆ ಒಬ್ಬ ಹುಡುಗನು ಬದುಕಿನ ಹೋರಾಟಗಳಿಗೆ ಸಂಬಂಧಿಸಿದ್ದು. ಮನೀಯ ಹಿರಿಯರ ಇಚ್ಛೆಗಿ ಏರುದ್ದ ತಾನು ಪ್ರೇಮಿಸಿದ ವ್ಯಕ್ತಿಯೊಡನೆ ಒಡಿಹೋಗಿ ಬಾಳಿದ ಹೆಣ್ಣನ ಮಾರ್ಗ. ತರವಾಡು ಮನೆ*ಯಲ್ಲಿ ತಾನು ಸ್ವಾನವನ್ನು ಪಡೆಯಲು ಹೋರಾಡಿದ ಹುಡುಗ—ಆ ಕುಟುಂಬದಲ್ಲಿ ಒಬ್ಬನಾಗಿ ಅಂಗಿಕರಿಸಲ್ಪಟ್ಟಿ. ಅದಕ್ಕೆ ಕಾರಣ ಅವನು ಆ ಕುಟುಂಬದ ಹಕ್ಕುದಾರನಾಗಿದ್ದದ್ದು. ಅದರೆ ಆ ಮನೀಗೆ ಯಜಮಾನನಾಗಿದ್ದ ಕರ್ಮಣ ಸ್ವಭಾವದ ದೊಡ್ಡ ಮಾಪನ ಹೃದಯ ಮಾತ್ರ ಅವನನ್ನು ಅಂಗಿಕರಿಸಲಿಲ್ಲ. ತಾಯಿಯನ್ನು ತಪ್ಪಾಗಿ ಭಾವಿಸಿ ಮಗನೂ ದೂರ ನಿತ. ಅನಾಧಿಕ್ಕಾ ವಿಧವೆಯೂ ಆದ ಆ ಮಗನು ಎದ್ದಾಭ್ಯಾಸವನ್ನು ಮಳಿದುವರಿಸಲು ಹೃದಯಾನುಕಂಪವುಳ್ಳ ವ್ಯಕ್ತಿಯಾಬ್ಜನನ್ನು ಆಶ್ರಯಿಸಿದಳು. ಗೊಡ್ಡು ಹರಟಿ ಹೋಡೆಯುವವರ ಸುಳ್ಳು ಸುದ್ದಿಯನ್ನೇ ಬಲವಾಗಿ ನಂಬಿ ತಾಯಿಗೆ ಅವಮಾನ ಮಾಡಿದ. ಅವಳು ಆ ವ್ಯಕ್ತಿಯಿಂದ ಸಹಾಯ ಪಡೆದದ್ದು ಸಂಶಯಕ್ಕೆ ಅಸ್ವದವನ್ನು ಉಟ್ಟಿಸುವ ಸಂದರ್ಭದಲ್ಲಾಗಿತ್ತು. ಹುಡುಗ ವಿದ್ಯಾಭ್ಯಾಸವನ್ನು ಮಳಿದುವರಿಸುತ್ತಾನೆ; ಪ್ರಗತಿ ಹೊಂದುತ್ತಾನೆ. ನೋಕರಿಯನ್ನೂ

* ಹೋಡ ಮನೆ ನಾಲ್ಕು ಸೂತ್ರದ ಮನೆ. ಕೊಟ್ಟ ಮನೆ. ** ಕುಟುಂಬದ ಮನೆ.

ಪಡೆಯುತ್ತಾನೆ. ಆಮೇಲೆ ಕುಟುಂಬದಲ್ಲಿ ಸ್ಥಾನವನ್ನು ಪಡೆಯಲು ಉಗರಿಗೆ ಹಿಂದಿರುಗುತ್ತಾನೆ. ಅವೈರಲ್ಲಿ ಕುಟುಂಬದ ಷಟ್ಕರ್ಯಾ ಕ್ರಮವಾಗಿ ಕ್ಷಮಿಸುತ್ತಾ ಬಂದಿರುತ್ತದೆ. ಅವಿಭಕ್ತ ಕುಟುಂಬದ ಪದ್ಧತಿಯನ್ನು ಪುನರುತ್ತಾನಗೊಳಿಸುವ ಇಚ್ಛೆ ಅವನದಾಗಿರಲಿಲ್ಲ. ಅದ್ದರಿಂದಲೇ ಅವನು ಆ ಹಳೀಯ ಕಟ್ಟಡವನ್ನು ಕ್ರಯಿಸ್ತ ಕೊಂಡುಕೊಳ್ಳುತ್ತಾನೆ. ಆಗ ಮಾತ್ರ ಅವನಿಗುಂಟಾಗಿದ್ದ ಅತೀವ ಕಹಿ ನೇನಪುಗಳನ್ನು ಹೋಗಲಾಡಿಸಿಕೊಂಡು ತನಗಾಗಿ ಒಂದು ಹೊಸ ಮನೆಯನ್ನು ಕಟ್ಟಿಸಿಕೊಳ್ಳಲು ಸಾಧ್ಯ ಎನ್ನಿಸುತ್ತದೆ.

ಅವಿಭಕ್ತ ಕುಟುಂಬದಿಂದ ಬೇರೆಬ್ಬು ಹೊಸ ರೀತಿಯ ಕುಟುಂಬದ ಪ್ರಾರಂಭ ಎನ್ನುವ ನಿರ್ಧಾರವೇ ಪರಿವರ್ತನೆಯ ಸಂಕೇತ ಎನ್ನುವುದು ಕೂಡ ಅಷ್ಟೂಂದು ಸಮರ್ಪಕವಾದುದಲ್ಲ.

ತನಗರಿವಿಲ್ಲದ ಪರಿಸ್ಥಿತಿಯ ಒತ್ತಡಗಳಿಗೆ ಸಿಕ್ಕಿ ಬಾಲ್ಯದ ಕಷ್ಟಮುದು ಜೀವನದ ನೇನಪುಗಳಿಂದ ವಿವೇಕ ಮತ್ತು ಸಹಾನುಭೂತಿಯನ್ನು ಹೊಂದಿ ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಂಡ್ದು ಈ ಕಾದಂಬರಿಯಲ್ಲಿ ಪ್ರಕಟಿಸಿಕೊಳ್ಳುತ್ತದೆ.

ಕೃಷ್ಣ ಚೈತನ್ಯ

ಬೆಳೆಯಂತ್ರ, ಬೆಳೆಯುತ್ತೂ ದೊಡ್ಡ ವಸಾಗುತ್ತೇನೆ. ಕೃಗಳಿಗೆ ಒಳ್ಳೆಯ ಬಲ ಬರುತ್ತದೆ. ಅಗ ಯಾರಿಗೂ ಭಯಪಡಬೇಕಾಗಿಲ್ಲ. ತಲೆಯತ್ತಿ ನಿಲ್ಲಬಹುದು. ಯಾರಾದರೂ “ಯಾರೋ ನೀನು?” ಎಂದು ಕೇಳಿದರೆ, ಹೆದರದೆ ಗಟ್ಟಿಯಾದ ಧ್ವನಿಯಲ್ಲಿ ಹೇಳುತ್ತೇನೆ: “ಕೋಣದಣ್ಣೆ ನಾಯರ ಮಗ ಅಪ್ಪಣ್ಣೆ” ಎಂದು.

ಅಗ ಒಮ್ಮೆ ಸೈದಾಲಿ ಕುಟ್ಟಿಯನ್ನು ಕಂಡುಹಿಡಿಯಿದೆ ಬಿಡುವುದಿಲ್ಲ. ಅವನನ್ನು ಹಿಡಿದುಕೊಳ್ಳುತ್ತೇನೆ. ಆ ಸೈದಾಲಿ ಕುಟ್ಟಿಯ ಕುಟ್ಟಿಗೆ ಹಿಡಿದುಕೊಳ್ಳುತ್ತೇನೆ. “ನೀನಲ್ಲವೇ? ನೀನಲ್ಲವೇ ನನ್ನ—”

—ಅದನ್ನು ನೇನಿಕೊಣಿದಾಗ ಅಪ್ಪಣ್ಣೆಯ ಕಣ್ಣಗಳ್ಲೇ ನೀರಾಡುತ್ತದೆ.

ಸೈದಾಲಿ ಕುಟ್ಟಿಯನ್ನು ಪ್ರತ್ಯಕ್ಷಾವಾಗಿ ಕಾಣಿವ ಆ ದೃಶ್ಯ ಎಷ್ಟೇ ಸಲ ಕಣ್ಣಿ ದುರಿಗೆ ಬರುತ್ತದೆ. ನಿದೆ ಬಾರದೆ ಕಣ್ಣು ಮುಚ್ಚಿ ಮಲಗಿದ್ದಾಗಲೂ, ಕುಂಡಂಗಲ್ಲಿನವರ ಮೆಟ್ಟಿಲ ಕೆಳಗಿರುವ ಕೇಸರ ವೃಕ್ಷದ ತಂಪಾದ ನೆಳಲಿನಲ್ಲಿ ಒಂಟಿಯಾಗಿ ಕುಳಿತಾಗಲೂ.....

ಯಾರು ಆ ಸೈದಾಲಿ ಕುಟ್ಟಿ? ಅಪ್ಪಣ್ಣೆ ಕಂಡದ್ದಿಲ್ಲ. ಕಾಣಬಾರದು ಎಂದು ಅವನು ಪೂರ್ಖಿಸುವುದುಂಟು. ಸೈಲ್ಲಿಕಾಲ ಕೆಳಿದ ಮೇಲೆ ಕಂಡರೆ ಸಾಕು: ಬೆಳಿದು ಮೊಡ್ಡ ವನಾದ ಮೇಲೆ. ಅಗ ಕಂಡುಹಿಡಿದರಾಯ್ತು.....ಅದರೆ ಸಾಯಂಕಾಲ ಅಂಗಡಿಗೆ ಹೂರಟಿದ್ದಾಗ ಅವನು ಸೈದಾಲಿ ಕುಟ್ಟಿಯನ್ನು ಕುರಿತು ಯೋಚಿಸಿರಲ್ಲ. ಆದನ್ನು ಕಾಣುತ್ತೇನಂದು ಭಾಷಿಸಿಯೂ ಇರಲಿಲ್ಲ.

ಅಂದು ಸ್ವಾಲ್ಭ ಬಿಟ್ಟು ಮನಸೆಗೆ ಬರುವುದು ತಡವಾಗಿತ್ತು. ದೇವಸ್ಥಾನದ ಮಾರ್ಗವಾಗಿ ಜೀತೆಗಾರರೂಂದಿಗೆ ಹೂರಟಿದ್ದ. ರಾರದಿ ಗುಡ್ಡದ ಗೇರು ಹಂಡ್ಲಿನ ತೋಟವಿಂದ ಗೇರು ಹಣ್ಣು ಕೆಡೆವಿದ್ದ. ಪರಿಗೋಳಿಸಿದ ತೋಟವಿಂದ ಆಚ್ಚುತ ಕುರುವ್ವನ ತೋಟವಿಂದ, ಗೇರು ಹಣ್ಣು ಬೀಳಿಸುವುದನ್ನುಂತು ನೋಡುವುದೇ ಬೇಡ. ಅವರದೊಂದು ಮೊಡ್ಡ ಗುಂಪು. ಕಂಡು ಹಿಡಿದರೆ ತಂದೆ ತಾಯಿಗಳಿಗೆ ಹೇಳುತ್ತಾರೆ. ರಾರದಿಯನ್ನು ಕೇಳಿದರೆ ಅನುಮತಿ ಕೊಡುತ್ತಾನೆ. ಆ ಮುದುಕನಿಗೆ ಗೇರು ಬೀಳ ಮಾತ್ರ ಹಿಕ್ಕಿದರೆ ಸಾಕು, ಅತನಿಗೆ ಮತ್ತು ಇಲ್ಲಿದ್ದ ರಿಂದ ಪರ್ಕುಳಿನ್ನು ಕಂಡರೆ ಇಷ್ಟ್ಯಾಂದು ತ್ಯೇತಿ.

ಅದನ್ನು ಧಾಟಿ ಗುಡ್ಡದ ಹತ್ತಿರ ಬಂದಾಗ ನೇನೆಡು ನಿಂತಿದ್ದ ಹುಲ್ಲಿನ ಕಂಡೆಗಳನ್ನು ದಾಟಿ ಕಾಲಿನಿಂದ ಕೆದರಿ ಅತ್ತಿತ್ತ ಹರಡುತ್ತಾ, ಆಟವಾಡಿಕೊಂಡು ಹೊತ್ತು ಹೋದದ್ದೇ ತಿಳಿಯಲಿಲ್ಲ.

ಹೊಟ್ಟಿಗೆ ಸರಿಯಾಗಿ, ರಾಲೆ ಬಿಟ್ಟು ಮನೆ ತಲಪ್ಪಾವ ದಿವಸಗಳಲ್ಲಿ ನಂಬಿಂದಿಗಳ ಮನೆಯುದೆ ಕೆಲಸ ಮಣಿಗೆ ಅಮೃತ ಮರಳುತ್ತಿದ್ದಿಲ್ಲ. ಅಡಗಿಗೆ ಮನೆಯಲ್ಲಿ ಬೆಲೆಯು ಮೇಲೆ ಇಟ್ಟಿದ್ದ ಗಂಜಿ ಘಾತೆಯನ್ನು ತೆಗೆದುಕೊಂಡು ಒಂದೇ ಗುಟುಕಿಗೆ ಕುಡಿದು, ಕೊಟ್ಟಿಗೆಯಲ್ಲಿದ್ದ ಮುತ್ತಪ್ಪಿಯೇ ಚಟ್ಟಿರ ಮೋಗಿ ಹರಣೆ ಹೊಡಿಯುತ್ತಿದ್ದಾಗಲೇ ಅಮೃತ ಬರುತ್ತಿದ್ದು.

ಅದರೆ ಅಂದು ಅವನು ಬಂದಾಗ ಅಮೃತ ಅಡಿಗೆ ಮನೆಯಲ್ಲಿ ಅಡಿಗೆ ಕೆಲಸದಲ್ಲಿ ಸರತ ಇಂದಿದ್ದೇ.

“ಯಾಕೇಂ ಇಮ್ಮು ತಡ?”

“ಯಾಕೂ ಇಲ್ಲಮ್ಮು.”

“ಮಷ್ಟು ಸಲ ಹೇಳಿ ಅಪ್ಪುತ್ತಿಂದ್ದೀ. ಮಂಜಿ ಆಗೇ ದರೊಳಗೆ ಮನೆಗೆ ಬರಬೇಕಾಗಿತ್ತೀ.”

ಅದಕ್ಕೆ ಅವನೆನೂ ಪ್ರತ್ಯೇಕಿಸಿದ್ದಿರಿ. ಅವನುಗೆ ಗೊತ್ತು. ಹೆಚ್ಚು ಅಂದರೆ ತಾಯಿ ಅಪ್ಪೇ ಬಿಟ್ಟು ಮಾಡಿಕೊಳ್ಳುವುದು ಎಂದು.

ನಿಂತುಕೊಂಡೇ ಗಂಜಿ ಕುಡಿದೆ. ಆಗ ತಾಯಿ ಹೇಳಿದ್ದು:

“ಮುಗಾ, ಹೋಗಿ ಆ ಯುನಾನಿಕಿನ ಅಂಗಡಿಯಿಂದ ವರಡಾಣ ತೆಗಿನಣ್ಣ ಕೊಂಡೆಂಬುದು ಬಾ” ಎಂದು.

ಅವನು ಹೊರಿಕ್ಕಿ ಸೋಡಿದೆ. ಬಿಸಿಲು ಸ್ವಲ್ಪ ವ್ರಾ ಇಲ್ಲ. ಅದರೆ ಕತ್ತಲಾಗಿಲ್ಲ. ಆಕಾಶ ಕಪ್ಪಾಗುತ್ತಿದೆ. ಕತ್ತಲಾದರೆ, ವರದು ಕಡೆಗಳಲ್ಲಾ ಕೇದಿಗೆ ಮರಗಳು ಬೆಳ್ಳಿದಿರುವ ಆ ಸ್ವಾಧಾರಿಯಿಂದ ಮೋಗಲು ತುಂಬಿ ಭಯು. ಆ ದಾರಿಯ ಪಕ್ಕದಲ್ಲಿಯೇ ಮಂತ್ರಮಾಡಿ ಪರೋಮಾನೆನ್ನು ದಿಟ್ಟಿದ್ದು. ಅವನುಗೆ ಸ್ವಲ್ಪ ಓದಾಖಿಸ್ತೇವುಂಟಾಯಿತು.

“ನಾಳೆ ತಂದರಾಗದಮ್ಮು?”

“ಒಂದು ತೂಕಿಂಡ್ಲಿ ಇಲ್ಲ ಕರೋಂ. ಒಡಿಯೋಗಿ ಬಾ.”

ಅವನು ಮತ್ತೊಂದು ಅನುಮಾನಿಸುತ್ತು ನಿಂತಿದ್ದೆ. ಭಯವಾಗುತ್ತಿದೆ ಎಂದು ಹೇಳಿದರೆ ಅಮೃತ ಮೋಗಿಬೇಡ ವನ್ನು ತ್ವರಿಂಧಿ. ಅದರೆ ಅದು ಅವಮಾನ ಅಲ್ಲಿದೇ? ಅವನು ಅಮೃತ ಸ್ವಲ್ಪ ಮುಡುಗಳನ್ನೂ ತ್ವರಿಂಧಿಸಿ ಬಿಂಬಿತಿಯಲ್ಲಿ ಬಿಂಬಿತಿದ್ದಾನೆ. ಮಾಸ್ತರು ಅವನನ್ನು ಕಾಳಿಸಿ ಮಾಡಿಟ್ಟರೂ ಆಗಿ ಮಾಡಿದ್ದಾರೆ.

“ಮ್ಮೊಂದಿ, ಹೋಗಿ ಅಪ್ಪುತ್ತೀಂ, ಬೇಗ ತಂದೆ ಈರುಳಿ, ಒಗ್ಗರಣ ದಾಳಿ ಅಡಗೆ ಮಾಡಿತ್ತೀನು.”

ಮತ್ತೆ ಅವನು ಅನುಮಾನಸುತ್ತು ನಿಲ್ಲಲಿಲ್ಲ. ದುಡ್ಡನ್ನು ಕೆಂಪು ಪರಾಯಿಯ ಕೀಸೆಯಲ್ಲಿಟ್ಟುಕೊಂಡು ಆ ಸೀಸೆಯೆನ್ನು ಒಡಿದುಕೊಂಡು ಅಂಗಡಿಯ ಕಡೆಗೆ ಒಂದು ಬಿಟ್ಟಿ ಕಿಟ್ಟು.

ಕೇದಿಗೆ ವನಗಳ ನಡುವಣ ಕರುದಾರಿಯನ್ನು ಸಮಾಂಟಿಸಿದಾಗ ಒಂದು ನಿಮಿಷ ಸಂಶಯಂಪಟ್ಟಿಕೊಂಡು ನಿಂತ. ಇಲ್ಲ, ಅಮ್ಮೋಂದು ಕತ್ತಲಾಗಿಲ್ಲ. ಏನಿದ್ದರೂ ದಟ್ಟವಾಗಿ ಬೆಳೆದಿರುವ ಕೇದಿಗೆ ಮರಗಳಲ್ಲವೇ ಇಕ್ಕಡೆಗಳಲ್ಲಿಯೂ? ಕೇದಿಗೆ ಮರದ ಬುಡದ ಬಿಲಗಳಲ್ಲಿ ದುಷ್ಪ ಸರ್ವಗಳು ವಾಸಮಾಡಿವುದು. ಕೇದಿಗೆ ಹೂವಿನ ವಾಸನೆ ಸರ್ವಗಳಿಗೆ ತುಂಬ ಇಷ್ಟು. ಸುವಾಸನೆ, ಒಳ್ಳಿಯ ಸಂಗಿತ, ಸುಂದರ ಸ್ವಿಯರು. ಇವುಗಳಲ್ಲಿ ವಿವರಿಸುವ ನಾಗರೆ ಹಾವಿಗೆ ತುಂಬ ಇಷ್ಟುವಂತೆ. ವಿವರಿಸುವ ಹಾವುಗಳಿಗೆ ಮಾತ್ರವೇ ಇದು?

ಆ ಕಾಲುದಾರಿಯ ಹಳ್ಳಿ-ಕೊಳ್ಳಿಗಳೂ, ಏರು-ಹೇರುಗಳೂ ಅವನಿಗೆ ಚೈನ್ನಾಗಿ ಪರಿಚಯಿಸಿದೆ. ನಿಥಾನವಾಗಿ ಹೋದರೆಯಲ್ಲವೇ ಹೆದರಿಕೆಯಾಗುವುದು? ಜೋರಾಗಿಯೇ ಓಟ ಕಿತ್ತು. ಆಚೆ ಅಂಚಿನ ಬಯಲಿನ ಹತ್ತಿರ ಹೋದಾಗಲೇ ಓಟ ಸಲ್ಲಿಸಿದ್ದು.

ಒಂದು ಗದ್ದೆ ಬದಿಯನ್ನು ಧಾಟಿದರೆ, ಹೋಳಿ ಪಕ್ಕದಲ್ಲಿ ತಾಗಡಿ. ಎಲ್ಲವೂ ನೆಲ್ಲು ಹುಲ್ಲು ಹೊಡಿಸಿದ ಅಂಗಡಿಗಳು. ಹೆಚ್ಚು ಹೊಡಿಸಿದ ಅಂಗಡಿ ಇರುವುದು ಒಂದೇ. ಅದರಲ್ಲಿ ವ್ಯಾಪಾರ ಇಲ್ಲ. ಮಹಡಿಯ ಮೇಲೆ ಯಾರೋ ವಾಸವಾಗಿದ್ದಾರೆ.

ಅಂಗಡಿಗಳಲ್ಲಿ ದೀಪ ಹಷ್ಟು ತ್ವದ್ವಾರೆ. ದೆಷ್ಟಿನ ಅಂಗಡಿಗಳಲ್ಲಿ ಜಿಮಿಟ್ ಎಣ್ಣೆಯ ಧಳಿಯ ಕಾಲದ ದೀಪಗಳು. ಯೂಸೂಫನ ಅಂಗಡಿಯಲ್ಲಿ ಮಾತ್ರ, ಪೆಟೊಮ್ಯಾಕ್ಸ್ ಬೆಳೆಕು. ಅದೂಂದೇ ಉಳಿನಳ್ಳಿಲ್ಲ ಮೊಡ್ಡೆ ಅಗಡಿ. ಅಲ್ಲಿ ಮಾತ್ರ ವಿಮು¹ ಬಂದಾಗ ಪಟ್ಟಾಕಿ ಮಾರುವುದು. ಹೋಸದಾಗಿ ಪಟ್ಟಾಳಿಯಿಂದ ಒಟ್ಟು ದರ್ಜೆ ಬುದಿದ್ದಾನೆ. ಕುಡಲ್ಲಾರಿಗೆ ಒಂದು ಹೊದಲಸೆಯು ಹೋಲಿಗೆಯಾವಣಾದ ಅವಸು ಏಂಜನ್ ಇಟ್ಟು ಕೊಂಡು ಬಟ್ಟೆ ಹೋಲಿಯುತ್ತಿರುವುದು ಯೂಸೂಫನ ಅಂಗಡಿಯಲ್ಲಿ.

ಯೂಸೂಫನ ಅಂಗಡಿಗೆ ಹೋಗುವುದೆಂದರೆ ಇಷ್ಟುಷ್ಟಿಗೆ ತುಂಬ ಇಷ್ಟು. ಜೂತೆಗೆ ಒಟ್ಟೆ ಹೋಲಿಯುವ ಸೂಜಿ 'ಕಟಿ ಕಟಿ' ಎಂದು ರಬ್ಬಿ ಮಾಡುತ್ತ ವೇಗವಾಗಿ ಮೇಲೆ ಕೆಳಗೆ ಆಡುವುದನ್ನೂ. ಆಕರ್ಷಕವಾದ ಬಟ್ಟೆಗಳು ಸುರುಳಿ ಸುರುಳಿಯಾಗಿ ಮುಂದೆ ಬರುವುದನ್ನೂ ನೋಡುವ ಆಸ.

ತುಂಬ ದಿನಗಳಿಂದ ಅಲೋಚಿಸುತ್ತಿದ್ದಾನೆ, ಇನ್ನು ಮುಂದ ಹೊಲಿದ ಬಟ್ಟೆ ಕೊಂಡುಕೊಳ್ಳಬೇಕೆ ಎಂದು ತಾಯಿಯ ಹತ್ತಿರ ಹೇಳಬೇಕು ಎಂದು. ಅವನು ಹಾಕಿ ಕೊಳ್ಳಬೇಕು ಮಾರು ಅಂಗಡಿಗಳೂ ಬಟ್ಟೆ ಮಾರುವ ರಾವುತ್ತರ್ದೂ ಬೀದಿಯಲ್ಲಿ ನಾರುತ್ತಾ ಹೋದಾಗ ಕೊಂಡುಕೊಂಡುವು. ಎರಡು ತುಂಬ ಸಡಿಲ. ಒಂದು ತುಂಬ ಬಿಗಿ. ಬಟ್ಟೆ ಕೊಂಡುಕೊಂಡು ದರ್ಜೆಯ ಕೈಯಲ್ಲಿ ಕೊಡಬೇಕು. ಆಗ ಅಂಗಡಿಗೆ ಬಂದು ಎಲ್ಲರೂ ಸೋಡುತ್ತಾ ಇದ್ದಾಗ ದರ್ಜೆ ಅವನ ಅಳತೆ ತೆಗೆದುಕೊಳ್ಳಬೇಕು. ಟೇಪ್‌ನಿಂದ ಅಳತೆ

¹ ವಿಮು: ಹೂಸ ವರ್ಣವನ್ನು ಸೂಚಿಸುವ ಪಟ್ಟು.

ತೆಗೆದುಕೊಂಡು ಮೂಲಿದರೆ ಅಂದರವಾಗಿರುತ್ತದೆ. ಬಟ್ಟೆ ಕತ್ತಲಿಸುವುದನ್ನೂ ಹೋಲೆಹೀಗೆ ವುದನ್ನೂ ಸ್ವಲ್ಪ ಹೊತ್ತು ನೋಡುತ್ತೇ ನಿಲ್ಲಬಹುದಲ್ಲ !

ಅಪ್ಪುಣ್ಣೆ ಯೂನೋಫಿನ ಅಂಗಡಿಯ ಪತ್ತಿರ ಬಂದಾಗ ತಂಬಿ ಗೆಲ್ಲಾಡಿಯಿತ್ತು. ಕೆಲಸ ಮುಗಿಸಿ ಕೂಲಿಯ ಬತ್ತೆವನ್ನು ತೆಗೆದುಕೊಂಡು ಬರುವ ಹೋಲತಿಯರು ಸಾಮಾನು ಕೊಂಡುಕೊಳ್ಳುವ ಸಮಯ. ಅಪ್ಪುಣ್ಣೆ ಅಂಗಡಿಯ ಜಗಲಿಯ ಮೇಲೆ ನಿಂತುಕೊಂಡಿದ್ದ. ಹೊತ್ತಾಯ್ತುಲ್ಲ ದೇರೆ !

ಕೇಬಿಗೆ ವನಗಳಲ್ಲಿ ನಾಗರ ಹಾವುಗಳು ಸಂಜೆ ಹೊತ್ತು ತಂಗುತ್ತಿದೆ. ಅಲ್ಲದೆ ಆ ದಾರಿಯ ಪಕ್ಕದಲ್ಲಿ ಏಂತ್ರವಾದಿ ಏರೋಮನನ್ನು ದಟ್ಟಿಸಿರುವುದು.

“ಎರಡಾಣಿಗೆ ತೆಂನೆನ್ನೆ.”

ಹೋಲತಿಯರ ಗಡ್ಡಲದ ಮಧ್ಯ ಮುಸ್ತಿ ಮುಸಲಿಯಾರ್ಗೆ ಅದು ಕೇಳಿಸಲಿಲ್ಲ. ಅದರ ಮಧ್ಯದಲ್ಲಿ ನುಗ್ಗಿ ಪತ್ತಿರ ಹೋಗಲು ಅವನು ಹಣ್ಣೆ ಇಟ್ಟಿಸೋಡಿದೆ. ಅವರನ್ನು ಮುಟ್ಟಿಸಿಕೊಂಡರೂ ಬೆಂತಿಯಿಲ್ಲ. ಹೇಗೂ ಮನೆಗೆ ಹೋದ ಮೇಲೆ ಸ್ವಾನಮಾಡಬೇಕು. ಅವರ ಕವ್ಯನೆಯ ದೇಹಗಳ ಪತ್ತಿರ ಹೋದಾಗ, ಬೆವರು, ಪಣ್ಣೆ, ಧೂಳು, ವಾಂತಿ ಬರಿಸುವ ಬಂದು ತರದ ವಾಸನೆಯು ಬಿಂದಿತು. ಅವನು ಮಂತ್ರೆ ಬಿಂದಕ್ಕೆ ಬಂದು ನಿಂತಂ ಕೊಂಡ.

ವೆಚ್ಚೆಲಮ್ಮಾಕ್ಕಿನ ಸುತ್ತ ಚಿಕ್ಕೆಗಳು ಹಾರಾಡುತ್ತಿರುವುದನ್ನು ನೋಡುತ್ತಾ ನಿಂತು ಕೊಂಡಿದ್ದು.

ಅಪ್ಪುರಲ್ಲಿ ಇಬ್ಬರು ಅಲ್ಲಿಗೆ ಬಂದರು. ಬಿಳಿಯ ಪರಿಟು, ಅಲ್ಲಲ್ಲಿ ಬಿಳಿಯ ಸಣ್ಣ ಮಣಿಸಯೊ ಇದ್ದ ಒಟ್ಟು ದಪ್ಪನಾದ ಗಿಡ್ಡನಾದ ಮನುಷ್ಯ. ಮತ್ತೊಬ್ಬಿ ದೂರೆ ಕಡವಿನ ಹತ್ತಿರ ಎಷ್ಟೋ ವರ್ಷ ಹೊಂದಿದ ಪದ್ದನಾಭನ್ ನಾಯರ್. ಅವನು ಅಪ್ಪುಣ್ಣೆಗೆ ಗೊತ್ತು. ಅವನ ಇಬ್ಬರು ಮತ್ತು ಅವನ ತರಗತಿ ಮತ್ತೊಂದು ಒಂತುತ್ತಿದ್ದಾರೆ.

ಅಪ್ಪುಣ್ಣೆ ಇನ್ನೊ ಸ್ವಲ್ಪ ಮಾರಕ್ಕೆ ಸರಿದು ಅಂಗಡಿ ಬಾಗಿಲ ಪಲಗೆಳಸ್ತೂರಿ ಕೊಂಡು ನಿಂತೆ.

“ವ್ಯಾಪಾರ ಭಾರಿ ಜೋರಾಗಿದೆಯಲ್ಲೋ ಸಾಯಕಾರ?” ದೂಡ್ ದೇಹದ ಗಿಡ್ಡನಯ ಮನುಷ್ಯ ಕೇಳಿದ. ಹೋಲತಿಯರು ಆ ಶಬ್ದವನ್ನು ಕೇಳಿ ತಿರುಗಿ ನೇಡಿ ದರು. ಮೇಜಿನ ಹತ್ತಿರ ಚಿಲ್ಲರೆ ಎಣಿಸುತ್ತಿದ್ದ ಯೂಸೋಫ್‌ಗೆ ಅವನು ಕಾಣಿಸಲಿಲ್ಲ.

“ಯಾರು ಅದು?”

ತೇಗದ ಎಲೆಯಲ್ಲಿ ಕೊತ್ತೆಯರಿಯನ್ನು ಕುಟ್ಟಿ ಕೊಡುತ್ತಿದ್ದ ಮುಸಲಿಯಾರ್ ತನ್ನ ಕೆಂಪಾದ ಹಲ್ಲುಗಳನ್ನು ಪೂರ್ತಿ ತೋರಿಸುತ್ತಾ ಹೇಳಿದ:

“ಅರೆ ಅಲ್ಲಾ, ನೀ ಇನ್ನೂ ಸತ್ತಿಲ್ಲ; ಹಾಳಾದವನೆ!”

“ನಾನು ರೆಡಿ ಇದ್ದೇನೆ. ಇಂತಹಿಗೆ ಬೇಡವಾಗಿರ್ಬೇಕು.”

ಯುಸೂಫ್ ಎಂದು ನಿಂತ. ಬಿಳಿಯ ಪರಿಟಕನವನನ್ನು ನೋಡಿದಾಗ ಅವನು ಹೇಳಿದ:

“ಅರೆ ಅಲ್ಲಾ! ಇದು ಯಾರವ್ವು!”

ಮುಸ್ಲಿಂಯಾರ್ ಹೇಳಿದ:

“ನೀನು ಯಾವಾಗ ಬಂದೆ?”

“ಫದೂಪರೆ ಗಂಟೆ ಗಾಡಿಯಲ್ಲಿ.”

ಮುಸ್ಲಿಂಯಾರ್ ಪ್ರೊಟ್ಟೆ ಕಟ್ಟುವುದರೆ ಮದ್ದದಲ್ಲಿ ಹೇಳಿದ:

“ಇವನು ಒಳ್ಳೆ ಚೈನಾಗಿ ಆಗಿದ್ದಾನೆ. ಅಲ್ಲಿ ಪದ್ದನಾಭನ್ ನಾಯರೆ?”

ಪಕ್ಕದಲ್ಲಿ ಬೀಡಿ ಹತ್ತಿಸಿಕೊಂಡು ಸೇರುತ್ತು ಬಟ್ಟಿಗಳನ್ನು ನೋಡುತ್ತು. ಇದ್ದ ಪದ್ದನಾಭನ್ ಹೇಳಿದ:

“ಬೇರೆ ಉರಿನ ಉಟ್ಟಿ ತಾನೆ?”

ಆ ಕಡೆ ತಿರುಗಿ ಹೊರಿಗೆ ಉಗಿಯುವ್ತದ್ದೆ ಹೋದಾಗ ಅವನು ಅಪ್ಪುತ್ತೇ ಯಂತ್ರು ಕೆಂಡ.

“ಏನೇ?”

“ಏನೂ ಇಲ್ಲ.”

ಅಪ್ಪುತ್ತೇಗೆ ಅಳು ಬರುವಂತಾಯಿತು. ಸ್ವಲ್ಪ ಮೊತ್ತು ಹೋದರೆ ಅಳು ಬರುತ್ತೇ: ಎಂದು ಭಯ. ಅವನು ಮುವಿ ನೋಡಿದೆ ಹೇಳಿದ.

“ತಿಂಗಿನಕ್ಕೆ ಬೇಕಾಗಿತ್ತು?”

ಹೊಲತೆಯರ ಗುಂಟಿನಿಂದ ಗುಸುಗುಸು ಕೇಳಬಂತು.

“ಈ ಹಂಡುಗ ಯಾರು?”

ಬಿಳಿ ಪರಿಟಕ ಮನುಷ್ಯ ಪದ್ದನಾಭನ್ ನಾಯರ ಹತ್ತಿರ ಕೇಳಿದ.

“ನಮ್ಮ ಬಡಗುವಂನೆ ಕೋಳುತ್ತೇ ಯವರ ಮಗ.”

ಅಪ್ಪುತ್ತೇ ತಲೆಯತ್ತಿ ನೋಡಲ್ಲಿ. ಹೊಲತೆಯರು ತಟ್ಟಿನೆ ಮಾತು ನಿಲ್ಲಿಸಿದರು. ಅಪ್ಪುತ್ತೇಗೆ ತೀರ ಹತ್ತಿರದಲ್ಲಿ ನಿಂತಿದ್ದ ಇಬ್ಬರು ತಮ್ಮಪ್ಪತ್ತಿ ಏನೇಂ ಮಾತಾಡಿಕೊಳ್ಳುತ್ತಿದ್ದರು. ಮುಂದೆ ನಿಂತಿದ್ದ ವರು ಸ್ವಲ್ಪ ಜಾಗ ಬಿಟ್ಟಿ ನಿಂತರು. ಈಗ ಮುಟ್ಟಿಸಿಕೊಳ್ಳದ ಮುಂದೆ ಹೋಗಬಹುದು. ಮುಸಲೀಯಾರ್ ಕುಟ್ಟಿ ಈಸಿಕೊಂಡು ಅಲಕಿ ಹಾಕಿ

ಬೆಂಕಾರನ್ನು ಬೀಸ್ತಿನಲ್ಲಿ ಮುಚ್ಚಿಸಿ ಎರಡು ಸಲ ಹಾಕಿದ. ಒಂದು ತೊಟ್ಟು ಹೆಚ್ಚಿಗೆಯೂ. ರಾಸನ್ನು ಕೊಟ್ಟು ಎಲೆರುನ್ನು ಸುತ್ತು ಕುಟ್ಟಿಬಾಯಿಗೆ ಇಡುತ್ತಿರುವಾಗ ಆ ಭಿಳಯ ಪರಿಹಿತವನು ಕೇಳಿದ:

“ಬಿಟ್ಟನೇ ಹೋಗ್ನಿಯಾ?”

ತನ್ನ ಹತ್ತಿರವೇ ಕೇಳುತ್ತಿರುವುದು ಎಂದು ಮೊದಲು ಅನ್ವಯಿಸಲಿಲ್ಲ.

“ಹೂರಿಗೆ ಕತ್ತಲೆಯಾಗಿದೆಯಲ್ಲಿ ಹುಡುಗೆ?”

ಅಗ ಅವನು ಯಾರೂ ಕೇಳಿಕೊಳ್ಳದಂತೆ ಏನೇಂಬ ತಿಂಗಳಿಗೆ ಬಿಟ್ಟಿದ.

ಅಧಿಕಾರಿಯ ಪನಯನಲ್ಲಿ ಕೆಲಸಮಾಡುತ್ತಿದ್ದ ವಯಸ್ಸಾದ ಹೊಲತಿ ಕೋಚಿಗೆಯಾಗಿ ಹೇಳಿದಳು:

“ನಿಲ್ಲಿ ಬೆಕ್ಕ ಸ್ವಾಮಿ. ಬಿಟ್ಟರೇ ಹೋಗಬೇಡಿ. ನಾನು ಆ ದಾರೀಲೇ ಬರ್ತಿನಿ.”

ಕೋಚಿ ಕೇದಿಗೆ ಒಲೆಯಿಂದ ಸಂಪಾದಿಸಿದ ಹಣವನ್ನೂ, ಏಳ್ಳದಲ್ಲಿ ಕಟ್ಟಿನ್ನೂ ಅಂಗಡಿಯಿಂದ ಕೊಂಡುಕೊಂಡ ಸಾಮಾನುಗಳನ್ನೂ ಜಾಗರೂಕತೆಯಿಂದ ಇಟ್ಟಿಕೊಂಡ ಮಂದಿನಿಂದ ಹೊರಟಳು.

ಪಕ್ಕದ ಅಂಗಡಿಯ ಚಿಮಣಿಯ ತೆಂಗಿಗರಿ ಹೊತ್ತೆ¹ ಹೊತ್ತಿಸಿ ಹೇಳಿದಳು:

“ನಡೀರಿ, ಬೆಕ್ಕ ಸ್ವಾಮಿ.”

ಅಪ್ಪುಟ್ಟಿಯ ಯ ಘರ್ಯ ಯೋಯಿತು. ಕಾಲುದಾಲ ಕಡೆಯಾಗುವ ಹೊತ್ತಿಗೆ ಕೇದಿಗೆ ಮಾರಿನ ತಂಗಿ ನಿಂತಿದೆ ಅನ್ನಿಸಿತು. ಅಂಥೂ ಕಾಲಿನ ಪತ್ತಿರ ಬೆಳಕಿದೆ.

ಧಾರಿಯಲ್ಲಿ ಅವನು ಕೇಳಿದ:

“ಅದ್ದಾರು ಕೋಚಿ?”

“ಯಾರು ಬೆಕ್ಕ ಸ್ವಾಮಿ?”

“ಯಾಸೋಫಸ್ ಅಂಗಡಿಯಲ್ಲಿ.....”

“ಅದು ಸೈದಾಲಿಕುಟ್ಟಿ ಮಾಡಿಕ್ಕೆ ಅಲ್ಪ?”

“ಯಾವ ಸೈದಾಲಿಕುಟ್ಟಿ?”

“ಮುಂಡತ್ತಾಯದ.....ಉಂಡು ಬಿಟ್ಟು ಮೇಡಿ ಯಾವುದೋ ಕಾಲ ಅರ್ಪಿಲ್ಲ.”

“ಸೈದಾಲಿಕುಟ್ಟಿ!”

ಅವನ ಮೈ ರೋಪಾಗಳೆಲ್ಲ ನೆಟ್ಟಿಗಾದುವು.

ದಪ್ಪನಾದ ಗಿಡ್ಡವಾದ ಕೈಗಳು ಮೈತುಂಬಾ ಒತ್ತಾದ ರೋಮ. ಕೆಂಡರಂತಹ ದುಂಡು ಕಣ್ಣಗಳು. ಅವನು ಸೈದಾಲಿಕುಟ್ಟಿ.

1 ಸೂಚಿ.

ಅವನೇ ಹೌದು.....

ಹಿಂದೆ ದೇವಾಲಯದ ಮುಂದೆ ಕಾಳ್ಕುಡಿ ನಡೆದಾಗ.....ಬೆಳ್ಗೆ ಕೊಣ್ಣ ತರೆದಾಗ ಕಂಡ ನೋಟ ಅವನಿಗೆ ನೆನಪಾಯಿತು. ಭೀಮು ದುಶ್ಯಾಸನನ ಎದೆಯ ಮೇಲೆ ಕುಟಿತು ಕೊಂಡು ಹೊಟ್ಟೆಯನ್ನು ಬಾಗೆದು ಕರುಳಿಸ ಮಾಲೆಯನ್ನು ಹೊರಟ್ಟೆ ತೆಗಿಯುತ್ತಿದ್ದ ದೃಶ್ಯ !

ಅದರ ಹಾಗೆ ಸ್ವರ್ದಾಲಿಕುಟ್ಟಿಯ ಎದೆಯ ಮೇಲೆ.....ಅದರೆ ಅವನಿಗೆ ಅಮ್ಮು ಶಕ್ತಿ ಇಲ್ಲ, ಮೆಂದ್ರಿಯನಾಗಿಲ್ಲ.

ಅಪ್ಪುಣ್ಣೆ ಏದುಸಿರು ಬಿಡುತ್ತಿದ್ದ. ಅಂತೂ ಅವನನ್ನು ಕಲ್ಲು ಅಗ್ರಿದ ಗುಂಡಿ ಯೋಳಕ್ಕೆ ನೂಕಿಟ್ಟಿರ್ದೆ.....ಅಥವಾ ಹತ್ತಿರದ ಆನೆಂಬಂಡೆಯ ಕೆಳಗಿರುವ ಸಣ್ಣ ದಾರಿ ಯಲ್ಲಿ ಹೋಗುವಾಗ ಬಂಡೆಯನ್ನು ಕೆಳಕ್ಕೆ ತಲ್ಲಿಟ್ಟಿರ್ದೆ.....ಅಥವಾ ಒಂದು ದಪ್ಪ ಕಲ್ಲನ್ನುತ್ತಿ ತಲೆಯ ಮೇಲೆ ಹೂಕಿಟ್ಟಿರ್ದೆ.....!

“ಇನ್ನು ಹೋಗಿ ಚಿಕ್ಕ ಸ್ವಾಮಿ.”

ಅಪ್ಪುರಲ್ಲಿ ಅವನು ಮನೆ ತಲಕಿದ್ದೆ.

“ಅಪ್ಪುಣ್ಣೇ”

ಅಮ್ಮನ ಧ್ವನಿ ಕೇಳಿತು. ಮುಂಬಾಗಿಲಿನ ಮೆಟ್ಟಲಿನ ಹತ್ತಿರ ಅಮ್ಮ ಕಾದಂ ನಿತಿದ್ದೆಂ.

ಅವನು ಏದುಸಿರು ಬಿಡುತ್ತಾ ಅಮ್ಮನ ಹತ್ತಿರಕ್ಕೆ ಹೋದ.

“ಅರ್ಥ ನಮ್ಮಷ್ಟೆ ! ಗಾಬರಿಯಾಗಿ ಹೋಗಿದ್ದೆ.”

ಅವನು ಏನೂ ಮಾತಾಡಲಿಲ್ಲ. ಅವನ ತಲೆಯಲ್ಲಿ ಕಲ್ಲು ಅಗ್ರಿದ ಗುಂಡಿಯ ಕಡೆಗೆ ನೋಡಿದಾಗ ತಲೀಗೆ ಪಟ್ಟಿಬಿಡ್ಡ ರಕ್ತ ಚಿಮ್ಮುತ್ತಿರುವ ದೃಶ್ಯ.....

“ಯಾಕ ಅಪ್ಪುಣ್ಣ ಇಮ್ಮೆ ತಡಮಾಡಿದ್ದೆ ?”

“ಅಲ್ಲಿ ತುಂಬ ಗಲಾಟಿಯತ್ತುಮ್ಮೆ.”

ಕೊಳಿಯಾಗಿದ್ದ ಓವಲನ್ನು ಸುತ್ತಿಕೊಂಡು ಬಾವಿಯ ಕಡೆಗೆ ಸ್ವಾನ ಮಾಡುವುದಕ್ಕೆ ಹೋದ. ಅಮ್ಮ ನೀರು ಸೇದಿ ಸ್ವಾನ ಮಾಡಿಸಿದಳು. ಈಗಲೂ ಅಮ್ಮನೇ ಅವನಿಗೆ ಮೈ ಉಜ್ಜ್ವಲ ಸ್ವಾನ ಮಾಡಿಸಬೇಕು. ಮೇದಲು ಅವನು ತಲೆಯ ಮೇಲೆ ನೀರು ಸುರಿದು ಕೊಂಡೆ. ಅಮೇಲೆ ಅಮ್ಮ ಅವನ ತಲೀಗಾಡಲನ್ನು ಹಿಡಿದು ನೋಡಿ ‘ಸರಿಯಾಗಿ ಒಡ್ಡೆಯಾಗಿಲ್ಲ’ ಎಂದು ಹೇಳಿ ಇನ್ನೊಮ್ಮೆ ಸ್ವಾನ ಮಾಡಿಸಿದಳು.

ಕಾರುಳ್ಳಿ ಬಗ್ಗರಕೆ ಹಾಕಿ ಮಾಡಿದ್ದ ಅಡುಗಿಯಲ್ಲಿ ಯಾಕೋ ಅಮ್ಮೊಂದು ರುಚಿ ಕಾಣಿಸಲಿಲ್ಲ.

ಅಮ್ಮ ಮುಂಬಾಗಿಲನ್ನು ಅಡುಗೆ ಮನೆಯ ಬಾಗಿಲನ್ನು ಹಾಕಿದ ಮೇಲೆ ಪಾತ್ರ

४ ಚೊಳಪ್ಪನ ಮನ

ಗಳನ್ನು ತೋಳಿದು ಮನುಚಿಟ್ಟ, ಬಳಕ ಒಳಗಿನ ರೂಮಿನಲ್ಲಿ ಅವನ ಹಾಸಿಗೆ ಹಾಸಿದ್ದು. ಹತ್ತಿರದಲ್ಲೇ ಅವಳ ಭಾವೆಯೂ.....

ದೀಪ ಆರಿಸಿದಾಗ ಕತ್ತಲೆಯಲ್ಲಿ ಅವನಿಗೆ ಏಕೋ ಭಯವುಂಟಾಯಿತು. ತುಂಡು ತಲೆಗೂಡಲನ್ನೂ ಕೆಂಪಾದ ಆ ಎರಡು ಕಣ್ಣಗಳನ್ನೂ ಆ ಕತ್ತಲೆಯಲ್ಲಿ ಅವನು ಕಾಣುತ್ತಿದ್ದಿನೇ.

“ನಿದ್ದೆ ಬಂತೇನಮ್ಮು?”

“ಇಲ್ಲ. ಏನು?”

ಹೇಳಬಿಡಲೇ.....

ಕಣ್ಣ ರವೈಯನ್ನು ಬಲವಾಗಿ ಮುಕ್ಕಿಕೊಂಡು ಬೇಗ ನಿದ್ದೆ ಬರಲಿ ಎಂದು ಪೂರ್ಫಿಸಿದ.

“ಅಮ್ಮಾ.....”

ಅವನ ಬೆನ್ನಿನ ಮೇಲೆ ಕೈಯಿಟ್ಟು ತಡವುತ್ತಾ ಅವನನ್ನು ಅಷ್ಟಕೊಂಡು ಕೇಳಿದಳು.

“ಫಿನಪ್ಪಾ?”

ಮುತ್ತು ಅಲೋಚಿಸಿದ. ಹೇಳಬಿಡಲೇ.....

“ಮತ್ತೇ; ಆ ಸ್ಯಾದಾರುಟ್ಟಿ ಸಿಕ್ಕಿದ್ದ.”

ಯಾವ ಸ್ಯಾದಾರುಟ್ಟಿ ಎಂದು ತಾಯಿ ಕೇಳಲಿಲ್ಲ. ಅವನನ್ನು ಮತ್ತೊಮ್ಮೆ ಅಷ್ಟ ಕೊಂಡು ಅಮ್ಮು ಹೇಳಿದಳು:

“ನನ್ನ ಪ್ಪಾ, ನಿದ್ದೆಮಾಡು.”

ಅಮ್ಮು ಆ ಕಥೆಯನ್ನು ಅವನಿಗೆ ಹೇಳಲ್ಲ. ಅದರೆ ಕೊಟ್ಟಿಗೆ ಮುತ್ತಜ್ಜಿ ಅನೇಕ ಸಲ ಅವನಿಗೆ ಹೇಳಿರುವುದರಿಂದ ಅವನಿಗೆ ಅಲ್ಲ ಸ್ವಲ್ಪ ವಿಷಯ ತಿಳಿದಿದೆ.

ಅವರ ಹಿತ್ತಿಲನ ತಿಂಕಭಾಗದಲ್ಲೇ ಕೊಟ್ಟಿಗೆ ಇರುವುದು. ಅಲ್ಲಿಯೆ ಮುತ್ತಜ್ಜಿಯೆ ವಾಸ. ಬಿಡುವಾದಾಗಲ್ಲೇ ಅವನು ಇರುವುದು ಅಲ್ಲಿಯೇ. ಅದರೆ ಮುತ್ತಜ್ಜಿ ಚಲ್ಲಿ ಸಮಯುದ್ಲ್ಯೂ ಅಲ್ಲಿರುವುದಿಲ್ಲ. ಕೆಲವು ಸಲ ಹಳದಿ ಬಣ್ಣಿದ ಶಾಲನ್ನು ಯಾದೆಯ ಕೊಂಡು ಮುತ್ತಜ್ಜಿ ಬೆಳಗೆಯೇ ಕೋಲೂರಿಕೊಂಡು ಹೊರಗೆ ಹೋಗಿರುತ್ತಾಳೆ. ಆ ಮೇಲೆ ಎರಡು ಮೂರು ದಿನಗಳು ಕಳೆದ ಮೇಲೆಯೇ ಹಿಂದಿರುಗುವುದು. ನಿಗದಿಯಾದ ಕೆಲವು ಸ್ವಲ್ಪಗಳನ್ನು ಸಂದರ್ಶಿಸುತ್ತಾಳೆ. ತೇಂದೇಂಬಿಲ್ಲಕ್ಕೂ¹ ಮುಂಗೋತ್ತಲಕ್ಕೂ¹ ಹೋಗುತ್ತಾಳೆ. ಅವನ ಕುಟುಂಬದ ಎರಡು ಮೂರು ಮನೆಗಳೂ ಹೋಗುವ ದುಂಟು. ಅಲ್ಲಿ ಅಕ್ಕೆ ತಿಂಗಿನಕಾಯಿ ಸಿಕ್ಕಿತ್ತುದೆ. ಅವಳ ಕೇಳಿದ್ದು ರೂ ಎಲ್ಲರೂ ಅವಳಿಗೆ

1 ಮನೆಯ ಹಿಂಡು.

ಕೊಟ್ಟಿಗೆಯ ಮುತ್ತಜ್ಜಿಯನ್ನು ಅರಿಯದವರು ಕುಡಲ್ಗ್ಗೂರಿನಲ್ಲಿ ಯಾರೂ ಇಲ್ಲ. ತಾರುಣ್ಯದಲ್ಲಿ ಮುಖವರು ಗಂಡಂದಿರು. ಮತ್ತು ಈನ್ನು ಹೆತ್ತುವಳಳ್ಳ. ಹೊದಲನೆಯ ಗಂಡ ಮುತ್ತಜ್ಜಿಯನ್ನು ಉಪೇಕ್ಷಿಸಿದ. ಮುತ್ತಜ್ಜಿ ಏರಡನೆಯವನನ್ನೂ ಮೂರನೆಯವನನ್ನೂ ಉಪೇಕ್ಷಿಸಿದಂತೆ. ಎಪ್ಪುತ್ತು ದಾಟಿದ ಮುತ್ತಜ್ಜಿ ಸಣ್ಣ ಸಣ್ಣ ಮತ್ತು ಲೋಡನೆ ಕಂಗಲೂ ತಮಾವೆ ಮಾಡುತ್ತಾ ಚೆಪ್ಪುತ್ತಾ, ಹುಡುಗಾಟವಾಡುತ್ತಾಳೆ. ಶ್ರೀ-ಮಂತರ ಮನೋಭಾಗ ಹೋಗಿದರೆ ಒಂದೋ ಏರಡೋ ದಿವಸ ಇರುತ್ತಾಳೆ. ಹೊರಟಾಗ ಹೆಂಗಸರು ಅಕ್ಷಯನ್ನು ಕೊಡಬೇಕು; ಯುವಕರು ಹೇಳಿ ಕೊಡಬೇಕು. ಅಕ್ಷಯೋ ಕಾಸೋ ಸಿಕ್ಕಿದರೆ ಆ ಮನೆಯವರ ಒಕ್ಕೆಯ ಸ್ಥಿಭಾವವನ್ನೂ ಸ್ಥಿತಿಯನ್ನೂ ಉರಿನಲ್ಲಿಲ್ಲ ಹೊಗಳಿಕೊಂಡು ತಿರುಗುತ್ತಾಳೆ.

ಸೂಲಗಿತ್ತಿಯಾಗಿ ಹೆಗೆಯ ಮನೋಭಾಗ ಖಾಯಿಲೆಯಿರುವವರ ಮನೋಭಾಗ ಮುತ್ತಜ್ಜಿ ಹೋಗಿವುದು ವಾಡಿಕೆ. ಉರಿನಲ್ಲಿ ಎಷ್ಟೋ ಹೆಗೆ ಮಾಡಿದವಳು ಈ ಮುತ್ತಜ್ಜಿ. ಅನೇಕ ಮತ್ತು ಈನ್ನು ಸಾಯಿಸಿದ್ದೂ ಉಂಟು. ಯಾರಾದರೂ ಮುತ್ತಜ್ಜಿಗೆ ಇನ್ನೂ ಯಾವುನ ಕರೆ ಯಾಕ ಒಂದಿಲ್ಲ ಎಂದರೆ ಅದು ಅವಳಿಗೆ ಹಿಡಿಸುವುದಿಲ್ಲ.

“ಮುತ್ತಜ್ಜೀನ ತೆಂತು ದಿಕ್ಕಿನ ಮಂಜಾಣಕ್ಕೆ ಸಾಗಿಸೋ ಕಾಲ ಹತ್ತು ಬಿರ್ತು ಇದೆ ಅಲ್ಲೇನೋ ವರಕ್ಕೂ” ಎಂದು ಆಗಾಗ ಆವಕು ಕೇಳುವುದುಂಟು. ಆದರೆ “ಇನ್ನೂ ನನ್ನ ಜೀವಿ ಎತ್ತಿಲ್ಲ” ಎಂದು ಮುತ್ತಜ್ಜಿ ತನ್ನ ತಾನೇ ಸಮಾಧಾನ ಪಟ್ಟಿಕೊಳ್ಳುತ್ತಾಳೆ.

ಒಂದು ಸು ಸುತ್ತು ಹಾಕಿ ಹಿಂದಿರುಗಿದ ಮೇಲೆ ಆವಕು ಬಾಧಾರು ದಿನಾಂಕ ಕೊಟ್ಟಿಗೆಯಲ್ಲಿಯೇ ಇರುತ್ತಾಳೆ. ಆಗ ಅಪ್ಪುಣಿಗೆ ಸಂತೋಷ. ಕೊಟ್ಟಿಗೆಯಲ್ಲಿ ಹಗ್ಗಿದ ಮುಂಬದ ಮೇಲೆ ಕುಳಿತರೆ ಸಾಕು. ತಿರುಗಾಟದಲ್ಲಿ ಸಿಕ್ಕಿದ ಕಿರುಮಾವು, ತೇವೆಂಿಲ್ಲಿದಿಂದ ತಂದ ಹಲಸಿನ ಹಪ್ಪಳ—ಅದೇ ರೀತಿ ಒಕ್ಕೆಯದೆಲ್ಲವೂ ಅಪ್ಪುಣಿಯ ಪಾಲು. ಕೇಳಿ ಕೊಳ್ಳುವುದಕ್ಕೆ ಏರಡು ವರ್ಷದ ಒಂದು ಮಗು ಸಿಕ್ಕಿದರೂ ಸಾಕಂ, ಮುತ್ತಜ್ಜಿಗೆ ಹೇಳಿ ಪುಡ್ದು ಎಷ್ಟೋ ವಿವರಿಸಿರುತ್ತವೆ.

ತಂದೆಯನ್ನು ಕುರಿತು ಕೆಲವು ವಿವರಗಳನ್ನು ತಿಳಿದಿಂದು ಯಾವುದು ಇಲ್ಲ.

“ಕೋಂದಣ್ಣೆ ಸಾಯಿವಾಗ ಅಪ್ಪು, ನೀನು ಇವ್ವೇ ಇದ್ದಂತ್ತು,” ಎಂದು ಹೇಳಿ ಮುತ್ತಜ್ಜಿ ತನ್ನ ತೋರು ಬಿರಳಿಸ್ತೂ ತೋರಿಸಿದಂತೆ.

ಅಪ್ಪುಣಿಗೆ ಇದು ತಮಾವೆಯಾಗಿ ತೋರಿತು.

ಎಲ್ಲ ಗಂಡು ಮತ್ತು ಈನ್ನು ಅಪ್ಪು ಎಂದೂ ಹೇಳುವಂತಹ ಈನ್ನು ಅವಯ್ಯ ಎಂದೂ. ಮುತ್ತಜ್ಜಿ ಕರೆಯುತ್ತಿದ್ದಂತೆ.

“ಅದೊಂದು ಸಾಧಾರಣ ಮರಣವಾಗಿರಲಿಲ್ಲ. ಯಾರೇ ವಿಷಹಾಕ ಸಾಯಿ ನಿಷ್ಠೆ.”

ಭಾವನಂಥ ಒಟ್ಟೆ ಹುಡುಗ ಈ ತನಕ ಈ ಉರಿನಲ್ಲಿ ಯಾರೂ ಇಲ್ಲ. ಅನೇಯ ಸೋಂಡಿಲೂ ಬಳಗೊಂದಕ್ಕಾಗಿರಲಿಲ್ಲ. ಅಂಥ ಮೈಕಟ್ಟೆ. ಯಾವಾಗ ಮಂತ್ರಜ್ಞನ ಕಂಡರೂ ಎಲೆ ಅಡಿಕೆ ಕೊಂಡುಕೊಳ್ಳುವುದಕ್ಕೆ ಪ್ರಾದೇಶಿಕ ಪ್ರಾದೇಶಿಕ ಕೊಡ್ಡಿದ್ದು.....” ಎನ್ನುತ್ತಾ ಮಂತ್ರಜ್ಞ ಅವನ ತಲೆಯನ್ನು ನೇವಿಸುತ್ತಾ, ಹೇಳುತ್ತಾಳೆ.

“ಅವರಿಗೆ ದೈವ ಆ ಸೌಭಾಗ್ಯ ಕೊಡಲಿಲ್ಲ.”

ತಂದೆಯನ್ನು ಕುರಿತು ಅಪ್ಪುಣಿಗೆ ತೀರ ಅಸ್ಯಾಪ್ತಮಾದ ನೆನಪು ಮಾತ್ರ ಉಳಿದಿರುವುದು. ಅಂತು ಅವನನ್ನು ಕಂಡವರೆಲ್ಲ ಅವನ ತಂದೆಯು ಏಬಾರವಾಗಿ ಮಾತನಾಡುತ್ತಾರೆ. ಉರಿನ ಜನರಿಗಲ್ಲ ತಂದೆ ತುಂಬ ಬೇಕಾದ ವ್ಯಕ್ತಿಯಾಗಿದ್ದರು. ಯಾವುದಕ್ಕೂ ಕೋಂಡುಣಿ ನಾಯರೂ ಬೇಕು. ಮುದುವೆಯಾಗಿರಲಿ, ತಿಥಿಯಾಗಿರಲಿ, ಮನೆ ಕಟ್ಟುವುದಾಗಿರಲಿ, ಯಾವುದಕ್ಕೆ ಬೇಕಾದರೂ ದುಡಿಯುವುದಕ್ಕೆ ತಂದೆ ಹಾಜರಿಯತ್ತಿದ್ದರು. ಆದರೆ ತಂದೆಯ ಮನೆಯವರಿಗೆ ಮಾತ್ರ, ಚಿಕ್ಕದಿನಿಂದಲೂ ತಂದೆಯನ್ನು ಕಂಡರಾಗುತ್ತಿರಲಿಲ್ಲ.

“ಅವನು ಪಾರೆ ದಾಳ ಉರುಳಿಕೊಂಡೆ ಹೋಗಲಿ, ತನಗೆ ತೋರಿದ ಹಾಗೆ ನಡೆದು ಕೊಳ್ಳುವುನ್ನು!” ಎಂದವ್ಯೇ ಅವನ ತಾಯಿ ಹೇಳುತ್ತಿದ್ದಳು. ಅವಕು ತೀರಿ ಕೊಂಡ ಮೇಲೆ ಅವನು ಒಂಟಿಯಾದ.

ಕೋಂಡುಣಿ ನಾಯರೂ ಪಾರೆ ಆಟದಲ್ಲಿ ತುಂಬ ಹೇಸರು ಪಡೆದವನಾಗಿದ್ದು.

ಓಣಿ,¹ ಏಪು, ತಿರುವಾದಿರೆ ಮುಂತಾದ ಸಂದರ್ಭಗಳಲ್ಲಿ ಈಗಲೂ ಆಲದ ಮರದ ದಿಯಲ್ಲಿ ಪಾರೆ ಆಟವಾಡುವುದುಂಟು. ಕುಡಲ್ಲಿಯಲ್ಲಿ ಪ್ರದೇಶದವರಿಗೂ ಪೇರುಂಬಲಂ ಪ್ರದೇಶದವರಿಗೂ ಒಳಗೊಳಿಗೇ ಮಾತ್ರ ರ್ಯಾವಿತ್ತು.

“ದೊಡ್ಡ ದೊಡ್ಡ ಪಾರೆ ಆಟದವರೆಲ್ಲ ಹೋದರು. ಈಗಿರೋರೆಲ್ಲ ಚಿಕ್ಕ ಚಿಕ್ಕ ಹಂಡುಗರು. ಆಟದಲ್ಲಿ ಈಗ ಮೊದಲಿನಷ್ಟು ಸುಖಿವಿಲ್ಲ” ಎಂದು ಹಿಂದಿನ ಕಾಲದ ಆಟಗಾರರು ಹೇಳುವುದುಂಟು.

ದಾಳ ಉರುಳುವ ಶಿಬ್ಬವನ್ನು ಹೇಳುವಾಗಲೂ, ಜನರ ಬೊಬ್ಬಿ ಹೇಳುವಾಗಲೂ ತಂದೆಯ ನೆನಪುಂಟಾಗುತ್ತದೆ. ನೋವಿಗಿಂತ ಹೆಚ್ಚಾಗಿ, ಅಭಿಮಾನವುಂಟಾಗುತ್ತದೆ. ಸಂಪ್ರದೇಶದ ದಾಳ ಉರುಳಿ ಹೇಳಿದ್ದವನ್ನು ಎಣಿಸುವುದರಲ್ಲಿ ಇದ್ದಂತ್ಯೂ ಒಬ್ಬನೇ ಒಬ್ಬ ಆಟಗಾರ. ಆದು ಅವನ ತಂದೆ ಮಾತ್ರ.

1 ತೀರಿದಲ್ಲಿ ಶಾಖೆ ಮೂಸದಲ್ಲಿ ಆಟಿಸುವ ಹಣ್ಣು.

2 ಪಕೀ ಶ್ರೇಯಣಿನ್ನು ಕೊರಲು ಪ್ರಸಿದ್ಯರು ಆಟಿಸುವ ಹಣ್ಣು.

“ಇಲ್ಲಿ ಕೇಳಿರ್, ನಾನು ಕಣ್ಣಿರೆ ಕಂಡದ್ದು. ಅದು ಪೇರುಬಿಲದವರೆ ಕಡೇ ಆಟ ವಾಗಿತ್ತು. ಎದುರುಗಿದೆ ಆಡುತ್ತಿದ್ದವನು ಮಾರಾರ್. ಅವನಿಗೆಂದರಾಗಿ ಆಚ್ಚುಮಾನ್ ಕೊಂಬು ಕಟ್ಟಿ ಮುಂರನೆಯ ಸಲ ದಾಳ ಉರುಳಸುವ ಹೊತ್ತು ಅದು. ಇನ್ನು ಬಿದು ಕಿರು ಘಲವಿಲ್ಲ ಅನ್ನಿಸಿತ್ತು. ಆ ಕಡೆಯವರು ಮಣ್ಣನ್ ಚೋಪನನ್ನು ಕರೆದುಕೊಂಡು ಮಂತ್ರ ಮಾಡಿಸಿದ್ದರು. ಆಮೇಲೇ ಅಲ್ಲವೇ ನವನಿಗೆ ಅದು ತಿಖಿದದ್ದು. ಮುಂತ್ತೆರಿಂದು ಎಣಿಕೆ ಆಗಬೇಕು, ಸರಿಯಾಗಿ ಕೊಂಬು ಕಟ್ಟಿ ಬೇಕಾದರೆ, ಆಚ್ಚುಮಾನ್ ದಾಳವನ್ನು ಕೈಯಲ್ಲಿ ಹಿಡಿದುಕೊಂಡು ‘ಮೇಸ ಮಾಡಿರೆಯಲ್ಲಿ ತಾಯಿ’ ಎಂದು ಆಕಾಶವನ್ನು ನೋಡುತ್ತ ನಿಂತಿದ್ದ. ನಿಜ ಹೇಳಲು ಆಚ್ಚುಮಾನಿಗೆ ಧೈಯುವಿಲ್ಲ. ಆ ಕೈಯಲ್ಲಿ ಆಟ ಶಿಕ್ಕದೆ ಹೇಳದರೆ ಸೋತ ಹಾಗೆಯೇ. ನನ್ನ ಕಡೆಗೆ ನೋಡ ಮೂಳೆರು ಮುಖ್ಯಗೆ ಹೇಳಿದ: ‘ಎನು ಮಾಡೋದೀರೋ, ಉರಿನ ಮಾನ ಹೋಗಿತ್ತು’ ಎಂದು. ಆಚ್ಚುಮಾನ್ ಎಷ್ಟು ಮಾತ್ರಕ್ಕೂ ಮಾತಾಡುತ್ತಿಲ್ಲ.”

“ಯಾರಾದರೂ ಹುಡುಗಿರಿದ್ದಾರಾ?”

ಆಗೇ “ದಾಳ ಇಲ್ಲಿ ತನ್ನ” ಎಂದಂತ್ತು ಕೇಳಿಸಿತು. ತರುಗಿ ನೋಡಿದಾಗ ಕೋಂಡುಣ್ಣಿ ನಾಯರ್!

ಸೋಲಿಸಲು ಮಾರಾರನ್ನು, ಅವನ ಕಡೆಯವರೂ ನೇಲದ ಮೇಲೆ ಬಿದ್ದು ಉರಿನ ದೇವತಾಗಳಿಗೆಲ್ಲ ಮೊರೆಯಿಡುತ್ತಿದ್ದರು. ಆ ಶಿಬ್ಬವನ್ನು ಮಾರದಿಂದಲೇ ಕೇಳಬಹುದಾಗಿತ್ತು.

“ನಾನ್ನಾಕೆ ಆ ಕೆಲಸಕ್ಕೆ ಬಾರದವಳನ್ನು ಬೇಡಿಕೊಳ್ಳಬೇಕು” ಎಂದು ಕೋಂಡುಣ್ಣಿ ನಾಯರ್ ಬಯ್ದು. ಯಾರನನ್ನು? ಘಗವತಿಯನನ್ನು. ಅದನ್ನೆಲ್ಲ ಹೇಳುವಾಗ ನನ್ನ ಮೃದು ರೋಮ ನೆಟ್ಟಿಗಾಗುತ್ತದೆ. ಕಣ್ಣು ಮುಚ್ಚಿಕೊಂಡು ಸ್ವಲ್ಪ ಹೊತ್ತು ನಿಂತಿದ್ದ. ದಾಳ ತೇಗೆದುಕೊಂಡು ಉರುಳಿಸಿದ. ಹೇಳಿ ಹೇಳಿದಂತೆ ಹನ್ನೆರಡು. ಕಣ್ಣುಲ್ಲ ಕೆಂಪಾಗಿತ್ತು, ಸೋಡುವುದಕ್ಕೂ ಹೇದರಿಕೆ. ಎರಡನೆಯ ಸಲ ಉರುಳಿಸಿದ. ಆಗಲೂ ಹನ್ನೆರಡು. ಮತ್ತೊಮ್ಮೆ ಉರುಳಿಸಿದ. ಏರಡ ಮುರ್ಕು ಆತು.

“ಇನ್ನು ಕೊಂಬು ಕಟ್ಟಿಕೊಳ್ಳಿ” ಎಂದು ಹೇಳಿ ಕೋಂಡುಣ್ಣಿ ನಾಯರ್ ಅಲ್ಲಿಯ ಹೂರಬಿ. ನಾಯರ್ ಅಮೃದೂರ ಹೋದಾಗ—ಇಲ್ಲಿ ದಾಳ ಉರುಳತ್ತು. ನೋಡಿದರೆ ಜಯ!

“ಹಾಗೆ ಆಡುವ ಗಂಡು ಮತ್ತೊಬ್ಬ ಇಲ್ಲ.” ಎಂದು ಕುಡಲ್ಕಾರಿಸ ಇತ್ತೀಚಿನ ಆಟಗಾರನಾದ ಕುಟ್ಟಿ ನಾಯರ್ ಹೇಳುವುದು.

ಆ ಆಟಗಾರ ತನ್ನ ಇವ್ವತ್ತೊಂದನೆಯ ವರಯಿಸಿನಲ್ಲಿ ಕುಟ್ಟಿಪ್ಪಾರ, ತಾಣಂಚೀರಿಗಳಲ್ಲಿ ಸಂಚರಿಸಿ ಅಲ್ಲಿಯ ಮಹಾ ಆಟಗಾರನನ್ನೆಲ್ಲ ಸೋಲಿಸಿದ್ದ.

ಕೋಂಡುಣಿಯನ್ನು ಸೋಲಿಸಲು ಸಾಧ್ಯವಲ್ಲವಲ್ಲ ಎಂದು ಕೊಂಡಿದ್ದ ಬಿಟ್ಟೆ ತೆಕ್ಕನ್ನು ಮಾಡ್ದನ್ನೇ ಇದ್ದ. ಅವನು ತನ್ನ ಮನೆಯ ಮುಂದೆಯೇ ಆಗುತ್ತದ್ದ. ಅಟಕ್ಕೆ ಬಿಂದರನ್ನೇ ಲು ಸೋಲಿಸುತ್ತದ್ದ. ಒಣಿ ಕೆಳದಾಗ ತಂಡ ಅಲ್ಲಿಗೆ ಆಗುವುದಕ್ಕೆ ಹೊರಟಾಗ ಜೊತೆಯಲ್ಲಿ ಅಷ್ಟ ಪರಿಕ್ಕರ್ಹ ಇದ್ದ. ಅಷ್ಟ ಪರಿಕ್ಕರ್ಹ ರೂಪಾಲೂ ಅದನ್ನು ಹೇಳಿದ ದಿನ ಗಳಲ್ಲ. ಬೇಳಗೆ ಆಟ ಪೂರ್ವಭಾಗಿ ಕೊಯಿ ಕಟ್ಟಿದ್ದು. ಮಾಡ್ದನ್ನೇ, ತಾನು ಕಲಿತ್ತದ್ದ ವಿದ್ಯಯನ್ನೇ ಲುಪಯೋಗಿಸಿದ್ದ. ನಾಲ್ಕುನೇಯ ದಿನ ಜೂಪು ಪೂರ್ವಭಾಗಾದದ್ದು ಸಂಜೀಯಲ್ಲಿ. ಮರಳು ಎರಡಿದರೆ ಕೆಳಗೆ ಬೀಕಳದಮ್ಮೆ ಇನ. ಆಡಿಗೆದ್ದು ತಂದ ಎದ್ದು ನಿಂತಾಗ ಮಾಡ್ದನ್ನು ಕೈಮುಗಿದು ಹೇಳಿದ್ದ.

“ಇಲ್ಲಿ ಇನ್ನು ನಾನು ಆಥುವುದಿಲ್ಲ. ಇದು ನನ್ನ ಸಂತೋಷಕ್ಕಾಗಿ” ಎಂದು ನಾಲ್ಕು ತೂಲ ಇದ್ದ ಕಂಚಿನ ದಾಳಿನನ್ನು ಆಗ ಮಾಡ್ದನ್ನು ತಂಡಿಗೆ ಉಡುಗೊರಿಕೊಟ್ಟಿದ್ದು. ಆ ದಾಳ ಉರುಳಿದರೆ ಕುಗಿನ ತರುಣರ ಏದ ನಡುಗುತ್ತದೆ. ಕಾನೋತ್ತು ಪರಿಕರಿಸನ್ನು ಸೋಲಿಸಿದ್ದು ಆ ದಾಳದಿಂದಲೇ, ಹಾಗೆಯೇ ಹೇಳುವುದಕ್ಕೆ ಬೇಕಾದಜ್ಞಿದೆ! ಅದೆಲ್ಲಷ್ಠಾ ಅವನ ತಂದೆಯನ್ನು ಕುರಿತೇ ಹೇಳಿದ್ದು.

ಉಂಟಿನ ಯುವಕರೆಲ್ಲ ತಂದೆಯ ಹಿಂದೆ ನಡೆಯುತ್ತಿದ್ದರು. ಎಲ್ಲರಿಗೂ ಬೇಕಾಗಿದ್ದ ವೃಕ್ಷಯಾಗಿದ್ದರು. ಮಂದುವಯಾದ ಮೇಲೆ ಜೊತೆಯವರು ತಂದೆಯನ್ನು ಕೈ ಬಿಟ್ಟಿದ್ದು. ಕಾರಣ-ತಂದ, ತಾಯಿಯ ಪುನಿಗೆ ಅವಮಾನ ಮಾಡಿದ್ದು.

ವರದಕ್ಕೆ ಪಾಟ್ವ ಮನೆತನಕ್ಕೆ ಅವಮಾನ ಮಾಡಿದುದು ಹಲವರಿಗೆ ತಂದೆಯವರನ್ನು ಕಂಡು ಬೇಸರೆವನ್ನು ಇಟು ಮಾಡಿತ್ತು.

ತಂದೆಯ ಮನೆತನ ಅಷ್ಟೇನೂ ಶ್ರೇಷ್ಠವಾದದ್ದಲ್ಲ, ಹಿಂದೆ ಮೂರೋ ನಾಲ್ಕೇ ತಲುಪಾರಿಗೆ ಮೂದಲು, ತಂದೆಯ ಮನೆಯಲ್ಲಿ ಬಿಟ್ಟು ಈ ಹುಡುಗಿ ದುರ್ವಾಡತೆಯವಾಗಿ ದ್ವಿದ್ವು ಕಾರಣ. ಅಲ್ಲದ ತಂಡಿಗೆ ಎಲ್ಲಾ ಜಾತಿಯವರೊಡನೆ ಸ್ವೀಹ. ಮಾಹಿತ್ಯಯವರ ಮನೆಯಲ್ಲಿ ಚಹಾ ಕುಡಿಯುತ್ತಿದ್ದರು. ಆಗ ಚಹಾ ಕುಡಿಯುವುದೇ ತಪ್ಪಿಗಿತ್ತು. ಮಾಹಿತ್ಯಯ ಮನೆಯಲ್ಲಂತೂ ಹಿಂದುಗಳು ಚಹಾ ಕುಡಿಯಲೇ ಬಾರದು. ಅದು ದೊಡ್ಡ ತಪ್ಪಿಗಿತ್ತು. ಪಂಡಿ ಆಗುವುದು ಕೂಡ ಬಂಗು ಮನೆಯವರ ದೃಷ್ಟಿಯಲ್ಲಿ ದೊಡ್ಡ ತಪ್ಪಿಗಿತ್ತು. ಪಂಡಿ ಆಗುವುದಕ್ಕೆ ಹೇಗೆಗೂ ವಾಗಲೆಲ್ಲ ತಂದ ಶೇಂದಿ ಕುಡಿಯು ತ್ವಿದ್ದರು. ಹಾಗಿದ್ದವರಿಗೆ ಬಂಗು ಮನೆಯ ಹೆಣ್ಣನ್ನು ಯಂಗ್ರೇ ರೀತಿಯಲ್ಲಿ ಮಂದುವ ಮಾಡಿಕೊಡುವುದಿಲ್ಲ.

ತಾಯಿಯ ಬಿಟ್ಟ ಅಣ್ಣಿಗೆ ತೋಗಿದ್ದರು. ಅವರನ್ನು ಅಪ್ಪಣ್ಣ, ಮಾಧವ ಮಾಪ ಎಂದು ಕರೆಯುತ್ತಿದ್ದ. ಮಾಧವ ಮಾವನೂ ಕೋಂಡುಣ್ಣ ನಾಯರೂ ಬಿಕ್ಕಂದಿನನ್ನೀ ಸ್ವೇಹಿತರಾಗಿದ್ದರು.

ಆದಿನ ದೊಡ್ಡ ಮಾವ ಮನೆಯಲ್ಲಿರಲ್ಲ. ಬತ್ತಾಯಿದ ಮನೆಗೆ ಇತರರು ಹೋಗುವ ಹಾಳಿಲ್ಲ. ಸುಚೆಯಲ್ಲಿ ಮಾಧವ ಚಾವಕೂ ತಂದೆಯೂ ಬತ್ತಾಯಿದ ಮೇಲೆ ಕುಳಿತುಕೊಂಡು ಮಾತಾಡುತ್ತಿದ್ದರು. ಹೊತ್ತು ದೊಡ್ಡೆ ತಿಳಿಯಲ್ಲ. ಹೊರಗೆ ಪಡಸಾಲೆಯಿಂದ ದೊಡ್ಡ ಮಾವನ ಘ್ರನೆ ಕೇಳಿದಾಗ ಬೆಳ್ಳಿದ್ದು.

“ಯಾರು ಅದು ಬತ್ತಾಯಿದ ಕೋಣೆಯಲ್ಲಿ?”

ಇಬ್ಬರೂ ಕೇಳಿಗಳಿದು ಬಂದರು. ಮೆಲ್ಲಿಗೆ ಚೆಚ್ಚೆಯಿಡುತ್ತಾ. ಎದೆಯ ಮೇಲೆ ಕೈಯಾಡಿಸುತ್ತಾ ಹೊರಗೆ ಬಂದರು.

“ಯಾರೋ ಮಾಧವ ಅದು?”

ಆಗ ತಂದೆಯೇ ಉತ್ತರ ಕೊಟ್ಟಿದ್ದು.

“ನಾನು ಕೆಳಮನೆ ಕೋಂಡುಣ್ಣು.”

“ಕತ್ತಲೆ ಹೊತ್ತಿನಲ್ಲಿ ಬೆರೆಗೆ ಗುಡಸರಿಗೆ ಇಲ್ಲಿನು ಕೆಲಸ?”

ತಂದೆ ವಿನಯದಿಂದ ಹೇಳಿದರು:

“ನಾನು ಬಡಗು ಮನೆ ಕಡೆಗೆ ಹೋಗಿರಲ್ಲ. ಇಲ್ಲಿ ಇಬ್ಬರು ಗಂಡಸರ ಇತ್ತರ ಮಾತಾಡುತ್ತಿದ್ದೆ.”

ಮೊಡ್ಡ ಮಾವ ಕಾಲಿನಲ್ಲಿ ನೇಲ ಕೆರೆದು ಮುಂದೆ ಹೆಚ್ಚಿ ಡಾಕುತ್ತಾ, ಹೇಳಿದರು:

“ಬಂದರೆ ಪಡಸಾಲೆಯಲ್ಲಿ ಕುಳಿತು, ಏಷಯ ಮಾತಾಡಿ ಮೋಗಿಕೆ. ತಂದು ಬಡಗು ಮನೆ ಬತ್ತಾಯಿದ ಕೋಣೆಗೆ ಕೆಳಮನೆ ಗಂಡಸರು ಒರಬಾರದು.”

ತಂದೆ ಸಿಟ್ಟಿನ್ನು ತಡೆದುಕೊಂಡು ಹೇಳಿದರು: “ನಾನು ಗಳಿಟ್ಟು ತಿಳಿಯೋಕೆ ಬಂದ ದ್ವಾರ, ಇಲ್ಲಿದ ಹೆಣ್ಣು ಒಕಾಗಿದ್ದರೆ ಪಡೆಯೋದು ಕೋಂಡುಣ್ಣಿಗೆ ಗೊತ್ತಿದೆ.”

“ಥೂ!”

ಮೊಡ ಮಾವ ಮುಖಿದ ಕಡೆಗೆ ಉಗಿದರು.

ತಂದೆಯೂ ಕ್ಯಾಕರಿಸಿ ಉಗಿದು ಮೂರಿತು ಮೋದರು. ಹೋಗುವಾಗ ಮುತ್ತು ಬಂದು ಸಲ ಕ್ಯಾಕರಿಸಿ ಉಗಿದು ಹೇಳಿದರು:

“ಭಾರೀ ಮೊಡ್ಡ ಮನೆತನದವರು!”

ಇದನ್ನು ಲುಪರಿಸಿದ್ದು ಕೋಟ್ಟಿಗೆ ಮುತ್ತಿಂಜ್ಞಿ. ತಂಡು ಮನೆ ಮುಟ್ಟಿ ಲಿನ ಮೇಲೆ ಸ್ತುಪ್ಪ ಮಾರಿದಲ್ಲಿ ಒಬ್ಬರೆ ಇದ್ದುವನ್ನೂ ನೋಡುತ್ತಾ ಸಿಂತಿದ್ದಳು.

, ಅವಕು ವಡಕ್ಕೇ ವಾಟ್ ಯುಜಮಾನರ ಕಿರಿಯ ಮೇವ್ಯಗಳಾಗಿದ್ದಳು. ಮಂದುವೆ ಯನ್ನು ವಿಷ್ಣುಭಕ್ತಿಯಿಂದ ಮಾಡಿಕೊಡಬೇಕೆಂದು ನಿಶ್ಚಯಿಸಿದರು.. ಹನ್ನೆರಡು ಮೈಲಿ ಉದ್ದೇಶ ಕಾಡು, ಗಂಡೆಯ ಬಯಲೂ ಇದ್ದ ಒಂದು ಮೊಡ್ಡ ಕುಟುಂಬದ ಸಂಬಂಧ ವಾಗಿತ್ತು. ಪ್ರಮಾಣ ತೋಡಿನಿಂದ ಹುಡಿದು ಕೇಡಿಗೆ ವನದ ವರೆಗಿನ ಎಲ್ಲ ನಾಯಕರ

ಕುಟುಂಬಗಳನ್ನೂ ಆಹ್ವಾನಿಸಿದ್ದರು. ಅಡಿಗಿಗೆ ಕೊಡಿಗುಡ್ಡೆಯಿಂದ ಯುವಕರಾದ ಅಡಿಗೆ ಭಟ್ಟರನ್ನು ಬರಮಾಡಿದ್ದರು.

ಅದರೆ ಆ ಮಂದುವೆ ನಡೆಯಲ್ಲ. ಮಂದುವೆಗೆ ಬಂದ ಜನರಿಗೆ ಮನೆಯ ಮೆಟ್ಟಿಲ ಹತ್ತಿರವೇ ಸುಧ್ವಿ ತಿಳಿಯಿತು:

“ಮಂದುವೆ ಹೇಣ್ಣಲ್ಲ.”

“ಅದ್ವಾಕೆ ಮುತ್ತಜ್ಞಿ?”

ಆಶ್ಚರ್ಯದಿಂದ ಅವನು ಕೇಳಿದ.

“ಹೋಂದುಣ್ಣ ಪಾರುಕುಟ್ಟಿನ ಅಪಹರಿಸಿಕೊಂಡು ಹೋದ ಅವೈ.”

ರಾವಣ ಸೀತೆಯನ್ನು ಪ್ರಷ್ಟು ವಿಮಾನದಲ್ಲಿ ಕೊರಿಸಿಕೊಂಡು ಅಪಹರಿಸಿಕೊಂಡು ಹೋದ ಕಥೆಯನ್ನು ಕೇಳಿದ್ದುಂಟು. ರಾವಣ ದುಷ್ಪನಾಗಿದ್ದ. ಅವನು ಶ್ರೀರಾಮನ ಹೆಂಡತಿಯನ್ನು ಅಪಹರಿಸಿಕೊಂಡು ಹೋದದ್ದು ಅಪರಾಧ. ಅಜುಂನ ಸುಭದ್ರೆಯನ್ನು ಅಪಹರಿಸಿಕೊಂಡು ಹೋದ ಕಥೆಯನ್ನೂ ಜ್ಞಾನಿಸಿಕೊಂಡು. ಅಜುಂನ ಮಹಾವೀರನಾಗಿದ್ದ. ಬಿಲ್ಲು ಹಿಡಿದವರಲ್ಲಿ ಅಜುಂನನನ್ನು ಜಲಿಸಲು ಯಾರಿಗೂ ಸಾಧ್ಯವಿರಲ್ಲ. ಮಲಯಾಳಂ ಪತ್ರ ಪ್ರಸ್ತುತವಾಗಿ ಆ ಕಥೆಯಿತ್ತು. ಸನ್ಯಾಸಿಯಾಗಿ ಶ್ರೀಕೃಷ್ಣನ ಮನೆಗೆ ಹೋಗಿ ಸುಭದ್ರೆಯನ್ನು ಅಪಹರಿಸಿಕೊಂಡು ಒಂದೇ ಓಟ. ಚೀನ್ಯಾಟ್ ಬಂದ ಯಾದವರಿಗೆ ಅಜುಂನನನ್ನು ಸೋಲಿಸಲಾಗಲ್ಲ. ಸುಭದ್ರೆಯನ್ನು ರಘುದಲ್ಲಿ ಕೊರಿಸಿಕೊಂಡು ಹೋಗುವ ಕಥಾಭಾಗವನ್ನು ಓದುವಾಗ ಕೂನನ್ನ ಚಾತ್ಮನಾಯರನ ವಿವರಕೆ ಕೂಡಲೇ ನೇಮಾಗುತ್ತದೆ. ಅದನ್ನು ವಿವರಿಸುವ ಅಧಿಕಾರ ಅವನಿಗೆ ಮಾತ್ರ ಇರುವುದು.

“ನಾನು ಕರ್ಕಣ ರೆ ಕೂಡಚ್ಚು ಕರ್ಕೋರ್. ಅಂಥ ಒಬ್ಬ ಗಂಡ್ಲು ಬೇರೆ ಯಾರೂ ಇಲ್ಲ.”
ಆತ ವಿವರಿಸುತ್ತಾನೆ.

ಪ್ರವಾಚ ಒಂದಿಷ್ಟ ಸವಾಯ ಅಥು. ಗಂಡ್ಲೆ ಬಯಲಿನಲ್ಲಿಲ್ಲ ಎದೆಯುದ್ದೆ ನೀರು. ಶೈಕ್ಷಿಷಿಭಾಷ್ಯ ಪಾಠಕ್ಕೆಗಳು. ಅಲ್ಲಿಗೆ ತಲುಪಿದಾಗ ಕ್ಯಾಯಲ್ಲಿ ಒಂದು ಓಲಿಗರಿ ಒಡಿದು ಕೊಂಡು ಬರುವುತ್ತೆ ದದಕ್ಕೆ ತಂದ ಧಿರೆ.

ಲಾಂಛ್ರ ಒಡಿದುಕೊಂಡು ದಾರಿ ತೋರಿಸುತ್ತಾ ಹಿಂದುಗಡೆ ಬರುತ್ತಿದ್ದ ಕೂನನ್ನ ಚಾತ್ಮನಾಯರ್ ಕೇಳಿದ:

“ಅವರು ಓದಬ್ಬಿ ಬಂದರೂ?”

ಅಗ ಹಿಂದಿರುಗಿ ನಿಂತು ಒಂದು ಸಲ ನೋಡಿ ಹೇಳಿದರು: “ಬರಲಿ. ಗಂಡು ಕೌದಾದರೆ ನೋಡಿಕೊಳ್ಳೋನಿ. ಹುಟ್ಟಿದ ಮೇಲೆ ಸಾಯೋದು ಒಂದೇ ಸಲ ತಾನೇ?”

ಮುತ್ತಜ್ಞಿ ಆ ಕಥೆ ಹೇಳುತ್ತಿದ್ದಾಗ ಕೆಲವು ಸಲ ಅಷ್ಟುಣ್ಣು ತಚ್ಚೊಳ್ಳಿ ಚಂದುವನ್ನು

ಕೋಮೆಷ್ಟನನ್ನೂ ನೇನುವುಮಾಡಿಕೊಳ್ಳುತ್ತಿದ್ದೆ. ದುಡುಗನಾಗಿದ್ದಾಗ ಕೇಳಿದ ಕಥೆಗಳು ಹೀಗೆ ಕಟ್ಟಿ ಜಯಿಸಿದ ಕಥೆಗಳು.....

ಕೋತ್ತಲಂಗಾಡಿನ ನಂಬುಎದ್ರಿಗಳ ಮನೆಯೇ ಒಪ್ಪೆರಿಸಲ್ಲಿ¹ ಒಂದು ದಿನ ತಂಗಿದ್ದರು. ಅಮೇಲಿ ಗಡ್ಡೆ ಬಯಲಿನ ಅಂಚೆನಲ್ಲಿ ನಂಬುಎದ್ರಿಗಳಿಂದ ಸ್ವಲ್ಪ ಸ್ವಲ್ಪ ಗೀರೆಗೆ ತೆಗೆದು ಕೊಂಡರು. ಯಾವುದಕ್ಕೂ ಬೇಡದ ಜಮಾನಾಗಿತ್ತು ಅದು. ಅದರಲ್ಲಿ ತಂದೆ ಒಂದು ಹಂನೆ ಕಟ್ಟಿದರು.

“ಎರಡು ಮೂರು ವರ್ಷಗಳಲ್ಲಿ ಅವನು ಆ ಜಾಗವನೆಲ್ಲ ಶರಕಾರಿ ತೋಟ ಮಾಡಿ ಬೆಳ್ಳಿ.”

ತಾಯಿಯ ಮನೆಯೆವರು ಸೂತಕ ಸ್ವಾನಮಾಡಿ ಹುಸೆತನಕ್ಕೆ ಸಂಭೇದಿಸಿದ್ದ ಕೇಂದನ್ನು ಮರೆಯಲು ಶ್ರಮಿಸುತ್ತಿದ್ದರು.

ದೇಹನ್ನು ಅವಶರಿಸಿಹಾದು ಹೇಳಿದ ಕೇಂದನ್ನು ನಾಯರನ್ನು ಕುರಿತು ಉಣಿ ಸಲ್ಲಿಲ್ಲರೂ ವರ್ಷೊಂದ್ದು— ದಿನಗಳಿಗೆ ಮಾತನಾಡಿಕೊಳ್ಳುತ್ತಿದ್ದರು.

ಅಪ್ಪಣಿಗೆ ಆಗ ಮೂರು ಪಞ್ಚ ವರ್ಷ ವಯಸ್ಸಾಗಿತ್ತು. ಹೊಳೆ ಪಕ್ಕದ ಗಡ್ಡೆ ಬಯಲ ಸ್ವಲ್ಪ ಗೀರೆಗೆ ತೆಗೆದುಕೊಂಡರು. ಸ್ವದಾರ್ಶಕಟ್ಟಿಯೂ ತಂದೆಯೂ ಜೊತೆಯಲ್ಲಿ ಗೊಂಡು ನೆಟ್ಟಿರು.

ಹುತ್ತಜ್ಞ ಹೇಳಿದ್ದು:

ಗೊಂಡು ನೆಟ್ಟರ್ನೂ—ಆದೆಯಿಂದ ಹೊಳೆಯು ಬಳಗು ಭಾಗವ ವರಗೆ.

ಒಂದು ಸಾವಿರ ರೂಪಾಯಿ ಯಾರಾದರೂ ಕ್ರಾಂತಿ ಮುಖ್ಯಕ್ಕೊಂಡೂ ಕೊಡಬೇಕು. ಅಷ್ಟು ಚೀನಾಗಿತ್ತು ಗೋಂ. ಪಕ್ಕಾರ್ಥ ವ್ಯಾಪಾರಗಾರ ಒಂದೂ ಒಟ್ಟಿಗೆ ಕೊಂಡು ಕೊಂಡು.

ಆ ರಾತ್ರಿ ಸ್ವದಾರ್ಶಕಟ್ಟಿ ತಂದೆಯನ್ನು ತನ್ನ ದುಸ್ಥಿಗೆ ಉಂಟಕ್ಕೆ ಕರೆದುಕೊಂಡು ಹೇಳಿದ್ದು.

ಆಗ ಅಪ್ಪಣಿ ಸಂಶಯಪಟ್ಟಿ ಕೇಳಿ:

“ಮಾತಿಳ್ಳಿಯವರ ಮನೆಯಲ್ಲಿ ನಮ್ಮೆಯೂ ಉಣಿ ಮಾಡುಮಾಡಿ ಮುತ್ತಜ್ಞ?”

“ನಿಮ್ಮಪ್ಪನಿಗೆ ಅದೆಲ್ಲ ಇಲ್ಲ.”

ರಾತ್ರಿ ಇನ್ನರೂ ದೂರಪ್ರಸ್ಥಿತಿ ಅಕ್ಷಯಿ ನೇಮಾತಿಯನ್ನು ತಿಂದರು. ಮಾನಸ ಅಷ್ಟುಂದು ರುಚಿಯಾಗಿಲಿಲ್ಲ.

“ಮುದಿ ಆಡಿನ ಮಾಂಸ” ಎಂದು ಸ್ವದಾರ್ಶಕಟ್ಟಿ ಹೇಳಿಯೂ ಇಲ್ಲ.

“ಮುತ್ತೆ ಗುಡ್ಡದ ಮಸೀದಿಯಿಂದ ಅಬೇಕಡೆಯಲ್ಲಿ ಸೈದಾಲಿಕಟ್ಟಿಯ ಮನೆ. ಉಡಿ
ಮಾಡಿ ಅಲ್ಲಿದ ಹೊರಟು, ಕಲ್ಲು ಬೆಂಟಿಸ ಚಕ್ಕರಕ್ಕೆ ಬಂದಾಗ ಹೊಟ್ಟಿ ನುಲಿಯುವುದಕ್ಕೆ
ತೊಡಗಿತು. ಒಂಬೆಯಾದ ಹಾಗಾಯಿತು: ಒಂದುಸಲ ವಾಂತಿಯಾಯಿತು. ತೀರ ನಶ್ಯಿಸ್ತೇ.
ಹೊಟ್ಟಿ ಹಿಡಿದುಕೊಂಡು ಮುಂದಕ್ಕೆ ಎರಡು ದೆಡ್ಡೆ ಹಾಕಿದಾಗ ಬೀಳುವ ಹಾಗಾಯಿತು.

—ಅಪ್ಪೆಣ್ಣಿಯ ಕಣ್ಣಗಳಲ್ಲಿ ನೀರಾಡುತ್ತಿತ್ತು.

“ಅಪ್ಪೆರಲ್ಲಿ ದೂಡ್ಕ ಪಿತ್ತಲು ಬೆಂದು ಬಂದದ್ದು. ಕುಂಬಿಡಿ ಸಂತೆಗೆ ಹೋಗಿ ತರಹಾರಿ
ಮಾರಿ ಬರುತ್ತಿದ್ದೆ.”

“ಯಾರು ಅದು?”

“ನಾನು ಚೀವುದು”

“ಅಯೋ ದೇವರೇ. ಸಾಮ್ಮಾನಾಯರ್ಗೇನಾಯ್ತ್ವಾಯ್ತು?”

“ಸೈದಾಲಿ ಕಟ್ಟಿ ನನಗೆ ಮೋಸ ಮಾಡಿದ ಜೀಂದು”

—ಆಗ ಅಪ್ಪೆಣ್ಣಿಯ ಕಣ್ಣಗಳಲ್ಲಿ ನೀರು ಸುರಿಯುತ್ತಿತ್ತು.

ಬೆಂದು ತಂದೆಯನ್ನು ಕರೆದುಕೊಂಡು ಬಂದು ಮನ ತಲಪಿದಾಗ ಅಮ್ಮ ದೀಪ
ಹಳ್ಳಿಟ್ಟುಕೊಂಡು ಕಾಯುತ್ತಾ ಸಿಂತಿದ್ದಳು, ತಾನು ಮಲಗಿ ಅಗಿತ್ತು.

“ವಾರುಹುಟ್ಟೀ.....” ಎಂದು ಕರೆಯುತ್ತಾ ತಂದೆ ಕೇಳಿಗೆ ಬಿದ್ದದ್ದು. ಅಬೇ ಕಾಚೆ
ಜನರೆಲ್ಲಿ ಬಂದು ಸೇರಿದಾಗ.....ವಿನು ದೇಳುವುದು ಅಪ್ಪೆಣ್ಣೀ.....ಹಣೆ ಬರವ
ಬೆನ್ನಾಗಿಲ್ಲ.”

ಅಪ್ಪೆಣ್ಣೆ ಬಿಕ್ಕಿ ಬಿಕ್ಕಿ ಅತ್ತ.

ಉರಿನಲ್ಲಿ ವಲ್ಲಿರೂ ಗುಟ್ಟಾಗಿ ಆ ಮರಣವನ್ನೇ? ಕುರಿತು ಮಾತಾಡುತ್ತಿದ್ದರು.
ಪೂರ್ವೇಸಿನವರು ಬಿರುತ್ತಾರೆದೂ. ತಮವನ್ನು ಹೊರಕ್ಕೆ ತಗೆದುಕೊಂಡು ಹೋಗಿ
ಕುಯ್ಯು ಪರೀಕ್ಷೆಮಾಡುತ್ತಾರೆದೂ ಮಾತನಾಡಿಕೊಳ್ಳುತ್ತಿದ್ದುದನ್ನು ಕೇಳಿದ್ದ. ಆದರೆ
ಯಾಕೋ ಅದೇನೂ ನಡೆಯಲ್ಲಿ.

“ಅತ್ತುನ್ನೆ ಸಾಮರ್ಕಾರ ಲಂಜಕೊಟ್ಟು ಕೇಸು ಮಾಡದ ಹಾಗೆ ಮಾಡಿದ್ದು.”

ಶತ್ರುಗಳ ಲೇಕ್ಕಾದಲ್ಲಿ, ಅಪ್ಪೆಣ್ಣೆ ಮತ್ತೊಮ್ಮೆ ಬಂದು ಹೇಸರನ್ನು ಸೇರಿಸಿಕೊಂಡು ನೇನ
ಟಿಟ್ಟುಕೊಂಡ. ಅತ್ತುನ್ನೆ ಸಾಹುಕಾರ!

ಅಮೇಲೆ ತಿಳಿಯಿತು, ಅತ ತೇರಿಕೊಂಡಿದ್ದಾನ ಎಂದು. ಒಳ್ಳಿಯದಾಯ್ತು.

ವಿಷ ಕೊಟ್ಟ ತಂದೆಯನ್ನು ಕೊಂಡಂದ್ದು. ಅಡಿನ ವಾಂಸದಲ್ಲಿ ವಿಷ ಬೆರೆಸಿ.

ಮಾವಾಣಿ ಪರಯರ¹ ಹತ್ತಿರ ಸಿಕ್ಕತ್ತುದೆ. ಪರಯರಿಗೆ ನಾವು ಹೆದರಿಕೊಳ್ಳಬೇಕು

ಅವರು ಮಂತ್ರವಾದ ಮಾಡಿ ಸಾಯಿಸಬಿಲ್ಲರು. ಚಿಷಧಿಯನ್ನು ಕೊಡುತ್ತಾರೆ:
ಪಾಪಾಂವನ್ನು ಕೊಡುತ್ತಾರೆ.

ಮುತ್ತುಜ್ಞ ಆಗಾಗ ಹೇಳುವುದುಂಟು:

“ದೊಡ್ಡ ಕುಟುಂಬಕ್ಕೆ ಸಂಬಂಧವಿಟ್ಟ ಹುಡುಗ ನೀನು.”

ತನೆ ತಾನೇ ಎಮ್ಮೋ ಸಲ ಅವನು ಅದನ್ನು ಹೇಳಿಕೊಳ್ಳುವುದುಂಟು. ಅಗಳ ದಲ್ಲಿ ಹತ್ತು ಸಾವಿರ ಕೊಳಗ ಧಾನ್ಯ ಇದ್ದರೆ ಮನೆ ಒಳಗೆಷ್ಟು ತುಂಬಿರಬಹುದು! ಅದಲ್ಲಿ ಬಹಳ ಹಿಂದೆ. ಮುತ್ತುಜ್ಞಿಗೆ ಎರಡನೆಯ ಗಂಡ ಇದ್ದ ಕಾಲದಲ್ಲಿ ಮನೆ ಪಾಲಾ ಚದ್ದು. ಪಾಲಾಗುವಾಗ ಅರವತ್ತನಾಲ್ಕು ಜನರಿದ್ದರು. ಅರವತ್ತನಾಲ್ಕು ಜನರಿದ್ದ ಮನೆ!

ಎರಡು ಚೌಕ್ಕಿನ ಮನೆಗು ಒಂದೇ ಮನೆಯಾಗಿದ್ದ ಕಾಲ ಅದು. ಅರ್ಥಕ್ಕಿಂತ ಹೆಚ್ಚು ಭಾಗ ಮನಿದು ಮೇರಿದೆ. ಈಗಲೂ ಭಗವತಿ ನೆಲಿಸಿರುವ ಚೌಕ್ಕಿನ ಮನೆ ಯಿದೆ. ಬತ್ತಾಯಿದ ಮನೆಯೂ ಇದೆ. ಮುತ್ತುಜ್ಞ ಒಂದೋ ಎರಡೋ ತಿಂಗಳಗೊಮ್ಮೆ ಸಲ ಅಲ್ಲಿಗೆ ಹೋಗುವುದುಂಟು.

ಒಲ್ಲ ತೇಂಬಿಕ್ಕಿದ್ದ ಕುಟುಂಬಾದ ಮನೆ. ಈಗಲೂ ಅದರ ಹತ್ತಿರ ಹೋದರೆ ಏದ ರುಳಿನ್ನತ್ತದೆ.....

ಅಮ್ಮೆ ಬೆಳಗೆ ಅವನಿಗೆ ಗಂಜಿ ಮಾಡಿಟ್ಟು ಸಂಬಂಧಿಗಳ ಮನೆಗೆ ಕೆಲಸಕ್ಕೆ ಹೋಗುತ್ತಾಳೆ. ಅಮ್ಮೆ ಮೆಚ್ಚಿಲಿಳಿದು ಅಮ್ಮೆ ದೂರ ಮೇಂದಾಗ ಮುತ್ತುಜ್ಞ ಹತ್ತಿರದಲ್ಲಿ ವರೂ ಇದ್ದರೆ ತಪ್ಪದೆ ಹೇಳುವುದುಂಟು:

“ಎನು ಹಣೆಲಿ ಬರಿತು! ವಡಕ್ಕೇಪಾಟೆ¹ ಕುಟುಂಬದಲ್ಲಿ ಹುಟ್ಟಿ. ಬೆಳಿದ ದೇಶ್ವಾ. ಭತ್ತ ಕುಟುಂಬದಕ್ಕೆ ಹೋಗಿದ. ಹಣೆಲಿ ಒಕ್ಕೇದು ಬರಿಬೇಕು..... ಹಣೆಲಿ ಬಳ್ಳೇದು ಬರಿಬೇಕು!”

ವಡಕ್ಕೇಪಾಟೆ ಚೌಕ್ಕಿನಲ್ಲಿ ತಾಯಿ ಹುಟ್ಟಿ ಬೆಳಿದ ವಿವರಿಸಿದನ್ನು ಕೇಳುವುದಕ್ಕೆ ತೂಡಿಗಿ ಎಮ್ಮೋ ದಿನಗಳಾಗಿವೆ. ಅಮ್ಮೆ ಕೇಳಿಸಿಕೊಳ್ಳಿದ್ದರೂ ಮುತ್ತುಜ್ಞ ಹೇಳುವುದುಂಟು. ಅದನ್ನು ಕೇಳುವಾಗಲ್ಲಿ ತಾಯಿ ಯಾರಿಗೂ ತಿಳಿಯಂತೆ ಕಣ್ಣೇರೂಸಿ ಕೊಳ್ಳುತ್ತಾಳೆ.

“ಹುಂಜಿ ಕಾಳಿಯಾಮ್ಮನ ಕಿರಿಯ ಮಾರ್ಗ ನೆಲದ ಮೇಲೆ ಕೂರಿಸಿದರೆ ಇರುವ ಕಚ್ಚುತ್ತವೆ. ತಲೆಯ ಮೇಲೆ ಕೂರಿಸಿಕೊಂಡರೆ ಮೇನು ಕಚ್ಚುತ್ತವೆ.....ಹಾಗೆ ತೋಳಿ ನಲ್ಲಿ ಬೆಳಿದ್ದನ್ನು ಅವಳನ್ನು. ಅವಳು ಹೃಷಿ ಸರೆದಾಗ ಮಾರು ಕೊಳಗ ಅಕ್ಕೆ ಬೇಯಿಸಿದ್ದರು.”

ಹಾಗೆ ಬೆಳಿದವನು ಅವನ ತಾಯಿ. ಅದರೆ ಈಗ—

1 ಮನೆಯ ಹೆಸರು.

ಅವನು ಬೇಕ್ಕಿಗೆ ಏಳುವಷ್ಟರಲ್ಲಿ ತಾಯಿ ಸ್ಥಾನಮಾಡಿ ಗೆಂಡಿ ಕಾಯಿಸಿ ಮುಗಿಯೆ ತ್ವಾಳೆ. ಅವನಿಗೆ ಮಣಿ ಹಾಕಿ ತಟ್ಟಿಯಲ್ಲಿ ಗಂಜಿಯನ್ನು ಬಾಳಿ ತುಂಡಿನಲ್ಲಿ ತಟ್ಟಿಯನ್ನು ಇಟ್ಟು, ಮಧ್ಯಾಹ್ನಕ್ಕೆ ಬೇಕಾಗುವ ಗ್ರಜಿಯನ್ನು ನಿಲುವಿನಲ್ಲಿಟ್ಟು, ಸ್ವಲ್ಪಿಗೆ ಹೋಗುವಾಗ ತೊಟ್ಟುಕೊಳ್ಳುವ ಅಗಿ ಬೆಳ್ಳಿಯನ್ನು ಮಂಡಿಸಿಟ್ಟು ಅವಕು ಕೆಲಸಕ್ಕೆ ಹೋಗುವುದು.

ನಂಬುಂದಿಗಳ ಮನೆಗೆ ಅವನನ್ನು ಜೋತೆಯಲ್ಲಿ ಕರೆದುಕೊಂಡು ಹೋಗಲು ತಾಯಿಗೆ ಇಷ್ಟವಿಲ್ಲ. ಅಂತೆ ಅವನು ಒಂದು ದಿನ ಹೋಗಿದ್ದುಂಟು; ಐದೋ ಎಂಟೋ ವಯಸ್ಸಿನಲ್ಲಿ. ಈಗಲೂ ಅಪ್ಪಣ್ಣ ಅದನ್ನು ಕುರಿತು ಜ್ಞಾನಿಕೊಳ್ಳುತ್ತಾನೆ. ದೊಡ್ಡ ಮನೆ. ಅಲ್ಲಿ ಭತ್ತ, ಒಣಿಸುವುದೂ, ಕುಟುಂಬದೂ ತಾಯಿಯ ಕೆಲಸ. ಕಿವಿಯಲ್ಲಿ ಹೋಕೆಯುತ್ತ ತೂಳಾಡುತ್ತಿದ್ದ ಬಳ್ಳಿಯಮ್ಮೆ ದೊಡ್ಡ ದಾದ ಅಭರಣವಿದ್ದ ಕುಂಜಾತ್ಮೀಲು ಕರೆದು ಹೇಳುವುದು:

“ಪಾರೂ, ಆ ಬಾವೇನ ಆಕಡೆ ಮಡಿಸಿದು.” ಎಂತಲೋ, ಇಲ್ಲದಿದ್ದರೆ, “ಆ ಒರಟು ಕಲ್ಲಿನಂದ ಸ್ವಲ್ಪ ಉಯ್ಯಿ¹ ತಂಡು ಇಲ್ಲಿದು” ಅಂತಲೋ ಆಗಿರುತ್ತಿತ್ತು.

ಮನೆಯು ಹಿಂದಿನ ಮೆಟ್ಟಲು ಇಂದರೆ ದಾರಿ ನೇರವಾಗಿ ನಂಬುಂದಿಗಳ ಅಡುಗೆ ಮನೆಯ ಹತ್ತಿರಕ್ಕೆ ಹೋಗುತ್ತದೆ. ಆ ದಾರಿಯಾಗಿಯೇ ಅಮ್ಮೆ ಯಾವಾಗಲೂ ಹೋಗುವುದು.

ಅಮ್ಮೆನ ಜೋತೆಯಲ್ಲಿ ಹೋಗಿದ್ದ ದಿವಸ ಕುಂಜಾತ್ಮೀಲು ಕೇಳಿದ್ದಳು:

“ಪಾರೂ ಹೇದನಾ?”

ಆ ಎರಡು ಶಿಖಗಳೂ ಅವನಿಗೆ ಹಿಡಿಸಲಿಲ್ಲ. ಅವನ ತಾಯಿಯ ಹೆಸರು ‘ಪಾರೂ’ ಎಂದ್ದ್ಲ. ಪಾರುಕುಟ್ಟಿ. ಅವನನ್ನು ‘ಹೇದ್’ ಅಂದಂತ್ತು!

ಒರಟು ಕಲ್ಲಿನ ಪರಿಸರದಲ್ಲಿ ಅವನು ಅಡ್ಡಾಡಿಕೊಂಡಿದ್ದ.. ಅಮ್ಮೆ ಆಕ್ಕಿ ಕೇರುತ್ತಿದ್ದಳು. ಪಡಸಾಲೆಯ ಹತ್ತಿರ ಮಂದಾರ ವೃಕ್ಷದ ಅಡಿಷ್ಯಾಲ್ಲಿ ಅಡಿಕೊಂಡಿದ್ದ, ಕಾಲಂದಿಗಳನ್ನು ತೊಟ್ಟಿದ್ದ, ಕುಶ್ತಿಗಿಯಲ್ಲಿ ನೂಲಿನಲ್ಲಿ ಪೋಣಿದ ಪದಕವನ್ನು ತೊಗುಹಾಕಿಕೊಂಡಿದ್ದ, ತಲೆಗೂಡಲನ್ನು ಉಂಡಿಯಾಗಿ ಗರಿಸುಹಾಕಿಕೊಂಡಿದ್ದ ಒಟ್ಟು ಹುಡುಗೆ ಅಡಿಕೊಂಡಿದ್ದ. ಅವನು ದೊಡ್ಡ ನಂಬುಂದಿಗಳ ಮಗೆ ದೊಡ್ಡ ನಂಬುಂದಿರಿ ಎನ್ನಿಸಿಕೊಂಡಿದ್ದಾತ ಮನೆಯ ಮುಂಬಾಗಿಲಿನ ಮೆಟ್ಟಿಲಿನ ಮೇಲೆ ಕಾಲು ಚಾಚಿಕೊಂಡು ಜಗಲಿಯ ಮೇಲೆ ತಾಂಬೂಲ ಜಿಯುತ್ತಾ ಉಗಿಯುತ್ತಾ ಕುಳಿತ್ತದ್ದ. ಆ ಮನುಷ್ಯನಿಗಂತ ಕೆಳಗಡೆ ಇದ್ದ ಜನರನ್ನು ಅವನು ನೋಡಿದ. ಆತ

ಸುಮ್ಮನೆ ಕುಳಿತಿದ್ದಾಗಲೂ ಮಧ್ಯ ಮಧ್ಯ ಪಲ್ಲಿ ಬಿಡುತ್ತಿದ್ದ. ಮೊದಲು ತನ್ನನ್ನು ಸೋಡಿ ನೆಕ್ಕಿದ್ದಿರಿಬೇಕು ಎಂದುಹೊಂಡ. ಅಮೇಲೆ ಆ ವಿವರ್ಯ ತಿಳಿದೆದ್ದು.

ಮುಧ್ಯದ್ದುದಲ್ಲಿ ನಂಬುಂದಿರಿಗಳ ಉಟ ಮುಗಿಯಿತು. ದೊಡ್ಡ ಕುಂಜಾತ್ಮೋಲು ಚಕ್ಕ ಕುಂಜಾತ್ಮೋಲು. ಮಹ್ಕಣ, ಮರಿಗಳು ಎಲ್ಲರೂ ಉಟಮಾಡಿ ಆದ ಮೇಲೆ ಒಳಗಿನಿಂದಲೇ ಕುಂಜಾತ್ಮೋಲು ಗಟ್ಟಿಯಾಗಿ ಕರೆದಳು:

“ಹೆಚ್ಚ್ಯಾ?”

ಆದು ಅವನ ತಾಯಿಯನ್ನೇ.

ಬಾಗಿಲಿನ ಹತ್ತಿರ ಒಂದರ ಮೇಲೊಂದು ಏರಡು ಒಂಜಲೆಗಳನ್ನು ಡಲಾಗಿತ್ತು. ಅಮ್ಮೆ ಅವನ್ನು ಕೂಡಿಸಿ ಒಂದುಕೊಂಡು ಭತ್ತ ಕುಟ್ಟುವ ಹೆಚಾರದ ಪಕ್ಕದಲ್ಲಿ ತಂದಿ ಬ್ಯಾಳು. ಎರಡರಲ್ಲಿಯೂ ಎಂಜಲನ್ನು! ಹೀಗಿರು ಮಾವನ ಹಿಂಗಳೂ ಪಲ್ಗಳೂ ನಾದ್ದುವು.

ಅವನಿಗೆ ವಾಂತಿ ಬರುವಂತಾಯಿತು.

“ನಂಗಿ ಬೇಡ.”

“ಹಸಿವಾಗೋಂದಿಲಾಷ್ಯ?”

“ನಂಗಿ ಬೇಡ. ನಂಗಿ ಬೇಡ.”

ಆಳುವನ್ನು ತಡೆಯುತ್ತಾರು ಅವನು ಹೇಳಿದ. ಅಗ ಅಮ್ಮೆ ಓಂಜಲೆಗಳನ್ನು ಕೆಳಗಿಟ್ಟು, ಬಗ್ಗೆ ಅವನನ್ನು ಅಟ್ಟಿಕೊಂಡು ಹೇಳಿದಳು. “ನನ್ನಮ್ಮೆ ಪಡಕೊಂಡು ಬಾದದ್ದು ಕಣಪ್ಪ ಇದು.”

ಅವನ ನೆತ್ತಿಯೆಲ್ಲ ಬಿಸಿಯಾಗಿ ಬೆವರಿತು.

ಆದರ ನಂತರ ಅವನು ತಾಯಿಯ ಜೊತೆಯಲ್ಲಿ ಅಲ್ಲಿಗೆ ಹೋಗಿಲ್ಲ. ಸಾಯಂಕಾಲ ಒಂದಿರುಗಿ ಬರುವಾಗ ಮೊರದಲ್ಲಿ ಅಕ್ಕಿಯಿರುತ್ತದೆ. ಮೃಗೆಲ್ಲ ತೋಡು, ಧೂಕು ಅಂಟಿ ಕೊಂಡಿರುತ್ತದೆ. ಹೈನ್ನಾಗಿ ಕತ್ತಲಾದ ಮೇಲೆ ಬಾಪಿಯ ಚತ್ತರ ಹೋಗಿ ತಾಯಿಯೂ ಅಷ್ಟಿಷ್ಟ್ಯಾಯೂ ಸ್ವಾನ ಮಾಡುವುದು.

ನಂಬುಂದಿರಿಗಳ ಮನಿಗೆ ಮೇಲು ಭಾಗದಲ್ಲಿ ದೊಡ್ಡ ದೇವಾಲಯದ ಕೊಳೆಪಿದೆ. ಬಡಗು ದಿಕ್ಕಿನಲ್ಲಿ ಕಲ್ಲು ಬಂಡಗಳ ಮಧ್ಯ ದ್ವಾರಗಳೇವೆ. ಆ ದ್ವಾರಗಳಲ್ಲಿಯೇ ಮೊನಳೆಗಳು ಮೊಕ್ಕೆಯಿಟ್ಟು ಮರಿಗಳನ್ನು ಬೇಳಿಸುವುದು. ತಂತು ಭಾಗದಲ್ಲಿ ಹೊಸದಾಗಿ ಸ್ವಾನ ಫಟ್ಟವನ್ನು ಕಟ್ಟಿಸಿದ್ದಾರೆ. ಮಟ್ಟಿಲುಗಳೂ ಮೊಸದಾಗಿ ಕಟ್ಟಿಸಿದ್ದಾರೆ. ಅಲ್ಲಿಯೇ ಒಡು ಕರಿಯ ಕಲ್ಲಿನಲ್ಲಿ “ಕೆರಪನ್ನೊ ನಂಬುಂದಿರಿಗಳ ಸೇವ” ಎಂದು ಕೆತ್ತಿಸಿದ್ದಾರೆ. ಕೊಳಬಲ್ಲಿ ಸ್ವಾನ ಮಾಡುವುದಕ್ಕೆ ಮೇರುಗುವುದಾದರೆ ಅವನ ಕ್ಷಾಸಿನಲ್ಲಿ ಓಮವ ಮುದುಗಿರು ಜೂತೆಗ ಸಹ್ಯತಾಪ್ರಾರ್ಥಿ. ತಾಜಬಯದು. ಮುಖುಗುವ ಅಟಿ ಅಡುಗುದು.

ಆದರೆ ಅಮೃತಾಗಿ ಕೊಳಕ್ಕೆ ಹೋಗಲು ಇವ್ವೆಬಿಳ್ಳ. ಮನೆಯಿಂದ ಹೊರಟರೆ ನಂಬಣಿರಿ ಗಳ ಮನೆ. ಅಲ್ಲಿದೆ ಹೊರಟರೆ ಮನೆ. ಆದು ಅಮೃತಾಗಿ ನಿತ್ಯ ವಿಧಿ.

ರಾತ್ರಿ ಮಲಿಗಿರ ಅಮೃತಾಗಿ ಬೇಗ ನಿದ್ರೆ ಬರುತ್ತದೆ. ಆದರೂ ಅವನು ಸ್ವಲ್ಪ ಅಲುಗಾಡಿದರೆ ತಕ್ಕಣ ಎಚ್ಚರವಾಗಿ ಕೇಳುತ್ತಾಳೆ: “ಅವ್ಯಾಖ್ಯೇ” ಎಂದು.

ಬೆಳ್ಳ ಹುಡುಗನಾಗಿದ್ದ ಕಾಲದಲ್ಲಿ ತಾಯಿ ಅವನ ಸೊಂಟದ ಮೇಲೆ ತಾಳ ಹಾಕುತ್ತಾ ಹಾಡು ಹೇಳಿಕೊಟ್ಟಿದ್ದಾಗಿ. ತ್ರೀಕೃಷ್ಣನ ವರ್ತನೆ. ಗೋಷಠಾಸ್ತೀರ್ಯರು ಗೋವ ಗಳನ್ನು ಮೇಯಿಸುತ್ತಾ ಹೋಗುವ ಕಾಲಕ್ಕೆ ಸಯಂಧಿಸಿದ ಹಾಡು. ತ್ರೀಕೃಷ್ಣ ಒಳ್ಳಿಯ ನೀವಾರದ ಅನ್ವಯವನ್ನೂ ಬೋಗರಿ ಕಾಯಿಯ ಸಾರನ್ನೂ ಉಟಪೂರಿದ ಒಂದು ಹಾಡನ್ನೂ ಹೇಳಿದ್ದುಂಟು.

ನಿದ್ರೆ ಬರದೆ ಹೊರಳಾಡುತ್ತಿದ್ದಾಗ ಕತ್ತಲೆಯಲ್ಲಿ ಪಾಡ ದಾಳ ಉರುಳಿದ ಶಿಫ್ಟ್ ಕೇಳಿ ಬರುತ್ತದೆ..... ಎದೆಯುದ್ದ ನೀರಿನಲ್ಲಿ ಬಲಿಪ್ಪನಾದ ಒಬ್ಬ ಮನುಷ್ಯ ಖುಜದ ಮೇಲೆ ಒಂದು ದೇಹನ್ನು ಹೊತ್ತು ಕೊಂಡುಹೋಗುವ ದೃಶ್ಯ..... ಪಾಡ ದಾಳ ಉರುಳುವ ಶಿಫ್ಟ್..... ಹಾಗೆಯೇ ನಿಥಾನವಾಗಿ ಅವನಿಗೆ ನಿದ್ರೆ ಬರುತ್ತದೆ.

ಮಣಿನಲ್ಲಿ ನಟಿಗೆ ನಿತ, ಭಾರವಾದ ಪಾಡ ದಾಳಗಳು.....

ತಾಯಿಂದ ಹಾಕಿಕೊಂಡ ತಂಟಿಗಳು.....

ಸತ್ಯವರು ರಾತ್ರಿಯ ಹೊತ್ತಿನಲ್ಲಿ ಎದ್ದು ಬರುವುದುಂಟಿ?

ಸ್ವರ್ಗದಿಂದ.....

* * * * *

ಪರೀಕ್ಷೆ ಕಳೆದು ಸೂರ್ಯ ಬಾಗಿಲು ಮುಚ್ಚಿದ ಮೇಲೆ ಅವ್ಯಾಖ್ಯೇಗಿ ಕಾಲ ಕಳೆಯುವುದು ತುಱಿ ಕವ್ವವಾಯಿತು. ಇನ್ನು ನಲವತ್ತೆದು ದಿವಸಗಳು ಕಳೆಯಬೇಕು. ಅಲ್ಲಿಯ ವರಿಗೆ ಹೋಗಲು ರಾತ್ರಿ ಆಟಪಾಡಿಕೊಂಡಿರುವುದೂ ಕವ್ವ.

ಅಮೃತಾಗಿ ಹೋದ ಮೇಲೆ ಮನೆಯಲ್ಲಿ ಅವನೊಬ್ಬನೇ. ನಂಬಣಿರಿಗಳ ಮನಗೆ ಅವನು ಹೋಗುವದಿಲ್ಲ.

ನಲವತ್ತೆದು ದಿವಸಗಳು ಕಳೆಯಬೇಕು. ಒಂದು ತಾಂಡನ ಡಬ್ಬದಲ್ಲಿ ನಲವತ್ತೆಮುಕ್ಕಿಗಳನ್ನು ಎಸ್ಸಿಟ್ಟು. ಪ್ರತಿದಿನ ಬೇಳಗೆ ಎದ್ದು ಕೂಡಲೇ ಮಾಡಲು ಮಾಡುವ ಕೆಲಸವೆಂದರೆ ಆದರಿಂದ ಒಂದು ಕಲ್ಲು ತೆಗೆದುಹಾಕುವುದು.

ಕುಂಡಂಗಲಾಕಾರರ ಮೆಟ್ಟಿಲಿನ ಹತ್ತಿರ ಇರುವ ಕೇಸರ ವೃಕ್ಷದ ಅಡಿಯಲ್ಲಿ ಅವನು ಹೋಗಿ ನಿಂತುಕೊಂಡ. ಕೇಶು ಎಲ್ಲಿಯಾದರೂ ಸಹಿತರೆ ಅವನ ಜೂತೆಯಲ್ಲಿ ಒಲೆ ಬೆಂಡು ಮಾಡುತ್ತಾ ಕಾಲ ಕಳೆಯಬಹುದು ಎಂದು.

ಆದರೆ ಕೇಶು ಹೊರಗೆಲ್ಲಿಯೂ ಕಾಷಿಸಲಿಲ್ಲ. ಅವನಿಗೆ ಬಿಸಲು ತಾಗಿತರೆ ಉಬ್ಬಸ.

ಬಿಸಲಿನಲ್ಲಿ ಹೊರಗಿ ಹೋಗಬೇಡ ಎಂದು ಅವನ ತಾಯಿ ನಿರ್ಬಂಧಿಸಿದ್ದಾಗಿ. ಕಂಡ ಕಂಡ ಹುಡುಗರ ಜೊತೆಯಲ್ಲಿ ಹೋಗಕೂಡದು ಎನ್ನುವ ನಿರ್ಬಂಧವೂ ಇತ್ತು. ಅದು ತಿಳಿದೇ ಅಲ್ಲಿಗಿ ಹೋಗಿ ಕೇಶವನ್ನು ಕರೆಯುದೆ ಇರುವುದು.

ಉದುರಿ ಕೊಳಿಯುತ್ತಿರುವ ಹೇಸರ ಪ್ರಪ್ರಗಳನ್ನು ಆರಿಸಿ ತೆಗೆದುಕೊಂಡು ವಾಸನೆ ನೋಡಿ ನಾಲ್ಕುಗಿ ಸೇರಿ ಚೂರು ಮಾಡಿ ಎಸೆಯ ಅಪ್ಪಣ್ಣೆ ಮತ್ತು ಸ್ನಾಲ್ಪ ಹೊತ್ತು ಅಲ್ಲಿ ನಿಂತ.

ನಲವತ್ತೆದು ದಿನಗಳು ಕಳಿದರೆ ಸ್ನ್ಯಾಲ್ ಬಾಗಿಲು ತೆರೆಯುತ್ತದೆ. ಪಾಸಾಗುವ ಸಂಚಿಕೆಯಿದೆ. ಸರ್ಟಿಫಿಕೇಟು ತೆಗೆದುಕೊಂಡು ತೃತ್ಯಾಲ ಸ್ನ್ಯಾಲಿಗೆ ಹೋಗಬೇಕು. ದೊಡ್ಡ ಸ್ನ್ಯಾಲು.

ಸ್ನ್ಯಾಲ್ ದೂರದ ಸ್ನ್ಯಾಲು. ಒಂದು ಕ್ಯಾರಿಯರ್ ಇದ್ದಿದ್ದರೆ, ಉಂಟ ತೆಗೆದುಕೊಂಡು ಹೋಗಬಹುದಾಗಿತ್ತು.

ಆ ಪಾತ್ರ ಮಾರುವವನು ಬೀದಿಯಲ್ಲಿ ಸಾರುತ್ತು ಬಂದಾಗ ಅಮ್ಮೆ ಅವನನ್ನು ಕರೆದು ಬೀಲೆ ಕೇಳಿದಳು.

ಐದೂವರೆ ರೂಪಾಯಿ.

ಅಮ್ಮೆ 'ಬೇಡ' ಅಂದಳು.

ಯಾಕಿ ಕೊಂಡುಕೊಳ್ಳಲಿಲ್ಲ ಎಂದು ಕೇಳಲಿಲ್ಲ. ಐದೂವರೆ ರೂಪಾಯಿ ಇದ್ದರಲ್ಲವೇ?

ಆ ಸಮಯದಲ್ಲಿ ಅಮಿನುಮ್ಮೆನ ಚೀಟಿ ಹಣ ಸಿಕ್ಕಿದ್ದರೆ ಚೆನ್ನಾಗಿತ್ತು. ಒಂದೊಂದು ರೂಪಾಯಿಯ ಇಪ್ಪತ್ತು ಜನರಿಯವ ಚೀಟಿ. ಎಂಟೋ ಒಂಬತ್ತೋ ವಾರು ಮುಗಿದಿವೆ. ಅದು ಸಿಕ್ಕಿದಾಗ ಒಂದು ತೆಗೆದು ಕೊಳ್ಳೋಣ ಎಂದು ಅಮ್ಮೆ ಹೇಳುತ್ತಾಗಿ.

ಕಾಲುದಾರಿಯಲ್ಲಿ ಉರುಗೋಲಿನ ತ್ವಿ ಕೇಳಿಸಿತು. ಯಾರಿರಬಹುದು ಎಂದು ಅನುಮಾನಿಸುತ್ತಾ ನೋಡಿದಾಗ ಕಂಡದ್ದು ಮುತ್ತಜ್ಞಿ. ಕೋಲಸ್ಸು ಉರುತ್ತಾ ಉಲಾಡಿಕೊಂಡು ಬರುತ್ತಿದ್ದಾಗಿ. ಗಳು ಉರಿ ದೋಣಿ ನಡೆದ ಹಾಗೆ ಮುತ್ತಜ್ಞಿ ಬರುತ್ತಿರುವುದು. ಕಳಿದ ಮೂರು ನಾಲ್ಕು ದಿವಸಗಳಿಂದ ಮುತ್ತಜ್ಞಿ ಕೊಟ್ಟಿಗೆಯಲ್ಲಿರಲ್ಲ.

"ಮುತ್ತಜ್ಞಿ....."

ದೋಣಿ ಉಲಾಡುವ ಹಾಗೆ ನಡೆದು ಬಂದು, ಕರೆದದ್ದು ಕೇಳಿಸದ ರೀತಿಯಲ್ಲಿ ಹತ್ತಿರಕ್ಕೆ ಬಂದು, ಥಟ್ಟನೆ ನಿಂತು, ಅವನ ತಲೆಯ ಮೇಲೆ ದೊಡ್ಡ ಯೆತ್ತಿ, ಮೇಲ್ಲಿಗ ಒಂದು ಏಟು ಹಾಕಿದಳು. ಒಂಟಿಯಾಗಿದ್ದ ಮುಂಭಾಗದ ಹ್ಯಾನ್ಸು ಹೊರಗೆ ತೋರಿಸುತ್ತ ಗಟ್ಟಿಯಾಗಿ ನಿಗುತ್ತ ಕೇಳಿದಳು.

"ನಾನೇನು ದನದ ಕರು ಆಂತ ತಿಳಿದ್ಯಾ?"

ಅದು ಮುತ್ತೆಜ್ಜೆಯ ಒಂದು ಯಾವುದುಗಾಗಿ.

“ಮೂರು ನಾಲ್ಕು ದಿನದಿಂದ ಒಳ್ಳೆ ಅಪ್ಪೆಷ್ಟು ಮುತ್ತೆಜ್ಜೆಗೆ” ಎಂದು ಅವಳ ಭೂಜ ದಲ್ಲಿ ತೊಗಾಡುತ್ತಿದ್ದ ಬೀಲಪನ್ನು ಮುಟ್ಟಿಸೇದಿ ಅಪ್ಪೆಷ್ಟು ಹೇಳಿದ.

“ಎಂಥ ಅಪ್ಪೆಷ್ಟು ನನ್ನೆಡು ಅಪ್ಪೈ : ಕಣ್ಣು ಓಮುವಷ್ಟು ಕಾಲು ಓಮುವುದಿಲ್ಲ..... ಅದಿರಲಿ ನಿನ್ನಾಕೆ ಈ ನಂತರ ಹಗಲಿಯ ಬಿಲಲ್ಲಿ ಇಲ್ಲಿ ಒಂದು ನಿಂತಿದ್ದಿ?”

ಮುತ್ತೆಜ್ಜೆಯ ಜೊತೆಯಲ್ಲಿ ಅವಶು ಹೊರಟ. ಕೊಟ್ಟಿಗೆಯ ಬಾಗಿಲು ತರಹ ಬೀಲಪನ್ನು ಕೊಳಗಿರಿಸಿ ಕೋಲನ್ನು ಮೂಲೆಯಲ್ಲಿ ನಿಲ್ಲಿಸಿ, ಮುತ್ತೆಜ್ಜೆ ಕುಳಿತಂತೊಂಡು ಹೇಳಿದಳು.

“ಆಗೇಂದಿಲ್ಲ ಅಪ್ಪೈ..... ಒಂದಿನ ವಾಗೆ ಇಂದ್ದು ನನ್ನ ಕೈಯಲ್ಲಿ ಉಂರು ಸುತ್ತೆಂದ ಕ್ಷಮೆಗೇಂದಿಲ್ಲ.”

“ಮುತ್ತೆಜ್ಜೆಗೆ ಮುತ್ತೆ ವರ್ಣ?”

“ಅದೆಷ್ಟೇ ಅಯ್ಯು ಮನ್ನಾ. ಮುತ್ತೆಜ್ಜೆ ನನ್ನ ಮೊನ್ನೆಯವಳಳು. ಕೊಳಂಬು¹ ಸಿಂಗಾಷ್ಟೆರೆಷ್ಟು ಸುತ್ತಿ ನಡೆದಾಡಿವೇಳು ಮುತ್ತೆಜ್ಜೆ.”

ಕೊಳಂಬು ಸಿಂಗಾಷ್ಟೆರೆ ಎಂದು ಕೂಡಿಸಿಯೇ ಮುತ್ತೆಜ್ಜೆ ಹೇಳುವುದು. ಒಂದು ಸಲ ಮುತ್ತೆಜ್ಜೆ ಕೊಲುಬೊಗೆ ಯಾರಿಗೆಂದೂ ಇಲ್ಲ. ಅದನ್ನು ಮುತ್ತೆಜ್ಜೆ ಸಿಕ್ಕಿ ಸಿಕ್ಕಿ ದವರಿಗೆಲ್ಲ ಅವರಿಗಿದ್ದಳೆ.

ಕುಡಲ್ಲಾಂಬಿಸಲ್ಲಿ ದದಗಾ ದತ್ತಿದ ದಂಗಳರು ಇಬ್ಬರು ಮಾತ್ರ. ಒಬ್ಬಳು ಕುಸ್ತಿ ಲೂ ಖರದಲ್ಲಿ ಯಾವರಾಗಿ ಮಾಡಿಗೆ ನಾನೆ ಕಟ್ಟಿಸಿಕೊಂಡು ವಾಸಮಾಡುತ್ತಿರುವ ಅವಾತ್ಮೆ ತಮ್ಮು. ಅದು ಗಾದ ಕುಡಲಂಬಿಸಲ್ಲಿ ನೋಕರಿಯಲ್ಲಿದ್ದರು. ಅವಾತ್ಮೆ ತಿಂದುಗೆ ಕಾಡಿಗೆ ಕುಡಿ ಅವಶ್ಯಕ ಅವಶ್ಯಕ ಯಾವುದು ಕರೆದುಕೊಂಡು ಮೇರಿದ್ದರು. ಆಗ ಮುತ್ತೆಜ್ಜೆಗೆ ಇಂದ್ದು ಮುತ್ತೆಗೆ ಇಂದ್ದು.

“ಮರವು ವರ್ಣ ಕೊಳಂಬಿಸಲ್ಲಿದ್ದರು. ತಿಂದ್ದುದಕ್ಕೇಸು ಅನಂದ ! ಮೇರಿ ನಾಡಿ ಬೇಕಾದ ಇಂದ್ದು ಇಂದ್ದು ಇಂದ್ದು ಕಾಗೆಗೆ ಯಾಕಿದೆ. ಪಕ್ಕದ ದುಸೆಯಲ್ಲಿ ಒಬ್ಬಳು ಕಾಡಿಸಿದ್ದರು ಕುಡಿದ್ದು. ಅದೆಗೂ ಕೊಡುದೆ.”

ಆ ಕುಡಿ ಮುನ್ನೆನ್ನು ಕುರಿತು ಅಪ್ಪೆಷ್ಟು ದುತ್ತೆಜ್ಜೆಯಿಂದ ತಂಬ ಕೇಳಿದ್ದ. ಅವಳನ್ನು ಕುರುತ್ತೇ ಕೊಂಡುಕೊಂಡಿದೆದೆ. ಅಪ್ಪೈ.

ಮುತ್ತೆಜ್ಜೆ ದದಗಿನಿಂದ ಇಂದಾಗ ವಾಂತಿವಾಡಿಕೊಳ್ಳಲು ಪ್ರಾರಂಭಿಸಿದ್ದು. ಕಣ್ಣುಮುನ್ನಿಗೆ ಮಲಯಾಳ ಹೇಳಿಕೊಟ್ಟಿದ್ದು. ಸಿಂದಳಿತು ಜೊತೆಯಲ್ಲಿ ಜಗಳವಾಡಿದ್ದೂ

.....ಇತ್ಯಾದಿ ಹೇಳುವುದಕ್ಕಾರಂಭಿಸಿದರೆ ಅಪ್ಪುಣಿ ಎಲ್ಲವನ್ನೂ ಮೈಮರಿತು ಹೇಳುತ್ತಿದ್ದೆ.

“ಮುತ್ತುಜ್ಞ ಎಲ್ಲಿಗೆ ಹೋಗಿದ್ದರ್ದು ?”

ಅಪ್ಪುಣಿ ಒಂದು ಹಂಗಡ ಮಳಕೆದ ಮೇಲೆ ಕುಟುಂಬಿಂದು ಕೇಳಿದ.

“ಎಲ್ಲಾ ಹೋಗಿರಲ್ಲಿಲ್ಲ ಮನ್ಯಾ. ವಡಕ್ಕೇಪಾಟೋಗೆ ಹೋಗಿ ಒಂದೆ. ಅಲ್ಲಿ ಮನ್ಯಾ ಭುವನೇಶ್ವರಿ ಪೂಜೆ ಇತ್ತು. ನನ್ನ ವಾಳಾವಿಲ್ಲ ಗುಡಿಲಿ ಕಳಂ ಪಾಟ್¹ ಇತ್ತು.

ಒಂದು ದಿನ ಭುವನೇಶ್ವರಿ ಪೂಜೆ.

ಮೂರನೆಯ ದಿನ ದೇವಾಲಯದಲ್ಲಿ ಕಳಂಪಾಟ್ ! ಅಲ್ಲಿಯ ಹುಡುಗರಿಗೆ ಎಪ್ಪು ಸಂತೋಷವಾಗುವುದಿಲ್ಲ ! ಭಾಸ್ಕರ, ಕೃಷ್ಣಕೃಷ್ಣ, ತಂಗ—ಅವರ ಹೆಸರು ಮಾತ್ರ ಅವನು ಕೇಳಿರುವುದು. ಅದೂ ಮುತ್ತುಜ್ಞ ಯಿಂದ ಯಾರನ್ನೂ ನೋಡಿದ ಪರಿಚಯವಿಲ್ಲ. ದೊಡ್ಡ ಮಾವ, ಚಿಕ್ಕ ಮಾವ—ಇಬ್ಬರು ದೊಡ್ಡ ಅತ್ಯೇಯರಿದ್ದಾರೆ. ಅಜ್ಞ ಇದ್ದಾರೆ. ಹುಡುಗರಲ್ಲಿ ಹಿರಿಯ ಮತ್ತು ಶು ಯಾರು? ಅವನಿಗೆ ತಿಳಿಯದು.

“ಫುವನೇಶ್ವರಿ ಪೂಜೆಗೆ ಏನೆಲ್ಲ ಇರುತ್ತ ಮುತ್ತುಜ್ಞ ?”

ಮುತ್ತುಜ್ಞ ಒಂದು ಹಾಡಿನ ಹಾಗೆ ಹೇಳುವುದಕ್ಕೆ ತೊಡಿದಳು.

“ಅವಿಲು, ಅರಳು, ಸ್ಕೂರ, ತೆಂಿಂಕಾಯಿ ಅಪ್ಪುಕೃಷ್ಣಾಯ, ಎರೆಯಪ್ಪ.”

ಅಪ್ಪೆಲ್ಲ ಇರುವುದನ್ನು ಕೇಳಿ ಅಪ್ಪುಣಿಗೆ ಬಾಯಿಯಲ್ಲಿ ನೀರು ಒಂದಿತು.

“ಮತ್ತು ಕೋಳಿ ಮಾಂಸವೂ. ಮುತ್ತುಜ್ಞ ಅಪ್ಪುಗೊಂದು ಸಾಮಾನು ತಂದಿದ್ದಾಳೆ.”

ಎಂದು ಹೇಳಿ ಚೀಲವನ್ನು ಬಿಟ್ಟಿದಳು. ಎರಡು ಎರೆಯಪ್ಪ !

“ತುಂಬಿ ದೂರ ಉಂಟಾ ಮುತ್ತುಜ್ಞೇ”

“ಕೊಳಂಬಿಗಾ?”

“ಅಲ್ಲ, ಅಲ್ಲಿಗಿ.....ವಡಕ್ಕೇಪಾಟೋಗೆ.....”

ಮುತ್ತುಜ್ಞ ದಾರಿಯನ್ನು ವಿವರಿಸಿದಳು.

ಸಲೀಸಾಗಿ ಹೋಗಬಹುದು. ನಂಬುದಿರಿಗುಡ್ಡದ ಎಡದಾರಿಯಲ್ಲಿ ಹೋಗಿ ಎರಡು ಗುಡ್ಡ ದಾಟಿದರೆ, ಬಡಗು ಮನೆಯ ಮುಂಭಾಗಕ್ಕೇ ಹೋಗುತ್ತದೆ. ಮುತ್ತುಜ್ಞ ಹೋಗುವುದು ಆ ದಾರಿಯಲ್ಲಿ. ಗುಡ್ಡ ಹತ್ತಿ ಇಳಿಯಲು ಮುತ್ತುಜ್ಞಗೆ ಸ್ವಲ್ಪ ಪುರೂಢ. ಗಡ್ಡ ಬಯಲಿನ ದಾರಿಯಲ್ಲಿ ಸ್ವಲ್ಪ ಹೆಚ್ಚು ದೂರ ನಡೆಯಬೇಕು. ಆಗ ಮನೆಯ ಮುಂಭಾಗಕ್ಕೇ ಹೋಗಿ ಸೇರುತ್ತಾಳೆ.

“ದೊಡ್ಡ ಮನೆಯಾ ಮುತ್ತುಜ್ಞ ?”

1 ಜೊಣ್ಣಲ್ಲಿ ಬಿಸಿರಿಯನ್ನು ದೇವಾಲಯಕ್ಕೆ ಕರೆದುಹೊಂದು ಹೋಗಿ ಪರೆಕೆ ಒಟ್ಟಿಸುವುದು.

“ಚೋಕ್ಕಿನ ಮನೆ. ಪ್ರೀತನ ಕಾಲದಲ್ಲಿ ಕ್ಕಿದ ಮನೆ. ನಾನು ಸಣ್ಣೋಳಿದ್ದಾಗ ಆ ಮನೆಯಲ್ಲಿ ಎಷ್ಟೂದೂ ಇಲ್ಲಿಯೋ. ತುಂಬಿ ತುಳುತ್ತೇ! ಮೂರು ಒಪ್ಪರುಗಳು. ಏರಡು ಚೋಕ್ಕಿನ ಮನೆಗಳೂ ಒಟ್ಟಿಗಿಡ್ಡುವೇ. ಏರಡು ಅಂತರ್ಭಾಗ ಇದ್ದುವು. ಆ ಕಾಲದಲ್ಲಿ ಹೋಯ್ದು.”

ಒಂದು ಸಲಹಾದರೂ ಆ ಮನೆಯ ಮೆಟ್ಟಿಲು ಅಳಿಯಬಾರದು ಅಂತ ಇದೆಯೇ? “ಮತ್ತೆ ಯಾವಾಗ ಹೋಗ್ನೀ ಮುತ್ತಜ್ಜಿಂತ್ತೇ?”

“ಬರೋವಾರ ಒಂದುಸಲ ಹೋಗಬೇಕಲ್ಲ. ಪಾಂಬುತುಳ್ಳು¹ ಆಡಿಸ್ತುರೆ.”

“ತುಳ್ಳು²” ಎಂದರೆನೋ ಎಂದು ತಿಳಿಯದು. ಒಟ್ಟಿನ್ನುತುಳ್ಳು² ಇರಬಹುದೇ? ಅದೂ ಸ್ವಲ್ಪಿನಲ್ಲಿ ಹೋಡಿದ್ದು.

“ಅಲ್ಲ ಕಣೋ ದಢ್ಣೆ ! ಸರ್ವ ನಾಟ್ಯ. ಪದಿನೇಕು ವರ್ಣ ಆಯಿತು ಸರ್ವ ನಾಟ್ಯ ಆಡಿಸಿ. ಮೂರು ದಿನಗಳು ಬೇಕಾಗಬಹುದು. ಮೂರು ಸರ್ವಗಳಲ್ಲವೇ ಇರೋದು ! ಸುಮೃನೇ ಅಲ್ಲ.”

ಸರ್ವ ನಾಟ್ಯ, ನಾಗಿನಗಳರುವ ಮನೆಗಳಲ್ಲಿ ಆ ಪದ್ಧತಿಯಿದೆ.

“ಕರೆಯುವುದಕ್ಕೆ ಮನೆಮನೆಗೂ ಆಳುಗಳು ಹೋಗಿದ್ದಾರೆ.”

ಎಲ್ಲರೂ ಬರುತ್ತಾರೆ. ಮೂದಲೇ ಪಾಲಾಗಿ ಹೋದವರು; ನೆಂಟರಿಪ್ಪರು, ಉಡಿಪ ನವರು—ಎಲ್ಲರೂ.

ಅವನ ತಾಯಿಯನ್ನು ಮಾತ್ರ ಕರೆಯುವುದಿಲ್ಲ.

ಅವನನ್ನು ಯಾರೂ ಕರೆದಿಲ್ಲ.

ಕರೆಯುದೆ ಇರುವುದೇತಕ್ಕೆ? ಬೇರೆ ಮನೆಯವರಾಗಿದ್ದರೆ ಕರೆಯಬೇಕು. ಅದೇ ದುಸೆಯುದರಿಗೂ ಆಘ್ಯಾನ ಬೇಕೆ? ಆದರೆ ಅಲ್ಲಿಗೆ ಹೋಗ ಬಾರದು ಎಂದು ಅವನ ತಾಯಿ ಹೇಳುವುದು.

“ಹೋಟೆಗಿಲ್ಲದ ಸತ್ತರೂ, ನನ್ನ ಕಂಡಾ, ನಾನು ಆ ಮನೆ ಮೆಟ್ಟಿಲು ತುಳುಯೋದಿಲ್ಲ.”

ಅದರೆ ಅಲ್ಲಿ ಸರ್ವ ನಾಟ್ಯ. ಈಗ ಬಿಟ್ಟರೆ ಇನ್ನೂಂದು ಸಲ ಆದನ್ನು ನೋಡುವುದಕ್ಕೆ ಸಾಧ್ಯವಿದಯೋ ಇಲ್ಲವ್ಯೋ ಎಂದು ತಿಳಿಯದು. ಸರ್ವ ನಾಟ್ಯ ನಡೆಯುವುದೇ ಅಪೂರ್ವ.

ಅವನು ಅಲ್ಲಿಗೆ ಹೋದರೇನು?

“ಮುತ್ತಜ್ಜಿ ಜೊತಯಲ್ಲಿ ನಾನೂ ಅಲ್ಲಿಗೆ ಬರ್ತ್ತಿನಿ.”

“ವಿನು ಹೇಳುಯವು; ನೀನಾ ಬರೋನು?”

ಮುತ್ತಜ್ಞ ಮಂದಿರು ಮೇಲೆ ಕೈಯಿಟ್ಟು ಬಾಗಿ ಮೇಲೆದ್ದಳು. ಸುರ್ಕ್ಕು ಗಟ್ಟಿದ ಕಣ್ಣು ರೆಪ್ಪೆಗಳಿಂದ ಅವನ ಮುಖದ ಕಡೆಗೆ ಅಶ್ವಯುದ್ಧಿಂದ ನೋಡುತ್ತಾ ನಿಂತಳು.

ಒಂದು ಸಲ ಸಮಿಳ್ಣಿ ನಡೆಸಿದ ಬಳಿಕ ಹೇಳಿದಳು:

“ನಿನ್ನಮ್ಮು ಒಪ್ಪೊದಿಲ್ಲ ಅಪ್ಪು.”

“ನಾನು ಅಮ್ಮನ ಹತ್ತಿರ ಹೇಳ್ತೀನಿ.”

“ನೀನೇನು ಬರೋದು ಬೇಡ. ಸುಮಣಿನೇ ಇಲ್ಲೇ ಇರು.” ಮುತ್ತಜ್ಞ ವಾತ್ಸಲ್ಯ ಪೂರ್ವಕವಾಗಿ ಹೇಳಿದಳು.

“ನಾನು ಅಮ್ಮನನ್ನೇ ಕೇಳ್ತೀನಿ.” ಅವನು ಕೊಟ್ಟಿಗೆಯ ಬಾಗಿಲು ದಾಟ ಹೊರಗೆ ಬಂದಿದ್ದು.

ಮುತ್ತಜ್ಞ ಕರೆದಳು.

“ಅಪ್ಪು, ಇಲ್ಲಿ ಬಾ.”

ಅವನು ಹಿಂದಿರುಗಿ ನೋಡದೆ ಮನೆಯ ಕಡೆಗೆ ಓಡಿದ್ದು.

“ನನ್ನ ಮನೆಯಲ್ಲವೇ? ನಾನು ಹೋದರೇನಂತೆ?” ನಡೆಯುವಾಗ, ಸ್ವಾನ ಮಾಡುವಾಗ, ಉಣಿ ಮಾಡುವಾಗ, ಎಲ್ಲಿ ಕುಳಿತಿರಲಿ, ನಿಂತಿರಲಿ, ಅದೇ ಅಲೋಚನೆಯಲ್ಲಿರುತ್ತಿದ್ದು. ಆದರೆ ತಾಯಿಯನ್ನು ಕೇಳುವುದು ಹೇಗೆ?

ಕಣ್ಣು ರೆಪ್ಪೆ ಮುಚ್ಚಿ ಮಲಗಿರ್ದರೂ ನಿಷ್ಠೆ ಬರುವುದಿಲ್ಲ.

ಅತ್ತು ಇತ್ತು ಹೊರಳಾಡಿ ನೋಡಿದ.

ಅಮ್ಮನ ಪಕ್ಕತ್ವ ಸರಿದು ಬಂದ.

“ಅಮ್ಮ ಅಲ್ಲಿ ನಾಟ್ಯವರತೆ.”

“ಅಲ್ಲಿ. ನಮ್ಮ ಮನೆಯಲ್ಲಿ.”

ತಾಯಿಯ ನಿಷ್ಠೆ, ಹೊರಟುಹೋದಂತೆ ತೋರಿತು.

“ಅಲ್ಲಿ ನಿನಗೇನು ಹಾಕರೋ ಹಾಲಿ. ಸುಮಣಿನೇ ಮಲಗೋದಕ್ಕಾಗೋ ಡಿಲ್ಲಿವಾ?”

ಅವನು ಮತ್ತೆ ಮಾತಾಡಲಿಲ್ಲ.....ಕಣ್ಣು ರೆಪ್ಪೆಯನ್ನು ಮುಚ್ಚಿ ಕೊಂಡು ಮಲಗಿದ.

ಬೆಳಗೆ ಎದ್ದು ಮತ್ತೆ ಮುತ್ತಜ್ಞ ಯ ಹತ್ತಿರಕ್ಕೆ ಓಡಿದ.

“ಮುತ್ತಜ್ಞೇ, ನೀನು ಅಮ್ಮನ ಹತ್ತಿರ ಹೇಳಬೇಕು. ಅಮ್ಮನನ್ನು ಒಸ್ಪಿಸಬೇಕು.”

ಮುತ್ತಜ್ಞ ಮತ್ತೂ ಉಪದೇಶಿಸಿದಳು.

“ಸುಮಣಿನೇ ತೋಂದರೆ ಉಣಿಯ ಮಾಡಿಕೋಬೇಡ.”

ಅವನಿಗೆ ಅಳು ಬರುವಂತಾದಾಗ, ಮುತ್ತಜ್ಞ ಅಮ್ಮನ ಹತ್ತಿರ ಮಾತಾಡುವುದಕ್ಕೆ ಬಂದಾಗ ಅವನು

ಮುತ್ತಜ್ಞ ಅಮ್ಮನ ಹತ್ತಿರ ಅದೇ ಏಷಯ ಮಾತನಾಡುವುದಕ್ಕೆ ಬಂದಾಗ ಅವನು

ವನು ತಿಳಿಯದವನಂತೆ ಹೋರಕ್ಕೆ ಹೋದ. ಹತ್ತಿರದಲ್ಲಿದ್ದ ಬಿದಿರು ಹಿಂಡಿಲಿನ ಮೇಲೆ ಒಂದು ಹಿಡಿ ಮರಳು ತೆಗೆದು ಎರಡಿದ. ಆ ಮರಳು, ಶಿಶ್ಮ ಮಾಡುತ್ತ ಕೆಳಗೆ ಬೀಳು ಪ್ರದನಸ್ತ ಕೇಳಿ ಸಂತೋಷಪಟ್ಟಿ. ಅಮಿನುಮೃಸ್ ಕೌಂಪೌಂಡಿನ ಗಿಡಗಳಲ್ಲಿ ಅಡಗಿ ಕೊಂಡಿದ್ದ ಕೆಂಬೂತಕ್ಕೆ ಒಂದು ಕಲ್ಲು ತೆಗೆದು ಎಸೆದ.

“ಅವ್ಯಾ ಹೋತ್ತಿಗೆ ಮುತ್ತಜ್ಞ ಹೇಳಿ ಮುನಿಸಿರಬಹುದು ಎಂದು ತೀರ್ಥಾಸ್ತಿಸಿದ ಬಿಳ ಅವನು ಹಿಡಿರುಗಿದ. ಆಗ ಮುತ್ತಜ್ಞ ಅಲ್ಲಿಂದ ಹೋಗಿ ಆಗಿತ್ತು. ಅಮೃ ಒಕ್ಕಿದ್ದಳು. ಮೆಲ್ಲ ಮೆಲ್ಲನೆ ಹೆಚ್ಚೆಯಿಡುತ್ತಾ ಒಳಕ್ಕೆ ಬಂಡಾಗ, ಒಳಗೆ ಅಮೃ ಅಡಗಿ ಮನಯ ಬಾಗಿಲನ್ನ ಹಿಡಿದುಕೊಂಡು ನಿಂತಿದ್ದಳು. ಶಿಶ್ಮ ವಿಳ್ಳದೆ ಹತ್ತಿರಕ್ಕೆ ಬಿಂದು ನೋಡಿದಾಗ ತಾಯಿಯ ಕೆಸ್ನೆಯು ಮೇಲೆ ಕಣ್ಣೀರು ಉರುಂಟಿದ್ದುದು ಕಾಣಿಸಿತು.

ಕರ್ಕೊ ರಸಿಕೊಂಡು, ಗಂಟಲು ಸರಿಮಾಡಿಕೊಂಡು ಅವ್ಯಾ ಕರೆದಳು:

“ಅಪ್ಪು ಹ್ಯಾ?”

ಅವನು ಮೆಲ್ಲಮೆಲ್ಲನೆ ಹತ್ತಿರ ಬಂದ.

“ನನ್ನ ಕಂದ, ಅದೆ ಹತ ಹಿಡಿಬಾಡುದ.”

ಆಗ ಸಿಟ್ಟು ಬರಲಿಲ್ಲ; ಸಂಟಪ್ಪಂಟಾಯಿತೆ.

“ಅಂಥ ಪ್ರಣ್ಯ ನಿನಗಿಲ್ಲ. ನನ್ನ ತಂದೆಯಾಗಲೆ ತಾಯಿಯಾಗಲೆ ಅಭಾಗ್ಯ ಪಡೆದು ತರಲಿಲ್ಲ.”

ಅವನೂ ಕಣ್ಣೀರನ್ನೊಂದು ರಸಿಕೊಂಡ.

“ನೇನ್ನಾಕ ಅಲ್ಲಿಗೆ ಹೋಗಬೇಕು?”

ಆಗ ಅವನೆ ನಿರ್ಧಾರಪೆಲ್ಲ ಕರಿ ಹೋಯಿತು. ಅವನು ಗಟ್ಟಿಯಾಗಿ ಅತ್ತ.

“ಅಳಬೇಡ ಅಪ್ಪು ಹ್ಯಾ?”

ಅಮೃ ಬಾಗಿಲಿನ ಸಂದಿನಿಂದ ಹೋರಿಗೆ ನೋಡುತ್ತಾ ಎಷ್ಟೋ ಹೂತ್ತು ಸಮಾಧಾನ ಪಡಿಸುತ್ತಾ ನಿಂತಿದ್ದಳು.

ಅವನು ನಿರೀಕ್ಷೆಸದೇ ಇದ್ದಿದ್ದನ್ನ ಅವನ ತಾಯಿ ಹೇಳಿದಳು.

“ಅಪ್ಪು ಹ್ಯಾ ಹೋಗಬೇಕಾಗಿದರೆ ಹೋಗು.”

ಹೋಗುವುದಿಲ್ಲ ಎಂದು ಹೇಳಬೇಕು ಎನ್ನಿಸಿತು.

ತಾಯಿ ತನ್ನಪ್ಪಕ್ಕೆ ತಾನೇ ಮಾತಾಡಿಕೊಂಡಳು:

“ಅವನೂ ಒಬ್ಬ ಹುಡುಗನಿಲ್ಲವಾ? ಅವನೂ ಆಸೆ ಅನ್ನೊಂದು ಇರೋದಿಲ್ಲವಾ?”

ಅಪ್ಪು ಹ್ಯಾ ಆಶ್ಚರ್ಯಗೊಂಡು ನಿಂತಿದ್ದ.

“ಯಾರಾ ಹೋಗೆ ಅಲ್ಲಿಗೆ ಹೋಗುವಾಗ ನೀನು ಯಾಕೆ ಅಲ್ಲಿಗೆ ಹೋಗಬಾರದು? ಹೋಗು”

ಆ ಘ್ರಣ್ಣನಿ ಎಂದಿಗಿಂತ ಭಾರವಾಗಿತ್ತು.

ಕಣ್ಣನ್ನು ಒರಸಿಕೊಂಡು, ತಾಯಿಯ ಹೋಳಿನಿಂದ ಬಿಡಿಸಿಕೊಂಡು ಅವನು ಮುತ್ತಜ್ಜಿಯ ಕೊಟ್ಟಿಗೆ ಓಡಿದ.

* * * * *

ಕೆಲಸ ಮುಗಿಂ ಪಾರುಕುಟ್ಟಿ ಮನೆಗೆ ಹೋಗುವುದಕ್ಕೆ ಅನುಮತಿಯನ್ನು ಕಾಯುತ್ತಾನಿಂತಿದ್ದಳು. ಆಗೆ ಕುಂಜೂತ್ತೂರ್ಲು ಸ್ವಲ್ಪ ಸೌದೆಯನ್ನು ತಂದು ಹೊರಕ್ಕೆ ಹಾಕಿದಳು. ಪಾರುಕುಟ್ಟಿ ಒರಳು ಕಲ್ಲಿನ ಹತ್ತಿರ ಮೂಲೆಗೆ ಒರಗಿಸಿ ನಿಲ್ಲಿಸಿದ್ದ ಕೊಡಲಿಯನ್ನು ತೆಗೆದು ಕೊಂಡು ಬಂದಳು. ಒಣಗಿದ ಸೌದೆ, ಆ ಒಣ ಸೌದೆಯ ತಂಡನ್ನು ಸೀಳುತ್ತಿದ್ದಾಗ ಕುಂಜೂತ್ತೂರ್ಲು, ಪಾರುಕುಟ್ಟಿಯ ಯೋಗಕ್ಕೇವುವನ್ನು ವಿಚಾರಿಸುವುದಕ್ಕೆ ಬಂದದ್ದು.

“ಪಾರುಗೆ ರಾತ್ರಿ ಮೊತ್ತನಲ್ಲಿ ಜೋತೆಗೆ ಯಾರೂ?”

‘ದೇವರಿದ್ದಾನೆ’ ಎಂದು ಹೇಳಬೇಕೆನ್ನಿಸಿತು. ಆದರೆ ಹೇಳಿದ್ದು

“ನಾನು ಮತ್ತು ಹುಡುಗ ಮಾತ್ರ”

“ಕೋರಂಡುಣ್ಣ ಕಡೆಯವರು ಯಾರೂ ಇಲ್ಲವಾ?”

“ಅವರೆಲ್ಲ ದೂರವಾಗಿ ಎಹೋವೇ ಕಾಲ ಆಯ್ತುಲ್ಲ?”

“ಕೋರಂಡೂನ ದೊಡ್ಡ ಮುನಿಗೆ ಒಬ್ಬ ಮಂಗ ಇದ್ದನಲ್ಲ?”

“ಅವನೂ ಸೆಣ್ಣಿ ದರಲ್ಲೇ ಮನೆಬಿಟ್ಟು ಹೋದ.”

“ನನ್ನ ಮನೆಯಿಂದಲಾ?”

ಒಣಗಿದ ಸೌದೆ. ಬಲವಾಗಿ ಬಂದು ಏಟು ಹಾಕಿದಳು.

ಕೊಡಲಿ ಏಟು ಸೌದೆಯಿಂದ ಜಾರಿ ನೇಲಕ್ಕೆ ಬಿತ್ತು. ಕುಂಜೂತ್ತೂರ್ಲು ಅದನ್ನು ನೋಡಿದಳು.

“ಅಯ್ಯಯೋ ನೀನು ಕೊಡಲಿ ಬಾಯಿ ಹಾಳ ಮಾಡ್ಡಿಯಲ್ಲ”.

ಎತದ ಕಾಲಿನಲ್ಲಿ ಸೌದೆಯನ್ನು ಬಲವಾಗಿ ಮಟ್ಟಿಕೊಂಡು ಸೌದೆ ಒಡೆಯಲು ಸೋಡಿದಳು. ಸೌದೆ ಸುಲಭವಾಗಿ ಸೀಳುತ್ತಿತ್ತು. ಒಡೆಯುವುದಕ್ಕೆ ಇನ್ನೂ ನಾಲ್ಕು ತಂಡುಗಳಿದ್ದವು. ಅವನ್ನೂ ಮುಗಿಂ ಹೋಗಬೇಕು.

ಅದರ ಮಧ್ಯದಲ್ಲಿ ಬಂದು ಕೇಡು ಸಂಭರಿಸಿತು. ಕೊಡಲಿ ಕಾವಿನಿದ ಜಾಪತು. ಬೆಂಬೆರಳಿನ ತುದಿಗೆ ಬಲವಾದ ಏಟು ಬಿತ್ತು.

“ಅಯ್ಯಮಾ—”

ಕುಳಿತುಕೊಂಡಳು, ನೋಡಿದರೆ ಕಂಪು ದಾಸವಾಳದ ಹೊವಿನ ಹಾಗೆ ಅಲ್ಲಿಲ್ಲ ರಕ್ತ. ಬಂದು ಸಲ ನೋಡಿದಳು ಅಷ್ಟೇ.

ಅಡಿಗ ಮನೆಯಿಂದ ಕುಂಜೂತ್ತೂರ್ಲೆನ ಶಬ್ದ :

“ಕಾಲಿಗೆ ಏಟು ಬಿತ್ತಾ. ಕತ್ತಲೆ ಆಗೋ ಮೊತ್ತನಲ್ಲಿ ಎಂಥಾದ್ದು ಯು, ಪಾರೂ...
“ಉಕ್ಕು.....ಉಕ್ಕು.....ಏನೂ ಇಲ್ಲ.”

ಮೆಲ್ಲ ಮೆಲ್ಲಗೆ ಹೆಡ್ಡೆಯಿರಿಸುತ್ತು ಒರಳು ಕಲ್ಲಿನ ಪಡಸಾಲೆಯು ಹತ್ತಿರ ಹೋಗಿ ಕುಳಿತುಕೊಂಡಳು. ಆಚೆಗೆ ತೀರ ನಿಶ್ಚಯಾದ ಹಾಗೆ ತೋರಿತು. ದೃಷ್ಟಿಯಲ್ಲ ಹಳದಿಯಾದ ಹಾಗೆ.

“ಏನಾಯ್ತು?”

ಒಂದು ಒರಟು ಧ್ವನಿ ಕೇಳಿಸಿತು. ಪಾರುಕುಟ್ಟಿಗೆ ಕತ್ತಲ್ಪತ್ತಿ ನೋಡಲಾಗಲಿಲ್ಲ. ಅವನು ಕಾಲಿಗೆ ತಣ್ಣೀರು ತಟ್ಟಿದ. ಕಣ್ಣು ತರೆದು ನೋಡಿದಾಗ ತನ್ನ ವರದು ಕಾಲುಗಳೂ ಕವ್ಯನೆಯ ಒರಟು ಕೈಗಳಲ್ಲಿದ್ದುವು. ಬಟ್ಟೆಯ ಜೂರನ್ನು ಬಲವಾಗಿ ಸುತ್ತಿ ಕಟ್ಟಿದ ಮೇಲೆ ಆತ ಹೇಳಿದ:

“ಚಿಂತೆಯಿಲ್ಲ. ಅಪಾಯವೇನೂ ಆಗಲಿಲ್ಲ.”

ಬಾಗಿಲಿನಿಂದ ಆಚೆಗೆ ಹೋಗಿ ಕುಂಜೂತೆಂಬ್ರೇಲು ಹೇಳಿದಳು:

“ಸರಿಯಾಗಿ ನೋಡಿ ಕೆಲಸ ಮಾಡದೆ ಹೋದರೆ ಯಾರೇನು ಘೂಮೋದಕ್ಕಾಗುತ್ತೇ?”

“ಅವರು ಹೇಳಿಗೊಂಡನ್ನು ಕೇಳಿದರೆ ಬೇಕು ಅಂತ ಕಾಲಿನ ಮೇಲೆ ಕೊಡಲ ಹಾಕಿ ಕೊಂಡದ್ದು ಅನ್ನೊಂದಾಗಿದೆ.”

ಶಂಕರನ್ ನಾಯರ್ ತನ್ನ ಪ್ರಕ್ಕೆ ತಾನೇ ಹೇಳಿಕೊಂಡ.

“ಹುಂ. ಇದು ಯಾವುದನ್ನೂ ಮಾಡದೇ ಇರುವವರು ಮಾಡುವಾಗ, ಹಾಗೇ ಆಗಿಬಹುದು.”

ಜಾರಿಬಿದ್ದಿಂದ ಕೊಡಲೆಯನ್ನು ಕೈಗೆತ್ತಿಕೊಂಡು ಗಟ್ಟಿಯಾದ ಕಲ್ಲಿನಿಂದ ಕಾವನ್ನು ಕುಟ್ಟಿ ಸರಿ ಮಾಡಿ ಜಗಲಿಯ ಮೇಲಿಟ್ಟು ಆತ ಏನೂ ಆಗಿಲ್ಲವೋ ಎಂಬಂತೆ ಪಡಸಾಲೆಯು ಕಡೆಗೆ ನಡೆದ.

ಪಾರುಕುಟ್ಟಿ ಎದ್ದು ನಿಂತಳು. ಬಟ್ಟೆ ಸುತ್ತಿದ್ದ ಕಾಲು ಬೆರಳನ್ನು ನೆಲದ ಮೇಲಿಟ್ಟಾಗಿ ತುಂಬ ನೋಯುತ್ತಿತ್ತು. ನೊಂದರೂ ಚಿಂತೆಯಿಲ್ಲ. ಮೊದಲು ತುಂಬ— ಹೆದರಿ ಕೊಂಡಿದ್ದಳು. ಹೂರಿಗೆ ಹರಡಿಕೊಂಡು ಬಿದ್ದಿಂದ ಸೊದೆಯ ತುಂಡಂಗಳನ್ನು ಒಂದೆಗೊಂಡಾಗಿ ಎತ್ತಿ ತೋಳಿನಲ್ಲಿಟ್ಟುಕೊಂಡು ಬಂದು ಅಡಿಗೆ ಮನೆಯ ಬಾಗಿಲಿನ ಹತ್ತಿರ ಇಟ್ಟಳು. ಸೊದೆ ಸೀಳಂಗಳನ್ನು ತಂದು ಒರಳು ಕಲ್ಲಿನ ಹಜಾರದಲ್ಲಿ ಇರಿಸಿದಳು.

ಹೂರಿಗೆ ಜಗಲಿಯ ಮೇಲಿದ್ದ ಅರೆಯುವ ಕಲ್ಲನ್ನು ಹಿಡಿದುಕೊಂಡು ಸ್ವಲ್ಪ ಹೊತ್ತು ನಿಂತಳು. ಅವಳ ವಂನಸ್ಪಿನಲ್ಲಾದ ಗಾಬರಿ ಇನ್ನಾದ್ದು ಬಿಟ್ಟು ಹೋಗಿರಲಿಲ್ಲ. ಬೆರಳಗಲ್ಲದೆ ಸ್ವಲ್ಪ ಮೇಲೆ ಏಟು ಬಿದ್ದಿಂದರೋ? ಕಾಲು ಹೋಗಿದ್ದ ಹಾಗೆಯೇ.

ಕೇಲಸ ಮಾಡಲಾಗದೆ ಬಿದ್ದುಕೊಂಡಿರಬೇಕಾಗಿದ್ದ ಸ್ಥಿತಿಯನ್ನು ಪಾರುಹುಟ್ಟಿಗೆ ಖಳಹಿಸಲೂ ಸಾಧ್ಯವಿರಲಿಲ್ಲ. ಅಪ್ಪೆಟ್ಟೆ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವ ಹಾಗಾಗುವ ವರಗೆ ಅಂಥಾದ್ದೇನೂ ಆದಿರಲಿ ಎಂದು ಅವಳು ದಿನನಿತ್ಯ ಪ್ರಾರ್ಥಿಸುವುದು.

“ಕುಂಜಾತ್ಮೋಲೂ”

ಕರೆದದ್ದು ಕುಂಜಾತ್ಮೋಲಿಗೆ ಕೇಳಿಸಿದಂತೆ ತೋರಲಿಲ್ಲ.

ಸಾಧ್ಯಾಷ್ಟಿದ ಮೇಲೆ, ಅಡಕೆ ಮರಗಳ ಮಧ್ಯ ಹೂಬಿಟ್ಟ ಕರವೀರ ಮರಗಳಂತೆ ಪಶ್ಚಿಮ ದಿಕ್ಕಿನಲ್ಲಿ ಒಂದುಗೆರೆ ಕಾಣಿಸುತ್ತಿತ್ತು.

ದೂರದ ಎತ್ತರದ ಜಮಿನಿನಲ್ಲಿ ಮರಗಳ ಸಮೂಹದ ಕಡೆಗೆ ನೋಡಿದಾಗ, ಕತ್ತಲೆ ವ್ಯಾಪಿಸುತ್ತಿದೆ ಎನ್ನಿಸಿತು. ನಂಬುದಿರಿ ಮನೆಗಳ ಹಿತ್ತಿಲನಲ್ಲಿ ಹೆಗಲೂ ರಾತ್ರಿಯದ್ದಂತೆ. ಮಧ್ಯಾಹ್ನದ ಸೂರ್ಯನ ಬಿಸಿಲು ಕೂಡ ಒಳಗೆ ಬರೆದಂತೆ ಅಡಕೆಯ ಮರಗಳು, ಬಾಲೆ ಮರಗಳು ಒತ್ತೋತ್ತಾಗಿ ಬೆಳಿದು ನಿಂತಿವೆ.

“ಕುಂಜಾತ್ಮೋಲೂ.....”

“ನಿಲ್ಲು.....ನಿಲ್ಲು.....ಬಯ್ದು”

ನಂಬುದಿರಿಗಳ ಮನೆಯ ಬಡಗು ಭಾಗದಲ್ಲಿ ಇದೇ ರೀತಿ ಕಾಯ್ದು ಕಾಯ್ದು ಸಾಕಾಗುವುದು ತನ್ನ ಹಕ್ಕೆಯಲ್ಲಿ ಬರೆದಿದೆ ಎನ್ನಿಸಿತು.

ತನ್ನ ತೌರು ಮನೆಯಲ್ಲಿದ್ದ ಕಾಲದಲ್ಲಿ, ಸಾಯಂಕಾಲದಲ್ಲಿ, ಕೃಕಾಲು ತೋಳಿದು ಕೊಂಡು ಬಂದು ದೀಪ ಹಚ್ಚಿಡಬೇಕು. ನಾಗಮಂಟಪದಲ್ಲಿ, ಪಡಸಾಲೆಯಲ್ಲಿ ನಡು ಮನೆಯ ನಾಲ್ಕು ಕಡೆಗಳಲ್ಲಿ, ಅಂಗಳದ ನಡುಕಲ್ಲಿನ ಮೇಲೆ. ದೀಪ ಹಚ್ಚಿಡಬೇಕು. ತುಪ್ಪದ ಬತ್ತಿ ಹಚ್ಚಿ ಸ್ಥಾಪಿಸಿದ್ದ ದೀಪಗಳನ್ನು ಮಹಡಿಯ ಹತ್ತಿರ, ಪಡಸಾಲೆಯ ಮೆಟ್ಟಿಲಿ ನಿಂದ, ಒಳಗಡೆಗೆ ಇಡಬೇಕು, ಅಲ್ಲಿಗೆ ಅವಳ ಕೇಲಸ ಮುಗಿಯಿತು.

ಸಾಯಂಕಾಲದಲ್ಲಿ ಹುಡುಗಿರಲ್ಲ ಕುಳಿತು ಭಜನೆ ಮಾಡುವುದೂ, ನಡು ಮನೆಯ ಪಡಸಾಲೆಯಲ್ಲಿ ಕಂಬವನ್ನು ಬರಿಗೊಂಡು ಪಶ್ಚಿಮ ದಿಕ್ಕಿನ ಅಕಾಶವನ್ನು ನೋಡುತ್ತೇ, ತಲೆಗೂದಲನ್ನು ಬಿಡಿಸುತ್ತಾ ತಾನು ಕುಳಿತುಕೊಳ್ಳುತ್ತಿದ್ದೆಂದು.

ಆ ಕಾಲ ತಂಂಬ, ತುಂಬ ಹಿಂದಕ್ಕಾಯ್ದು. ಗತಿಸಿ ಹೋದ ಆ ದಿನಗಳನ್ನು ಕುರಿತು ನನಪು ಮಾಡಿಕೊಳ್ಳಬಾರದು ಎಂದು ಅವಳು ನಿಧರಿಸಿದ್ದಾರೆ.

“ಪಾರೂ”

ಕುಂಜಾತ್ಮೋಲು ಕರೆದಳು.

ಬಾಗಿಲೆನ ಮೆಟ್ಟಿಲಿನಲ್ಲಿ, ದುಂಡು ಮೊರದಲ್ಲಿ ಬಿಡು ಪಾವು ಅಕ್ಕಿ ಇಟ್ಟಿತ್ತು. ಬರಳು ಕಲ್ಲಿನ ಪಡಸಾಲೆಯಿಂದ ಚಕ್ಕ ಉಲ್ಲೇ ಚೀಲವನ್ನು ತಂದು ಅಕ್ಕೆ ಅಕ್ಕಿಯನ್ನು ಸುರಿದು ಕೊಂಡು, ಮುಚ್ಚಿದ್ದ ಅಡಿಗೆ ಮನೆಯ ಬಾಗಿಲನ ಕಡೆಗೆ ನೋಡಿ,

“ನಾನುನ್ನ ಹೋಗ್ರೀಸಿ”—ಎಂದಳು.

“ಹ್ಯಾಂ”

ಅವಳು ಹೊರಟಳು. ಒಂದುಗಡ ಶಂಕರನ್ ನಾಯರ್ ಇದ್ದಾನೆ ಎನ್ನುವ ವಿವರವು ಸೇವಾದಾಗ ಅವಳಿಗೆ ಸ್ಪೃಲ್ಪ ಸಮಾಧಾನವಾದ ಹಾಗಾಯಿತು. ಅವನು ಹೋಗುವುದೂ ಅದೇ ದಾರಿಯಲ್ಲಿ. ಸ್ಪೃಲ್ಪ ದೂರವೇ ಇದ್ದರೂ ಕತ್ತಲೆ ಹೊತ್ತನಲ್ಲಿ ಒಂಟಿಯಾಗಿ ಬರೆ ಬೇಕಾಗಿ ಬರಲಿಲ್ಲವಲ್ಲ! ಅವಳು ಮುಂದೆ. ಸ್ಪೃಲ್ಪ ಹಿಂದೆ ಆತ. ಆದರೆ ಇಬ್ಬರೂ ಪನನ್ನೂ ಮಾತನಾಡಲಿಲ್ಲ.

ಶಂಕರನ್ ನಾಯರು ಏದುರನಲ್ಲಿ ತಲೆಯೆತ್ತಿ ನಿಂತು ಮಾತನಾಡಿದವಲ್ಲ. ತೋರು ಮನೆಯಲ್ಲಿದ್ದುಗಿನಿಂದಲೂ ಶಂಕರನ್ ನಾಯರ್ ಗೊತ್ತು. ಗಡ್ಡಗೆ ಬಾವಿಯಿಂದ ನೀರೆತ್ತುವುದು ಆತನ ಕೆಲಸ. ಆ ಬಾವಿಯಿಂದ ದೂರೆಯರೂ ಬಿಳ್ಳವರೂ ಸೇರು ಸೇಂದು ಚಂತಿಲ್ಲ. ಕತ್ತಲ್ಲಿ ಬಣಿದ, ಬರಟು ದೇವದ ಒಬ್ಬ ವ್ಯಕ್ತಿ. ಅದೇ ರೀತಿ ಧ್ಯಾನಿಯೂ ಬರಿಯು. ಆಗ ಹೇಗಿದ್ದನೋ ಈಗಲೂ ಹಾಗೆಯೇ ಇದ್ದಾನೆ. ವಯಸ್ಸು ಆತನ ಶರೀರದ ಮೂಲೆ ಎಮಾವ ಪರಿಣಾಮವನ್ನೂ ಮಾಡಿಲ್ಲವಾದು ತೋರುತ್ತದೆ. ಎಮ್ಮೋಡಿ ಕಾಲದ ಪರೆಗ, ಆ ದೊಡ್ಡ ಮನೆಯ ಕೆಲಸದ ಕಾರ್ಯದರ್ಶಿಯಾಗಿದ್ದ. ಅಲ್ಲಿಂದ ಬಿಟ್ಟುಮೇಲೆ ನಂಬಿಂದಿರಿ ಗಳ ಮನೆಗೆ ಬಂದದ್ದು. ಆತನಿಗೆ ‘ಮನೆಯವರು’ ಅನ್ನಿಕೊಂಡವರು ಯಾರೂ ಇಲ್ಲ.

“ಅವ್ಯಾಸ್ಟಿ ಇಮೋದಕ್ಕೆ ಹೋಗ್ರಿಲ್ಲವಾ?” ಶಂಕರನ್ ನಾಯರ್ ಕೇಳಿದ.

“ಹೋಗ್ರಿದ್ದಾನೆ.”

ಅವಳು ತನ್ನ ಮನೆಯ ಕಡೆಗೆ ತರುಗಬೇಕಾಗಿದ್ದ ಸ್ಪೃಹಕ್ಕೆ ಬಂದಾಗ ಅವನು ಮತ್ತೆ ಕೇಳಿದ: “ಯಾವ ಕಾಳಿನಲ್ಲಿ?”

“ಎಂಟಿರಲ್ಲಿ.....ಅವನಿಗಾಗಿ.....”

ಅವಳಿಗೆ ಏನನ್ನೋ ದೇಹಕೊಳ್ಳಬೇಕನ್ನಿಸಿತ್ತು.

“ಏನು?”

“ಅವನು ನಾಳಿ ಸರ್ವನಾಟ್ಯ ನೋಡೋದಕ್ಕೆ ಹೋಗೋಣ ಮನ.....ಅದು ನಮ್ಮ ಕುಟುಂಬದ ಮನಯೇ ಆಗಿರಬಂದು.....ದೇಹದರೆ ಕೇಳಿಂಣಿಲ್ಲ. ಏನು ಮಾಡಿ?”

“ಹ್ಯಾಂ”

“ಏನು ಅಗ್ರದೋ ದೇವರೇ ಬಳ್ಳಿ. ಯಂಡುಗ ಅಳ್ಳಾನೆ. ಮತ್ತೆನ್ನೇನು ಮಾಡಿ? ಇದನ್ನು ಕೇಳಿಂಣಿದಕ್ಕಾಗಿ ದೇಹಕೊಳ್ಳಬ್ಯಾದಕ್ಕಾಗಿ ನನಗೆ ಯಾರಿದ್ದಾರೆ?...”

ಆತನ ಪತ್ತಿರ ಅಷ್ಟೆಲ್ಲ ದೇಹಕೊಳ್ಳಬೇಕು ಏಂದು ಕೊಂಡಿರಲಿಲ್ಲ. ಅಷ್ಟೇ ಯು ವಿಚಾರ ಬಂದಾಗ ಅವಳು ದೇಹಕೊಂಡು ಬಿಟ್ಟುಣು.

“ಹೋಗೋಣದರಲ್ಲಿ ತಪ್ಪೇನೂ ಇಲ್ಲ. ಅವನೂ ಆ ಮನೆಯ ದಕ್ಕುಡಾರ ತಾನೇ....

ಹಾಲಿಗೆ ಎರಡು ದಿವಸ ನೀರು ಬೀಳಬಾರದು” ಎಂದು ಹೇಳಿ ಅವನು ಹೊರಟ್. ಆ ಕಷ್ಟನೆಯ ದೇಹದ ನೇರಲು ಕತ್ತಲೆಯಲ್ಲಿ ಒಂದಾಗಿ ಬೆರೆಯಿತು.

ಪಾರುಕುಟ್ಟಿ ಇನ್ನೇನು ಮನೆಯ ಮೆಟ್ಟಿಲು ಚತ್ತಬೇಕು— ಅಷ್ಟರಲ್ಲಿ ಕುಂಡುಂಜ್ಞಿಯೇ ಮೆಟ್ಟಲಿನ ಕಡೆಯಿಂದ ಬರುತ್ತಿದ್ದ ಮೋರಿಗಿನ ಕೆಲಸದ ಜೀರು ಕೀಳಿದಳು:

“ಪಾರುಕುಟ್ಟಿ ಅಮ್ಮೆ ಅಲ್ಲಾ?”

“ಹೋದು. ಅದ್ದಾರು ಜೀರುವಾ?”

“ಅದ್ದಾರು, ಅಮ್ಮೆನ ಹತ್ತರ ಮಾತಾಡಿದ್ದೀರು”

ಒಂತು ಕೇಡು ! ಇವಳಿಗೇನಾಗಿಕು ಅದನ್ನು ಕಟ್ಟಿಕೊಂಡು !

“ಅದು—ಶಂಕರನ್ ನಾಯರು”

ಮೆಟ್ಟಿಲು ಹತ್ತಿ ಬಂದ ಮೇಲಿ ಪಾರುಕುಟ್ಟಿ ಅಲೋಚಿಸಿದಳು. ಇನ್ನು ಜೀರೂಗೆ ಹೇಳಿಕೊಂಡು ತಿರುಗುವುದಕ್ಕೆ ಒಂದು ವಿಷಯ ಸಿಕ್ಕಿತು. ಧ್ವಳಾದವಳು !

ಸಣ್ಣ ಸಣ್ಣ ಅಪವಾದಗಳಿಂದ ಒಡಿದು, ದೊಡ್ಡ ದೊಡ್ಡ ಕೇಸುಗಳ ವರೆಗೆ ಇದ್ದು ಇಲ್ಲದ್ದು ಎಲ್ಲವನ್ನೂ ಏಲ್ಲ ಮನೆಗಳಿಗೂ ಮುಟ್ಟಿಸುವ ಬಾಳಿಯ ಹಂಗಸು. ಈ ಉರಿನಲ್ಲಿರುವವರಿಭ್ರಂತಿಯೇ ಒಟ್ಟಿಳ್ಳು ಜೀರು, ಮತ್ತೆಂಬ್ಬಿಳ್ಳು ಅಮ್ಮಾಳು. ಅಮ್ಮಾಳು ಮುಂದೆ ಜೀರು ಸೋತು ಮೋಗಲೇಬೇಕು.

ಅಷ್ಟ್ರೋ ಜಿಮಿಗೆ ದೀಪದ ಮುಂದೆ. ಅಂಗಡಿಯಿಂದ ಸಿರುಳ್ಳಿ ಮೆಣಸಿನೂತ್ತಾಯಿ ಕಟ್ಟಿಸಿಕೊಂಡು ಬಂದಿದ್ದ ವಾರ ಪತ್ತಿಕೆಯ ಪ್ರತಿಯನ್ನು ತಂಡೆ ಉತ್ತಾಪದಿಂದ ಓದುತ್ತೇ ಕುಳಿತಿದ್ದಾನೆ. ಇತ್ತೀಚಿಗೆ, ನಾಲ್ಕೆಂದು ರಿಸೆಗಳಿಂದ, ಅವನು ಬಹಳ ಉತ್ತಾಪದಿಂದ ಇದ್ದನೇ—ಸರ್ವ ನಾಟಕ ನೋಡಲು ತೋಗುವುದಕ್ಕೆ ಅಡ್ಡಿಯಿಲ್ಲ—ಅಂದಾಗಿಸಿದೆ.

ಉಟ ಆದ ಮೇಲೆ ಬಲವಾಗಿ ಗಾಳಿ ಬಿಂಗತೆನಿತಿಂ. ಮಂಳಿ ಘನಿಗಳೂ ಬೀಳ ತೊಡಗಿದ್ದವು. ಮಂಳಿ ಬಿಂದ್ರಿ ಚಂತೆಯಿಲ್ಲ. ಆದರೆ ಗಾಳಿ. ತೋಟದ ಬಾಳಿ ಗಿಡಗಳನ್ನೇ ಮುರಿದು ವಾಕುವಂತೆ ಬೀಸುತ್ತಿದೆ—ಮನ್ಮಿಸಿತೆ. ಸೂರು ಕಟ್ಟಿಗೆ ಕಟ್ಟಿದ್ದ ಓಲಿಗಳ ತಡಿಕೆ ಗಾಳಿಗೆ ತೂಗಾಡುತ್ತೆ, ಗೋಡೆಗೆ ಬಿಡಿದು ಶಬ್ದ ಮಾಡುತ್ತಿತ್ತು.

ಆದು ಮಲಗಿದಾಗ ಎಂಬಿಸಂತೆ ಬೀಗ ಸಿದ್ದಿ ಒರಲಿಲ್ಲ. ಏಟು ತಾಗಿದ ಹೆಚ್ಚಿರೆಂ ಜೀಳ್ಳ ಹೆಳ್ಳು ಎಂದು ನೋಯೆತ್ತಿತ್ತು.

ಮೋರಿಗೆ ತುಂತಾರು ಮಂಳಿ ಸ್ವಲ್ಪ ಸ್ವಲ್ಪವಾಗಿ ಮೆಟ್ಟುತ್ತಾ ಇತ್ತು. ಭಾರವಾದ ಮನಿಗಳು ಓಲೆಯ ತಡಿಕೆಯ ಮೇಲೆ ಬಿಂದ್ರ ಶಬ್ದ ಮಾಡುತ್ತಿದ್ದುವು. ಮಂಳಿ ಬೀಳುವ ಶಬ್ದ ಮನ್ನು ಕೇಳಿತ್ತಾ ಪಾರುಕುಟ್ಟಿ ಮಲಗಿದಳು.

ಅಷ್ಟ್ರೋಗೆ ಸದ್ದೆ ಬಂದಿತ್ತು. ಎರಡು ಕೃಗಳನ್ನೂ ಪದೆಯ ಮೇಲಿಟ್ಟಿಕೊಂಡು, ಕತ್ತನ್ನು ಪಕ್ಕಿ ತರುಗಿಸಿಕೊಂಡು ಮಲಗಿದ್ದ ಅವನನ್ನು ಒಂದು ಸಲ ನೋಡಿದಳು.

ಕೈಗೆ ತಾಗದ ಹಾಗೆ ಕೈ ಹಣತೆಯನ್ನು ದೂರದಲ್ಲಿರಿಸಿ ಅರಿಸಿದ್ದು.

.....ಅಪ್ಪುಕ್ಕೆಗೆ ಮೂರು ಪೆಟ್ ಆಗಿದ್ದಾಗಿ ತೀರಿಕೊಡುದ್ದು.....

ಸಾಯಂಕಾಲ ಬೆಂಡೆಗೂ ಬದನಿಗೂ ಪಾಠ ಮಾಡಿ ನೀರು ಮುಯ್ಯು ಲಂಗಿ ಬದಲಾಯಿಸಿಕೊಂಡು. ಪನೇನೋ ತಮಾಡೆ ಮಾಡಿ, ಹೋರಾಗಿ ನಕ್ಕೆ ಹೋದದ್ದು... ಮತ್ತೆ ಒಂದಿರುಗಿ ಬಂದದ್ದು.....

ಮೊತ್ತೆ ಮೂಲಾಗಿ ಆ ಮನೆಗೆ ಬಂದಾಗ ಅಪ್ಪುಕ್ಕೆಯು ಏಣ ತಿಂಗಳೇ ಗಭಿರಿ. ಆಗ ಭಾವಣೆಯ ಮೇಲೆ ಹೆಸರಿಗೆ ಮಾತ್ರ ಹುಲ್ಲು ಮೂದಿಸಿದ್ದದ್ದು. ವಿಂಸ ಮಾಸ ಅದು. ಮೇಂಫ್ ಮಾಸ ಬರುವವ್ಯಾರಲ್ಲಿ ತಡಿಕೆ ಕಟ್ಟಿ ತೂಗು ಹಾಕಬೇಕು-ಎಂದು ಹೇಳಿದ್ದದ್ದು. ರಾತ್ರಿಯಲ್ಲಿ ಇದ್ದಕ್ಕಿದ್ದ ಹಾಗೆ ಅಡ್ಡ ಮಳೆ ಬಂತು. ವಿಂಸ ಮಾಸದಲ್ಲಿ ಅಂಥ ಮಳೆ ಎಂದೂ ಬಂದಿರಲಿಲ್ಲ. ಮಳೆ ರಭಸವಾಗಿ ಬೀಳುತ್ತಿತ್ತು. ಮಳೆ ನೀರು ಮಾಡಿನ ಸಂದು ಗಳಳ್ಳಿಗೆ ಸೋರ ತೊಡಿತು. ಬಾಪೆ ಒದ್ದೆಯಾಯಿತು. ಮನೆಯೊಳಗೆಲ್ಲ ನೀರು.

ಒಳಗೆ ನೀರು ಬೀಳದೆ ಇದ್ದ ಬಂದು ಮೂಲೆಯಲ್ಲಿ ಹಣತೆ ಹಚ್ಚಿಟ್ಟು ಅವರು ಹತ್ತಿರ ಹತ್ತಿರ ಕುಳಿದಿದ್ದರು. ಆಕೆಯು ಮುಖಿತ್ತುದುರಾಗಿ ಕುಳಿತು ಅವರು ಆಕೆಯು ಕಣ್ಣಗಳನ್ನೇ ದಿಟ್ಟಿಸಿ ನೋಡುತ್ತಿದ್ದರು.

“ಪಾರುಟ್ಟೇ” ಒಬ್ಬರೇ ಒಬ್ಬರು ಹಾಗೆ ಕರೆಯುತ್ತಿದ್ದದ್ದು—“ಎನ್ನ ಯೋಚನೆ ಮಾಡಿದ್ದಿ?”

“ಎನ್ನೂ ಇಲ್ಲ.”

“ಕಪ್ಪುಕ್ಕೊಂಗಾದೆ ಅನ್ನಸುತ್ತು?”

ಯಾಕೆ ಎಂದು ಪ್ರಶ್ನಾಸುವ ರೀತಿಯಲ್ಲಿ ಅವಳು ತಲೆಯೀಟ್ಟು ನೋಡಿದಷ್ಟು.

“ಪಾರುಟ್ಟೇ ಇದನ್ನುಲ್ಲ ಅನುಭವಿಸಿದವಳಳ್ಳ ನನಗೆ ಗೊತ್ತು.”

“ನನ್ನ ತಲೇಲ್ ಅದೂಂದು ಯೋಚನೆಯೂ ಇಲ್ಲ.” ವಾಸ್ತವವಾಗಿ ಅವಳು ಜೀವನ್ನದ ಕಪ್ಪು ಕಾಪ್ತಾಜ್ಞಗಳನ್ನು ಕಾಣಲು ತೊಡಗಿ ತಂಬ ದಿನಗಳಾಗಿರಲಿಲ್ಲ.

ಉಲಿನ ಜನ ಅದಳನ್ನು ಕುರಿತು ಆಡಿಕೊಳ್ಳುತ್ತಿದ್ದುದು ಕವಿಗೆ ಬಿಧಿತ್ತು.....

ಮನೆಯುವರು ಸೂತಕ ತೆಗೆದರು. ಸೂತಕ ಸಾಧ ಮಾಡುವುದು ಸತ್ತಾಗಿ. ಒಬ್ಬ ಮಂಗಳು ಸತ್ತಾಗಳು ಒಬ್ಬ ಮೊಹ್ಯಗಳು ಸತ್ತಾಗಳು—ಅಪ್ಪಂದಿರೂ ಸೂತಕಸಾಧನ ಮಾಡಿರ ಬೇಕು! ಅಲ್ಲಿಗೆ ಒಬ್ಬಳು ತಂಗಿಯೂ ಸತ್ತ ದಾಗಾಯ್ಯು.

ಆ ಕೈ ಪಿಡಿಯುವುದಕ್ಕೆ ಮನಸ್ಸು ಮಾಡಿದ್ದ ತನ್ನ ಹದಿನೇಳನೆಯ ವರ್ಯಸ್ಸಿನಲ್ಲಿ. ಅದನ್ನು ತೀವ್ರಾಸಿನಿದ್ದನ್ನು ಜ್ಞಾನಿಸಿಕೊಂಡಾಗ ಈಗಲೂ ಆಪ್ತಾಯಾವುಂಟಾಗುತ್ತದೆ.

ಅರುವತ್ತು ನಾಲ್ಕು ಮಂದಿ ಜೀವಿಸಿದ ಸ್ತುಳಂಪಂದು ತಾಯಿ ಹೇಳುವ ಹೆಚ್ಚು ಜೊಕಟ್ಟಿನ ಬಡಗು ಮನೆ ಕೋಕೆಯಲ್ಲಿ ಅವಳು ಜನಿಸಿದ್ದು. ಆ ಮನೆಯಲ್ಲೇ ಹೆಚ್ಚಿದೆನು.

ಬತ್ತಾಯದ ಮನೆಯ ಕೇಳಿಗೆ ಕೋಟೆಯಲ್ಲಿ ಉಳಿದ ಪುಕ್ಕಳೊಂದಿಗೆ ಕೂರಿಸಿಕೊಂಡು ಉಪಾಧ್ಯಾಯುರು ಶ್ವರಾಭಾಸ ಮಾಡಿಸ್ತಿರು. ಮೇಲು ಬಯಲಿನ ಹೆಳ ಮಾಡಿನ ಮರದ ಹತ್ತಿರ ನಿಂತರ ಕಾಣಿಸುತ್ತಿದ್ದಷ್ಟು ಸ್ಥಳವೇ ಅವಶು ನೋಡಿದ್ದ ಪ್ರಪಂಚ. ಅದರಿಂದಾಗಿ ನೋಡಿಲ್ಲ.

ಬೇಸಿಗೆ ಬಂದರೆ ಹೊಳಿದ ನೀರೆಲ್ಲ ಕೇರಾಗುತ್ತಿತ್ತು. ಆಗ ಹೊಳಿಗೆ ಹೋಗಿ ಸ್ವಾನ ಮಾಡುವುದಕ್ಕೆ ಮನೆಯವರ ಸಮ್ಮತಿಯಿರುತ್ತಿತ್ತು. ಒಂಟಿಯಾಗಿ ಹೋಗುವಂತಿಲ್ಲ. ದೊಡ್ಡಕ್ಕನೋ ಚಿಕ್ಕಕ್ಕನೋ ಜೊತೆಯಲ್ಲಿರುತ್ತಿದ್ದರು. ಇಲ್ಲಿದಿದ್ದರೆ ಬಡಗು ಮನೆಯ ಕುಂಜಾಳುಟ್ಟಿ. ಅವಳಿಗಂತ ನಾಲ್ಕು ತಿಂಗಳು ಮಾತ್ರ ದೊಡ್ಡವಳ್ಳು.

ಶಿವ್ವ ಮಾಡದ ಮಟ್ಟಿಲುಗಳನ್ನಿಂದಬೇಕು. ಮಟ್ಟಿಲಿಳಿದು ಮೂರು ಗಡ್ಡೆಗಳನ್ನು ದಾಟಿದರೆ ರಸ್ತೆ. ರಸ್ತೆ ಇರುವುದೂ ಹೊಳಿಯ ಪಕ್ಕದಲ್ಲಿ. ಸ್ವಾನ ಫಟ್ಟಿದ ಮಾರ್ಗದಲ್ಲಿಯೇ ಹರಕೆ ಒಟ್ಟಿಸುವ ಜಾಗ. ಅಲ್ಲಿ ಹೊಳಿಗೆ ಇಂದಿಲ್ಲ ಮಟ್ಟಿಲುಗಳಿಂದ. ಬಡಗು ಮನೆಯ ಹೇಳು ಪುಕ್ಕಳು ಸ್ವಾನ ಮಾಡುವುದಕ್ಕೆ ಬರತೆಂದಿದಾಗ ಆ ಕಡವಿಸಿದ ಇತರ ಜನರು ದೂರ ಸರಿಯುತ್ತಿದ್ದರು. ದೊಡ್ಡ ಮಾವನ ಪ್ರಭಾವ ಹಾಗಿತ್ತು. ಆ ಪ್ರಭಾವ ಅವರು ತೀರಿಕೊಂಡ ಮೇಲೂ ಉಳಿದಿತ್ತು.

ಸ್ವಾನ ಮುಗಿಸಿ ಬರುವಾಗ ಮನೆಯ ಪಡಸಾಲೆಯ ಮೂಲಕವೇ ಒಳಕ್ಕೆ ಬರಬೇಕು. ಕೆಲವು ಸಲ ಮಾವ ಪಡಸಾಲೆಯಲ್ಲಿ ಅತ್ಯಿತ್ತ ಅಡ್ಡಾಡುತ್ತಿದ್ದರು. ವಾದಗಳನ್ನು ಮಾತ್ರ ನೋಡುತ್ತ ಮೆಲ್ಲಿಗೆ ಒಳಕ್ಕೆ ಹೋಗಬೇಕು.”

“ನೇಲಕ್ಕೆ ಕೂಡ ಗೊತ್ತಾಗದ ರೀತಿಯಲ್ಲಿ ನಡೆಯಬೇಕು” ಎಂದು ಅಮೃ ಹೇಳುತ್ತಿದ್ದರೂ.

ಸ್ವಾನಕ್ಕೆ ಹೋಗಿದ್ದ ಒಂದು ದಿನ ಮಧ್ಯಾಹ್ನವಿರಬೇಕು. ಮೊತ್ತಮೊದಲಾಗಿ ಕಂಡದ್ದು. ಹರಕೆ ಒಟ್ಟಿಸುವ ಜಾಗದ ಹತ್ತಿರ, ಕಲ್ಲು ಕಟ್ಟಿಯ ಮೇಲೆ, ಪೇಟದ ಅಂಚು ಮೇಲೆದ್ದು ನಿಲ್ಲುವಂತೆ ಪವಲ್ ಅನ್ನ ತಲೆಗೆ ಕಟ್ಟಿಕೊಂಡು ಬಿಟ್ಟ ಮನುಷ್ಯ ಕುಳಿದ್ದಿ. ಕೇಳಿಗೆ ಇಬ್ಬರು ನಿಂತುಹೊಂಡು ಮಾತನಾಡುತ್ತಿದ್ದರು. ಹೆಚ್ಚು ತಲೆ ಎತ್ತಿದ್ದ ಒಂದು ಸಲ ಆ ಕಡೆಗೆ ನೋಡಿಕ್ಕು. ಏಳ್ಳ ಹಾಕಿ ಕೆಂಪಾಗಿದ್ದ ತುಟಿಗಳು. ಕೆವಿಯಲ್ಲಿ ಕೆಂಪು ಹರಳನ ಕಡರುಗಳು. ದೊಡ್ಡಕ್ಕನ ಕೋಟೆಯಲ್ಲಿ ತೂಗು ಹಾಕಿದ್ದ ರಾಜನ ಹಿತೆ, ನೆನಪಾಗಿತ್ತು. ಏನೋ ಮಾತನಾಡುತ್ತ ಆತ ನಕ್ಕಾಗ ಆ ನಗುವಿನ ಅಲೆಗಳು ನದೀತೀರದಲ್ಲಿ ಪ್ರತಿಧ್ವನಿ ಸುತ್ತುವೆಯೋ ಎನ್ನಿಸಿತು. ಕುಂಜಾಳುಟ್ಟಿಯೂ ಅವಶು ಕಲ್ಲು ಕಟ್ಟಿಯ ಹತ್ತಿರಕ್ಕೆ ಒಂದಾಗ ಅವರ ಸಂಭಾಷಣೆ ನಿಂತಿತು. ಆ ಕಣ್ಣಗಳು ತನ್ನ ದೇಹದ ಮೇಲೆಲ್ಲ ಸಂಜೀವಿಸುತ್ತಿವೆಯೋ ಎನ್ನಿಸಿತು. ಬೇಗ ಅಲ್ಲಿಂದ ಹೂರಣು ಹೋಗಿ ಬಿಡಬೇಕು ಎನ್ನಿಸಿತಾದರೂ ಕಾಲುಗಳು ಮುಂದೆ ಹೋದರಲ್ಲವೇ? ಹೋಗಿ ಕಡವಿನ ಮಟ್ಟಿಲಿಳಿಯವ ಮೊದಲು

ಹುಂಜಿಕುಟ್ಟಿಗೆ ತಿಳಿಯದಂತೆ ಒಂದು ಸಲ ಶಿರುಗಿ ನೋಡಿದಾಗ ಆತ ಕೆಳಗಿಳಿದು ನಂತಿದ್ದಾನೆ! ಎತ್ತರವಾದ ತೆಗಿನ ಮರೆದ ಹಾಗೆ—ನಿಮಿರಿ ನಿಂತಿದ್ದ ಆ ಉದ್ದನೆಯ ಮನುಷ್ಯನ ಕಣ್ಣಗಳು ತನ್ನನ್ನೇ ಹಿಂಬಾಲಿಸುತ್ತಿವೆ ಎನ್ನಿಸಿತು.

ಸ್ವಾನ ಮಾಡುತ್ತಿದ್ದಾಗ ಕುತ್ತಾಹಲವನ್ನು ತಡೆಯಲಾರದೆ ಸುಮಣಿನೆ ಕೇಳಿದಳು:

“ಆದ್ದರಿಂದ ಕುಂಜಿಕುಟ್ಟಿ?”

“ಯಾರು?”

“ಆ ಕಲ್ಲು ಕಟ್ಟಿ ಹತ್ತಿರ?”

“ಅವರು ಕೋಂದುಣಿ ನಾಯರಲ್ಲವಾ? ಪಾಡೆ ಅಟಗಾರ ಕೋಂದುಣಿ ನಾಯರು”

ಸ್ವಾನ ಮಾಡುವುದಕ್ಕೆ ಬರುವ ಅನೇಕ ದಿವಸಗಳ್ಲಿಯೂ ಅವಳು ಆ ಕಲ್ಲು ಕಟ್ಟಿಯ ಮೇಲೆ ಆ ರಾಜನನ್ನು ಕಂಡಿದಳು.

ಒಂದು ದಿನ ಒಂಟಿಯಾಗಿಯೇ ಹೊಳೆಗಿ ಹೊರಟಿದ್ದಳು. ಅದನ್ನು ಕಂಡು ಅಮೃಹೇಳಿದರು:

“ಒಟ್ಟು ಹೊರಟೆಯಿಲ್ಲ. ಹೊಳೆಗಿ ಹೋಗಬೇಡ. ಕೋಳದಳ್ಲೇ ಸ್ವಾನ ಮಾಡಿಬಾ.”

“ಅಲ್ಲಿ ಒಟ್ಟೆಯೆಲ್ಲ ಕೆಸರಾಗ್ತತೆ ಕಣಾಮ್ಮೆ” ಎಂದು ಅಮೃಹನನ್ನು ಸಮಾಧಾನವಿಟ್ಟಿ ಹೊರಟಿಕು.

ಬಯಲನ್ನು ದಾಟಿ ಕಲ್ಲು ಕಟ್ಟಿಯ ಹತ್ತಿರ ಒಂದಾಗ ಕತ್ತು ತನ್ನಷ್ಟಕ್ಕೆ ತಾನೇ ಬಾಗಿತ್ತು. ಕಾಲಾಗಳು ನಡುಗಾತ್ಮಿಯೋ ಅಸ್ತಿಕುತ್ತಿತ್ತು. ರಸ್ತೆಗ ಬರುವವರಿಗೆ ಸೆಲವನ್ನೇ ನೋಡಿಕೊಂಡು ಬರುತ್ತಿದ್ದವರು ಒಂದು ಸಲ ಕತ್ತುತ್ತ ನೋಡಿದಳು. ಕಲ್ಲು ಕಟ್ಟಿಯ ಮೇಲೆ ಯಾರೂ ಇಲ್ಲ, ಬೇಗ ಬೇಗ ಹಚ್ಚಿ ಹಾಕಿ ದರಕೆ ಒಟ್ಟಿಸುವ ಜಾಗದ ಮತ್ತಿರಕ್ಕೆ ಒಂದಾಗ ಘಟ್ಟಿಸೆ ಕಣ್ಣಗಳು ಅಲಾದ ಬೇರಿನ ಮೇಲೆ ಕುಳಿತ್ತಿದ್ದ ಆತನ ಮುಖ ಮನ್ನ ಕಡೆವು. ಬೇಗ ಬೇಗ ಹಚ್ಚಿಯಿರಿಸಿದಳು.

“ಒಂಟಿಯೋ ಹೊರಟಿದ್ದು?”

—ತನ್ನನ್ನೇ ಕೇಳಿದ್ದು. ಉತ್ತರಿಸಿದ ನೇನು. ತಾನು ಹೇಳಿದ್ದು ಕೇಳಿಸಿತೋ ಇಲ್ಲವೋ ತಿಳಿಯದು.

ಮೂರನೆಯ ದಿನವು ನೋಡಿದಳು. ಆಗ ಆತ ಕರೆದದ್ದು. “ಪಾರೂಟ್ಟೀ” ಎಂದು.

ನಾಚಿಕೆಯಿಂದ ಅವಳ ಮುಖ ಕೆಂಪಾಯಿತು. ಹೃದಯವು ಬದಿತ ಹಚ್ಚಾಯಿತು. ಬೇಗ ಬೇಗ ಕೆಳಗಿಳಿಯುತ್ತಿದ್ದಾಗ ಆತ ನೆಗುತ್ತಾ ಹೇಳಿದ:

“ನಾನೋ ಈ ಉರಿಸವನೇ. ನನ್ನ ಹೆಸರು ಕೋಂದುಣಿ.”

ಆತ ತನ್ನನ್ನು ತಾನೇ ಪರಿಚಯ ಮಾಡಿಕೊಂಡಿದ್ದನ್ನು ಕೇಳಿದಾಗ ಅವಳಿಗೆ ಒಣಗೊಳಿಗೆ ನಗು ಬರುವಂತಾಯಿತು. ಅಲ್ಲದೆ ಅವನಲ್ಲಿ ಸಲಿಗೆಯುಂಟಾಯಿತು.

ಅವಳು ಒಂದು ನಿಮಿಷ ನಿಂತಳು.

“ಗೊತ್ತು.”

“ಗೊತ್ತು? ಹಾಗಿದ್ದರೆ ಗೊತ್ತಿಲ್ಲದವಳ ಹಾಗೆ ಯಾಕೆ ಹೋಗ್ರೀಯೋ?”

“ಪಂಚಾಯತಿ ದಾರಿಯಲ್ಲವಲ್ಲ”

ಹಾಗೆ ಆ ಪರಿಚಯ ಪ್ರಾರಂಭವಾದದ್ದು. ಮುತ್ತಜ್ಞ ತೀರ್ಥೇಶ್ವರಾಗ ಸಮಾಧಿ ಮಾಡುವುದಕ್ಕೂ, ಹದಿನಾರಿನೆಯ ದಿನ ಶ್ರಮಿಸುವುದಕ್ಕೂ ಬಂದಿದ್ದ ಉಲ್ಲಿಂಧನೆ ಜನರ ಪೈಕಿ ಕೋಂಡುಣಿ ನಾಯರೂ ಒಬ್ಬಾತೆ. ಮಹಡಿಯ ಮೇಲೆ ಕಂಬಿಗಳ ಮೂಲಕ ಸೋದಿದಾಗ ಕ್ಯಾಯಾಲೆಯ ಹತ್ತಿರ ನಿಂತು ಆತ ಕೆಲಸ ವಾಡಿಸುವುದೂ ಮಾಡುವುದೂ ಕಾಣಿಸುತ್ತಿತ್ತು.

ಕೊಡಿ ಗುಡ್ಡೆ ದ ಬಿಸದಲ್ಲಿ ವರಕೆ ಒಟ್ಟುಕೊಂಡ ಬಲ ಭೂಮಾಯೆ ಹತ್ತಿರ, ತಳಿಗೆ ಒಟ್ಟು ಸುಮ ಕಡೆ ಅತ ಇದ್ದಾನೆ. ವಾಳಾವಿಲ್ಲ ದೇವಸ್ಥಾನದಿಂದ ತಳಿಗೆ ತೆಗೆದುಕೊಂಡು ಬಂದು ಇಡಬೇಕಾದದ್ದು, ಬಲಭೂಮಿ ಅಲ್ಲಿಂದ ಸ್ವಲ್ಪ ದೂರದಲ್ಲಿದೆ. ಉಲ್ಲಿಂಧನೆ ಕಿಂತು ಮಹಡಿದ ಕಾಲದಲ್ಲಿ ಹರಕೆ ಮಾಡಿಕೊಂಡ ನಂತರ ಮೊದಲು ಸದೆಯುತ್ತಿದ್ದ ಪೂಜೆ ಆದು. ಎಲ್ಲಾ ನಾಯರೂ ಮನೆಗಳಿಂದಲೂ ತಳಿಗೆ ಬರಬೇಕು. ಕಳದ ತಳಿಗೆ ಮುಂದೆ. ಅದಕ್ಕೆ ಸ್ವಲ್ಪ ಹತ್ತಿರದಲ್ಲಿ ಮೂಡ್ಡು ಮನೆಯಿದು. ವಡಕ್ಕೇಪಾಟ್ ಮನೆಯಾದು ಮೂರಿಸಯಿದು.

ಆ ಪಾಕ್ ಗಲ್ಫೆ ಉಂಟಾಗಿರುವುದೆಂದು ಜನರೆಲ್ಲರೂ ಉಳಿಟಿದ್ದರು. ಮುತ್ತಿಲಿ ಗುಡ್ಡೆ ದಿಂದ ಶಿವರಾತ್ರಿಯ ಸಮಯದಲ್ಲಿ ದುರ್ಗಾಯೆ ಮರವಳಿಗೆಯೆಸ್ತು ಮಹಿಳಿಯ ಮಂಧಾಗದ ರೋಡಿನಲ್ಲಿ ವಾದ್ಯಗಳ ಸಮೇತ ಸದೆಹಿಕೊಂಡು ಬರುತ್ತಿದ್ದಾಗ ಮಾಡಿಕ್ಕೆ ಗಳು ಬಂದು ತಡೆಗಟ್ಟಿದ್ದರು. ಹೊಡೆದಾಟ ಸಡೆಯಿತ್ತು. ಅನೆಕರಿಗೆ ನೇರಿವಾಯಿತ್ತು.

“ಮಾತ್ರಿಗಳು ತೋಂದರೆ ಮಾಡ್ಡಿರೋ ಏನೋ.” ಎಂದು ಬಿರಿಯೆಯ ಹೇಳಿದರು. ಎಲ್ಲಾ ನಾಯರೂ ಕಾಟುಬಬಡ ಮನೆಗಳಿಂದಲೂ ಬೋವಣಿಕ್ಕೆ ಕಾಲಿಸಿದ ಹೇಣ್ಣು ಮಕ್ಕಳು ತಳಿಗೆ ತೆಗೆದುಕೊಂಡು ಹೊರಡುತ್ತಾರೆ. ತಳಿಗೆ ಒಡಿದುಕೊಂಡು ಹೋಗುವಾಗ ಮಧ್ಯ ಗಲಾಟಿಯಾದರೆ—

ಉಲ್ಲಿನ ಯುವಕರು ಬಲ ಉತ್ತರವ ಸದೆಸುತ್ತಿದ್ದವರು. ಅವರ ಮುಖಿಂಡ ಕೋಂಡುಣಿ ನಾಯರೂ ಆತನಿಗೆ ಸಂರಯ ಒಂದ ಮನೆಗಳಿಗೆಲ್ಲ ಸುಗ್ಗಿ ಒಂದ.

“ಕೋಂಡುಣಿಗೆ ಆಯುಸ್ಸಿರುವ ವರಿಗೆ ಯಾವ ತೋಂದರೆಯೂ ಆಗಲಾರದು. ಯಾರೂ ಭಯಿಪಡಬೇಕಾಗಿಲ್ಲ.” ಎಂದು ಧೈಯ ನೀಡಿದ.

ಹಗಲಿಡಿ ಮಧ್ಯ ಗುಂಡು ಸುಟ್ಟಿದ್ದಾಯಿತು. ಬಲಭೂಮಿಯಿಂದ ಪಂಚವಾದ್ಯ ಪುಗಿದ ಮೇಲೆ ವಾಳಾವಿಲ್ಲ ದೇವಸ್ಥಾನಕ್ಕೆ ಜನರೆಲ್ಲರೂ ಹೊರಟಿದ್ದರು. ತಳಿಗೆ ಒಡಿದವರು ಎರಡು ಸಾಲಿನಲ್ಲಿ ಹೊರಟಿದ್ದರು. ಹೇಣ್ಣು ಮಕ್ಕಳ ಪಕ್ಕದಲ್ಲಿ ಗಂಡಸರೆಲ್ಲ ಒಂದು

ರೀತಿಯ ರಕ್ಷಾ ಕವಚದಂತೆ ನಡೆದು ಬರುತ್ತಿದ್ದರು. ಆದರೂ ತಳಿಗೆ ಹಿಡಿದವರಿಗೆ ಮಾತ್ರ, ಭಾರ್ಯುವಿದ್ದೇ ಇತ್ತು.

ನಿಜವಾಗಿಯೂ ತಳಿಗೆ ಹಿಡಿಯುವುದಕ್ಕೆ ಪಾರುತುಟ್ಟಿಗೆ ಇವ್ವುವಿರಲಿಲ್ಲ. ಆದರೆ ಅದೊಂದು ಹರಕೆಯಲ್ಲವೇ? ಭಾರತಿಯ ವಿಷಯದಲ್ಲಿ ಉಪೇಕ್ಷೆ ತೋರಿಸಬಾರದು. ಭಾರತಿ ಪರಮೇಶ್ವರಿ. ಆ ತಾಯಿ ನಮ್ಮ ಮನಯ ಅಟ್ಟಿದಲ್ಲಿ ವಾಸವಾಗಿದ್ದಾಗಿ— ಎಂದು ತಾಯಿ ಹೇಳಿದ್ದಳು.

ಬೆಳ್ಳಿ ಮಾಡ ತಳಿಗೆಯನ್ನು ಹೊರಿಸಿದ. ಅದನ್ನು ಹೊತ್ತುಕೊಳ್ಳಲೊಡಿದಾಗ ಅವಳು ಒಂದು ಸಲ ಹಿಂದಿರುಗಿ ನೋಡಿದಳು. ಕೋಣದ್ವಾರೆ ನಾಯಕ ಮುಹಿದಿಂದ “ನಾನಿಲ್ಲಿದ್ದೇನೆ” ಎನ್ನುವ ಭಾವನೆಯನ್ನು ಆ ಕಣ್ಣಿಗಳು ಸೂಚಿಸಿದ್ದುವು. ನೂಕು ಸಂಗ್ರಹಲು ಹೆಚ್ಚಿದಾಗ ಸ್ವಲ್ಪ ಹತ್ತಿರ ಹತ್ತಿರ ಬಂದದ್ದೂ ಇರಬೇಕು. ಗಂಟಲಿವಲ್ಲಿ ಉಣಿಯ ಸ್ಥಿತಿಕೊಂಡಿತೋ ಎನ್ನುವಂತೆ ತೋರಿತ್ತು. ಬಲಿಭೂಮಿಯನ್ನು ತಲುಪುದ್ದು ತಿಳಿಯಲೇ ಇಲ್ಲ.

ನೋಡುವುದಕ್ಕೂ ಮಾತನಾಡುವುದಕ್ಕೂ ಸಂದರ್ಭಗಳು ದೊರೆತವು. ತಾವಾಗಿ ಉಂಟಾದ ಸಂದರ್ಭಗಳಿಂದಾಗಿ? ಗಂಟುಮಾಡಿಕೊಂಡ ಸಂದರ್ಭಗಳು ಎಂದರೂ ಸರಿ. ಆತ ಹತ್ತಿರದ ಗೆಳಿಯರಾದರು. ಮುಧ್ಯ ಮುಧ್ಯ ಮನಗೆ ಬರುತ್ತಿದ್ದರು. ಅದು ದೊಡ್ಡಮ್ಮು ನಿಗೆ ಹಿಡಿಸಲಿಲ್ಲ. ಆ ರೀತಿಯಲ್ಲಿ ತೊಂದರೆಗಳು ಪೂರಂಫಾವದ್ದು.

ಇದ್ದಕ್ಕಿಂದ ಹಾಗೆ ಖಂಡುವೆ ನಿಶ್ಚಯವಾದ ಸುದ್ದಿ ತಿಳಿಯಿತು. ಮಾಣಿಕ್ಯಾರಿನ ಗಂಡು.

ಆತನೂ ಚೇರೆ ಮೂರು ಜಾರೂ ಒಂದು ದಿನ ಮನಗೆ ಬಂದರು. ಮೊದಲ್ಲಿ ಮಾನವ ಜೀತಿಯಲ್ಲಿ ಮಾತಂಕಲೆ ನಡೆಯಿತು. ತೆಂತು ಮನಯಲ್ಲಿ ಉಟಕ್ಕೆ ಏಲೆ ಹಾಕಿದ್ದರು. ಉಂಟಿನ ಇವುರು ಮೂವರು ಹಿರಿಯರೂ ಬಂದಿದ್ದರು. ಅವರು ಉಟಕ್ಕೆ ಕುಳಿತ್ತಿದ್ದ ಹೊತ್ತಿನಲ್ಲಿ ಮುಧ್ಯ ತನ್ನನ್ನು ಕೈಪಡಿಸಲಿರುವ ವ್ಯಕ್ತಿಯನ್ನು ಚಿಕ್ಕಕ್ಕೆ ತೋರಿಸಿ ಕೊಟ್ಟಿಳು.

ಆತನಿಗೆ ತನ್ನನ್ನು ತೋರಿಸಲು ಗಂಡಿಯಲ್ಲಿ ನೀರನ್ನು ತೆಗೆದುಹಾಕಿ ಪಡಸಾಲೆಯಲ್ಲಿಡುವಂತೆ ಏಪಾಡು ಮಾಡಿದ್ದ ಮೊದಲೇ ಆತನನ್ನು ಅವಳು ನೋಡಿದಳು.

ವಯಸ್ಸಾಗಿತ್ತು. ತುಟ್ಟಿಗಳಲ್ಲಿ ಅಂಗೀಗಳಲ್ಲಿ, ಬಿಳಿ ಬಣ್ಣ ಎದ್ದು ಕಾಣಿಸುತ್ತಿತ್ತು. ತೊನ್ನು, ಬೀನಾಗಡ್ಡೆ ಕೆತ್ತಿಟ್ಟ ಹಾಗೆ, ಒಂದು ಸಲ ನೋಡಿದಳು, ಅವ್ಯೇ.

ಆರಾತ್ರಿ, ಇಡೀ ಅತ್ಯಾದ್ಯಾಯಿತು. ಯಾರ ಹತ್ತಿರವೂ ಹೇಳಲಿಲ್ಲ. ಹೇಳುವಂತೆಯೂ ಇಲ್ಲ. ತಾಯಿಗೆ ವಿಷಯವೆಲ್ಲ ಗೊತ್ತಿತ್ತು. ಆದರೆ—

“ಕುಂರಾಕ್ಕಷ್ಟ ನಾಯರ್ ತೀವ್ರಾನಿಸಿದ ಮೇಲೆ ನಾವೇನು ಮಾಡೋಹಾಗ್ದೆ?”
ಈದು ಮೇಡು ಕೊಳ್ಳಿಗಳು ಭೂಮಿ ಬೇಕಾದಪ್ಪಿದೆ. ಸ್ವಂತ ಅಸ್ತಿ ಎಷ್ಟೂ ಇದೆ.
ಮೊದಲನೆಯು ಹೆಂಡತಿ ತೀರಿಕೊಂಡಿದ್ದಳು. ಎರಡನೆಯವರಳನ್ನು ಕೈಬಿಟ್ಟಿದ್ದೆ. ಆದರೂ
ಒಳ್ಳೆಯವನು. ಎರಡನೆಯವರ ಮಂತ್ಯಣಿಗೆ ವಿಚಿಗೆ ಬೇಕಾಗುವ ಹಣ ಕೊಡುತ್ತಿದ್ದಾನೆ—
ಆ ಮಾತಾಡುತ್ತಿದ್ದ ಏಷಯ ಅದಾಗಿತ್ತು.

ಒಂದು ಸಲ ಕಾಣಬೇಕಂದು ಕಾದಿದ್ದಳು, ಕೊನೆಯಾಗಿ ಮುದುವೆಯು ಹಿಂದಿನ ದಿನ
ಮುತ್ತಜ್ಞಿಯ ಅಕ್ಷ್ಯನಿಗೆ ತಾಯಿಲಲ ಕೊಟ್ಟು, ಆಶೀರ್ವಾದ ಪಡೆದು ಹಿಂದಿರುಗಿ ಬರು
ತ್ತಿರುವಾಗ ಕಂಡದ್ದು. ಜೊತೆಯಲ್ಲಿ ವಾರ್ಷಿಯ ಮುಗಳು ಕುಟ್ಟಿ ಹೆಚ್ಚಿ ಇದ್ದಳು.

ಕಾಲು ದಾರಿಯಲ್ಲಿ ಕಾಚಿಯ ಗೊನೆಯನ್ನು ಬಗ್ಗಿಸಿ ಹಿಡಿದುಕೊಂಡು, ಎಕ್ಕೆಯ
ಮೇಲೆ ಕಾಲಿಟ್ಟುಕೊಂಡು ನಿಂತಿದ್ದರು. ತಾಂಬೂಲ ಸವಿದ ತುಟಿಗಳು.....ಆಲೂ
ನಿಭರ್ಯಾಯತೆಯ ಒಂದು ನೇನು ಇತ್ತು. ಅವರನ್ನು ಕಂಡಾಗ ತನ್ನ ಸಂಶಯವೆಲ್ಲ ಕಳಿದು
ಹೋಗಿ, ಗಟ್ಟಿಯಾಗಿ ಅಳು ಬಂದಿತು.

“ಪಾರುಣಟ್ಟೀ”

“.....”

“ಯಾಕೆ ಪಾರುಣಟ್ಟೀ”

ಮಾತನಾಡಲು ಶೆಂಗಳೇ ಇಲ್ಲಾಡಾಗಿದ್ದವು. ಯಾವುದೂ ಸ್ವಷ್ಟಿವಾಗಿ ಹೊಳೆಯು
ತ್ತಿರಲಿಲ್ಲ. ಏನೇನೋ ಹೇಳಿದರು. ಕೇಳಿಸಿಕೊಂಡಳು. ಮತ್ತೊಂದು ನಿಮಿಷ ಅಲೋ
ಚಿಸುವುದಕ್ಕೆ ಅವಳ ಮನಸ್ಸಿಗೆ ಸಾಧ್ಯವಾಗಲಿಲ್ಲ.

“ಪಾರುಣಟ್ಟಿಗೆ ನನ್ನ ಮೇಲೆ ಏತ್ತಾಸ ಉಂಟಾ?”

ಉತ್ತರ ಹೊಡಲಾಗಲಿಲ್ಲ. ಹೃದಯ ತುಂಬ ಬಂದಿತ್ತು.

“ನನಗೆ ಚೌಕ್ಕಿನ ಮನೆಯೂ ಭಕ್ತಿದ ಬತ್ತಾಯವೂ ಇಲ್ಲ. ಆದರೂ ನಾನೇಂಬಿ
ಗಂಡು. ಧೈಯರ್ವಿದ್ದರೆ ಹೊರಟು ಬಾ. ಈ ತೇಳಿನಲ್ಲಿ ಬಲ ಇರ್ಲೇವರಿಗೆ ನಾ ನನ್ನ
ಸಾಕಬಲ್ಲಿ.”

ಆ ಶರೀರಕ್ಕಿಂತಲೂ ಶಕ್ತಿಪೂರ್ಣವಾಗಿದ್ದವು ಆವರ ಮಾತುಗಳು. ಕಣ್ಣು ಮುಖ್ಯ
ಕೊಂಡು ಮೆಲ್ಲನೆ ತನ್ನ ಮನದಿಂಗಿತವನ್ನು ವ್ಯಕ್ತಪಡಿಸಿದರು:

“ಬರುತ್ತೇನೆ”

ಸರಿ. ಬದುಕಿದ್ದಮ್ಮೆ ದಿನ ಕಾಪಾಡಿದರು, ಸರಿಯಾದ ಮಾರ್ಗದಲ್ಲಿಯೇ. ಮುದುವೆ
ಯಾದ ಮೇಲೆ.....! ಆದ್ದಂದು ಮುದುವೆಯಾಗ್ತೇ? ಆತ ಮನಸ್ವನಾಗಿ
ಬದಲಾಯಿಸಿಟ್ಟು ಎಂದು ಇನ್ನರು ಮಾತನಾಡಿಕೊಳ್ಳುತ್ತಿದ್ದರು. ಮುದುವೆಯ ನಂತರ,
ಹಾಗಡೆದಾಗಳನ್ನು ಕೈಯಲ್ಲಿ ಹಿಡಿಯಲಿಲ್ಲ. ಕುಡಿದು ಮ್ಯಾಲೇ ಜ್ಞಾನವಿಲ್ಲದೆ

ತಿರುಗಾಡಲ್ಲಿ.....ಹಗಲೂ ರಾತ್ರಿಯೂ ಜಮಿನಿನಲ್ಲಿ ಒಂದೇ ಸಮನೆ ಧುಡಿಯು ಶ್ರದ್ಧರು.

ಹೊರಗೆ ಮಳೆ ನಿಂತತ್ತು. ಗಾಳಿ ಸುಯ್ಯಂದು ಬೀಸುತ್ತಲೇ ಇತ್ತು. ಇನ್ನೂ ಮಳೆ ಬೀಳಿಬಿಮುದು ಎನ್ನಿತ್ತು. ಕಟ್ಟಿಯಲ್ಲಿ ತೂಗು ಹಾಕಿದ್ದ ತಟ್ಟಿಯು ಸಂದಿನಿಂದ ತಬ್ಬ ವಿಲ್ಲದ ಏಂದೆನ್ನು ಕಾಣಬಹುದಾಗಿತ್ತು. ಗಾಳಿಯಲ್ಲಿ ಶೈತ್ಯವಿತ್ತು. ತಲೆಯ ಮೇಲಿಂದ ಜಾರಿ ಹೋಗಿದ್ದ ಟಪಲನ್ನು ಅಪ್ಪುಣಿಯ ತಲೆಗೆ ಹೊದಿಸಿ, ಪಾರುಹುಟ್ಟಿ ಅವನ ಶರೀರ ಹೈತ್ತಿದಂತೆ ಮಲಗಿದಳು.

ಮುಧಾಯ್ತ್ವದ ಹೇಳಿಗೆ ಮನೆಯ ತುಂಬ ಜನರು ಬಂದು ಸೇರಿದರು. ತಂತು ಮನೆಯ ಬಡಗು ಮನೆಯ ತುಂಬ ಸ್ತ್ರೀಯರು, ಅಳುವ ಸಣ್ಣ ಪುಟ್ಟ ಮಕ್ಕಳು. ಅವರಲ್ಲಿ ಕುಟುಂಬಕ್ಕೆ ಸಂಬಂಧಿಸಿದವರೋ, ನೆಂಟಿರಪ್ಪರೋ ಆಗಿದ್ದರು. ಪಡಸಾಲೆಯ ತುಂಬ ಬಿಳಿದ ಹುಡುಗರು. ಹೊರಗೆ ಚಪ್ಪರದ ತುಂಬ ಗಂಡಸರು. ಚಪ್ಪರಕ್ಕೆ ಸ್ವಲ್ಪ ಹತ್ತಿರದಲ್ಲಿ ಪುಟ್ಟವರು¹ ಕುಳಿತುಕೊಳ್ಳುವುದಕ್ಕೆ ತೆಗಿನ ತಟ್ಟಿಯನ್ನು ಕಟ್ಟಿ ಸ್ವಲ್ಪ ಮಾಡಿಕೊಟ್ಟಿದ್ದರು. ಅವರಿಗೆ ಬೇಕು ಬೇಕಾದಾಗ ಎಲೆ ಅಡಿಕೆಯನ್ನು ನೀರನ್ನು ತಂದು ಕೊಡುವುದು ಮಾಳು ಏನ ಜವಾಬ್ದಾರಿಯಾಗಿತ್ತು. ಕುಟುಂಬದ ಅಳಿಯನ ಮಾಳು ಮಾಳು. ಆ ಕೆಲಸ ಅವಳಿಗೆ ತುಂಬ ಇಷ್ಟವಾಯಿತು. ಪುಟ್ಟವರ ಮುಖಿಂಡ ರಾಮನ್. ಅವನ ಹೆಂಡತಿಗೂ ಹಾಡುವುದಕ್ಕೆ ಬರುತ್ತದೆ.

ಮನೆಯ ನಾಲ್ಕು ಕಡೆಗಳಲ್ಲಿಯೂ ಜನರು ತುಂಬಿದ್ದರಿಂದ ಚಪ್ಪರದಲ್ಲೂ, ನಡು ಮನೆಯಲ್ಲೂ ಓಡಾಡಿಕೊಂಡಿರಲು ಮಾಳುವಿಗೆ ಸಮಯವೇ ಸಿಕ್ಕಿದ ಹಾಗಾಯಿತು. ಅಳುತ್ತಿರುವ ಮಗುವನ್ನು ಮಾಳುವಿನ ಕೈಯಲ್ಲಿ ಕೊಟ್ಟು ಅಲ್ಲಿದ್ದ ಹೆಗೆಸರ ವೈಕಿಯಾರಾದರೂ ಹೇಳುತ್ತಿದ್ದರು:

“ಲೇ, ಇದನ್ನ ಹೊರಕ್ಕೆ ಕರ್ಕೊಂಡು ಹೋಗಿ ಸ್ವಲ್ಪ ಸಮಾಧಾನ ಮಾಡು.”

ಮೂದಲನೆಯ ಸಲ ಮಗುವನ್ನು ಕೈಗೆತ್ತಿಕೊಂಡು ಅಳುವನ್ನು ನಿಲ್ಲಿಸುವುದರಲ್ಲಿಯೂ ಬಂದು ಬಗೆಯ ಆನಂದವುಂಟಾಗಿತ್ತು. ಆದರೆ ಅದು ಅಷ್ಟಕ್ಕೇ ಮುಗಿಯುತ್ತಿರಲಿಲ್ಲ. ಹೊಸಬಿರು ಬರುವುದೂ ಮಕ್ಕಳು ಅಳುವುದೂ ಹೆಚ್ಚುತ್ತೀಲೇ ಇತ್ತು. ‘ಆಗುವುದಿಲ್ಲ’ ಎಂದು ಹೇಳುವುದಕ್ಕೆ ಸಾಧ್ಯವೇ?

ಅವಳು ತಂದೆಯ ಜೊತೆಯಲ್ಲಿ ಮನೆಯಿಂದ ಹೊರಟಾಗ ಹೇಳಿ ಕಳುಹಿಸಿದ್ದರು:

“ಕರೆದರೆ, ಹೇಳಿದರೆ—ಕೇಳಬೇಕು; ತಾಳೈಯಿಂದ ಇರಬೇಕು ತಿಳಿಯಿತಾ?”

ಎಲ್ಲರೂ ಬೇಕಾದವರೇ. ಹೆಚ್ಚಿನವರು ಮಾಳುಗೆ ಗೊತ್ತಿಲ್ಲ. ಕೇಳಿಯೇ ತಿಳಿಯ ಬೇಕಾಗಿತ್ತು.

“ಅದೇ ಅವಳು ಕುಳಿಯಿಲ್ಲ” ತೊಡಿಯ ಪಾಟ್ಟಿ ಚಿಕ್ಕಮೃನ ತಂಗಿಯಲ್ಲವೇ?”

“ಅದು. ಅಮ್ಮುಕುಟ್ಟಿ ಆಕ್ಕನ ಗಂಡನ ಮನೆಯಿಂದ ಅಲ್ಲವೇ?” ಇತ್ತಾದಿ.

‘ತುಳ್ಳಲ್ಲಾ’¹ ಎಂದಿಗೆ ಬಂದಿತು ಎಂದು ಮಾಳುವೂ ಕುತ್ತಳಹಲದಿಂದ ಕಾಯು ತ್ರಿದ್ರಷ್ಟು. ‘ತುಳ್ಳಲ್ಲಾ’ ಎಂದು ಹೇಳುವುದನ್ನು ಮಾತ್ರ, ಕೇಳಿದ್ದಾಗ್ಲಿ.

ಕೇಳಿಭಾಗದಲ್ಲಿ ಮೇಲುಭಾಗದಲ್ಲಿ ಏರಡು ನಾಗಬಿಸಗಳಿವೆ. ಏರಡರಲ್ಲಿ ಒಟ್ಟು ಮೂರು ಸರ್ಪಗಳಿವೆ. ಮಾಳು ಅವ್ಯಾಳ ಹೆಸರುಗಳನ್ನು ಮಾತ್ರ, ಕೇಳಿದ್ದಾಗ್ಲಿ. ಕರಿನಾಗ, ಮಣಿನಾಗ, ಅಂಜನ ಮಣಿನಾಗ.

ಕರಿನಾಗ ದುಷ್ಪ್ರಸರ್ಪ; ಕೇಳವರ್ಗ. ಅಯ್ಯಪ್ಪನೂ ಚಾತಪ್ಪನೂ ಇದ್ದ ಹಾಗೆ ಎಂದು ಕೊಂಡಳು ಮಾಳು. ಅದ್ದರಿಂದಲೇ ಶಿವರಾತ್ರಿಯಲ್ಲಿ ಹಾಲು ಹೋನ್ನು ಅಹಿಸುವಾಗ ಮೊದಲು ಕರಿನಾಗನೀ ಅಹಿಸುವುದು. ಮೇಲಿನ ಬನ್ಕೆ ಮೊದಲು ಅಶ್ರಿಸಿದರೆ ದುರಾಶೀಯ ಕರಿನಾಗ ಅಲ್ಲಿಗೆ ಬಂದು ಅಶುದ್ಧ ಮಾಡುತ್ತದ್ದಲ್ಲ, ಅದಕ್ಕೆ.

ಮಾಳು ಆ ಸರ್ಪಗಳನ್ನು ಕಂಡದ್ದಿಲ್ಲ. ನಾಗಬಿಸದಲ್ಲಿ ಚಿತ್ತಕೂಟದ ಕೆಳಗೆ ಅವ್ಯಾಳ ಮಾಳಿಗೆ. ಒಂದೊಂದರಲ್ಲಿ ಮಕ್ಕಳೂ ಮೊಮ್ಮೆಕ್ಕಳೂ ಸೇವಕರೂ ಸೇರಿದಂತೆ ಎಮ್ಮೋ ಹಾವ್ಯಾಗಳರಬೇಕು. ಅವ್ಯಾಳಲ್ಲಿ ಒಂದನ್ನು ಹೊರಗೆ ಮೆಟ್ಟಿಲಿನ ಹತ್ತಿರ ಕೆಲವು ದಿನಗಳ ಹಿಂದೆ ಕಂಡದ್ದು. ಸಾಯಂಕಾಲದಲ್ಲಿ ತಂಗಕ್ಕೆ ದೀಪ ಹಚ್ಚಿದುವುದಕ್ಕೆ ಪದ ಸಾಲಿಗೆ ಹೋದಾಗ ಕೂಗಿ ಹೇಳಿದ್ದು :

“ಅಮ್ಮೆ, ಹಾವು—ಚೆಕ್ಕಮ್ಮೆ, ಹಾವು”

ತಂಗಕ್ಕೆ ದೀಪ ಹಚ್ಚಿದರೆ ಒಳ್ಳೆ ಒಳ್ಳೆ ಬ್ರಹ್ಮದಳು.

“ಸಾಯಂಕಾಲದಲ್ಲಿ ಅದೇನು ನಿಮ್ಮ ಗಲಾಟಿ” ಎಂದು ಹುಡುಗರನ್ನು ಬಯಸುತ್ತ ಅಣ್ಣನಿಮ್ಮ ಬಿಂದರು. ತಂಗಕ್ಕನ ತಾಯಿಯನ್ನು ‘ಅಣ್ಣನಿಮ್ಮ’ ಎಂದೇ ಕರೆಯುವುದು. ತಂಗಕ್ಕೆ ಪಡಸಾಲಿಗೆ ಮತ್ತು ಬಿಂದಳು.

“ಅಮ್ಮೆ ಅಲ್ಲಿ ಹಾವಿದೆ”.

ಆನಿನಮ್ಮ ತಿಂಕು ಭಾಗಕ್ಕೆ ಓಡಿ ಗಟ್ಟಿಯಾಗಿ ಕರೆದರು:

“ಕುಟ್ಟಾ, ಮಿನಾಕ್ಕೀ, ಖಾಸ್ಕರಾ, ಹಾವು! ಪಡಸಾಲಿಯಲ್ಲಿ ಹಾವಿದೆ.”

ಅಣ್ಣನಿಮ್ಮನ ನಂತರ ಅವಳ ತಂದೆ ಹೆಸರು ಒಡಿದೇ ಕರೆಯುವುದು.

ತಂದೆ ಬಿಂದರು. ಭಾಸ್ಕರನೂ ಕೃಷ್ಣನೂ ಈಟ್ಟಿಯೂ ಬಿಂದರು. ಒಳಗಿನಿಂದ ಅಜ್ಞಯೂ ಮೆಲ್ಲಿಗೆ ಎದ್ದು ಬಿಂದರು.

“ಎಲ್ಲಿ? ಎಲ್ಲಿ?”

ನೇಡಿದರೆ ಹಾವಿಲ್ಲ. ಹೊರಗೆ ಮೆಟ್ಟಿಲಿನ ಕೆಳಗೆ, ತಿಂಗಿನ ಸಿವ್ಯಾಗಳನ್ನು ರಾಶಿ ಹಾಕಿದ್ದ ಕಡೆಯಲ್ಲಿ, ಹಾವಿಲ್ಲ.

¹ ಸರ್ಪನಾಡು.

ಅಜ್ಞ ಎಲ್ಲರನ್ನೂ ಉದ್ದೇಶಿಸಿ ಹೇಳಿದರು :

“ಇಲ್ಲಿ ಕೇಳಿ. ಹಿಡಿಯೋದು ಬಡಿಯೋದು ಬೇಡಿ. ಅದರ ಪತ್ತಿರ ಹುಡುಗಾಟ ಅಡಬಾರೆದು.”

“ಒನ್ನದ ಸರ್ವವಾಗಿರಬೇಕು.....”

ದೊಡ್ಡ ಮಾವ ಸ್ವಲ್ಪ ಹೊತ್ತು ಕಳಿದ ಮೇಲೆ ಬಂದರು. ಅವರು ಬಂದದ್ದನ್ನು ನೋಡಿ ಎಲ್ಲರೂ ಒಳ್ಳೆ ಹೋದರು. ಮಾಳಿವಿನ ತಂಡ ಕೆಳಿನ ಪಡುಷಾಲೆಗೆ ಬಂದು ನಿಂತಿರೋಂದರು. ಅಷ್ಟು, ಹಾವನ್ನು ಕಂಡ ವಿಷಯವನ್ನು ತಿಳಿಸುವುದಕ್ಕಾಗಿ ಕಾದು ನಿಂತಿದ್ದರು. ನಡೆದ ಸಮಾಭಾರವನ್ನು ಕೇಳಿದಾಗ ದೊಡ್ಡ ಮಾವ ಕೇಳಿದರು:

“ಹಾಲನ್ನೂ ಅಕ್ಕೆ. ಹಿಟ್ಟಿನ್ನೂ ಕೊಟ್ಟಿತ್ತಲ್ಲ. ಮತ್ತೆ ಯಾಕೆ ಹೀಗೆ ಕಾಣಿಸಿಕೊಂಡಿತು?”

ಸ್ವಲ್ಪ ಹೊತ್ತು ಹೊರೆಗೆ ಅತ್ತ ಇತ್ತ ನಡೆದಾಡುತ್ತಿದ್ದರು. ಆ ಮೇಲೆ ಗಟ್ಟಿಯಾಗಿ ಹೇಳಿದರು:

“ಒಂದು ಮುಟ್ಟಿಲ್ಲ, ತಟ್ಟಿಲ್ಲ; ಮುಟ್ಟು ತಟ್ಟು ಆದಾಗ ನಾಗಬಂಕ್ಕೆ ಹೋಗಿರಬೇಕು ಹಾಳಾದರು.”

ಎಂದು ಹೇಳುತ್ತಾ ಮಾಳಿವಿನ ತಂಡಯನ್ನು ಕರೆದರು:

“ಯಾರೋ ಅಲ್ಲಿ ಕುಟ್ಟಾ, ನಾಳಿ ಜಮಿನಿಗೆ ಹೋಗೋ ದಾರೀಲಿ ಆ ಪೂಜಾರಿ ಪತ್ತಿರ ಹೇಳು, ಪ್ರತ್ಯಾಭ್ರಣೆ ಮಾಡಲಿ.”

ಹಾವನ್ನು ಮತ್ತೆ ಎಹ್ಮ್ಯೋ ಕಡೆ ಕಂಡದ್ದುಂಟು. ದನಗಳ ಕೊಟ್ಟಿಗೆಯ ಹಿಂದೆ ಮೆಟ್ಟಿಲಿನಿಂದ ಸ್ವಲ್ಪ ದೂರದಲ್ಲಿ, ಹಲಸಿನ ಮರದ ಕೆಳಗೆ—

ಅಪ್ಪುಕ್ಕನ್ನು ಪೆಟ್ಟುಕ್ಕೊ ಬಂದು ಪಂಚಾಂ ನೋಡಿದರು.

“ನಾಗೋಳು ದಾಹಗೊಂಡು ಹರಿದಾಡುತ್ತಿವೆ. ಹಾಲು ಅಕ್ಕೆ ಹುಡಿಯಿಂದ ಅವ್ಯಾಳ ಬಾಯಾರೆ ಮೋಗುವುದಿಲ್ಲ. ಸರ್ವನಾಟ್ಟಿವನ್ನೇ ಏರ್ವಡಿಸಬೇಕು.” ಎಂದು ಹೇಳಿದರು.

ಆದ್ದರಿಂದ ಪುಕ್ಕುವನ್ನು ರಾಮನ್ನು ಬಂದು ಸರ್ವನಾಟ್ಟಿದ ದಿನವನ್ನು ನಿಶ್ಚಯಿಸಿದ್ದು.

ಹೊರೆಗೆ ಮತ್ತು ಗುಂಪಿನಲ್ಲಿ ಹೋಗಿ ಕುಳಿತುಕೊಂಡರೆ ಚಪ್ಪರೆದೋಳಿಗೆ ನಡೆಯುವ ದನ್ನೆಲ್ಲ ಮಾಳಿ ನೋಡುತ್ತಬುದಾಗಿತ್ತು. ಆದರೆ ಮತ್ತೆ ಮತ್ತೆ ತಂಡ್ಕು ಕರೆಯುತ್ತಿದ್ದೇಳು. ಬಂದಿದ್ದವರಲ್ಲಿ ಕೆಲವರು ಕರೆಯುತ್ತಿದ್ದರು.

ಕ್ಷಿಂದಿನ ಅಮೃತ್ಯು ಅಕ್ಕನೂ ತಂಡನೂ ಸರ್ವನಾಟ್ಟಿವಾಡುವುದು. ದೊಡ್ಡ ಮಾವನೆ ಕಿರಿಯ ಮಾಗಳು ಅಮೃತ್ಯು ಅಕ್ಕ, ಚಿಕ್ಕಮುನ್ನೂ ಮಾಗಳೂ ನಿನ್ನ ಬಂದದ್ದು.

ಹೊರೆಗೆ, ಎದೆಯ ವರೆಗೆ ಪಂಚೆ ಸುತ್ತಿಕೊಂಡು ಮರದ ಪಾದರ್ಥೀಗಳನ್ನು ಹಾಕಿ ಕೊಂಡು ಎದೆಯ ಮೇಲಿನ ನರಿತ ರೋಮಗಳ ಮತ್ತೆ ಬೆರಿಕಾಡಿಸುತ್ತು ಚಪ್ಪರೆಲುಣ್ಣಿ.

ಮೋರಗೂ ನಿಂತಿದ್ದ ಜನರ ಹತ್ತಿರ ದೊಡ್ಡ ಮಾವ ಒಂದಿನ ಕಾಲಪನ್ನು ಕುರಿತು ಮಾತಾಡು
ತ್ರಿದ್ದರು:

“ಅಚ್ಚು ಮಾವ ಈ ಬತ್ತಾಯದ ಪಜಾರದಲ್ಲಿ ಕುಳಿತರೆ ಸಾಕು—ಈ ಉರಿನ ಕಾಗ
ಸಹ ಕಾಗುತ್ತಿರಲಿಲ್ಲ.....”

ಕೆಲವು ಮಂದಿ ವಯಸ್ಸಾದವರು ಗೌರವದಿಂದ ಕುಳಿತು ಹೇಳಿಸಿಕೊಳ್ಳುತ್ತಿದ್ದರು.

“ಯಜಮಾನರೇ, ನನಗೆ ನೇನಷಿದೆ. ಹುಲ್ಲಿ! ಮಲೀಯಂಥಾ ಮನುಷ್ಯ ಅಗಿದ್ದರು
ಅಲ್ಲವಾ?”

ಕಣತ್ತಿಕ್ಕುಮ್ಮೆಳ್ಳೋ¹ ಹೇಳಿದ.

ಹೂಸ ಪಡಬೇ ಉಟ್ಟು, ವರ್ಣಿಗೆ ಗಂಥದ ಬೋಟೆಟ್ಟು, ಕಿವಿಯಲ್ಲಿ ತುಳಿಗಿ ಯಾ
ಮುಡಿದುಕೊಂಡು, ಯಾರನ್ನೂ ಮುಕ್ಕಿಸಿಕೊಳ್ಳುದ ನಿಂತಕೊಂಡಿದ್ದ ಬದಗುಕೋಣೆ
ನಾರಾಯಣನ್ನಾ ನಾಯರ್. ಆತನೇ ಸರ್ವನಾಟ್ಯದ ಪ್ರಾಜಾರಿ.

ಉರಿನ ವಯಸ್ಸಾದ ಯಾರಾದರೂ ಮನಗೆ ಬಂದಾಗ ಮೊಡ್ಡ ಮಾವ ಆದನ್ನೇ
ಮಾತನಾಡುತ್ತಿದ್ದಿದ್ದು. ಆ ಮಾತಲ್ಲವೂ ಕಳೆದು ಹೋದ ಕಾಲಪನ್ನು ಕುರಿತಾಗಿರು
ತ್ರಿತ್ತು.

ವರದು ಬೆಳಕಿನ ಮನಗಳೂ ಮೂರು ಕ್ಯಾರ್ಯಾಗಳೂ, ಅರವತ್ತನಾಂತ್ರಿ ಜನರೂ
ಮಂಲಿಯಾಫ ಅಚ್ಚು ಮಾವನೂ ಇದ್ದಂಥ ಕಾಲದ ಕಥೆ—ಕುಟುಂಬದ ಮನ ಭಾಗವಾದ
ಕಾಲದ ಕಥೆ.

“ಕವತ್ತು ಉರಿನಲ್ಲಿ ಎಲ್ಲರಿಗೂ ಹಣಕಾಸು ಅಯ್ಯು. ಇದಕ್ಕೆಂತ ಹೆಚ್ಚು ಅನು
ಕೂಲಿಸ್ತೇ ಬಂದವರು ಈಗ ನಾಯರ್ ಸಮುದಾಯದಲ್ಲಿದ್ದಾರೆ. ಆದರೆ ಈ ಮನೆತನಕ್ಕೆ
ಸಮನಾಗಿ ಸಿಲ್ಲಿಬಹುದಾದ ಮನೆಕನ ಬೇರೆ ಯಾವುದಿದೆ?”

ಬಬ್ಬಿ ಮುದುಕ ತಲೆ ಅಲ್ಲಾಡಿಸುತ್ತೇ ಹೇಳಿದ:

“ನಿಂದ. ಅದಲ್ಲ ಸಿನ್ನ ಬಿದ್ದ ಮಳಿಗೆ ಹುಟ್ಟಿದ ಚೋಗಟೆ ಗಿಡಿಗಳು.”

“ನನ್ನ ಕಣದಿದ ಭತ್ತ ಕಡ್ಡುಕೊಂಡು ಹೋದದ್ದಿನ್ನು ಕಲಾದ ಮೋಲೆಯರು ಕಾಡ
ಮೋಡಿದ್ದಾರೆ. ಅವನೇ ಈಗ ದೊಡ್ಡ ಮಂದಿ ಮನ ಕಟ್ಟಿಸಿಕೊಂಡು ವಾಸ ಮಾಡಿರು
ವಿವನು. ಥೂ!”

ಮನೆದುಕ ಮತ್ತೂ ತಲೆ ಅಲ್ಲಾಡಿಸಿದ.

“ಸಾಧಾರಣ ಮನೆತನದಯಲ್ಲಿ ಇದು. ಈ ಮನೆಯಲ್ಲಿ ಸಿಮ್ಮೆಯೆಂಟ್ ಭಗವತ್
ಇದ್ದಾಳ್.”

¹ ಸರ್ವನಾಟ್ಯದ ಪ್ರಾಜಾರಿ.

“ಅವರೇ ಪಶ್ಯತ್ಯ ! ಅನ್ನ ಕೊಟ್ಟಿ ತಾಯಿ”. ಮಾಳು ಕಂಬಿಗಳ ಹಿಂದಿನಿಂದ ಸರಿದುಮೆಲ್ಲನೇ ಬಡೆಗೆ ಪಾಶ್ಚಯಕ್ಕೆ ಹೋದಳು.

ತಂಕ್ಕನೂ.ಅಮೃತ್ಸ್ಯ ಅಕ್ಕನೂ ಏಂದು ಶುಚಿಯಾಗಿದ್ದಾರೆ. ತಂಕ್ಕನಿಗೆ ತಾನೂ ಭ್ಯಾಳು ದೊಡ್ಡವಳಿಬ ಭಾವನೆಯಿದೆ. ಇನ್ನು ಈಪತ್ತಿನ ವಿಷಯ ಹೇಳುವುದೇ ಬೇದ. ಅಮೃತ್ಸ್ಯ ಅಕ್ಕ ಏಂದು ಹಕ್ಕಿಗೆ ಗಂಧದ ಬೊಟ್ಟಿ, ಕುಂಠಮುದ ಬೊಟ್ಟಿಗಳನ್ನು ಟ್ಪು ಕೊಂಡು ಕುಳಿತ್ತಿದ್ದರೆ ನೋಡುವುದಕ್ಕೇ ಒಂದು ಚೆಿಂದ. ಅಸೂಯೆಯಿಂದ ಅಮೃತ್ಸ್ಯ ಅಕ್ಕನನ್ನು ಅವಕು ನೋಡುತ್ತಿದ್ದಳು. ಎಳೆ ಬಾಳಿ ಸುಳಿಯ ಬಣ್ಣಿ. ಕತ್ತಿನಲ್ಲಿ ನೀಲಿಯ ಸರಿಗಳು ಸ್ವರ್ಪವಾಗಿ ಕಾಣುತ್ತಿವೆ. ಎಡದ ಭುಜದ ಮೇಲೆ ಮುಂದೆ ಇಳಿ ಬಿಟ್ಟಿ ಜಡ ನೆಲದ ಮೇಲೆ ಕರಿಯ ನಾಗರ ಹಾವಿನರಂತೆ ಇಳಿದ್ದಿದೆ.

ದೊಡ್ಡ ಮಾವನ ಮಹ್ಯಾಳಲ್ಲಿ ಕಲ್ಯಾಣಿ ಅಕ್ಕ ಮಾತ್ರ ಬಂದಿಲ್ಲ. ಅವಕು ಹೆತ್ತಿದ್ದಾಳೆ. ಅವರ ಹಿರಿಯ ಮಗ ಬಾಲನ್ ತಾಯಿಯ ಜೊತೆಯಲ್ಲಿ ಬಂದಿದ್ದಾನೆ.

ದೊಡ್ಡಮ್ಮನ ಮನೆಗೆ ನಾಲ್ಕು ಮೈಲಿ ನಡೆಯಬೇಕು. ಹೋಳಿ ದಾಟಿ ಮತ್ತೆ ಒಂದು ಹತ್ತು ದಾಟಿದರೆ ಆಯ್ದು. ಅಜ್ಞಿಯ ವಾಸ ಸ್ವಾಯತ ತರವಾಡು ಮನೆಯಲ್ಲಿಲ್ಲ. ತೆಗಿನ ತೋಟವೂ ಹೆಂಚು ಹೊದಿಸಿದ ಮನೆಯೂ ಇದೆ. ಕಳೆದ ವರ್ಷ ಅಮೃತ್ಸ್ಯ ಅಕ್ಕ ಮೈ ನೆರೆದಾಗ ದೊಡ್ಡಮ್ಮನ ಜೊತೆಯಲ್ಲಿ ತಾನೂ ಹೋಗಿದ್ದಳು.

ಅವರ ಕತ್ತಿನಲ್ಲಿ ಹೋಳಿಯುವ ಆಭರಣ ನೋಡುವುದಕ್ಕೆ ತುಂಬಿ ಬೆನ್ನಾಗಿತ್ತು.

ಮಾಳುವನ ಕತ್ತಿನಲ್ಲಿ ನೂಲಿನಲ್ಲಿ ಪೋಳಿಸಿದ ಒಂದು ಚೋಕಾಕಾರದ ಪದಕ ಇದೆ. ಅದು ತಾಯಿಯ ಕತ್ತಿನಲ್ಲಿದ್ದರ್ದು. ತಾಯಿ ತೀರಿಕೊಂಡಾಗ ಸಮಾಧಿ ಮಾಡುವುದಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಸ್ವಲ್ಪ ಹೊತ್ತಿಗೆ ಮೊದಲು ಯಾರೋ ಆ ದಾರವನ್ನು ತೆಗೆದರ್ದು. ಆ ಮೇಲೆ ಅದು ಅವಕು ಕುತ್ತಿಗೆ ಬಯತು.

ಸ್ವಲ್ಪ ಹೊತ್ತಾದ ಬಳಿಕ ಅಮೃತ್ಸ್ಯ ಅಕ್ಕ ಅವಕನ್ನು ಕಂಡದ್ದು.

“ಯಾವಾಗ ಬಂದೆ ಮಾಳು?”

ಅದಕ್ಕೆ ತಂಕ್ಕು ಉತ್ತರ ಹೇಳಿದ್ದು.

“ಇವಕು ಕಳೆದ ವರ್ಷಕ್ಕೆ ಹಿಂದಿನಿಂದಲೂ ಇಲ್ಲೇ ಇದ್ದಾಳಲ್ಲ.”

ಒಂದು ವರ್ಷ ಆಯ್ದು ಅವಕು ಇಲ್ಲಿಗೆ ಬಂದು. ಮನೆಯಲ್ಲಿ ತಾಯಿ ತೀರಿಕೊಂಡ ಅವಕ ಮನಸ್ಸಿಗೆ ನೆಮ್ಮೆದಿಯಿರಲಿಲ್ಲ. ಚಿಕ್ಕಮ್ಮನೂ ಅವಕ ಮಹ್ಯಾಳೂ ಅಲ್ಲಿರುವುದು. ಮನೆಯೂ ಅವರದು. ಅವಕ ತಾಯಿಗೆ ಏನೂ ಇರಲಿಲ್ಲ. ತಂದೆಗೆ ಏನನ್ನೂ ಕೊಡುವ ತಕ್ಕಿಯೂ ಇರಲಿಲ್ಲ. ಅಜ್ಞ ಅವಕನ್ನು ಅಲ್ಲಿಗೆ ಬಂದು ಇರುವಂತೆ ಹೇಳಿದ್ದಿಂದ ಬಂದಿದ್ದಳು, ಅವೈ.

“ಮಾತು ಇಲ್ಲೋ ಬಂಬಿದ್ದೀ. ಇಲ್ಲ ಮೊನಾಕ್ಕಿಗೂ ಸಣ್ಣ ವ್ಯಟ್ಟಿ ಕೆಲಸಕ್ಕೆ ಸಹಾಯ ಮಾಡ ಹಾಗೆ ಅರುತ್ತು”. ಎಂದು.

ಮೊರಿಗೆ ಉಟಟಕ್ಕೆ ಎಲೆ ಮಾತುವ ಗಡಿಬಿಡಿ ಪೂರಂಭವಾಯಿತು. ಮೊದಲು ಹೆಂಗಸರಿಗೂ ಮತ್ತುಇಗೂ. ಮೊರಿಗೆ ಮಡುಗರು ಮತ್ತುಇಗೂ ತೆಂಕು. ಬಂಡಗು ಪಾಶ್ಚಾ ಗಳಲ್ಲಿ ದೇಗಳರಿಗೂ. ಎಲೆ ಮಾತುವರು. ದೂಡ್ಯು ಮಾಡ ಕರೆದು ಹೇಳಿದರು:

“ಲೋ ಖಟ್ಟಾ, ಒಳಗೆ ಒಂದು ಮಗು ಕೂಡ ಉಟಟ ಮಾಡದೆ ಉಳಿಯಬಾರು. ಹಾಡು ಸಮಯಕ್ಕೆ ಹೊದಲೇ ಪೂರಂಭವಾಗಬೇಕು. ಗೊತ್ತಾಯ್ತು”

ಮತ್ತು ಈ ಸಾಲಿನಲ್ಲಿ ಕುಳಿತುಕೊಳ್ಳುವುದಕ್ಕೆ ಆವಳಿಗೆ ಸ್ವಲ್ಪ ಕಣಿವಿಸಿಯುಂಟಾಯಿತು. ಹೆಂಗಸರ ಜೊತೆಯಲ್ಲಿ ಕುಳಿತುಕೊಳ್ಳುವೇಕು ಎಂದು ಅವಳ ಆಸ. ಬೇಗ ಉಟಟ ಮುಗಿಸಿದರೆ ಒಳ್ಳೆಯ ಸ್ವಲ್ಪ ಹಿಡಿದುಕೊಂಡು ಕುಳಿತುಕೊಳ್ಳಬಿಷಯದು. ಒರುಗು ಜಗುಲಿಯು ಕೆಳಗೆ ಒಂದು ಎಲೆ ಇತ್ತು. ಅದರೆ ಹಿಡೆ ಮೋಗಿ ಕುಳಿತುಕೊಂಡಳು. ಎರಡು ಸಾಲಿನಲ್ಲಿ ಹತ್ತಿಪ್ಪತ್ತು ಮಡುಗರು ಕುಳಿತಿದ್ದರು.

ಚಪ್ಪರದ ಮುಂದೆ ಕಂಬದ ಹತ್ತಿರ ಕುಳಿತರೆ ನಾಕು. ಸರಿಯಾಗಿ ಕೆಳಗೆ ಮುಂದಲ ವಸ್ತು ನೋಡಬಹುದು.

ಬೇಗ ಬೇಗ ಉಟಟ ಮಾಡಿ ಏರಿಡನೆಯು ಸಲ ಪಾಯಸ ತರುವಪ್ಪಾರಲ್ಲೇ ಆವಳು ವದ್ದು ಕೃತೊಳಿದುಕೊಂಡು ಮೂಡು ದಿಕ್ಕಿನ ಅಂಗಳಕ್ಕೆ ಹೋದಳು. ಅಲ್ಲಿ ಕತ್ತಲಿಸಿ ಏಸಿದ ಬಾಳ ಎಲೆ ತುಂಡುಗಳ ರಾಶಿ ಹಾಕಿತ್ತು. ಅದರೆ ಸಮಾಪದಲ್ಲಿ ಗೋಡೆ ಬರಿಗಿ ಕೊಂಡು ಕೆಂಪ್ಯುಟ್ರೆಸರ್ ಕೊಳೆಯಾದ ಹಸರು ಪರುಟು ಹಾಕಿದ್ದ ಒಟ್ಟು ಮಡುಗ ಕುಳಿತಿದ್ದ.

ಮಾತು ಸ್ವಲ್ಪ ಸಂಶಯಪಟ್ಟುಕೊಂಡು ನಿಂತಳು. ಮತ್ತೆ ಹತ್ತಿರಕ್ಕೆ ಮೋಗಿ ಕೇಳಿದಳು.

“ಎನ್ನೋ ನಿನಗೆ ಉಟಟ ಆಗಿಲ್ಲವಾ?”

ಅವನು ಮುಖವತ್ತಿ ಆಶ್ಚರ್ಯದಿಂದ ಅವಳನ್ನು ನೋಡಿದ.

“ಇಲ್ಲ.”

“ಮಡುಗರದಲ್ಲ ಉಟಟ ಅರ್ಪಲ್ಲಿ?”

“ಆಗಲಿ”

ತಾಸು ಗಂಭೀರವಾಗಿಯೇ ಉತ್ತರಿಸಿದ.

ಮಾತುಗೆ ಸ್ವಲ್ಪ ನಾಡಕ್ಕಿಯಾದಂತಾಯಿತು.

“ಉಟಟ ಮಾಡೋದಿಲ್ಲವಾ?”

“ನಾನು ಅನ್ನಕ್ಕಾಗಿ ಬಂದಪ್ಪಲ್ಲ.”

ಅವನ ತಾತ್ವಾರಫೂ ಗಳಭಿರುವು ಅವಳನ್ನು ಅಲ್ಲಿಂದ ಕಾಲ್ತೀಗೆಯಾವಂತೆ ಮಾಡಿದ್ದಷ್ಟು.

ಅವನು ತಲೆ ತ್ವಿಸಿಕೊಂಡು ನೇಲ ಸೋಡುತ್ತ ಕುಳಿತಿರ್ಣಾಗಿ ಅವಳು ಹೆಲ್ಲಗೆ ಶೇಳಿದಳು.

“ನೇನ್ನಲ್ಲಿಂದ ಬಂದೆ?”

ಅಗ ಅವನು ಕೇಳಿಸಿಕೊಳ್ಳಬಂವನಂತೆ ಹತ್ತಿರದಲ್ಲಿ ಪಾಚಿಗಟ್ಟಿ ಒಂಗಿ ಚೆಂರು ಉಣಿ ಕ್ಷೇತ್ರದಲ್ಲಿ ಗೋಡೆಯ ಕಡೆಗೆ ಸೋಡುತ್ತ ಕುಳಿತ್ತದ್ದು.

“ನಿನ್ನ ದೇಸರೇನು?”

“ಅಪ್ಪುಣಿ.”

“ನೇನ್ನಲ್ಲಿಯ ಬಂದೆ?”

ಅವನ ಮುಖಿ ಕೀರ್ತನೆಗಳನ್ನು ಸಿಟ್ಟಿಸಿದ್ದಾಗಿ ಅವಳನ್ನೆಣ್ಣಿಮ್ಮೆ ದುರುಗುಟ್ಟಿಕೊಂಡು ಸೋಡಿದ.

“ನಾನು ಇಲ್ಲಿಯವನೇ. ನಿನ್ನ ಯಾಕೆ ಆದು?”

ಆ ಹೆಚ್ಚು ನುಡಿಯನ್ನಾಡಿದ್ದು ಅವಳ ಮೇಲೆನೆ ಚ್ಯಾಷಣಿದಳಿ. ಈ ಮನೆಯ ಮಂಡುಗನೇ ಏಂದು ಹೇಳಿದ್ದು ಮಾತ್ರ ಮಂಡು ತಮಾಚೆ ಮಾಡುತ್ತಿರುತ್ತಾಗ್ನಿ ಹೇಳಿದ್ದಾಗಿರ ಹೇಳು ಏಂದುಕೊಡು ಮಾತ್ರ ಶೇಳಿದಳು:

“ಇಲ್ಲಿಯ ಮಂಡುಗರ್ವೆಲ್ಲ ನಾನು ಸೋಡಿಟ್ಟಿನಿಲ್ಲ?” ಏಂದು ಹೇಳಿ, ಮತ್ತೆಯೂ ಒಂನ್ನೊಂದು ಹೇಳಬೇಕು ಎನ್ನುವವ್ಯವರ್ಥಲ್ಲಿ ಮಾಡು ಅವನ ಕಡಗೂಮ್ಮೆ ಸೋಡಿದ್ದೇ. ಅವನ ಕಣ್ಣಿಗಳು ತೇವಗೋಂಡಿದ್ದ್ದುವು.

“ನಾನು ಕೊಂಡುಣಿ ನಾಯರ ಮಂಗ. ನಾನೂ ಸನ್ನ ಶಾಯಿಯಾ ಈ ಮನೆ ಯವರೇ!”

ಅಗ ಅವಳ ಪ್ರಶ್ನೆ ಘಟಿಸಿ ಸಂತಿತು. ತಂಗೆಕ್ಕೆ ಗಾಟ್ಟಾಗಿ ಮೇಲುವ ಕಥೆ ಸನೆಪಾಯಿತು. ಅವಳು ಇದುವರಿಗೆ ಸೋಡಿಟ್ಟಿದ ಅತ್ಯಯನ್ನು ಅಪದರಸಿಕೊಂಡು ಮೋದ ದಿವಯು. ಇವನೇನಾ ಅಪ್ಪುಣಿ ಅಣ್ಣಿ ಏಂದುಕೊಂಡಳು.

ಕೆಲಸದವರು ಎಂಜಲಿಗಳನ್ನು ಮುಂದುಗಡಿಗೆ ತೀಗಿದುಕೊಂಡು ಮೋಗಿ ಬಾಳಿಗುಂಡಿಗಳಲ್ಲಿ ಹಾಕುತ್ತಿದ್ದರು. ಅಲ್ಲಿ ಮೊಲಿಯರ ಮಂಕ್ಕಳು ಎಂಜಲನ್ನು ರೂಪಿ ನೂಕಾಡುತ್ತಿದ್ದರು.

ಮಾತ್ರಾರ್ಥಿ ಸೆಲಿದ ಮೇಲೆ ಕುಳಿತಳು.

“ಯಾಕೆ ಅಣ್ಣಿಯಾ?”

ಅವನೇನೂ ಮಾತನಾಡಲಿಲ್ಲ.

“ಬ್ಯಾಸ್ ಹೋಗ್ನಿಯಾ?”

“ಕೊಟ್ಟಿಗೆ ಪುತ್ತಿಷ್ಟೆ ಇದ್ದಾಗಿ.”

“ನಾನು ಮುತ್ತಿಷ್ಟೆನ್ನ ನೋಡಿದೆ. ಎಲೆ ಅಡಿಕೆ ನಾನೇ ಕೊಟ್ಟೆ.. ಅಗ ಅವಳು ಏನೂ ಹೇಳಲಿಲ್ಲವೆಲ್ಲ?”

ಅ ಮೇಲೆ ದುರುತ್ತಿಷ್ಟೆಯನ್ನು ಕುರಿತು ಅವಳಿಗಾಂದು ಅಭಿಪ್ರಾಯವನ್ನು ವ್ಯಕ್ತ ಮಡಿಸಿದ್ದು.

“ಎಲೆ ಅಡಿಕೆ, ಮಾಟ್ಟಿಗೆ ಮಳಿ ಬೀತೆ ಬಿಟ್ಟಿರೆ ಮುದುಕಿಗೆ ಇನ್ನು ಯಾವುದೂ ಇಲ್ಲ.”

ಅಗ ಅವನ ಮುಖದಲ್ಲಿ ಒಂದು ಸಣ್ಣ ನಗು ಕಾಣಿಸಿತು.

“ನಾವು ಬೇರೆ ಯಾವಾಗರು ಬರೋದಕ್ಕೆ ಮೊದಲು ಒಳ್ಳೆ ಸ್ತುಳ ಒಳಿದುಕೊಳ್ಳೋಣಬಾ.”

ಅವನಿಗೆ ಅದು ಸರಿ ಅಭಿಸಿತು.

“ಹಮು ಭಾಗದ ಕಂಬದ ಚತ್ತಿರ ಕುಳಿತರೆ ಒಳ್ಳೆಯದು.”

ಅವಳು ಮುಂದೆ ಮೋದಬೇ.

ಅಪ್ಪೆಟ್ಟೆ ಅವುಗಳನ್ನು ಒಂಬಾಲಿಸಿದ.

* * * * *

ಹೊರಿನ ಅಂಗಕರಿಂದ ಧೆಟ್ಟಿನ ಫೋಟೋಗಳನ್ನು ಬಾರಿಸುತ್ತಿದ್ದರೂ ಕೇಂದ್ರ ಬಂದಿತು. ಮಾಳು ಉತ್ತಾಪಂದಿಂದ ಅವನರಿಗೆ ನೋಡುತ್ತೆ ಮೇಳಿದಳು:

“ಕಾಗ ಶುರುವಾಗುತ್ತೇ.”

ಚೆಪ್ಪರವನ್ನು ನಾಲ್ಕು ಸುತ್ತೂ ತಂಗಿನ ವಳಿಯ ಗರಿಗಳನ್ನು ಮಾವಿನ ವಲೆಯ ತೋರಣಗಳನ್ನು ಕಟ್ಟಿ, ಅಲಾಕರ್ಪಿದ್ದಾರೆ.

ಮುಂಡಲ ಬರದಾಗಿತ್ತು. ಅಡ್ಡಿಯ ಒಟ್ಟು ಅರಿಸಿದ ವ್ಯಾದಿ, ಸುಣ್ಣ ಮತ್ತು ಅರಿಸಿನ ವನ್ನು ಬೆರೆಷಿದ ಕೆಂಪು ಪ್ರತಿಗಳನ್ನು ಉಪಯೋಗಿಸಿ ಮುಂಡಲವನ್ನು ಬರೆದಿದ್ದರು. ಹೇಳಿದುಕೊಂಡು ಬಿಂದಿರುವ. ದೆದೆ ಬಿಟ್ಟಿದ ಬರದು ಉಗ್ರ ಸರ್ವಾಳ ಬೆಿತ್ರ.

ದೋಡ್ಡ ಚೆಪ್ಪರದ ಸದುವೆ ಬಾಳಿ ಚಂರದ ತುಂಡಿಗಳಿಂದ ಮತ್ತೊಂದು ಸಣ್ಣ ಚೆಪ್ಪರವನ್ನು ನಿರ್ಮಿಸಿದ್ದಾರೆ. ಅದರ ಮೇಲೊಂದು ಕೆಂಪು ಬಿಟ್ಟಿಯನ್ನು ಕಟ್ಟಿದ್ದಾರೆ. ಆ ಚೆಪ್ಪರದ ಮ್ಹ್ಯ ಅಗಲಕ್ಕಾಗಿ ಸೆಲದ ಮೇಲೆ ಮುಂಡಲ ಬರೆದಿದ್ದಾರೆ.

ಪ್ರತಿಷ್ಟಿವ್ಯಾ ರಾಮು, ತೂತು ಕರಬಿದಲ್ಲಿ ಆ ಪ್ರತಿಗಳನ್ನು ಒಂದೊಂದಾಗಿ ತುಂಬಿ ಕೊಂಡು. ಉಮ್ಮೆ ಮಾಸ ದರಬಿದ ಸೆಲದ ಮೇಲೆ ನಾನಾ ರೀತಿಯಲ್ಲಿ ಮುಂಡಲ ಬರೆದಿದ್ದಾರೆ. ಮಾಳುವಿಶರಿಸಿದ್ದು.

“ನಾಲ್ಕು ಬಾಳಿಯ ಕಂಬಿದ ಹತ್ತಿರವೂ ದೀಪ ಹಚ್ಚಿದಿ.”

—ಹೈಕ್ಕಿನ ರಾಮ ಅಂಗಳಿದ ಬಾಗಿಲ್ಲಿನಿದೆ ಕೂಗಿ ಹೇಳಿದ.

ಹೊರಗೆಲ್ಲ ಸಂಜೀಯ ಸೂರ್ಯನ ಕರ್ಣ ಮರೆಯಾಗಿ ಕತ್ತಲು ಅವರಿಗೆ ಶ್ರೀತ್ವ.

ಬಾಳಿಯ ಕಂಬಿಗಳ ಪಕ್ಕದಲ್ಲಿ ನಾಲ್ಕು ಮೂಲಿಗಳಲ್ಲಿಯೂ ನಾಲ್ಕು ತೂಗು ದೀಪಗಳನ್ನು ಹೊತ್ತಿಸು ತೂಗು ಹಾಕಿದರು. ಮೊಡ್ಡೆ ಹೆಪ್ಪರದಲ್ಲಿ ಪಕ್ಕ ಬತ್ತಿಗಳು ಉರಿಯುತ್ತಿದ್ದರು ಮೂರು ದೊಡ್ಡ ದೀಪದ ಕಂಬಿಗಳು ಉರಿಯುತ್ತಿದ್ದವು.

“ಪೂಜೆ ಸಾಮಾನ್ಯದಲ್ಲಿ ತಂದಿದಿ” ರಾಮನ್ ಮುತ್ತೆ ಕೂಗಿ ಹೇಳಿದ.

ಮೊನೆ ಬಾಳಿ ಎಲೋಗಳಲ್ಲಿ ಅವಲಕ್ಷಿ. ಅರಣ್ಯ. ಅಕ್ಷ್ಯ. ತುಳಸಿ ಮೂರ ತಂಬಿಕೋಂಡು ಬಂದು, ಅಲ್ಲಿ ತಂದಿಟ್ಟಿರು.

“ಕಳತ್ತಿಲ್ಲ ಕಮ್ಮಿರೇ”

“ಇಯ್ಯಾ”

ಮೊಸ ಕಚ್ಚೆ ಪಂಚಿ ಉಟ್ಟಿದ್ದ ಒಬ್ಬ ದುಸುಪ್ಪು ಹೆಪ್ಪರದೇಹಕ್ಕೆ ಬಂದ. ಮಾಳು ಅಪ್ಪುನ್ನಿಗೆ ಅವನನ್ನು ತೋರಿಸಿ ಹೇಳಿದಳು:

“ಅವನೇ ಕಳತ್ತಿಲ್ಲ ಕಮ್ಮಿಲ್ಲ. ಪೂಜೆ ಮಾಡೋನು.”

ಕ್ಕೂಲು ಮುಖಿ ತೋರಿಸಿದು ಬಂದು. ನಾಗರೆಪರ ಧಾನ್ಯ ಮಾಡಿ, ಬಲಗಾಲಿಟ್ಟು. ಬಾಳಿ ಹೆಪ್ಪರ ಒಳಿಸಿಗೊಂಡು ಬಂದು, ಹೀಗೆ ಹೆಪ್ಪರ ಪೂರ್ವಕ್ಕೆ ತಿರುಗಿ, ಕೂತುಕೋಬೇಕು.”

—ಹೈಕ್ಕಿನ ರಾಮನ್ ದಾಖಿಲ ಮಾಗೆ ಹೇಳುತ್ತಾನೆ. ಪೂಜಾರಿ ಅದನ್ನನು ಸರಿಸುತ್ತಾನೆ.

“ಬಾಳಿ ಕಂಬಿದ ಹತ್ತಿರ ಅಕ್ಷ್ಯ ತೆಗಿನ ಕಾಡು ಇಡೆಬೇಕು.”

ರಾಮನ್ ಹೇಳಿದಂತೆ ಕ್ಕೆಳುತ್ತಾ ಪೂಜಿಗೆ ತೋಡಿದ. ಜೂಜೆ ದೂಡಿ. ಸಮಸ್ಯೆರಿಸಿ, ಗಂಡಿಯ ಬಾಯಿಯನ್ನು ಗಟ್ಟಿಯಾಗಿ ಮುಣ್ಣಿ ಡಿಡಿಕ್ಕೊಂಡು. ಅದರ ಕೊಂಬಿನಿಂದ ಬೀಳುವ ನೀರನ್ನು ಪ್ರಾರ್ಥಿಕ್ಕೆ ಮಾಡುತ್ತ ಹೆಪ್ಪರದ ಸುತ್ತು ಮಾಡಿದ.

ಪೂಜಾರಿ ಹೆಪ್ಪರದಿಂದ ಬಂದು ಕಡೆಗೆ ಸರಿದು ನಿಂತುಕೊಂಡ ಮೇಲೆ ಮಾಡುಗಳೆಂಬ ಮೊಳಗಿದುವು. ಮಾಳಿಗಾಲ ಪ್ರಾರಂಭಿದ ಅಧ್ಯ ರಾತ್ರಿಯಲ್ಲಿ ಅನೇರಿಕ್ಕಿತಮಾಗಿ ಅಡ್ಡ ಮಳಿಯ ಮಾಗೆ ಘಯಗೊಳಿಸಿತು ಆ ಧ್ವನಿ.

ಹೆಪ್ಪರದ ಇನ್ನೊಂದು ತಂದಿಯಲ್ಲಿ ಹೈಕ್ಕಿನ ಮರ್ಹಾ ಅವರ ಚೆಗಿಸರು ವಹ್ಕಳೂ ಕುಳಿತುಕೊಂಡಿದ್ದರು. ಮೂರು ದೊಡ್ಡ ಘಟಗಳು, ಮೂರು ಸಣ್ಣ ಘಟಗಳು; ಏರದು ಏರಿಕೊಳು. ಮೊಡ್ಡೆ ಘಟಗಳು ಲಭ್ಯ ಮಾಡುವಾಗ ಸಣ್ಣ ಘಟಗಳ ಮಂತ್ರ ಏರಿಕೊಳು

ರಷ್ಟು ಆ ರಷ್ಟುದಾಳ್ಳ ಬೇರೆತು ಮೋಗುತ್ತಿತ್ತದ್ದು. ರಾಮನನೆ ಹೆಂಡತಿಯೊಂದು ಮಾನು ತೋರಿಸಿದಾಕವೇ ಮಾಡು ದೇಹಿತ್ತದ್ದುಮ್ಮೆ.

“ಶ್ರೀ ಮಹಾದೇವನ.....

“ಶ್ರೀ ಶೈವ ಭಾಷ್ಯಿತಿಂದ.....

ಅಪ್ಪಣ್ಣಿಗೆ ಆ ಪಾಡಿಸಲ್ಲಿ ಅಜ್ಞಾಂದು ಸ್ವಾರಸ್ಯವಿಧಿತೆ ತೋರಲಿಲ್ಲ. ಅಲ್ಲಿಗೆ ಬುದಿದ್ವ ಜನರಸ್ಸು ಭೂ ಒಂದು ಕಡಯಿಂದ ನೋಡುತ್ತಿದ್ದ. ಅವನು ಕುಳಿತ್ತಿದ್ದ ದಿಳ್ಳಿಯ ಕೆಳಗೆ ಹಾಷಯು ಮೇಲೆ ಅನೇಕ ಜನರು ಕುಳಿತ್ತಿದ್ದರು. ಬಾಧ್ಯತ್ವದ ಮನೆಯು ಗೋಚರಿಸುತ್ತಿದ್ದು ಎಂಬುದು ಮಾತ್ರ. ಅವರ ಓಂಕಾರ ಹಾಷಯು ಮೇಲೆ ತಂಬಿ ಹೆಗಡಿಸು ಕುಳಿತ್ತಿದ್ದರು. ಪಡೆಸಾಲೆಯುಲ್ಲಿ ಹೆಗಡಿಸು.

ಆಗಣದಲ್ಲಿ ಬೆಳ್ಳಿಸುತ್ತು. ದಾಷ್ಟುಸದೆ ಒಬ್ಬು ತ ಮರದ ವಾದರಷ್ಟು ಗಳನ್ನು ಯಾಕೆಂದು ಸ್ಥಾಗಿ ಸದೆದಾಡುತ್ತಿದ್ದ. ಪತ್ತಿರದಲ್ಲಿ ಬ್ಲೌಯಾರ್ಡ್‌ನ ಚೆಳ್ಳಿಗೆ ದಾಷ್ಟು ಕೇಳಿ ಬಿರುತ್ತಿದ್ದರೆ ಒಂದು ಸಲ ದಿಟ್ಟಿಸಿ ನೋಡುತ್ತಿದ್ದ. ಭಯಪಡಿಸುವ ಯಾವುದೋ ಒಂದು ಬಗೆಯು ಕೆಂಡ್ಲು ಆ ಮೂರಿದಲ್ಲಿತ್ತು.

ಅಪ್ಪಣ್ಣಿ ಮುಖ್ಯಗೆ ಮಾನು ಯತ್ತಿರ ಕೇಳಿದ:

“ಅಲ್ಲಿ ತಿರುಗಾಡಿತ್ತರೂದು ಯಾರು?”

ಅದಣು ತಿಸುದನಿಸ್ತುಲ್ಲಿ ದೇಹಿಂದು:

“ದೊಡ್ಡ ಮಾವ”

ದೊಡ್ಡ ಮಾವ ! ಅದನ್ನು ಕೇಳಿ ಅಪ್ಪಣ್ಣಿಯ ಕರುಳು ಒಂದಿದಂತಾಯಿತು. ಆ ಕೆಂಪು ಮುಖದ ಕಡೆಗೆ ವರಿದಂತು ಸಲ ಮೋಡಲು ಅವನಿಗೆ ಧೈರ್ಯವರಲಿಲ್ಲ. ಇವೇ ದೊಡ್ಡ ಮಾವ !

“ಎವರೇ ನಾ.....

ಬಡಗು ಭಾಗದ ಹಾಳಿಯು ಕಡುದ ಯತ್ತಿರ ಇದ್ದ ದೊಡ್ಡ ದೀಪದ ಕಂಬದ ಬತ್ತಿ ಯನ್ನು ಒಬ್ಬು ಪಾಳಿ ಪಟ್ಟಿಯ ಹೊರಿಸಿದ ಮುಂದಕ್ಕೆ ಸೂಕುತ್ತದ್ದ. ಕಷ್ಟನಯು ಮುಂದಕ್ಕೆ ಬಾಗಿದ್ದ ತಳ್ಳಿನಯು ಷ್ಟೂಟ್.

“ಅವರು ನಮ್ಮ ತಾಡೆ.”

ಅದನ್ನು ಕಟ್ಟಿಕೊಂಡು ತನಗೆ ನಾಗಬೇಕು? ಅಭನು ಅದನ್ನು ಕಿರಿಗೊಟ್ಟು ಕೇಳಿಸಿ ಕೊಳ್ಳಲಿಲ್ಲ.

“ಅಪ್ಪಣ್ಣಿ ಕೆಂಡ್ಲು ಮಾವ ಅಂತ ಕರೆಯೋದು ಅಳ್ಳ?”

ದೊಡ್ಡ ಮಾವ.

ಕೆಂಡ್ಲು ಮಾವ.

ಇವರಲ್ಲದೆ ಇಸ್ತೂ ಜನರಿದ್ದಾರೆ. ಮಹಡಗರ ಗುಂಟನಲ್ಲಿ ಭಾಸ್ತರ, ಕೃಷ್ಣನ್ನು ಕುಟ್ಟಿ ಮುಂತಾಡಿರು. ಸ್ತೋಯರ ಸಮಾಪ್ತದಲ್ಲಿ ಮೊಡೆ ಮೈನೂ ಇದ್ದಾರೆ. ಮತ್ತೆ—

ಅವಳಿಗೆ ಗೈತ್ತಿದೆ. ಅವಳ ಹತ್ತಿರ ಕೇಳಿದರೆ ಸಾಕು; ತಿಳಿಯುತ್ತಿದೆ. ಆಜ್ಞೆ, ಅತ್ಯೇ ಮಹ್ಯಳು. ಅಮ್ಮನಿಗೆ ಒಟ್ಟಿಳು ಆಶ್ವನೂ ಇದ್ದಾರೆ. ಅವರ ಹೆಸರೇನಿರಬಹುದು?

ಒಂದನ್ನೂ ಕೇಳಿದಾರದು. ಇಲ್ಲಿಗೆ ಬರುವ ಮೊದಲು ಇದನ್ನೆಲ್ಲ ಆಲೋಚಿಸಿ ಕೊಂಡು ಬರಲಿಲ್ಲ. ಬಂದ ಕೂಡಲೇ ಇಲ್ಲಿಯ ಹುಡುಗರ ಜೊತೆಯಲ್ಲಿ ಸೇರಿಕೊಂಡು ಇಲ್ಲೆಲ್ಲ ಒಡಾಡಬಹುದು. ಮನೆಯೋಳಿಗೆ, ಮಹಡಿಯ ಮೇಲೆ ಬತ್ತಾಯಿದ ಮನೆಯಲ್ಲಿ. ಚಷ್ಟರೆಡೋಳಿಗೆ, ಮನೆಯ ಮುಂಭಾಗದಲ್ಲಿ ಎಲ್ಲ ಕಡೆಯಲ್ಲಾ ಒಡಾಡಬಹುದು ಎಂದು ಖಾಷಿಸಿದ್ದೆ. ಬರುವಾಗ ಮನೆನ್ನು ತುಂಬಿ ಉತ್ತಾಪದಲ್ಲಿತ್ತು.

ಅಂಗಳದ ಕಡೆಯಿಂದ ಬಿಂದಪ್ಪೆಲ್ಲ. ಗುಡ್ಡೆ ಇಂದು ಕಾಲುಂದಾರಿಗೆ ಬಂದಾಗ ಅವನು ನಿಂತುಕೊಂಡ. ಮನುತ್ತಾಷ್ಟೆ ಇಸ್ತೂ ತುಂಬಿ ದೂರದಲ್ಲಿ ಬರುತ್ತಿದ್ದಷ್ಟು. ಅದೇ ಅಲ್ಲಿ ಕಾಣುವುದೇ ಕುಟುಂಬಿದ ಮನೆ.

ಮನೆಯ ಅಂಗಳದ ಹತ್ತಿರಕ್ಕೆ ಬಂದಾಗ ಮನುತ್ತಾಷ್ಟೆ ಹೇಳಿದಳು:

“ಕೆಳಗನ ಪಡಸಾಲೆಗೆ ಹೋಗಿ ಮಹಡಗರ ಜೊತೆಯಲ್ಲಿ ಕೊತುಕೊಂಡಿ:

ದಿಗ್ಧಾರ್ಥನಾಗಿ ನಿಂತುಕೊಂಡ. ದೂಡೆ ಅಂಗಳಾಗಳು. ನೆಲ್ಲೂ ಮಂಬ್ಲು ಗುಡ್ಡೆಗಳು, ಪಳ್ಳೋ ಎಂಟ್ಳೋ ದನಕರುಗಳನ್ನು ಕಟ್ಟಿ ಹಾಕುತ್ತಿದ್ದ ಕೆಳಟ್ಟಿಗೆ.

ಹಿಂದಿರುಗಿ ನೋಡಿದಾಗ ಮನುತ್ತಾಷ್ಟೆ ಬೋಕಟ್ಟಿನ ಮನೆಯ ಒಂದಿನ ಬಡಗು ಭಾಗಕ್ಕೆ ಹೋಗಿ ಆಗಿತ್ತು. ಅವನು ಒಬ್ಬನೇ ಆಗಿ ಉಳಿದ.

ಅನೇಕರು ಪಡಸಾಲೆಯಲ್ಲಾ ಹೇಳಿಗೂ ಇದ್ದರು. ಯಾರೂ ಅವನನ್ನು ಗಮನಿಸುವ ಮತ್ತೆ ಕಾಣಲಿಲ್ಲ. ಮುಂಡ ಭಾಗದ ಪಡಸಾಲೆಯಲ್ಲಿ ಒಂದು ಕಡೆ ಕುಳಿತುಕೊಂಡ. ಅಲ್ಲಿ ಯಾರೂ ಇಲ್ಲ. ಒಳಗಿಸಿದ ಹೆಂಸರ ಗದ್ದಲವೂ ಮಹ್ಯಳು ಅಳುವುದೂ ಕೇಳಿಸುತ್ತಿತ್ತು. ಅಂಗಳದಲ್ಲಿ ಕೆಲವು ಮಹಡಗರನ್ನು ನೋಡಿದ ಗೊತ್ತಿದ್ದಪರು ಯಾರಾದರೂ ಇದ್ದಾರೆಯೇ ಎಂದು. ಯಾರೂ ಇಲ್ಲ. ಅವನು ಮುದುರಿಕೊಂಡು ಕುಳಿತ್ತಿದ್ದ.

ಯಾರಾದರೂ ಒಂದು ಘನಾದರೂ ಅಂದರೂ?

ಯಾರಾದರೂ ಬರುತ್ತಾರೆಯೋ, ಘನಾದರೂ ಕೇಳಿತ್ತಾರೆಯೋ ತಿಳಿಯದು. ಆದರೂ ಒಂದು ರೀತಿಯ ಭಯ.

ಯಾರೂ ಘನನ್ನೂ ಅನ್ನಲಿಲ್ಲ. ಯಾರೂ ಅವನ ಕಡೆಗೆ ಕಣ್ಣಿತ್ತಿಯೂ ನೋಡಲಿಲ್ಲ. ಆಗ ಅವನಿಗೆ ಅನ್ನಿಸಿತು: ಬರಬಾರದಾಗಿತ್ತು; ಬರಬಾರದಾಗಿತ್ತು.....

‘ನಾನೂ ಈ ಮನೆಯವನೇ’ ಎಂದು ಗಟ್ಟಿಯಾಗಿ ಕಣಿ. ಹೇಳಬೇಕು ಎಷ್ಟಿಸಿತು. ತನ್ನನ್ನು ಯಾರೂ ನೋಡದ ಮಾತನಾಡದ ಇರುವುದನ್ನು ಕಂಡು ಅಸಹ ಹೇಳಿತು.

ನಾನು ಪಡಕ್ಕೇವಾಟ್‌ನವನು.

ನನ್ನ ದುರು ವಿ. ಆಪ್ಪೆಣ್ಣೆ ಎಂದು.

ಕಾಳಿನಲ್ಲಿ ಯಾರಿ ಕರೆಯುವುದೂ ಹಾಗೆಯೇ.

ವಿ. ಎಂದರೆ ಪಡಕ್ಕೇವಾಟ್ ಎಂದು.

ಹಾಗೆ ಅಲ್ಲಿಯನೆ ಮಾಡುತ್ತ ಕುಳಿತ್ತಿದ್ದಾಗ “ಮಾಡಗರೆಲ್ಲ ಉಟಕ್ಕೆ ಕುಳಿತು ಕೊಳ್ಳು” ಎನ್ನುವ ಶಬ್ದ ಕೇಳಿಸಿದು. ದುಡುಗರ ಉಟಕ್ಕೆ ನಲೆಹಾಕಿತ್ತು.

“ಅಪ್ಪೆಣ್ಣೆ. ಪಾಮು. ಪ್ರಭೀ—ಎಲ್ಲ ಕುಳಿತುಕೊಳ್ಳು”

“ಪಲ್ಲಿ ನಮ್ಮ ಕುಟ್ಟಿ ತಾಕರನೇ?”

“ನಾಣಿ. ಕುಂಜಾಕುಟ್ಟಿನನ್ನ ನನ್ನ ದಶ್ತಿರ ಕಾರಿಸಿಕೊ.”

ದಲವರು ದಲವರನ್ನ ಕೇಳುತ್ತಿದ್ದುದು ಕೇಳಿಸಿದು. ಯಾರೂ ಅವನನ್ನು ಮಾತ್ರ ನಾಡಿಸಲಿಲ್ಲ.

ಅವನಿಗೆ ಈ ಉಟ ಬೇಡ.

ಉಟಕ್ಕೆ ಅಮ್ಮೆಯದು ಅಸೆಪಟ್ಟು ಕೊಂಡು ಒಂದೆವಸ್ತು. ಇಂಗೆ ದ್ವೇಷ ಕಿಡಿ ಕಾರಿತು. ಏಲ್ಲರ ಮೇಲೂ ಸಿಟ್ಟು ಬಂದಿತು. ಅವನಿಗೆ ಇವರ ಉಟ ಹಲ್ಲಿಗಿಂತ ಕಡೆ.

ಹೇಳಿದಷ್ಟುನ್ನ ಎಂಬೆ ಅಡುತ್ತಿದ್ದ ಬಬ್ಬನೇ ಬಬ್ಬ ಪಗಡೆ ಅಟಗಾರನಿದ್ದಿದ್ದು. ಅದು ಅವನ ಕಂಡ. ಕೇಳಿದುಣಿ ನಾಯರು.....

ನಾನು ಕೇಳಿದುಣಿ ನಾಯರ ಮಾಗ, ತಂದೆ ಇರಬೇಕಾಗಿತ್ತು ತಾಗ.....

ತಂದೆಯನ್ನು ಕುರಿತು ಅಲೋಚಿಸಿದಾಗ ಸ್ವೇಚ್ಚಾರ್ತಿಯ ನೆನಪಾಯಿದು. ತಂದು ತಲೆಗೂಡಲೂ. ಕೆಲವೆರಡು ಕ್ಕಾಗ್ಗೂಡಿ.....ಅದನೇ.....

‘ಫೋರೆಕ್ಟೀ. ಇದಕ್ಕೆ ಪ್ರತೀಕಾರ ತೀರಿಬೇಕು !’

ಆಗ ಮಾಳೆ ಬಿಂದುದ್ದು.

ಅಂಥು ದಶ್ತಿರವೇ ಕುಳಿತು ಶ್ವಾಸ ವರ ದಂಗರಿ ಮಾಡುವುದನ್ನ ಕೇಳುತ್ತ ಕೆಳೆತ್ತಿದ್ದು.

ತಾಗ ಮೂಡ್ತ ಫಾರ್ಬೆಗಳು ಶಬ್ದ ಮಾಡುತ್ತಿವೆ. ನಿಧಾನವಾಗಿ ತಾಳ ಧಾಕುತ್ತಿದ್ದಾರೆ. ಮಿಂಕೆಗಳ ಶಬ್ದವೂ ಕೇಳಿಸುತ್ತಿದೆ.

‘ಕರ್ನಾಗಾರವನ್ನ ಕುರಿತ ದಾಡು ಮಾಡುತ್ತಿದ್ದಾರೆ.’

ಮಾಳೆ ಹೇಳಿದು—ಅವನು ರಾಮನು ತಮ್ಮ.

ಅಪ್ಪೆರಲ್ಲಿ ರಾಮಾನು ದೆಹಡಿ ಹಾಡಿಕಿಂಡಳಿ. ಅವಕು ಮಾಡುವುದಾ. ರಂಧ್ರಿಸಿದಾಗ ರಾಮನು ಮಧ್ಯ ಸಂತು ಘೂಜಾರಿಯನ್ನ ಕರೆದು ಖನೋ ಹೇಳಿದ್ದ ಶ್ವಾಸಾರಿ ಇಪ್ಪುರಿದಿದ್ದ ಹೇಳಿಗೆ ಬಂದು, ಹಾಡಿನ ಘ್ನಿಗಿಂತ ಮೊಡ್ಡ ದಾಗಿ ಹೇಳಿದೆ:

“ನಾಟ್ಯ ಅಡುವವರು ಬರಲಿ.”

ಜನರ ಕಣ್ಣಗಳು ಪಡವಾಲೆಯ ಕಡೆಗೆ ತಿರುಗಿದುವು. ಅಕ್ಕಿಯನ್ನೂ ದೀಪವನ್ನು ಅಡಕೆಯ ಹೊಂಬಾಳಿಯನ್ನೂ ಇಟ್ಟ, ಹೊಳಿಯುವ ಪರವಾಣವನ್ನು ಒಡಿದು ನಿರಿಗಿ ಸಂಗೀಯ ಉಡುಗೆಯನ್ನು ಚೈದ್ಯ ಇಟ್ಟರು ಮಂಡಗಿಯರು ಚೆಷ್ಟರದೊಕ್ಕೆ ಬಾದರು.

“ಹುಂಡು ಬಾಗಿಲಿನಲ್ಲಿ ನಿಂತು ಸಮಸ್ಯಾರ ಮಾಡಿ.”

ರಾಮನಾನ ನಿದೇರಿಶನವನ್ನು ಅನುಸರಿಸಿ ಅವರು ಸಮಸ್ಯೆಗಿಡಿರು.

“ಪ್ರಾಜಾರಿ ಸುರಿಯುವ ಸೇರಿಸಿದ ಕ್ಯಾಲು ಮುತ್ತಿ ತೊಳಿದುಕೊಳ್ಳ..”

“ಮಂಡಲವನ್ನು ಮಾರು ಸುತ್ತು ಪ್ರದಕ್ಷಿಣೆ ಮಾಡಿ ವಾಗಿಗೆ ತಲೆ ಕಡೆಗೆ ನೋಡುತ್ತೆ ಕುಳಿತುಕೊಳ್ಳ..”

ಅವರು ಪ್ರದಕ್ಷಿಣೆ ಮಾಡಿ ಸಪರ್ಗಾಳ ಬಾಲಗಳ ವಶ್ತಿರ ಕುಳಿತುಕೊಂಡರು.

ಅಕ್ಕಿಯನ್ನೂ ಮಾಡಿ ನಾಗರ್ವಾರಿಯೇ ಮಂಜ್ಞಿನಲ್ಲಿಯೇ ಧ್ವನಿಸು ಬೇಕು.”

“ಒಂಗಾರ ಕ್ಯಾಯಲ್ಲಿ ಒಡಿದುಕೊಳ್ಳ..”

ಗಂಡಿಯಿಂದ ಅಡಕೆ ಒಂಗಾರವನ್ನು ತೆಗೆದು ಕ್ಯಾಯಲ್ಲಿ ಒಡಿದುಕೊಂಡು ಅವರು ಹೊಕೆದುಕೊಂಡಿದ್ದ ಸಪರ್ಗಾಳ ಹೆಚೆಯನ್ನೇ ನೋಡುತ್ತೆ ಕುಳಿತುಕೊಂಡರು.

ಅಕ್ಕಿಯ್ಯಾದಿದ ಬಿಟ್ಟ ಕಣ್ಣ ಬಿಟ್ಟ ಹಾಗೆ ಅಪ್ಪಣಿ ಆ ಮಂಡಗಿಯರನ್ನು ನೋಡಿದ. ಎಡಗಡೆ ಕಪ್ಪನೆಯ ತೆಳ್ಳಿನೆಯ ಕೋಲು ಮುತ್ತಿದ ಬಿಬ್ಬಣೆ ಮಂಡಗಿ. ಕಂಬ ಮರೆಯಾಗಿದ್ದರಿಂದ ಅವಕು ಸಲಿಯಾಗಿ ಕಾಣಿಸುತ್ತಿರಲ್ಲಿ. ಮತ್ತೆಲ್ಲಿನು ಬೆಳ್ಗಿ, ತೆಳ್ಳಿಗೆ ಕಾಣುವುದಕ್ಕೆ ಅಂದವಾಗಿದ್ದ ಮಂಡಗಿ. ನೋಟಿದಿಂದ ಮೇಲಕ್ಕೆ. ಅಷ್ಟು ಕ್ಯಾಯಲ್ಲಿ ಒಡಿದಿದ್ದ ಒಂಗಾರದ ಬಣ್ಣದಿಂದ ಮ್ಯಾಯಲ್ಲಿ ಬಿಟ್ಟೆಯೇ ಇಲ್ಲ. ಅಯ್ಯೋ ಈ ಮಂಡಗಿಯರಿಗೆ ನಾಚಕೆಯಾಗುವುದಿಲ್ಲವೆ ಎನ್ನಿಸಿತು ಮೊದಲು. ನೋಡುತ್ತಾ ನೋಡುತ್ತಾ ಇದ್ದಾತೆ ಎದೆಯ ಸುತ್ತಲೂ ಇದ್ದ ತೂಗು ಬೀಬಾಗಳ ಕಾಂತಿಯೇ ವಣ್ಣ ಯಿತೋ ಎನ್ನುವಂತಿತ್ತು. ಅರೆ ಮಂಟಪದ ಕಣ್ಣಗಳು. ದಿಟ್ಟಿಸಿ ನೋಡಿ. ನಿಂದೆ ಮಾಡು ತ್ತಿಲ್ಲ ಎಂದುಕೊಂಡ. ನೋಟಿದಿಂದ ಕೆಕ್ಕೆ ನಿರಿಗಿಗೇರುವ ಉಡುಪು ಮಾತ್ರವೇ ಇದ್ದ ಆ ಮಂಡಗಿಯನ್ನು ನೋಡುತ್ತೆ ಕುಳಿತ್ತಿದ್ದಾಗ ಏಳೆ ಬಾಳೆ ಕಂದಿನ ಸುಳಯನ್ನು ನೋಡಿದಷ್ಟು ಸಂತೋಷವಾಯಿತು.

“ಅದು ಯಾರು?”

ಅವನು ಮಾಳುವನ್ನು ಕೇಳಿದ.

“ಅವಳು ಅಮೃತ್ಯು ಅಕ್ಕ ಅಲ್ಲಾ? ದೂಡ್ಯಾ ಮಾವನ ಕಿರಿಯ ಮಂಗಳು. ಮತ್ತೊಬ್ಬಣ ತಂತ್ರಕ್ಕು.”

‘ಮತ್ತೆನ್ನಿಷ್ಟು ಯಾರಾದರೂ ಅಗಿರಲಿ.’

ಹಾಡಿಕ ವೇಗವೂ ಫೋಟೋ ತಪ್ಪಿವೂ ಸ್ವಲ್ಪ ಸ್ವಲ್ಪವಾಗಿ ಮತ್ತಿತ್ತು.

ಕೆಗ ನಾಗಿನಹದಲ್ಲಿ ನಾಗಿಗಳು ಸದ್ಯೇಯಿಂದ ಏದ್ದು ಹಡೆಯಾಡಿಸುತ್ತಿರುವೇಕು.

ಮಂಡಲದಲ್ಲಿ ಸುಲಿದೆಕೊಂಡು ಬಿಧಿದ್ದ ಸರ್ವಾಗಳನ್ನು. ಅಷ್ಟಾಗಳನ್ನೇ ಸೋಮತ್ತು ಕುಳಿತಿರುವ. ಆ ತೊಗು ದೀಪಗಳ ಕಾಂತಿಯೇ ಮೈದೆತ್ತಿಂತೆ ಮೊಳೆಯುವ ಮಂಡು. ಯಂತೆ ನ್ನು ಅವನು ಮತ್ತೆ ಮತ್ತೆ ನೋಡಿದ. ಅಷ್ಟ ಕತ್ತಿನಲ್ಲಿ ಬಿಗಿಯಾಗಿ ಕಟ್ಟಿದ್ದ ಪರಿಸ ಅಭರಣೆ ಘಳ ಘಳನೆ ಮೊಳೆಯುತ್ತಿದೆ.....ಮರೆ ಮಾಡಿಕೊಳ್ಳಿದ ಏದೆಯಲ್ಲಿ ಓಃ ಹಾ ನಾಃ ಕೇಗಳು ಪ್ರತಿಬಿಂಬಿಸುತ್ತಿವೆ.....ಆಗ ಸಾಧಾರಣವಾಗಿ ಅವನ ಕಣ್ಣಿನ ದುರಸಂದ ಹಿಂದು ರವು ಜನರೂ ಆದ್ಯತ್ವಾದಂತಾಯಿತು. ಕಾಡಿನಲ್ಲಿ ಆಕಾಶದೆತ್ತರಕ್ಕಿರುವ ಒಂದು ವ್ಯಕ್ತ. ಅದರ ಕೊಂಬೆಯಲ್ಲಿ ಒಬ್ಬ ರಾಜ ಕುಮಾರ ಕುಳಿತಿದ್ದಾನೆ. ತತ್ತೀಯ ಹೇಳಿ ಲೇ ಜರಾಪರು ಹೇಳಿದೆ. ಏಂರ ಮಿರನೆ ಮಿಂಚೆವ ರೆಷ್ಟೆ ಉದುಷ್ಟಿ ಧರಿಸಿದ್ದಾನೆ. ಆ ಉದುಷ್ಟಿ ಅಭಿಭೂತ ಅಲಂಕಾರವಾಗಿ ಚೇಡ ಮುತ್ತು ರತ್ನಗಳು ಪ್ರಕಾಶಸುತ್ತಿದೆ. ಮರಿಧ ಕೇಗಳ ಕುದುರೆ ಮೇಯುತ್ತಾನ್ತಿರು ಸಂತಿದೆ. ತನ್ನ ರಾಜು ಪಷ್ಟು ಸೋಚಲು ಆಸುಮಂಬಿಯಾಗು ಪಡೆದು ಬಂದಿದ್ದಾನೆ ಆ ರಾಜ ಕುಮಾರ. ವೇಗವಾಗಿ ಕಾಡಿನೊಳಕ್ಕೆ ಮುಗ್ಗಿದಾಗ ವಾಪ ತಟ್ಟಿ ಮೊಗಿದೆ. ಜೊತೆಯಲ್ಲಿ ಬಿಂದ ಮಂಟ ಕುದುರು ನ್ನಾಗ್...
ಕಾ ರಾಢಿಯನ್ನು ಮೇಗಾದರೂ ಕಳೆಯಬೇಕು.....

ಆಗ ಅವನು ಕಾಡಿನಲ್ಲಿಭ್ರಮೋಗರೆಯೆತ್ತು ಹಿಂದು ಉಗ್ರ ಸರ್ವ ವರ್ಪಣ ಬರುತ್ತಿರುವಾದನ್ನು ಕಾಣುತ್ತಾನೆ. ಸರ್ವದ ಹೇಳಿನ ಮೇಲೆ ಹೆಚ್ಚಿ ತರುವೇ ಸವಾಲ ವಾಗಿ ಕೊಂಡು ಒರುತ್ತಿದ್ದಾಗೆ. ಆದೆ ಕತ್ತಿನಲ್ಲಿ ಮಂಡ ಪರಕ ಘಳಘಳನೆ ಮೊಳೆಯುತ್ತಿದೆ.... ಮಿರಮಿರನೆ ಮಿಂಕೆದ ರೆಷ್ಟೆಯ ಉದಲಿಯನ್ನು ಕುಳಿದ್ದಾಗೆ. ಹೆಚ್ಚಿದ ಮೇಲೆ ಇಂದಿ ವರಂಡಿ ಪರಿಸಂತೆ ಪರಾಡಿದ ಕೇರರಾಳ.....ಅರೆ ಮುಂಚ್ಚಿದ ಕಣ್ಣಾಗಳು.....

ಫಾಟೋ ತಪ್ಪಿ ಘಟ್ಟನೆ ಸಂತಿತ್ತಿ.

ಒಂದು ಕ್ರಾಂತಿಕ್ಕಿಂತ ಮತ್ತೆ ಅಷ್ಟಿಗ್ಗೆಯ ಕಣ್ಣಾಗಳ್ಲ ಸುತ್ತುಮಂಟ್ ಇಂದು ಹೇಳಿಸುತ್ತಿದೆ.

ಮಂಡಲದಲ್ಲಿ ಕುಳಿತ ಮಂಡುಗಿಯರ ಶರೀರಗಳು ಮೆಳ್ಳಿ ಮೆಳ್ಳಿನ ಉಳಿಂದ ತೊಡಾಮೆ. ಕ್ಯಾಂಪಲ್ಲಿ ಒಡಿದ ಒಂಗಾರ ಪರಿಕೊಳ್ಳುತ್ತದೆ.

ಘಟ್ಟನೆ ಮತ್ತೆ ಘಟ್ಟಗಳೂ ವೀರ್ಯಗಳೂ ತಪ್ಪಿ ಮಾಡತೊಡಿ ಮುವ್ವ. ಘಟ್ಟಗಳನ್ನು ಸುಣಿದಾದ ಸಗ್ಗು ಕಲ್ಲುಗಳಿಂದ ಕುಟುಂಬ್ತ ತಪ್ಪಿ ಮಾಡುತ್ತಿದ್ದರು. ಎಂಬ ವಾದ್ಯಗಳು ಒಂದೇ ಸಲ ತಪ್ಪಿ ಮಾಡಿದುವ್ವ. ಮಾಡಿಗೆ ತಕ್ಷಂತೆ ತಾಳವೂ ಮೊಂದಿಕೊಂಡು ಬಿಂದು ತ್ತಿದೆ.

“ಆ ಹಾಡು.....ಆಡುನಾಗ.....”

ಮುಂಡಲಕೆ ಬಿಂದು ಸೇನಾಮನಾಗ.....”

ತಾಜ ವಾರಕವುದೂ ಯಾಡುವುದೂ ವೇಗವಾದಂತೆ ನಾಟ್ಯದ ವೇಗವೂ ಪಟ್ಟಿತು.

ಮುಂಡಲದಲ್ಲಿ ಕಪ್ಪಾದ ಸರ್ವಾಗಣತೆ ತಲೆಮುಡಿ ಅಥುತ್ತದೆ.....ಗಾಣಗ ತಣ್ಣಾ ದುದ ಏಳಿ ಚಾಳಿಯ ಸುಳಿಯುಂತೆ ಆ ತೆಳ್ಳನೆಯ ಬೆಳ್ಳನೆಯ ದೇಹ ಉಳಿಂದು.....”

“ಕಾಗ ಪಿಂಗಾರ ನೆಲಕ್ಕೆ ಮುಟ್ಟುತ್ತಿಲ್ಲ.” ಮಾಟ ಯೇಳಬೇ.

ಅವನು ಅದನ್ನು ಕೇಳಿಸಿಕೊಳ್ಳಲ್ಲಿ.

“ಅಡಿಕೂಂಡು.....ಬಿಂ ಸೇನು.....ಸಿನ್ನ ಬಿಸಂಂದ....”

“ಆಡಾಡು.....”

“ಆಡಾಡು.....”

“ಆಡಾಡು.....ಆಡುನಾಗ”

ಫಾಟೀಗಳ ಕಿರಿ ಒಡಯುಂವ ರಸ್ತು.....ಮೈ ರೋಚಾಂಚನಗೊಂಡಿತು. ಅವನಿಗೆ ಇನ್ನೊಂದು ಸಲ ನಾಟ್ಯವಾಡಿದಿಲ್ಲಿ ಅಷ್ಟು ಸಿತು.

ಕೈಯಲ್ಲಿ ಪಿಡಿದ ಬಿಂಗಾರವನ್ನು ಬಿಡದೆ ಸರ್ವಾಗಳ ವಾಗಿ ನಾಟ್ಯವಾಡಿ ಉಲಾಡು ಶ್ರದ್ಧಾಗ್ರಾಮ ನೆಲದಲ್ಲಿ ಹೆಚ್ಚುದುಕೊಂಡಿದ್ದ ಸರ್ವಾಗಳ ರೂಪವೆಲ್ಲ ಅಳಿಸು ಮೋಯಿತು.

ನುಲಿದು ಅಡುತ್ತ ಕುಳಿತ್ತಿದ್ದ ಆ ಮಾಡುಗಿಯನ್ನು ನೋಡುತ್ತ ಇದ್ದಂತೆ ಅಂತ ಬಿದಲಾಗುತ್ತಿದ್ದಾಗಿ ಅಷ್ಟು ಸಿತು. ದೇಹ ಸರ್ವಾಗಾಗಿಯೂ ಮುಖ ಮನುಷ್ಯರಿದೂ ಅದ ಉದು ಜೀವ ಆ ಮಂಡಲದಲ್ಲಿ ತಲೆಮಾಗಿತ್ತಿದ್ದಂತೆ. ಮನುಷ್ಯ ಸ್ತ್ರೀಯ ಮುಖಿಪರುವ ಸರ್ವ ಹಡೆ ಬಿಟ್ಟು ಅಡಿದಂತೆ.

ಮಾಟು ಮತ್ತೊಂದು ಪನ್ನೋಂದ ಯೇಳಬೇ. ಅದನ್ನು ಅಪ್ಪುಗ್ಗೆ ಗಮನಸಲ್ಲಿ. ಅರೆ ಮುಂಟ್ಟಿದ ಅವನ ಕಣ್ಣಾಗಳಿಂದ ಮತ್ತೆ ಚಪ್ಪರ, ಮನುಷ್ಯರು, ಸಂತು ಮುಂತು ಉಲ್ಲಿಫೂ ಮರಿಯಾಗಿಲುತ್ತಿರು.

ಮನುಷ್ಯ ಸ್ತ್ರೀಯ ಮುಖಿಪರುವ ಸರ್ವ ಮಾತ್ರ ಹಡೆ ಬಿಟ್ಟು ಅಡುತ್ತಿದೆ.

ಅಲ್ಲ. ಸರ್ವದ ಬೆಸ್ಸನ ಮೇಲೆ ಮೂಗುದಾರ ಬಿಡಿಮುಕೊಂಡು ಸವಾರಿ ಮಾಡು ಶ್ರಿಯ ತರುಗೇ. ಎಲ್ಲಿದನ್ನೂ ಕಣ್ಣಾಗಳಿಂದೇ ಅವನು ಕಾಣುತ್ತಾನೆ. ಅವನಿಗೆ ಅಪ್ಪುಗ್ಗೆಯಲ್ಲ. ರಾಜ ಕುಮಾರ. ತನ್ನ ರಾಜ್ಯದನ್ನು ನೋಡಲು ಬಿಂದು ದಾರಿ ತಿಳಿದ ರಾಜ ಕುಮಾರ.

ತಣ್ಣನೆಯ ಗಾಳಿ ದೇಹದ ಮೇಲೆ ಬೀಸಿದಾಗ ಒಮ್ಮೆ ಕಣ್ಣಾಗಿಟ್ಟಿ. ಕಾಡು, ಸರ್ವ ಕಸ್ಸಿಕೆ, ಸರ್ವಯಾವುದೂ ಇಲ್ಲ. ವೃಕ್ಷದ ಮೇಲಲ್ಲ. ಅಂಗಣದ ಅಂಚಿನಲ್ಲಿ ಬಿಂದುದಾದ್ದಾನೆ. ಮೇಲೆ ಒದೆ ಬಿಟ್ಟೆಯ ವಾಗಿ ಮುಸುಕಾದ ಆಕಾಶ. ಮಾರ್ಪಾ ಬ್ರಾಹ್ಮ ತೋಟಗಳಲ್ಲಿ

ಮಂಜಸೆ ಪಟಲ ತಂಗಿ ನಿತಿದೆ. ಕೇಳಿಗಂ ಹೆಚ್ಚರದಲ್ಲಿ ಯಾರ್ಥರೋ ಎತ್ತೆತ್ತಲಾಗಿಯೋ ಮಲಗಿದ್ದರು.

ಮಹಿಳೆ ಮುಂಬಾಗಿಲನ್ನು ತರೆದು ಯಾರೋ ಹೆಚ್ಚಕು ಹಿಡಿದುಕೊಂಡು ಬಂದವರು ಹಾಗಿಯೋ ಒಂದಿರೆಗಿದರು. ಒಳಗಿನಿಂದ ಒಂದು ನಾಮುಜಪ ಕೇಳಿಸುತ್ತಿತ್ತು:

“ನಾರಾಯಣ, ನಾರಾಯಣ.....”

ತಾನೆಲ್ಲದ್ದನೆ ಎಂದು ತಿಳಿಯಲು ವಷ್ಟ್ಯೋ ಸಮಿಷ್ಟಳು ಹೇಳಾಡುವು.

ತಿಳಿಯಾದ ಗಾಳಿ ಬಿಸಿತು. ಕಣ್ಣ ರೆಪ್ಪೆಗಳು ಭಾರವಾದ ಹಾಗೆ ತೋರುತ್ತಿದ್ದವು. ಒಳಗಿನಿಂದ ಒಲ್ಲಿಂದ ಎಂದು ತಿಳಿಯಲು, ಯಾರೋ ಸಣ್ಣ ಧ್ವನಿಯಲ್ಲಿ ಹೇಳುತ್ತಿದ್ದಾರೆ.

“ಸರನಾಣಿ ಮಂಟ್ಟಿ, ಘೂಘುಖು ಯೆ ಮೋಲೆ.....”

ಮತ್ತೆ ಕಣ್ಣ ರೆಪ್ಪೆಗಳು ಮುಚ್ಚಿ ಮಾಡುವು.

ಪನ್ನಿ: ಕಣ್ಣ ತರೆದ್ದು ಒಂದು ತಣ್ಣನೆಯ ಕೈ ತನ್ನ ಮೃಯನ್ನು ತಡವಿದಾಗಲೇ. ಬೆಚ್ಚಿ ನೋಡಿದಾಗ ಅವನ ವಶಿರದಲ್ಲಿ ಕುಕ್ಕುರುಗಾಲೆನಲ್ಲಿ ಒಬ್ಬ ಅಜ್ಞ ಕುಳಿತ್ತಿದ್ದರು. ತಲೆಗೂಡಲೆಲ್ಲ ಬೆಳ್ಗಾಗಿದೆ. ಜರ್ಮನ್‌ವೆಲ್ಲ ಸುಕ್ಕುಗಟ್ಟಿದೆ. ಅವರು ಕೆಂಪು ಅಂಚಿನ ವಸ್ತು ವನ್ನು ಹೊಡೆದಿದ್ದಾರೆ. ಆ ಸುಕ್ಕು ಗಟ್ಟಿದ ಕಣ್ಣಗಳ ಕಡೆಗೆ ನೋಡಿದಾಗ ಆಕೆಯ ಮುಖ ದಲ್ಲಿ ಸಣ್ಣ ನೆಗು ಕಾಣಿಸಿತು. ತಾತ್ತ್ವಾರ್ಥಕಾರಿ ಅವನ ಭಯ ಮೋಯಿತೆ.

ಪನ್ನಿನ್ನು ದೇಶಲು ಭಾವಿಸಿದಾಗ ಅವರು ದೇಶಿದರು:

“ಹೆದರಿಕೊಳ್ಳಬೇಡ. ನಾನು ನಿನ್ನ ಅಜ್ಞಿ.”

ಅಜ್ಞಿ ! ಅವನ ತಾಯಿಯ ತಾಯಿ !

“ಎದ್ದು ಒಳಕ್ಕೆ ಬಾ.”

ಅಪ್ಪುನ್ನು ಎದ್ದು ನಿಂತು ಅವನನ್ನು ಒಂಬಾಲಿಸಿದ. ಬಾಗಿಲನ್ನು ತಲಪ್ಪವಷ್ಟುರಲ್ಲಿ ಪಡಸಾಲೆಯಲ್ಲಿ ನಿಧ್ಯಮಾಡುತ್ತಿದ್ದ ಕೆಲವರನ್ನು ಎಡವುತ್ತಾ ಮೋಗಬೇಕಾಗಿ ಬಂದಿತು. ಚಿತ್ರ ಗೆಲಸ ಮಾಡಿದ ಮೂರ ಬಾಗಿಲನ್ನು ದಾಟಿ ತಂತು ಪಾರ್ಶ್ವಕ್ಕೆ ಮೋದ. ಅದರ ವಶಿರದಲ್ಲಿ ನಡು ಅಂಗಳ. ಅದರ ಪಶ್ಚಿಮ ಭಾಗದಲ್ಲಿ ಒಂದು ದೀಪ ಉರಿಯುತ್ತಿತ್ತು.

ತಂತು ಭಾಗದ ಮನೆಯ ತುಂಬಿ ಸ್ತ್ರೀಯರು ಮಲಗಿದ್ದರು. ನಿದ್ದೆ ಮಾಡುತ್ತಿದ್ದ ಸ್ತ್ರೀಯರ ಸಮೂಹದ ಕಡೆಗೆ ಅವನೀಂದು ಸಲ ಕಣ್ಣ ಡಿಸಿದ. ರಾತ್ರಿ ಕಂಡ ನಾಗಕ್ಕಿ ಅಲ್ಲಿರಬಹುದೇ ಎಂದು.

ನಡು ಅಂಗಳದ ಸುತ್ತುಲೂ ಇರುವ ದೊಡ್ಡ ಕಂಬಗಳನ್ನು ನೋಡುವುದೇ ಒಂದು ಸಂತೋಷ.

ಆ ಕಡೆಗೆ ಬಡಗು ಮನೆ. ಕಿಟಕಿಗಳನ್ನು ತರೆದಿಲ್ಲ. ಕತ್ತಲೆಯೋ ಕತ್ತಲೆ. ನೆಲದಲ್ಲಿ ಯಾರೋ ಕೆಲವರು ಮಲಗಿದ್ದಂತೆ ಕಾಣಿಸಿತು. ಅಲ್ಲಿಂದ ಮುಂದ ಹೆಚ್ಚೆ ಹಾಕಿ ಅಟ್ಟಿವ್ಯಾದ

ಭಾಗಕ್ಕೆ ಬಂದಾಗ ಹಿಂದಿನ ದಿನ ಕಂಡ ಮಾತ್ರ ಯಾವುದೋ ಕೆಲಸದಲ್ಲಿ ನಿರತಳಾಗಿದ್ದು ದು ಕಾಣೇತು.

ಒಂದು ಕಿಟಕಿಯ ಹತ್ತಿರ ಅಜ್ಞ ಮಣಿಯ ಮೇಲೆ ಕುಳಿತುಕೊಂಡರು. ಅವನನ್ನು ಹತ್ತಿರ ಕರೆದು ಕೂರಿಸಿಕೊಂಡು ಹೇಳಿದರು:

“ನನ್ನ ಕಂದ, ನೀನು ಬಂದದ್ದು ನಂಗಿ ಗೊತ್ತಾಗಲ್ಲ. ಕೊಟ್ಟಿಗೆ ಮುದುಕಿ ಸನ್ನ ಹತ್ತೆ ವನೂ ಹೇಳಲೇ ಇಲ್ಲವಲ್ಲೋ. ಈಗ ಮಾತ್ರ, ಹೇಳಬಳ್ಳ.”

ಅಜ್ಞ ಅವನ ತಲೆ ನೇವರಿಸುತ್ತೇ ಹೇಳಿದರು:

“ನನ್ನ ಕಂದಾ, ಎಲ್ಲ ನನ್ನ ಹಣ ಬರದ.”

ಸ್ವಲ್ಪ ಹೂತ್ತು ಆಲೋಚಿಸಿ ಅವರು ಮತ್ತೂ ಹೇಳಿದರು:

“ಅದೆಲ್ಲ ನನ್ನ ಹಣಕ್ಕಿರದ ಅನ್ನದೇ ಇನ್ನೇನು ಹೇಳಲಿ?”

ಅವನಿಗೆ ಹೇಳುವುದಕ್ಕೆ ವನೂ ತೋಚುತ್ತಿಲ್ಲ. ಒಟ್ಟಿನಲ್ಲಿ ವುನಸ್ಸಿನಲ್ಲಿ ಉನ್ನೋ ತಳ ಮಳಪುಂಟಾಗುತ್ತಿದ್ದಂತೆ ಮಾತ್ರ ತೋರಿತು.

“ಸೂಕ್ತಿಗೆ ಹೋಗ್ಗಿದ್ದಿರ್ಯಾ?”

“ಹ್ಯಾಂ.”

“ನೀನು ಮೇಲೆ ಬರಬೇಕು. ಅವಳಿಗೆ.....ಅವಳಿಗೆ.....” ಅಜ್ಞ ಯ ಗಂಟಲು ಬಿಗಿದ ಹಾಗಾಯಿತು.

“ಅವಳಿಗೆ ನೀನೇ ಗತಿ.”

ಅಷ್ಟರಲ್ಲಿ ಬಾಗಿಲಿನಲ್ಲಿ ಒಬ್ಬಳು ಬಂದು ಇಂತೆ ನೋಡಿ ಹೋದಳು. ಅನಯತರ ಕೆಲವು ಸ್ತ್ರೀಯರ ಮುಖಗಳು ಬಾಗಿಲಿನ ಹತ್ತಿರ ಬಂದು ಗುಂಪುಗೂಡಿದ್ದವು. ಎಲ್ಲರ ಕಣ್ಣಗಳೂ ಅವನ ಕಡೆಗೆ. ಅವರು ತಮ್ಮೊಳಗೆ ಏನನ್ನೋ ಕಿಸುಗುಟ್ಟುತ್ತಿದ್ದರು. ಹೊಸ ಹೊಸ ಮುಖಗಳು ಪ್ರತ್ಯಕ್ಷವಾಗುತ್ತಿದ್ದವು.

ತಲೆಗೂದಲು ಸ್ವಲ್ಪ ನರೆತ, ಯಾರುಂದಿನಿಂತೆ ಒಬ್ಬ ಸ್ತ್ರೀ ಅಜ್ಞ ಯ ಮುಂದೆ ಬಂದು ಒಂದುಸಲ ಕೆಮ್ಮೆದಳು. ಆಮೇಲೆ ತಗ್ಗಿದ ಧ್ವನಿಯಲ್ಲಿ, ಅದರ ಗಡುಸಾಗಿ ಹೇಳಿದಳು.

“ಅಮ್ಮೆ ಯಾವುದೋ ತೋಂದರೆ ತಂಡಕೊಳ್ಳಿದ್ದೀಯ.”

“ಎಂಥಾಡ್ದೇ ತೋಂದರೆ?”

“ಮಾವನಿಗೆ ಗೊತ್ತಾದರೆ ಉಳಿಯೋ ಹಾಗಿಲ್ಲ.”

ಅಜ್ಞ ಗೆ ಸಿಟ್ಟುಬಂದಿತೆಯ ತೋರಿತು.

“ಗೊತ್ತಾದರೆನು? ಅವನು ನನ್ನ ಕೊಂಡು ಹಾಕ್ಕಾನೆನೂ”

“ಇದರಿಂದ ನನಗೂ ಮಕ್ಕಳಿಗೂ ಯಾವ ತೋಂದರೆಯೂ ಆಗಬಾರದು. ಅಮ್ಮೆ ನಾನು ಹೇಳಿದೆಯು.”

“ಲೇ ಸಿನ್ನನ್ನು ಹೆತ್ತು ಪಾಗೆ ಇವರು ತಾಯಿಸುವೂ ನಾನು ಹೆತ್ತು ಹೊತ್ತು ಶಾಕಿದ್ದಿನಿ
ಕಣೇ.”

“ಅದೆಂದು ಮಾವನ ಹತ್ತು ಹೇಳಿ, ನನ್ನ ಹತ್ತು ಬೇಡಿ.”

ಅಜ್ಞ ಮತ್ತೆ ಏನೂ ಮಾತಾಡಲಿಲ್ಲ. ಹೊದೆದಿದ್ದ ವಸ್ತು ದಿಂದ ಒಂದು ಸಲ ಕಣ್ಣನ್ನು
ಬರಿಸಿಕೊಂಡರು.

ವಾದಿಸಲು ಬಂದ ಸ್ತೋ ಒಂದು ಸಲ ಕಾಲು ನೆಲಕ್ಕೆ ರುಣಾಡಿಸಿ ಅಲ್ಲಿಂದ ಹೊರಟು
ಹೋದಳು.

ಈಗ ಹಾಗಿಲಿನ ಹತ್ತಿರ ಸಿಂತಿರುವುದು ಹೆಂಗಸರಿಲ್ಲ; ಕೆಲವು ಮಂಡುಗರು. ಅವರೂ
ಅವನನ್ನು ಅಶ್ಚಯದಿಂದ ನೋಡುತ್ತ ನಿಂತಿದ್ದರು.

ಟಿಂಡಿನ ದಿನ ಮಧ್ಯಾಹ್ನ ಕಂಡ ನಂತರ ಮುತ್ತಜ್ಞಿಯನ್ನು ಅವನು ಷಟ್ಟನೇ ಕಂಡದ್ದು
ಆಗ. ಮುತ್ತಜ್ಞಿ ಅಡಿಗೆ ಮನೆಯ ಭಾಗದಿಂದ ಬಂದು ಹೇಳಿದಳು:

“ಅಪ್ಪ್ರಾ, ಇನ್ನು ನಾವು ಮನೆಗೆ ಹೋಗೋದು ಬಾಧವಾ? ನಿನ್ನನ್ನು ಮನೆಗೆ
ಕರೆದುಕೊಂಡು ಹೋಗಿ ಬಿಟ್ಟು.....ನಾಡಿ.....”

ಅದಕ್ಕೆ ಅಜ್ಞಿಯೇ ಉತ್ತರ ಕೊಟ್ಟಿರು.

“ಮುದುಕೇ, ನಿನು ಬೇಕಾದರೆ ಹೋಗು, ಅವನು ಈಗ ಒರೋದಿಲ್ಲ.”

ಹೆಂಗಸರು ಒಟ್ಟಿರ ಮುಖ ಒಟ್ಟಿರು ನೋಡಿಕೊಂಡರು. ಆ ದೊಡ್ಡ ಹೆಂಗಸ
ಗಂಟಿಲು ಸರಿಮಾಡಿಕೊಂಡು ಮುತ್ತಜ್ಞಿ ಒಂದು ಸಲ ನೆಲ ರುಣಾಡಿಸುತ್ತ ಅಲ್ಲಿಂದ
ಹೋದಳು. ಎದುರಿನಲ್ಲಿ ಉಗುರು ಕಟ್ಟತ್ತ ನಿಂತಿದ್ದ ಹಂಡುಗನ ಕೃಷ್ಣೇಲೆ ಒಂದು
ಪಟನ್ನು ಹಾಕಿಹೋದಳು.

“ಮಾಳು ಬಾ ಇಲ್ಲ.”

ಮಾಳು ಬಾದಾಗ ಅಜ್ಞ ಹೇಳಿದರು.

“ಮಾಳೂ ಅಪ್ಪ್ರಾನ್ನಿಗೆ ಒಂದಿಷ್ಟು ಹಲ್ಲು ಪ್ರಡಿಸೂ ನೀರೊಂದು ಕೊಡು.”

ಆಗಲೂ ಕೊಟ್ಟಿಗೆ ಮುತ್ತಜ್ಞಿ ಸಂರಯಪಟ್ಟಿಕೊಂಡು ನಿಂತಿದ್ದಳು.

“ಮುದುಕೆ, ನಿನು ಹೋಗು. ನಾನು ಅವನನ್ನು ಹೊಲೆಯಾರ ಹಂಡುಗನ ಇತೀಲ್
ಕಳಸ್ತಿನಿ.”

ಮುತ್ತಜ್ಞಿ ಹೊರಟು ಹೋದಳು.

ಅಪ್ಪ್ರಾನ್ನಿ ಮಾಳುವಿನ ಹೊಲೆಯಲ್ಲಿ ಹೊರಕ್ಕೆ ಹೋದ. ಹಲ್ಲು ಉಜ್ಜ್ವಲ ಮಂಟಿ
ತೊಳಿದು ಅವನು ಮತ್ತೆ ಅಜ್ಞಿಯ ಹತ್ತಿರ ಬಂದ. ಅಜ್ಞಿ ಮಂಡಿಯ ಮೇಲೆ ಗ್ಲೂಫಿಸ್ಟಿನಿ
ಕೊಂಡು ಬಿನನ್ನೇ ಅಲೋಚಿಸುತ್ತಿದ್ದರು. ಅಪ್ಪ್ರಾನ್ನಿಯೂ ಮಾತಾಡದ ತಲೆ ತಗಿಸಿ
ಕೊಂಡು ಕುಳಿತ್ತಿದ್ದರು.

ಅಜ್ಞಗೆ ಗಂಜಿ ಬಡಿಸಿದಾಗೆ. ಅಜ್ಞ ಅಪಾರೋ ಬಡಿಸುವಂತೆ ಹೇಳಿದರು. ಆಡಿಗೆ ಮನೆಯಿಂದ ಗೊಣಗಾಡುವುದು ಕೇಳಿಸುತ್ತಿತ್ತು.

ಗಂಜಿಯನ್ನೂ ಸುಟ್ಟಿ ಹೆಚ್ಚಿನವನ್ನೂ ಬಾಳಿ ಎಲೆ ತುಂಡಿನಲ್ಲಿ ಚಟ್ಟಿಯನ್ನೂ ಅಷ್ಟುಖ್ಯಾಗಿ ಬಡಿಸಿದಾಗಿ ಅವನಿಗೆ ಗಂಜಿ ಕುಡಿಯಲು ಹಸಿಹೇ ಕಾಣಿಸುತ್ತಿರಲಿಲ್ಲ.

ಹಲಸಿನೆಲೆಯ ದೊಸ್ಸೆಯಲ್ಲಿದ್ದ ಗಂಜಿಯನ್ನು ಮಾತ್ರವೇ ಕುಡಿದ್ದು. ಅಷ್ಟರಲ್ಲಿ ಹೆಗಡರು ಆಡಿಗೆ ಮನೆಯ ಕಡೆಗೆ ಬೇಗಬೇಗೆ ಹೆಚ್ಚೆಯಿರಿಸುವುದೂ ಹುಡುಗರು ಬಾಗಿ ಲಿನ ಪಕ್ಕದಲ್ಲಿ ಮರೆಯಾಗಿ ನಿಲ್ಲುವುದೂ ಕಾಣಿಸಿತು.

ಸಿಡಿಲಿನ ವಾಗಿ ಧ್ವನಿ.

“ಒಡ ಹುಟ್ಟಿದೋಳಿ.....”

ಅಜ್ಞ ಹಲಸಿನೆಲೆಯ ದೊಸ್ಸೆಯನ್ನು ತಟ್ಟಿಯಲ್ಲಿಟ್ಟು ಮೇಲಿಗೆ ಉಪಿಸಿದರು. “ನಾರಾಯಣ...ನಾರಾಯಣ.....”

ಬಾಗಿಲಿನಲ್ಲಿ, ಬಾಗಿಲಿನೆತ್ತರಕ್ಕೂ ನಿಂತುಕೊಂಡಿದ್ದರು ಒಬ್ಬಾತ.

ದೊಡ್ಡ ಮಾವ!

“ಯಾರು ಈ ಹುಡುಗೆ?”

ಅಜ್ಞ ಮಾತಾಡಲ್ಲಿ.

“ಕಿಗೆ ನಿಮ್ಮ ಚತ್ತಿರವೇ ಕೇಳ್ಳಿರೊಡು ಈ ಹುಡುಗೆ ಯಾರು ಅಂತ?”

“ಇವನು ಪಾರುತ್ತಿಯ ಮಗ.....”

“ಯಾರವೆಳು ನಿಮ್ಮ ಪಾರುತ್ತಿಯ?”

ಅಜ್ಞಗೆ, ಅವರು ಈ ಮನೆಯ ಜ್ಞಾನ ಎಂದು ಹೇಳಿಬೇಕು ಎನ್ನಿಸಿತು. ಆದರೆ ಅವರು ಸಮಾಧಾನದಲ್ಲಿ ಹೇಳಿದರು.

“ನಾನು ಅಂಥವಳಿಬ್ಬಿಳನ್ನು ಹತ್ತೆ.”

“ಘೋ ! ನನ್ನ ಮನೆನನ, ಕಂಡ ಕಂಡಪರೆಣಿ ಕಾಲಿಮೋ ಅಂಥಾದ್ದಲ್ಲ. ಯಾವಳಿಗೆ ಅವರು ಈ ಹುಡುಗಳಿಗೆ ಗಂಜಿ ಕೊಟ್ಟಿವ್ಹಾ?”

ಅಜ್ಞ ಏಂದ್ದು ಸಂತರು.

ಅವನೂ ನಡುಗಾತ್ತ ಎಂದ್ದು ನಿಂತೆ.

ತಿಗೆ ತನ್ನನ್ನು ಕೊಂಡು ಹಾಕಿ ಬಿಡುತ್ತಾರೋ ಪನೋ.....ತಾನು ಸತ್ತು ಮೋಗುತ್ತೇನೋ ಎನ್ನಿಸಿತ್ತು.....ಅವನ ಕುತ್ತಿಗೆಯನ್ನು ಅವರ ಕ್ಕೆ ಬೆರಳುಗಳು ಬಳಸಿ ದುವು. ಹೊರಿಗಿನ ಬಾಗಿಲನ್ನು ತೋರಿಸುತ್ತ ದೊಡ್ಡ ಮಾವ ಗಜಿಸಿದರು.

“ಹೋಗೋ ಆಚಿ ! ಇನ್ನು ಹಿತ್ತಿಲಿನೊಳಕ್ಕೆ ಕಾಲಿರಿಸಿದ್ದನ್ನು ಕಂಡರೆ ಕಾಲು ಕತ್ತರಿಸಿ ಹಾಕಿಯೇನು. ಹೋಗೋ.....” ಎಂದು ಹೇಳಿ ಅವನನ್ನು ಹೊರಕ್ಕೆ ತಳ್ಳಿದರು.

ಅವನು ನಡೆಯುತ್ತಿರಲ್ಲ. ಓಡುತ್ತಿದ್ದ.....

ನುರುಬುಗಲ್ಲುಗಳು ಹರಡಿ ನಿತ್ಯದ ಹೊರಗಿನ ಅಂಗಳದಲ್ಲಿ ಮುಗ್ಗಿಸಿದ್ದಾಗ ಅವನ ಮಾವ ಹೇಳುವುದು ಕೇಳಬಹುತ್ತಿತ್ತು.

“ಅನುಭವಿಸ್ತೀರಿ. ಇದರ ಫಲ ಅನುಭವಿಸ್ತೀರಿ.”

* * * * *

ಹಿಂದಿನಿಂದ ಯಾರೋ ತನ್ನನ್ನು ಹಿಡಿಯುವುದಕ್ಕೆ ಅಟ್ಟಿಸಿಕೊಂಡು ಬರುತ್ತಿದ್ದ ರೆಯೋ ಎನ್ನುವ ಭೇತರಿಯಿಂದ ಅಪ್ಪೆಣ್ಣ ಬರುತ್ತಿದ್ದ.

ಮನೆಗೆ ಹೋಗೆಬೇಕಾಗಿರುವ ದಾರಿಯನ್ನು ಕಷ್ಟಪಟ್ಟಿ ತಿಳಿಯಬೇಕಾಗಿತ್ತು. ಕಾಲು ದಾರಿಯಲ್ಲಿ ಹೋಗಿ ಗುಡ್ಡದ ಹತ್ತಿರ ಹೋದಾಗಲೂ ಅವನ ದುಃಖ ಕಡಿಮೆಯಾಗಿರಲಿಲ್ಲ.

ದುಃಖ ಕ್ರಮೇಣ ಕಡಿಮೆಯಾಗುತ್ತಿತ್ತು. ಘರಟಿನ ಅಂಚಿಸಿಂದ ಕಣ್ಣೊಳ್ಳಿರಸಿಕೊಂಡು ಗೆಣಸು ನೆಡಲು ದಿಂಡು ಕಟ್ಟಿದ್ದ ಸ್ಥಳದ ಮಾರ್ಗವಾಗಿ ಗುಡ್ಡದ ಹತ್ತಿರಕ್ಕೆ ಬಂದ. ನೆಲ ಸುಡುವ ಬಿಸಿಲು. ಉರುಟು ಗಲ್ಲುಗಳನ್ನು ಎಡವಿಕೊಂಡು ನಡೆಯುತ್ತಿದ್ದ.

ಮೇಲೆಲ್ಲ ಜೀಡ ಬಲೆ ಕಟ್ಟಿದ ಕುರುಚೆಲು ಗಿಡಗಳು ತಂಬಿದ್ದ, ಕಾಡಿನ ಪಕ್ಕದಲ್ಲಿ ಒಂದು ನುಣುಪಾದ ಕಲ್ಲಿನ ಮೇಲೆ ಕುಳಿತುಕೊಂಡೆ.

ಹುತ್ತಿಗೆ ಹಿಡಿದು ದಬ್ಬಿ ಓಡಿಸಿಬಿಟ್ಟರು. ಹುಳತೆ ನಾಯಿಯನ್ನು ಕಂಡಾಗ ಓಡಿಸು ವಂತೆ ಬಡಿದು ಓಡಿಸಿದರು.....

ತಡೆದು ನಿಂತಿದ್ದ ಕಣ್ಣೀರನ ಕಟ್ಟಿ ಸಂಪೂರ್ಣವಾಗಿ ಒಡೆದದ್ದು ಆಗ. ಅಮ್ಮೆ ಮೊದಲೇ ಹೇಳಿದ್ದಳು “ಹೋಗಬೇಡ” ಎಂದು. ಆದರೂ ಬಂದ, ಅಮ್ಮೆನೀ ಇದು ತಿಳಿದಾಗ—

ಹೀಗಾಗುವುದೆಂದು ಖಂಡಿತ ಭಾವಿಸಿರಲ್ಲ.

ಹುತ್ತಿಗೆ ಹಿಡಿದು ತಳ್ಳುತ್ತಾರೆ ಎಂದು—ಹುಳತೆ ನಾಯಿಯನ್ನು ಓಡಿಸುವಂತೆ ಓಡಿಸುತ್ತಾರೆ ಎಂದು !

ಆ ಹೆಗಡೆಲ್ಲರೂ ನೋಡಿದರು. ಹುಡುಗರೂ ನೋಡುತ್ತ ಸಂತಿದ್ದರು. ಕತ್ತು ಹಿಡಿದು ಹೋರಕ್ಕೆ ದಬ್ಬಿದರು.....ಅವಮಾನ ! ಘಣವಂತನಳ್ಳಿಟಿದ್ದರೂ ಅವನ ತಂದೆ ಗಂಡಸಾಗಿದ್ದ. ಎಡುರಿಗೆ ಬಂದು ನಿಲ್ಲಲು ಒಬ್ಬನಿನೂ ಧೈಯರಿಟಲ್ಲ.....ಧೀರನಾದ ಕೋಂಡುಣ್ಣ ನಾಯರ ಮಗ ಅವನು. ಆದರೆ ಹುತ್ತಿಗೆ ಹಿಡಿದು ತಳ್ಳಿಸಿಕೊಂಡು ನಾಯಿಯ ಹಾಗೆ ಓಡಿ ಬಂದ.

ಆದರೆ ಓಡದ ನಿಲ್ಲಲು ಸಾಧ್ಯವಿರಲಿಲ್ಲ. ಬಾಗಿಲುಧಕ್ಕೂ ನಿತ್ಯದ ಆ ಮನುಷ್ಯನ ಚಿತ್ರ ಅವನ ಕಣ್ಣಿನುಂಗೆ ಬರುತ್ತಿತ್ತು.

ಜನರು ಯಾರೂ ಕಾರಾವ ಯಾವುದಾದರೂ ಗುರುತ್ವಲ್ಲಿ ಅಷ್ಟಿಕೊಳ್ಳಬೇಕು... ಇಲ್ಲಿದ್ದರೆ ರೈಲು ಪತ್ತಿ ಪಲ್ಲಿಯಾದರೂ ಏಡಿಮೊಗಿ ಬಿಡಬೇಕು ಎನ್ನು ಸರು. ಪಲ್ಲಿರನ್ನೂ ದ್ವೇಷಿಸುತ್ತಾಗೆ.

ಮುಂತ ನಾಯಿಯ ಡಾಗಿ!

ಸತ್ತರೆ ಮತ್ತೆ ಅವಮಾನಿಸಲ್ಪಿ. ಅಗ ಯಾರೂ ಅಷ್ಟಿಗೆ ಸೂಕಂಪುಣಿ. ಬಯಸುವು ಪಲ್ಲಿ. ಆಕಾಶದ ಅಷ್ಟಿಗೆಯ ಸ್ವರ್ಗಕ್ಕೆ ಚೇಪ. ಕೈಪಿಡಿದು ಕರೆದುಕೊಂಡು ಮೂರಿಗುತ್ತದೆ... ಆ ಸ್ವರ್ಗದಲ್ಲಿ ಪಳಿಯ ಬೋಕಟ್ಟಿನ ಮನಗಳೂ ಮೊದ್ದು ಮಾವಂಡರೂ ಇರುವುಣಿ.

ಅಪ್ಪರೆಲ್ಲಿ ಸ್ವಲ್ಪ ಒಂಟುವಿದ ಒಷ್ಟಿ ಮನುಷ್ಯನ ರೆಷ್ಟೆ ಕೇಳಿತು. ಒಂಟಿರು! ನೋಡಿದ. ಅಯ್ಯೋ ದೇವರೇ! ಶರೀರವೆಲ್ಲ ತಣ್ಣಿಗಾದ ಯಾಗಾಯಿತು. ಯಾರು ಒಂದೆ ಸಂತಿವುವುದು?

ಕೆಂಡಂತಹ ಕಣ್ಣಗಳು. ತುಂಡುತಲೆಗೂಡಲೂ.....

ಆದೇ ಸ್ವೇಚ್ಛಾಲಿಕುಣಿ.

ತಂಡೆಗೆ. ಮಾನಸದಲ್ಲಿ ಪರಮಾತ್ಮೆ ಕೊಂಡವನು! ವಿವರನ್ನು ಅನ್ವೇಷಿಸಿಕೊಂಡು ಮೂರಿದಿದ್ದನೋ? ಹೇಗೆ ಕೊಳ್ಳಬೇಕು ಎನ್ನುವ ಅಲೋಚನೆಯಲ್ಲಿದ್ದಾನೋ? ದಖ್ಷ ನೆಯೆ ತುಂಧು ಬೆರಳಿಗಳ ಕಡೆಗೆ ಅವನು ನೋಡಿದ.

“ಯಾಕೆ ಅಣ್ಣೀ?”

ಸಿಟ್ಟಿಸಂದ ಅಲ್ಲ. ಮುಲ್ಲಗೆ ಕೇಳಿದ.

“ಯಾಕೆ ಇಲ್ಲಿ ಕುಳಿತ್ತಿದ್ದಿ?”

ಅದಕ್ಕೂ ಅಷ್ಟು ಇಲ್ಲಿ ಉತ್ತರ ಕೂಡಲಿಲ್ಲ.

“ಅಳಿಬೇಡ ಮಾನು.”

ಅದು ಕೊಲ್ಲುಬುದ್ದೀ ಮೂರಟ ಮನುಷ್ಯನ ಧ್ವನಿಯಾಗಿರಲಿಲ್ಲ. ಅವನು ಒಷ್ಟಿಯಾದ ಕಣ್ಣಗಳನ್ನುತ್ತಿ ಆ ಮನುಷ್ಯನ ಮುಖಿದ ಕಡೆಗೆ ನೋಡಿದ. ಆ ಕಣ್ಣಗಳು ಭಯ ಪರಿಸುವ ಕಣ್ಣಗಳೇ ಅಲ್ಲ. ಕೆಂಡಂತಿದ್ದ ಆ ಕಣ್ಣಗಳಲ್ಲಿ ಅಷ್ಟು ಯ ಮುಖಿದಲ್ಲಿ ಕಂಡತೆ ಒಂದು ವಾತ್ತಲ್ಲಿ ಪೂರ್ವಕ ಹೇದನೆಯಿದೆ.

“ಮನಗಳು ಚೆನ್ನಿಂದಿದ್ದಿ?”

ಅವನು ಹೌದು ಎನ್ನುವ ಅರ್ಥದಲ್ಲಿ ತಲೆಯಲ್ಲಾಡಿಸಿದ.

“ನಾನೂ ಆ ದಾರಿಯಲ್ಲಿ ಬರ್ತಿನೀ, ನಡಿ.”

ಅತ ಮುಂದೆಯೂ ಅವನು ಒಂದೆಯೂ ನಡೆದರು. ಬಿಕ್ಕಿ ಬಿಕ್ಕಿ ಅಳುತ್ತಿದ್ದದ್ದು ಸಂತಿತೆ.

“ಇಮ್ಮು ಬೆಳಗ್ಗು ಈ ಗುಡ್ಡದ ಮತ್ತಿರಿಕ್ಕೆ ಯಾಕೆ ಬಂದಿದ್ದೆ?”

“ಯಾಕೂ ಇಲ್ಲ.”

“ಎಲ್ಲಿಂದ ಬರೊಂದು?”

“ಅಲ್ಲಿಂದ.....ವಡಕ್ಕೆ ಹಾಟ್ ನಿಂದ.”

“ಅಳ್ಳು ಇದ್ದೇಯಲ್ಲ. ಯಾಕೆ?”

ಮೂತ್ತಲ್ಲ.

“ದಾರಿಗೊತ್ತುಗಲಿಲ್ಲವಾ?”

“ಇಲ್ಲ.”

“ದಾರಿಗೊತ್ತು ಅಲ್ಲಿದ್ದೀ?”

“ಅಲ್ಲಿ...ಅಲ್ಲಿ.....ದೊಡ್ಡ ಮಾವ”

ಮುಂದಕ್ಕೆ ಹೇಳಲಾಗಲಿಲ್ಲ.
ಸೈದಾಲಿಕುಟ್ಟಿ ಮುಂದೆ ಏನೂ ಕೇಳಲಿಲ್ಲ. ಏಮ್ಮೋ ಹೊತ್ತು ಇಚ್ಚಿರೂ ಮೌನವಾಗಿ

ಹೆಚ್ಚೆ ಹಾಕಿದರು. ಕಡೆಗೆ ಸೈದಾಲಿಕುಟ್ಟಿ ಕೇಳಿದ:

“ಅಲ್ಲಿ ನಿನ್ನೂ ಹೆಚ್ಚಿದ್ದೀ?”

ಸೈದಾಲಿಕುಟ್ಟಿ ಅವನೆ ಭುಜದ ಮೇಲೆ ಕ್ಯಾರಿಟ್‌ಕೊಂಡು ನಡೆದು ಬರುತ್ತಿದ್ದ.

ಕಲ್ಲು ತೆಗೆದ ಗುಂಡಿಯ ಹತ್ತಿರಕ್ಕೆ ಬಂದಾಗ ಅವನ ಮನಸ್ಸಿನಲ್ಲಿ ಯಾವುದೋ ಒಂದು ರೀತಿಯ ಅಸಮಾಧಾನಪೂರ್ಣತಾಯಿತು.

“ದೆಡ ಕುಗಿದಿತು. ಈ ಕಡೆಗೆ ಬಾ.”

ಅವರು ಅಡಕೆ ಎಡೆಯುತ್ತಿದ್ದ ಸ್ಥಳಕ್ಕೆ ಬಂದರು.

ಅದು ದಾಟಿದರೆ ಮೂರು ನಾಲ್ಕು ಅಂಡಿಗಳು.

“ನಾಯರ ಕಂಟ್ಟಿಗೆ ಬಾ ಬೇಕಾ?”

“ಬೇಡ.”

ಅವನ ಮನೆಯ ಮುಂದಕ್ಕೆ ಬಂದಾಗ ಸೈದಾಲಿಕುಟ್ಟಿ ನಿಂತ.

“ಇನ್ನು ಹೋಗು.”

ಸೈದಾಲಿಕುಟ್ಟಿ ತಲೆ ಸವರಿಕೊಳ್ಳುತ್ತ ದೇವರನ್ನು ಕುರಿತು ಏನನ್ನೋ ಗೊಣಗುತ್ತ ಮುಂದೆ ಹೆಚ್ಚೆ ಯಾರಿಸಿದ.

* * * * *

ಎರಡು ದಿನಗಳು ನಂಬಾದಿರಿಗಳ ಮನೆಗೆ ಕೆಲಸಕ್ಕೆ ಹೋಗಬೇಕಾಗಿಲ್ಲ. ನಂಬಾದಿರಿ ಮನೆಯವರೆಲ್ಲರೂ ಯಾವುದೋ ಉದಿಗಿ ಹೋಗಿದ್ದಾರೆ. ಕುಂಜುತ್ತೊಲು ಕೂಡ

ಹೋಗಿದ್ದಾ ಹೇ. ಇರಿಕ್ ಮ್ಯಾಮ್ ಮಾತ್ರ ಮನೆಯಲ್ಲಿದ್ದಾ ಹೇ. ಇಕ್ಕಾವಮ್ಮೆ ಬಿಸ್ಟೀ ಹೋರಿಯುವುದಕ್ಕೆ ಹೋಗಿದ್ದಾ ಹೇ.

ಆ ದಿನ ಪಾರುಹಂಪ್ಯ ಬೆಳಗ್ಗೆ ಬಿಳುವುದು ಸ್ವಲ್ಪ ತಡವಾಯಿತು. ಶಂಕರನ್ ನಾಯರನ್ನು ಕಂಡು ಮಾತಾಡಬೇಕೆಂದು ನಿಶ್ಚಯಿಸಿದ್ದ ವಿವರ ಅವರಿಗೆ ಮೊದಲು ಎದ್ದ ತಕ್ಷಣ ನೇನುಪಾದದ್ದು. ಅತನನ್ನು ಎಲ್ಲಿ ಕಾಣುವುದು? ಕಾಲುದಾರಿಯಲ್ಲಿ ಹೋಗಿ ಅತನನ್ನು ಕಂಡು ವಿವರ ತಿಳಿಸಬೇಕು. ಇಲ್ಲದಿದ್ದರೆ ಅಪ್ಪಣಿಯನ್ನು ಕಳಸಿ, ಬರ ಹೇಳಬೇಕು. ಅಪ್ಪಣಿಗೆ ಅತನ ಮನೆ ಎಲ್ಲಿದೆ ಎಂದು ಗೊತ್ತಿಲ್ಲ. ಕೇಳಬೋಂದು ಹೋಗಬೇಕು. ಸಂಖಾದಿರಿಗಳ ಮನೆ ಕೆಲಸಕ್ಕೆ ಹೋದ ದಿನಗಳಲ್ಲಿ ಸಾಯಂಕಾಲದ ಹೇಳುತ್ತು ಅತ ಸ್ವಾನ್ಯಕ್ಕೆ ಹೋಗುವುದು ಆದೇ ದಾರಿಯಲ್ಲಿ. ಈ ದಿನ ಮನೆಯಲ್ಲೇ ಇರಬಹುದು. ಹಾಗೆಲ್ಲ ಸುಮ್ಮನೆ ರಸ್ತೆಯಲ್ಲಿ ಬೇರೆಯವರ ಮನೆಯಲ್ಲೋ ಸುತ್ತಾಡುತ್ತಾ ಕಾಲಕಳಿಯುವ ಮನುವುನ್ನಲ್ಲಿ ಅತ ಎಂದು ಕೇಳಿದ್ದುಂಟು. ಅದ್ದರಿಂದ ಮನೆಯಲ್ಲೇ ಇರಬಹುದು.

ಹಿಂದಿನ ದಿನ ಕಂಡಾಗಲೇ ಹೇಳಬೇಕಾಗಿತ್ತು. ಆದರೆ ಆಗ ನಾಳಿ ಹೇಳಿದರಾಯ್ತು ಎಂದುಕೊಂಡಿದ್ದಳು. ನಾಳಿ ಕೆಲಸಕ್ಕೆ ಹೋಗಬೇಕಾಗಿಲ್ಲ ಎನ್ನುವ ವಿವರ ಅವರಿಗೆ ಆಗ ನೇನುಪಾಗಿಲ್ಲ. ಆದೂ ಅಲ್ಲದೆ ಶಂಕರನ್ ನಾಯರನ್ನು ಕಂಡ ಕೂಡಲೇ ಅವರಿಗೆ ತಲೆಯೆತ್ತಿ ನೋಡುವುದಕಾಗುತ್ತಿರಲ್ಲ. ಪಡಕ್ಕೇಪಾಟಾನಲ್ಲಿ ಸಣ್ಣ ಪುಡುಗಿಯಾಗಿದ್ದಾಗಿನಿಂದಲೂ ಅತನನ್ನು ನೋಡಿರಲ್ಲವೇ?

ಸಂಖಾದಿರಿಗಳ ಮನೆ ಕೆಲಸಕ್ಕೆ ಹೋಗುವುದಕ್ಕೆ ಪ್ರಾರಂಭಿಸಿದ ಮೊದಲ ದಿನಗಳನ್ನು ನೆನ್ನಿಕೊಂಡಾಗ ಈಗಲೂ ವೇದನೆಯಂಬಾಗುತ್ತದೆ. ಒರಳು ಕೆಲ್ಲಿನ ಪಡಸಾಲೆಯಲ್ಲಿ ಭತ್ತ ಕುಟುಂಬಾಗ.....ಹಜಾರದಲ್ಲಿ ಇರಿಕ್ ಮ್ಯಾನೆ ಪಕ್ಕದಲ್ಲಿ ಕುಳತು ಎಂಜಲೆಯೆ ಅನ್ನ ತಿನ್ನುತ್ತಿದ್ದಾಗ..... ಕುಳಾತ್ಮೋಲು 'ಪಾರೂ' ಎಂದು ಕರೆಯುತ್ತಿದ್ದಾಗ... ಮನೆಯಿಲಸದವರಸ್ತೆಲ್ಲ ನೋಡಿದಾಗ.....ಯಾವುದೋ ಒಂದು ರೀತಿಯ ಸಹಿಸಲಾಗಿದೆ ಯಾತನೆಯಂಬಾಗುತ್ತತ್ತು. ಮೃಮೇಲಿನ ಬಚ್ಚೆ ಪ್ರಯನೆ ಹರಿದು ಹೋದಂತೆ ವಿವರಿತ ಯಾತನೆಯ ಅನುಭವಗಳಂಬಾಗಿದ್ದುವು..

ಒಂದು ದಿನ ಉಪ ಮಾಡಿ ಒರಳು ಕೆಲ್ಲಿನ ಪಡಸಾಲೆಯ ಹತ್ತಿರ ಕುಳತ್ತಿದ್ದಾಗ ಕುಳಾತ್ಮೋಲು ಕರೆದಳು:

"ಪಾರೂ".

ಅವಕು ಹೋರಿಗೆ ಬಂದಾಗ ಹೇಳಿದಳು:

"ಪಡಸಾಲೆಗೆ ಹೋಗಿ ಆ ಭತ್ತ ತುಂಬಿದು."

ಹೋರಿಗೆ ಗೇಟ್ ದಾರ ಎರಡು ಗಾಡಿ ಭತ್ತ ಸುರಿದ್ದು. ಗೇಟ್ ಭತ್ತ ಸಂದಾಯ ಮಾಡಿ ಪೈಡಿ ತೆಮೆಕೊಳ್ಳಲು ಬುದಿದ್ದು.

ದೊಡ್ಡ ಕೊಳಗವನ್ನು ತಂದಿಟ್ಟಿದ್ದರು. ನಯಾದಿರಿಗಳ ಮನೆಯಲ್ಲಿ ಕೊಳಗರಿಂದು ವುದು ಎರಡು. ಗೇಟ್ ಭತ್ತ ಅಳಿಸೋಳ್ಳವುದು ಹದಿನಾರು ಸೇರಿನ ಕೊಳಗದಲ್ಲಿ. ಭತ್ತ ಸಾಲ ಕೊಡುವುದು ಒಂದು ಚಿಕ್ಕ ಕೊಳಗದಲ್ಲಿ. ಅದರಲ್ಲಿ ಹಿಡಿಸುವುದು ಹದಿನಾಲ್ಕು ಸೇರು ಮಾತ್ರ.

“ಹೆಚ್ಚೇ, ಆ ಭತ್ತ ಅಳಿದು ಹಾಕು.”

ಮೆಟ್ಟಲಿನ ಮೇಲೆ ದೊಡ್ಡ ಹೊಟ್ಟಿಯ, ಹೆಸರಿಗೆ ಮಣತ್ತವೇ ಸೊಂಟಕ್ಕೆ ಒಂದು ಟವಲಾಸುತ್ತಿಕೊಂಡು ಕುಳಿಟ್ಟ ದೊಡ್ಡ ನಂಬಿಂದಿರಿ ಹೇಳಿದರು. ಜನರು ತನ್ನ ಹತ್ತಿರ ದಲ್ಲೇ ಇಡ್ಡರೂ ಅವರು ಹೇಳುವುದು ಗಟ್ಟಿಯಾಗಿ.

ದೊಡ್ಡ ಮೊರ ತೊಡುಕೊಂಡು ಭತ್ತ ತುಂಬಿ ಕೊಳಗಕ್ಕೆ ಸುರಿಯಲು ಎತ್ತಿದಾಗ ಅವಳ ಮುಖ ಬಿಳಿಚಿಕೊಂಡಿತ್ತು. ಕೊಳಗವನ್ನು ಒಡಿಸುಕೊಂಡು ಬಾಗಿ ನಿಂತಿದ್ದ ಆ ಪಾನುಷ್ಯನನ್ನು ಅವಳು ಆಗ ಮಾತ್ರ ನೋಡಿದ್ದು. ತೊರಿನಲ್ಲಿ ಗಡ್ಡಿಗೆ ನೀರೆತ್ತುವುದಕ್ಕೂ ದನಗಳನ್ನು ನೋಡಿಕೊಳ್ಳುವುದಕ್ಕೂ ಬರುತ್ತಿದ್ದ ರಂಕರನ್ ನಾಯರ್ ! ಮೈಯೆಲ್ಲ ದಿಗ್ಗಂತ ಹೊತ್ತಿಕೊಂಡು ಸುಟ್ಟು ಹೋಯಿತೋ ಎನ್ನ ಪಟ್ಟು ಗಾಬರಿಯಾಯಿತು. ತನ್ನ ಗಾಬರಿಯನ್ನು ಅಡಗಿಸಿಕೊಂಡು ಭತ್ತ ತುಂಬಿಸಿದಳು.

ಅತ ಸಂಬಾದಿರಿಗಳ ಮನೆಗೆ ಕೆಲಸಕ್ಕೆ ಬರುವುದಕ್ಕೆ ತೊಡಗಿ ಮೂರು ದಿವಸಗಳಾಗಿ ದ್ವಾರ್ಪಾ. ಅದು ಒಳಿದೆದ್ದು ಆ ಮೇಲೆ. ಆ ರಿಂದ ಬರುವಾಗ ರಂಕರನ್ ನಾಯರನ್ನು ಕಂಡಳು. ಅವಳ ಕೊನ್ನಿಗಳು ತೇವಗೊಂಡುವು. ಅತ ಅದೇ ದೊಡ್ಡ ಧ್ವನಿಯಲ್ಲಿ ಹೇಳಿದ. “ಇದೆಲ್ಲ ಏಧಿಲೇಲೆ ಪಾರುಕುಟ್ಟಿ ಅಮ್ಮು”.

ಕುಟುಂಬದ ಮನೆಯಿದ್ದ ಹೋದ ಮೇಲೆ ಅತನನ್ನು ಮತ್ತೆ ನೋಡಿದ್ದುಂಟು. ಆಗ ತಲೆಯೆತ್ತಿ ನಿಲ್ಲಬಲ್ಲವಳಾಗಿದ್ದಳು; ನಿಂತು ಮಾತಾಡಬಲ್ಲವಳಾಗಿದ್ದಳು. ಅಪ್ಪುಣಿಯ ತಂದೆ ಬದುಕಿದ್ದ ಕಾಲದಲ್ಲಿ ರಂಕರನ್ ನ್ನಾಯರ್ ಕೆಲವು ಸಲ ಮನೆಗೆ ಬಂದಂದ್ದುಂಟು. ಏಂನು ಹಿಡಿಯುವುದರಲ್ಲಿ ಅಪ್ಪುಣಿಯ ತಂದೆಯ ಹಾಗಿಯೇ ರಂಕರನ್ ನಾಯರ್ ಒಳೆಯು ಬೇಟೆಗಾರೆ. ಮೇವಮಾಸದಲ್ಲಿ ಹೋಳಿಯಲ್ಲಿ ಏಂನು ಹೆಚ್ಚಿದಾಗ ರಂಕರನ್ ನಾಯರ್ ತಲೆಯ ಮೇಲೆ ಬೋಟ್ಟಿ ಕೊಡೆಯನ್ನೂ ಭುಜದ ಮೇಲೆ ದೊಡ್ಡ ಬಲೆಯನ್ನೂ ಇಟ್ಟುಕೊಂಡು ಅಪ್ಪುಣಿಯ ತಂದೆಯನ್ನು ಕರಯುವುದಕ್ಕೆ ಬರುತ್ತಿದ್ದ. ಎಟ್ಟಿ ಏಂನು ಅಂದರೆ ಅಪ್ಪುಣಿಯ ತಂದೆ ಪ್ರಾಣ ಬಿಡುತ್ತಿದ್ದರು. ಸೂಸ್ನು ಏಂನಿನಂಥ ಸಣ್ಣ ಸಣ್ಣ ಏಂನು ಹಿಡಿಯುವುದಕ್ಕೆ ಅವರ ಬಳಿಯಿದ್ದ ಬಲೆ ಸಾಕಾಗುತ್ತಿತ್ತು. ಬಾಳೆ ಏಂನು ಹಿಡಿಯಬೇಕಾಗಿದ್ದರೆ ರಂಕರನ್ ನಾಯರ ದೊಡ್ಡ ಬಲೆಯೇ ಬೀಕಾಗುತ್ತಿತ್ತು.

ಕುಟುಂಬದ ಮನೆಯಲ್ಲಿ ಒಂದು ಸಣ್ಣ ಹೆಣ್ಣು ಮಗುವಾಗಿದ್ದಾಗಿನಿಂದಲೂ ಈ ಮನೆಯ ಯಜಮಾನಿಯಾಗಿ ಬಂದಾಗಿಂದಲೂ ತನ್ನನ್ನು ಕಂಡರುವ ಮನುಷ್ಯ.....

ಈಗ ಅದೇ ಮನುಷ್ಯ ತನ್ನನ್ನು ನಂಬಾದಿರಿ ಮನೆಯಲ್ಲಿ ಅಕ್ಕಿ ಬೀಸುವುದನ್ನು ನೋಡುತ್ತಿದ್ದನೇ.....!

ಎಲ್ಲಾ ವಧಿಲಿವಿತ.....!

ಅಪ್ಪುನ್ನೆ ಸರ್ಟಿಫಿಕೇಟ್ ತರಲು ಸ್ವಾಲಿಗೆ ಹೋಗಿದ್ದ. ಬಾವಿಯ ಹತ್ತಿರ ಅಪ್ಪುನ್ನೆ ನೆಟ್‌ದ್ವಿರ್ದೆ ಕುಂಭಕರ ಗಿಡಕ್ಕೆ ನೀರು ಹಾಕಿದಳು. ಕತ್ತಲ್ಲಿ ನಂತಿದ ಹಾಗಲ ಗಿಡಕ್ಕೆ ಹಲಸಿನ ಕೊನೆಯನ್ನು ಕತ್ತಲಿಸಿ ಉಂಟಾಗಿ ಹೊಟ್ಟಳು. ಬಾಳಿಯ ಗಿಡದ ಪತ್ತಿರ ತಲೆಗೂಡಲನ್ನು ಚೆರಿಜಿನಿಂದ ಬಿಡಿಸುತ್ತೆ ಸುಮ್ಮನೆ ಸ್ವಲ್ಪ ಹೊತ್ತು ನಿಂತಳು. ಅಪ್ಪುನ್ನೆಯ ಕೈಯಿಂದ ಬಿಡ್ಡ ಒಡೆದು ಕನ್ನಡಿಯಾರುಗಳು ಬಾಳಿ ಗಿಡದ ಹತ್ತಿರ ಬಿಡ್ಡಿದ್ದುವು. ಅವನು ದಾರಿಯ ಮೇಲೆ ಗಮನವಿಟ್ಟು ನಡೆಯುವುದಿಲ್ಲ. ತೋಟದಲ್ಲಿ ಓಡಾಡುವಾಗ ಕಾಲಿಗೆ ತಾಗಿದರೆ... ಅವನ್ನೆಲ್ಲ ಅರಿಸಿ ತೆಗೆದೂಹಾಡು ಹೋಗಿ ಬಿಡಿನ ಹಿಂಡಲನ ಹತ್ತಿರ ಹಾಕಿ ಬರಬೇಕು.

ಒಂದು ದೊಡ್ಡ ಕೆಣ್ಣಡೆಯ ಚೂರನ್ನು ಕೈಗೆತ್ತಿಕೊಂಡಳು. ಒಂದು ಸಲ ತನ್ನ ಮಾನವಿ ವನ್ನು ನೋಡಿಕೊಂಡಳು. ಹಣಿಯ ಮೇಲೆ ಹರಡಿಕೊಂಡಿದ್ದ ತಲೆಗೂಡಲನ್ನು ಹಿಂಡಕ್ಕೆ ನೀಡಿಕೊಂಡಳು. ಮುಖ ಕವ್ವಾಗಿದೆ. ಹಿಂದೆ ಮುತ್ತಜ್ಞ ಅವಳನ್ನು ಕುರಿತು ಹೇಳಿದ್ದುದ್ದು ನೇನಪಾಯಿತು—“ಅಕ್ಕಿ ಹಿಟ್ಟಿನ ದೀಪ ಹಚ್ಚಿಟ್ಟ ಹಾಗಿದ್ದಾಳೆ”— ಎಂದು. ಆಗ ಹದಿನ್ಯೇದು ವರ್ಷ ವರ್ಯಸ್ಸು. ಅದರ ನಂತರ ಹದಿನ್ಯೇದೋ ಹದಿನಾರೋ ದಾಟಹೋಗ ಲಿಲ್ಲವೇ?

ಎಣ್ಣೆ ಶಾಂತ ಯಾವಾಗಲೋ ಒಮ್ಮೆ. ತಲೆಗೂಡಲು ಯಾವಾಗಲೂ ಹಾರಾಡಿಕೊಂಡಿರುತ್ತದೆ. ನಿತ್ಯವೂ ಎಣ್ಣೆ ಹಚ್ಚಿ ಬಾಚಿದಿದ್ದರೆ ಹಾಳು ತಲೆಗೂಡಲು ಸರಿಯಾಗಿ ನಿಲ್ಲುವುದಿಲ್ಲ. ಚಿಕ್ಕದಿನಲ್ಲಿ ಅಕ್ಕಂದಿರು ಅಸೂಯಿವಟ್ಟುಕೊಳ್ಳುತ್ತಿದ್ದು ದುಟು. “ಎರಡು ಕೃಷ್ಯಾಯಲ್ಲಿ ಒಡಿದುಕೊಳ್ಳೋದರ್ಕಾಗದಪ್ಪು ತಲೆಮುಡಿ ಹೆಣ್ಣಿಗೆ” ಎಂದು. ಬಿಟ್ಟದರೆ ಈಗಲೂ ಬೆಸ್ತಿಗೆ ಹರಡಿಕೊಳ್ಳುತ್ತದೆ.

ತನ್ನ ದಿ ಚೂರುಗಳನ್ನು ತೆಗೆದುಕೊಂಡು ಹೋಗಿ ಮೂರ ಎಸೆದು ಬರುತ್ತಿದ್ದಾಗ ಆ ಮನುಷ್ಯನನ್ನು ಕಂಡದ್ದು.

ಶಂಕರನ್ ನಾಯರ್ ಅಲ್ಲವಾ ಅದು? ಹೌದು. ಶಂಕರನ್ ನಾಯರ್. ಅತನೇ ಅಲ್ಲಿಗಾಗಿ ಬಂದದ್ದು ಒಳ್ಳೆಯದಾಯ್ತು.

ಬೇಲಿಯ ಹತ್ತಿರಕ್ಕೆ ಬಂದಾಗ ಅವಳು ಆತನನ್ನು ಕರೆದಳು.

“ಶಂಕರನ್ ನಾಯರೇ”

ಆತ ಕೊಂಗಳ ಗಿಡಗಳ ಹತ್ತಿರ ಬಂದಾಗ ಅವಳ ಕಡೆಗೆ ನೋಡಿ.

“ಪಾರುಕುಟ್ಟಿ ಅಮ್ಮ ಕರೆದದ್ದಾ?”

“ಅವಸರ ಇಲ್ಲದೇ ಇದೆ ಒಂದು ಸಲ ಬಂದು ಹೋಗಿದ್ದರಾಗಿತ್ತು.”

ಆತ ಎರಡು ಹೆಚ್ಚು ಮುಂದಿರಿಸಿ ಮಟ್ಟಿಲು ಹತ್ತಿ ಬಂದ.

ಪಡುತ್ತಾಲೆಯ ಜಗಲಿಯ ಮೇಲೆ ಅವಳು ಭಾಷೆಯನ್ನು ಹಾಸಿ ತಾನು ಭಾಗಿನ ಹತ್ತಿರ ನಿಂತುಕೊಂಡಳು. ಮಣಿ ಹಾಕಿ ಉಚ್ಚಿದ್ದ ನೆಲವನ್ನೂ ಕುಡಿ ಬಾಡಿದ್ದ ಕರೆಗೆ ಗಿಡವನ್ನೂ ನೋಡುತ್ತೆ ಆತ ತಲೆ ತಗ್ಗಿ ಸಿಕೊಂಡು ಒಬ್ಬ ಮುಗ್ಗನಂತೆ ಕುಳಿತುಕೊಂಡ.

“ಕೋಂಡುಣಿ ತೀರಿಕೊಂಡ ಮೇಲೆ ನಾನು ಇದೇ ಮೊದಲ ಸಲ ಇಲ್ಲಿಗೆ ಬ್ರಿ ರೋಡು.”

ಪಾರುತುಟ್ಟಿಯ ಮುಖಿದಲ್ಲಿ ಪಷಾದ ಭಾಯೆ ಕಾಣಿಕೊಂಡಿತು. ಉಗುಳು ನುಗಿ ಕೊಂಡು ಅವಳು ಹೇಳಿದಳು.

“ಯಾರೂ ಆಮೇಲೆ ಇಲ್ಲಿಗೆ ಬಂದಿಲ್ಲ.”

ನಿಮಿಷಗಳು ಮೌನವಾಗಿ ಕಳೆಯುತ್ತಿದ್ದುವು.

“ತೋಟವೆಲ್ಲ ಹಾಳಾಗಿ ಹೋಯ್ಲಿಲ್ಲ.”

ಆ ತೋಟವನ್ನು ನೋಡುತ್ತೆ ಹೇಳಿದ.

“ಬೇಲಿ ಬಂತ ಯಾವುದೂ ಇಲ್ಲ. ಕಂಡ ಕಂಡೋರ ದನಗಳೆಲ್ಲ ನುಗ್ಗಿ ಹಾಳು ಮಾಡಿವೆ. ಒಂದೇ ಒಂದು ಬಾಳಿ ಗಿಡ ಬಿಟ್ಟಿಲ್ಲ.....”

ಬಂಜರಾಗಿದ್ದ ಆ ಸ್ವಲ್ಪದಲ್ಲಿ ಬಾಳಿಯ ಕಂದು ನೆಟ್ಟಿದ್ದ ಅಪ್ಪುಣಿಯ ತಂದೆ. ಆತ ತೀರಿಕೊಂಡ ಮೇಲೆ ತೋಟವೆಲ್ಲ ಏನನ್ನೂ ಮಾಡಲಾಗಲಿಲ್ಲ. ಬಾಳಿ ಕಂದುಗಳನ್ನು ತಿತ್ತು ಬೇರೆ ಕಡೆಗೆ ನೆಡದೆ ಅಧ್ಯಾದಮ್ಮೆ ತೋಟ ಹಾಳಾಯಿತು. ಕುಂಡಂಗಲ್ಲಾಕಾರರ ಮನೆಯ ದನಗಳು ನುಗ್ಗಿ ಉಳಿದ್ದನ್ನೂ ತಿಂದು ಹಾಳು ಮಾಡಿದುವು.

“ಬೇಲಿ ಕಟ್ಟಿಸುವೇಕು. ಎರಡು ಗೊನೆ ಬಾಳಿಕಾಯಿ ಇದ್ದರೆ ಉಪ್ಪು ಮೂಖಿಸಿಕಾಯಿ ಕೊಂಡುಕೊಳ್ಳಬಹುದಲ್ಲ.”

ಪಾರುತುಟ್ಟಿ ಅದಕ್ಕೇನೂ ಮಾತಾಡಲಿಲ್ಲ.

“ಅಪ್ಪುಣಿ ಎಲ್ಲಿ?”

“ಅವನು ಸ್ವಲ್ಪಿಗೆ ಹೋಗಿದ್ದಾನೆ.”

“ಸ್ವಲ್ಪ ಉಂಟಾಗಿಲು ತೀರ್ಕಿತಲ್ಲವಾ?”

“ಕುವತ್ತು ತಗೆಯುತ್ತೆ. ಅವನು ಎಂಟರಲ್ಲಿ ಪಾಸಾಗಿದ್ದಾನೆ. ಕುವತ್ತು ಸಟ್ಟಿ ಫೈಟ್‌ಪು ತರೋದಕ್ಕೆ ದೋಗಿದ್ದಾನೆ. ಅವನ ವಿಷಯ ಹೇಳೋದಕ್ಕೇ ಕರೆದದ್ದು.”

“ಷಟ್ನು?”

“ಅವರು ತೃತ್ಯಾಲ ಸ್ವಲ್ಪಿಗೆ ಸೇರಬೇಕು ಅನ್ನೊಂದು ಆಶೇ.”

“ಹುಣ್ಣಂ. ಅವನು ಒದಿ ಒಂದು ನೋಕರಿ ಅತ ಸಿಕ್ಕಿದರೆ ಆ ಮೇಲೆ ಅವನ ಹತ್ತಿರವೇ ಇರಬಹುದಲ್ಲ.”

ಪಾರುಕುಟ್ಟಿಯ ಉಗ್ರರೂಪ ಬಾಗಿಲನ ಮೇಲೆ ಏನನ್ನೋ ಬರೆಯುತ್ತಿದ್ದುವು. ವಿಷಾದ ದೀರ್ಘ ಧ್ವನಿಯಲ್ಲಿ ಹೇಳಿದ್ದು:

“ನನ್ನ ಕೈಯಲ್ಲಿ ಹೆಚ್ಚಿಗೆ ಓದಿಸೋದಕ್ಕಾಗೋದಿಲ್ಲ. ಅದರೆ ಅವನ ಆಶೆ ಅಗಿದ್ದರೆ ಮತ್ತೇನು ಮಾಡಿ?”

“ಹೊಂ. ಓದಲಿ. ಎಲ್ಲರಿಗೂ ದೇವರು ದಾರಿ ತೋರಿಸಿಯೇ ತೋರಿಸುವೆ ಪಾರು ಕುಟ್ಟಿ ಅಮ್ಮು.”

“ಫೀಸು ಆಗಿರೇಕು. ತಿಂಗಳು ತಿಂಗಳಿಗೆ ನಾಲ್ಕು ರೂಪಾಯಿ ಹದಿಮೂರಾಕೆ ಹೊಂದಿಸಬೇಕು. ಇನ್ನು ಸೇರುವಾಗಿನ ವಿಚುರ್ ಬೇರೆ. ಅಮಿನುಮ್ಮೆನ ಚಿಟ್ಟ ಸಿಕ್ಕಿದ್ದ ರಲ್ಲಿ ಎಂಟು ರೂಪಾಯಿ ತೆಗಿದಿಟ್ಟಿದ್ದಿನಿ.”

ಪಾರುಕುಟ್ಟಿ ಅಮ್ಮು ಹಣ ಸಾಲ ಕೇಳುವುದಕ್ಕಾಗಿರಿಬೇಕು ಕರೆದ್ದ್ದು ಎಂದು ಆತ ಉಂಟಿಸಿದ್ದ. ಕೈಯಲ್ಲಿ ಏನೂ ಇಲ್ಲ; ಕೇಳಿದರೆ ಏಸು ಮಾಡುವುದು ದೇವರೇ. ಅಂದು ಇನ್ನು ಯಾ ಹಣ ಈವತ್ತು ಸಿಕ್ಕಿದ್ದಿರ್ದಿರೆ ಚೆನ್ನಾಗಿತ್ತು ಎಂದು ಕೊಂಡಿದ್ದ.

“ನಾಳಿ ಅವನನ್ನು ಸ್ಕೂಲಿಗೆ ಸೇರಿಸೋದಕ್ಕೆ ಒಂದು ಸಲ ತೃತ್ತಾಲದ ವರಿಗೆ ಹೋಗಿ ಬರಬೇಕು. ಅವನ ಜೊತೆಗೆ ಹೋಗಿ ಬರಲಿ ಅಂತಲೇ.....ನನಗೆ ಯಾವುದಕ್ಕೂ ಬಿಟ್ಟ ಮನುಷ್ಯ ಅತೆ ಇಲ್ಲ.”

ಪಾರುಕುಟ್ಟಿ ಮತ್ತೊಮ್ಮೆ ಕ್ಷೇತ್ರದಿಕ್ಕಿನಾಂಡಿಳು. “ನಾನು ಹೋಗಿ ಬರ್ತೇನೇ ಪಾರುಕುಟ್ಟಿ ಅಮ್ಮು. ಅದಕ್ಕಾಗಿ ಯೋಚನೆ ಮಾಡೋದೇನೂ ಬೇಡ.”

ಆತ ಟಿವಲ್‌ಲೆಗಿದುಕೊಂಡು ಮುವಿವನ್ನು ಒರಿಸಿಕೊಳ್ಳುತ್ತಾ ಹೇಳಿದ.

“ಕೈಯಲ್ಲಿ ಹಣಕಾಸು ಇಲ್ಲ ಅಷ್ಟೇ. ಅದರೆ ನಿಮ್ಮಿಂಥವರಿಗೆ ಕೈಯಲ್ಲಿ ಆದ ಸಂಖಾಯ ಮಾಡಬಳ್ಳೆ.”

ಪರದಿಕೊಂಡಿದ್ದ ತಲೆಗೂದಲೂ ವಿಷಾದ ತುಂಬಿದ ಕಟ್ಟಿಗಳೂ ಆಗಿ ತಲೆಬಗ್ಗಿನಿಕೊಂಡು ನಿಂತಿದ್ದ ಆ ಸ್ತ್ರೀಯನ್ನು ಕಾಣುವಾಗ ಶಂಕರನ್ ನಾಯರ ಮನಸ್ಸಿನಲ್ಲಿ ಯಾವುದೋ ಒಂದು ಹಿಂದಿನ ಚಿತ್ರ ನೆನಪಾಯಿತು.....ಸೃಜನದಲ್ಲಿ ನಿಂತ ಚಂದ್ರ ಮತಿಯ ಚಿತ್ರ!

ಇಬ್ಬರೂ ಏನನ್ನೋ ಮಾತನಾಡಲಿಲ್ಲ. ಅವಳು ಹಿಂದಿನ ಕಾಲವನ್ನು ಕುರಿತು ಏನನ್ನೋ ಯೋಚಿಸುತ್ತಿದ್ದಳು. ಆತ ಮನಸ್ಸಿನಲ್ಲಿ ಏನೇನೋ ಯೋಚನೆ ಮಾಡುತ್ತ ಅನೇಕ ವಿಚಾರಗಳನ್ನು ಒಂದು ಕಡೆಗೆ ತಂದುಕೊಂಡು ಅಲೋಚಿಸುತ್ತಿದ್ದ.

ಥಟ್ಟನೆ ನೆನಪು ಮಾಡಿಕೊಂಡವಳಂತೆ ಅವಳು ದೇಹದಳು:

“ಅಪ್ಪುಣ್ಣೆ ಅಲ್ಲಿಗೆ ಹೋಗಿದ್ದು.”

“ನನಗೆ ಗೊತ್ತು.”

“ಹೋಗಬಾರದಿತ್ತು.”

“ಹೋದದ್ದರಲ್ಲಿ ತಪ್ಪೇನೂ ಇಲ್ಲ. ಅವನು ಹುಡುಗನಾದದ್ದರಿಂದ ಹೋಗುಚೆ ಅಂದದಕ್ಕೆ ಹೊರಟು ಬಂದ.” ಆತನ ಅಂತರಂಗದಲ್ಲಿ ಎಲ್ಲಿಯೋ ದ್ವೇಷ ಹೋಗಿಯಾದು ಶ್ರೀತ್ತು.

“ಆ ಮನೆಯಲ್ಲಿ ಎಲ್ಲರಿಗೂ ಇರುವ ಹಾಗೆ ಅವನಿಗೂ ಹಕ್ಕಿದೆ. ಅವರ ಒಂದು....”

ಅತ ಒಂದು ಸಲ ಗಟ್ಟಿಯಾಗಿ ಮೂಗಿನಿಂದ ಶಬ್ದ ಮಾಡಿ ಹೇಳಿದ:

“ಇದನ್ನೆಲ್ಲಾ ನೋಡೋ ದೇವರು ಮೇಲ್ಮೈಬ್ಬ ಇಲ್ಲವಾ? ಇದರ ಸಂತರ ಇದ್ದಿತ್ತು?”

ಶಂಕರನ್ ನಾಯರ್ ಜಗಲಿಯ ಮೇಲಿನಿಂದ ಎದ್ದ. ಮೆಟ್ಟಿಲಿನ ಹತ್ತಿರ ನಿಂತು ಸೂರು ಕಟ್ಟು ಹಿಡಿದುಕೊಂಡು ಹೋರಕ್ಕೆ ಉಗುಳುತ್ತ ಮತ್ತೂ ಏನನ್ನೋ ಆಲೋಚಿಸುತ್ತೇ ನಿಂತೆ.

“ನಾನು ಬೆಳಗ್ಗೆ ಬರ್ತಿನಿ. ಅಪ್ಪುಣಿ ಹೊರಟಿರಲಿ.”

“ಅಯ್ಯು.”

ಅತ ಮುಂದೆ ಹೆಚ್ಚೆ ಹಾಕಿದ.

ಆಮೇಲೆ ಹಕ್ಕೆ ಬರಿಸಿಕೊಳ್ಳುತ್ತ ಗಂಭೀರವಾದ ಧ್ವನಿಯಲ್ಲಿ ಹೇಳಿದ.

“ಯಾವಾಗಲಾದರೂ ಸರಿ. ಏನಾದರೂ ಬೇಕಾಗಿದ್ದರೆ ನನ್ನ ಹತ್ತಿರ ಸಂಕೋಚ ವಿಲ್ಲದೆ ಹೇಳಬೇಕು ಪಾರುಕುಟ್ಟಿ ಅಮ್ಮೆ.”

ಟಿಪಲ್ ಕೊಡವಿಕೊಂಡು ಫುಜದ ಮೇಲಿಟ್ಟುಕೊಳ್ಳುತ್ತ ವೇಗವಾಗಿ ಹೆಚ್ಚೆಯಿರಿಸಿದ.

ದೋಳಿನ ನಡೆಮುವ ಅತ್ಯುಣಿ ಎರಡು ರೂಪಾಯಿ ಸಾಲ ಈಸಿಕೊಂಡದ್ದನ್ನು ಹಿಂದಿರುಗಿಸಲಿಲ್ಲ. ಕೇಳಿ ಕೇಳಿ ಸಾಕಾಯ್ಯು. ನಿನ್ನ ರಸ್ತೆಯಲ್ಲಿ ಹಿಡಿದು ನಿಲ್ಲಿಸಿದ್ದ. ಕೆಲವು ದಿವಸಗಳಿಂದ ಆ ನಾಚಿಕೆಯಿಲ್ಲದವನು ತಪ್ಪಿಸಿಕೊಂಡು ತಿರುಗುತ್ತಿದ್ದ. ಈ ದಿನ ಖಿಂಡಿತ ಕೊಡುತ್ತೇನೆಂದು ದೇವರ ಮೇಲೆ ಆಳೆಯಿಟ್ಟು ಹೇಳಿದ್ದಾನೆ ಎಂದು ಅವನನ್ನು ಹುಡುಕಿ ಕೊಂಡು ಹೊರಟಿದ್ದ ಶಂಕರನ್ ನಾಯರ್.

ಪಾರುಕುಟ್ಟಿ ಅಮ್ಮನೆ ಮನೆಯಿಂದ ಹೊರಟಾಗ ಶಂಕರನ್ ನಾಯರ್ ಅತ್ಯುಣಿಯ ಎರಡು ರೂಪಾಯಿಯ ವಿಷಯವನ್ನು ತತ್ವಾಲಕ್ಕೆ ಮರೆತಿದ್ದ. ರಸ್ತೆಗೆ ಬಂದಾಗ ದಿಕ್ಕಿಲ್ಲದ ಹಣ್ಣನ ವಿಷಯ ಆಲೋಚಿಸುತ್ತಾ ನಡೆಯುತ್ತಿದ್ದ.

ಒಳ್ಳೆಯ ಮನೆಯಲ್ಲಿ ಮೆಟ್ಟಿ ಬೆಳಿದ ದೇಹನ್ನು. ಮನುಷ್ಯನ ಸ್ಥಿತಿ ಅಂದರೆ ಹೀಗೇ ಅಲ್ಲವೇ? ಎನ್ನುವ ವೇದಾಂತಪ್ರಾ ಆವಸ್ತಿಗೆ ತೋರಿತು.

ಕೇಂದಿಗೆ ವಸದ ಮೂಲಕ ಅತ ರಸ್ತೆ ತಲುಪಿದ.....ಆಗೆ ಏನಾದರೂ ಕೇಡುಂಟಾದರೆ ಆ ಹುಡುಗನ ಸ್ಥಿತಿ ಏನು? ನಾಲ್ಕು ದಿನ ಶಾಯಿಲೆ ಮಲಗಿದರೆ ಒಲೆ ಹಚ್ಚುವುದಕ್ಕೆ ಕೂಡ ಏನೂ ಇಲ್ಲ. ವೋದಲು ಮನೆಯ ಮುಂದೆ ಹತ್ತು ಸಾವಿರ ಕೊಳಗದ ಭತ್ತುದ

ರಾತ್ರಿ ಬಂದು ಬೀಳುತ್ತಿದ್ದೆ ಒಂದು ಕುಟುಂಬದ ಹೆಣ್ಣು ಅವಳು. ಆ ದೃಶ್ಯ ಆಗಾಗ ಕಣ್ಣುದುರಿಗೆ ಕಟ್ಟಿದಂತೆ ನಿಲ್ಲುತ್ತದೆ. ರಾತ್ರಿಯಲ್ಲಿ ತಾಯಿಯೂ ಮಾನು ಇಬ್ಬರೇ ಮಲಗಬೇಕು. ಬಾಗಿಲು ಭದ್ರವಾಗಿಲ್ಲದ ಮನೆಯಲ್ಲಿ ಯೋವನ ದಾಟಿಲ್ಲದ ಹೆಣ್ಣು ಒಂಟಿಯಾಗಿ.

ಆದರೂ ಅವಳಿಗೆ ಮನೆತನ ಅನ್ನವುದು ಇದೆ. ಭಕ್ತೆ ಎತ್ತಿದರೂ ಆ ಮನೆತನದ ಹೆಸರು ಹೋಗುವುದಿಲ್ಲ. ಅದು ಅವಳನ್ನು ನೋಡಿದರೇ ತಿಳಿಯುತ್ತದೆ.

ನಂಬುದಿರಿ ಮನೆಯಲ್ಲಿ ಇನ್ನೊಬ್ಬು ಕೆಲಸದವಳು ಶರೀರನ್ನು ನಾಯರಾಗಿ ಗೊತ್ತಿದೆ. ಮಹಾತಾಯಿ ! ನಲವತ್ತು ವರ್ಷ ಆಗಿದೆ. ಆದರೂ ಕುಣಿಂದಾಡುತ್ತೆ ಅವಳು ನಡೆಯುವುದು. ಅವಳು 'ಚರಂಕರ್ನಾ ನಾಯರೇ' ಎಂದು ಕರೆದಾಗ ಒದೆಯಬೇಕು ಅನ್ನಿಸುತ್ತೆ. ಅವಳ ನಾಟ್ಯವೇ ! ನಡೆಗಿಯೋ ! ತಾಸಿನ್ನೂ ಹದಿನಾರು ವರ್ಷದ ಹುಡುಗಿ ಅಂದು ಕೊಂಡಿದ್ದಾಗಿ. ಹೊರಿಗೆ ಅಂಗಳದಲ್ಲಿ ಕಸಗುಡಿಸುತ್ತೆ ಮನೆಗೆಲಸದ ನೆಪಡಲ್ಲಿ ನಿಲ್ಲುವ ಹೊತ್ತಿನಲ್ಲಿ ಅವಳನ್ನೇ ನೋಡಿಕೊಂಡು ನಿಲ್ಲುವ ಅಯೋಗ್ಯ ನಂಬುದಿರಿಯೂ ಇದ್ದಾನೆ. ಅಯೋಗ್ಯ, ಅಯೋಗ್ಯ ! ಅವನೊಬ್ಬು ಬಾಹ್ಯಾನಿನಲ್ಲವೇ ? ಒಂದಿಷ್ಟುದರೂ ಮಾನೆ ಮರ್ದಾದೆ ಇರಬೇಕು. ಬೆಳಗ್ಗೆ ಅವನು ಎಲೆ ಅಡಿಕೆ ಪಟ್ಟಿಗೆ ಮುಚ್ಚಿಳ್ಳಿ ತೆಗೆದಿಟ್ಟುಕೊಂಡು ಜಗಲಿಯ ಮೇಲೆ ಬಂದು ಕುಳಿತ್ತುತ್ತಾನೆ. ಕಣ್ಣು ಯಾವಾಗಲೂ ಅಂಗಳದಲ್ಲಿ ಚಾಪೆ ಹಾಸಿ ಭಕ್ತೆ ಒಣಗು ಧಾರುವ ಹೆಗಡರ ಮೇಲೆ. ಮೊದಲು ಆ ಮನೆಯಲ್ಲಿದ್ದ ಕೆಲಸದವಳ ಮಗಳಿಗೂ ಅವನ ಹಾಗೆ ಓರೆ ತುಟಿಯಿದೆ.

ಪಾರುಕುಟ್ಟಿ ಅಮೃತ ನಂಬುದಿರಿ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಾಗಿ ಎಂದು ತನ್ನ ಹತ್ತಿರ ಹೇಳಿದ್ದು ಯಾರು ! ಆಗ ಆಕೆಯ ವಿಷಯದಲ್ಲಿ ಸಿಟ್ಟು ಬಂದಿತ್ತು. ತೌರಿನ ಮಾನ ದಾಳು ಮಾಡಿದ್ದು ಸಾಲದು ಅಂತ ಈಗ ನಂಬುದಿರಿಗಳಿಗೆ ಅವಮಾನ ಮಾಡುವುದಕ್ಕೆ ಬಂದಿದ್ದಾಗಿ ಎಂದು ಮೊದಲು ಅನ್ನಿಸಿತ್ತು. ಆದರೆ ನಂಬುದಿರಿ ಮನೆಯ ವ್ಯವಸಾಯ ನೋಡಿಕೊಳ್ಳಲು ದೊಡ್ಡ ನಂಬುದಿರಿ ತನ್ನನ್ನು ನೇಮಿಸಿದಾಗ ಅವನ ಭಾವನೆ ಬದಲಾಯಿಸಿತು. ಬೆಳಗ್ಗೆ ಬರುತ್ತಾಗಿ. ಕಾರ್ಯದರ್ಶಿ ಹೇಳಿದ ಕೆಲಸ ಮಾಡುತ್ತಾಗಿ. ಹೋಗುತ್ತಾಗಿ. ಪಾರುಕುಟ್ಟಿ ಅಮೃತನಿಗೆ ಗೊತ್ತಿಲ್ಲದಂತೆ ಅವಳನ್ನು ಗಮನಿಸಿದ್ದಾನೆ. ಒಳ್ಳಿಯ ಗಾಂಧೀಯವೂ ಬಿಗುಮಾನವೂ ಇದೆ. ಹೊರಿಗಿನ ಅಂಗಳಕ್ಕೆ ಕಾರಿಸಿದ್ದೇ ಇಲ್ಲ. ಯಾರಾದರೂ ಮಾನಸಾಲೆಯ ಹತ್ತಿರ ಇದ್ದರೆ ಆ ದಾರಿಯಲ್ಲಿ ಬರುವುದಿಲ್ಲ. ಗಂಡಸರ ಮುಖ ನೋಡಿ ಮಾತನಾಡುವುದಂತೂ ಇಲ್ಲವೇ ಇಲ್ಲ. ಒಗ್ಗೆಲ್ಲ ಆಗಬೇಕಾಗಿದ್ದ ವಳಿಲ್ಲ.

"ಹಕೆಯಲ್ಲಿ ಒಳ್ಳಿಯದು ಬರೆಯಲ್ಲ. ಹಕೆಯಲ್ಲಿ ಒಳ್ಳಿಯದು ಬರೆಯಲ್ಲ."

"ನನ್ನವರು ಅಂತ ಯಾರೂ ಇಲ್ಲ....."

ಅಮ್ಮೆ, ಅಕ್ಕಂದಿರು, ಚಿಕ್ಕಪ್ಪೆ ಇನ್ನೊ ಯಾರಾಗೋ ಇದ್ದಾರೆ. ಪಡ್ಡೀಪಾಟ್‌ನಿಂದ ಅಲ್ಲಿಗಿರುವುದು ಕೇವಲ ಎರಡು ಮೈಲಿ. ಎಮ್ಮೆ ದೊಡ್ಡವಾಗಿ ಹೋಗಿದೆ! ಎಮ್ಮೊಂದು ಅರೆರವುಂಟಾಗಿದೆ! ಎಂದು ಅಕ್ಕಾಯಿತ್ತುಕೊಂಡೆ. ಅವಳು ತೂರಿಗೆ ಅವಮಾನ ಮಾಡಿ ಬಂದಳು.....

ಅಪ್ಪುಣ್ಣಿಗೆ ಅವರು ಅವಮಾನ ಮಾಡಿ ಕಳುಹಿಸಿದರು. ಅವನೇನು ತಪ್ಪಿ ಮಾಡಿದ್ದ? ಅವನೂ ಆ ಕುಟುಂಬಕ್ಕೇ ಸೇರಿದವನು. ಕೇವಲ ದೊಡ್ಡ ಮನೆಯುವರಾದರೆ ಸಾಲದು. ಕುಟುಂಬದ ಮನೆಗೆ ಸೇರಿದವನೊಬ್ಬಿ. ಬಂದಿದ್ದಾನೆ ಎಂದು ನೋಡುವ ವಿಶಾಲ ಮನೋ ಭಾವ ಇರಬೇಕು.

ಶೆಕರನ್‌ ನಾಯರಿಗೆ ವಿವರೀತ ಸಿಟ್ಟು ಬಂದು ಒಂದು ಸಲ ಕ್ಯಾಕರಿಸಿ ಉಂಟಳದ.

ದಾರಿಯಲ್ಲಿ ಉಣಣ್ಣೇರಿಯನ್ನು ಕೂಡಾಗ ಶೆಕರನ್‌ ನಾಯರಿಗೆ ಪನೋ ತಕ್ಕಣ ನೆನಪಾಯಿತು.

“ನಿಮ್ಮ ಹತ್ತ ಬೇಲೆಯ ಮುಖ್ಯಂತಾ ಉಣಣ್ಣೇಯರೆ?”

“ನನ್ನ ಮುಳ್ಳನ್ನೇಲ್ಲ ಕದ್ದು ಕೊಂಡು ಹೋಗಿಲ್ಲವಾ? ಇನ್ನುಲೇಂಬ್ರಿ ಸ್ವಲ್ಪ ಉಳಿದಿರ ಬೇಕು. ಬೇಕಾದರೆ ತೆಗೆದುಹೊಂಡಿ.”

“ನನಗೆ ನಾಲ್ಕೆದು ಹೊರೆ ಮುಖ್ಯ ಬೇಕು. ನಾನು ನಾಳಿ ನಂಬಿಂದಿರಿ ಮನೆ ಕೆಲಸ ಮಾಡುವ ಅಪ್ಪನ್ನು ಕಳಿಸ್ತುನಿ.”

“ಹಾಗಾದರೆ ನಿಮ್ಮ ಬೇಲಿ ಕೆಲಸ ಇನ್ನೊ ಆಗಿಲ್ಲವಾ?”

“ನನ್ನ ದಾಯ್ಯ. ಬೇರೆಯವರಿಗೆ. ನಾಳಿ ಅಪ್ಪನನ್ನು ಸಾಯಂಕಾಲಕ್ಕೆ ಹೊದಲು ಕಳಿಸ್ತುನಿ.”

“ಕಳಿಸು.”

ಉಣಣ್ಣಿಗೆ ಮುಳ್ಳಿನ ಹಣ ಕೊಡಬೇಕಾಗಿಲ್ಲ. ಇಬ್ಬರು ಹೊಲೆಯರನ್ನು ಕರೆದು ಕೊಂಡು ಬಂದು ಕಟ್ಟಿಸಿದರೆ ಒಂದು ದಿನದಲ್ಲಿ ಬೇಲಿ ಮುಗಿಯುತ್ತದೆ. ಎರಡು ರೂಪಾಯಿ ಕೂಲಿ ಕೊಡಬೇಕಾಗಬಹುದು. ಚಿಂತೆಯಿಲ್ಲ.

ಎರಡು ರೂಪಾಯಿ ಏಪಯ ಬಂದಾಗ ದೋಷಯ ಅತ್ಯಂತ ಕೊಡುತ್ತೇನೆಂದು ಹೇಳಿದ್ದ ದ್ವ್ಯಾಮನೆಯಾಯಿತು. ಎಲ್ಲಿ ಆ ಎರಡು ರೂಪಾಯಿ?

ಯುನೇಂಫನ್ ಅಂಡಿಯ ಹತ್ತಿರಕ್ಕೆ ಹೋದ. ಅಲ್ಲಿ ಬೇದಿಯಲ್ಲಿ ಬಟ್ಟಿ ಮಾರುತ್ತ ಹೋಗುತ್ತಿದ್ದವನನ್ನು ಕರೆದು “ಯಾರೋ ಇಬ್ಬರು ಚೌಕಾಸಿ ಮಾಡುತ್ತಿದ್ದರು.

“ನಿಮ್ಮ ದೋಷ ನಡೆಸೋ ಅತ್ಯಂತ ನೋಡಿದೆಯಾ?”

“ಬೆಳಗೆ ಇಲ್ಲಿಗಾಗಿ ಹೋದ.” ಮುಸಲಿಯಾರ್ ಹೇಳಿದ:

“ನಿಮ್ಮ ಏನುದ್ದಿನ್ ಅಂಡಿಯಲ್ಲಿ ಕೂತಿರಬಹುದು. ಕಳ್ಳಿ ಭಿಡುವ. ನಾನು ಕಾಸು

ಕೇಳುವ ಅಂತ ನಮ್ಮ ಅಂದಿಗಿ ಬರೇದಿಲ್ಲ. ನನ್ನೊ ನಾಲ್ಕುಕೆ ಕೊಡಬೇಕು.”

ವನ್ನಿಂದಿನ ಅಂದಿಯಲ್ಲಿ ಅತ್ಯಾರ್ಥಿ ಇರಲಿಲ್ಲ. ಹೋಗಲಿ, ಅಯೋಗ್ಯ! ಎಂದು ಮನಸ್ಸಿನಲ್ಲಿ ಅವನನ್ನು ಬರುತ್ತಾ ತಾನು ತರಹಾರಿ ನೆಟ್ಟಿದ್ದ ಸ್ತುತಿಗೆ ಬಂದ. ಹೊಳಿಯ ಪಕ್ಷದಲ್ಲಿ ಸ್ವಲ್ಪ ಸ್ತುತಿನ್ನು ಹರಾಜಿಸಲ್ಪಿ ತೆಗೆದುಕೊಂಡಿದ್ದ. ಮುಕ್ಕು ಸೌತಿಯನ್ನು ಕುಂಭವನ್ನೂ ನೆಟ್ಟಿದ್ದಾನೆ. ಎರಡು ಸಲ ಕಾಯಿ ತೆಗೆದಿದ್ದಾನೆ. ಹೊಸ ಮಳಿಬಿದ್ದ ಮೇಲೆ ಕುಯ್ಯಲ್ಲ. ಚಂದುವಿನ ಹತ್ತಿರ ನೀರೆತ್ತುವ ಕೊಟ್ಟಿನ್ನು ತೆಗೆದುಕೊಂಡು ಬಂದು ಬಿಗನ ಮರದ ಕಾಲುವೆಯ ಹತ್ತಿರಕ್ಕೆ ಬಂದ. ಅದಕ್ಕೆ ನೀರೆತ್ತಿ ಅಲ್ಲಿದ್ದ ಗುಂಡಿಯನ್ನು ತುಂಬಿಸಿದ ಆ ಮೇಲೆ ಗಳಿಗಳಿಗೆ—

ತರಹಾರಿಗೆ ನೀರೆತ್ತಿ ಆದ ಮೇಲೆ ಹೊಳಿಯಲ್ಲಿ ಏಂದು ಶಂಕರನ್ ನಾಯರ್ ರಸ್ತುಗೆ ಬಂದಾಗ ವಾಪ್ಪುವಿನ ಅಂದಿಯ ಮುಂದೆ ಒಂದು ಕಾಗು ಕೆಳಿಸಿತು. ಏಂನು ಬಂದಿದ್ದವು. ಹೋಗಿ ನೋಡಿದರೆ ನೆತ್ತುಲ್ ಏಂನು. ಆದರೂ ಏಂನಲ್ಲವೇ ಎಂದು ಏರ್ಡಾ ಕೋಗೆ ತೆಗೆದುಕೊಂಡ.

ಇನ್ನೀನು ಹೊರಡಬೇಕು ಎನ್ನುವಷ್ಟುರಲ್ಲಿ ಅಂದಿಯ ಜಗಲಿಯ ಮೇಲೆ ಕುಶಿತ್ವದ ಅಚ್ಚುಮಾನ ಕೂಗಿದ. ಹೋಗಿದಿದ್ದರೆ ಮುದುಕ ಸಿಟ್ಟು ಮಾಡಿಕೊಳ್ಳುತ್ತಾನೆ. ಹೋಗಿದರೆ ಅಲ್ಲಿಂದ ಬೇಗ ಬರುವ ಹಾಗಿಲ್ಲ. ಉರಿನಲ್ಲಿ ಎಲ್ಲ ನೋಡಿದರೂ ಅಚ್ಚುಮಾನ ಇರುತ್ತಾನೆ. ಸ್ವಲ್ಪ ಹತ್ತಿರದಲ್ಲೇ ಆತನ ಮನೆ. ಆದರೆ ಹೋಡು ಪಕ್ಷದಲ್ಲಿ ಕಟ್ಟಿದ ಮಹಡಿಯ ಮೇಲೆ ಹೆಚ್ಚಿಗೆ ಇರುವುದು. ರಾಮಾಯಣ ಪಾರಾಯಣ ಮಾಡುವುದು. ಜೊತೆಗೆ ಮುದುವೆಯ ದಳ್ಳಾರಿಯ ಕೆಲಸ. ಯಾರಾದರೂ ಮಾತಿಗೆ ಸಿಕ್ಕಿದರೆ ಸಾಕು. ವೇದಾಂತ ಪೂರಂಭಿಸುವುದು ಆ ಮುದುಕನ್ ಕೆಲಸ.

ಶಂಕರನ್ ನಾಯರ್ ಮನಿಗೆ ಹಿಂದಿರುಗಿದಾಗ ಸಾಯಂಕಾಲವಾಗಿತ್ತು.

ಸಂಜೀಯ ಸೂರ್ಯನಿಗೆ ಗುಂಡ್ಡ ಮರಿಯಾಗಿದ್ದದ್ದರಿಂದ ಬಿಸಿಲು ತೆಗಿನ ಮರಗಳ ತುದಿಯಲ್ಲಿ ಕಾಣಿಸುತ್ತಿತ್ತು. ತುಳಿ ಕಟ್ಟಿಯಲ್ಲಿ ದೀಪ ಹಚ್ಚಿಟ್ಟು ಮನೆಯೊಳಗೂ ದೀಪ ಹಚ್ಚಿಟ್ಟು ಅಡಿಗಿಗೆ ಪೂರಂಭಿಸಿದ. ಅನ್ನ ಸಾರು ಮಾಡುವುದು ಮಾತ್ರ, ಆತನಿಗೆ ಗೊತ್ತಿರುವುದು. ಒಂಟಿಯಾಗಿ ಅಡಿಗೆ ಮಾಡಿಕೊಂಡು ಉಂಟ ಮಾಡುವುದಕ್ಕೆ ಪೂರಂಭ ಮಾಡಿ ಎಷ್ಟೂ ವರ್ಷಗಳಾದುವು. ಆದರೆ ಈಗಲೂ ಅವನಿಗೆ ಗಂಬಿ ಬಿಂಬಿಯುವುದಕ್ಕೆ ಭಯ. ಆವನು ಗಂಬಿ ಬಿಂಬಿಯದೆ ಇಂಗಿಸುವುದೇ ಹೆಚ್ಚು. ಅಕ್ಕೆ ತುದಿಯುವುದಕ್ಕೂ ರಂಭಿಸಿದಾಗ ಅಧಿF ಹೋಕು ತೆಗಿನ ಕಾಯಿ ತುರಿದು ಅದಕ್ಕೆ ಹಾಗುತ್ತಿದ್ದ. ಆವನ ನೆನೆಹಿನ ಪ್ರಕಾರ ಒಂಟಿ ಜೀವನವನ್ನು ಪೂರಂಭಿಸಿ ಹದಿನಾಲ್ಕು-ಹದಿನ್ಯಿದು ವರ್ಷಗಳಾಗಿರಬಹುದು. ಅವನಿಗೆ ಅಳ್ಳು ಮತ್ತು ಅಕ್ಕೆ ಸಾಂಕ್ರಾಮಿಕ ರೋಗದಲ್ಲಿ ತೇರಿ ಕೊಂಡರು.

ಅಡಿಗೆ ಮನಯಲ್ಲಿ ಉರಿಯ ನಾಲಗೆಯನ್ನು ನೋಡುತ್ತಾ ಕುಳಿತ್ತದ್ದ. ನೀರು ಇಂಗಳು ಬಂದಿತ್ತು. ದಿನಗಳನ್ನು ಕೆಳಿಯವುದಕ್ಕೆ ನಂಬಿದಿರಿಗಳ ಮನ ಕೆಲಸ ಮಾಡಿ ಕೊಂಡಿದ್ದರೆ ಸಾಲದೆ ಮತ್ತೆ ಯಾಕೆ ಇಪ್ಪು ಕಪ್ಪ ಪಡುತ್ತೀರೆಯೆ ಎಂದು ಜನರು ಕೇಳುವ ದುಂಟು. ನಿಜ, ತರಕಾರಿ ಬೆಳೆಸಿ, ನೇಂದ್ರ ಬಾಳಿ ನಟ್ಟಿ ಹಣ ಸಂಪಾದನೆ ಮಾಡಿ ಏನು ಮಾಡಬೇಕು?

ಮನದುವೆಯಾಗು ಎಂದೂ ಜನರು ಉಪದೇಶಸುತ್ತಾರೆ. ಆಗ ಹೇಳುತ್ತಾನೆ:

“ನೆಲವತ್ತೀರದು ವರ್ಷ ಕೆಳಿದಾಯ್ತು. ಇನ್ನೆಂಥದ್ದು ಹೆಣ್ಣು ಕಟ್ಟಿಕೊಳ್ಳೋದು? ಹೀಗೇ ಇದ್ದರಾಯ್ತು.”

ಆದರೆ ಕೈಕಾಲು ಮುಚ್ಚಿಕೊಂಡು ಬಿಧ್ವಾಗ ಸಹಾಯಕ್ಕೆ ಮತ್ತೊಂದು ಕೈಯಿಲ್ಲ. ಕೆಲಸ ಮಾಡುವುದಕ್ಕಾಗದ ಹೋದ ಕಾಲದಲ್ಲಿ ಆ ಅನಾಥೀಯ ಪಾಡೇನು? ಕೊಟ್ಟಿಗೆ ಮುತ್ತಜ್ಜಿಯ ಜೀವನದ ನೆನಪಾಗುತ್ತದೆ. ಯಾರ ಮನ ಬಾಗಿಲಾದರೂ ಸರಿ ಹೋಗುತ್ತಾಲೆ.....ಆದನ್ನು ಉಹಿಸುವುದಕ್ಕೂ ಸಾಧ್ಯವಿಲ್ಲ. ಅದು ಕೂಡ ಕಾಲಿನಲ್ಲಿ ಶಕ್ತಿಯಿರುವ ಪರಿಗೆ ಮಾತ್ರ. ಆ ಮೇಲೆ ಬಳಿಗುಂಡಿಯಲ್ಲಿ ಉಪಖಾಸ ಬಿದ್ದು ಸಾಯುವ ನಾಯಿಗೆ ಹಾಗೆ.....

ಆ ಸ್ಥಿತಿಯನ್ನು ನೆನಸಿಕೊಂಡು ಆತ ನಡುಗಿದ.

ವಿವಾಹವನ್ನು ಕುರಿತು ಆಲೋಚನೆ ಮಾಡಿದ್ದ ಒಂದು ಕಾಲಕ್ಕೂ ಇತ್ತು. ಒಂದು ಹೇಣ್ಣನ ರೂಪು ಸದಾ ಕಣ್ಣಿಗೆ ಕಟ್ಟಿದಂತೆ ಇರುತ್ತಿದ್ದ ದಿನಗಳೂ ಇದ್ದವು. ಆಗ ಅಜ್ಞಿಯೂ ಅಕ್ಷನೂ ಬದುಕಿದ್ದರು. ಅಜ್ಞಿಯೇ ಆ ಆಲೋಚನೆಯನ್ನು ತಲೆಯಲ್ಲಿ ತಂಂಬಿದ್ದರ್ದು. ಕೈಹಿಡಿಯುವ ಮನಸ್ಸು ಒಟ್ಟಾಗುವಂತೆ ಮಾಡಿದ್ದರ್ದು. ಆದರೆ ದೃವ ಅದಕ್ಕೆ ದಾರಿ ಮಾಡಿಕೊಡಲಿಲ್ಲ.

“ಯಾಕ ದೃವವನ್ನು ದೂರಬೇಕು.....? ಹಣೆಬರಹ ಚೆನ್ನಾಗಿಲ್ಲ.”

ಮುಟ್ಟಿದರೆ ರತ್ನ ಚಿಮ್ಮುತ್ತಿದ್ದ ಶರೀರ. ಸಾಯಂಕಾಲದ ಹೊತ್ತಿನಲ್ಲಿ ಅವಳನ್ನು ಕಂಡದ್ದು. ಬೆಳಗ್ಗಿ ಕೇಳಿದ್ದು ಅವಳು ತೀರಿಕೊಂಡಳು ಎನ್ನುವ ಸುಧಿಯನ್ನು. ನಾಲ್ಕು ಸಲ ವಾಂತಿ ಮಾಡಿದಳು ಅಪ್ಪೆ. ಸಾಕ್ಷಾತ್ಕಾರ ರೋಗಕ್ಕೆ ಮೊದಲ ಆಹುತಿಯಾಗಿದ್ದಳು.

ಹತ್ತಿರದವರು ಅನ್ನಿಸಿಕೊಂಡಿದ್ದ ಅನೇಕರು ಸ್ತರ್ತರು. ಕುಟುಂಬದಲ್ಲಿ ಏಕಾಗಿಯಾದ ಕೆಲಸಮಾಡುತ್ತಿದ್ದ. ದಿನ ಕೆಳಿಯಲ್ಲಿದ್ದ ಜೀವನ ನೀರಸವಾಗಿ ಸಾಗುತ್ತಿತ್ತು. ಕ್ರಮೇಣ ಆ ದುಃಖ ತನಗರಿಯದಂತೆ ಮನಸ್ಸನಿಂದ ಮರಿಯಾಯಿತೆ.

ಚಲೆಯಲ್ಲಿ ಬೆಂಕಿಯ ಕೆಂಪು ನಾಲಗೆಗಳ ಮಡಕೆಯ ತಳವನ್ನು ನೆಕ್ಕುತ್ತಾ ಇರುವ ದನ್ನು ನೋಡುತ್ತಾ ಆತ ಕುಳಿತ್ತದ್ದ. ಗಂಜಿ ಕುದ್ದು ಮೇಲೆ ಬಂದು ಬೆಲ್ಲತ್ತಿದ್ದಾಗ ವಾಸ್ತವ ಜಗತ್ತಿಗೆ ಬಂದ. ನೀರು ಚಿಮ್ಮಿಸಿದ, ನೋರೆ ಕಳಗಿಯಿತು.

ಉಂಟ ಮಾಡಿ ಹೊರಗಿನ ಜಗಲಿಯಲ್ಲಿ ಚಾಪೆ ಹಾಸಿಕೊಂಡು ಮಲಗಿದ್ದಾಗ ಮಾರನೆಯ ದಿನದ ಕೆಲಸ ನೇನವಾಯಿತು. ಸ್ನೋಲ್‌ವರೆಗೆ ಹೋಗಬೇಕು. ಅಪ್ಪುಣ್ಣ ಯನ್ನು ಸ್ನೋಲಿಗೆ ಸೇರಿಸಬೇಕು. ಆಗ ಬೇಕಾಗಿದ್ದ ಕಾಲದಲ್ಲಿ ಮದುವೆ ಆಗಿದ್ದಿದ್ದರೆ ಆತನಿಗೂ ಅಪ್ಪುಣ್ಣ ಯ ವಯಸ್ಸಿನ ಒಬ್ಬ ಮಗನಿರುತ್ತಿದ್ದ. ಗಡ್ಡೆಯಲ್ಲಾಗಲೀ ತರಕಾರಿ ತೋಟದಲ್ಲಾಗಲೀ ಅವನನ್ನು ಕೆಲಸ ಮಾಡಲು ಬಿಡುತ್ತಿರಲಿಲ್ಲ. ಅವನೂ ಎರಡಕ್ಕರ ಕಲಿತು ಮೇಲೆ ಬರುತ್ತಿದ್ದ.....ಕೆಳದು ಹೋದದ್ದನ್ನೇ ನೇನಿಕೊಂಡು ಏನು ಫಲ?

ಅಪ್ಪುಣ್ಣ ಅಭಿವೃದ್ಧಿಗೆ ಬರುತ್ತಾನೆ. ಹುಡುಗನ ಮುಖಿದಲ್ಲಿ ಒಳ್ಳೆಯ ಲಕ್ಷಣವಿದೆ. ನೋಡುವಾಗಲೇ ಗೊತ್ತಾಗುತ್ತದೆ.

“ಅಮ್ಮಾ ಭಿಗವತಿ, ಅತನಿಗೆ ಒಳ್ಳೆಯಂದನ್ನು ಮಾಡು.”

ಆತ ಅನ್ನಪೂರ್ಣಾದ ಚಿತ್ರಗಳನ್ನು ಕಾಣಿತ್ತು ಕತ್ತಲೆಯಲ್ಲಿ ಕಣ್ಣಿರೆಪ್ಪೆ ಮುಚ್ಚಿ ಕೊಂಡು ಮಲಗಿದ.

* * * * *

ಹೈಸ್ನೋಲಿಗೆ ಸೇರುವುದಕ್ಕೆ ಹೋಗುವ ದಿವಸ ಅಪ್ಪುಣ್ಣ ತುಂಬ ಸಂಭ್ರಮ ದಿಂದಿದ್ದ.

ಶಾರಕರನ್ ನಾಯರ್ ಹೊಟ್ಟಿಗೆ ಮುಂಭಿಯೇ ಬಂದ. ಅದಕ್ಕೆ ಮೇಲದಲೇ ಅವನು ತಯಾರಾಗಿ ನಿಂತಿದ್ದ. ಥೀಸಿಗೆ ಬೇಕಾದ ಹಣವನ್ನು ಶಾರಕರನ್ ನಾಯರ ಕೈಯಲ್ಲಿ ಅಮ್ಮು ಕೊಟ್ಟಿಕ್ಕು. ಅವನು ಹೊರಟಾಗ ಅಮ್ಮು ಕಾಲುದಾರಿ ತಿರುಗುವ ವರೆಗೆ ನೋಡುತ್ತಾ ಸಂತುಕೊಂಡಿದ್ದಬೇಕು.

ಹೈಸ್ನೋಲಿಗೆ ಇರುವುದು ಬಡೇ ಮೈಲಿ. ಆದರೂ ಅವನು ನಡೆದು ಹೋಗು ಶ್ರದ್ಧಾಗ ಅಮ್ಮನಿಗೆ ಎಷ್ಟೊಂದು ವ್ಯಾಸನವಾಗಿತ್ತು!

ವಡಕ್ಕೇವಾಟ್ ದಾರಿಗಾಗಿಯೇ ಹೋಗಬೇಕು. ಮನೆಯ ಮುಂಭಾಗಕ್ಕೆ ಹೋಗಿ ಸೇರುವ ಗಡ್ಡೆಯ ದೊಡ್ಡ ದಿಕ್ಕನ ಹತ್ತಿರ ಬಂದಾಗ ಒಂದು ಸಲ ಆ ಕಡೆಗೆ ನೋಡ ಬೇಕು ಎನ್ನಿಸಿತ್ತು. ಆದರೆ ಆ ಕಡೆಗೆ ನೋಡಲಿಲ್ಲ.

ದೊಡ್ಡ ಸ್ನೋಲು. ಅವನು ಓದಿದ್ದ ಸ್ನೋಲಿನಲ್ಲಿ ಆಫೀಸು ರೂಮಿಗೆ ಮಾತ್ರ ಹೆಂಚು ಹೊದಿಸಿರುವುದು. ಇಲ್ಲಿ ಎಲ್ಲವೂ ಹೆಂಚು ಹೊದಿಸಿದ ದೊಡ್ಡ ದೊಡ್ಡ ಕಟ್ಟಡಗಳು. ನಾಲ್ಕಿಂದ್ರಿಯ. ಪೆಟ್ಟಿಲಿನ ಹತ್ತಿರ ಸ್ನೋಲಿನ ಹೆಸರನ್ನು ಎದ್ದು ಕಾಣಿವ ದಪ್ಪ ಅಕ್ಷರಗಳಲ್ಲಿ ಒಂದು ಕರ್ಮಾನಿನಲ್ಲಿ ಬರೆದಿದ್ದಾರೆ.

ಸ್ನೋಲಿಗೆ ಅಂಟಿದಂತೆ ಹೂವಿನ ತೋಟವಿದೆ. ಮನಕ್ಕಾವು ಸ್ನೋಲಿನಲ್ಲಿ ಹೂ ದೋಟವಿದೆ. ಆದರೆ ಅದರಲ್ಲಿ ಹೂಬಿಡುವ ಒಂದೇ ಒಂದು ಗಿಡವಿರಲಿಲ್ಲ. ಹುಡುಗಿರು

ಅದರಲ್ಲಿ ಬದನೆಯನ್ನು ಬೆಂಡೆಯನ್ನು ಬೇಕಾಗುತ್ತಾರೆ. ಕಾಯಿಬಿಟ್ಟಿಗೆ ಉವಾ ಧಾರ್ಮಿಕ ಕುರಿತು ಕೊಂಡು ಕಾಗಿದಲ್ಲಿ ಪೋಟ್ಟಿ ಕಟ್ಟಿಕೊಂಡು ಮನಗೆ ತೀವ್ರಕೊಂಡು ಹೋಗುತ್ತಾರೆ. ತೋಟಗಾರಿಕೆಗಾಗಿಯೇ ಒಂದು ಹೀರಿಯದ್ದು ಇದೆ.

ಬೆಲ್ಲ ಹೊಡೆದಿರಲಿಲ್ಲ.

ರೀತಿನಲ್ಲಿ, ಗೀಟನಲ್ಲಿ, ಚರಾಂಡದಲ್ಲಿ ಎಲ್ಲಿ ನೋಡಿದರೂ ಹುಡುಗಳು. ಸೇರಲು ಬಂದಿದ್ದವರೇ ಹೆಚ್ಚು. ಅವರನ್ನು ನೋಡಿದರೇ ಗೋತ್ತಾಗುತ್ತಿತ್ತು. ಅವನ ಹಾಗೆಯೇ ವಿಸ್ತೃತಕ್ಕೂಳಾಗಿದ್ದವರು. ಜೊತೆಯಲ್ಲಿ ಯಾರಾದರೂ ಪೂಷಕರು ಇರುತ್ತಿದ್ದರು.

ಅವನ ಸೂಲಿನ ಹುಡುಗರ ಪೈಕಿ ಕೆಲವರು ಅಲ್ಲಿದ್ದರು.

ಆಫೀಸು ರೂಪಿನ ಮೂಲದೆ ಇತರ ಹುಡುಗರ ಜೊತೆಯಲ್ಲಿ ಅವರೂ ಕಾಡು ನಿಂತಿದ್ದರು. ಹೆಸರನ್ನು ಬರೆದು ಮೊದಲೇ ಕಾಂಕ್ಷಾ ಹತ್ತಿರ ಕೊಟ್ಟಿದ್ದ. ಒಬ್ಬಿಬ್ಬಿರನ್ನಾಗಿ ಕರೆಯುತ್ತಿದ್ದರು.

ಹೆಡ್‌ಮಾಸ್ಟರ ರೂಪಿನ ಹತ್ತಿರ ಹೇಳಿದಾಗ ಆಶ್ಚರ್ಯಚಿತನಾದ. ನೀಲಿಯ ಬಟ್ಟಿ ಹೊದಿಸಿದ್ದ ದೊಡ್ಡ ಮೇಜಂ. ಗಾಜಿನ ಬೀರಿಗಳು. ಗೋಡೆಯಲ್ಲಿ ತೂಗು ಹಾಕಿದ್ದ ಚಿತ್ರಗಳು. ಮೇಜನ ಮೇಲೆ ಒತ್ತಿದರೆ ಶಬ್ದ ಮಾಡುವ ಬಲ್ಲ. ಕಾಗಿದ ಪತ್ರಗಳ ಮೇಲೆ ಭಾರ ಹೇರುವುದಕ್ಕಾಗಿ ಇಟ್ಟಿದ್ದ ಸ್ಪಟಿಕದ ಕಲ್ಲುಗಳು. ಅದರ ಹಿಂದೆ ದೊಡ್ಡ ದೊಂದು ಕುಟುಂಬಲ್ಲಿ ಕುಳಿತ್ತಿದ್ದ ಕ್ಷಿತಿನಲ್ಲಿ ಮಡಿಗಳು ಕಾಣಣುತ್ತಿದ್ದ ಒಬ್ಬ ಆಜಾನುಬಾಹು ವ್ಯಕ್ತಿ. ಹೆಡ್‌ಮಾಸ್ಟರ್.

ಸರ್ಟಿಫಿಕೇಟ್ ನೋಡಿದರು.

ಹೆಸರು, ವಯಸ್ಸು, ಮಾರ್ಗ್ ಅದರಲ್ಲಿತ್ತು.

ಹೆಡ್‌ಮಾಸ್ಟರ್ ಕೇಳಿದರು.

“ತಂದೆಯ ಹೆಸರು?”

“ಟಿ. ಕೋಂಡುಣ್ಣ ನಾಯರ್.” ಎಂದು ಹೇಳಿ ಇಷ್ಟ ವಿವರವನ್ನು ಹೇಳಿಬಿಡು ವುದಕ್ಕಾಗಿ ಮತ್ತು ಒಂದು ವಿವರವನ್ನು ಸೇರಿಸಿದ.

“ತಂದೆ ಇಲ್ಲ.”

“ಪ್ರೇರಣಕರ ಹೆಸರು?”

ಹೆಡ್‌ಮಾಸ್ಟರ್ ತಂಡರನ್ ನಾಯರ ಕಡೆಗೆ ತಲೆಯತ್ತಿ ನೋಡಿದರು.

ತಂಡರನ್ ನಾಯರ್ ಯೋಚಿಸಿದ: ಯಾರು ಅವೃತ್ತಿಯ ಪೂಷಕ? ಸ್ತ್ರೀಯಾದ ರೀನು? ಗಂಡಸರೇ ಆಗಬೇಕು ಅಂತ ಇದ್ದರೆ? ತೊಂದರೆ ಯಾಗುವುದು ಬೇಡವೆಂದು ಭಾವಿಸಿ ಹೇಳಿದ.

“ತೀರು ಪ್ರೇರಣ ತಂಡರನ್ ನಾಯರ್” ಎಂದು ಹೇಳಿ ತನ್ನ ವಿಳಾಸವನ್ನು ಹೇಳಿದ.

ಆಗ ಅಪ್ಪುನ್ನು ಆತನ ಮುಖವನ್ನೊಮ್ಮೆ ನೋಡಿದ. ಅದನ್ನು ಅವನು ನೋಡಿಯೂ ನೋಡದವನೆಂತೆ ನಟಿಸಿದ.

ಕಿಟಿಕಿಯ ಹತ್ತಿರ ಹೋಗಿ ಕೈಯಲ್ಲಿ ಫೇಸುಕೊಟ್ಟಿ. ನಾಕೆಯಿಂದ ಕಾನ್ನು ಹೋಗಿಬಹುದು.

ಅವರು, ಸಮಾಧಾನದಿಂದ ಹಿಂದಿರುಗಿದರು. ಅಂತೂ ಅಪ್ಪುನ್ನು ಯು ಮನಸ್ಸಿನಲ್ಲಿ ಒಂದು ಸಂಶಯ ಉಳಿದೇ ಇತ್ತು. ತಯರನ್ ನಾಯರ್ ತನ್ನ ಪೋಡನಾಗುವುದು ಹೇಗೆ?

ಹೂಸ ಸ್ವೇಚ್ಛರ ಜೊತೆಯಲ್ಲಿ ಸ್ಕೂಲಿಗೆ ಹೋಗುವುದು ಅಪ್ಪುನ್ನಿಗೆ ತುಂಬ ಸಂತೋಷವನ್ನುಂಟು ಮಾಡಿತ್ತು.

ಪ್ರತಿದಿನ ಬೆಳಗೆ, ಸಾಯಂಕಾಲ ವಡಕ್ಕೇಪಾಟ್ ಮಾರ್ಗವಾಗಿಯೇ ಹೋಗಬೇಕು. ದೊಡ್ಡ ದೊಡ್ಡ ಗಡ್ಡೆಯ ದಿಂಡುಗಳ ಹತ್ತಿರಕ್ಕೆ ಬುಂದಾಗ ಒಂದು ಸಲ ಆ ಕಡೆಗೆ ನೋಡುತ್ತದ್ದು. ಗಡ್ಡೆಯ ಅಂತು, ಒತ್ತುತ್ತಾದ ಅಡಕಿಯ ಮರಗಳ ಗುಂಪೆ ಅದರ ಮುಢ್ಣ ಬೊಕ್ಕಿನ ಮನ ಸರಿಯಾಗಿ ಕಾಣಿಸುವುದಿಲ್ಲ. ಹೊರಗಿನ ಅಂಗಳದಲ್ಲಿ ಯಾರೂ ಇರುವುದಿಲ್ಲ. ಸಾಯಂಕಾಲ ಒಂದಿರುಗಾ ಬರುತ್ತಿದ್ದಾಗ ದಿಂಡಿನ ಮೇಲೆ ಸಿಧಾನವಾಗಿ ಹೆಚ್ಚೆಯಿಲುತ್ತಾ ಆ ಕಡೆಗೆ ನೋಡುತ್ತಿದ್ದು. ತಲೆಗೂದಲ್ಲಿದೆ ಹೊಕೆಯುವ ತಲೆಯನ್ನು ಎತ್ತಿಕೊಂಡು ತಿರುಗಾಡುತ್ತಿರುವುದು ದೊಡ್ಡ ಮಾವ. ತಾರ್ಕ ತಲೆಯ ಮೇಲೆ ಒಂದು ಶುಳಿ ತಿದೆಯೇ ಎನ್ನುವಂತೆ ತನಗೇ ತಿಳಿಯದಂತೆ ಅಪ್ಪುನ್ನಿಗೆ ಬೇಗ ಬೇಗ ಹೆಚ್ಚೆಯಿಲುತ್ತಿದ್ದು. ಆತ ಅವನನ್ನು ನೋಡುವುದಿಲ್ಲ. ಎಮ್ಮೆ ಮಾಡಗರು ಅಲ್ಲಿಗಾಗಿ ಹೋಗುತ್ತಾರೆ!

ಗಡ್ಡೆಯನ್ನು ಕೊಯ್ದ್ದಿಗೆತ್ತು. ವಡಕ್ಕೇಪಾಟ್ ತೋಟದ ಹತ್ತಿರ ಒಂದು ದಾರಿ ಯಿದೆ. ಆ ದಾರಿಯಲ್ಲಿ ಹೋದರೆ ಗಡ್ಡೆಯ ತೆಂಕು ಭಾಗದ ಅಂಚಿನಲ್ಲಿ ಮರಗಿಳಿಸಿನ ಗಡ್ಡೆಗಳಿವೆ. ಆ ದಾರಿಗಾಗಿ ಹೋದರೆ ಸುಲಭವಾಗಿ ರಸ್ತೆಯನ್ನು ತಲಪಬಹುದು. ಆದರೆ ಆ ದಾರಿಯಾಗಿ ಹೋಗುವಂತಿಲ್ಲ.

ವಡಕ್ಕೇಪಾಟ್‌ನಿಂದ ಇಬ್ಬರು ಅದೇ ಸ್ಕೂಲಿಗೆ ಬರುತ್ತಾರೆ. ಬಿ. ಕಾನ್ನಿನಲ್ಲಿ ಭಾಸ್ಕರನೂ ಸರ್ಕಂಡ ಪಾರಿನಲ್ಲಿ ಕೃಷ್ಣನ್ ಕುಟ್ಟಿಯೂ ಓದುತ್ತಿದ್ದಾರೆ.

ಡಿಲ್ ಕ್ಲಾಸ್‌ನಲ್ಲಿ ಏ. ಅಂತಲೂ ಬಿ. ಅಂತಲೂ ವಿಭಾಗ ಮಾಡಿದರು. ಡಿಲ್ ಕ್ಲಾಸ್‌ನಲ್ಲಿ ಅವನು ಭಾಸ್ಕರನನ್ನು ಮೊದಲು ನೋಡಿದ್ದು. ಕುಟ್ಟಿತಯರನ್ ಹೇಳಿದ ಮೇಲೆ ಗೊತ್ತಾಯಿತು. ಮಾತಾಡಿಸಲೆ? ಆದರೆ ಡಿಲ್ ಕ್ಲಾಸ್‌ನಲ್ಲಿ ಹತ್ತಿರ ಹತ್ತಿರ ನಿಂತಿದ್ದಾಗಲೂ ನೀರು ಕುಡಿಯುವುದಕ್ಕೆ ಹೋದಾಗಿ ತನ್ನನ್ನು ಕಂಡಾಗಲೂ ಭಾಸ್ಕರ ಮಾತನಾಡಿಸಲಿಲ್ಲ. ಭಾಸ್ಕರನೂ ಅವನು ಗೊತ್ತಿದೆ. ಭಾಸ್ಕರನೇ ಕುಟ್ಟಿತಯರ ಹತ್ತಿರ ಹೇಳಿದ್ದು.

ಭಾಸ್ಕರ ಹೇತೋ ಫಾರಂನಲ್ಲಿ ಇದು ಎರಡನೆಯ ವರ್ಷ. ಭಾಸ್ಕರನೂ ಕೃಷ್ಣನೂ ಈಟ್ಟಿಯೂ ಸ್ವಾಲಿಗೆ ಬರುವುದು ಒಂಟಿತ್ತಿನ ಬಂಡಿಯಲ್ಲಿ. ಬಣ್ಣ ಹಂಡಿದ ಕೊಂಬು, ಕೊಂಬಿನ ತುದಿಯಲ್ಲಿ ಗೊಳಿಸುಗಳು, ಕತ್ತಿನಲ್ಲಿ ಜಮ್‌ದ ಪಟ್ಟಿ, ಅದಕ್ಕೆ ಹಣದಿರುವ ಸಣ್ಣ ಸಣ್ಣ ಗಂಟೆಗಳು—ಇದ್ದ ಒಂದು ಬಿಳಿಯ ಎತ್ತಿನ ಬಂಡಿ. ಒಳಗೆ ಕುಳಿತುಕೊಳ್ಳಲು ಮೇತ್ತೆ ಹಾಕಿದೆ. ದೂರದಿಂದಲೋ ಬಂಡಿ ಬರುವ ಶಬ್ದವನ್ನು ಕೇಳಬಹುದಾಗಿತ್ತು.

ಬಂಡಿ ಯಾವುದೋ ಮಾಟ್ಲಿಯದು. ಅದಕ್ಕೆ ತಿಂಗಳು ತಿಂಗಳಿಗೆ ಬಾಡಿಗೆ.

ಅವರು ಬರುವುದನ್ನೂ ಹೋಗುವುದನ್ನೂ ಕಂಡು ಅಪ್ಪಣಿ ಅಸೂಯೆಗೊಂಡಿದ್ದು.

ಎಮ್ಮೋ ದಿವಸಗಳ ನಂತರ ತಿಳಿದದ್ದು. ಕಾಣಿನಲ್ಲಿ ಪಲವರಿಗೆ ಅವರನ್ನು ಕಂಡರೆ ಅಸೂಯೆಯಿದೆ ಎಂದು. ಸ್ವಾಲಿಗೆ ನಡೆಯದೆ ಬರುವುದು ಅವರಿಬ್ಬರು ಮಾತ್ರ.

ಭಾಸ್ಕರನಿಗೆ ತುಂಬ ಬಿಂಬಿದೆ. ತಾನು ದೊಡ್ಡ ಮನುಷ್ಯನಂಬ ಭಾವನೆ ಅವನ ನಡಗಿಯಲ್ಲಿ ಮಾತಿನಲ್ಲಿ, ಎದ್ದು ಕಾಣತ್ತಿತ್ತು.

ನಾಲ್ಕು ಗಂಟೆಗೆ ಸ್ವಾಲು ಬಿಟ್ಟು ಹೊರಟಾಗ ಗೇಟಿನಲ್ಲಿ ಬಂಡಿ ಸಿದ್ದವಾಗಿರುತ್ತಿತ್ತು. ಹಸಿರು ಟವಲನ್ನು ಯಾವಾಗಲೂ ತಲೆಗೆ ಕಟ್ಟಿರುತ್ತಿದ್ದ ಒಬ್ಬ ಕುಳ್ಳಿ ಮನುಷ್ಯ ಬಂಡಿಯವನು. ಭಾಸ್ಕರ ಸ್ವಾಲಿನ ಮೆಟ್ಟಿಲಿಳಿದು ಪ್ರಸ್ತರವನ್ನು ಮೊದಲು ಬಂಡಿಯೊಳ್ಳು ಎಸೆಯುವುದು. ಆ ಮೇಲೆ ಕೃಷ್ಣನ್ನು ಕುಟ್ಟಿಯ ಹತ್ತಿರ ಹೇಳುತ್ತಿದ್ದರ್ದು. “ಹತ್ತೋ ಹುಡುಗೆ!” ಎಂದು.

ಕೃಷ್ಣನ್ನು ಕುಟ್ಟಿ ಹತ್ತಿದ ಮೇಲೆ ಅವನು ಪಕ್ಷದಲ್ಲಿ ಕಾಲು ತೊಗುಬಿಟ್ಟು ಕುಳಿತು ಕೊಳ್ಳುತ್ತಿದ್ದು. ಗೇಟಿನಲ್ಲಿ, ರೋಡಿನಲ್ಲಿ, ಹೋಗುತ್ತಿದ್ದ ಮುಡುಗರ ಅಸೂಯೆಯ ಕುಳ್ಳಿಗಳು ತನ್ನ ಮೇಲಿವೆ ಎಂದು ಅವನಿಗೆ ಗೊತ್ತು.

ಅಪ್ಪಣಿಯ ಸ್ವೇಕಿತ ಮುಹಮ್ಮದ್. ಹೊಸ ಜಮೀನಿನಿಂದ ಸ್ವಲ್ಪ ಹತ್ತಿರದಲ್ಲೇ ಮುಹಮ್ಮದನ ಮನೆ. ಅವನು ಹತ್ತಿರದ ದಾರಿಯಲ್ಲಿ ಒಂದು ಯಜ್ಞೋಶ್ವರ ದೇವಾಲಯದ ಹತ್ತಿರ ಕಾಡು ನಿಂತಕೊಳ್ಳುತ್ತಿದ್ದು. ಮುಹಮ್ಮದ್ ಆ ಒಂಟಿತ್ತಿನ ಬಂಡಿಯ ಭಂಗಿಯನ್ನು ಕುರಿತು ಹೇಳುತ್ತಿದ್ದರ್ದು ನಿಜ. ಓದಿ ಮುಗಿಸಿದ ಮೇಲೆ ವ್ಯಾಪಾರ ಮಾಡಿ, ಹಣ ಸಂಪಾದನೆ ಮಾಡಿ ಒಂದು ಸ್ಪೇಲಿನ ಬಂಡಿ ಕೊಂಡುಕೊಳ್ಳಬೇಕು ಎಂದು.

“ಬಂಡಿಯಲ್ಲಿ ಬರೋ ಭಾಸ್ಕರನೂ ನಮ್ಮ ಅಪ್ಪಣಿಯೂ ಒಂದೇ ಮನೆಯವರು.” ಎಂದು ಮುಹಮ್ಮದ್ ಯಾರ ಹತ್ತಿರವೇ ಹೇಳಿದ.

ಅದು ಕಾಣಿನಲ್ಲಿ ಕೆಲವರಿಗೆ ತಿಳಿಯತು. ಅದರಿಂದ ಹೆಚ್ಚು ಅಸಮಾಧಾನವುಂಟಾದದ್ದು ಭಾಸ್ಕರನಿಗೆ ತಿಳಿದಾಗ.

ಭಾಸ್ಕರನೂ ಅವನಿಗೆ ಆದ ಸ್ವೇಕಿತರ ಒಂದು ಗುಂಟಿದೆ. ಶರುಣಾಕರನೂ

ರತ್ನಾಕರನೂ ಮತ್ತಿತರರೂ ಅವನನ್ನು ಹಿಂಬಾಲಿಸುವುದರ ಉದ್ದೇಶ ಕೆಲವು ಸಲ ಭಾಸ್ಕರ ಕೈಪೊರಿ ಬಂಡಿಯಲ್ಲಿ ಕೂರಿಸಿಕೊಂಡಾನು ಎಂದು.

ಕರುಣಾಕರ ಭಾಸ್ಕರನ ಹತ್ತಿರ ಹೇಳಿದ.

ಅದನ್ನ ಕೇಳಿ ಭಾಸ್ಕರ ತಿರಸ್ಯಾರದಿಂದ ಒಂದು ಸಲ ನಕ್ಕು ಹೇಳಿದ.

“ಹ್ಯಾಂ, ನನ್ನ ಮನೆಯವನೇ ! ಕಳಿದ ಸಲ ಸರ್ವಾಂತ್ಯ ನೋಡೋದಕ್ಕೆ ಬಂದಿ ದ್ವಾಗ ಏನಾಯ್ದು ಕೇಳಿಸೋದು.”

“ಏನಾಯ್ದು ? ಕೆಲವರಿಗೆ ಆದು ತಿಳಿಯಬೇಕು. ಆದದ್ದೇನು ? ಒತ್ತಾಯ ಮಾಡಿ ಹೇಳಿದಾಗ ಹೇಳಿದ :

ಅದನ್ನ ಕೇಳಿ ಅಪ್ಪಣಿಗೆ ಅಳು ಬಂದಿತು. ಭಾಸ್ಕರನೇ ಸ್ವತಃ ಕೆಲವರ ಹತ್ತಿರ ಹೇಳಿದ.

“ಅವನು ನಮ್ಮ ಮನೆಗೆ ಬರುವ ಹಾಗಿಲ್ಲ. ಮಾವ ಅವನ ಕುಶೀಗೆ ಹಿಡಿದು ಆಚಿಗೆ ಸೂಕಿದರು. ಅವನು ಓಡಿದ ಹಾದೀಲ ಹುಲ್ಲು ಹುಟ್ಟಿತೋಂ ಇಲ್ಲಪೋ ಗೊತ್ತಿಲ್ಲ.”

ಮೌನವಾಗಿ ಅಪ್ಪಣಿ ಕೇಳಿಸಿಕೊಂಡ. ಭಾಸ್ಕರ ಅಂತ ಅಲ್ಲ ಅವನನ್ನ ಕರೆಯು ಬೇಕಾದದ್ದು ಭಾಸ್ಕರನ್ನ ಅಂತ. ಈ ಜನ್ಮದಲ್ಲಿ ಭಾಸ್ಕರನ್ನ ಎಂದು ಕರೆಯುವುದಿಲ್ಲ, ದುರಹಂಕಾರಿ !

ಅವನು ದೂಡ್ಯಾಮ್ಯನ ಮಗ. ಅವನ ತಂದೆ ನಂಬಿಂದಿರಿಯಾಗಿದ್ದ. ಅವನ ತಾಯಿಗೆ ಸ್ವಂತ ಮನೆ, ಭೂಮಿ ಇದೆ. ಅಲ್ಲಿಯ ಉಸ್ತುವಾರಿಯನ್ನ ಕಾರ್ಯದರ್ಶಿಯೇ ನೋಡಿ ಕೊಳ್ಳುತ್ತಾನೆ.....

ಇತರ ಹುಡುಗಿರ ಜೊತೆಯಿಂದ ಸಾಧ್ಯವಾದವೂ ಪ್ರತ್ಯೇಕವಾಗಿ ನಿಲ್ಲುಲು ಆಶೇ ಪಡುತ್ತಿದ್ದ. ಅವನು ನಂಬಿಂದಿರಿ ಮನೆಗೆಲಿಸದವರ ಮಗ, ದೂಡ್ಯಾಮನೆಯಿಲ್ಲ. ಹಣ ವಿಲ್ಲ. ಎರಡು ಜೊತೆ ಬಟ್ಟೆ ಮಾತ್ರ ಅವನಿಗೆಯುದು. ಅವನ್ನೇ ಬದಲಾಯಿಸಿ ಉಟ್ಟಿ ಕೊಳ್ಳಬೇಕು. ಬೇಕಾಗುವ ವಸ್ತುಕಗಳಲ್ಲ, ಲೆಕ್ಕ ಮಾಡುವುದಕ್ಕೆ ದೂಡ್ಯಾ ಬೌಂಡು ನೋಟ್ ಬುಕ್ ಕೂಡ ಇಲ್ಲ.

ಮುಧಾಪ್ಪ ಮಾರಾರನ ಹೋಟೆಲಿನಲ್ಲಿ ಭಾಸ್ಕರ ಉಟ ಮಾಡುತ್ತಿದ್ದ.

ಅಪ್ಪಣಿ ಬೇಳಿಗೆ ಗಂಟೆ ಕುಡಿದು ಸ್ಕೂಲಿಗ ಹೋಗುತ್ತಿದ್ದಂದ್ದು. ಮತ್ತೆ ಉಟ ಮಾಡುತ್ತಿದ್ದಂದ್ದು ಸಾಯಂಕಾಲ ಮನೆಗೆ ಹಿಡಿರುಗಿದಾಗಲೇ.

ಮುಂದಿನಯ ಹೀರಿಯಡ್ ಆಗುವಪ್ಪರಲ್ಲಿ ಪಹಿವನ ಬಾಧೆ ಚೆಟ್ಟುತ್ತಿತ್ತು. ಸ್ಕೂಲ್ ಕೌಂಪಾಂಡಿಗೆ ಸ್ಪೂಲ್ ಹತ್ತಿರದಲ್ಲಿದ್ದ ಮಾರಾರನ ಹೋಟೆಲಿನ ಅಡುಗೆ ಮನೆಯಿಂದ ಬರುತ್ತಿದ್ದ ಪರಿಮಳ ಮೂಗಿಗೆ ಬಡಿಯುತ್ತಿದ್ದೆನ್ನ ಆಗಲೇ. ಒಂದು ಗಂಟೆಗೆ ಉಟಕ್ಕೆ ಬಿಟ್ಟಾಗ ನೀರು ಕುಡಿಯಲು ಹೋಟೆಲಿನ ಹಿಂಭಾಗಕ್ಕೆ ಹೋಗುತ್ತಿದ್ದಾಗ ಅಡುಗೆ

ರೂಮಿನ ಮುಂಭಾಗದಲ್ಲಿ ಸಾಲು ಸಾಲಾಗಿ ಎಲೆ ಹಾಕಿರುತ್ತಿದ್ದು ಕಾಣಿಸುತ್ತಿತ್ತು.

ಅಮಿನುಮ್ಮೆ ಚೇಟಿ ಹೊ ಶ್ರೀದಾಗೆ ಅಮ್ಮೆ ಕ್ಯಾರಿಯರ್ ತೆಗಡುಕೊಳ್ಳಲು ಅಶೋಚನೆ ಮಾಡಿದ್ದಳು. ಆದರೆ ಕ್ಯಾರಿಯರ್ ಗಿಂತ ಮುಖ್ಯವಾಗಿ ಬಂದು ಪರಿಸು, ಲಂಗಿ ಅವಶ್ಯಕವಾಗಿತ್ತು. ಅಮ್ಮೆನೂ ಆದ್ಯೈ ಒಟ್ಟಿದಳು.

ಇದ್ದು ಎರಡು ಪರಿಟುಗಳನ್ನೇ ಆಗುಟಿ ಮಂಗುಟಿ ಹಾಕಿಕೊಳ್ಳಬೇಕಾಗಿತ್ತು.

ಬಂದು ದಿನ ಸಾಯಂಕಾಲ ಸ್ಕೂಲಿನಲ್ಲಿ ಒಟ್ಟನ್ನೇ ತುಳ್ಳು^{*}* ಅಡಿಸಲು ನಿಶ್ಚಯಿಸಿದ್ದರು. ಪ್ರತಿಯೊಬ್ಬರೂ ಎರಡಾಕೆ ತೆಗಡುಕೊಂಡು ಬರಬೇಕೆಂದು ಹಿಂದಿನ ದಿನವೇ ಮೇಮೋ ಬಂದಿತ್ತು. ಆದರೆ ಅವನ ಹತ್ತಿರ ಎರಡಾಳೆಯಲ್ಲ. ಅಮ್ಮೆ ಪಕ್ಷದ ಮನಗೆ ಹೋಗಿ ಕೇಳಿ ಬಂದಳು. ಅಮಿನುಮ್ಮೆನು ಕೈಯಲ್ಲಿ ಕಾಸಿದಿದ್ದರೆ ಸಿರ್ಪುತ್ತಿತ್ತು.

ಬೆಳ್ಗಿ ಮೆದಲನೆಯ ಹಿರಿಯಡಾನಲ್ಲಿ ಕ್ಲಾಸ್‌ಮಾಸ್ಟರ್ ಹೊ ಸಂಗ್ರಹಿಸಿದರು. ಕ್ಲಾಸ್‌ಸಲ್ಲಿ ನಾಲ್ಕು ಮಂಬಿ ಕೊಟ್ಟಿರಲ್ಲ. ಅವರಲ್ಲಿ ಅಪ್ಪಣಿಯೂ ಒಟ್ಟು.

ಮಧ್ಯಾಹ್ನ ತರಬೇತು ಎಂದು ನಂಬಿತನ್ ಮಾಸ್ಟರು ಮುಖ ದೊಡ್ಡದು ಮಾಡಿಕೊಂಡು ಕಳ್ಳಿ ಅಗಲವಾಗಿ ತರೆದು ಹೇಳಿದಾಗ ಅವನು ಪ್ರಸ್ತುತ ಕೈಗೆತ್ತಿಕೊಂಡು ನೇರವಾಗಿ ಹೊರಬೇ ಬಂದ.

ಯಾರೋ ಕೇಳಿದರು:

“ಯಾಕೇ ಪ್ರಸ್ತುತ ತೆಗಡುಕೊಂಡು ಹೊರಬೇ?”

“ಆ”

“ಯಾಕೇ”

“ಹುತಾರಿಲ್ಲ. ತಲನೋಯುತ್ತೆ.”

ಅವನು ಮುಹಮ್ಮದನ ಹತ್ತಿರ ಕೂಡ ಹೇಳಿದೆ ನೇರವಾಗಿ ಮನೆಯ ಕಡೆಗೆ ಹೊರಬೇ.

ಮಧ್ಯಾಹ್ನ ನಂಬಿತನ್ ಮಾಸ್ಟರು ಕಾಸು ಕೇಳುವಾಗ ಕ್ಷಾ ಕ್ಷಾ ಬಿಡುತ್ತಾ, ನಿಂತು ಕೊಳ್ಳಬೇಕಾಗಬಹುದು. ಕ್ಲಾಸ್‌ನ ಹುಡುಗರೆಲ್ಲ ಪರಿಹಾಸ್ಯದಿಂದ ನೋಡುತ್ತಾರೆ. ಹಾಗಾಗದ ರೀತಿಯಲ್ಲಿ ಅಯ್ಯಲ್ಲ.

ಚಿಟ್ಟಿಕೆ ಹಾಕುವಂಥ ಸುದು ಬಿಸಿಲು.

ಗಂಡೆ ಅಂಟಿನಲ್ಲಿ ನಡೆಯುತ್ತಿದ್ದಾಗ ಧೂಳಿ ಕೆಂಡದ ಹಾಗೆ ಸುದುತ್ತಿತ್ತು. ಗಂಡೆ ಯೋಳ್ಳುತ್ತಿರು ದಿಂಡಿನ ಅಂಟಿನಲ್ಲಿ ನಡೆದಾಗ ತಂಪಾಗಿತ್ತು. ಆ ದಾರಿಗಳಿದ.

ವಡ್ಡೆಪಾಟೋನ ಕೆಲಸದವರು ಯಾರೋ ತೇಳಿಟ್ಟಿಲ್ಲ ಇದ್ದಂತೆ ತೋರಿತು. ಕತ್ತತ್ತಿ, ನೋಡಿದೆ ಹೋಗುತ್ತಿದ್ದ.

* ವೆಷ ಹಾಕಿ ಹಾಡುತ್ತು ನೀಡಿಸುವುದು.

ଆମେ ଯୋଗିବାରେ କରିଦିଲୁ: “ଆଜ୍ଞାତିକ ଆଜ୍ଞା.”

ಅವನು ಘಟ್ಟನೆ ನಿಂತುಕೊಂಡ. ಕರೆದೆವಣಿ ಮಾರ್ಚ್. ಅವಳು ಅಡಕೆಯ ಮರಹ್ಮ ಹಬ್ಬಿದ ಏಲ್ಲದೆಲೆ ಕುಡಿಯಂದ ಏಲ್ಲದೆಲೆ ಜಗ್ಗಾಟುತ್ತಿದ್ದಳು.

“ಅಲ್ಲಿ ಬೇಗನ ಬಿಡ್ಡು?”

ಇ! ಯೋಗ್ಯಿಮ ವಿಚಾರಿಸುವುದಕ್ಕೆ ಬೇರೆ ಬಂದಿದ್ದಾಳೆ. ಎಂದು ಕೊಡೆ. ಸಿಟ್ಟು ಬಂದಿತು. ಅಪ್ಪಣಿ ಬಂದು ಸಲ 'ಹೌದು' ಎಂದ ಅಷ್ಟೆ.

“ಬಾವಿಯ ಕೆಟ್ಟಿಯ ಹಕ್ತಿರ ನಿತರೆ ಕಾಣಿಸುತ್ತೆ—ಅಪ್ಪುಣಿ ಅಗ್ನಿ ಹೇಗೆಂದು ಅಂತ ಭಾಸುರಣಿ ಅವನ ತಾಯಿ ಹಕ್ತಿರ ಹೇಳಿದೆ. ಆಗಲೇ ನನಗೆ ಗೊತ್ತಾದರ್ದು.”

ಆದ್ದರಿಂದ ಅವನು ಒಂದು ಸಲ ‘ಹೆಚ್’ ಎಂದ.

“ಅಡ್ಡಿ ದಿನ ಹೇಳಿರುಣಿ ‘ಅಪ್ಪಣಿ ಅಣ್ಣ ಹೇಳಿಗುವಾಗ ಒಂದು ಸಲ ಕಾಣಬೇಕು’ ಅಂತ.”

—ಒಂದು ಸಲ ಕೆಡ್ಲಿವೆ? ಕುತ್ತಿಗೆ ಹಿಡಿದು ದಬ್ಬಿವಾಗ ಎಲ್ಲರೂ ನೋಡುತ್ತೇನಿಂತಿರಲಿವೆ? ಹೇಳೋ ನನ್ನ ವಿಷಾರವಾಗಿ ಪನ್ನೂ ಮಾತ್ರಾದೊಡ್ಡ.

“ದೊಡ ಮಾವನೂ ತಂದೆಯ್ತೂ.....ಒಟ್ಟಿಗೆ ಒಬ್ಬರು”

ಅವಳು ತಡೆ ಮಾತ್ರ ನಿಲಿಸುದ್ದಳು.

“ಯಾರ ಹತ್ತಿರ ಪಟ್ಟಣಾಯಿ, ಮಾಡು, ನಿಂತಿದೀಯೇ ಮಾಡು?”

ಆದಕೆ ಮರಿಗಳ ಕಡೆಯಿಂದ ಬಿಟ್ಟಿಕು ಹುಡುಗಿ ಬರುತ್ತಿದ್ದಾರು. ತಕ್ಷಣ ಇಲ್ಲಿಂದ ಹೋಗಿ ಬಿಟ್ಟಿರೋ ಎಂದು ಅರ್ಹೋಚಿಸಿದ್ದರ್ದು. ಆದರೆ ಅವಳನ್ನು ಕಂಡಾಗ ತನ್ನನ್ನೇ ತಾನು ಪುರುತ್ತ ನಿರಂತರ್ಹಿಸಿದ.

ଅମ୍ବାଣ୍ଡ ଆଁ !

ಸಹಾದ ಬ್ರಿನ್ಜಿನ ಮೇಲೆ ಕುಡಿತು ಸವಾರಿ ಮಾಡುವ, ವಕ್ಕಿನ್ನಿಂದ ಪನ್ನು ಮರೆ ಮಾಡಿ ಕೊಂಡಿಲ್ಲದ ರಾಜಕುಮಾರಿ.....

ಆಶ್ಚರ್ಯವಟಪ್ಪಿಕೊಂಡು ನೋಡಿದ. ನಿಂ ನಿರಿಯಾದ ಉಡಗಿಯನ್ನು ಟಪ್ಪಿ ಸೊಂಡಿದೆ ಮೇಲಕ್ಕೆ ನ್ಯಾಳಾಗಿ ಮುಡಿ ಹರ್ಡಿಕೊಂಡು ಹಡೆಯೆತ್ತಿ ಆದುವ ಹಾವಿನ ಹಾಗಿದ್ದ ಒಂದು ಹೆಚ್ಚಿನ ರೂಪ. ಹಿಂದಂದೇ ಕಂಡ ಹಡೆಯ ಸ್ವಷ್ಟದ ಹಾಗೆ ಮನಸ್ಸಿನ ನಲ್ಲಿ ಹೊಳೆಯಿತು. ಈಗ ರೇಖೆಯ ರವೆ ತೊಟ್ಟಿದ್ದಾರೆ. ಸಣ್ಣ ಅಂಚಿನ ಸೀರೆ ಉಟ್ಟಿದ್ದಾರೆ. ಹಡೆಯಲ್ಲಿ ಅಡ್ಡಕ್ಕಿಂದ ಕುಂಠಮುದ ಗೆರೆ. ಕಾಡಿಗಿಯನ್ನು ಹಚ್ಚಿದ ಕ್ಷಮಿಗಳು.

“ಇದು ಅವುಗಳ ಯೋ?”

ಇ ! ಹೆಸರು ಗೋಪ.

ಅವಳನ್ನು ಕಡ್ಡೆ ದುರಿನಲ್ಲಿ ಕಂಡ ಆ ಸೌಂದರ್ಯವನ್ನು ಅವನು ಉಹಿಸಿಕೊಳ್ಳಲೂ ಅಸಮರ್ಥ. ಸುಂದರಭಾದ ಮನುಷ್ಯ ಸ್ತೋಯ ಮುಖವೆಲ್ಲ ಹೊಳಿಯುವ ಸರ್ವ.

ಅವಳು ನಗುವಾಗಲೂ ಮಾತನಾಡುವಾಗಲೂ ಅರೆ ಮುಚ್ಚಿದ ಕಣ್ಣಗಳು.

ತನ್ನನೇ ಬಿಟ್ಟ ಕಣ್ಣ ಬಿಟ್ಟ ಹಾಗೆ ಅಪ್ಪುಣ್ಣ ನೋಡುತ್ತಿದ್ದು ದನ್ನ ಕಂಡು ಅಮೃತೆ ಕೇಳಿದಳು.

“ಯಾರೆ ಹಾಗೆ ನೋಡ್ತೀ, ನಿನ್ನೆ ನಾನು ಗೊತ್ತಾಗಲಿಲ್ಲವಾ?”

ತಕ್ಕಣ ನೆನಪಾಯಿತು.

ಗೊತ್ತು ಗೊತ್ತು. ತನ್ನನ್ನು ಕತ್ತು ಹಿಡಿದು ನೂಕಿದ ಮೊಡ್ಡ ಮಾವನ ಮಗಳು. ಅವನಿಗಂತ ಮೂರು ವರ್ಷ ದೊಡ್ಡವಳಾದದ್ದರಿಂದ ಅಮೃತೆ ಅಕ್ಕ ಎಂದು ಕರೆಯುವುದು.

ದಿಕ್ಕೆಯ ಮೇಲೆ ಒಂದು ಕಾಲನ್ನಿಟ್ಟುಕೊಂಡು ನಗುತ್ತ ತೇವವಾದ ತುಟಗಳನ್ನರ ಇಸಿಕೊಂಡು ಅಮೃತೆ ಅಕ್ಕ ಹೇಳಿದಳು.

“ಅಪ್ಪುಣ್ಣಿಗೆ ನಾನು ಗೊತ್ತಿಲ್ಲದಿದ್ದರೂ ನನಗೆ ಅಪ್ಪುಣ್ಣಿ ಗೊತ್ತು.”

ಕೈಯಿಂದ ಕೆಲಗೆ ಜಾರಿ ಬಿದ್ದ ಲಡೆ ತುಂಡನ್ನು ಅವಳು ಬಿಗ್ಗಿ ಕೈಗೆತ್ತಿಕೊಂಡೆನು. ಆಗ ತುದಿಯಲ್ಲಿ ಕಟ್ಟಿದ ತಲೆಮುಡಿ ಭುಜದ ಮೇಲೆಲ್ಲ ಹರಡಿಕೊಂಡಿತು.

“ಬಿಗುರೆಲೆ ಇದ್ದರೆ ಮಾಳು, ಒಂದು ಕೊಡು. ಎಲೆ ಹಾಕಿಕೊಳ್ಳೋನಿ.”

“ನಾನು ಹೋಗ್ಗಿನಿ” ಎಂದು ತನ್ನಪ್ಪೆಕ್ಕೆ ತಾನೇ ಹೇಳಿಕೊಂಡು ಹೂರಟ.

ಅಮೃತೆ ಅಕ್ಕ ಕರೆದಳು.

“ಇಲ್ಲಿ ನೋಡು ಅಪ್ಪುಣ್ಣೇ”

ಅವನು ಓಂದಿರುಗಿ ನೋಡಿದೆ ಹೆಚ್ಚೆ ಹಾಕಿದ.

ಮನೆಗೆ ಹೋದಾಗ ಅಮೃತ ಮನೆಯಲ್ಲಿರುವದಿಲ್ಲ. ನಂಬಾದಿರಿಗಳ ಮನೆಯಲ್ಲಿರುತ್ತಾಕೆ ಎಂದು ಭಾವಿಸಿದ್ದ. ಅಮೃತ ಮಾತ್ರ ಅಲ್ಲ, ಜಗಲಿಯ ಮೇಲೆ ಶಂಕರನ್ ನಾಯರ್ ಕೂಡ ಕುಳಿತ್ತಿದ್ದ. ಅವನು ಒಂದು ಸಲ ಕಾಲಿನಿಂದ ನೆಲದ ಮೇಲೆ ಶಬ್ದ ಮಾಡಿದಾಗ ಅಮೃತ ಬಾಗಿಲಿನ ಹತ್ತಿರ ಹೋಗಿ ನಿಂತುಕೊಂಡಳು.

“ಇದೇನು ಅಪ್ಪುಣ್ಣ ಇಪ್ಪು ಹೊತ್ತಿಗೆ ಮುಂಜಿ?”

ಒಟ್ಟಿನಲ್ಲಿ ಅವನಿಗೊಂದು ಬಗೆಯ ಸಿಟ್ಟು ಬಂದಿತು. ಯಾರ ಮೇಲೆ ಎಂದು ತಿಳಿಯಿದು. ಅವನು ಹೇಳಿದ ಉತ್ತರ “ಬಂದೆ” ಎಂದಪ್ಪೆ.

“ವನಾಯ್ಯ?”

“ವನೂ ಇಲ್ಲ.”

ಪ್ರಸ್ತುತದ ಕಟ್ಟಿನ್ನು ಒಂದು ಮೂಲೆಯಲ್ಲಿರಿಸಿದ ಆ ಮೇಲೆ ಕೇಳಿದ:

“ಗಂಜಿ ಉಂಟಾ?”

ಅವನು ತನ್ನ ಮುಖ ಭಾವನೆಯಿಂದ ತಾಯಿಯನ್ನು ಅಸಮಾಧಾನಗೊಳಿಸಿದೆ ನೆಂದು ಭಾವಿಸಿದ. ಅವನು ಹಿಂದೆ ಎಂದೂ ಮುಖ ಚಿಕ್ಕದು ಮಾಡಿಕೊಂಡು ಮಾತಾಡಿ ದವನೆಲ್ಲ. ಪಾರುಕುಟ್ಟಿ ಗಂಜಿ ಬಡಿಗಿ ಮತ್ತೆ ಹಾಕುವುದನ್ನು ಕಾಯುತ್ತ ನಿಲ್ಲದೆ ಹೋಗಿ ಉಣಿಕ್ಕೇ ಕುಳಿತುಕೊಂಡ.

“ಲುಗಿ ಕೊಳಿಯಾಗುದೆ, ಮತ್ತೆ ಬೇಡ.”

ಒಂದು ಗುಟುಕು ಗಂಜಿಯನ್ನು ಕುಡಿದಾದ ಮೇಲೆ ಕಾರಣವೇ ಇಲ್ಲದೆ ಉಂಟಾಗಿದ್ದ ಕೋಪ ಇಳಿಯಿತು.

“ಮತ್ತೆ ಏನೂ ಬೇಡ.”

ಅವನು ಶಾಂತನಾಗಿ ಹೇಳಿದ.

ಅಮೃತ ಹೊರಟ್ಟಿ ಹೋದಳು.

ಶಂಕರನ್ ನಾಯರ ಶಿಶ್ವ ಕೇಳಿಸಿತು.

“ಯಾಕೋ ಅಪ್ಪುಣ್ಣ ಬೇಕಾರಿನಲ್ಲಿದ್ದಾನೆ ಅಲ್ಲವಾ?”

“ಹೌದು ನಾನೂ ಅದನ್ನೇ ಯೋಚಿಸ್ತಾ ಇದ್ದಿನಿ. ಹೊಟ್ಟಿ ಹಸಿದದ್ದರಿಂದ ಇರಬೇಕು.”

“ಮತ್ತೊಂದನ್ನ ನಾನು ಸೇರಿಗಟ್ಟಿತ್ತೀನಿ. ಘೇನು ಕೊಡೋದೇನೂ ಬೇಡ.”

ವೈನಿನ ವಿವರ. ಫೀಸಿನ ಸಂಗತಿಯನ್ನು ಮಾತನಾಡುತ್ತಿದ್ದಾರೆ. ಫೀಸು ಕಟ್ಟು ವೆದು ಹತ್ತಿರ ಬಂದಿದೆ. ಅಮೃತ ಶಂಕರನ್ ನಾಯರ ಹತ್ತಿರ ಹಣ ಕೇಳಿರಬೇಕು.

“ತುಂಬ ಉಪಕಾರ ಅಯ್ಯು, ಶಂಕರನ್ ನಾಯರೇ”

“ನನ್ನಿಂದ ಸಾಧ್ಯವಾದ ಸಹಾಯ ಮಾಡೋದಕ್ಕೆ ನಾನು ಯಾವಾಗಲೂ ಸಿದ್ಧನಾಗಿ ದ್ದೀನಿ ಪಾರುಕುಟ್ಟಿ ಅಮೃತ.”

ಶಂಕರನ್ ನಾಯರ್ ಹೋದ ಮೇಲೆ ಪಾರುಕುಟ್ಟಿ ಅಮೃತ ಒಳಗೆ ಬಂದಳು. ಅಪ್ಪುಣ್ಣ ಉಂಟ ಮುಗಿಸಿ ಕೈ ತೊಳೆಯತ್ತಿದ್ದೆ.

“ಯಾಕ ಅಪ್ಪುಣ್ಣ ಬೇಗ ಬಂದೆ?”

“ಯಾಕೂ ಇಲ್ಲಮ್ಮು. ಬೇಕಾದವರು ಬೇಗ ಹೋಗಿ ಅಂದರು.”

ಅವನು ಪಡಸಾಲೆಗಿ ಬಂದ. ಅಮೃತ ನಂಬಿಂದಿರಿ ಮನೆಗೆ ಕೆಲಸಕ್ಕೆ ಹೋಗಲಿಲ್ಲವೇ ಎಂದು ಕೇಳಬೇಕು ಎನ್ನಿಸಿತು. ಆದರೆ ಕೇಳಲಿಲ್ಲ. ಅಂಥಾದ್ದೂಂದು ನಂಬಿಂದಿರಿ ಮನೆ ಯಿದೆ ಎನ್ನುವ ಸಂಗತಿಯನ್ನು ಮರಿಯತ್ತಿದ್ದಾರೆ. ಅಲ್ಲಿಯ ಹಕ್ಕಾರದಲ್ಲಿ ಕುಂಜುವಾ ತ್ವೋಲು, ಹಲ್ಲು ಕರಿಯತ್ತಾ ಕುಳಿತ ನಂಬಿಂದಿರಿಯೂ ಇರುವ ವಿವರ ಹೋಗಲಿ. ಅಲ್ಲಿಯ ಒರಳು ಕಲ್ಲಿನ ಹಕ್ಕಾರದಲ್ಲಿ ಹೋರಗೂ ಅಮೃತ ಕೆಲಸ ಮಾಡುತ್ತಾಳೆಂಬು ದನ್ನೂ ಮರಿಯಬಲ್ಲ. ನಂಬಿಂದಿರಿ ಮನೆ ಕೆಲಸದವರ ಮಗ—ಆದನ್ನು ಮಾತ್ರ ನೆನಸಿ ಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅಪ್ಪುಣ್ಣ ಕೊಂಡುಣ್ಣ ನಾಯರರ ಮಗ. ಮಹ್ಮದ್ ನಾ

ಮಂತ್ರವಾದಿಯ ಆಟದ ಕಟ್ಟಿಯ ಮುಂದೆ ಉಲಿನ ಆಟಗಾರರೊಂದಿಗೆ ಸ್ವಧೈ ಹೂಡಿ, ಪಣಕೆಳಪ್ಪು ಗ್ರಹ ಪಾಡೆ ಆಟಗಾರ ಕೋಂದುಣ್ಣ ನಾಯರ್. ಮುತ್ತಿಂ ಗುಡ್ಡದ ಹತ್ತಿರ ಎಲ್ಲರನ್ನೂ ಒಬ್ಬಟಿಗೊನ್ನಾಗಿ ಎದುರಿಸಿದ ಕೋಂದುಣ್ಣ ನಾಯರ್.....

ಮುತ್ತಿಂದ್ದಿಯ ಕೊಟ್ಟಿಗೆಯ ಬಾಗಿಲು ತೆರೆದ್ದು. ಮುತ್ತಿಂದ್ದಿಯನ್ನು ಕಂಡು ಎಮ್ಮೇ ದಿನಗಳಾಗಿದ್ದುವು. ಬಾಗಿಲನ ಹತ್ತಿರ ಕುಳಿತು ಮೊರದಲ್ಲಿ ಅಕ್ಕಿ ಪರಾಡೊಂಡು ಕಲ್ಲುಗಳನ್ನು ಆರಿಸುತ್ತಿದ್ದಳು ಮುತ್ತಿಂದ್ದಿ.

“ಯಾರು?”

“ನಾನು ಮುತ್ತಿಂದ್ದಿ.”

“ನನ್ನ ಆಪ್ಪು, ಈ ಕಲ್ಲು ಸ್ವಲ್ಪ ಆರಿಸಿಕೊಡು. ಮುತ್ತಿಂದ್ದಿಗೆ ಈಲ್ಲಾ ಸರಿಯಾಗಿ ಕಾಣಿಸೋದಿಲ್ಲ.”

ಅವನು ಒಂದು ಹಿಡಿ ಅಕ್ಕಿಯನ್ನು ತೆಗೆದು ನೆಲದ ಮೇಲೆ ಪರಾಡೊಂಡು ಕಲ್ಲುಗಳನ್ನು ಆರಿಸಿ ಹೊರಕ್ಕೊಯುತ್ತಿದ್ದು.

ಮುತ್ತಿಂದ್ದಿಯ ಸಮಾಭಾರಗಳನ್ನು ಕೇಳುವುದಕ್ಕೆ ಅವಕಾಶವೇ ಸಹ್ಯವುದಿಲ್ಲ. ಹೇಳಿಗೆ ಹೊತ್ತಿಗೆ ಮುಂಚೆ ಹೋಗುತ್ತಾಳೆ, ಸಾಯಂಕಾಲ ಹಿಂತಿಗುತ್ತಾಳೆ. ಶಿವಾರಂಭಾ ಭಾಸುವಾರವೂ ತನಗೆ ವಿರಾಮ ದೂರೆತ್ತಿದ್ದಾಗ ಮುತ್ತಿಂದ್ದಿಯನ್ನು ನೋಡುವುದಕ್ಕೆ ಹೇಳಿದರೆ ಅವನು ಅಲ್ಲಿರುವುದಿಲ್ಲ.

“ಯಾರು ಅಲ್ಲಿಗೆ ಬುದ್ದಿದ್ದಾಗ್ದೂ ಆಪ್ಪು?”

“ಅದೇ ಆ ಶಂಕರ ನಾಯರ್.”

“ಯಾಕೆ ಬಂದಿದ್ದು?”

“ಯಾಕೋ ಕಾಣೆ. ನಾನು ಈಗ ತಾನೇ ಬಂದೆ.”

“ತೆಗು ಪೊಟ್ಟಿ ರಂಕರ ಒಳ್ಳೆಯವನು ಅಂತೆಯಾ?”

ಮುತ್ತಿಂದ್ದಿ ಆತಸನ್ನು ಕುರಿತು ತಾನು ಒಂದು ಅಭಿಪೂರ್ಯವನ್ನು ವ್ಯಕ್ತಪಡಿಸಿದ್ದು. ಆದರೆ ಅಲ್ಲಿಗೆ ನಿಲ್ಲಿಸಲಿಲ್ಲ. “ಅದರೂ—”

“ಏನು ಮುತ್ತಿಂದ್ದಿ?”

“ಏನೂ ಇಲ್ಲ.”

ಅಕ್ಕಿಯ ಕಲ್ಲು ಆರಿಸಿಕೊಟ್ಟು ಹೊರಟಾಗೆ ಮುತ್ತಿಂದ್ದಿ ಹೇಳಿದಳು.

“ಜನ ಮಾತಾಡೋದು ಇಷ್ಟೇ ಸಾಕು ಅಂತಿಟ್ಟುಹೋ.”

“ಜನರೇನು ಮಾತಾಡುರೆ?”

ಬಾಗಿ ಒಂದು ಕಲ್ಲನ್ನುತ್ತಿಕೊಂಡು ಬಿದಿರು ಮತ್ತೆ ಕಡೆಗೆ ತಕ್ಕಿಯಿಂದ ಎಸೆದು ಅವನು ಜುಂಡಂಗಲ್ ಮೆಟ್ಟಿಲಿನ ಕೇಸರೆ ವ್ಯಕ್ತದ ಹತ್ತಿರಿಂದು ಹೇಳಿದ.

ವರಕ್ಕೆ ಪಾಟನ ಅಡಿಗೆ ಮನೆಯ ಕೆಲಸವೆಲ್ಲ ವಿನಾಶಕ್ಕೆಯದು. ವಿನಾಶಕ್ಕೆನಿಗೆ ಸಹಾಯ ಮಾಡುವವರು ಮಾನು. ಅಜ್ಞಿಯ ಎರಡನೇಯ ಮಾರ್ಗ ವಿನಾಶಕ್ಕೆ.

ವಿನಾಶಕ್ಕೆ ಅಣಿನ ತಾಯಿಯ ಹಾಗಲ್ಲ. ಮಾರ್ಗವಿಗೆ ಏಪರೀತ ಕೆಲಸ ವಹಿಸುವುದಿಲ್ಲ. ಅದ್ದರಿಂದಲೇ ಮಾರ್ಗವಿಗೆ ಅವರನ್ನು ಕಂಡರೆ ತುಂಬ ಇಷ್ಟು. ಅವರಿಗೆ ಮತ್ತು ಯಾರೂ ಇಲ್ಲ. ಹರಲೂ ಇಲ್ಲ. ವಿನಾಶಕ್ಕೆನ ಗಂಡ ಅಟ್ಟತನ್ನ ನಾಯರ್. ಅವರು ಕರೆಯುವುದು ಮಾತ್ರ ಚಿಕ್ಕವು ಎಂದು. ಹಾಗಲ್ಲ ಕರೆಯಬೇಕಾದದ್ದು.

ವಿನಾಶಕ್ಕೆ ಎನ್ನುವ ಒಬ್ಬಕೆ ಮನೆಯೊಳಗಿದ್ದು ಈ ಎಂದು ಎಮ್ಮೋ ಜನರಿಗೆ ಗೊತ್ತಿಲ್ಲ. ಬೆಳಗಾಗುವ ಮೊದಲು ಸ್ವಾನ ಮಾಡಿ ಅಡಿಗೆ ಮನೆ ಹೊಕ್ಕರೆ ಮತ್ತೆ ರಾತ್ರಿ ಎಲ್ಲರ ಉಟಪಾದ ಮೇಲೆ ನೀಲಿಗೆ ಇಡಬೇಕಾದ ಗಂಭಯನ್ನು ತೆಗೆದಿಟ್ಟು ಅಡಿಗೆ ಮನೆ ಜಗಲಿ ಒರಸಿದ ಬೆಳಕ್ಕೆ ಮಲಗುವುದು. ದೊಡ್ಡ ಮಾವ ಸಾಯಂತಾಲ ಹೊರ ಗೀಲ್ಲಿಯಾದರೂ ತಿರುಗಾಡಲು ಹೋಗುತ್ತಿದ್ದರು. ಗಡ್ಡೆ ಬಯಲು ದೂರದಲ್ಲಿ ಎಲ್ಲಿಲ್ಲಿಯೂ ಇರುವ ತೋಟಗಳನ್ನು ನೇರಿಡಿಕೊಂಡು ಒಂದಿರುಗಿ ಬರುತ್ತಿದ್ದದ್ದು. ದೊಡ್ಡ ಮಾವ ಮನೆಗೆ ಬರುವುದು ತಡವಾಗುವ ದಿವಸಗಳಲ್ಲಿ ವಿನಾಶಕ್ಕನಿಗೆ ಮಲಗೆಲು ಅಥ ರಾತ್ರಿ ಯಾಗುತ್ತಿತ್ತು. ಅನ್ನ, ಸಾರು, ಪಲ್ಲ ಮಾಡಿ ಆದ ಮೇಲೆ ಆದರು ಅಡಿಗೆ ಮನೆಗೆ ಬಂದು ಹುಕ್ಕೆಯ ಮೇಲೆ ಕುಳಿತುಹೊಳ್ಳುತ್ತಿದ್ದದ್ದು. ಎಮ್ಮೆ ತಡವಾಗಿ ಬಂದರೂ ಸರಿ, ದೊಡ್ಡ ಮಾವ ಉಟಪ ಮಾಡಿದ ಮೇರೆಯೇ ಮತ್ತೊಂ್ಬೂ ಸಹ ಉಟಪ ಮಾಡಿಸಬೇಕಾಗಿತ್ತು. ದೊಡ್ಡ ಮಾವ ಬಂದರೆ ಎಣ್ಣೆ ಹಚ್ಚಿಕೊಳ್ಳಲು ಎಮ್ಮೋ ಹೊತ್ತುಬೇಕು. ಟಪಲ್ ಮಾತ್ರ ಸುತ್ತಿಕೊಂಡು ಹೊರಿಗೆ ಅತ್ತು ಇತ್ತು ಸುತ್ತುದುವುದಕ್ಕೆ ಎಮ್ಮೋ ಹೊತ್ತುಬೇಕು. ಬಾವಿ ಕಟ್ಟಿಯ ಹಕ್ಕಿರ ಎರಡು ಹಂಡಿಗಳ ತುಂಬ ನೀರು ತುಂಬಿದೆಕು. ದೊಡ್ಡ ಹಂಡೆಯ ತುಂಬ ಬಿಂಗಿ ನೀರನ್ನು ವಿನಾಶಕ್ಕನೂ ಮಾರ್ಗವೂ ಹಿಡಿದುಕೊಂಡು ಬಂದು ಬಾವಿ ಕಟ್ಟಿಯ ಹಕ್ಕಿರ ತಂದಿದುವುದು. ಸ್ವಾನ ಮುಗಿಯುವ ಹೊತ್ತಿಗೆ ತೆಡು ಮನೆಯ ಮಾಳೀಯಲ್ಲಿ ದೀಪ ಹಚ್ಚಿಟ್ಟು ಬಾವೆ ಹಾಸಿ ಐಫೂತಿ ಇಡಬೇಕು. ಆ ಕೆಲಸ ಅಮೃತ ಅಕ್ಕನಂದು. ಆ ಮೇಲೆ ಬತ್ತಾಯದ ಮನೆಯ ಮಹಡಿಗೆ ಹೋಗಿ ಬಟ್ಟಿ ಬದಲಾಯಿಸಿ ಕೊಂಡು ಬರುವುದು. ಮತ್ತೂ ಅನ್ನ, ತಡವಾಗುತ್ತಿತ್ತು. ಐಫೂತಿ ಧರಿಸಿಕೊಂಡು ಮೇಲಕ್ಕೆ ಹೋಗಿಗೂಬಾಗ ಅಡಿಗೆ ಮನೆಯಿಂದ ಹುರಿದ ಏನೆನ್ನೋ ಅಥವಾ ಕೇಳಿ ಮೊಟ್ಟೆ ಪಲ್ಲ ಮನೋ ಟಪ್ಪಿಯಲ್ಲಿಟ್ಟುಕೊಂಡು ಹೊರಗಿನಿಂದ ಹೇಗೆ

ಬತ್ತಾಯದ ಮನೆಯ ಮಹಡಿಗೆ ತೆಗೆದುಕೊಂಡು ಹೋಗಬೇಕು. ದೇವರ ಮನೆಯ ಮುಂದೆ ಏನು ತೆಗೆದುಕೊಂಡು ಹೋಗುವೆಂತಿಲ್ಲ. ದೊಡ್ಡ ಮಾವ ಮಾತ್ರ ಏನು, ಕೋಳಿಮೊಟ್ಟೆ ತಿನ್ನುವುದು. ಉಂಟಕ್ಕೆ ಕುಳಿತಾಗ ಮಂಡಗಿರು ಬಡಗು ಭಾಗದಲ್ಲಿ ಕೆತ್ತಲೆ ಯಲ್ಲಿ ಮರಿಯಾಗುತ್ತಿದ್ದರು. ದೊಡ್ಡ ಮಾವ ಉಂಟ ಮಾಡ ಹೋಗುವಾಗ ವಿವರೀತ ವಾಸನೆಯಿರುತ್ತಿತ್ತು.

ಬತ್ತಾಯದಲ್ಲಿ ಭತ್ತುದೊಳಗೆ ಸೀಸೆಗಳನ್ನು ಒಟ್ಟಿಟ್ಟುಕೊಂಡಿರುತ್ತಿದ್ದರು.

ಮಾವ ಉಂಟ ಮಾಡಿದ ಮೇಲೆ ಮಾಳುವನ ತಂದೆಯೂ ಚಿಕ್ಕಪ್ಪನೂ ಗಂಡು ಮತ್ತು ಈ ಉಂಟಕ್ಕೆ ಕೂರುತ್ತಿದ್ದರು. ಅಮೇಲೆ ಹೆಂಗಸರ ಸರದಿ. ಎಲ್ಲರಿಗೂ ಉಂಟಕ್ಕೆ ಬಡಿಸುವುದು ಏನಾಕ್ಕುಕ್ಕೆ. ಕೊನೆಯಲ್ಲಿ ಅವರು ಉಂಟಕ್ಕೆ ಕುಳಿತುಕೊಳ್ಳುವವ್ಯವರಲ್ಲಿ ಉಳಿದವರೆಲ್ಲ ನಿದ್ದೆ ಮಾಡಿರುತ್ತಿದ್ದರು. ಅದನ್ನು ನೋಡಿದಾಗ ಮಾಳುವಿಗೆ ಅಯ್ಯೋ ಪಾಪ ಎನ್ನಿಸುತ್ತಿತ್ತು.

“ನೀನು ಹೋಗಿ ಮಲಗಿಕೊ ಮಾಳೂ. ತುಂಬ ಹೋತ್ತಾಗಿದೆ. ನನಗಾದರೆ ಇದು ದಿನ ನಿತ್ಯದ್ದು —” ಎನ್ನುತ್ತಿದ್ದರು ಏನಾಕ್ಕುಕ್ಕೆ.

ಅವರ ಧ್ವನಿ ಹೆಚ್ಚಿಗೆ ಕೇಳಿಸುವುದೇ ಇಲ್ಲ. ಮನೆಯೊಳಗೆಲ್ಲ ಹೆಚ್ಚಿ ಶಬ್ದ ಕೇಳಿಸುವುದು ಅಣ್ಣನಮ್ಮನಿಡು. ಅವರು ಎಷ್ಟೋ ಸಲ ಏನಾಕ್ಕುನ ಜೊತೆಯಲ್ಲಿ ಜಗಳ ವಾಡುತ್ತಿದ್ದರು. ಏನಾಕ್ಕುಕ್ಕೆ ಮರು ಮಾತಾಡುತ್ತಿರಲ್ಲ. ಅಕ್ಕೆ ತುಱಿ ಮಾತಾಡಿದ ಮೇಲೆ ಅವರು ಹೇಳುತ್ತಿದ್ದರು.

“ಇದ್ದು ನನ್ನ ಹಣ್ಣೆಬರಹ.”

ಅಜ್ಞಿಗೆ ಏನಾಕ್ಕುಕ್ಕನನ್ನು ಕುರಿತು ಮಾತಾಡುವಾಗ ಸರಳವಾಗುತ್ತಿತ್ತು.

“ಅವಳ ಹಣ್ಣೆಲೆ ಒಳ್ಳೆದು ಬಿರೀಲಿಲ್ಲ.” ಎನ್ನುತ್ತಿದ್ದರು. ಆದರೂ ಅಡಿಗೆ ಮನೆಯಲ್ಲಿ ಏನಾದರೂ ಸ್ವಲ್ಪ ತಡವಾದರೆ ಅಜ್ಞಿ ಸಿಟ್ಟು ಮಾಡಿಕೊಳ್ಳುತ್ತಿದ್ದರು.

“ಲೇ, ಅರವತ್ತು ನಾಲ್ಕು ಜನರಿಗೆ ಅಡಿಗೆ ಮಾಡಿ ಬಡಿಸುತ್ತಿದ್ದೀಳು ನಾನು” ಎಂದು ಮಧ್ಯ ಮಧ್ಯ ಅದೊಂದು ಮಾತು ಸೇರಿಸಿದ ಮೇಲೆಯೇ ಅಜ್ಞಿಗೆ ಸಮಾಧಾನ ವಾಗುತ್ತಿದ್ದಿದ್ದು.

ಚಿಕ್ಕಪ್ಪನಿಗೆ ವಯಸ್ಸಾಗಿದೆ ಯಾರ ಹತ್ತಿರವೂ ಮಾತಾಡುವುದಿಲ್ಲ. ಉಂಟದ ಹೋತ್ತಿನಲ್ಲಿ ಬರುತ್ತಾರೆ. ಉಂಟ ಮಾಡಿ ಹೋಗುತ್ತಾರೆ. ರಾತ್ರಿಯಲ್ಲಿ ಅಜ್ಞಿ ಮಲಗುವ ಕೋಣೆಗೆ ಸ್ವಲ್ಪ ಹತ್ತಿರದ ಕೋಣೆಯಲ್ಲಿ ಬಂದು ಮಲಗುತ್ತಾರೆ. ಚಿಕ್ಕಪ್ಪನೂ ಅವಳ ತಂದೆಯೂ ಒಂದೇ ತರಹ ಎಂದು ಮಾಳುವಿಗೆ ಅನ್ನಿಸುವುದುಂಟು. ಇಬ್ಬರೂ ತಿರುಗಾಡುವುದನ್ನೂ ಉಂಟಕ್ಕೆ ಕುಳಿತುಕೊಳ್ಳುವುದನ್ನೂ ಕಂಡಾಗ ಅಂಜಿಕೊಂಡು ಅಂಜಿ ಕೊಂಡು ಬರುತ್ತಾರೆ ಎನ್ನಿಸುತ್ತಿತ್ತು.

ಅಣ್ಣನ ತಾಯಿಗೂ ಅವರ ಮತ್ತು ಇಗೂ ಬೇಕಾದದ್ದೆಲ್ಲ ಇದೆ. ತಂಗಣ್ಣನ ಶಂದೆ ಪರಂಬತ್ತು ಮನೆಯ ಅಪ್ಪೆನ್ನಾ ನಂಬುದಿರಿಯಾಗಿದ್ದರು. ಅವರು ತೀರಿಕೊಳ್ಳುವ ಮೊದಲು ಅವರ ಹೆಸರಿಗೆ ಅಸ್ತಿಯನ್ನೆಲ್ಲ ಬರದಿಟ್ಟು ಹೋಗಿದ್ದಾರೆ. ಅಣ್ಣನಮ್ಮನಿಗೆ ದೂರದಲ್ಲಿ ಎಲ್ಲಿಯೋ ಒಂದು ಮನೆಯೂ ಜಮಿನೂ ಇದೆ. ಮಧ್ಯ ಮಧ್ಯ ಅಣ್ಣನಮ್ಮನನ್ನು ಕಾಣಲು ಬರುವ ಕುಂಡನ್ ನಾಯರ್ ಅಲ್ಲಿಯ ಕಾರ್ಯದರ್ಶಿ. ಗೇಣ ಯಲ್ಲಿ ಬಂದಧನ್ನು ಮಾರಿ ಹಣ ಶಂದುಕೊಡುವುದಕ್ಕೆ ಬರುತ್ತಿದ್ದರು. ಅಜ್ಞ ಹೇಳುವ ದನ್ನು ಕೇಳಿದ್ದು ಅಟ್ಟ.

“ಅವಳ ಕೈಯಲ್ಲಿ ಬೇಕಾದಮ್ಮೆ ಹಣವಿದೆ. ಆದರೆ ನನ್ನ ಮಗಳ ಏಷಯು ಹೇಳಿ ಏನು ಫಲ. ಒಂದು ಕಾಸು ಬಿಟ್ಟೋದಿಲ್ಲ” ಎಂದು.

ಅಜ್ಞಯೂ ಅಣ್ಣನಮ್ಮನೂ ಕೆಲವು ಸಲ ಜಗತ್ತಾದುವುದಾಂಟು. ತಮ್ಮಲ್ಲಿ ತಪ್ಪಿದ್ದರೆ ಕೂಡಲೇ ಅಣ್ಣನಮ್ಮೆಯಾವಾಗೆಲೂ ಹೇಳುವುದು ಒಂದೆ.

“ನೀವೆಲ್ಲ ಸೇರಿಕೊಂಡು ನಾನೂ ನನ್ನ ಮತ್ತು ಇಂ ಕಪ್ಪಕ್ಕೆ ಸಿಕ್ಕ ಯಾಕೆಕೊಂಡೆವು.” ಎಂದು.

ಒಂದು ದಿನ ಬೆಳಗ್ಗೆ ಒಂದು ದೊಡ್ಡ ರಂಪವಾಯಿತು. ಹೊರಗೆ ಬಟ್ಟೆ ಒಣಿಗಿ ದಾಕಿತ್ತು. ಮುಂದಿನ* ಅರ್ಥದಪ್ಪನ್ನು ಕೊಂಬು ಮುರಿದ ಹಸು ತಿಂದಿತು. ಆ ಹಸು ವಿನ ಸ್ವಭಾವವೇ ಹಾಗೆ. ಬಟ್ಟೆ ಎಲ್ಲಿ ಕಂಡರೂ ಬಿಹುತ್ತಿರಲ್ಲಿ. ಅದನ್ನು ಕಂಡು ಅಣ್ಣನಮ್ಮೆ ಓದಿ ಹೋಗಿ ಸೀರೆಯ ಬಾಕಿಯ ಭಾಗವನ್ನು ದಸುವಿನ ಬಾಯಿಯಿಂದ ಹಿಡಿಯುವುದು ತಂದು, ಹಸುವನ್ನು ಬಾಯಿಗೆ ಬಂದ ಹಾಗೆ ಬಯ್ದರು. ಹಸು ಅದನ್ನು ಕೇಳಿಸಿ ಕೊಳ್ಳುವ ರೀತಿಯಲ್ಲಿ ಸುಮುನೆ ಹೋದಾಗ ಒಳಗೆ ಬಂದು ಬರುತ್ತುವುದಕ್ಕೆ ಪ್ರಾರಂಭಿಸಿದರು.

“ಯಾವೇಳಾದೂ ಇದ್ದರೆ ಬಂದು ಇದೊಂದು ಸಲ ನೋಡಿ.”

“ಹಸು ತಿಂದದ್ದು. ನೋಡಿದರೂ?”

ಅಜ್ಞ ಕೇಳಿದರು.

“ಕಂಡರೂ ಓಡಿಸುವುದಿಲ್ಲ. ನನ್ನ ಮನೆ ಹಾಳಾಗಿ ಹೋದರೆ ನಿಮಗೆಲ್ಲ ಆಗಬೇಕಾಗಿ ರೋದು ತಾನೇ ಏನು? ಇದ್ದಾವುದಕ್ಕೂ ಇಲ್ಲಿ ಜನರಿರುವುದಿಲ್ಲ, ತನೊಳೇದಕ್ಕೆ ಮಾತ್ರ, ಇರ್ಲಾರ್ತಿರೆ.”

ಅಜ್ಞಗೆ ಅದು ಹಿಡಿಸಲಿಲ್ಲ.

“ಹೊರಗಿನವರು ಇಲ್ಲಿ ಯಾರೂ ಇಲ್ಲ.”

* ಮುಂದು; ನಾಯರ್ ಸ್ತ್ರೀಯರು ಉತ್ತಮವ ಸ್ಥಿತಿ.

“ಅಮ್ಮೆ ಕಾಕೋದಿಲ್ಲವ. ಇಲ್ಲಿಯ ಸಂಪತ್ತಿಲ್ಲ ಹಾಕಾಗ್ನಾ, ಇರ್ಲಿಂದನ್ನು.”

“ಅಯ್ಯೋ, ಸಂಪತ್ತು ನೋಡಿಕೊಳ್ಳುವೀದಕ್ಕೆ ಈಂಜಾ ಕ್ಷಮ್ಮ ಇದ್ದಾನಲ್ಲಿ ಬಿಡು.”

“ನನಗೊಣ್ಣುಂದು ಸಂತಾಪ ಇದೆ ಗೊತ್ತಾ? ನಾನೂ ನನ್ನ ಪರ್ಕು ಈ ಕ್ಷಮ್ಮೆಗ್ಗೂ ಗಾಗ್ನಿಬೇ.”

“ಇಲ್ಲಿ ಬಾಕಿಯವರೂ ಇದ್ದಾರಿಲ್ಲ.”

ಹಾಗೆ ಮಾತನಾಡುತ್ತಾ, ಮಾತನಾಡುತ್ತಾ ಮುಂದುವರಿಯಿತು. ಕಡೆಗೆ ಅಣ್ಣಿ ನಮ್ಮೆ ಹೇಳಿದರು.

“ಅಮ್ಮೆನಿಗೆ ನನ್ನ ಪರ್ಕು ಈನ್ನು ಕಂಡರೆ ಆಗಂತು. ಅಮ್ಮೆನ ಸುಪ್ತಿನೇ ಕಾವಾಡಿ. ನನ್ನ ಪರ್ಕು ಈನ್ನು ಕಣ್ಣಿತ್ತ, ನೋಡಿದ್ದಿರಾ?”

ಅಣ್ಣಿ ಮತ್ತೆ ಮಾತನ್ನು ಮುಂದುವರಿಸದೆ ನಾಮು ಜಪ ಮಾಡುವುದಕ್ಕೆ ತೊಡಗಿ ದರು. ಮಾಳು ಅಲ್ಲಿ ವಾಸ ಮಾಡುವುದು ಅವರಿಗೆವ್ಯವಿಲ್ಲ. ಚಿಕ್ಕಪ್ಪನನ್ನು ಕಂಡರೂ ಆಗಂತು. ಒಂದು ಕಾಸಿಗೂ ಗತಿಯಿಲ್ಲದೆ ಕುಟುಂಬದ ಮನೆಯನ್ನು ಮುಗಿಸುವುದಕ್ಕೆ ಬಿಂದಿರುವುದು ಚಿಕ್ಕಪ್ಪ ಎಂದು ಅವರು ಬೆಂಬೆ ಹಿಂದೆ ಅನ್ನುವುದುಂಟು.

ಮನೆಯ ತಂಕು ಪಾಶ್ಚಯ್ಯಾ ಬಂಡಗು ಪಾಶ್ಚಯ್ಯಾ ಮಹಡಿಯ ಮೂರು ಕೋಟೆಗಳೂ ಅಣ್ಣಿನಮ್ಮೆನಿಗೂ ಪರ್ಕುಗಳಿಗೂ ಇರುವುದು. ಮಾಳು ಕೆಲಪ್ಪ ಸಲ ಮಾತ್ರ, ಅಲ್ಲಿಗೆ ಹೋಗಿಸುವುದುಂಟು. ಮೊದಲನೆಯ ಕೋಟದಿಯಲ್ಲಿ ಅಟ್ಟಿಕ್ಕೆ ಮೇಲ್ಪಟ್ಟಿದೆ. ಅದರ ಕೆಳಗೆ ಮಂಟಪಿದೆ. ಅದರ ಮೇಲೆ ಅಣ್ಣಿನಮ್ಮೆನೂ ತಂಗಕ್ಕನೂ ಮಲಗುವುದು. ನಡು ಕೋಟವಿಲ್ಲಿ ಭಾಸ್ಕರನೂ, ಕೃಷ್ಣನೂ ಕುಟ್ಟಿಯೂ ಮಲಗುವುದು. ಮೂರನೆಯ ಕೋಟ ಯಾವಾಗಲೂ ಬೀಗ ದಾಕಿರುತ್ತದೆ. ಒಂದು ಸಲ ಒಳಗೆಲ್ಲ ನೋಡಿದ್ದುಂಟು. ಅದರಲ್ಲಿ ಎರಡು ಮಂಟಗಳಿವೆ. ಒಂದರ ಮೇಲೆಯಂದು ಹಾಸಿಗೊಳೂ ದುಂಡು ತಲೆ ದಿಂಬಿಗಳೂ ಇವೆ. ಮೇಲ್ಪಟ್ಟಿಗೆ ಜರಿ ಇದೆ. ಗೋಡೆಯ ತುಂಬ ಚಿತ್ರಗಳಿವೆ. ಒಂದು ದೊಡ್ಡ ಕನ್ನಡಿಯೂ. ಅದರ ಹತ್ತಿರ ಮಣಿನ ತಲೆಯ, ಬಣ್ಣ ಹಣ್ಣಿದ ಜಿಂಕಿಯ ಕೊಂಬುಗಳು, ಮಂಡದ ಕೆಳಗೆ ಗಾಜಿನ ಪಾತ್ರಗಳು, ಬೆಳ್ಳಿಯ ಪಾತ್ರಗಳು, ಮಂಡೆ ದುಂಡು ಮೇಜು, ಅಟ್ಟಿದಲ್ಲಿ ತುಳು ಹಾಕಿದ ರಸಗಾಜಿನ ಬುರುಧೋಳು.....

ಆ ಕೋಟ ತಂಗಕ್ಕನಿರುವುದು.

“ನನಗೊಣ್ಣು ಪರ್ಕು ಇದ್ದಾಳಿ. ಅವಳನ್ನ ಕ್ಕೆ ಹಿಡಿದಾಗ ಒಂದು ಸ್ಥಳ ಅಂತ ಬೇಡವೆ?”

ತಂಗಕ್ಕನಿಗೆ ವರ ಬರುವಾಗ ಇರಲಿ ಎಂದು ಮೊದಲೇ ಆ ರೂಪು ಸಿಂಹವಾಗಿದೆ.

ತಂಗಕ್ಕ ಪದನೇ ತರಗತಿಯ ವರಗೆ ಮಾತ್ರ, ಬಿಂದಿರುವುದು. ಅವರೀಗಾಗ ಹದಿನ್ನೆಂದು ಮಣಿ.

ಮಾಳುಗೆ ಬರುವ ಕುಂಭೆ ಮಾಸ್ಕೆ ಹನ್ನೆರಡು ತುಂಬುತ್ತದೆ ಅಷ್ಟೇ.

ಅಷ್ಟೇ ಮಲಗುವ ಕೋಕೆಯಲ್ಲಿ ಮಾಳು ಮಲಗುವುದು. ಅಟ್ಟಿದ ಹತ್ತಿರ ತಂಹು ಕೋಕೆಯಲ್ಲಿ ತಿರುಗಾಡುವ ಜಾಗದ ಹತ್ತಿರ ಒಂದು ಕೋಕೆಯಾದೆ. ಅದರಲ್ಲಿ ಮಾಳು ಏನ ತಂದೆ ಮಲಗುವುದು. ಅದರಲ್ಲಿ ಒಂದು ಬಿದಿಲನ ಗಳೆ. ಸುತ್ತುಟ್ಟೆ ಒಂದು ಬಾಬೆ ಮಾತ್ರ ಇರುವುದು.

ಅಷ್ಟೇ ಎತ್ತರ ಕಡಿಮೆಯಿಲುವ ಮಂಜೆದಲ್ಲಿ ಮಲಗುವುದು. ಕೆಂಗೆ ಬಾಪೆಯ ಮೇಲೆ ವಸ್ತು ಹಾಸಿಕೊಂಡು ಮಾಳು ಮಲಗುವುದು. ಮೇಗಾಲ ಒಂದಾಗ ಅಷ್ಟೇ ಹೇಳುತ್ತಾರೆ.

“ಇದರ ಮೇಲೆ ಮಲಕ್ಕೂಢೆ ಮಾಳು.”

ತಂಬ ಮಳೆ ಬೀಳುತ್ತಿದ್ದಾಗ ಕಂಬಳಿಯೋಗೆ ಹೇಳಿಕೊಂಡು ಮಲಗಲು ಒತ್ತ ವಾಗುತ್ತದೆ.

ಮಾಳು ಎನ್ನುವವಕ್ಕೊಬ್ಬು ಅಲ್ಲಿದ್ದ ಎನ್ನುವ ವಿಷಯುವನ್ನು ತಂದೆ ಆಲೋಚಿಸುವುದಿಲ್ಲ. ಮಾತಾಡಿಸುವುದಾಗಲೇ ಏನಾದರೂ ಕೆಲಸ ದೇಹವುದಾಗಲೇ ಇಲ್ಲವೇ ಇಲ್ಲ. ಅವಳಿಗೆ ಏನನ್ನೂ ತಂದು ಕೊಟ್ಟಿದ್ದ್ದೂ ಇಲ್ಲ.

“ಅವನ ಕೈಯಲ್ಲಿ ಏನಾದರೂ ಇರಬೇಡವ?”

ಜರ್ಮಿನು ಮಾರುವ ಮೌದಲು ಕೃಷಿಯ ಉಸ್ತುವಾರಿ ನೋಡಿಕೊಳ್ಳುವವನಿದ್ದ. ಈಗ ಮಾಳುವಿನ ತಂದೆಯೇ ನೋಡಿಕೊಳ್ಳುವುದು. ಬೆಳಗ್ಗೆ ಹೂತ್ತಿಗೆ ಮುಂಬೆ ಎದ್ದು ಹೊರಗೆ ಪಡುಡಿಕ್ಕಿನ ಅಂಗಳದಲ್ಲಿ ನಿಂತು ಒಂದು ಕೂಗು ಹಾಕುವುದು. ಆಗ ಗುಡ್ಡದ ಕಡೆಯಿಂದ ನಾಲ್ಕೆಡು ಪಾರುಡ್ಡಿನಿಂತು ಕೇಳಿ ಬರುತ್ತಾವೆ. ಗುಡ್ಡದ ಹತ್ತಿರ ಹೊಲೆಯರು ವಾಸ ಮಾಡುವುದು. ಅಯ್ಯಪ್ಪನೂ ಬಾತಪ್ಪನೂ ತಾಮಿಯೂ ಅಯ್ಯಪ್ಪನ ಮಗ ಕಣಕ ಎಲ್ಲರೂ ಬರುತ್ತಿದ್ದರು. ಅವರು ಕೊಟ್ಟಿಗೆಯಿಂದ ಎತ್ತುಗಳನ್ನು ಬಿಟ್ಟು ನೀರು ತೋರಿಸಿಕೊಂಡು ಹೊರಗೆ ಹೋಗುವಾಗ ತಂದೆಯೂ ಜೊತೆಯಲ್ಲಿ ಹೋಗುತ್ತಾರೆ. ಆ ಮೇಲೆ ಬರುವುದು ಸೂರ್ಯ ಪಶ್ಚಿಮಕ್ಕೆ ತಿರುಗಿದ ಮೇಲೆ.

ಕೊಟ್ಟಿಗೆಯಲ್ಲಿ ನಾಲ್ಕು ಜೋಡಿ ಎತ್ತುಗಳು. ಉಳುವುದಕ್ಕೆ ಕಟ್ಟುವುದು ಮಾರು ಜೋಡಿಯನ್ನು ಮಾತ್ರ. ಮತ್ತೊಂದು ಜೋಡಿ ಕಂಬಳಕ್ಕೆ ಮಾತ್ರ ಕಟ್ಟುವುದು. ಅಲ್ಲದೆ ಮತ್ತೊಂದು ಹೋರಿಗೆ. ದೊಡ್ಡ ಮಾವನಿಗೆ ಕಂಬಳಪೆಡರೆ ಪ್ರಾರ್ಥಿ. ಪಶ್ಚಿಮದಿಕ್ಕಿನ ದೊಡ್ಡ ಗಡ್ಡೆಯಲ್ಲಿ ಕಳೆದ ಏಧನ ಮಾಸದಲ್ಲಿ ಓಟದ ಸ್ವರ್ಧಾಯಿತ್ತು. ಅನೇಕ ಕಡೆಗಳಿಂದ ಎತ್ತುಗಳು ಬಂದಿದ್ದವು. ಅನೇಕರದಿಂದ, ಕುಮರ ನೆಲ್ಲಾಗಳಿನಿಂದಲೂ ಎತ್ತುಗಳು ಸ್ವರ್ಧಾಗೆ ಬಂದಿದ್ದವು. ದೊಡ್ಡ ಮಾವ ಮಲಗುವುದಕ್ಕೆ ಮೌದಲು, ಲಾಂಡ್ರಿ ಹಿಡಿದುಕೊಂಡು ಕೊಟ್ಟಿಗೆಯ ಹಜಾರದಲ್ಲಿ ಬಿಂದು ನೋಡುತ್ತಿದ್ದರು. ದಾವಣಿಯ

ಮುಂದ ಹುಲ್ಲಿದೆಯೋ—ಕತ್ತಿನಲ್ಲಿ ಕಟ್ಟಿರುವುದು ಸರಿಯಾಗಿದೆಯೋ ಎಂದೆಲ್ಲ ಪರಿಶೋಧನೆ ನಡೆಸುವ ಕ್ರಮ. ತಿಂಗಳೊಮ್ಮೆ ತೃತ್ಯಾಲ ಸಂತೋಷಿಂದ ಅಡಿನ ತಲೆ ತರಿಸ ಕಂಟ್ಟಿ ಕಾಯಿಸಿ ಎತ್ತುಗುಳಿಗೂ ಹೋರಿಗೂ ಕೊಡುತ್ತಿದ್ದರು.

ವಾರಕ್ಕೊಂಡು ಸಲ ಗೊಟ್ಟಿದಲ್ಲಿ ಎಣ್ಣೆ ತುಂಬಿ ಕುಡಿಸುತ್ತಿದ್ದರು. ಹೋರಿಗೆ ಕೊಡುತ್ತಿದ್ದ ಎಣ್ಣೆ ಪರ್ಶು ಅಡಿಸಿ ತರಿಸದ ಎಣ್ಣೆ. ಎಣ್ಣೆ ಬಡಿದ ತಕ್ಕಣ ಮೊದಲು ಎಣ್ಣೆ ಅಡಿಸಲು ಬೀಲದಲ್ಲಿ ತಂಪಿ ಅತ್ಯೇಯ ಮನೆಗೆ ಕರುಹಿಸುತ್ತಿದ್ದರು. ಮನೆಯ ಉಪಯೋಗಕ್ಕೆ ಉಳಿಯುತ್ತಿದ್ದರ್ಥೀ ಜಣ್ಣು ವರ್ಗೈರ. ಅಜ್ಞಗೆ ಎಣ್ಣೆ ಹುರಿದು ಹುಡಿ ಮಾಡಿ ಕೊಂಡು ಅನ್ನಲು ತುಂಬಿ ಇವೆ.

ತಿಂಗಳೊಂದು ಸಲ ಏರಿದು ಕುಡ್ಡೆ ಎಣ್ಣೆ ಮನೆಯ ಲೇಕ್ಕೆ. ಮುಂಭವಾರ ರುಕ್ತ ವಾರ ಹೆಂಗಸರು ಏಕ್ಕೆ ಹಚ್ಚಿಕೊಂಡು ಸ್ಥಾನ ಮಾಡಬೇಕಾಗಿದ್ದ ದಿನಗಳು. ಆ ದಿನಗಳಲ್ಲಿ ತಲೆಗೆ ಒಂದು ತೆಟ್ಟು ಹಚ್ಚಿಕೊಳ್ಳುತ್ತಿದ್ದರ್ಥೀ. ಅಣ್ಣನಮ್ಮೆನೂ ಮಕ್ಕಳೂ ಅದರಲ್ಲಿ ಪಾಲಿಗೆ ಬರುತ್ತಿರಲ್ಲ. ಮಾಳಿಗೆಯ ಮಧ್ಯದ ಕೋಕೆಯಲ್ಲಿ ದಪ್ಪನೆಯು, ಕಪ್ಪನೆಯು ಡಬ್ಬಿದಲ್ಲಿ ಅಣ್ಣ ನಮ್ಮೆ ಯಾವಾಗಲೂ ಎಣ್ಣೆ ತಂದು ತುಂಬಿಸಿಟ್ಟುಕೊಂಡಿರುತ್ತಾಳೆ.

ತಂದೆಯ ಹತ್ತಿರ ಪನನ್ನಾದರೂ ಹೇಳಲು ಮಾಳಿಗೆ ಸಂಕೋಚ. ಪದಕದ ದಾರ ಶತ್ಯಹೋದಾಗ ಅದನ್ನು ಹೇಳಿ ಸರಿಮಾಡಿಸಿಕೊಳ್ಳಬೇಕು ಅನ್ನಿಸಿತ್ತು. ತಂದೆಯ ಹತ್ತಿರ ಹೇಳಬೇಕೊಂಡು ಅಜ್ಞ ಯ ಹತ್ತಿರ ಹೇಳಿದಳು. ಅಜಾರಿ ಕಂಜಗೆ ನಾಲ್ಕಾನ್ನೇ ಕೊಡಬೇಕು.

“ಅವನ ಹತ್ತ ಕಾಸಿದೆಯೋ ಇಲ್ಲವೋ ಕಾಣೆ. ಕುಂಜು ಈ ದಾರಿಲ್ಲ ಹೋಗುವಾಗ ಕಂಡರೆ ಬರಹೇಳು. ನಾನು ಹೇಳಿ ಸರಿಮಾಡಿಸಿಕೊಡ್ಡೀನಿ.”

ತಂದೆಯು ಕೈಯಲ್ಲಿ ದಣ್ಣಿಟ್ಟಿ ಎಂದು ಅವಳಿಗೂ ಗೊತ್ತಿದೆ. ಅಜ್ಞಗೂ ಗೊತ್ತಿದೆ. ಆದರೂ ಅಜ್ಞ ಹಸ್ತ ನಕ್ಷತ್ರ ಕಳಿದ ಮೇಲೆ ಹೇಳಿದರು.

“ಕುಟ್ಟು ಒಣಂ¹ ಬರೋ ದಿನ ಆಯ್ದು. ಆ ಹುಡುಗಿಗೆ ಉಡೋದಕ್ಕೆ ಏರಿದು ಮುಂದು, ಒಳಗಿನ ವಸ್ತು ತರಬೇಕು. ತಿರು ಒಣಕ್ಕೆ ಉಡಿಸಬೇಕು.”

ತಂದೆ ಯಾರ ಹತ್ತಿರವೋ ಕಪ್ಪ ಹೇಳಿಕೊಳ್ಳುವಂತೆ ಹೇಳಿದರು.

“ನನ್ನ ಕೈಯಲ್ಲಿ ಕಾಸಿಲ್ಲ.”

“ಹತ್ತು ಹದಿಮೂರು ವಯಸ್ಸಾಯ್ದು. ಈ ಪ್ರಾಯದಲ್ಲಿ ಹೆಣ್ಣು ಮಕ್ಕಳು ಖುತ್ತ ವಾಗೋ ಕಾಲ. ದಾರ ಕೋಟಿನ ಕಟ್ಟಿಕೊಂಡು ಒಡಾಡಿದ್ದರೇ ಜನ ನಗೋದಿಲ್ಲವಾ?”

ತಂದೆ ಮೌನವಾಗಿದ್ದರು.

“ಯಾಕೆ ಮಾತಾಡೋದಿಲ್ಲ?”

“ಅಮೃತಿಗೇ ಗೊತ್ತಿದೆಯೂ? ವರ್ಷದಲ್ಲಿ ನಾಲ್ಕು ಪಂಚೀ-ಎರಡು ಒವಲು-ಎರಡು ಕೋಟಿನ—ತು ತರವಾಡಿನ ಯಜಮಾನರು ನನಗೆ ಕೊಡುರ್ನೀದು.”

“ಆದ್ದಲ್ಲ ನನಗೆ ಗೊತ್ತಿದೆ.”

“ಮತ್ತಾಕ್ಕಿ ಹಂಗೆಲ್ಲ ಮಾತಾಡೋದು ನೀವು? ಒಂದೇ ಒಂದು ಕಾಸು ನನ್ನ ಹತ್ತು ಇಲ್ಲ. ಹಾಗಲು ರಾತ್ರಿ ಕೋಟಿ ಮುದಿದ ಹಾಗೆ ದಂಡಿತಿದ್ದಿನಿ. ಮೊದಲೇ ನಾನು ಹೇಳಿದೆ ನನಗೆ ಇದನ್ನೆಲ್ಲ ವಹಿಸಿಕೊಳ್ಳಿದಕ್ಕೆ ಆಗೋದಿಲ್ಲ ಅಂತ. ಅತ್ಯಾವಶ್ಯಕವಾದ ದ್ವಿನ್ನ ಕೊಡೋದಕ್ಕೆ ಆಗದೇ ಇದೆ, ಒಟ್ಟಿಗೆ ಕೊಡೋದು ಬೇಡ.....ನಾನು ಹೇಳಿರ ಲ್ಲಿವಾ? ಬೇಡ; ಬೇಡ ಅಂತ?

“ಆ ಭಾರ ಕಳಿತಲ್ಲು.”

“ಹೋದವರು ಕವ್ಯವಿಲ್ಲದೆ ಹೋದರು. ನನಗಿಂದ ಯಾವುದೂ ಬೇಡ ಅಂತಲೂ ಅಲ್ಲ—ನನ್ನ ಕೈಯಲ್ಲಿ ಒಂದು ಮುಕ್ಕಾಲು ಇಲ್ಲ.”

ದೊಡ್ಡ ಮಾವನ ಸ್ವರ್ತತ ಇಷ್ಟದಿಂದ ಅಳಿಯನ ಮದುವೆಯಾದದ್ದು, ಸಂಬಂಧದವರ ಬಿಜ್ಞ ಯಜಮಾನರ ಮಾರ್ಗಾಗಿದ್ದರು ಮಾಳುವಿನ ತಾಯಿ.

ಆ ಮದುವೆ ಸ್ವರ್ತತ ಮನೆಯಲ್ಲಾದ ವಿವರ್ಯವನ್ನು ಮಾಳು ಕೇಳಿಸಿಕಾಂಡಿದ್ದರು. ದೊಡ್ಡ ಮಾವ ಕರೆದು ಹೇಳಿದರು. ಅವರು ಹೇಳಿದ ಹಾಗೆ ತಂದೆ ಕೇಳಿದರು. ಎರಡು ಹಂಚಿ ಮತ್ತು ತಾಂಗಿಲವನ್ನು ಕೊಟ್ಟಿ ತಂದೆಯನ್ನು ಹೆಚ್ಚಿನ ಮನಗೆ ಕಳುಸಿದ್ದು. ಜೊತೆಯಲ್ಲಿ ನಾಲ್ಕು ಜನರು ನಾಯರರು.

“ಮಾವನ ಹತ್ತಿರ ಕೇಳಿಸೋದು.” ಎಂದು ಅಜ್ಞ ಹೇಳಿದರು.

“ನನ್ನ ಕೈಲಾಗೋದಿಲ್ಲ. ನನಗೂ ಮೇಲೆ ಅಮೃ ಇಲ್ಲವೇ. ಅಮೃ ಹೇಳಿದರೇ ಒಳೆಯದು.”

“ನೀನು ಕೇಳು ಕುಟ್ಟಾ. ಅವನೇನು ನಿನ್ನ ತಿಂದು ಹಾಕ್ಕಾನಾ?”

ತಂದೆ ಗಂಟಲ್ಕ್ತಿರಿಸಿ ಹೇಳಿದರು.

“ನಾನು ಕೇಳ್ತಿನಿ. ಕೇಳಬೇಕೂತ ತೀಮಾನಿಸಿದ್ದಿನಿ.”

ಆ ಶಬ್ದ ಅಜ್ಞಯನ್ನು ಆಶ್ಚರ್ಯಗೊಳಿಸಿದಂತೆ ತೋರಿತು.

“ನೀನು ಏನು ಹೇಳ್ತು ಇದ್ದಿಯಾ?”

“ನನಗೆಲ್ಲ ಗೊತ್ತು ಅಮೃ. ನಾನು ಎಲ್ಲ ಮನಸ್ಸಿನಲ್ಲಿ ಗಂಟು ಹಾಕಿಹಾಡಿದ್ದಿನೇ. ಕೇಳೋದಕ್ಕೆ ನನಗೆ ಗೊತ್ತಿದೆ. ಸ್ವರ್ತತ ಮನೆ ಸರಿಮಾಡಿಸೋದು ಕೈಯಾಲೆ ಸರಿಮಾಡಿ ಸೋದು ಸಂಖ್ಯಾ ಬಳಿಯೋದು ಅದಕ್ಕೆಲ್ಲ ಕಾಸಿದೆ. ಅದಕ್ಕೆಲ್ಲ.....”

ತಂದೆ ಹೇಳುತ್ತಿರುವುದನ್ನು ಮಾಳುವಿಗೆ ನಂಬುವುದಕ್ಕೇ ಆಗಲಿಲ್ಲ. ಏನನ್ನು ಮಾತ ನಾಡದ ತಂದೆ ಹೀಗೆ ಮಾತಫಾಡುತ್ತಿದ್ದು ರಲ್ಲು ಎಂದು.

“ಅದೆಲ್ಲ ನಾನು ಬೆವರಿಸಿ ಸಂಪಾದನೆ ಮಾಡಿದ್ದು.”

“ಗಟ್ಟಿಯಾಗಿ ಮಾತಾಪಡೇದ ಕೋನೊ. ಕುಂಜಿಕ್ಕು ಹೇಳಿಕೊಂಡಾನು.”

ಅಜ್ಞ ಅಂಚುತ್ತೂ ಅಂಚುತ್ತೂ ತತೀಯ ಮೇಲೆ ಕೈಯಿಟ್ಟಿಕೊಂಡು ಕುಳಿತರು.

“ಒಂದು ದಿನ ಹೇಳ್ತೀನಿ. ಅಳಿಯನಿಗೂ ಬಾಯಿ ಇದೆ ಅನ್ನೋದಸ್ತ ತೋರಿಸ್ತೀನಿ.”

ಎಂದು ಹೇಳಿ ತಂದೆ ಹೊರಟಿ ಹೋದರು.

ಅಜ್ಞ, ದೊಡ್ಡ ಮಾವ ಇಬ್ಬರೂ ಪರಸ್ಪರ ಮಾತಾಪುಷ್ಟಿಲ್ಲ. ಹಿಂದೆ ಮನೆ ಯೋಳಕ್ಕೇನಾದರೂ ವಿಷಯ ಹೇಳಬೇಕಾಗಿದ್ದರೆ ದೊಡ್ಡ ಮಾವ “ಒಡಮಟ್ಟಿದೋಳಿ ಅಂತ ಕರೆಯುತ್ತಿದ್ದರ್ದು. ದೊಡ್ಡ ಮಾವನಿಗಿಂತ ಹತ್ತು ಪರಷ್ಟ ದೊಡ್ಡವರು ಅಜ್ಞ.

ಕಳಿದ ಪರಷ್ಟ ಸರ್ವನಾಟ್ಯ ವ್ಯಾರಂಭವಾದ ಏರುದಿನ ಅವರಿಬ್ಬರಲ್ಲಿ ವೈಮನಸ್ಯ ಉಂಟಾದದ್ದು. ಅಪ್ಪಣಿ ಅಣ್ಣನನ್ನು ದೊಡ್ಡ ಮಾವ ಬ್ಜೆದು ಕಳುಹಿಡಿದಾಗ. ಅದೇ ದಿನ ಸಂಜೀ ಮಾತುಕತೆ ಬಿಂಬಿಯಾದದ್ದು.

“ಆ ಮಾಡುಗನಿಗೂ ಇಲ್ಲಿ ಹಳ್ಳಿದೆ.”

ಆಗ ದೊಡ್ಡ ಮಾವ ನಿಂತು ಸುಂಟಿದ ಮೇಲೆ ಕೈಯಿಟ್ಟಿಕೊಂಡು ಹೇಳಿದರು.

“ಹಕ್ಕು ! ಯಾರು ಅವನು ?”

“ಅವನೂ ಇಲ್ಲಿಯವನು ತಾನೇ ?”

“ಮುಂದಕೇ ಮಾತಾಪಡವೆ ಸುಮ್ಮನೆ ಕೊತುಕೇಲೆ”

ಒಡಮಟ್ಟಿದಪಳೆ ಏಂದು ಕರೆಯುತ್ತಿದ್ದ ವಂಸುಟ್ಟ ಕರೆದರ್ದು “ಮುಂದಕೇ” ಎಂದು.

“ನೀನೆಬ್ಬಿ ಯಮು ಇದ್ದ ಹಾಗೀ ಕುಂಜಿಕ್ಕು. ಈ ಶರವಾಡಿನ ಯಮ.....”

ದೊಡ್ಡ ಮಾವ ರೇಗಿದರು.

“ಒದೆದು ನಾನು—”

ಅಜ್ಞ ಮತ್ತೆ ಮಾತಸ್ಯ ಮುಂದುವರಿಸಲಿಲ್ಲ, ಏದ್ದು ಒಳಕ್ಕೆ ಹೋದರು. ಮೇಗುತ್ತು ಹೇಳಿದರು.

“ಅವನು ಅದೂ ಮಾಡ್ತಾನೆ. ನಡತೆ ಕೆಟ್ಟಿವನು.”

*

*

*

*

*

ಅಪ್ಪಣಿ ಸ್ಥಾಲಿಗೆ ಹೋಗುತ್ತಿರುವ ಸಂಗತಿ ಮಾತು ಹೇಳಿದಾಗ ಅವರಿಗೆ ತಿಳಿಯಿತು.

“ನಿಜವೇನೇ ?”

“ಹೌದು ಅಜ್ಞ ನಾನು ನೋಡಿದೆ.”

“ಸುಮ್ಮನೆ ಹಾಗೆ ಹೇಳ್ತೀಯೇನೋಃ.”

“ಇಲ್ಲ ನಾನು ಮಾತಾಡಿಸಿ ಬಂದಿದ್ದಿಂದಿನಿ.”

ಆಗಲೇ ಅವರಿಗೆ ನಂಬಿಕೆ ಮೂಡಿದ್ದು.

“ಅ ಹುಡುಗನಿಗೆ ದೇವರು ಆಯುಷ್ಪು ಕೊಡಲಿ. ಅವಳಿಗೋದೆಲ್ಲಾ ಅವನೇ ತಾನೇ?”

ಹಿಂದೆ ಪಾರುಕುಟ್ಟಿ ತೌರಿನ ಮುಖಕ್ಕೆ ಮುಸಿ ಬಳಿದಳು ಎಂದು ಅನ್ನಿಸಿತ್ತು ಅವರಿಗೆ. ಆ ಕಾಲದಲ್ಲಿ ಯಾರಾದರೂ ಪಾರುಕುಟ್ಟಿಯ ವಿಷಯವಾಗಿ ಹೇಳಿದರೆ ಅವರು ಹೇಳುತ್ತಿದ್ದರು—

“ಅವಳನ್ನೆ ನನ್ನ ಮನೆಯಲ್ಲಿ ಹೆತ್ತೆ ಅಷ್ಟೇ.”

ಆದರೆ ವರ್ಷಗಳಲ್ಲಿ ಕಳಿದಂತೆ ಪಾರುಕುಟ್ಟಿಯ ಚಿಂತೆ ಹೆಚ್ಚಾಯಿತು. ವಡಕ್ಕೇಪಾಟ್ ನಿಂದ ಪ್ರೇತನಾ ಜಮಾನಿಗೆ ಇರುವುದು ಎರಡು ಮೈಲಿ ಮಾರ ಮಾತ್ರ.

ಎರಡು ಮೈಲಿ ಮೂರವಿದ್ದರೂ ಎಪ್ಪು ಮೂರವಲ್ಲಿ ಇರಿಸಿರುವುದು ಎನ್ನಿಸಿತು. ಯಾರೂ ಅಲ್ಲಿಗೆ ಹೋಗುವಂತಿಲ್ಲ. ಹೋದವರು ಮತ್ತೆ ಈ ತರವಾಡಿನ ಹೋಸಲು ತುಳಿಯುವಂತಿಲ್ಲ. ಹಾಗಿತ್ತು ಅಷ್ಟೇ. ಆ ಕಟ್ಟಾಡ್ಲೆಯನ್ನು ಏಂದು ಯಾರಿಗೂ ಧೈರ್ಯವಿರಲಿಲ್ಲ. ಪಾರುಕುಟ್ಟಿ ಹೆತ್ತೆ ಸುದ್ದಿ ಬಹಳ ರಹಸ್ಯವಾಗಿ ಬಂದು ಮನೆಗೆ ತಲಿತು. ಹೊಲೆಯಲ್ಲಿ ಯಾರೇ ಬಂದು ಗುಟ್ಟಾಗಿ ಹೇಳಿದರು. ಆಗ ಅವರು ತಡ್ಡಣ ಎದ್ದು ಹೊರಗೆ ಬಂದು ಹೇಳಿದರು.

“ಹೋದಾನೀಲಿ ! ಎಂಥಾ ಮಗು ?”

“ಗಂಡು ಮಗು.”

“ಯಾವಾಗ ? ತುಂಬಾ ನೋವಿತ್ತು ? ಯಾರಿದ್ದು ನೋಡಿಕೊಳ್ಳೋದಕ್ಕೆ ?”

“ನನ್ನ ರಾತ್ರಿ, ಮಲಗೋ ಹೋತ್ತಾಗಿ ನೋವೆ ಕಾಣಿಸಿ ಗೊತ್ತಂತೆ. ಚೆಳಗಾಗೇಂದೂ ಶಗಿ ಹೆತ್ತು. ನೋಡೆಣ್ಣಿಉಂಕೆ ವೆಳ್ಳತ್ತೋಳ್ಳೋ ಇದ್ದು.”

ಆ ಮಾತು ಇನ್ನೂ ಮುಗಿದರಲ್ಲಿ. ಅಷ್ಟರಳ್ಲಿ ಮಗಳು ಅಲ್ಲಿಗೆ ಬಂದಳು.

“ಅಷ್ಟೋಯು ಆಸಿ ಇದ್ದು ಮಗಳು ಹೇರೋದನ್ನು ನೋಡೋದಕ್ಕೆ ಅಮ್ಮ ಹೇಳಿಗಬಹುದಾಗಿತ್ತಲ್ಲ.”

ಅವರು ಬೇಗ ಹಿಂದಿರುಗಿ ಬಂದು ಕತ್ತಲೆ ಕವಿದಿದ್ದ ತಮ್ಮ ಕೊಳಡಿಯಲ್ಲಿ ಮಂಬಿವ ಮೇಲೆ ಕುಳಿತುಕೊಂಡರು.

ಕೇಳಿದುಣ್ಣೆ ನಾಯರ್ ತೀರಿಕೊಂಡ ಸುದ್ದಿ ಹೇಳಿದ ದಿನ ಯಾರಿಗೂ ತಿಳಿಯದಂತೆ ಆ ಕೋಕೆಯಲ್ಲೇ ಕುಳಿತು ಅಕ್ಕರು. “ಅವಳಿಗಿನ್ನು ದಿಕ್ಕು ಯಾರು ?” ಎಂದು.

ಗಟ್ಟಿಯಾಗಿ ಏನನ್ನೂ ಮಾತನಾಡುವಂತಿಲ್ಲ. ಬಂದು ಮನೆಗೆ ಬರುವ ಉಮ್ಮೆ

ಉನ್ನೂ ಹೊಲತಿಯನ್ನೂ ಒಂಟಿಯಾಗಿ ಸ್ಥಿರಾಗ ಕೇಳ ತಿಳಿದುಕೊಳ್ಳುತ್ತಿದ್ದರು. ದೊಡ್ಡ ಮಗಳಿಗೆ ತಿಳಿಯದು. ಮಿನಾಕ್ಷಿಗೆ ಏನು ಕೇಳಿಸಿದರೂ ಯಾವ ಬೇಸರಿದ ಮನೋ ಭಾವಪೂ ಇಲ್ಲ. ಅಷ್ಟವುದಿಲ್ಲ. ನಾನುವ್ಯಾದಕ್ಕಾಗುವುದಿಲ್ಲ ಎನ್ನುವ ರೀತಿಯಲ್ಲಿ ಯಾವಾಗಲೂ ಮಿನಾಕ್ಷಿಯ ಮುಖಭಾವ.

ಅಪ್ಪುಕ್ಕೆಯನ್ನು ಒಂದು ಸಲ ಕಾಣಬೇಕು ಎಂದಿತ್ತು. ಗೇಟನ ಹಕ್ಕಿರ ನಿಕ್ಕತ್ವಾ ಎರಡು ಸಲ ಹೋಗುತ್ತಾನೆಂದು ಕೇಳಿದ್ದರು. ಭಾಸ್ಕರನೂ ಕೃಷ್ಣನೂ ಕುಟ್ಟಿಯೂ ಓದುತ್ತಿರುವುದು. ತುಂಬ ನಯವಾಗಿ “ಮಗಾ ಭಾಸ್ಕರ, ನನ್ನ ಅಪ್ಪು ಇಲ್ಲಿ ಒಂದನಾ?” ಎಂದು ಕೇಳಬೇಕನ್ನಿಸಿದರೂ “ಅವನಿಗೆ ಬರಬೇಕು ಅನ್ನಿಸಿದರೆ ಬರುತ್ತಾನೆ” ಎಂದುಕೊಳ್ಳುತ್ತಿದ್ದರು.

ಸಾಯಂಕಾಲ ಹಿತ್ತಿಲಿನ ಅಂಚಿಸಲ್ಲಿ ಹೋಗಿ ನಿಂತುಕೊಂಡರೆ ಅಪ್ಪುಕ್ಕೆಯನ್ನು ಕಾಣಬಹುದಾಗಿತ್ತು. ಆದರೆ ಅಂಥ ದಾಟ ಹೋಗುವುದು ಕಷ್ಟ. ಬೆನ್ನು ಮುಳಳಿಯಲ್ಲಿ ಶತ್ರುಯಿಲ್ಲ, ಹತ್ತು ಹನ್ನೆರಡು ಮಟ್ಟಿಲುಗಳನ್ನು ಒಂದು ಅಂಥದ ಅಂಚಿಗೆ ಹೋಗಬೇಕು. ಇಂದರೆ ಮತ್ತೆ ಹತ್ತುವುದು ಕಷ್ಟ. ಅಲ್ಲದೆ ಅಲ್ಲಿಗೆ ಹೋಗಿ ನಿಂತು ಮಾತನಾಡುವುದನ್ನು ಯಾರಾದರೂ ಕಂಡರೆ ಮುಗಿಯಿತು.

“ಒದೆಯುತ್ತೇನೆ” ಎಂದು ಮೊದಲು ಹೇಳಿದ್ದರ್ದು. ಅದನ್ನು ಅವರಿಗೆ ಎಂದೂ ಮರೆಯುವುದಕ್ಕೆ ಸಾಧ್ಯವಿಲ್ಲ. ಸಣ್ಣ ಹುಡುಗಳಾದ್ದಾಗಿ ಮೈಯಲ್ಲಿಲ್ಲ ಕಡ್ಡಿ ಹತ್ತಿದ್ದಾಗ ಮುಳ್ಳೆಲ್ಲ ಪ್ರದಿಹಚ್ಚಿ ಸಾನ ಮಾಡಿಸುತ್ತಿದ್ದವರು ಅವರು. ಅಮೃತಿಗೆ ಮತ್ತು ಅನ್ನನ್ನು ನೋಡಿಕೊಳ್ಳುವುದಕ್ಕೆ ಸಮಯವಿರಲಿಲ್ಲ. ಬೆಳಗ್ಗೆ ಸೊಂಟದ ಮೇಲೆ ಎತ್ತಿಕೊಂಡರೆ ಸಾಯಂಕಾಲ ಮಲಗಳವಾಗ ಕೆಳಗಿಳಿಸುತ್ತಿದ್ದರ್ದು. ಹಾಗೆ ಅನ್ನ ಉಡಿಸಿ ಸಾನ ಮಾಡಿಸಿ ಜೊತೆಯಲ್ಲಿ ಮಲಗಿಸಿಕೊಂಡು ಸಾಕ ಬೆಳಿಸಿದ ತಮ್ಮ ಕುಂಜಕೃಷ್ಣ. ಈ ಮನೆಯ ಯೆಜಮಾನಸಾದ ಮೇಲೆ ಮಾತನಾಡಿಸಬೇಕಾಗಿದ್ದರೆ ಸಮಯ ಸನ್ನೇಶಣನ್ನು ನೋಡಿಕೊಂಡು ಹೋಗಬೇಕು, ಕಟ್ಟಿ ಕಡೆಗೆ ಸ್ಥಿರಿಸ್ತು—

“ಒದೆದು ನಾನು—”

ಅದನ್ನು ನೆನೆಕೊಂಡಾಗ ಅವರ ಕೆಣ್ಣಗಳು ತೇವಗೊಂಡುವು.

“ಅನುಭವಿಸ್ತಾನೆ. ಇದಕ್ಕೆಲ್ಲಾಗು ಅನುಭವಿಸ್ತಾನೆ.”

“ಯಾರ ಜೊತೆಲಿ ಅಜ್ಞ ಮಾತಾಡುರ್ಜಿಯಾದು?”

—ಮಾಣಿ ಬಾಗಿಲಿನ ಹತ್ತಿರ ಒಂದು ಕೇಳಿದೆ.

“ಯಾರ ಹತ್ತಪೂ ಇಲ್ಲ ಮಗಳೇ. ಸಂಜೆ ಮಲ್ಲಿಗೆ ಅರಳೂ ಹೋತ್ತಾಯ್ತೂ?”

“ಅಯ್ಯು ಅವರು.”

“ಒಂದು ಸಲ ನೋಡೋ ಹಾಗಾಗುತ್ತು ಆ ಯಾವ ಹಾಯಗೊಡೋದಿಲ್ಲ.”

“ಅಪ್ಪಣಿ ಅಣ್ಣ ಬರಬೇಕಾದ್ದೆ ಇನ್ನೂ ಸ್ವಲ್ಪ ಹೊತ್ತುಗೇತು.”

ಮಾಳುಗಿ ಒಂದು ಲೋಡಾರಿವಿದೆ. ಪಪ್ಪಾಯಿ ಮರದ ನೆರಳು ಪಾತ್ರ ತೊಳೆಯುವ ಕಲ್ಲಿನ ಹತ್ತಿರಕ್ಕೆ ಬರಬೇಕಾದರೆ ಇನ್ನೂ ಸ್ವಲ್ಪ ಹೊತ್ತುಗೆಬೇಕು. ಆಗ ಅಪ್ಪಣಿ ಅಣ್ಣ ಬರುವುದು.

“ಹೇಳಿ ಏನು ಪ್ರಯೋಜನ? ಆ ಯಂತು ಮುಟ್ಟ ಹತ್ತಾನೇ ಇರ್ಲಾನಲ್ಲ?”

“ದೊಡ್ಡ ಮಾವ ಹೋದ್ದರಲ್ಲಾ?”

ಯಾರನ್ನದ್ದೇಶಿ ತಾನು ಯಂತು ಅಂದಿದ್ದರೋ ಅದು ಅವಳಿಗೆ ತಿಳಿದದ್ದು ಕಂಡು ಅವರಿಗೆ ಹೇಗೆ ಹೇಗೋ ಅಯಿತು.

“ನಿಂಗೆ ನಿಜವಾಗಿಯೂ ಗೊತ್ತಾ?”

“ಹೌದಜ್ಜಿ. ಅಮೃತ್ತ ಅಕ್ಕನೂ ದೊಡ್ಡತ್ತಯೂ ಜೊತೇಲಿ ಹೋದು. ಇನ್ನು ನಾಡಿದ್ದು ಬರ್ಣಿದು.”

“ಅಪ್ಪಾ ಹೋದ್ದರಮ್ಮು—ಬಂದ್ದರಮ್ಮು ನನಗೆ”

ಅವರು ಅಲೋಚಿಸಿದರು. ಅಪ್ಪಣಿಯನ್ನು ಒಮ್ಮೆ ಕಂಡು ಅಲ್ಲಿಯ ಸುದ್ದಿಯನ್ನುಲ್ಲಿ ತಿಳಿದರೇನು ಎಂದು.

ಕುಂಜಿಕಾಳಿಗೆ ಅದು ಇಷ್ಟವಾಗುವುದಿಲ್ಲ. ಆದರೆ ಅವಳ ಇಷ್ಟಾನಿಷ್ಟಗಳನ್ನು ಕಟ್ಟಿಕೊಂಡು ಆಗಬೇಕಾಗಿರುವುದಾದರೂ ಏನು?

ಕುಂಜಿಕಾಳಿ ಚಿಕ್ಕವಳಾಗಿದ್ದಾಗ ಹೀಗಿರಲಿಲ್ಲ. ವಾಂಚರು ಹೇಣ್ಣು ಮಕ್ಕಳಲ್ಲಿ ಎಲ್ಲರಿಗಂತ ಶ್ರೀತಿಯವಳಾಗಿದ್ದವರು. ನಂಬಣದಿರಿಯ ಸಂಬಂಧವಾದ ಮೇಲೆ ಅವಳ ಸ್ವಫಾವಚೇ ಬದಲಾಯಿಸಿತು. ಅವಳಿಗಿಷ್ಟವಾಗಿರಲಿಲ್ಲ ಆ ಸಂಬಂಧ. ತಾಯಿಯೂ ಅಜ್ಞಿಯೂ ನಿಬಂಧಿಸಿದಾಗ ಎದುರು ಮಾತಾಡಲಿಲ್ಲ ಅಷ್ಟೇ. ಅದರಿಂದಾಗಿ ಅಂತಸ್ಸು ತೋರಿಸಿಕೊಂಡು ಮೆರೆಯುತ್ತಿದ್ದಾಗಿ. ಅದಕೆ ಕಾಯಿ ಮರವಾದ ಮೇಲೆ ಮಡಿಲಿನ ರ್ಲಿಟ್ಟುಕೊಳ್ಳುವುದಕ್ಕಾದಿಂತೇ ಎಂದು ಅವರು ಸಮಾಧಾನವಟಟ್ಟಿಕೊಳ್ಳುತ್ತಿದ್ದರು.

“ಮಾಳು”

ಮಾಳು ಅಡಿಗಿ ಮನಿಗೆ ಹೋಗಿ ಆಗಿತ್ತು. ಕರೆದದ್ದನ್ನು ಹೇಳಿ ಅವಕು ಹಿಂದಿರುಗಿ ಬಂದಳು.

“ವಿನಂಟ್ಟೇ”

“ಅಣ್ಣನಮ್ಮು ಎಲ್ಲೇ”

“ಅಣ್ಣನಮ್ಮುನೂ ತಂತಕ್ಕನೂ ಕೊಳ್ಳದ ಹತ್ತಿರಕ್ಕೆ ಹೋದರು.”

ಅವರು ಮೆಲ್ಲನೆ ಎದ್ದು ನಿಂತರು.

“ನೇನು ನನ್ನ ಜೊತೇಲಿ ಬಾ. ಅಂತಿದಂಟಿನ ಹತ್ತಕ್ಕೆ ಸ್ವಲ್ಪ ಹೋಗೋಣ.”

ಅಪ್ಪುಣ್ಣ ಡುನ್ನು ಕಾಣಬೇಕೆಂದು ಹೇಳಲು ಅಳುಕುತ್ತಿದ್ದರು.

“ಮೆಟ್ಟಿಲಿಳಿಯಾದಕ್ಕಾಗುತ್ತ ಅಜ್ಞೀ?”

“ಎಲ್ಲ ನಡಿಯೇ”

ಮಾಳುವಿನ ಸಹಾಯವನ್ನು ಪಡೆದು ಮೆಲ್ಲಮೆಲ್ಲನೇ ಮೆಟ್ಟಿಲನ್ನಿಂದರು. ತೆಗಿನ ಗುಂಡಿಗಳ ಹತ್ತಿರ ನಡೆಯುವುದು ಸ್ವಲ್ಪ ಕಷ್ಟವಾಗಿತ್ತು. ದೃಷ್ಟಿ ಸ್ವಲ್ಪ ಮಂದವಾಗಿತ್ತು. ದಿಂದಿನ ಹತ್ತಿರ ಹೋಗಿ ನಿಂತುಕೊಂಡರು.

ಮಾಳು ಗದ್ದೆ ಬಯಲನ ಆಚೆಯ ಅಂಚೆನ ವರೆಗೂ ಕಕ್ಷೋಽದಿಸಿದಳು. ಯಾರೂ ಕಾಣಬೇಕುತ್ತಿಲ್ಲ. ಸ್ವಲ್ಪ ಹೊತ್ತು ಸೊತ್ತಾಗ ಮರಗಣಸು ನೆಟ್ಟಿದ್ದರ ಆಚೆ ಕಡೆಯಿಂದ ಒಂದು ಬಿಳಿ ಬಣ್ಣ ಕಾಣಬೇಕು. ತುಂಬ ಹತ್ತಿರ ಬಂದಾಗ ಮಾಳು ಹೇಳಿದಳು.

“ಅದೋ ಅಪ್ಪುಣ್ಣ ಅಣ್ಣ”

ಅದರೆ ಅಪ್ಪುಣ್ಣ ಬೇಲಿಯ ಹತ್ತಿರದ ದಾರಿಯಲ್ಲಿ ಬರದೆ ಗದ್ದೆ ಬಯಲನ ಮಧ್ಯದ ದಾರಿಯಲ್ಲಿ ಹೋಗುತ್ತಿದ್ದೆ.

“ಈ ಕಡೆಗೆ ಕರಿಯೇ, ಅಜ್ಞ ಸಂತುಕೊಡುವುದ್ದರೆ ಅನ್ನೇ.” ಎಂದರು.

ಅಲ್ಲಿಂದಲೇ ಕರೆದರೆ ಅಪ್ಪುಣ್ಣ ಅಣ್ಣನಿಗೆ ಕೇಳಿಸಿದ್ದರೂ?

ಅವಳು ಬೇಲಿಯ ಕಂಡಿಯಲ್ಲಿ ಇಂದು ಗದ್ದೆ ಬಯಲಿಗೆ ಓಡಿದಳು.

ಅಪ್ಪುಣ್ಣ ಬೆವರಿನ ಸಾಫಾನ ಮಾಡಿ ಪ್ರಸ್ತುಕಗಳನ್ನು ಕರುಳಲ್ಲಿಟ್ಟುಕೊಂಡು ನಿಧಾನವಾಗಿ ನಡೆಯುತ್ತಿದ್ದೆ.

ಬೇಗ ಓಡಿಹೋಗಿ ಹೇಳಿದಳು:

ಅಪ್ಪುಣ್ಣ ಅಣ್ಣ, ಕರೀತಾರೆ.”

ಅವನು ನಡೆಯುತ್ತಿರೇ ಕೇಳಿದ:

“ಯಾರು?”

“ಅಜ್ಞ, ಅಗೋ ಅಲ್ಲಿ ಸಿಂತಿದ್ದಾರೆ.”

“ನಾನಲ್ಲಿಗೆ ಬರೋದಿಲ್ಲ.”

“ಅಜ್ಞ ಹೇಳ ಕಳಿಸದ್ದು ಅಪ್ಪುಣ್ಣ ಅಣ್ಣ. ಅಲ್ಲಿ ನೋಡು ಅಜ್ಞ ಸಿಂತ—”

“ನಾನಲ್ಲಿಗೆ ಬರೋದಿಲ್ಲ ಅಂತ ಅನ್ನಲಿಲ್ಲವಾ?”

ಅವನು ಬೇಗ ಬೇಗ ಹೆಚ್ಚಿ ಹಾಕಿದ.

ಅವಳು ನಿರಾಶಯಿಂದ ಹಿಂದಿರುಗಿದಳು. ಹತ್ತಿರ ಬಂದಾಗ ಅಜ್ಞ ಕೇಳಿದರು.

“ಎಲ್ಲೇ”

“ಬರಲಿಲ್ಲ ಕಣಜ್ಞ”

“ನಾನು ಕರೀತಿದ್ದಿನಿ ಅಂತ ಹೇಳಿಕ್ಕಾಗಲಿಲ್ಲವೇನೇ?”

“ಹೇಳ್ತಿ ಕಣಜ್ಞ. ನಾನ್ನೀಗೆ ಬರೋದಿಲ್ಲ ಅಂತ ಹೇಳಿ ಹೋದ.”

ಅವರು ಮೌನವಾಗಿ ಏನನ್ನೊಮ್ಮೆ ಅರೋಚಿಸಿದ ಒಳಕ ಒಂದು ಸುಟ್ಟುಸೀರು ಬಿಡುತ್ತೇ ಹೇಳಿದರು.

“ಅವನು ಬರೋದಿಲ್ಲ. ಹ್ಯಾಗೆ ಬಂದಾನು?”

ಮಾರನೆಯ ದಿನ ತಿರುವಾದಿರ.* ಯೂಸೂಫನ ಅಂಗಡಿಯಲ್ಲಿ ಎಂದಿಗಂತ ಹೆಚ್ಚಿಗೆ ಗಲಾಟೆಯಿತ್ತು. ಬದು ತೊಲ ಮುಣಿನ ಕಾಯಿ ಬೇಕಾಗಿತ್ತು. ಆದನ್ನು ಕೊಂಡುಕೊಳ್ಳುವೀಕೆಂದು ನಂಬಿಗಾದಿರಿಯ ಮನೆಗೆಲಸ ಕಳೆದು ಶರ್ಕರನ್ ನಾಯರ್ ರಸ್ತೆಗೆ ಬಂದದ್ದು.

ವಾಪ್ತಿನ ಅಂಗಡಿಯಲ್ಲಿ ಸಾಮಾನು ಏನೂ ಪ್ರಯೋಜನವಲ್ಲ. ಅಲ್ಲಿ ಕಿತ್ತುವೈದ್ಯ ದಳೆಯ ಸಾಮಾನು. ಯೂಸೂಫನ ಅಂಗಡಿಯಂದಲೇ ಏನನ್ನಾದರೂ ಕೊಂಡುಕೊಳ್ಳುವುದು. ಜಗಲಿಯ ಮೇಲೆ ಕೆಲಸವಿಲ್ಲದವರು, ಎಂದಿನಂತ ಅಲ್ಲಿಗೆ ಬರುತ್ತಿದ್ದವರು, ಮಾಮೂಲು ಜನರು—ವಲ್ಲರೂ ಇದ್ದಾರೆ. ದರ್ಜೆಯವನ ಸುತ್ತ ಮೂರು ನಾಲ್ಕು ಚಂಡುಗಿರಿದ್ದಾರೆ.

ಮೊಳೆಯಂಗಾವಿನ ಉತ್ತರವದ ವಿಷಯವಾಗಿ ಅವರು ಮಾತನಾಡುತ್ತಿದ್ದಿದ್ದು. ಕಳೆದ ವರ್ಷ ಮೊಳೆಯಂಗಾವಿಗೆ ಹೋಗಿ ಉತ್ತರವನ್ನು ನೋಡಿ ಬುದ್ಧಿ ಮನುಷ್ಯನಿದ್ದಾನೆ. ಆ ಗುಂಟಿನಲ್ಲಿ, ವೇಲಪ್ಪನ್, ಪಾಲತ್ತಿಂಗಲ್ ಕುಂಜುವೂ ಉತ್ತರನ್ ಬಾಪೂ ಬ್ರಿಯೂ ತಮ್ಮ ಎಲೆ ವ್ಯಾಪಾರದ ಲೆಕ್ಕ ಹಾಕುತ್ತಿದ್ದಾರೆ.

ಶರ್ಕರನ್ ನಾಯರ್ ಅಂಗಡಿಗೆ ಬಂದಾಗ ಮೊಳೆಯಂಗಾವಿನ ಉತ್ತರವದ ಮಾತುಕೆ ಸಂತಿತ್ತು.

ರಾವೃಷ್ಟಿ ಕೇಳಿದೆ: “ತಿರುವಾದಿರ ಎಲ್ಲಿಗೆ ಬಂತು ಶರ್ಕರ ನಾಯರೇ?”

“ನಮಗ್ಗೆ ಎಂಥ ತಿರುವಾದಿರ” ಎಂದು ಹೇಳಿ ಆತ ಗುಂಟಿನಲ್ಲಿ ಸುಗ್ಗಿ ಮುಂದೆ ಹೋಡಿದೆ.

ಬದು ತೊಲ ಮುಣಿನ ಕಾಯಿ ಬೇಕು ಎಂದು ಹೇಳಿದೆ.

“ಯಾಕೆ ಶರ್ಕರ ನಾಯರೇ ಇಷ್ಟು ಕಡಿಮೆ?”

ಮುಂಸಲಿಯಾರ್ ಕೇಳಿದೆ.

“ಅಷ್ಟು ಸಾಕು.”

ಮೇಲಪ್ಪನೂ ರಾವೃಷ್ಟಿಯೂ ಹಸನ್‌ಕುಟ್ಟಿಯೂ ಅದರ ಮಧ್ಯ ಕಣ್ಣಗಳಲ್ಲೇ ಮಾತಾಡಿಕೊಡರು. ಹಸನ್‌ಕುಟ್ಟಿ ಬೇಡಿ ಹೊತ್ತಿಸಿ ಯೂಸೂಫನ ಮೇಳಿನ ಮೇಲಕ್ಕೆ ಹಿಂದಿರುಗಿಸುತ್ತ, ಒಂದು ಸಲ ನಂತಹ ಹೇಳಿದೆ.

“ಶರ್ಕರ ನಾಯರ್ಗೆ ಈಗ ಸ್ವಲ್ಪ ಖಚಿನ ಕಾಲ ಅಲ್ಲಾ?”

* ಹೆಚ್ಚಿನ ಶ್ರೇಯಸ್ತನ್ನು ಕೇಳಿರಲು ಅಭಿಪ್ರಾಯ ತಪ್ಪು.

“ಅದೇನೇ ಹಂಗಂತೀಯಾ?”

“ಅವರ ಹತ್ತ, ಕೇಳ ನೋಡು.”

“ನಂಗೀಲ್ಲೋ ಹಂಚ್ಚು. ಅಂಥಾದ್ದೇನಾದರೂ ಇದ್ದೆ ನಾಯರು ನನ್ನ ಜೊತೆಲ ಹೆಚ್ಚಾರೆ.”

“ಪ್ರತ್ಯನ್ನ ತಿರುವಾದಿರಕ್ಕೆ ಹಿಂಗೆ ಖಚು ಮಾಡಿದರೆ ಸಾಲ್ಲು ನಾಯರೇ?”

ಶಂಕರನ್ ನಾಯರಿಗೆ ಉಗುರಿನ ತುದಿಯಂದ ಸಿಟ್ಟು ಪರಿ ಬಂತು. ಏನನ್ನೂ ಮಾತಾಡಲ್ಲ.

ಮುಸಲಿಯಾರ್ “ನಮ್ಮ ಮೆಣಸಿನ ಕಾಯಿ ತೂಕ ಪಾಡಿರಲ್ಲ. ಎಲೆ ವ್ಯಾಪಾರದ ವಿವರ ಮಾತನಾಡುತ್ತಿದ್ದ ಉಕ್ಕನ್ ಬಾಪೂಟಿಯೂ ಆ ಮಾತು ಕಢೆಯಲ್ಲಿ ಬೆರೆತ.

“ಫ್ರೆ ಈಸೂ ಕಾರಾ ಶಂಕರ ನಾಯರಿಗೆ ಹೋಸ ಹಂಟು ಏನಾದ್ದು, ಉಂಟಾ?”

“ನಂಗೋತ್ತಿಲ್ಲ. ರಾವುಣ್ಣ ಹತ್ತ, ಕೇಳು. ಅವನಿಗೆ ಗೊತ್ತಿರಬಹುದು.”

“ಯಾಕೆ ನಾಯರೇ ನಮ್ಮ ಹತ್ತ ಏನೂ ಹೇಳೇ ಇಲ್ಲವಲ್ಲ ನೀವೈ?” :

ಶಂಕರ ನಾಯರ ತಾಳ್ಳು ಮಿತಿ ಏಂರುತ್ತಿತ್ತು. ಮೆಲ್ಲಿಗೆ ಉಕ್ಕನ್ ಬಾಪೂಟ್ಟಿ ಹೇಳಿದ.

“ಅಂತು ಸಂಗ್ರಿ ಪರವಾಯಿಲ್ಲ ನಾಯರೇ ಅಮೃತಕುಟ್ಟಿ ಕೆಗ್ಗೂ, ಪರಮಾಶಯಾಗಿ ದ್ವಾರೆ.”

ಕಂಬವನ್ನೂ ಒರಗಿಕೊಂಡು ಅರೆಗ್ಗಣ್ಣ ಒಟ್ಟುಕೊಂಡು ಒದ್ದೆಯಾದ ಕೋಳಿಯಂತೆ ನಿಂತಿದ್ದ ಶಂಕರನ್ ನಾಯರ್ ತಿರುಗೀ ನೋಡಿದ. ಜಗಲಿಯ ಮೇಲೆ ತುಟಿ ಕೂಡಿಸಿ ಕೊಂಡು ಬೇಡಿ ಎಳೆಯುತ್ತ ಕಳ್ಳಿ ನಗು ನಗುತ್ತ ಕುಳಿತ್ತಿದ್ದ ಬಾಪ್ಪುಟ್ಟಿಯ ಕೆನ್ನೆಯ ಮೇಲೆ ತೆಗೆದು ಒಂದು ಬಿಗಿದ.

ಜನರ ಮಾತು, ನಗೆ, ಥಟ್ಟನೆ ನಿಂತಂವೆ. ಅಮೃತ ಬೇಗ ಏಟು ಬಿಡ್ಡದ್ದು. ಸುತ್ತ ಮುತ್ತ ಒಂದು ನಿಮಿಷದ ವರೆಗೆ ನಿತ್ಯಭ್ರಂಷಣಾಗಿತ್ತು. ಸಾಮಾನು ತೆಗೆದುಕೊಳ್ಳಲು ಬುದ್ದರು ಪಕ್ಕಕ್ಕೆ ಸರಿದು ನಿಂತರು.

ಜನರು ಬಾಪೂಟ್ಟಿಯ ಕಡೆಗೆ ವಿಷಾದದಿಂದ ನೋಡಿದರು. ಅವನ ಕುಣ್ಣಗಳು ಕೆಂಡಡಂತಾಗಿದ್ದವು. ಅವನು ಯಾವ ಕೆಲಸಕ್ಕೂ ಹೇಸದ ಮನುವ್ವ. ಮೂರು ಸಲ ಶ್ರಮಿಸಲೂ ಕೇಸಿನಲ್ಲಿ ಸಿಕ್ಕಿದ್ದ ಅಪರಾಧಿ. ಜೈಲಿಗೆ ಒಂದು ಸಲ ಹೋಗಿಯೂ ಇದ್ದಾನೆ. ಕಣ್ಣನೂರು ಜೈಲಿರುವುದು ಗಂಡಸರಿಗೆ ಎಂದು ಅವನಿಗೆ ಗೊತ್ತಿದೆ.

ಅವನು ಮೃತ್ಯು ಕೊಡುವೆಕೊಂಡು ಎದ್ದು ನಿಂತ. ನೋಡಿದರೆ ಸೂಂಟಿದ ಪಟ್ಟಿಯಲ್ಲಿ ಮಡಿಸಿಟ್ಟಿದ್ದ ಚಾಕು ಬಿಟ್ಟು ಕೈಯಲ್ಲಿ ಹಿಡಿದುಕೊಂಡಿದ್ದಾನೆ.

“ಬೇಡ ಕೋಳ ಬಾಪೂಟ್ಟೇ” ಯೂಹಸೂಫ್ ಎದೆಯ ಮೇಲೆ ಕೈಯಟ್ಟಿಕೊಂಡ.

ಅದರೆ ಶಂಕರನ್ ನಾಯರ್ ಹೊಳೆಯುತ್ತಿದ್ದ ಚೊರಿಯನ್ನೂ ಆ ಕೈಯನ್ನೂ ನೋಡುತ್ತ ಅಲುಗಾಡದೆ ನಿಂತಿದ್ದ.....

ಚಾಕು ಹಿಡಿದಿದ್ದ ಕೈಯನ್ನೂ ಮೇಲಕ್ಕೆತ್ತಿದ ತ್ವಣ ಮೈತಂಬ ರೋಮವಿದ್ದ ಗಟ್ಟಿ ಯಾದ ಒಂದು ಕೈ ತಡೆಯಿತು. ನೋಡಿದರೆ ಸ್ವದಾಲಿಕುಟ್ಟಿ.

“ಬಿಡಿ ಸ್ವದಾಲಿ ಕುಟ್ಟಿ ಕಾಕಾ”

“ಚೊರಿ ಮಾಡಿಸು ಬಾಫ್ತಾಟ್ಟೀ”

“ಕಃ ನಾಯರ ಕರುಹು ಬಗೀದಿದ್ದ ನಮ್ಮಪ್ಪ ಉಕ್ಕೆನ್ ಅಂದೂಮಾನ್ ಅಲ್ಲ.”

“ನಾ ಹೇಗ್ಲುರೂದು ಚೊರಿ ಮಾಡಿಸು ಅತೆ. ಏನುಗಾಡಿದೆ, ನೋಡು ನನ್ನ ಕೈಯಿಂದಲೂ ತನ್ನಿಂದೆಯ್?”

ಬಾಪ್ಪುಟ್ಟಿ ವಂಸಷ್ಟಿಲ್ಲದ ಮನಸ್ಸಿಂದ ಕೈ ಹಿಂದಕ್ಕೆ ತೋದುಕೊಂಡ. ಏದುಸಿರು ಬಿಡುತ್ತ ನಿಂತಿದ್ದ ಅದನ ಕೈಯಲ್ಲಿದ್ದ ಚೊರಿ ಕಿತ್ತುಕೊಂಡು ಮಾಡಿಸಿ ಸೋಂಟದ ಪಟ್ಟಿಯಲ್ಲಿ ಇಟ್ಟುಕೊಟ್ಟು ಸ್ವದಾಲಿ ಕುಟ್ಟಿ ಹೇಳಿದ.

“ಅಸಂಬಂಧ ತೋರಿಸ್ತೀ ಅಲ್ಲಿದ್ದ ನೋ ಬಾಪ್ಪುಟ್ಟೀ”

ಅವನು ಮುಖಿ ಕೆಂಪಗೆ ಮಾಡಿಕೊಂಡು ತುಟಿ ಪಿಟಕ್ ಅನ್ನದ ನಿಂತಿದ್ದ.

“ಇನ್ನು ಹೋಗಿ ನಾಯರೇ.....”

ವುಮಾದರ್ಶನ್ ನಡೆದಿಲ್ಲದ ರೀತಿಯಲ್ಲಿ ಶಂಕರನ್ ನಾಯರ್ ಇಂದು ಹೋದ.

ರಸ್ತೆಯಲ್ಲಿ ನಡೆಯುತ್ತಿದ್ದಾಗ ಆತನ ಹೃದಯವನ್ನು ಜೀನು ಹುಳು ಕಚ್ಚಿದಂತಾಗುತ್ತತ್ತು.

“ನಾಯಿಗಳು.....ಅವರ ಕೆಟ್ಟ ಸ್ವಭಾವಾನೇ ಹೇಳುತ್ತೆ.”

ಅದನ್ನು ನೆನೆಸಿಕೊಂಡಾಗ ಅವನಿಗೆ ತಾನೇ ತಪ್ಪಿತಸ್ಯ ಎನ್ನಿಸಿತು. ಈಗ ಈಳಿದ ಸುಳಿ ಒಂದು ಅಪವಾದ ನಿಜ. ಅದಕ್ಕೆ ಕಾರಣ ತಾನೇ ಅಲ್ಲವೇ. ಅಲ್ಲಿಗೆ ಹೋಗುವುದನ್ನೂ ಮಾತನಾಡುವುದನ್ನೂ ಒಸರು ನೋಡುತ್ತಿದ್ದಾರೆ. ಇದಾವುದೂ ಬೇಡವಾಗಿತ್ತು.

ನಾನು ಯಾವ ತಪ್ಪಣಿನ್ನೂ ಮಾಡಿಲ್ಲ. ಯಾರೂ ಗತಿಯಲ್ಲದ ಒಂದು ಕುಟುಂಬಕ್ಕೆ ಒಂದೆರಡು ಸಣ್ಣ ಪಟ್ಟಿ ಸಹಾಯ ಮಾಡಿದೆ ಅವೈ. ಅದಕ್ಕೆ ಅವರ ಮೇಲೆ.....

ಶಂಕರನ್ ನಾಯರ ರಕ್ತ ತಿಳಿಯಾಯಿತು. ಆತ ಹೇಗವಾಗಿ ಹೆಚ್ಚೆ ಹಾಕಿದ.

ಅಚ್ಚು ಮಾನಸ ಆಗಡಿಯ ಹತ್ತಿರ ಬಂದಾಗ ಮೇಲಿನಿದ ಕರೆದ ಶಬ್ದ.

“ಶಂಕರ”

“ಹಾಳಾಯ್ಯು.” ಆತ ಗೊಣಿದ, ಇನ್ನು ಅಲ್ಲಿ ಹೋಗಿದ್ದರೆ ಚಿನ್ನಾಗಿರುವುದಿಲ್ಲ.

“ಇಲ್ಲಿ ಸ್ವಲ್ಪ ಬಂದು ಹೋಗು.”

ಅಚ್ಚು ಮಾನ್ ಮತ್ತು ಕರೆಯುತ್ತಿದ್ದು.

ಶಂಕರನ್ ನಾಯರ್ ಅಲ್ಲಿಗೆ ಹೋದ.

“ಬನು ಯಜಮಾನೀ”

ಅದಕ್ಕೆ ಅತ ಏನನ್ನೂ ಮಾತನಾಡಲಿಲ್ಲ.

“ತೆಗೆಂ ಈ ಎಲೆ ಅಡಿಕೆ ಸ್ವಲ್ಪ ಜಡ್ಟೆ ಕೊಡು” ಎಂದು ಹೇಳಿ ಎಲೆ ಅಡಿಕೆ ಕುಟ್ಟುವ ಕ್ಲಾಸ್ಸು ಮುಂದರೆ ನೂಡಿದ.

శంకర్ నాయర్ ప్రపణచ మేలి తనగుప ద్వితీయాల్ తోరింపొండు ఎలి అడికి కుట్టిత్తద.

“ಕಲ್ಲು ಬಿಡೆದು ಹಾಕಬೇಡ ಕಣ್ಣೂಳು”

ಶರ್ಕರನ್ ಸಾಯಿರ್ ಅದನ್ನು, ಕೇಲಿಸಿಕೊಳ್ಳಲಿಲ್ಲಂಬಂತೆ ಕುಟುಂಬದ್ವಾರಾ ಮಾಡಿ

ಕರ್ನಾಟಕ ಪಲೆ ಅಡಕೆಯನ್ನು ತಗೆದು ತ್ವಿಮಾನವನ್ನು ಕೈಯಲ್ಲಿ ಕೊಂಡು...

ಅಷ್ಟು ಮಾನ್ಯ ಅದನ್ನು ಬಾಯಿಗೆ ಹಾಕಿಕೊಡ. ಅದಕೆ ಹಾಕಿಯುಂದ ಗಳಿ ಬೀಸಿಕೊಡ. ಕುಚೆಯನ್ನು ಬರಗಿ ಕುಳತ.

“ప్రత్యనో జమినిన కేలసవెల్ల పీసే నోడికేంద్రియ అంత కేంద్రుల్ల తెంకేరా నిడవా?”

ಶರ್ಕರನ್ ನಾಯಕ ನಾಲಿಗೆ ಕಟ್ಟಿದ ಘಾಗಾಯಿತು.

“ನೀವು ಹೀಗೆ ನಿನ್ನ ಸ್ಥಾನದಲ್ಲಿ ಕೊಂಡಿರುತ್ತಾನೆ”

ಆತ ಹಿಂದು ಸಲ “ಹ್ಯೂಟ್” ಎಂದು.

ಪರಿಯಾಸ್‌ದ ಸಗುವಣಿಂದ ಅಚ್ಚುಮಾನ್ ಮತ್ತೂ, ಕೇಳಿದ.

“ಇದು ಯಾವಾಗಿ ೧೦ದ್?”

ಒಳ್ಳೆ, ಅಹ್ಮಾ ಮಾನ್ಯ ! ಶರ್ಕರ್‌ನ್ನು ನಾಯಕರ್ ಸಿಟಿ ನ್ನು ತಡೆದುಕೊಂಡು ಹೇಳಿದ

“ಸ.ಲ. ದಿನದಿಂದ.”

“ತಮಿಲ್. ಅದೆಲ ಆಗಬೇಕಾದದೇ. ಆ ಹೆಚ್ಚು ಗೂಡು ಗೂಡು ಇಲ್ಲ: ಮತ್ತೊಬ್ಬಿಲ್ಲ.”

ಕಿಟಕಿಯ ಕಂಬಿಗಳ ಮಧ್ಯ ಎಲೆ ಅಡಿಕೆ ರಸವನ್ನು ಉಗಿದು ಅಚ್ಚುಮಾನ ಮತ್ತೊಮ್ಮೆ ಹೇಳಿದ.

“ಅದ್ದೇ ಕೆಟ್ಟ ಮಾತು ಕೇಳಬಾರದು. ನಾಲ್ಕು ಜನ ಕರೆದು ಒಂದು ಮರ್ಗದಿಯಿಂದ ಮಾಡಿಕೊಬಾರದಾ?”

ಶರ್ಕರನ್ ನಾಯರ್‌ಗೆ ಇನ್ನು ಅಲ್ಲಿ ಕುಳಿತಿರುವುದು ಸಾಧ್ಯಲ್ಲವೇನ್ನು ಹಿತು.

“ಸ್ವಲ್ಪ ತೋಟದ ಕೆಲಸವಿದೆ. ನಾಮತ್ವ ಕಾಣ್ಡೇನಿ” ಎಂದು ಹೀಗೆ ಪ್ರತ್ಯೇಕರವನ್ನು ಕಾಯಿದೆ ಹೊರಟು ಹೋದ.

ಆ ರಾತ್ರಿ ಅತೆ ಮುಲಗಲ್ಲಿಲ್ಲ. ಒಂದು ತೇಮಾನಕ್ಕೆ ಒಂದು ಬೆಕ ಪ್ರತ್ಯನ್ನಾ ಡಮೊನಿನ್

ಕಡೆ ಹೋರಬಿ. ಎಲ್ಲರಿಗೂ ಗೊತ್ತಾಗಲಿ ಎನ್ನುವ ದೃಢ ನಿರ್ಧಾರದಿಂದ ಆತ ಆ ಮನೆಯ ಮಟ್ಟಲು ಹತ್ತಿದ.

ಸೂರ್ಯಾಸ್ತವಾಗಿತ್ತುದರೂ ಕತ್ತಲಾಗಿರಲಿಲ್ಲ. ಅಂಗಳದ ಹತ್ತಿರಕ್ಕೆ ಮೇಡಾಗ ಬಾಗಿಲು ತೆರೆದು ಸಂಧ್ಯಾದಿಪವನ್ನು ಒಡಿದುಕೊಂಡು ಪಾರುಹುಟ್ಟಿ ಅಮ್ಮೆ ಅಂಗರಕ್ಕೆ ಬರುತ್ತಿದ್ದಷ್ಟು.

ದೀಪ !.....ದೀಪ !.....

ಆ ಸಣ್ಣ ದೀಪದ ಬೆಳು ಆವರ ಮುಖಿದ ಮೇಲೆ ಬೀಳುತ್ತಿತ್ತು. ನಂಬಿಂದಿರಿ ಮನೆಯ ಬರಳು ಕಲ್ಲಿನ ಪಜಾರದಲ್ಲಿ ಪರಿಸರಣಾದಲ್ಲಿ ಕಾಣುವ ಕೆಲಸದ ಹಣ್ಣೆಂದು ಹೇಳಲಾಗುವುದಿಲ್ಲ. ಸಣ್ಣನ ಮಾಡಿದ್ದಾಗಿ. ತಲೆ ಮುಡಿ ಬೆಸ್ಕಿನ ಮೇಲೆ ಹರಡಿಕೊಂಡಿದೆ. ದಣ್ಣೆಯಲ್ಲಿ ಭಸ್ಯಧಾರಣೆ ಮಾಡಿಕೊಂಡಿರುವುದು ಎದ್ದು ಕಾಣಿಸುತ್ತಿದೆ. ದೀಪದ ಮಂದ ಪ್ರಕಾಶ ಬೀಳುವ ಆ ಮುಖಿದಲ್ಲಿ ವೇದನೆಯನ್ನುಂಟು ಮಾಡುವ ಮತ್ತಾವುದೋ ಒಂದು ಕಾರ್ಡಿಸುತ್ತಿದೆ.

ಅಂಗರಕ್ಕೆ ಆತ ಬಂದಾಗ ಆತನನ್ನು ಒಂದು ತಪ್ಪಿ ಭಾವನೆ ಭಾಧಿಸಿತು. ಆದರೂ ಒಂದು ಸಲ ಕೇಳಿ ಬಿಡಬೇಕು ಎಂದು ಕೇಳಿದ.

“ದೀಪ ಹಚ್ಚಿಂಡಿ ಹೊತ್ತಾಯ್ದ್ದು?”

ಪಾರುಹುಟ್ಟಿ ಏಗೈಯಲ್ಲಿ ದೀಪವನ್ನು ಒಡಿದುಕೊಂಡು ಬಲದ ಕ್ಕೆ ತೋರು ಬೆರಳಿನಿಂದ ಬತ್ತಿಯನ್ನು ನೊರುತ್ತ ಹೇಳಿದಳು.

“ಅಗಿದ ಅಂದುಕೊಂಡೆ. ಶಂಕರ ನಾಯರ್ ಈಗ ಬಂದದ್ದು?”

“ನಂಬಿಂದಿರಿ ಮನೆಯಿಂದ ಮಧ್ಯಾಹ್ನಕ್ಕೇ ಬಂದೆ. ಎರಡು ಕೊಟ್ಟು ನೀರೆತ್ತ ಬೇಕಾಗಿತ್ತು. ಕೊಟ್ಟು ಮತ್ತೆ ಸಿಕ್ಕಿಬೇಕಲ್ಲ?” ಆತ ಜಗಲಿಯ ಮೇಲೆ ಕುಳಿತುಕೊಂಡು ಕೇಳಿದ:

“ಅಪ್ಪುಣಿ ಎಲ್ಲಿ?”

“ಮಿಂದೋದಕ್ಕೆ ಹೊಗಿದ್ದಾನೆ”

ಅಲ್ಲಿಗೆ ಸಂಭಾಷಣೆ ನಿಂತಿತು.

ದೀಪವನ್ನು ಕೆಳಗಿಟ್ಟು ಬಾಗಿಲನ ಹತ್ತಿರಕ್ಕೆ ಹೋಗಿ ಗೋಡೆಯನ್ನು ಒರಿಕೊಂಡು ನಿಂತಳು.

ಅವನ ಮನೆಯನಲ್ಲಿ ಸುಳಗಾಳಿಯಂತೆ ಮಾತುಗಳು ಸುತ್ತಾಡುತ್ತಿದ್ದವು.

ಹೇಳಬೇಕು.....ಹೇಳಬೇಕು.....

ಮಟ್ಟಿಲಿನ ಹತ್ತಿರ ಬರುವ ವರೆಗೂ ಮಾತುಗಳು ಗಂಟಲಿನ ತುಂಬ ಇದ್ದವು. ಈಗ ಏಲ್ಲವೂ ಹಾಗಿ ತಡೆದು ನಿಂತವು. ತುಂಬ ಕಷ್ಟಪಟ್ಟು ಮುಖವೆತ್ತದೆ ಕರೆದ.

“ಪಾರುಕುಟ್ಟಿ ಅಮ್ಮು”

ಅವರು ತಲೆ ಎತ್ತಿದಳು.

“ನಾನಿಲ್ಲಿಗೆ ಬರ್ತಿರೋದು ಕಂಡು ಜನರು ಅದು ಇದು ಮಾತಾಡ್ಯಾರ್”

ತುಂಬ ಶಾಂತಶಾಗಿ ಪಾರುಕುಟ್ಟಿ ಅಮ್ಮು ಹೇಳಿದಳು:

“ಜನರು ಹೇಳಿರೋದೀನು?”

ಅತನಿಗೆ ಸ್ವಲ್ಪ ಧೈರ್ಯ ಬಂದ ಹಾಗಾಯಿತು.

“ನನ್ನಿಂದಾಗಿ ನಿಮಗೊಂದು ಕೆಟ್ಟಿ ಹೆಸರು ಬರೋದು ಸಂಖ್ಯಾವಿಲ್ಲ.”

ಪಾರುಕುಟ್ಟಿ ಅಮ್ಮು ಗಾಬರಿಯಾಗಿ ಅತನನ್ನು ನೋಡಿದಳು. ಅಮ್ಮೆಲೇ ಹೇಳಿದಳು:

“ನನಗೊಬ್ಬರು ಸದಾಯಕರು ಅಂತ ಇರೋರು ನೀವೈಬ್ಬಿರು.”

ಶರಕರನ್ ನಾಯರ್ಗೆ ಮತ್ತು ಸ್ವಲ್ಪ ಆತ್ಮ ವಿಶ್ವಾಸವೃಂಡಾಯಿತು.

“ಪಾರುಕುಟ್ಟಿ ಅಮ್ಮು ಏನೂ ತಿಳಕೋಳ್ಳಬೇಡಿ. ಚಿಂದು ವಿಷಯ ಕೇಳೋದಕ್ಕೆ ಬಂದೆ.

“ಏನು ಹೇಳಿ ಶರಕರನ್ ನಾಯರೇ”

“ನಿಮಗೆ...ನಿಮಗೆ.....ಸಹಾಯಕ್ಕೆ ಯಾರೂ ಇಲ್ಲ. ನಾನು.....ನಾನೂ ಒಂಟಿಯಾಗಿ ಎಮ್ಮೋ ದಿನದಿಂದ ಕಾಲ ಕಳೆತ್ತಿದ್ದೀನಿ. ಪಾರುಕುಟ್ಟಿ ಅಮ್ಮನಿಗೆ ಅಸಮಾ ಧಾನಪಿಲ್ಲದಿಂದರೆ ಹೀಗೊಂದು ಸಂಬಂಧ.....”

“ಇಲ್ಲ ಶರಕರನಾಯರೇ”

ಸ್ವಷ್ಟಿವಾದ ಮಾತಿನಲ್ಲಿ ಪಾರುಕುಟ್ಟಿ ಅಮ್ಮು ಹೇಳಿದ್ದಾರೆ.

ಶರಕರ ನಾಯರಿಗೆ ತಲೆ ಎತ್ತುಲಾಗಲಿಲ್ಲ.

“ನಾನು ಆ ಭಾಗ್ಯ ಕಳಿಕೊಂಡೆ. ಇನ್ನು ನಾನು ಅಧ್ಯಾತ್ಮರಸಾಧ್ಯ ಯೋಚ್ಚಿ ಮಾಡೋ ದಿಲ್ಲ. ನೀವೂ ಆಲೋಚನೆ ಮಾಡಬೇಡಿ.”

ಆತ ನಿಶ್ಚಯಾಗಿದ್ದೆ. ಆತನ ಮನಸ್ಸು ಅಂಥೋಲಸಕೋಳಣಾಗಿತ್ತು. ಆಗ ಅಂಗಳ ದಲ್ಲಿ ಚೆಣ್ಣಿಯ ಶಯ್ಯೆ ಕೇಳಿಸಿತು. ಅಂಗಳದ ಕಡೆಗೆ ನೋಡಿದ. ಅಪ್ಪಣ್ಣು. ಆವಸು ಏರಿದು ಕಡೆಗೂ ನೋಡದೆ ಸೀದ ಒಳಕ್ಕೆ ಡೋಡ.

ಆತ ಎದ್ದೂ ನಿತ.

“ಪಾರುಕುಟ್ಟಿ ಅಮ್ಮು. ನಾನು ಹೇಳಿದ್ದು ಮರೆತು ಬಿಡಿ. ತಪ್ಪ ನನ್ನದು.”

ಪಾರುಕುಟ್ಟಿ ಅಮ್ಮು ತಲೆಬಾಗಿ ನಿಂತುಕೊಂಡಿದ್ದಳು.

“ಪಾರುಕುಟ್ಟಿ ಅಮ್ಮು ಏನೂ ತಿಳಕೋಳ್ಳಬೇಡಿ. ನಂತರ ಕೈಲಾಗೋಳಿ ಸದಾಯ ಮಾಡೋದಕ್ಕೆ ಮುಂದೂ ನಾನು ಸಿನ್ನವಾಗಿದ್ದಿನೆನ್. ಮಣಿಲು ನಾನು ಹೇಳಿದ ವಿಷಯ ಮರೆತು ಬಿಡಿ.” ಪಾರುಕುಟ್ಟಿ ಅಮ್ಮನ ಕಣ್ಣಗಳು ತೆಗೆಗೊಂಡಿದ್ದುವು. ಆತ ಮುಳ್ಳನೆ ಎದ್ದೂ ನಡೆದು ಮೇಡಿ.

ಅಪ್ಪುಣ್ಣ ಒಳಗೆ ಬಿಮ್ಮುಣ್ಣ ಬೆಳಕಿನ ಮುಂದ ಪಾತ ಓದಿಕೊಳ್ಳುತ್ತಿದ್ದ. ಪ್ರಸ್ತುತದಲ್ಲಿ ಕಣ್ಣ ಸಟ್ಟು ನೆಲದಲ್ಲಿ ಕಮಿಡಿಕೊಂಡು ಕುಳಿತ ಅಪ್ಪುಣ್ಣ ಯನ್ನು ಎವರಿಕ್ಕದೆ ನೋಡುತ್ತ ಪಾರುತ್ತಬೇಕ್ಕಿ ಬಾಗಿಲನ್ನು ಹಿಡಿದುಕೊಂಡು ನಿಂತಿದ್ದಳು.

ಅವನು ಬೆಳಿಯುತ್ತಿದ್ದಾನೆ. ಹದಿನ್ಯೇದು ವರ್ಷದ ಹುಡುಗನ ಬೆಳವಣಿಗಿಂತಲೂ ಚೆಚ್ಚು ಬೆಳಿದಿದೆ ಅವನ ತರೀರ. ಅದರ ಅವನು ಬೆಳಿಯುವುದರ ಜೊತೆಗೇ ನನ್ನಿಂದ ದೂರವಾಗಿ ಬಿಡುತ್ತಾನೋ!

ಒಂಟಿನ ದಾಗೆ ಹೆಚ್ಚಿಗೆ ಮಾತನಾಡುವುದಿಲ್ಲ. ಕೇಳಿದ್ದೇಕ್ಕೆ ಮಾತ್ರ ಉತ್ತರ ಕೊಡುತ್ತಾನೆ. ಸ್ಮಾಲು ಬಿಟ್ಟು ಬಂದರೆ ಹೆಚ್ಚು ಸಮಯ ಮನೆಯಲ್ಲಿರುವುದಿಲ್ಲ. ಜಾರಿನಿನಲ್ಲಿ ಅಲ್ಲಿ ಇಲ್ಲಿ ತಿರುಗಾಡುತ್ತಾನೆ. ಮುತ್ತಜ್ಜಿಯ ಕೆಟ್ಟಿಗೆಯಲ್ಲಿ ಹೋಗಿ ಕುಳಿತುಕೊಳ್ಳುತ್ತಾನೆ. ಅವನು ನಡೆಯುವುದನ್ನು ನೋಡಿದಾಗ ಅವನ ಮನಸ್ಸು ಈ ಲೋಕದಲ್ಲಿ ಸಂಚೆ ರಿಸುತ್ತಿಲ್ಲ ಎನ್ನಿಸುತ್ತಾರೆ. ಬೇಗ ಸಿಟ್ಟು ಮಾಡಿಕೊಳ್ಳುತ್ತಾನೆ. ಅವನು ಬದಲಾಯಿಸುತ್ತಿದ್ದ್ವಾಗಿನೋನೋ!

ಉಣಿಕ್ಕೆ ಕರೆಯುವ ಹೂತಿನ ವರೆಗೂ ಓದುತ್ತಾ ಕುಳಿತುತ್ತಾನೆ. ಉಣಿ ಮಾಡಿದ ಮೌಲ್ಯ ಮತ್ತೆ ಓದುತ್ತಾ ಕುಳಿತುಕೊಳ್ಳುತ್ತಾನೆ. ನಿದ್ದೆ ಬಂದಾಗ ದಿವಸ ಅರಿಸಿ ಮುಳಗುತ್ತಾನೆ. ಆವಿಗೆ ತಾಯಿಯ ಹತ್ತಿರ ಹೇಳಿಕೊಡುತ್ತು ಏನೂ ಇರುವುದಿಲ್ಲವೇ?

“ಏನು ಅಪ್ಪುಣ್ಣಿಂದ ಯೋಚನೆ ಮಾಡಿದ್ದಿನ್ನು?”

“ಏನೂ ಇಲ್ಲ.”

“ಏನು ಬೇಜಾರು ಮಾಡಿಕೊಂಡಿದ್ದೀಯಲ್ಲ?”

“ಏನೂ ಇಲ್ಲ.”

“ಏನೂ ಇಲ್ಲ” ಏನೂವ ಉತ್ತರವೇ ಅವನಿಂದ ಬರುವುದು. ಅದನ್ನು ಮತ್ತೆ ಮತ್ತೆ ಕೇಳಿದಾಗ ಅವಳ ಅಸಮಾಧಾನ ಹೆಚ್ಚಿತ್ತದೆ. “ಭಾಗವತೀ ಅವನಿಗೆ ಒಳ್ಳೆಯಾಗಲಿ.”

* * * *

ಅಲ್ಲಿ ಮೂಳೆ ಒಳಗೆ ಹರಿಯುತ್ತದೆ. ಆ ತಿರುವಿನಲ್ಲಿ ಬೇಸಗೆಯ ಕಾಲದಲ್ಲಿಯೂ ತಂಡ ಆಳವಿರುತ್ತದೆ. ಹೊಳೆ ಕಣ ಒತ್ತಿಹೊಗಿ ಬಂದು ಹೆಚ್ಚಿದ ಹಾಗೆ ಹರಿಯುತ್ತದೆ. ಆ ತಿರುವಿನಲ್ಲಿ ಅಯ್ಯಪ್ಪನ್ನು ಮಡುವಿನ ಸುತ್ತಮಾತ್ರ ಏರು ಅಲೋಕಿಂದ ವಿಶಾಲವಾಗಿಭೇರವೂ ಅಗಿ ಕಾಡಿಕೊಳ್ಳುತ್ತದೆ.

ಅಪ್ಪುಣ್ಣ ಒಂದು ಎತ್ತರವಾದ ದಿಕ್ಕಿಯ ಮೇಲೆ ಹತ್ತಿ ಕುಳಿತ.

ಮಡುವಿನ ಗಾಂಭೀರ್ಯ ಭಯ ಪಡಿಸುವಂತಿತ್ತು. ಅಲೋಕ ದಡ್ಡೆ ಬಂದು ತಗ್ಗಿ ಮಾಡುವಾಗುತ್ತಿದ್ದ್ವಾಗೇ.

ಅಂದು ರಚಾದಿನ. ಆದರೆ ಮನೆಯಲ್ಲಿ ಕಾಲ ಕಳೆಯಲು ಹೇಬರ. ಆಡುವುದಕ್ಕೆ ಜೊತೆಗಾರಿಲ್ಲ. ಆಗ ಮನೆಯಿಂದ ಹೊರಟು. ಬಂದದ್ದು ಅಲ್ಲಿಗೆ.

ಅಯ್ಯಪ್ಪನ್ ಮಂಡುವಿನಲ್ಲಿ ನೀರಿನ ಅಲೋಳನ್ನು ನೋಡುತ್ತಾ ಕುಳಿತ್ತಿದ್ದ. ಆ ಮಂಡುವಿನಲ್ಲಿ ಇಂದರವರು ಮತ್ತೆ ಮೇಲಕ್ಕೆ ಬಂದದ್ದಿಲ್ಲ. ಮಂಡುಗೊಗಿದ್ದಾಗ ಆ ಮಂಡುವಿನ ಕೆಳಗೆ ಅಯ್ಯಪ್ಪನ ಮಾಳಿಗಿಯಿದೆ ಎಂದು ಹೇಳುವುದನ್ನು ಕೇಳಿದ್ದ. ಮಾಳಿಗಾಲದಲ್ಲಿ ದೋಷ ಯಲ್ಲಿ ಕುಳಿತು ಹೊಳೆ ದಾಟುವವರು ಆ ಮಂಡುವಿನಲ್ಲಿ ಕಾಸು ಹಾಕುವುದುಂಟು, ಕೇಡು ಸಂಭವಿಸದಿರಲಿ ಎಂದು. ಮಂಡುವಿನ ತಳದಲ್ಲಿ ಮಾಳಿಗಿಯೂ ದೈವಪೂ ಇರುವುದು ಸಾಧ್ಯವಿಲ್ಲ. ಆವೆಲ್ಲ ಕೇವಲ ಕಥೆಗಳು ಅವೈ !

ಒಂದಿನ ದಿನ ರಾಮಕೃಷ್ಣನ್ ಮಾಸ್ಪರ್ ಕ್ಳಾಸಿನಲ್ಲಿ ದೇಳಿದ್ದ ನನವಾಯಿತು.

“ಕ್ಳಾಸಿನಲ್ಲಿ ಕೆತ್ತಿ ಮಾಡಿದ ದೇವತೆಗಳು. ಅಪ್ಪಳಲ್ಲಿ ಕೆಲವು ವರಗಳಿಗೆ ಮಧ್ಯ ಮಾಂಸಗಳು ಸಾಕು. ಕೆಲವಕ್ಕೆ ಹಾಲು ಹೆಣ್ಣು ಬೇಕು. ನಮ್ಮ ದೇಶದ ಸ್ಥಿತಿ ಇದೇ ಅಲ್ಲವೇ ?”

ರಾಮಕೃಷ್ಣನ್ ಮಾಸ್ಪರ್ ಹೊಸದಾಗಿ ವರ್ಗವಾಗಿ ಬಂದಿರುವವರು. ಜೀನ್ನಾಗಿ ಮಾತನಾಡುತ್ತಾರೆ. ಕ್ಳಾಸು ಒಂದು ರೀತಿಯ ಭಾವಣಾದಲ್ಲಿ ಕಳೆಯುತ್ತದೆ. ಕೆಲವು ಸಲ ಅವರು ಹೇಳುವುದು ಪಾಠಕ್ಕೆ ಸಂಬಂಧಿಸಿರುವುದೇ ಇಲ್ಲ. ಆದರೂ ಹೇಳುವುದಕ್ಕೆ ಸಂತೋಷವಾಗುತ್ತದೆ.

ರಜದ ದಿನ ಬರುವುದೆಂದರೆ ಅಪ್ಪಣಿಗೆ ಒಂದು ಶಾಪವನ್ನಿಸುತ್ತಿತ್ತು. ಸ್ವಳಿಗೆ ಹೋಗುವ ದಿನಗಳಲ್ಲಿ ಚೆಳಗ್ಗೆ ಹೋದರೆ ಸಾಯಂಕಾಲ ಬರಬಹುದಾಗಿತ್ತು.

ಮನೆಯಲ್ಲಿ ಕಾಲ ಕಳೆಯುವುದು ತುಂಬ ಕಷ್ಟ.

ತಾಯಿಯನ್ನು ಕಾಣುವಾಗ ಮುತ್ತಡ್ಡಿ ಹೇಳಿದ ಮಾತುಗಳು ನನವಾಗುತ್ತವ. ಆಗ ಅವನಿಗೆ ಸಿಟ್ಟು ಬರುತ್ತದೆ.

ಮುತ್ತಡ್ಟಿ ಹೇಳುವುದು ಸರಿಯಂದು ಅವನಿಗೆ ಮತ್ತೆ ಮತ್ತೆ ಅನ್ನಿಸಿದೆ.

ಕೊಳೆದ ಹತ್ತಿರ ಜನರು ಅವನನ್ನು ಕಾಣುವಾಗ ಗುಸುಗುಸು ಮಾತನಾಡುತ್ತಿಲ್ಲವ? ಕಂಡ ಕಂಡವರು ಪರಿಹಾಸ್ಯ ದಿಂದಲ್ಲವ ತನ್ನನ್ನು ನೋಡುತ್ತಿರುವುದು? ಅವನಿಗೆ ಅಥವಾಗುತ್ತದೆ.....

ಅವನು ಏತಕ್ಕೆ ಅಲ್ಲಿಗೆ ಬರುವುದು? ಮಾತನಾಡುತ್ತಾ ಕುಳಿತುಕೊಳ್ಳುವುದೇತಕ್ಕೆ?..

ಜನರು ಹೇಳುವುದನ್ನು ಕೇಳಿದಾಗ ಮೈ ಉರಿದು ಹೋಗುತ್ತಿತ್ತು.

ಅವನು — ಅವನು, ತಾಯಿಯನ್ನು ಮಂಡುವ ಮಾಡಿಕೊಳ್ಳುತ್ತಾನೋ ಎಂದು !

ನಿನ್ನ ಸಂಜೆ ಸ್ವಾನ ಮಾಡಲು ನಂಬಿಂದಿರಿ ಮನೆಯ ಮೇಲ್ಮೈಗಳಿರುವ ದೇವಸ್ಥಾನದ ಕೊಳಕ್ಕೆ ಹೋದಾಗ ಗಂಡಸರು ಸ್ವಾನ ಮಾಡುವ ಕಡವಿನಲ್ಲಿ ತಂಬು

ಗಲಾಟಿಯತ್ತು. ಸ್ವಲ್ಪ ಹಕ್ಕಿರದಲ್ಲಿ ಆನೆ ಕಡವು. ಅದರಲ್ಲಿ ಮೆಟ್ಟಿಲುಗಳರಲ್ಲವಾದ್ದರಿಂದ ಯಾರೂ ಅಲ್ಲಿ ಸ್ವಾನ ಮಾಡುತ್ತಿರಲಿಲ್ಲ. ಅಲ್ಲಿ ಇಂದು ಸ್ವಾನ ಮಾಡತ್ತೋಡಿಗಿದೆ.

ಅದಕ್ಕೆ ತೀರ ಹಕ್ಕಿರದಲ್ಲಿ ಸ್ತ್ರೀಯರು ಸ್ವಾನ ಮಾಡುವ ಸ್ಥಳ. ಸ್ವಾನ ಮಾಡುತ್ತಿದ್ದ ಬಿಟ್ಟಿನು ಮತ್ತೊಬ್ಬಿಳಿಸ್ತು ಪ್ರಶ್ನಿಸಿದ್ದು ಕೇಳಿಸಿತು.

“ಆ ಹುಡುಗೆ ಯಾರು?”

“ಅದೇ ಆ ಪಾರುಹುಟ್ಟಿ ಹುಡುಗೆ”

ಮತ್ತೆ ಅವರು ಆ ಮಾತನ್ನು ಮುಂದುವರಿಸಿದ್ದಾಗೆ ದುಃಖ ಒತ್ತೆರಿಸಿ ಬರುತ್ತಿತ್ತು.

ಕೇಳಿಸಿಕೊಳ್ಳಬಾರದು ಎನ್ನಿಸಿತು. ಅದರೆ ಕೇಳಿಸಿಕೊಳ್ಳಲೇಬೇಕಾಯಿತು. “ತಂಗು ಪೈಟ್ಟಿಯಿಲ್ಲ ಶಂಕರ ನಾಯರು ಅಲ್ಲಿಗೆ ಹೋಗದೆ ಇರ್ರೋ ದಿನವೇ ಇಲ್ಲ.”

ಸ್ವಾನ ಮಾಡಿದ್ದ ಬಟ್ಟೆ ಉಪ್ಪಿನೊಂದನ್ನು ಎಲ್ಲವೂ ಯಾಂತ್ರಿಕವಾಗಿಯೇ ನಡೆಯಿತು. ಮನೆಯ ಕಡೆಗೆ ನಡೆದೆದ್ದೂ ಯಾಂತ್ರಿಕವಾಗಿ.

ಮನೆ ತಲಪಿದಾಗ ಕಂಡದ್ದೇನನ್ನು?

ಜಗಲಿಯ ಹೇಳೆ ಆತ ಕುಳಿತಿದ್ದಾನೆ. ಅದೇ ಶಂಕರನ್ ನಾಯರ್! ತಾಯಿಯ ಹಕ್ಕಿರ ಮಾತನಾಡುತ್ತ ಕುಳಿತಿದ್ದಾನೆ.....

ಅಲ್ಲಿಂದ ಅವನನ್ನು ಬಡಿಯಟ್ಟಬೇಕು ಎನ್ನಿಸಿತು. ಅದು ಅವನ ತಂದೆಯ ಮನೆ. ತಾಳತ್ತಿಲ್ಲ ಕೋಂಡುಣ್ಣಿ ನಾಯರ ಮನೆ. ಅಲ್ಲಿಗೆ ಬಂದು ಪಸೇಂ ರಹಸ್ಯ ಮಾತನಾಡುತ್ತಾ ಕುಳಿತಿದ್ದಾನೆ.

ಜನರು ಹೇಳುವುದು ನಿಜ. ಅವನು ಮತ್ತೂ ಅಲ್ಲಿಗೆ ಬರುತ್ತಾನೆ. ಅಮೃನ್ ಯಜಮಾನಾಗುತ್ತಾನೆ. ನರೆ ಬಂದು ಎದೆಯ ವರೆಗೆ ನೀರು ತುಂಬಿದ್ದ ಗಡ್ಡೆಯಿಂದ ಹೆಗಲ ಹೇಳೆ ಹೊತ್ತುಕೊಂಡು ಬಂದದ್ದು ತಂದೆ. ಅದರೆ ಅವರು ತೀರಿಕೊಂಡರು ಎಂದು ಈಗ ಶಂಕರನಾಯರನ್ನು.....

ದಡದಲ್ಲಿ ಬಂದು ಬಡಿಯುವ ಸಣ್ಣ ಸಣ್ಣ ಅಲೆಗಳನ್ನು ನೋಡುತ್ತಾ ನೋಡುತ್ತಾ ಅಯಾಸಿಗೊಂಡಿದ್ದೆ. ಅಭವಾದ ನೀರಿನ ಪಂಧ್ಯಕ್ಕೆ ಹೋಗಿ ಬೀಳುವಂತೆ ಬಂದು ಕಲ್ಲನ್ನು ಎತ್ತಿ ಎಸೆದೆ.

ಆತ ಅಮೃನನ್ನು ಕೈಂಡಿಯುತ್ತಾನೆ. ಆ ಮನೆಯಲ್ಲಿ ತಾನು ಯಾರೂ ಅಲ್ಲಾದವ ನಾಗಿ ಬಿಡುತ್ತೇನೆ.....

ಅವನಿಗೆ ಸ್ವಲ್ಪಂತವಾದ ಯಾವ ಅವಕಾಶವೂ ಇರುವುದಿಲ್ಲ. ಎಲ್ಲರೂ ಶತ್ಯಗಳು. ಶಂಕರನ್ ನಾಯರು, ಭಾಸ್ಯರ, ದೊಡ್ಡ ಮಾವ—ಎಲ್ಲರೂ. ಈಗ ತಾಯಿಯೂ ಅವರ ಜೊತೆ ಸೇರಿಕೊಂಡು ನಿಂತಿದ್ದಾಳೆ.

ಸ್ನೇಹಿತರ ಮುಂದೆ ತಲೆಯೆತ್ತಿ ಸಿಲ್ಲುವಂತಿಲ್ಲ. ನಂಬಿಂದಿಗಳ ಮನಯಲ್ಲಿ ಭಕ್ತು ಕುಟುಂಬವರೆ ಮಂಗ. ತೆಂಗು ವೈಟ್‌ಪ್ರೈಲ್ ಶಂಕರನ್ ನಾಯರ ಹೆಡಡತ್—ಆಮ್ಮು.

ಅವನು ಮತ್ತೂ ಒಂದು ಕಲ್ಲನ್ನತ್ತಿ ಮಡುವನಲ್ಲಿ ಹಾಕಿ ತಕ್ಕಣ ಎದ್ದು ನಿಂತ. ಹೊಳೆಯ ಪಕ್ಷದಲ್ಲಿ ಅದನ್ನೇ ನೆನೆಹೊಳ್ಳುತ್ತಾ ನಡೆಯುತ್ತಿದ್ದಾಗ ಹಿಂದಿನಿಂದ ಯಾರೋ ಕರೆದದ್ದು ಕೇಳಿಸಿತು.

“ಯಾರು ಅಪ್ಪುಣ್ಣೇನಾ?”

ಧ್ವನಿಯನ್ನು ಅವನು ಗುರುತಿಸಿದ. ಆತ ಇನ್ನೂ ಹತ್ತಿರಕ್ಕೆ ಬಂದಿದ್ದ. ಹೊಯಂತೆ ಅವನು ಶಂಕರ ನಾಯರನ್ನು ನೋಡಿದ್ದು.

“ಇದೇನಿಲ್ಲಿ ಹೊಳಿ ಹತ್ತು?”

“ಮನೂ ಇಲ್ಲ.”

“ಸುಮ್ಮು ತಿರುಗಾಡೋದರಕ್ಕೆ ಬಂದೆಯಾ?”

“ಹು್ಮು೦.”

ಅವನು ಮುಂದೆ ನಡೆಯುತ್ತಿದ್ದ. ಭುಜದ ಮೇಲೆ ನೀರೆತ್ತುವ ಕೊಟ್ಟಿಸ್ಸು ಇಟ್ಟು ಕೊಂಡು ಅತ ಒಂದೆ ಬರುತ್ತಿದ್ದ. ದಾರಿ ಅಗಲವಾಗಿದ್ದ ಸ್ಥಳಕ್ಕೆ ಬಂದ ಮೇಲೆ ಆತ ಭುಜ ತಾಗುವಷ್ಟು ಹತ್ತಿರಕ್ಕೆ ಬಂದ.

ಮನಸ್ಸು ಕೋಧಿಂದ ಹೊಗೆಯಾಡುತ್ತಿತ್ತು.

—ನೇವು ನನಗೆ ಯಾರೂ ಅಲ್ಲ.

ನಾನು ಕಿಳಿಮನೆ ಕೋಂಡುಣಿ ನಾಯರ ಮಂಗ.

ನಾನು ನಿಮ್ಮಸ್ಸು ದ್ವೇಷಿಸುತ್ತೇನೆ.

ಅಪ್ಪುಣ್ಣುಯ ಹಣಬೆವಟಿತ್ತು. ಬೇಗ ಬೇಗ ಹೆಚ್ಚೆ ಹಾಕಿದ. ಅವನೂ ಹತ್ತಿರದಲ್ಲೇ ಬರುತ್ತಿದ್ದಾನೆ. ಏನನ್ನೂ ಮಾತನಾಡದೆ.

ಅಗಲೇ ಎದುರಿಸಲ್ಪಟ್ಟ ಹೊಸ ಪಂಚೆ ಉಟ್ಟಿ ದೂಡು ಕತ್ತಿಸ ಬಿನಿಯನ್ ಥರಿಸ ತಲೆಯ ಮೇಲೆ ಗಂಟು ಹೊತ್ತಿದ್ದ ಉಡಕ್ಕನ್ ಬಾಪೂಟೆ ಬಂದದ್ದು. ಹತ್ತಿರಕ್ಕೆ ಬಂದಾಗ ಆತ ನಿಂತು ಕೊಂಡ. ಶಂಕರನ್ ನಾಯರೂ ಅಪ್ಪುಣ್ಣುಯೂ ನಿಂತುಹೊಂದರು. ಉಡಕ್ಕನ್ ಬಾಪ್ಪುಟ್ಟಿಯ ಕಣ್ಣಗಳು ಶಂಕರ ನಾಯರನ್ನು “ಗೊತ್ತುಂಟು” ಎನ್ನುವ ರೀತಿಯಲ್ಲಿ ನೋಡಿದುವು.

“ಅಪ್ಪನೂ ಮಂಗನೂ ಯಾವ ಕಡೆ ಹೋರಬಿರಿ?”

ಎಂದು ಅವನು ಪ್ರಶ್ನೆಯನ್ನು ಹಾಕಿ ಹೊರಟು ಹೋದ. ಅಪ್ಪುಣ್ಣು ಸ್ವಭಾವಿಗಳಿಂದ ವಂತೆ ರಂಕರ ನಾಯರನ್ನು ಒಂದು ಸಲ ನೋಡಿದ. ಆತ ನೆಲದ ಬಿರುಕುಗಳಲ್ಲಿ ದೃಷ್ಟಿ ಯನ್ನು ನಿಟ್ಟು ನಿಂತಿದ್ದ. ಅಲುಗಾಡದೆ.

ಒಂದು ಅವಶ್ಯಕಿನಿಂದ ತತ್ವಾಲಕ್ಷ್ಯ ಪಾರಾದಂತೆ ಅವನು ಮುಂದೆ ಹೆಚ್ಚೆ ಹಾಕಿದ.

ಮನಿಗೆ ಬಂದಾಗ ಯಾರಿಗೂ ತಿಳಿಯಂತೆ ಒಂದು ಸಲ ಅತ್ಯು ಬಿಡಬೇಕು ಎನ್ನಿಸಿತು. ಮಲಗುವ ಕೋಕೆಯಲ್ಲಿ ಸುತ್ತಿಟ್ಟಿದ್ದ ಹಾಸಿಗೆಯಲ್ಲಿ ಮುವಿ ಅಡಿಮಾಡಿ ಕೊಂಡು ಬಿಡ್ಡಿಕೊಂಡ.

ಸಾಯಂತಾಲ ಅಮೃತ ಒಂದು ಕರೆದಾಗ ಅಪ್ಪುಣ್ಣ ಏಳಿಲಿಲ್ಲ.

ಉಂಟಕ್ಕೆ ಬಡಿಸಿ ಪಾರುತುಟ್ಟಿ ಹೆಚ್ಚಿರ್ಕೆ ಒಂದು ಮತ್ತು ಕರೆದಳು. “ಅಪ್ಪುಣ್ಣ ಅಪ್ಪುಣ್ಣೇ.....”

ಉತ್ತರವಿಲ್ಲ.

“ತಲೆ ನೋಯುತ್ತಾ?”

ಅದಕ್ಕೂ ಉತ್ತರವಿಲ್ಲ.

“ಉಂಟಕ್ಕಿಟ್ಟಿದ್ದೀನ ಅಪ್ಪುಣ್ಣೇ”

ಅವನು ಮಾತಾಡಲಿಲ್ಲ.

ಬಾಗಿ ಬೈನ್ನಿನ ಮೇಲ ಕ್ಯಾಯಿಟ್ಟಾಗ ಅವನು ಕೃ ಕೊಸರಿಕೊಂಡು—ಹುಳ್ಳನ ಹಾಗೆ ಹೇಳಿದ.

“ನನ್ನ ಮುಟ್ಟಬೇಡ.....ನನ್ನ ಮುಟ್ಟಬೇಡ”

ಪಾರುತುಟ್ಟಿ ತತ್ತರಿಸಿ ಹೇಳಿದಳು. ಗಂಟಲು ಸರಿಮಾಡಿಕೊಂಡು ಅವರು ಕೇಳಿದಳು:

“ನನ್ನ ಕಂದಾ ನಿಷೇಣಾಯ್ತ್ರಾ?”

ಆಗಲೂ ಅವನು ಬುಸುಗುಟ್ಟಿತ್ತಿದ್ದ;

“ನನ್ನ ಮುಟ್ಟಬೇಡ. ನನ್ನ ಮುಟ್ಟಬೇಡ”

ಮಂಗ ಉಂಟಮಾಡಲಿಲ್ಲ.

ತಾಯಿಯೂ ಉಂಟಮಾಡಲಿಲ್ಲ.

ಹತ್ತಿರ ಹತ್ತಿರ ಮಲಗಿದ್ದರೂ ಬ್ಯಾರೂ ಮಾತಾಡಲಿಲ್ಲ. ರಾತ್ರಿಯ ನಿತ್ಯಭೂತೆಯಲ್ಲಿ ಕಾಯಿ ಮೆಲ್ಲಾಗಿ ಬಿಕ್ಕಿ ಬಿಕ್ಕಿ ಅಳುವುದು ಕೇಳಿಸುತ್ತಿತ್ತು.

ಇನ್ನೂ ಸರಿಯಾಗಿ ಬೆಳಗಾಗಿರಲಿಲ್ಲ. ಅವನು ಮೇಲೆದ್ದ.

ಆಗ ಅಮೃತ ಜಾವೆಯ ಮೇಲ ಒಂದು ಕಡೆಗೆ ಹೊರಳಿಕೊಂಡು ಮಲಗಿದ್ದಳು.

ನಿದ್ದೆ ಮಾಡುತ್ತಿರಲಿಲ್ಲ. ಬೇಗ ಪರೆಕನ್ನು ಲುಂಗಿಯನ್ನು ಬೆದಲಾಯಿಸಿದ. ಗೋತ್ತು ಮೇಲಿದ್ದ ಪರೆಕನ್ನು ಲುಂಗಿಯನ್ನು ಸುತ್ತಿ, ಪ್ರಸ್ತುತಿದ ಬೇಲದಲ್ಲಿ ತುರುಕಿ ಕೊಂಡ. ಬಾಗಿಲನ್ನು ದಾಟುವಾಗ ಕಾಯಿ ಕೆಳ್ಳಿ ಬಿಟ್ಟು ನೋಡಿದಳು. ತುಂಬ ಕವ್ವ ಪಟ್ಟು ಎದ್ದು ಕುಳಿತುಕೊಂಡು ಭಾರವಾದ ಧ್ವನಿಯಲ್ಲಿ ಕೇಳಿದಳು:

“ಎಷ್ಟು ಬೇಗ ಎಲ್ಲಿಗೆ ಹೇಗ್ರೀ ಅಪ್ಪುಣ್ಣೇ?”

“ನಾನು ಹೋಗ್ರಿಸಿ”

“ಮಾನ್” ಗದ್ದಿದ ಕಂಡರಲ್ಲಿ ಅವಳು ಕರೆದ್ದ್ಯು.

“ಎಲ್ಲಿಗೆ ಹೋಗ್ರಿಯಪ್ಪಾ”

“ಎಲ್ಲಿಗಾದರೂ”

“ನನ್ನ ಕಂದಾ, ನಿನೆಲ್ಲಾದ್ದ ನನ್ನಿನ್ನಾರು ದಿನ್ನು?”

“ನಿನಗೆ—ನಿನಗೆ—ದುರ್ದರ್ಶನ ನಾಯಿರಿಲ್ಲವಾ?”

ಮುಂಬಾಗಿಲನ್ನು ದಡಾರನೆ ತರೆದು ಅವನು ಹೊರಗೆ ಹೋದ.

“ಅಪ್ಪುಫ್ರೇಂಡ್...”

ಚಂದಿರುಗಿ ಸೇಂಡಲಿಲ್ಲ.

ಭಾರವಾದ ಹೈದರಾಬಾದಿಂದ ಅವಳು ಹೆಚ್ಚೆಯಿಲ್ಲ ಹಿಂದಿನಿಂದ ಅಮ್ಮು ಕರೆಯು ಶ್ರದ್ಧೆಯ್ದು ಕೇಳಿಸುತ್ತಿರುತ್ತೇ ಇತ್ತು.

* * * * *

ನರಿವಾಳ ಗುಡ್ಡೆದ ಕೆಳಗೆ ಕಣ್ಣಾನ್ ತಳಪ್ರಾಯೆಗೆ ನಡುವೆ ಏದ್ದು ನಿಂತಿದ್ದ ಬಂಡೆಯು ಮೇಲೆ ಅವನು ಕುಳಿತಿದ್ದಾನೆ.

ಚೆಳಗ್ಗೆಯೇ ಬಂದಿರುವುದು. ಸ್ಥಾಲಿಗೆ ಹೋಗುವ ದಾರಿಯಲ್ಲಿ ಕುಳಿತರೆ ಜೊತೆ ಗಾರರಲ್ಲಿ ಯಾರಾದರೂ ಕಂಡರೆ ಆವರು ನೂರಾರು ಪ್ರಶ್ನೆಗಳನ್ನು ಕೇಳುತ್ತಾರೆ. ಯಾರೂ ತನ್ನನ್ನು ಕಾಣಬಾರದು; ತನ್ನನ್ನು ಹುಡುಕಬಾರದು ಎಂದು.

ಗುಡ್ಡೆದ ಹೆಚ್ಚೆದಲ್ಲಿ ಜನರ ಸುಳಿವಿಲ್ಲ. ದೂರದ ಹುಲ್ಲುಗಾವಲಿನ ಮಧ್ಯ ಸುತ್ತು ಗೊಂಬಿನ ಒಂದು ಅಳಗ ಆಡು ಮೇಯುತ್ತಿದೆ.

ಬಿಸಿಲು ತುಂಬ ಚುರುಕಾಗಿತ್ತು. ಬೆಸ್ಸಿನಲ್ಲೂ ಎದೆಯಲ್ಲೂ ಬೆವರು ಹರಿಯುತ್ತಿತ್ತು. ಪರಿಟು ಬೆವರಿನಿಂದ ಒದ್ದೆಯಾಗಿ ಮೈಗಂಟಿಕೊಡಿತ್ತು.

ತಲೆಯ ಮೇಲೆ ಸೌದ ಪ್ರಶ್ನೆಯನ್ನು ಹೊತ್ತುಕೊಂಡು ಒಟ್ಟು ಹೊಲೆಯ ಕೆಳಗಿನ ಕಾಲುದಾರಿಯಲ್ಲಿ ಅಲ್ಲಿಗೆ ಬಂದ. ಯಾವನೇ ಹೊಲೆಯ. ಅಂತು ಅವನು ಕೇಳಿಯೇ ಬಿಟ್ಟು.

“ಯಾಕೆ ಚಿಕ್ಕ ಸ್ವಾಮಿ ಇಲ್ಲಿ ಕೂತುಗೊಂಡಿದ್ದೀರಿ?”

“ಯಾಕೂ ಇಲ್ಲ.”

ದೂರದಲ್ಲಿ ಇನ್ನೂ ಯಾರು ಯಾರೋ ನಡೆದು ಬರುತ್ತಿದ್ದು ದನ್ನು ಕಂಡಾಗ ಅಪ್ಪುಫ್ರೇಂಡ್ ಎದ್ದು ನಿಂತು ಪ್ರಶ್ನೆಮುದಿಕ್ಕಿನ ದಾರಿಯಲ್ಲಿ ಹೊರಟಿ.

* * * * *

ಮುಚ್ಚಿದ್ದ ಆ ಪಡುಹಾಲೆಯ ಬಾಗಿಲನ್ನು ಬಲವಾಗಿ ತಳ್ಳಿದ. ಬಾಗಿಲು ತರೆಯುತ್ತು.

ಮೇಲು ಭಾಗವನ್ನು ಕೆತ್ತಿಸಿ ಹಣಕಾಸ್ತ್ರ ಸಾಲು ಸಾಲು ಮೆಟ್ಟಿಲಾಗಿ. ಒಂದು ಕಡೆ ಪಾಚಿ ಬೆಳೆದು ಬಣಗಿ ಮಹಿಮಾಪ್ರಯಿ ಅಲ್ಲಲ್ಲಿ ಬಿರುಕು ಬಿಟ್ಟಿರುವ ಹೆಚ್ಚಿನು ಗೋಡೆ. ಏಕ್ಕರ ವಾದ ಆ ಹೆಚ್ಚಿನ ತೊಟ್ಟಿ ಮನೆಯನ್ನೂ ಮುಂದುಗಡೆ ಬಿಟ್ಟುವರೆ, ಮರದ ಕಷ್ಟೀಯನ್ನೂ ತೆಂತು ಭಾಗದಲ್ಲಿದ್ದ ಬತ್ತಾಯಿದ ಮನೆಯನ್ನೂ ನೋಡುತ್ತೆ ನೀಡಿದ್ದೆ.

ಒಂದು ನಿಮಿಷ ಅವನು ಅನುಮಾನಿಸುತ್ತಿದ್ದು ಆಮೇಲೆ ಮೆಟ್ಟಿಲನ್ನು ಹತ್ತಿ ಅಂಗಳಕ್ಕೆ ಬಂದ. ಯಾರೂ ಇಲ್ಲ.

ದೊಡ್ಡ ಮಾವ ಬತ್ತಾಯಿದ ಮನೆಯ ಮೇಲೆ ಕುಳಿತುಕೊಂಡು ನೋಡುತ್ತು ಇರುಬೇಕು. ನೋಡು, ಬಿಡಿದು ಓಡಿಸಿದ. ಅಪ್ಪಣಿ ಮತ್ತೂ ಬಂದಿದ್ದಾನೆ.

ಪಡಸಾಲೆಗೆ ಬಂದ.

ಹಡಾರದ ಕಡೆಗಿರುವ ಒಂದು ತಲೆ ಕಾಣಿಸಿದ ಹಾಗಾಯಿತು. ಮತ್ತೆ ನೋಡಿದಾಗ ಆ ತಲೆ ಮರಯಾಗಿತ್ತು.

ಅಪ್ಪಣಿ ಪಡಸಾಲೆಗೆ ಬಂದು ಹತ್ತಿರದ ಮರದ ಮೆಟ್ಟಿಲಿನ ಮೇಲೆ ಪ್ರಸ್ತರದ ಚೀಲ ಮನ್ನಿಟ್ಟು.

“ಯಾರೋ ಅದು?”

“ನಾನು”

ಮನಸ್ಸು ಆಲೋಚಿಸುತ್ತಿತ್ತು. ಈಗ ಬೆರುಕಾಗಿರಬೇಕು. ಧೀರನಾದ ತಂದೆಯ ಮಗ.

ದೊಡ್ಡಮ್ಮೆ ಹೊರಗೆ ಬಂದರು. ಭಾಸ್ಯರನ ತಾಯಿ ಯಾವ ಕೆನಕರವೂ ಇಲ್ಲಿ ರೀತಿಯಲ್ಲಿ ಕೊಳಿದರು:

“ಹನು?”

ತ್ವಾಣ ಉತ್ತರ ಕೊಡಲಾಗಲಿಲ್ಲ. ಒಂದು ನಿಮಿಷ ಆಲೋಚನೆ ಮಾಡಿದ ಬಳಿಕ ಅವನು ಹೇಳಿದ:

“ಅಜ್ಞನ್ನೇಡಬೇಕು.”

ಆಗ ಮಾತ್ರ ಬಾಗಿಲಿನ ಹತ್ತಿರ ಬಂದು ನೋಡಿ ಬಳಕ್ಕೆ ಹೋದಳು.

“ಅಪ್ಪಣಿ.....”

ತೆಂತು ಭಾಗದಿಂದ ಅಜ್ಞ ಬರುತ್ತಿದ್ದರು.

ಯಾವ ಅಳುಕೂ ಇಲ್ಲದ ಚಿತ್ರ, ಕೆಲಸ ಮಾಡಿದ ಬಾಗಿಲಿನ ಮೂಲಕ ಅವನು ತೆಯ ವಾಶ್ವದ ಕೋಣಗೆ ಹೋದ.

ಅಜ್ಞ ಯನ್ನು ಕಾಣಿವ ವರಗೆ ತುಂಬ ಚೇಸರಿಗೊಂಡಿದ್ದೆ. ಅವನ ತಲೀಯನ್ನೂ ಭುಜಾರಿನ್ನೂ ನೇವರಿಸುತ್ತು, ಅಜ್ಞ, ಹೇಳಿದರು.

“ಎಷ್ಟು ದಿನದಿಂದ ನ್ನೆನ್ನು ನೋಡಬೇಕು ಅನ್ನಿತ್ತು ಅಂತೇ”.

ಅಪ್ಪುನ್ನು ಅಜ್ಞಿಯ ಜೊತೆಯಲ್ಲಿ ಒಳಕ್ಕೆ ಮೋದ. ಬಡ್‌ರೂ ಭಾಗಕ್ಕೆ ಬರುವುದ ರೂಳಗೆ ತಂಗಕ್ಕೆ ಅವನನ್ನು ನೋಡಿದಳು. ಅದೇತಕ್ಕೆ ಅವರು ಹಾಗೆ ನೋಡುತ್ತಿರುವುದು? ಇದೇನು ಮೆರವಣಿಗೆಯಾ?

ದೊಡ್ಡಮ್ಮು ಬಂದು ಸಲ ಸಿಟ್ಟಿನಿಂದ ಹಿಮ್ಮುಡಿಯಲ್ಲಿ ನೆಲವನ್ನು ತುಳಿದು ಅಲ್ಲಿಂದ ಹೊರಟು ಹೋದಳು. ಕೇಳಿಸಿಕೊಳ್ಳುವೆದ್ದರೆ ಕೇಳಿಸಿಕೊಳ್ಳಲಿ ಎನ್ನುವ ಭಾವನೆಯಿಂದ ಹೇಳಿದ:

“ಮಾವ ಬಂದ ಮೇಲಲ್ಲಿವೇ ಮೆರವಣಿಗೆ ಕಾಣೋದು?”

ಅದಕ್ಕೆ ಯಾರೂ ಪ್ರತ್ಯುತ್ತರವನ್ನು ಹೇಳುವುದುದಿಲ್ಲ ಎಂದು ತೋರಿದಾಗ ಅವರು ಅಪ್ಪುನ್ನು ಯ ಕಡೆಗೆ ತಿರುಗಿ ಧ್ವನಿಯನ್ನು ಬದಲಾಯಿಸಿ ಹೇಳಿದರು:

“ನಂಗೇಶ್ವರ! ಅಂತ ಹೇಳು ಇದ್ದಿಯಾ? ಹಿಂದೆ ಬಡಿದಟ್ಟದನ್ನೂ ಗಲಾಚೆ ಆದ ಧ್ವನಿನ್ನು ಇಷ್ಟು, ಚೇಗ ಮರೆತು ಬಿಟ್ಟಿಯಾ?”

“ನೇನವ್ವಂತು.”

“ಮಾವ ಯಾವಾಗ ಬರ್ಬಾರೋ ಗೊತ್ತಿಲ್ಲ. ಸೆನಿಲೀಂದ ಬೇಗ ಹೋಗಿಬಿಡು.”

“ನಾನು ಹೋಗೋದಿಲ್ಲ.”

“ವಿಯ್ಯಾ.”

“ನಾನು ಹೋಗೋದಿಲ್ಲಂದೆ.”

ತಲೆ ಕೂಡವಿಕೊಂಡು ಸಿಡಿಗುಟ್ಟಿತ್ತು ದೊಡ್ಡಮ್ಮು ಅಲ್ಲಿಂದ ಹೋದರು.

ಅಪ್ಪುನ್ನು ಅಜ್ಞಿಯ ಹತ್ತಿರಕ್ಕೆ ಹೋದ.

ಆ ಸುಕ್ಕಗಟ್ಟಿದ ಮುಖಿವನ್ನೂ ಕೊನ್ನ ರೈಗೆಗಳನ್ನೂ, ತ್ಯಾತಿಯ ನೋಟವನ್ನೂ ನೋಡಿದಾಗ ಅವನ ಸ್ವರ ತಗ್ಗಿತು.

“ನಾನಿಲ್ಲೇ ಇರ್ತಿನಿ ಅಜ್ಞಾ.”

ಪ್ರಶ್ನೆ ಕೇಳಿ ಬೇಸರವಡಿಸಬಹುದೆಂದು ಅವನು ಭಾವಿಸ್ತಾ. ಆದರೆ ಅವರು ಬಂದೇ ಬಂದು ಶಬ್ದ ಉಚ್ಚರಿಸಿದ್ದು:

“ಇರು.”

ಅಜ್ಞಿಯ ಸುಕ್ಕಗಟ್ಟಿದ ಶರೀರವನ್ನು ತಬ್ಬಿಕೊಂಡು ಒಂದು ಸಲ ಅತ್ಯುಬಿಡಬೇಕು ಅನ್ನಿಸಿತು.

ದೊಡ್ಡ ಮಾವ ಹಿಂದಿನ ದಿನ ಹೆಂಡತಿಯ ಮನೆಗೆ ಹೋಗಿದ್ದರು. ಯಾವ ಹೊಕ್ಕಿನಲ್ಲಿ ಬೇಕಾದರೂ ಬರಬಹುದು. ಬಂದರೆ ಏನೇನು ಸಂಭವಿಸುತ್ತದೋ ಎನ್ನುವ ಭಯ ಬಿಬ್ಬಿಬ್ಬಿರುಗೂ ಬಂದೇಂದು ವಿಫವಾಗಿತ್ತು. ಆ ಭಯ ಭೀತಿ ಮನೆಯೊಳಗೆಲ್ಲ ಅವರಿದಂತೆ ತೋರುತ್ತಿತ್ತು.

ಮಾಕು, ಕೃಷ್ಣ ಕುಟ್ಟಿಯ ವೇಲೆ ಕಣ್ಣೆಟ್ಟಿಗೆ ಮನಿಸಿದ್ದಳು. ದೊಡ್ಡ ಮಾವ ಬಂದ ತಕ್ಕಣ ಎಲ್ಲವನ್ನೂ ಹೇಳಿದುವವನು ಅವನೇ. ದೊಡ್ಡ ಮಾವನ ಹತ್ತಿರ ಅವನಿಗೆ ಸಲುಗೆಯಿದೆ. ದೊಡ್ಡ ಮಾವನಿಗೂ ಅವನನ್ನು ಕಂಡರೆ ಉಂಬ ಇವ್ವು. ಬಡಗು ಭಾಗ ದಲ್ಲಿ “ಮಾವನಿಗೆ ಗೋತ್ತುಗುವುದಂ ಬೇದ” ಎಂದು ಒಂದು ತೊಂಡೆಕಾಯಿ ಕತ್ತರಿ ಕೊಡಲೀ ಆ ಸುದ್ದಿ ಒತ್ತಾಯದ ಮನೆಗೆ ಮುಟ್ಟುತ್ತಿತ್ತು.

ಅಪ್ಪುಣ್ಣಿಗೆ ಸ್ವಲ್ಪ ಹೊತ್ತು ಕಳಿದ ಮೇಲೆ ತನ್ನಲ್ಲಿಯೇ ಒಂದು ಉತ್ತಾಹ ಮೂಡಿತು. ಸುಲಭವಾಗಿ ತಾನು ಇಲ್ಲಿಂದ ಹೋಗುವುದಿಲ್ಲ – ಎಂದು. ಬರಲಿ, ಕರೆಯಲಿ, ಬಯಲಿ, ಹಿಂದಿನ ಹಾಗೆ ಕುತ್ತಿಗೆ ಹಿಡಿದು ನೂಕಲಿ. ಏನು ಮಾಡಿದರೂ ಹೋಗುವುದಿಲ್ಲ.

ದೊಡ್ಡ ಮಾವ ಯಾಕೆ ಬಂದಿಲ್ಲ?

ಅಂತು ದೊಡ್ಡ ಮಾವ ಬಂದರು. ಸಾಯಕಾಲದ ಹೊತ್ತಿಗೆ ಜೊತೆಯಲ್ಲಿ ಅಮೃತ ಅಕ್ಕನೂ ಇದ್ದಳು. ಅಪ್ಪುಣ್ಣಿ ಮನೆಯೊಳಗಿರುವ ವಿಷಯ ಸ್ವಲ್ಪ ಹೊತ್ತಾದ ಮೇಲೆ ತಿಳಿಯಿತು.

“ಯಾವೇಳೇ ಅವಳು ಒಳಗೆ?”

ಹೊರಗಿಸಿಂದಲೆ ಗಜೆಸಿದರು.

ಎಲ್ಲರೂ ಪಡಸಾಲೆಗೆ ಒಡಿದರು. ಅಡ್ಡ, ದೊಡ್ಡಮ್ಮೆ, ಏಣಾಕ್ಕೆಕ್ಕು, ತಂಡ್ಕು, ಮಾಕು—ಎಲ್ಲರೂ.

“ಯಾವಳೇ ನಡತೆ ಕಟ್ಟಬೆಕು? ನನ್ನ ಮಾತು ಏರಿ ನಡೆಯೋ ಧೈಯರ್ ಇರೋಳು?”

ಯಾರೂ ಮಾತನಾಡಲಿಲ್ಲ.

“ಎಲ್ಲೇ ಅವನು?”

ಆಗ ಅಪ್ಪುಣ್ಣಿ ಮುಲ್ಲನೆ ಪಡಸಾಲೆಗೆ ಬಂದ.

ಮೈ ನಡಗುತ್ತಿತ್ತು.

ಅವನನ್ನು ಕಂಡಾಗ ಪಾದರಕ್ಕೆಯನ್ನು ಕಳಚಿ, ದೊಡ್ಡ ಮಾವ ಪಡಸಾಲೆಗೆ ಧಾವಿಸಿ ಬಂದರು. “ನನ್ನ ಹತ್ತ, ನಾನು—”

ದೊಡ್ಡ ಮಾವನಿಗೂ ಅವನಿಗೂ ಮಧ್ಯ ಅಡ್ಡ ಅಡ್ಡ ಬಂದು ನಿಂತೆಂಳಿದರು.

“ಹುಂಕಾರ್ಮ್ಮಾ”

“ದಾರಿ ಬಿಡು. ನಾನಿವನ್ನು ಒದ್ದು ಕರುಳು ಬಿಡೆಯ.....”

ಅಡ್ಡಯನ್ನು ಆ ಕಡೀಗೆ ತಳ್ಳಿ ದೊಡ್ಡ ಮಾವ ಅವನ ಮುಂದೆ ಬಂದಾಗ ಅವನು ತನ್ನ ಧೈಯವನ್ನೆಲ್ಲ ಒಟ್ಟುಗೂಡಿಸಿ ಹೇಳಿದ:

“ನನ್ನ ಮುಟ್ಟಬೇಡಿ”

“ಮನಂದರೋ ಬಡವಾ?”

ಆ ಕ್ಕೆ ಅವನ ಕ್ಕೆಯ ಮೇಲೆ ಬಿಡಿತು.....ಮತ್ತು ದೊಡ್ಡ ಮಾವನ ಕ್ಕೆ ಮೇಲೆದ್ದಾಗ ತೆಯ ಮನೆಯಿಂದ ಒಂದು ದೊಡ್ಡ ಶಬ್ದ ಕೇಳಿತು.

“ಆ ಹಂಡಗನ್ನ ಹೊಡಿಬೇಡಿ”

ದೊಡ್ಡ ಮಾವ ತಿರುಗಿ ನೋಡಿದರು. ಉದ್ದೇಗರಿಂದಲೂ ಸಿಟ್ಟಿನಿಂದಲೂ ಬಿಸುಗುಟ್ಟಿತ್ತದ್ದ ಅವರು ಕಣ್ಣಗಳನ್ನು ನೋಡಿದಾಗ ಕಾಣಿಸಿದ್ದು ಅಳಿಯನೇ. ಕುಟ್ಟ ಮಾವ ಪಡಸಾರೆಗೆ ಒಂದು ಹೇಳಿದರು.

“ಆ ಹಂಡಗನ್ನ ಹೊಡಿಬೇಡಿ ಅಂತ ನಾನು ಹೇಳುರೋದು”

ದೊಡ್ಡ ಮಾವನ ಕ್ಕೆ ಕೆಳಗಿಳಿಯಿತು.

“ನೀನು ಯಾರೋ ನನಗಿ ಹೇಳೋದಕ್ಕೆ?

“ಯಾರಾದೂ ಆಗಿಲ್ಲ. ಅವನ್ನ ಹೊಡಿಬೇಡಿ ಅಂತ ನಾನು ಹೇಳಿದ್ದು. ಹೊಡಿದರೆ ಆ ಮೇಲೆ ಗೊತ್ತುದಿಯಿತು.”

ದೊಡ್ಡ ಮಾವ ಅಳಿಯನ ಕಡೆಗೆ ತಿರುಗಿದರು.

“ಘೂ! ನಿಂಗಿಷ್ಟು ಧೈಯರ ಒಂತಾ?”

ಆಗಲು ಕುಟ್ಟ ಮಾವ ಗಟ್ಟಿಯಾದ ಧ್ವನಿಯಲ್ಲಿ ಹೇಳಿದರು.

“ಮಾವನಿಗೆ ವಯಸ್ಸುಗೊಳಿಸು ಕೂಡ ನೊಟಿಲ್ಲ.”

ಬಿಸುಗುಟ್ಟಿತ್ತು ನಿಂತುಕೊಂಡಿದ್ದ ಮಾವ ತಣ್ಣಿಗಾದರು.

ದೊಡ್ಡಮುನ್ನೂ ಮೊನಾಕ್ಕಿಸ್ತನೂ ತಂತ್ತಕ್ಕನೂ ಪರಸ್ಪರ ನೋಡುತ್ತೆ ನಿಂತಿದ್ದರು.

ಒಂದು ಮಾಡಿಕೊಂಡು ತಿಳಿಯದೆ ಸ್ವಲ್ಪ ಹೊತ್ತು ನಿಂತಿದ್ದು ಆ ಮೇಲೆ ದೊಡ್ಡ ಮಾವ ಅಗಳಿದ ಕಡೆಗೆ ಹೋದರು.

“ಆ ತರವಾಡಿನಲ್ಲಿ ಮಾಳ್ಳೆಲ್ಲ ಹೀಗಿಲಿಲ್ಲ” ಎಂದು ತಮ್ಮಿಳ್ಳಕ್ಕೆ ತಾಚೇ ಗೊಣಿ ಕೊಂಡು ದೊಡ್ಡ ಮಾವ ಬಿತ್ತಾಯಾದ ಮನಗೆ ಹೋದರು.

ಸಾಯಂಕಾಲ ಅವನು ಪೂರ್ವ ರಿಷ್ಟಿನ ಪಡಸಾರೆಗೆ ಮೋಗಿ ಕುಳಿತುಕೊಂಡ. ಅಗಳಿದ ದೊಡ್ಡ ದೀಪದ ಬೆಳಕು ಆ ಕಡೆಗೆ ಬೀಳುತ್ತಿರಲಿಲ್ಲ. ಒಟ್ಟನೇ ಕುಳಿತಿದ್ದಾಗ ಆ ದಿನ ಹಗಲಿನಲ್ಲಿ ನಡೆದ ಫೋಟನೋಳನ್ನು ಒಂದೊಂದನಾಗಿ ಅಲೋಚಿಸುತ್ತು ‘ಕುಳಿತ್ತಿದ್ದು. ಒಂದು ಹಗಲು ಕಳಿದಂತು ಒಂದು ವರ್ಷ ಕಳಿದಂತಾಗಿತ್ತು.

ಪೋಕಿನ ಮಂದ ಪ್ರಕಾಶದಲ್ಲಿ ಒಂದು ನೋಲು ತನ್ನ ಕಡೆಗೆ ಬೀಳುತ್ತಿರುವುದನ್ನು ಕಂಡ.

“ಅಪ್ಪಣ್ಣೆ!”

ಅವನಿಗೆ ಅದು ಯಾರೆಡು ತೆಲಿಯಿತು. ಅಮೃತ್ಸ್ಯ ಅಕ್ಕ. ಅವನು ಎದೆ ಕೇನ್ನೆಯ ನ್ನೊಂದು ಸಲ ತಡವಿಕೊಂಡ. ಆಗಲೂ ನೋಯುತ್ತಿತ್ತು.

“ಅಪ್ಪುಣ್ಣೇ ತುಂಬ ನೇರವಾಯಾ?”

ಸಿಟ್ಟಿ ಬಂದಿತು. ಅಷ್ಟ ಮೊಡೆದ. ಮರಿಗು ಕೇಳುವುದಕ್ಕೆ ಬಂದಿದ್ದು ಈ!

“ಯಾರೆ ಅಪ್ಪುಣ್ಣೇ ಮಾತಾಡೇಂದಿಲ್ಲ?”

ಆಗ ಒಳಗಿನಿಂದ ದೊಡ್ಡ ಮ್ಯಾ ಕರೆದದ್ದು ಕೇಳಿತು.

“ಅಮೃತ್ಸ್ಯ ಕುಟ್ಟೀ.....”

ಅಮೃತ್ಸ್ಯ ಅಕ್ಕ ಕೂಡಲೇ ಒಳಕ್ಕೆ ಹೇಳಿತು.

ಕುಟ್ಟಿ ಮಾವನಿಗೂ, ಭಾಸ್ಕರನಿಗೂ ಕೃಷ್ಣನ್ನ ಕುಟ್ಟಿಗೂ ಚಿಕ್ಕಪ್ಪನಿಗೂ ಎಲೆ ಹಾಕಿ ದಾಗ ಮಾರು ಬಂದು ಅವನನ್ನು ಕರೆದಳು.

ನಡು ಮನೆಯಲ್ಲಿ ನಾಲ್ಕು ಮನೆ ಬಾಳ ಎಲೆ ಹಾಸಿತ್ತು. ಜೊತೆಯಲ್ಲಿ ಒಂದು ತಾಂಡು ಎಲೆಯನ್ನೂ ಧಾಕೆತ್ತು. ಅದು ಅವನೋ—

ಬಡಗು ಕೋಣಗಳಿಂಬಿದುತೆ ಮೇಲಕ್ಕೆ ಹೋಗುವ ಒಂದು ಸಣ್ಣ ಪಣೆಯ ಕೋಣೆ. ಅವನು ಅಲ್ಲಿ ಮಲಗುವುದು ಎಂದಾಯಿತು. ಬರೀ ಒಂದು ಚಾಪೆ.

ಆ ತೊಟ್ಟಿ ಮನೆ ಕತ್ತಲೆಯ ನಿಶ್ಚಯದಲ್ಲಿ ಮುಳುಗಿತ್ತು. ಏಕೆಯ ಕೋಣೆಯಲ್ಲಿ ಒಂಬಿಯಾಗಿ ಮಲಗಿದಾಗ ಭಯಾಪ್ಯಂತಹಾಯಿತು. ಆ ಮನೆಯಲ್ಲಿ ತೀರಿಕೊಂಡ ಹಿರಿಯರ ಪ್ರೇರಣಿ ಕತ್ತಲೆಯಲ್ಲಿ ಸಂಚರಿಸುತ್ತಿರಬಹುದೇ?

ಅಲೋಚಿಸಿ ಅಲೋಚಿಸಿ ಮನಸ್ಸು, ಶರೀರ ದಣಿದಾಗ ನಿಧ್ಯ ಬಂದಿತು.

ಬೆಳಗೆ ಭಾಸ್ಕರನಿಗೂ, ಕೃಷ್ಣನ್ನ ಕುಟ್ಟಿಯೂ ಗಡಿ ಉಟಿ ಮಾಡುವುದಕ್ಕೆ ಹೋಗಿ ಕುಳಿತುಕೊಂಡಿದ್ದಾಗ ಅಷ್ಟ ಅವನನ್ನೂ ಕರೆದರು. ಕಾಲ್ಪಿಂದ್ರ ಒಂದು ಮಣಿ ಹಾಕಿ ಕೊಂಡು ಅವನೂ ಒಂದು ತಕ್ಕಿಯ ಮುಂದೆ ಕುಳಿತುಕೊಂಡ.

ಅಪ್ಪುಣ್ಣ ಸ್ವಾಲ್ಪಿಗಿ ಹೋತ್ತಿಗೆ ಮುಂಬಿ ಹೊರಟಿ. ಒಂಟಿತ್ತಿನ ಬಂಡಿಯಲ್ಲಿ ಬರುವವರ ವಿಷಯ ಅವನಿಗೆ ಬೇಕಾಗಿಲ್ಲ. ಹೋಗುವಾಗ ಅಷ್ಟೀಯದ್ದ ಕೊರಡಿಯ ಬಾಗಿಲಿನ ಹತ್ತಿರ ಹೋಗಿ ಹೇಳಿದ.

“ಅಷ್ಟೇ, ನಾನು ಸ್ವಾಲ್ಪಿಗಿ ಹೋಗ್ನಿ”

ಮುಂಭಾಗಿದ ಮಣಿಲ್ಲ ಇಂದು ಹೋಗುವಾಗ ಅನ್ವಯಿಸುತ್ತು. ಗೊಂದ ಕತ್ತರಿಸಿದ ನೇಂದ್ರ, ಬಾಳ ತೋಟದ ಮೂಲಕ ಪ್ರಮಾನೋ ತೋಟ ದಾಟಿದರೆ ಯಜ್ಞೇಶ್ವರ ದೇವಾಲಯದ ಹತ್ತಿರಕ್ಕ ಬೇಗ ಹೋಗಿ ತಲಮುಡುದು. ಆ ದಾರಿ ಹತ್ತಿರದ ದಾರಿ.

ಸಾಯಂಕಾಲ ಸ್ವಾಲ್ಪಿ ಬಿಟ್ಟಿ ಬರುವಾಗ ಅಂಗಳದಲ್ಲಿ ದೊಡ್ಡ ಮಾವ ತಿರುಗಾಡು

ತ್ವದ್ದರು. ಅವನನ್ನು ನೋಡಿದ್ದರು. ಅದರೆ ಸೋಡದ ರೀತಿಯಲ್ಲಿ ಸಟಿ ಮುಖವನ್ನು ತಿರುಗಿಸಿಕೊಂಡು ಪಶ್ಚಿಮದ ಕಳದ ಅಗಳಾದ ಕಡೆಗೆ ನೋಡುತ್ತಿದ್ದರು.

ತೆಂಕು ಕೋಕೆಯ ಪತ್ತಿರ ಬಂದಾಗ ದೊಡ್ಡ ಮಾವ ಹೊರಗಡೆ ಮಾತನಾಡುತ್ತಿದ್ದುದು ಕೇಳಿತು.

“ಇನ್ನು ಈ ತರವಾಡಿನ ಕಥೆ ಮಂಗಿಯತ್ತೆ. ಒಂದು ಮುಟ್ಟಿಲ್ಲ ಕಟ್ಟಿಲ್ಲ.....ಆಟ್ಟಿದ ಮೇಲೆ ನಿಷ್ಟೆಯ ಭಗವತಿ ಇರ್ಲೇದು ಕೂಡ ಗೊತ್ತಿಲ್ಲ.”

ಅ ದಿನ ಮಿನಾಕ್ಷಿ ಅವನಿಗೆ ತಿಳಿವಳಿಕೆ ನೀಡಿದರು. ಸೂಲ್ ಬಿಟ್ಟು ಬರುವಾಗ ಬಂದು ಕೋಕೆಗಾಗಿಯೇ ಬಾ. ಸಾಧನ ಮಾಡದೆ ಅಟ್ಟಿದ ಮುಂದುಗಡೆ ಬರಬಾರದು ಎಂದು.

ರಾತ್ರಿಯ ಹೊತ್ತು ಭಾಸ್ಯರನ್ನು ಕೃಷ್ಣನ್ನು ಕುಟ್ಟಿಯೂ ಮೇಲೆ ಅವರ ರೂಪಿನಲ್ಲಿ ಕುಳಿತುಕೊಂಡು ಓರಿಕೊಳ್ಳುತ್ತಾರೆ. ಉಂಟಿದ ಮೊಲ್ಲಾದಾಗಲೇ ಅವರು ಕೆಳಗಿಳಿದು ಬರುತ್ತಿದ್ದರೂ. ತೆಂಕು ಕೋಕೆಯ ಬಾಗಿಲಿನ ಪತ್ತಿರ ಇರುತ್ತಿದ್ದ ದೀಪದ ಮುಂದೆ ಮೋಗಿ ಕುಳಿತು ಪ್ರಸ್ತುತಿರೆ. ಆದರೆ ಪ್ರಸ್ತುತದಲ್ಲಿ ಮನಸ್ಸು ನಾಟ್ಟಿಲ್ಲ. ಬದ್ದಿಗ್ನಿಬ್ರಹ್ಮ ಒಂದೊಂದು ಮಾತನಾಡುತ್ತಾರೆ.

ಬೆಳಗ್ಗೆ ಬತ್ತಾಯಿದ ಬಾಗಿಲು ತರದು ಭಕ್ತಿ ಅಳಿದು ಕೂಡಬೇಕಾಗಿದ್ದ ದಿನ ಅದು. ವಾರದಲ್ಲಿ ಒಂದು ದಿನ ಮನೆಯ ವಿಚಿಗೆ ಬೇಕಾಗುತ್ತಿದ್ದ ಭಕ್ತಪಣ್ಣ ಅಳಿದುಕೊಂಡುತ್ತಿದ್ದರೂ.

ಮಿನಾಕ್ಷಿ ಏಂದಿನಂತೆ ಕೃಷ್ಣ ತೆಗೆದುಕೊಂಡು ಮೋದಾಗ ದೊಡ್ಡ ಮಾವ ಹೇಳಿದರು: “ಇಲ್ಲಿ ಕೆಲಸ ಹೇಳಿದಕ್ಕೆ ಒಣ್ಣ ಅವ್ಯಾಲ್ಯಾ ಅದ್ದೇ ಭಕ್ತ ತಾಯ ಕೊಡಲಿ.”

ಮಿನಾಕ್ಷಿನಿಗೆ ಏನು ಮಾಡಬೇಕಿಂದು ತಿಳಿಯದೆ ಸಿಲೆತುಕೊಂಡಿದ್ದಾಗ ದೊಡ್ಡ ಮಾವ ಮತ್ತೂ ಹೇಳಿದರು:

“ಒಂದೇ ಒಂದು ಕಾಳು ಭಕ್ತ ಕೂಡೋದಿಲ್ಲ. ಸಮರ್ಪಿತ ಪಾಠ ಕಲಿಸೋಕಾಗತ್ತೋ ಇಲ್ಲವೋ ನೋಡಿನಿ.”

ಬೆಳಗೆ ದೊಡ್ಡ ಮುನ್ಗಿ ಶಳ್ಳು ಬರುವ ಯಾಗಾಗಿತ್ತು.

“ನಾನೂ ನನ್ನ ಮಕ್ಕಳೂ ಕಷ್ಟಕ್ಕೆ ಸಿಕ್ಕಿ ಯಾರಿಕೊಂಡೆವಲ್ಲವ್ವು.”

ಕುಟ್ಟಿ ಮಾವ ಬಂದಾಗ ಅವನಿಗೆ ಏವರು ತಿಳಿಯಿತು. ಮಾಳು ತಂದೆಯ ಹತ್ತಿರ ಹೇಳಿದೆಳು.

ಕುಟ್ಟಿ ಮಾವ ಸೀದ ಬತ್ತಾಯಿದ ಘನೆಗೆ ಪತ್ತಿ ಮೋಗುತ್ತಿದ್ದಾಗ ಆಷ್ಟೆ ಬಿಂದು ತಡೆದರು. ಆಗ ಕುಟ್ಟಿ ಮಾವ ಹೇಳಿದರು:

“ಇನ್ನು ದಿನ ನಾನೂ ಮಾತಾಡ್ದೇ ಇಂದ್ರಿ. ನಾನೂ ಇಲ್ಲಿ ಅಧಿಕಾರ ಇದೆಯೋ ಇಲ್ಲವೋ ನೋಡಿಯೇ ಬಿಡ್ಡಿಸಿ.”

ಬತ್ತಾಯದ ವನೆಯ ಮಹಡಿಯಲ್ಲಿ ಜಗತ್ ನಡೆಯುತ್ತಿತ್ತು.

“ನಾನು ತೇಯೇದಿಲ್ಲ. ಬತ್ತಾಯದ ಭಾಗಿಲು ತೇಯೋದಿಲ್ಲ, ನೀನು ಯಾರೇ ನನಗೆ ಹೇಳೋದ್ದೇ?”

ಮಾಳುಪ್ಪಾ ದೊಡ್ಡಮ್ಮನೂ ತಂಗಕ್ಕೆನೂ ಮಂಭಾಗದ ಪಡೆಸಾಲೆಯಲ್ಲಿ ನಿಂತು ಕೇಳಿಕೊಳ್ಳುತ್ತಿದ್ದರು.

“ನಾನು ಯಾರಾ? ನಾನು ಈ ತರವಾಡಿನ ಒಟ್ಟು ಮನುಷ್ಯ. ಹಗಲು ರಾತ್ರಿ ಜಮಿನಿನಲ್ಲಿ ಬೆವರು ಸುರಿಸಿ ಭತ್ತು ಬೇಕೆಂದು.”

ಆ ಮೇಲೆ ಕುಟ್ಟಿ ಮಾವ ದೊಡ್ಡ ಮಾವನ ಹೆಡತಿಯ ಮನೆಯ ವಿವರವಾಗಿ ಮಾತನಾಡಿದರು.

ದೊಡ್ಡ ಮಾವ ಬತ್ತಾಯದ ಭಾಗಿಲು ತರಿಯಲ್ಲಿ. ಕುಟ್ಟಿ ಮಾವ ಕೆಳಗಿರಿದು ಬಂದು ಬತ್ತಾಯದ ಹಜಾರದಲ್ಲಿದ್ದ ದೊಡ್ಡ ತಡಿಕೆಯಿಂದ ಬೀಜದ ಭತ್ತವನ್ನು ತೆಗೆದು ಅಳಿದು ಕೊಟ್ಟಿರು. ಏನಾಕ್ಕೆ ಅದನ್ನು ತೆಗೆದುಕೊಂಡು ಹೋಗಲು ಅನುಮಾನಿಸುತ್ತು, ನಿಂತಿದ್ದಾಗ ಏನಾಕ್ಕೆ ನೇಲೆ ರೇಗಿದರು.

“ತೆಗ್ಗಾಂದು ಹೋಗು ಅಂತ ಹೇಳಲಿಲ್ಲವಾ?”

ಎಂದು ಗಟ್ಟಿಯಾಗಿ ಕೇಳಿದಾಗ ಅಳಿದಿಟ್ಟಿದ್ದ ಕೆಂಪು ಭತ್ತವನ್ನು ಕುಕ್ಕೆಯಲ್ಲಿ ತುಂಬಿ ಕೊಂಡು ಮಾಳುವಿನ ಸದಾಯಂಧ ಏನಾಕ್ಕೆ ತೆಗೆದುಕೊಂಡು ಹೋದರು.

ಬೀಜದ ಭತ್ತವನ್ನೇ ಉಂಟಕ್ಕೆ ಉಪಯೋಗಿಸಬೇಕಾದಂತಹ ಕಾಲ ಬಂದಧ್ವನ್ನು ನೋಡಿ ಅಜ್ಞಿಗೆ ತುಂಬಿ ಸಂಟಪ್ಪಂಟಾಯಿತು.

ಕುಟ್ಟಿ ಮಾವ ಅಜ್ಞಿಯ ಹತ್ತಿರ ಹೇಳಿಯೂ ಇದ್ದರು. “ಇದಕ್ಕಾಂದು ವ್ಯವಸ್ಥೆಯಾಗಬೇಕು; ಇಲ್ಲ ನನಗೆ ನನ್ನ ಪಾಲು ಕೊಡಬೇಕು. ನಾನು ಸಿಫಾರ ಮಾಡಿದ್ದಿನಿ.”

* * * * *

ಒಂದು ಮುಕ್ಕಾಯಕ್ಕೆ ಒಂದೇ ಬಿರುತ್ತದೆ ಎನ್ನುವುದು ಕುಟ್ಟಿ ನಾಯರ ತೀಮಾನವಾಗಿತ್ತು. ಆದರೆ ಅಮ್ಮೆ ಹೇಗೆ ಆಗುವುದೆಂದು ಭಾವಿಸಿರಲಿಲ್ಲ.

ದದನ್ಯೆ ಹದಿನಾರ್ಹೆ ವರ್ಷದಲ್ಲಿ ಜಮಿನಿನಲ್ಲಿ ಕೆಲಸ ಮಾಡುವುದಕ್ಕೆ ತೊಡಗಿದ್ದು ಆತ. ಇನ್ನುತ್ತು ವರ್ಷಗಳಿಗೂ ಹೆಚ್ಚಾಗಿತು, ದುಡಿಯುವುದಕ್ಕಾರಂಭಿಸಿ. ಆದರೆ ಕಾಗಿಲೂ ಸುತ್ತಿಕೊಳ್ಳುವುದಕ್ಕೆ ಒಂದು ಒಳಿಯ ಪರಬೇಯಿಲ್ಲ. ಮೂರಿಗೆ ಒಂದು ಲೋಟಿ ಹೀಗೆ ಕುಡಿಯಬೇಕು ಅನ್ನಿಸಿದರೆ ಕೈಯಲ್ಲಿ ಒಂದು ಕಾಸಲ್ಲ. ವರ್ಷದಲ್ಲಿ ನಾಲ್ಕು ಮಣಿ, ಎರಡು ಹೋತ್ತ, ಬಿದು ಪರೆ ಭತ್ತ ಕೂಲಿ. ಗಡ್ಡೆ ಕೆಲಸ ಮಾಡುವ ಹೂಲೆಯರಿಗೂ

ಟಿಂ, ವಿಶು, ತಿರುವಾದಿರ ಬಂಡಾಗ “ಪಡಿ”¹ ಕೊಡುವುದುಂಟು. ತಾನು ಅವರಿಗಿನತಲೂ ಈಡೆ ಎನ್ನಿಸಿತು.

ಸಿಟ್ಟಿನಿಂದ ರುಟ್ಟಿ ನಾಯರ್ ಕಾಕರಿಸಿ ಉಗುಳಿದ.

ದೂಡ್ ತರಮಾಡು ಅನ್ನವ ಹೆಸರು ಮಾತ್ರ ಇದೆ, ಹೆಸರಿದ್ದರೇನು ಫಲ?

ಮಾಳುವಿನ ವಿಷಯ ಅಲೋಚಿಸಿದಾಗ ಅತನಿಗೆ ಸರಣಿವಾಗುತ್ತದೆ. ಎರಡು ಮೂರು ಪರ್ವ ಕಳೆಯುವುದರಲ್ಲಿ ಅವಳು ಯೌವನಕ್ಕೆ ಕಾಲಿರಿಸುತ್ತಾಳೆ. ಕತ್ತಿನಲ್ಲಾಗಲೇ ಕಿವಿಯಲ್ಲಾಗಲೇ ಒಂದು ಚೂರು ಚಿನ್ನವಿಲ್ಲ. ಅವಳನ್ನು ಮನೆಯಲ್ಲಿ ಒಂದು ಕೆಲಸದ ಆಳನಂತೆ ನೋಡಿಕೊಳ್ಳುತ್ತಿರುವುದು. ಅವಳು ಪ್ರತಿದಿನ ಚೆಳಗ್ಗೆ ಸಾಯಂಕಾಲ ಹೊರ ಲಾರದ ಪಾತೆಯಲ್ಲಿ ನೀರು ಹೊರಿವುದನ್ನು ನೋಡುತ್ತಿದ್ದು. ಅವಳು ಅಲ್ಲಿರುವುದೇ ಕುಂಜಾ ಆಕ್ಷಣಿಗೆ ಇವ್ವೆವಿಲ್ಲ. ಮಾವನ ಮಗಳು ಅಲ್ಲಿದ್ದಾಳೆ. ಆದರೆ ಅವಳು ಬತ್ತಾಯಿದ ಮನೆಯಿಂದ ಕೆಳಕ್ಕಿಳಿಯುವುದೇ ಇಲ್ಲ. ಕುಂಜಾ ಆಕ್ಷಣಿಗೂ ಒಬ್ಬಳು ಮಗಳಿದ್ದಾಳೆ. ಅವಳಿಗೆ ಹಲಸನೆರೆಚ್ಚುಚ್ಚುವುದಕ್ಕೆ ಕೂಡ ಬಿಡುವುದಿಲ್ಲ. ಮನಗೆಲಸದ ಹೊರಿಯೆಲ್ಲ ವಿಂನಾಕ್ಕಿ ಮತ್ತು ಮಾಳುವಿನ ತಲೆಯ ಮೇಲೆ.

ಇದನ್ನು ಕಂಡು ಸಹಿಸದೆತ್ತಾಗಿತ್ತು. ಕಡೆಗೆ ಅದು ಆ ದಿನ ಸ್ಮೃತಿಗೊಂಡಿತು.

ಅಪ್ಪುಣ್ಣಿ ಬಂದದ್ದು ಅತನಿಗೆ ಗೂತ್ತಿರಲ್ಲಿ.

ಅಪ್ಪುಣ್ಣಿಯ ಮೇಲೆ ಆತನಿಗೆ ಅಂಥ ತೀರ್ಕಿಯಾ ಇಲ್ಲ ದ್ವಾರವೂ ಇಲ್ಲ. ಆದರೆ ಒಂದೆ ಒಂದು ಸಲ ಅವನನ್ನು ಕುತ್ತಿಗೆ ಒಡಿದು ಮಾತಿದಾಗ ಸ್ವಲ್ಪ ಬೇಸರವಾಯಿತು. ಎಪ್ಪಾದರೂ ಒಬ್ಬ ಮನುಷ್ಯ ಜೀವಿಯಲ್ಲವೇ? ವಡಕ್ಕೇಪಾಚ್ ತರಮಾಡಿನ ಗಂಡು ಮಗ ಅವನು. ಹೇಳುವವರು ಕೇಳುವವರು ಯಾರೂ ಇಲ್ಲವೆದ ಮಾತ್ರಕ್ಕೆ—

ಆಗ ಪ್ರಣಃ ಮಾಳುವಿನ ವಿಷಯ ನೇವಾಯಿತು. ಮನುಷ್ಯನ ಸ್ವಿತ ಯಾವಾಗ ಹೇಗಿರುತ್ತದೆ ಎಂದು ಹೇಳಲು ಯಾರಿಗೂ ಸಾಧ್ಯವಿಲ್ಲ. ಕೆವತ್ತು ನಾನು ಕೇಳು ಮುಚ್ಚಿದರೆ ನಾಳೆ ಮಾಳುವಿಸ ಸ್ವಿತ ಏನು? ಅವಳಿಗೂ ಇದೇ ಗತಿ ಆಗುವುದು. ಅವಳನ್ನು ಕುತ್ತಿಗೆ ಒಡಿದು ಮಾತುತ್ತಾರೆ. ಅವಳಿಗೆ ಅಲ್ಲಿ ಯಾವ ಅಧಿಕಾರವೂ ಇರುವುದಿಲ್ಲ.

ಒಂದು ಸಾಯಂಕಾಲ ಮನಗೆ ಬಂಡಾಗ ಅದನ್ನು ಕಂಡದ್ದು. ಆ ಹಂಡುಗನ ಮಾಳ ಮುಲಿದು ಹಾಕಿಬಿಡುತ್ತಾರೆ ಎನ್ನಿಸಿತು. ಆಗ ಅದು.ವರಗೆ ತಡೆದು ಒಡಿದಿದ್ದ ಸಿಟ್ಟೆಬ್ಬಿ ಒಮ್ಮೆಲೇ ಹೊರ ಹೊಮ್ಮಿತು. ಶೆನ್ನೆ ಪರಿತು.

ತೊಂದರೆ ಪಾರಂಭವಾಗುತ್ತದೆ ಎನ್ನಿಸಿತು ರುಟ್ಟಿ ನಾಯರಿಗೆ—

1 ಮುಂಡು (ಲುಂಗಿ), ಭತ್ತ, ತಂಗಿಸಿಕಾಯಿ, ಎಕ್ಕೆ ಇಪ್ಪಾಗಣನ್ನು ಕೊಡುವ ಸಂಪ್ರದಾಯ.

‘ಪಡಿ’ ಕುಕೊಳ್ಳುವ ಹೇಳಿಯನ್ನೇ ಮತ್ತೊಂದು ಕಡ ಕೆಲಸಕ್ಕೆ ಮಣಿಗುವುದಕ್ಕೆ ಅಧಿಕಾರವಿಲ್ಲ.

ಭತ್ತು ಅಳಿದು ಕೊಡುವುದಿಲ್ಲ ಎನ್ನುವ ಮತ್ತು ರವ್ವಾ ಇದೆ ಈಗ.

ಬತ್ತಾಯದ ಬೀಗ ಹಾಕಿಹಾಂತು ಬೀಗದ ಕ್ರೀಯನ್ನು ಸೂಂಪಡಲ್ಲಿ ಸೈಕ್ಕಿಸಿಹಾಂತು ದೊಡ್ಡ ಮಾವ ತಿರುಗಾಡುತ್ತಿರುವುದು. ಬಂಡಿಯವರಿಗೆ ಭತ್ತು ಮಾರುವುದಕ್ಕೆ ಹೇರಣಿ ದ್ವಾರೆ ಎನ್ನುವ ಸುದ್ದಿ ತಳಿಯಿತು. ಬರಲಿ, ಉಂಟಿಕ್ಕಿರುವ ಭತ್ತು ಬಂಡಿಯವರಿಗೆ ಮಾರಲಿ.....

ವಡಕ್ಕೇಪಾಟ್ ತರವಾಡಿನಲ್ಲಿ ಹತ್ತು ಇರುವುದು ಒಬ್ಬನಿಗೆ ಮಾತ್ರವೇ ಅಲ್ಲವಲ್ಲ?

ಮಳೆ ಬೀಳುವುದಕ್ಕೆ ಪ್ರಾರಂಭವಾಗಿ ನಾಲ್ಕು ದು ದಿನಗಳಾಗಿದ್ದುವೇ. ಗಳಿ. ಗುಡುಗು ಇರಲಿಲ್ಲ. ಜೋರಾದ ಮಳೆ ಮಾತ್ರ. ಒಂದು ಮೋಡದ ಗುಂಪೆ ಕೂಡಿದರ ಸಾಕು; ಮಳೆ ಸುರಿಯುತ್ತಿತ್ತು. ಅದು ಸಿಲ್ಲುವಷ್ಟೆರಲ್ಲಿ ಮತ್ತೆ ಆಕಾಶ ಕಷ್ಟಗು ತ್ತಿತ್ತು.

ನೀರು ತುಂಬಿ ಸಂತಿದ್ದ ಅಂಗಳದಲ್ಲಿ ಮಳೆ ಹಣಗಳು ಬೀಳುವಾಗ ಗುಳಿಗಳು ಪಣು ತ್ತಿದ್ದು ದಸ್ತು ಒಕ್ಕೆಯುತ್ತಿದ್ದು ದಸ್ತು ಸೇರಿದುತ್ತಾ ಇದ್ದು.

ನಂಬಿಹಾದಿರಿ ಮನೆಯಲ್ಲಿ ಕೆಲಸವಿಲ್ಲ. ಇಂದ್ರ ಮಳೆ ಸಂತ ಮೇಲೆ ಭತ್ತ ಕುಟ್ಟುವುದು ಒಂದು ಕುಳಾತ್ಮ್ರಾಲು ಹೇಳಿದ್ದಾಗೆ:

ಒದ್ದೆಯಾಗಿ ಸಂತ ಗಢೆಯ ಮುಚಿವಸ್ತು ಒಕ್ಕೆಕೊಂಡು ಬರುವ ಗಳಿಯಲ್ಲಿ ಸೀರಿನ ವಸಿಗಳಿವೆ.

ಚೀಲನ ಗಿಡಗಳು ಬೇಲಿಯಂತೆ ಬೆಳೆದು ಸಂತಿದ್ದ ಅಂಡೆನ ದಾರಿಯಲ್ಲಿಲ್ಲ ಮಣಿಣಿ ತುಂಬಿಕೊಂಡಿದೆ. ಆ ದಾರಿಯ ಕಡೆಗೆ ವಾಯುಗ್ರಾ ಪಾರುತುಟ್ಟಿ ಅಪ್ಪಣಿಲ್ಲಿಯನ್ನು ನೆನ್ನು ಕೊಳ್ಳುತ್ತಾ ಸಂತಿದ್ದಕು. ಅಪ್ಪಣಿಲ್ಲಿ ಇನ್ನು ಬಂದಿಲ್ಲ. ಅವನು ಬರುವುದಿಲ್ಲವೇ? ಅವನು ಒಮ್ಮೆಯೂ ಬರುವುದಿಲ್ಲವೇ?

ಮನೆಯ ಮಕ್ಕಿಲೀಂದು ಮೋಡಾಗ ಬೇಸರ ಕಳೆದುಕೊಂಡು ಸಾಯಂಕಾಲ ಹಿಂದಿರುಗಿ ಬರುವುದು ಭಾವಿಸಿದ್ದು. ಕತ್ತಲಾದರೂ ಬರಲಿಲ್ಲ. ಎಲ್ಲರ ಪತ್ತಿರವೀ ಕೇಳಿದ್ದಾಯಿತು. ಅವನನ್ನು ಕಂಡವರಿಲ್ಲ. ಸಾಯಂಕಾಲ ಸ್ವಲ್ಪ ಮಾರಿದ ವರೆಗೆ ಅಳುತ್ತಾ ಸಿದಿದ್ದು. ಅಡಕೆ ಸುಲಿಯುವ ಸ್ವಭದ್ರಲ್ಲಿರುವ ಆಗಿಗಳ ಆಚಿಗೆ.....ಮನೆನೇ ಮರಿದ ಮನೆಯ ಕಾದ್ರಿ ಮಾಡಿಕ್ಕೊಯ ಮನೆನೂ ಅಪ್ಪಣಿಲ್ಲಿಯ ಕ್ಕಾಸಿಸಲ್ಲಿ ಓಟುತ್ತಿದ್ದಾನೆಂದು ಕೇಳಿದ್ದಳು. ಅವನನ್ನು ಕೇಳಿದರ ಗೊತ್ತುಗಿಬಿಮುದು ಎದುಕೊಂಡ್ರು. ಕತ್ತಲಾಗು ತ್ತಿತ್ತು. ತಂಬೆ ಕತ್ತಲಾದರೆ ಮತ್ತೆ ಮುಂದೆ ಜೋಗುವುದಕ್ಕಾಗುವಂತಿರಲ್ಲಿ. ಅಮ್ಮೆ ಓದಿದ್ದಳು. ಎದವುತ್ತಾ ಬೀಳುತ್ತಾ ಆ ದಾರಿಯಲ್ಲಿ ಅವಣು ಓದಿದುದು!

ಕಾದಿರಿ ಮಾಡಿಕ್ಕೊಯ ಮನೆಯಲ್ಲಿ ಕೇಳಿದಾಗ ಮುಂದುದ್ದು ಆ ದಿನ ಅಪ್ಪಣಿಲ್ಲಿಯನ್ನು ಕ್ಕಾಸಿಸಲ್ಲಿ ನೋಡಲಿಲ್ಲವೆಂದ. ಎದರು ಮೇಲೆ ಕೈಯಿಟ್ಟುಕೊಂಡು “ನನ್ನ ಮಗನೇ” ಎಂದಳು.

ಮನೆಗೆ ಒಂದಿರುಗಿ ಬಂದು ದೀಪ ಪಟ್ಟಿಟ್ಟು ಮತ್ತೆ ಮಟ್ಟಿಲಿಸೆ ಪತ್ತಿರವೇ ಕಾಡು

ನಿಂತಳು. ಶರಕರ ನಾಯುರಾದರೂ ಬಂದಿದ್ದರೆ ನೋಡುವುದಕ್ಕೆ ಕಳುಷುಸುಹುದಾಗಿತ್ತು. ಅದರ ಶರಕರನ್ನ ನಾಯುರ್ ಆ ದಾರಿಯಲ್ಲಿ ಕಣಗ ಬರುತ್ತಿಲ್ಲ. ಆತ ಆಮೇಲೆ ಮನ್ನೂ ಬಂದಿಲ್ಲ. ಇನ್ನು ಬರುವುದಿಲ್ಲ. ನಂಬಿದಿರಿಯ ಮನೆಯಲ್ಲಿ ಆತನ ಮುಖ್ಯ ಮುಪಿ ಕೊಟ್ಟಿನ ನೋಡಲಾಗುತ್ತಿರಲಿಲ್ಲ. ಯಾರ ಹತ್ತಿರವೂ ತನ್ನ ದುಃಖವನ್ನು ಹೇಳಿಕೊಳ್ಳುವಂತಿಲ್ಲ. ಆ ದಿನ ಮುತ್ತಜ್ಞಿಯೂ ಕೊಟ್ಟಿಗೆಯಲ್ಲಿರಲಿಲ್ಲ. ದೀಪ ಹಚ್ಚಿಟ್ಟು ಇಡೀ ರಾತ್ರಿ ಎಚ್ಚರವಾಗಿದ್ದಳು. ಇನ್ನು ಅವನು ಬರುವುದಿಲ್ಲವೇ?

ಹೇಗೆ ಬೆಳಕು ಹರಿಸಿದಳು ಎಂದು ಕಣಗ ನೇನೆಟಿಲ್ಲ.

ಇದಕ್ಕಿದ್ದ ಹಾಗೆ ಮುತ್ತಜ್ಞಿ ಬಂದಳು. ಮುತ್ತಜ್ಞಿ ಬಂದಾಗ ಅಪ್ಪುಣಿ ತರವಾಡಿಗೆ ಹೋಗಿದ್ದಾನೆ ಎಂದು ತಿಳಿಯಿತು. ಮುತ್ತಜ್ಞಿಯ ಹತ್ತಿರ ಹೇಳಿದವಳು ಚಕ್ಕಮ್ಮು. ಚಕ್ಕಮ್ಮು ಹತ್ತಿರ ಹೇಳಿದ್ದು ಸ್ವೇಧಾಲಿ ಕುಟ್ಟಿ.

ಅಪ್ಪುಣಿ ತರವಾಡಿನಲ್ಲಿ ಇದ್ದಬಿಡುತ್ತಾನೋ. ಅವನನ್ನು ಅವಮಾನ ಮೂಡಿ ಕಳಿಸಿದ್ದು ಅಲ್ಲಿಂದರೇ ಅಲ್ಲವೇ?

ಅವನು ಅಲ್ಲಿ ನಿಲ್ಲುವುದಿಲ್ಲ.

ಪಾರುಕುಟ್ಟಿ ಕಾದಿದ್ದಳು. ನನ್ನ ಮಗ ಬರುತ್ತಾನೆ—ಬಂಡೆ ಬರುತ್ತಾನೆ ಎಂದು.

ನಂಬಿದಿರಿ ಮನ್ನಿಗೆ ಹೋಡಾಗ ಇರಿಕ್ಕಣ್ಣಿಮ್ಮು ಕೇಳಿದಳು:

“ಮಗ ಬಾರಿನಾ ಪಾರುಕುಟ್ಟಿ”

“ಬರ್ತಾನ್” ಎಂದು ಮಾತ್ರ ಉತ್ತರ ಹೇಳಿದ್ದು. ಆಗಲೇ ಜನರಿಗೆ ಗೊತ್ತಾಗಿದೆಯೇ, ಮಗ ಮನಬಿಟ್ಟಿ ಹೋಗಿರುವ ವಿಷಯ.

ರಾತ್ರಿಯ ಹೊತ್ತಿನಲ್ಲಿ ತುಂಬಿ ದುಃಖವನ್ನು ತುಂಬಿ ದುಃಖವನ್ನು ತುಂಬಿ ಮಾಡಿಕೊಂಡ ವಾದ ಮೇಲೆ ಬೇಗ ಕತ್ತಲೆಯಾಗುತ್ತದೆ. ದರ್ಶಿಯ ತುಂಬ ನೀರು, ಅವ್ಯಕ್ತವಾದ ಭೀತಿ ಮನಸ್ಸಿನಲ್ಲಿ ಮೂಡುತ್ತದೆ. ರಾತ್ರಿಯ ಹೊತ್ತು ಮುತ್ತಜ್ಞಿ ಜೊತೆಯಲ್ಲಿ ಬಂದು ಮಂಗಳುತ್ತಾಳೆ. ಬಾವೆ ಕಂಡ ಕೊಡಲೇ ಮುತ್ತಜ್ಞಿ ನಿದ್ದೆ ಮಾಡಿಬಿಡುತ್ತಾಳೆ. ಬಾಗಿಲು ಮಾಡಿದ ಮೇಲೆ ನಿದ್ದೆ ಬರುವುದಿಲ್ಲ. ಹೊರಿಗೆ ಅಣಳಿದಲ್ಲಿ ಸ್ವಲ್ಪ ಶಯ್ಯ ಕೇಳಿದರೂ ಸಾಕು ಅವಳು ಕಿವಿಕೊಟ್ಟಿ ಕೇಳುತ್ತಿದ್ದಳು. ರಾತ್ರಿಯ ಕಾಲದಲ್ಲಿ ಅಪ್ಪುಣಿ ಬರುವುದಿಲ್ಲ ಎಂದು ಕೊಂಡಿದ್ದರೂ ಒಂದು ಸಣ್ಣ ಶಪ್ಪು ಕೇಳಿದರೂ ಸಾಕು ಕಿವಿ ನೆಟ್ಟಿಗಾಗುತ್ತಿತ್ತು.

ತೆ ಮಾಳಿ ಬೀಳುತ್ತಿರುವಾಗಲೂ ಅವನು ಸ್ವಲ್ಪಿಗೆ ಹೋಗುತ್ತಿದ್ದಾನೆಯೇ? ಹೋಳಿ ತುಂಬಿ ಹರಿಯುತ್ತದೆ. ಅಮಿನುಮ್ಮು ಹೇಳಿದ್ದಳು ದೋಷ ನಿಶ್ಚಿ ಮೂರು ದಿನ ಆಯ್ದು ಎಂದು.

ಎರಡು ದಿನ ಹೀಗೇ ಇದ್ದರೆ ನೇರೆ ಬರುತ್ತದೆ ಎಂದು ಅಮಿಸುವು ಅಂಡಿಯಿಂದ ಬರುವಾಗ ಹೇಳಿದ್ದು ನೇನಪಾಯಿಲು. ರಸ್ತೆ ಇರುವುದು ಹೊಳಿಯ ಅಂಚಿನಲ್ಲಿ. ಹೊಳಿಯ ನೀರು ರಸ್ತೆಯ ಎತ್ತರಕ್ಕೆ ಬಂದಿದೆ. ಈಗ ಪ್ರಯೋಜಿಸಿದ್ದಿಂದ ನಡೆಯಿದ್ದರೆ ದಡ ಕುಸಿಯು ತ್ವರಿತ ಎಂದು. ದೇವರೇ, ಅದೇ ದಾರಿಯಲ್ಲಿಹೇ ಸ್ವಾಲ್ಪಿಗಿ ಹೋಗುವುದು.

“ಭಾಗವತೀ, ಕಾಪಾಡು” ಎಂದು ಭಾಗವತಯಾಸ್ನಾ ವಾರುಹುಟ್ಟಿ ಒಂದು ಸಲ ಪ್ರಾರ್ಥಿಸಿಕೊಂಡಳು.

ಮನೆಯಲ್ಲಿದ್ದ ಅಕ್ಷ್ಯ ಮುಗಿದಿದೆ. ಮಧ್ಯಾಹ್ನ ಅಮಿಸುವುನ್ನೇ ಮನೆಯಿಂದ ಒಂದು ಪಾವು ಅಕ್ಷ್ಯ ಈಸಿ ತಂದದ್ದು. ಅದರಲ್ಲಿ ಒಂದು ಒಡಿ ಅಕ್ಷ್ಯ ಬಾಕಿಯಿದೆ. ನಾಳೆ ಬೆಳಗಣ ಗಂಬಿಗಾಗುತ್ತದೆ. ಆಮೇಲೆ?

“ಕು ಮಳೆ ನಿಲ್ಲುವುದಿಲ್ಲ.

ಮಳೆ ಪ್ರಾರಂಭವಾದ ನಂತರ ಮುತ್ತಜ್ಞ ವಾರುಹುಟ್ಟಿಯ ಮನೆಯಲ್ಲೇ ಇರುವುದು. ಕೆಂಬಳ ಹೊದೆದುಕೊಂಡು ಕಾಲು ತಡವಿಕೊಳ್ಳುತ್ತ ಕುಳಿತಿರುತ್ತದ್ದೆನು. ಮಧ್ಯ ಹಾಢ್ಯ ಮನೆಯಾನ್ನು ಶರಿಸುತ್ತಿದ್ದೆನು.

“ಕು ಸಲ ನಾಕು ಕೊಳಗ ಮಳೆ. ನೆಟ್ಟಿಗೇ ಬೀಳ್ಳುದೆ.”

ತಣ್ಣನೆಯ ಗಾಳಿ ಚೀಸಿ ಬಂದು ಶರೀರಕ್ಕ ತಾಗಿದಾಗ ಮುತ್ತಜ್ಞ ಮತ್ತೂ ಶಕ್ತಿಸುತ್ತಿದ್ದೆನು.

“ಇದು ಹಾಳು ಮಾಡೋ ಮಳೆ. ಹಾಳು ಮಾಡೋದಕ್ಕೇ ಬೀಳ್ಳುರೂದು. ಕಲಿಗಾಲ.....ಕಲಿಗಾಲ.....ಕಲಿಗಾಲದಲ್ಲಿ ಪ್ರಖಯ ಆಗತ್ಯಂತ ವಾರುಹುಟ್ಟೇ”

ಒಂದು ಟೊಟ್ಟಿ ಕೊಡೆಯೂ ಕೂಡಿ ಒಂದಿನ ಬೇಲಿಯಾಸ್ನಾ ದಾಟಿ ಅಮಿಸುವು ಮೆಟ್ಟಿಲು ದಾಟಿ ಅಂಗಳಕ್ಕೆ ಬಂದಳು.

“ಕೇಳಿದೆಯಾ ವಾರುಹುಟ್ಟೇ”

ಮಳೆಯ ಹಸಿಯ ಶಭ್ದ ದಿಂದಾಗಿ ವಾರುಹುಟ್ಟಿಗೆ ಕೇಳಿಸಲಿಲ್ಲ.

“ಪೂರ್ವಾನ್” ಜಮಿಾನಿಗೆ ನೀರು ನುಗ್ಗಿದೆ. ಅಪಾಯವಾದರೇನು ಮಾಡೋದು ದೇವರೇ”

ಮುತ್ತಜ್ಞ ಒಳಕ್ಕೆ ಕರೆದಳು. “ಇತ್ತಲಾಗಿ ಒಂದು ಕೂತುಕೊಳ್ಳಿ ಉಪ್ಪಾ”.

ಸೂರು ಕಟ್ಟಿನ ನೀರು ತಲೆಯ ಮೇಲಿ ಬೀಳಿದಂತೆ ಉಮ್ಮೆ ಕೊಡೆ ತೆಗೆದು ಹಿಡಿದು ಕೊಂಡು ಪಡಸಾಲೆಗೆ ಬಂದಳು.

“ಇಪ್ಪತ್ತು ನಾಕರೀನೀರೆ ನಿಮಗೆ ಗೊತ್ತಾ ಉಮ್ಮೆ”.

“ಗೊತ್ತುಂಟಿಲ್ಲ. ನಾವೆಲೂ ಸ್ಯಾದಾಲಿ ಕಾಕನ ಮನೆಗಲ್ಲವಾ ಓಡಿದ್ದು ! ಅಯ್ಯೋ ದೇವರೇ ಆಗೇ ಅಳ್ಳವಾ ನಮ್ಮೆ ದೊಡ್ಡ ಹಲಸಿನ ಮರ ಮನೆ ಮೇಲೆ ಬಿಡ್ಡದ್ದು.”

ಮುತ್ತುಜ್ಞಿಗೆ ಆ ಪ್ರವಾಹವನ್ನು ಕುರಿತು ಹೇಳಬೇಕಾದದ್ದು ಎಷ್ಟೋ ಇದೆ.

ಆ ದಿನ ಕೊಟ್ಟಿಗೆಯೋಕ್ಕೆ, ನೀರು ನಗಿತ್ತು.

ಮುತ್ತುಜ್ಞಿಯ ಹಸುವಿನ ಕರು ಕೊಟ್ಟಿಕೊಂಡು ಹೋಯಿತು. ಬಡಗು ಕೊಲ್ಲಿಯಿಂದ ಲೊಬ್ಬಳು ನೀರಿನಲ್ಲಿ ಕೊಟ್ಟಿಹೋಗದಂತೆ ಹಲಸಿನ ಮರದ ಕೊಂಬಯ್ದು ಮೇಲೆ ಹತ್ತಿ ಕುಳಿತ ಕೆತಯನ್ನು ಮುತ್ತುಜ್ಞಿ ವಿವರಿಸಿದ್ದು.

“ವಡಕ್ಕೇಪಾಟ್ನ ತೋಟ ಮುಳಗ್ಗು. ಹಾವಿನ ಮರಿ ಬಂದ ಹಾಗಲ್ಲವೇ ನೀರು ಬಂದದ್ದು?”

ನೇರ ತುಂಬಿ ದಿನ ಇರೆಲ್ಲ. ಹೇಗೆ ಇಳಿದು ಹೋಯಿತು.

ಪಾರುಕುಟ್ಟಿಗೆ ಆ ಪ್ರವಾಹವನ್ನು ಕುರಿತು ಬಂದು ಅಸ್ಯಾದ ನೆನಪು ಮಾತ್ರ ಯಾವಾಗಲೋ ಕುಡ ಸ್ವಾಪ್ಯದ ಹಾಗೆ ಉಳಿದಿದೆ. ಪ್ರಾಣ ಉಳಿಸಿಕೊಳ್ಳಲು ಎಷ್ಟೋ ಜನರು ಮನೆ ಮರ ಬಿಟ್ಟು ಓಡಿ ಬಂದದ್ದು ತರವಾಡಿಗೆ. ಮನೆಯಿರುವುದು ಗಡೆಯ ಪಕ್ಕದಲ್ಲಾದರೂ ಏತ್ತರವಾದ ಸ್ಥಳದಲ್ಲಿ ಅದಿರುವುದು. ಅಲ್ಲಿಗೆ ನೀರು ಹತ್ತೆಲ್ಲ. ಕೈಯಾಲೆಯಲ್ಲಾ ಪಡೆಸಾಲೆಯಲ್ಲಾ ಎಷ್ಟೋ ಜನರು ಮೂರು ದಿವಸಗಳ ವರೆಗೆ ಅಡಿಗೆ ಮಾಡಿಕೊಂಡು ಉಳಿಟ ಮಾಡುತ್ತ ಕಾಲ ಕಳಿದರು. ದಸುಗಳ ಕೊಟ್ಟಿಗೆಯ, ಎತ್ತಿನ ಕೊಟ್ಟಿಗೆಯ ಚಜಾರದಲ್ಲಿ ಹೋಲೆಯರು ಬಂದು ತುಂಬಿಕೊಂಡರು. ಮೂರ ನೆಯ ದಿನ ನೀರು ಇಳಿಯತೂಡಿತು.

ಮುತ್ತುಜ್ಞಿ, ಆನೆ ಕೊಟ್ಟಿಕೊಂಡು ಹೋದದ್ದನ್ನೂ ಕರುಷಿಂಗ್ ಸೇತುವೆಯ ಹತ್ತಿರ ಒಬ್ಬ ಮಾಡಿಳ್ಳಿ ಹಗ್ಗ ಹಾಕಿ ಎಂದು ತಂದದ್ದನ್ನೂ ಕೆಟ್ಟಾರೆ ಕಂಡವಳ ಹಾಗೆ ಹೇಳು ತ್ತಿದ್ದಳು. ಅಮಿನುಮ್ಮೆ ಅಶ್ವಯರ್ಥದಿಂದ ಕೇಳಿಸಿಕೊಳ್ಳುತ್ತಿದ್ದಳು. ಕೆಲವರಿಗೆ ನೇರೆ ಇಳಿದಾಗ ತೇಲೆ ಬಂದ ದಣಿದ ಪೆಟ್ಟಿಗೊಳು, ಪಾತ್ರಗಳು ಸಿಕ್ಕಿದ ಕಫಿಗಳು—ನೀರು ತುಂಬಿಕೊಂಡಿದ್ದ ಮನೆಗಳಿಗೆ ತಿರುಗಿ ಹೋಗಿ ನೋಡಿದಾಗ ಅಡಿಗೆ ಮನಯಲ್ಲಾ ಕಂಬದಲ್ಲಾ ಹಾವುಗಳು ದೆಡಬಿಟ್ಟು ಅಡುತ್ತಿದ್ದ ಘಟನೆಗಳು—ಮುತ್ತುಜ್ಞಿಗೆ ಹೇಳುವುದಕ್ಕೆ ಇಂತಹವು ಎಷ್ಟೋ ಇವೆ.

ಉಲಿನ ಜನಪ್ರಗಳು ಗಾಬರಿಯಾಗಿತ್ತು. ಕೆಲವರು ಹೋಳಿ ಪಕ್ಕದಲ್ಲೇ ಕಾದಿದ್ದರು, ನೀರು ಮೇಲೇರುತ್ತದೋ ಎಂದು ತಿಳಿಯಲು, ಹೋಳಿ ಕರ್ಕಟಮಾಸದಲ್ಲಾ ತುಲಾ ಮಾಸದಲ್ಲಾ ತಾಯಿವುದಾಂಟು. ಆದರೆ ಇಂಥ ಅಪಾಯ ಸ್ವಿತಿಗೆ ಬರುವುದಿಲ್ಲ. ಕಳಿದ ವರ್ಷ ಪ್ರಾಣಿಮಾನ ಜಾವಾನಿಗೆ ಇನ್ನೇನು ನೀರು ನುಗ್ಗಿತ್ತದೆ ಎನ್ನವಷ್ಟುಕ್ಕೆ ಬಂದಿತ್ತು. ಆಗ ಮಳೆ ಸೆತಿತು. ಬಿಸಿಲು ಬಂದಿತು.

ಗಡ್ಡಯಲ್ಲಿ ಭಕ್ತ ಹೋಡಯುವ ಕಾಲ. ರಸ್ತೆ ಕೊರೆದು ಹೋದರೆ ಗಡೆಯೆಲ್ಲ ನೀರಿ

ನೋಳಗೆ. ಬೇಗೆ ನೀರು ಸಂಹ ಮಾಸದಲ್ಲಿ ಕೊಯ್ದು ಹಾಕಿ, ಕಳ್ಳಿದಲ್ಲಿ ತಂದು ಹಾಕಿದ ಭಕ್ತ ಪೆಲ್ಲ ಹೊಡೆದಾಗಿರುತ್ತಿತ್ತು. ಹೊಳೆ ಪಕ್ಕದ ಗಡ್ಡಗಳಲ್ಲಿ ಮರಳು ತುಂಬಿಕೊಳ್ಳದೆ ಇರುವುದೇ ಇಲ್ಲ. ಒಂದು ಬೇಳ ತೆಗಿಯಬೇಕಾಗಿದ್ದರೆ ಮರಳು ತೆಗಿದುಹಾಕಿ ಬೇಳನ ಬೇಕಾಗಿತ್ತು.

ರಸ್ತೆಯಲ್ಲೂ, ಅಂಗಡಿಗಳಲ್ಲಿ, ಜನರು ಗಾಬರಿಗೊಂಡಿದ್ದಾರೆ.

ಮಧ್ಯಾಹ್ನ ಕಳೀದ ಮೇಲೆ ಮಳೆ ನಿಂತಿತು. ಆಕಾಶದಲ್ಲಿ ಸ್ವಲ್ಪ ಬೇಕು ಕಾಣಿಸಿತು. ಜನರಿಗೆ ಸ್ವಲ್ಪ ಧೈಯ ಬಂದಿತು. ಎರಡು ದಿನ ಮಳೆಯಲ್ಲದ ಬಿಸಿಲು ಬಂದರೆ ಸಾಕು ಅಪಾಯವಿಲ್ಲ.

ಅದರೆ ರಾತ್ರಿ ಎರಡು ಮೂರು ಗಂಟೆ ಕಳೀದಾಗ ಆಕಾಶದಿಂದ ಥರಂಿಯ ಹಾಗೆ ಸಿಡಿಲು ಕೇಳಿಸಿತು. ಒಂದು ಸಣ್ಣ ಮಳೆ ಬೀಳತೋಡಿಗಿತು. ಅದರ ಜೊತೆಗೆ ಗಾಳಿಯೂ.

ಮುತ್ತಜ್ಜಿ ಮಲಗಿಕೊಂಡು ಸ್ವಯಂ ಸಮಾಧಾನವಟ್ಟುಕೊಳ್ಳಲು ಹೇಳಿದಳು.

“ಗಾಳಿ ಇದ್ದರೆ ಒಳ್ಳೆದು. ಮೋಡ ಚೀದರ್ತುವ, ಮಳೆ ಜೋರಾಗಿ ಬೀಳಾದಿಲ್ಲ.”

ಅದರೆ ಪಾರುಕುಟ್ಟಿ ಯೋಚಿಸುತ್ತಿದ್ದರ್ದು ಅದನ್ನಲ್ಲ. ಅವ್ಯಾಪ್ತಿ. ಎಲ್ಲ ಮಲಗಿರ ಬಹುದು? ಮಳೆಗಾಳಿ ಇರುವ ಅಂಗಡಿಲ್ಲಿ ಕುಳಿತ್ತಿದ್ದರೋ? ದೇವರೇ!

ಕಾಡು ಬೆಕ್ಕುಗಳ ಜಗಲದ ಶಬ್ದದಂತೆ ಆಕಾಶದಿಂದ ಶಬ್ದ ಕೇಳಿ ಬರುತ್ತಿತ್ತು. ಕಡೆ ಯಲ್ಲಿ ಕಣ್ಣು ಕೋರ್ಕುಸುವ ಮಿಂಚು. ಮತ್ತೂ ಒಂದು ಭಯಂಕರವಾದ ಸಿಡಿಲು ಬಂಡಿದ ಶಬ್ದ ಕೇಳಿಸಿತು.

“ನಾರಾಯಣ—ನಾರಾಯಣ”.

ಮುತ್ತಜ್ಜಿ ನಾಮ ಜವ ಮಾಡುವುದಕ್ಕೆ ತೊಡಗಿದ್ದಾನು. ಪಾರುಕುಟ್ಟಿ ಎದ್ದು ನಿಂತು. ಒಂದು ಕಡೆಗೆ ನಿಲ್ಲಿಸಿದ್ದ ತಡಿಕೆಯನ್ನು ತಂದು ಕಿಟಕಿಯನ್ನು ಮುಚ್ಚಿದಳು. ಗಾಳಿ ಜೋರಾಗಿ ಬೀಸುತ್ತಿತ್ತು. ಬಾಳಿ ಮರಗಳು ಗಾಳಿಗೆ ಓಲಾಡುತ್ತಿದ್ದವು.

ಸಣ್ಣಗೆ ಬೀಳುತ್ತಿದ್ದ ಮಳೆ ಜೋರಾಗಿ ಬೀಳತೋಡಿಗಿತು. ಗಾಳಿಯೂ ಮಳೆಯೂ ಮತ್ತು ರಿಸುತ್ತಿದ್ದಂತೆ ತೋರಿತು. ಭಾವಣೆಯ ಮೇಲಿಂದ ಮಳೆ ಹನಿ ಬೀಳುವ ಶಬ್ದ ಜೋರಾಗಿ ಕೇಳಿಸುತ್ತಿತ್ತು.

ಕಿಟಕಿಯ ಮುಂದೆ ನಿಲ್ಲಿಸಿದ್ದ ತಡಿಕೆಯ ಪಕ್ಕದ ಸಂದಿನಿಂದ ನೋಡಿದಾಗ ಎಲ್ಲೆಲ್ಲಿಯೂ ಕತ್ತಲೆಯ ಕಡಲು. ಆಕಾಶದಲ್ಲಿ ಗುಡುಗುಟ್ಟುವ ಶಬ್ದ.....ಮಳೆಯ ಶಬ್ದ.....ಬಾಳಿಯ ಮರಗಳನ್ನು ಅತಿತ್ರು ತೂಗಾಡಿಸುತ್ತ ಬೀಸುತ್ತಿದ್ದ ಗಾಳಿಯ ಶಬ್ದ ಏಲ್ಲವೂ ಒಟ್ಟುಗೂಡಿ ಅವಳಿಗೆ ವಿವರೀತ ಗಾಬರಿಯನ್ನು ಉಟುಮಾಡಿದ್ದವು. ಹೊರಗೆ ಕವಿದಿದ್ದ

ಕತ್ತಲೆಯ ಕಡಲನ್ನು ಕಟ್ಟಿಯ ಮೂಲಕ ನೇಡುತ್ತಿದ್ದಾಗ ಒಂದು ಮಿಯೆ ಥಳಾರನೇ ಹೊಳೆಯಿತು.

ಕಾಳರಾತ್ರಿಯ ಶಾವಲಗಾರರಂತೆ ಮರಗಳ ಕರಿಯ ಆಕೃತಿ ಒಂದು ಕ್ಷಣಿ ಕಾಣಿತು. ಮತ್ತೆ ಕತ್ತಲೆ. ಕನ್ನೆನೊಳಗೂ ಕತ್ತಲೆ ಅವರಿಸಿದಂತಿತ್ತು.

“ಬಿರುಗಾಳಿ ಬೀಸುತ್ತೆ ಅಂತ ಕಾಣುತ್ತ ಪಾರುಕುಟ್ಟೇ. ಈ ಸಲ ಬಿರುಗಾಳಿ ಬೀಸುತ್ತೆ ಅಂತ ಜೋತಿತ್ತುದವ್ವು ಹೇಳಿದ್ದ” ಮುತ್ತಜ್ಞ ಕನ್ನು ಮುಚ್ಚಿಕೊಂಡೇ ಹೇಳಿದಳು.

ಪಾರುಕುಟ್ಟಿದೆಪಹಜ್ಞ ತಲೆಯ ಹತ್ತಿರ ಗಾಳಿ ಬೀಸದ ಕಡೆಗೆ ದೂರ ಸರಿಸಿದ್ದಳು.

ಮುತ್ತಜ್ಞ ಕನ್ನು ಉಚ್ಚಿ ಮಲಗಿಕೊಂಡು ನಾಮು ಜವ ಮಾಡುತ್ತಿದ್ದಳು.

ತೋಟದಲ್ಲಿ ಬಾದು ತೆಗಿನ ಗರಿ ಬಿಬ್ಬ ತಬ್ಬ ಕೇಳಿತು. ಸ್ವಲ್ಪ ಹೊತ್ತಿನಲ್ಲೇ ಪಪ್ಪಾಯಿ ಪುರ ಮುರಿದು ಬಾಳಿಯ ಮರಗಳ ಮೇಲೆ ಬೀಳುವುದೂ ಕೇಳಿತು.

ಮುತ್ತಜ್ಞ ಕನ್ನು ತೆರೆದಳು. ಭಯದಿಂದ ಗಾಬರಿಗೊಂಡು ನೋಡುತ್ತಿದ್ದಳು.

“ಪಾರುಕುಟ್ಟಿ ಮಾನೆ ಮಾರುಕೊಂಡು ನಷ್ಟು ಮಾಡಿ ಬಿಬ್ಬರೂ?”

“ಹೆದರಿಕೋ ಬ್ಯಾಡಿ ಮುತ್ತಜ್ಞೇ”

“ನಾರಾಯಣ—ನಾರಾಯಣ—ನಾರಾಯಣ”.

ಗಾಳಿ ಕಟ್ಟಿಯ ಮೂಲಕ ಜೋರಾಗಿ ಬೀಳಿದಾಗ ದೀಪ ಆರಿ ಹೋಯಿತು. ಮುತ್ತಜ್ಞಯ ನಾಮಜವ ಮತ್ತು ಗಟ್ಟಿಯಾಗಿ ಕೇಳಿಸತ್ತೊಡಗಿತ್ತ.

ಹೋರಿನ ಅಗ್ರಭದಿಂದ ಪ್ರತ್ಯೇಕವಾದ ಒಂದು ತಬ್ಬ ಕೇಳಿಸದ ಹಾಗಾಯಿತಲ್ಲಿ ಎಂದು ಪಾರುಕುಟ್ಟಿಗೆ ಸಂಶಯವುಂಟಾಯಿತು.

ಏನಿರಬಹುದು? ಅವಳು ಸರಿಯಾಗಿ ಕವಿಗೊಟ್ಟು ಕೇಳಿದಳು. ನಿಜ, ಯಾರೋ ಕರೆಯುತ್ತಿದ್ದರೆ—ಮತ್ತು ಅವಳು ಕವಿಗೊಟ್ಟು ಕೇಳಿದಳು. ಆ ಮೇಲೆ ದೀಪ ಹತ್ತಿಸಿ ಮುತ್ತಜ್ಞಯ ಹತ್ತಿರ ಹೇಳಿದಳು.

“ಯಾರೋ ಹೋರಿಗೆ ಕರೆಯೋ ಹಾಗಿದೆ ಮುತ್ತಜ್ಞ”.

ಮುತ್ತಜ್ಞ ಕನ್ನು ಬಿಡದೆ, ನಾಮು ಜವವನ್ನು ನಿಲ್ಲಿಸದೆ ಹಾಗೆಯೇ ಪುಲಗಿದಳು.

ಹೋರಿನ ಭಯಂಕರವಾದ ಗಾಳಿತಲೂ ಹೆಚ್ಚಾಗಿ ಪಾರುಕುಟ್ಟಿಗೆ ಭಯ ವನ್ನುಂಟು ಮಾಡಿದು ಮುತ್ತಜ್ಞಯ ನಾಮಜವವಾಗಿತ್ತ.

ಸಂಶಯ ಪಡುತ್ತ ಹೋರಿನ ಬಾಗಿಲನ್ನು ಸ್ವಲ್ಪ ತೆರೆದಳು. ಆಗ ಪದಸಾಲೆಯಲ್ಲಿ ತೊಯ್ದು ಹೋಗಿದ್ದ ಅಮಿನುಮ್ಮೆ ಟೊಕ್ಕಿ ಕೊಡೆ, ಲಾಟಿನು ಹಿಡಿದುಕೊಂಡು ನಿಂತಿದ್ದಳು.

“ಒಳ್ಳೆ ಕಪ್ಪ ಬಂತಲ್ಲಿ ಪಾರುಕುಟ್ಟಿ ಅಮ್ಮು.”

ಅಮಿನುಮ್ಮೆನ ಶರೀರದಿಂದ ನೀರು ಪಡಕಾಲೆಯಲ್ಲಿ ತೊಟ್ಟಿಕ್ಕುತ್ತಿತ್ತು. ಅವನು ನಡುಗುತ್ತಿದ್ದರು, ಅಳುತ್ತಲೂ ಇದ್ದರು.

“ಈಗ ಮಾಡಿಲ್ಲ ಬಂದದ್ದು. ರಸ್ತೆಲ್ಲ ಕೊಟ್ಟಿಕೊಂಡು ಹೋಗ್ನು ಅದೆ ಅಂದು. ಚೇಗನೆ ಮನಿಚ್ಚು ಹೋಗ್ನೇರು.”

“ಎಲ್ಲಿಗೆ ಹೋಗೋದು ಉಮ್ಮೆ?”

“ಎಲ್ಲಿಗಾದೂ ಹೋಗ್ನೇರು. ಕುನ್ನಿನ್ನ ಪ್ರರದ ಹತ್ತ, ಯಾರಧ್ವಾದೂ, ಗುಡಿಕಿಗೆ ಹೋದರಾಯ್ತು. ನಮ್ಮ ಮುಡುಗ್ರಲ್ಲಿ ಸಾಮಾನು ಕಟ್ಟಿದ್ದಾರೆ. ಕೋಣ ಆಡು ಪಣ ಮಾಡೋದೋ ಕಾಣ.”

ಪಾರುಕುಟ್ಟಿ ಯಾವ ಗಾಬರಿಯೂ ಇಲ್ಲದೆ ನಿಂತಿರುವುದನ್ನು ನೋಡಿ ಅಮಿನುಮ್ಮೆ ಅವಸರ ಮಾಡಿದಷ್ಟು.

“ಚೇಗ ಹೊರಡಿ ಪಾರುಕುಟ್ಟೇ. ಇನ್ನು ಸ್ವಲ್ಪ ಹೊತ್ತು ಕಳಿದರೆ ಏನಾದೀತೋ ದೇವರಿಗೇ ಗೊತ್ತು.”

“ನಾನೆಲ್ಲಾ ಬರೋದಿಲ್ಲ, ಉಮ್ಮೆ.”

“ನಿಮಗೆಲ್ಲೋ ಮಹ್ಮೆ. ಚೇಗ ಹೊರಡಿ. ಕುಂಡಂಗಲ್ಲಿನ ಹೆಂಸೂ ಮಕ್ಕಳೂ ಹೊಂಟು. ಗಂಡಸರು ದಸಕರು ಹೋಡಕೊಂಡು ಹೋಗ್ನಿದ್ದಾರೆ.”

ಚೇಲಿಯ ಆಚೆಯ ದಾರಿಯಲ್ಲಿ ಸುರಿಯುತ್ತಿರುವ ಮಳಿಯಲ್ಲಿ ಲಾಂಡುದ ಚೆಳಕೆನಲ್ಲಿ ಜನರು ಗಂಟು ಮೂರಿ ಹೊತ್ತುಕೊಂಡು ಹೋಗುತ್ತಿದ್ದಾದು ಕಾಣಿಸುತ್ತಿತ್ತು.

“ಯಾಕೆ ಪಾರುಕುಟ್ಟಿ ಅಮ್ಮು ಸುಮ್ಮೀ ನಿಂತುಕೊಂಡರಿ?

“ನಾನೆಲ್ಲಿಗೂ ಬರೋದಿಲ್ಲ ಉಮ್ಮೆ ನೀವು ಹೋಗಿ.”

“ಚೇಗ ಬಾಮ್ಮು.”

“ಪಾರುಕುಟ್ಟಿ ಅಮ್ಮು.”

“ಉಮ್ಮೆ ಹೋಗಿ. ಮುತ್ತುಜ್ಜೀನೂ ಕರಕೊಂಡು ಹೋಗಿ.”

ಅಪ್ಪರಲ್ಲಾಗಲೇ ಮುತ್ತುಜ್ಜೀ ಕಂಬಳಿ ಹೋದೆಹೊಂಡು ಬೆಸ್ಸು ಗೂನು ಮಾಡಿ ಕೊಂಡು ಮಟ್ಟಿಲಿಳಿದು ಅಂಗಳ ತಲಬಿ ಆಗಿತ್ತು.

“ನನ್ನ ಎಲೆ ಅಡಿಕೆ ಪಟ್ಟಿಗೆ ಕೊಟ್ಟಿಗೇಲೇ ಉಳಿತಲ್ಲ ಉಮ್ಮೆ.”

“ಸುಮ್ಮೆನ್ನ ಬರಾಹಾಗೋದಿಲ್ಲ, ಮುದುಕಿ? ಪ್ರಾಣ ಹೋಗ್ನಿರುವಾಗ ಎಲೆ ಅಡಿಕೆ ಪಟ್ಟಿಗೆ!”

ಗಾಳಿಯ ಶಬ್ದಕ್ಕಿಂತಲೂ ಹೆಚ್ಚು ಗಟ್ಟಿಯಾಗಿ ಅಮಿನುಮ್ಮೆನ ಗಂಡ ಆ ಕಂಡಿಯಾಂತ ಕರೆದ.

“ಹೋಗಿ ಉಮ್ಮೆ ನೀವು.”

“ಅಮ್ಮೆ ಕುಟ್ಟಿ ನಿಮಗೆಲ್ಲ ಯಾರು ದಿಕ್ಕು?”

“ದೇವರಿದ್ದಾನೆ ಖಮ್ಮು. ನಾನು ಬರೋದಿಲ್ಲ. ನೀವು ಹೋಗಿ.”

“ಈ ಅಲ್ಲಾ! ” ಎಂದು ಮಾತ್ರವೇ ಅಮಿನುಪ್ಪನಿಗೆ ಹೇಳಲು ಸಾಧ್ಯವಾಯಿತು.

ಮುತ್ತಜ್ಞಿಯೂ ಅಮಿನುಪ್ಪನೂ ಟೊಟ್ಟು ಕೊಡೆಯ ಅಡಿಯಲ್ಲಿ ಹೊರಟರು. ಮಳೆ ನೀರು ಬಿಂದು ಲಾಂಡ್ರದ ಗಾಜು ಒಡೆಯಿತು. ನೀರು ಬಿಂದು ಒಕ್ಕಿಯೂ ಆರೆ ಹೋಯಿತು. ಅಮಿನುಪ್ಪು ಆಗಲಾರಾರೂ ಪಾರುತ್ತಿ ಬರಬಹುದೆಂದು ತರುಗಿ ನೋಡಿದಾಗ ಪಾರುತ್ತಿ ಹೇಳಿದ್ದು.

“ಏನೂ ಬಿಂದೆ ಮಾಡಬೇಡಿ. ಬದುಕಿದರೆ ತರುಗಿ ಕಾಣ್ಣೆವಂತೆ.”

ಕತ್ತಲೆಯಲ್ಲಿ ಅವರು ಕಣ್ಣನ್ನು ಒರಿಸಿಕೊಂಡರು. ಅದನ್ನು ಪರಸ್ಪರ ನೋಡಲಿಲ್ಲ. ಆ ನೇರಲುಗಳು ಕತ್ತಲೆಯಲ್ಲಿ ಮರಯಾಗುವ ವರಿಗೆ ಪಾರುತ್ತಿ ಹೊರಿದೆ ನಿಂತಿದ್ದಳು. ಆ ಮೇಲೆ ಒಳಗೆ ಬಂದು ಬಾಗಿಲು ಹಾಕಿದ್ದಳು.

ಸಂಕಟ, ಭಯ ಎಲ್ಲವೂ ಮಾಡುವಾಗಿದ್ದುವು. ಏನು ಬೇಕಾದರೂ ಬರಲೇ ವಿನ್ನುವ ದೃಢ ನಿರ್ಧಾರ ಮಾತ್ರ ಅವಳಲ್ಲಿ ಉಂಟಿತ್ತು.

ಉಂಟಿಲ್ಲ ನೀರಿನಲ್ಲಿ ಮುಳುಗಿತು. ತೇಲಿ ಹೋಗುತ್ತಿರುವ ಬಂದು ಮರದ ತುದಿ ಯಲ್ಲಿ ಅವಳ ಕುಳಿತಿದ್ದಾಳೆ. ಕೈ ಬಿಟ್ಟರೆ ಮುಗಿಯಿತು. ಕೈ ಬೆರಳುಗಳು ಮರಗಿಟ್ಟುತ್ತಿವೆ. ಬಂದು ಸುಳಿ ಮರವನ್ನು ಬಳಸಿದಾಗ ಕೈ ಬಿಟ್ಟು ಹೋಯಿತು. ಅಗಾಧತೆಗೆ ಕೊಂಡು ಹೋಗುತ್ತಿದೆ—ಆಯ್ದೋ!

ಅವಳ ತಲೆಗೂಡಲು ನೆಟ್ಟಿಗಾದ ಹಾಗಾಯಿತು. ಆಗ ತಿಳಿಯಿತು ತಾನು ಸ್ವತ್ವ ಕಂಡದ್ದು ಎಂದು.

ಎದ್ದು ಹಾಬೆಯ ಮೇಲೆ ಕುಳಿತುಕೊಂಡಾಗಲೂ ಶರೀರದ ನಡುಕ ಹೋಗಿರಲ್ಲಿ.

ಬಾಗಿಲು ತೆರೆದು ಹೊರಗೆ ಬಂದು ನೋಡಿದಾಗ ತಲೆ ಸುತ್ತು ಬಂದ ಹಾಗಾಯಿತು. ಅಂಗಳಕ್ಕೆ ನೀರು ನುಗ್ಗಿದೆ. ಯಾವ ಕಡೆಗೆ ನೋಡಿದರೂ ನೀರು. ದಡ ಕಾಣಿದ ಕಡಲಿನ ನಡುವಿನಲ್ಲಿ ಮುಳುಗಿ ಹೋಗುತ್ತಿರುವ ಸಣ್ಣ ದ್ವಿಪದಲ್ಲಿ ತಾನು ನಿಂತಿದ್ದೇನೆ ಎನ್ನಿಸಿತು. ಹಿಂದಿನ ದಿನ ಹಸಿರಾಗಿ ಕಾಣುತ್ತಿದ್ದ ಗಡ್ಡೆಯಲ್ಲಿ ನೋಡಿದರೂ ನೀರು. ನಿನ್ನ ಹಸಿರಾಗಿ ಕಂಗೊಳಿಸುತ್ತಿದ್ದ ಗಡ್ಡೆಗಳಲ್ಲಿ ಈಗ ದೋಷಿಗಳು ಸಂಚರಿಸುತ್ತಿವೆ.

ಅಕ್ಕ ಪಕ್ಕದ ಮನಗಳಲ್ಲಿ ಶೂನ್ಯವಾಗಿವೆ. ಶಿಂಬಿಲ್ಲ, ಹೋಗಿಲ್ಲ. ನೀರು ತುಂಬಿದ ಗಡ್ಡೆಗಳಲ್ಲಿ ಸಂಚರಿಸುತ್ತಿರುವ ಸಣ್ಣ ಸಣ್ಣ ದೋಷಿಗಳಲ್ಲಿ, ದೂರದಲ್ಲಿ ಮಂಸುಪ್ಪರು ಕಾಣಿಸುತ್ತಿದ್ದಾರೆ.

ಬುಸುಗುಟ್ಟಿವ ಮಳೆ ನಿಂತಿಲ್ಲ. ರಾತ್ರಿ ಬೇಸಿದ ಗಳಿಗೆ ಹತ್ತಿಲಿನ ಬಾಳ ಮರಗಳಲ್ಲಿ ಮುರುದು ಬೆಳಿವೆ. ದರೆಯ ಹತ್ತಿರ ಬೇಳದ ಬಿದ್ದರು ಮಳಿಯ ಬಿದಿರುಗಳಲ್ಲಿ ಆತ್ಮ ಇತ್ತ.

ಅಗಿವೆ. ದೂರದ ಗಡ್ಡೆಗಳಿಂದ ಗಾಳಿ ಹೊತ್ತು ತಂದ ಮಾವಿನ ಎಲೆಗಳು ಅಂಗಳದಲ್ಲಿ ಪರಡಿಕೊಂಡು ಬಿಡ್ಡಿವೆ. ಮುತ್ತುಜ್ಞ ಕೊಟ್ಟಿಗೆಯ ಭಾವಕ್ಕಿರುಲ್ಲಿ ಮೂರೋ ನಾಲ್ಕೊಂದಿಗಳು ಮಾತ್ರ, ಉಳಿದಿವೆ.

ನೀರು ಇನ್ನೂ ನುಗ್ಗುತ್ತದೆ.....

ಕರೆದರೆ ಯಾರಿಗೂ ಕೇಳಿಸುವುದಿಲ್ಲ. ಭಯದಲ್ಲ, ಶಾಂತವಾದ ಒಂದು ಯಾತನೆ ಉಂಟಾದದ್ದು. ಆದೇ ತನ್ನ ಅಂತ್ಯವಾಗಿರಬೇಕು.

ಹಿಂದಿನ ದಿನ ಉಳಿದಿದ್ದ ಒಂದು ಹಿಡಿ ಅಕ್ಕೆ ಒಳಗಡೆ ಓಲೆಗರಿಯ ಚೀಲದಲ್ಲಿದೆ. ಅದರ ಒಲೆಯಲ್ಲಿ ಬೆಂಕ ಹೊತ್ತಿಸುವುದಕ್ಕಾಗಿ ಗಂಜಿದುವುದಕ್ಕಾಗಿ ಮನಸ್ಸು ಬರಲಿಲ್ಲ. ಅನಂತವಾದ ಜಲರಾಶಿಯ ಕಡೆಗೆ ನೋಡುತ್ತ, ಜಗಲಿಯನ್ನು ಹಿಡಿದುಕೊಂಡು ನಿಂತಿದ್ದಾಗೆ.

ಅಮಿನುಮ್ಮುನ್ನ ಹಿತ್ತಿಲಿಗೆ ನೀರು ನುಗ್ಗಿದೆ. ಮುಂಭಾಗದ ಗೋಡೆ ಬೀಳುವುದು ಮಾತ್ರ ಬಾಕಿ. ಒಳಕ್ಕೆ ನೀರು ನುಗ್ಗುತ್ತದೆ. ದೂರದಲ್ಲಿ ಎಲ್ಲೋ ಒಂದು ಅಡಿನ ಶಬ್ದ ಕೇಳಿಸಿತು.

ದೀನಸ್ವರ್ದಿ. ಮರಣ ಸಮಾಷಿಸಿರುವುದನ್ನು ಆ ಮೃಗ ತಿಳಿದಿರಬೇಕು.

ದೂರದಲ್ಲಿ ಸಣ್ಣ ಸಣ್ಣ ದೋಷಗಳು ಸಂಭರಿಸುತ್ತಿವೆ.

ಒಂದು ಅಡಿನ ಮರಿ ಅರಚುವ ಧ್ವನಿ. ಅಡಿನ ಮರಿಯ ಸ್ವರದೇ ಅದು? ಅಥವಾ ಮನು ಅಮ್ಮಾ ಎಂದು ಕರೆದ್ದೇಹಿ. ಮುಧ್ಯಾಷ್ಯವಾದಾಗ ಸಣ್ಣ ದೋಷಗಳು ಕಾಣ ದಾದುವು. ಸಂಕಾರವಿಲ್ಲ. ಅಡಿನ ಮರಿಯ ಧ್ವನಿಯೂ ಕೇಳಿಸುವುದಿಲ್ಲ. ಇದು ಸತ್ತ ಮನಸೆಯ ನಿತ್ಯಭೂತೆಯಲ್ಲವೇ? ಮರಣ ಕಾದಿರುವ ಒಂದು ಕೊತಡಿಯ ಒಳಗೆ ಪರಮ ರಾಂತರೆ.

ಹಿತ್ತಿಲಿನ ಗೋಡೆ ಬಿದ್ದ ಶಬ್ದ. ಮುಂಭಾಗದ ಗೋಡೆಯೂ ಬಿಡ್ಡಿತು. ಉಪವಾಸ ಬಿದ್ದ ವಾಪ್ಸಿಗಳು ನುಗ್ಗಿದಂತ ನೀರು ಬಿರುಕುಗಳ ಮೂಲಕ ಹರಿದು ಅಂಗಳಕ್ಕೆ ನುಗ್ಗಿತು. ನೋಡುತ್ತು ಇದ್ದಂತೆ ಅಂಗಕ ಹಿತ್ತಿಲಿನ ಗೋಡೆ ಎಲ್ಲವೂ ನೀರಿನಲ್ಲಿ.

ಮೆಟ್ಟಿಲಿನ ಹತ್ತಿರಕ್ಕೂ ನುಗ್ಗಿತು. ಇನ್ನೂ ಅಂತ್ಯ ಸಮಾಷಿಸಿತು ಎಂದುಕೊಂಡಳು. ಒಳಗೆ ಹೋದಳು. ಹೊರಗೆ ನೋಡಲು ಧೈರ್ಯ ಬರಲಿಲ್ಲ. ನೀರು ನುಗ್ಗುತ್ತದೆ. ಇನ್ನೆಲ್ಲೋ ಕೆಲವು ಸಮಾಷಿಗಳು ಮಾತ್ರ, ಉಳಿದಿವೆ.

ಸಾಯುಕ್ತಾಲ ಸಮಾಷಿದಾಗ ಒಂದು ದೊಡ್ಡ ಶಬ್ದ ಕೇಳಿಸಿತು. ತಂತು ಭಾಗದ ಕಿಟಕಿಯ ಕಂಡಿಯಲ್ಲಿ ನೋಡಿದ್ದು. ಕೊಟ್ಟಿಗೆ ಬಿದ್ದ ಹೋಯಿತು.

ಕತ್ತಲೆ ಸಮಾಷಿಸಿತು. ಮಳಿ ನಿಂತಿತು. ಗಾಳಿ ಮಳಿಯ ಶಬ್ದವಿಲ್ಲ. ಆಕಾಶ ನಿಮ್ಮಲ ವಾಗಿದೆ. ನೀರು ಹೊರಗಿನ ಗೋಡೆಗಳನ್ನು ಮಲ್ಲಗೆ ಮುಟ್ಟುವ ಶಬ್ದ ಕೇಳಿಸತ್ತೊಡಗಿತು. ಅವಳ ಮನಸ್ಸು ಕತ್ತಲೆಯಂತೆ ತೆನ್ನು ವಾಗಿತ್ತು.....

ಮೆರಗಿನ ಗೋಡೆಗಳನ್ನು ನೀರು ಬಿಡಿಯುವ ರಟ್ಟಿ ಸ್ವಾಷ್ಟವಾಗಿ ಕೇಳಿಸತ್ತೆದ್ದಿಲ್ಲ. ಕಾಲಿನಿಂದ ಒದೆದ ವಾಗಿ ಹತ್ತಿರ.....ಹತ್ತಿರ.....ಬಿರುತ್ತಿರುವ ನೀರು ಕಾಲಿನಿಂದ ಒದೆದವರೆ ರಟ್ಟಿ ವಾಪೆತ್ತೆ ಸುಗ್ಗುತ್ತಿತ್ತು.

ಯಾವುದಾಸ್ತು ಯೋಚಿಸಬಾರದು ಎಂದುಕೊಂಡಿದ್ದ್ವಾಗಿ.....ಅದರೂ ಕಳೆದು ಮೂಡ ಕಾಲಿವೆಲ್ಲ ನೆನವಾಗುತ್ತಿದ್ದ.....ಕೆಲವು ಅಕ್ಕತಗಳೂ ಚಿತ್ರಗಳೂ ಮಧ್ಯ ಮಧ್ಯ ಕಾಣಿಸಿಕೊಂಡು ಮರಣಾಗುತ್ತಿವೆ. ಒಂದು ಚೌಕಟ್ಟಿನ ಮನೆ. ಅದರ ಕಾವಲು ನಿಂತ ದೂಡು ಕಂಬಗಳು ಅವುಗಳ ಮಧ್ಯ ಅಂಗಳ-ಅಂಗಳದಲ್ಲಿ ಮಲ್ಲಿಗಿಂಬಿನ್ನು.....ತಾಂಬಿಲ ಸಮಿದ ತುಟಗಳೂ ಏಳಾಲವಾದ ಎದೆಯೂ ಉಳಿ ಒಬ್ಬ ಮನುಷ್ಯನ ಅಕ್ಕತ..... ಮೋಡಗೆ ತುಂಬಿಕೊಂಡು ಭಾರವಾಗಿದ್ದ ಆಶಾಶದ ಅಡಿಯಲ್ಲಿ ಬೆವರಿದ ತೋಳನಲ್ಲಿ ಜೋತುಬಿದ್ದ ಒಂದು ದೇಹಳ್ಳಿ.....ಬಿಜ್ಞಿದ ಮುಡಿ, ನರಗಳು ಕಾಣಿಸುವ ಹಕ್ಕಿಯ ಒಂದು ಮುಖಿ. ಅದು ಮಾರಕ್ಕಿ ಹೋಗುತ್ತಿದ್ದ.....

ನಾಳೆ ಶವ ತೇಲಬಹುದು. ನೇರೆ ಇಳಿದಾಗ ಎಲ್ಲಿಯೋ ಒಂದು ಬೇಲೆಯಲ್ಲಿ ಅಥವಾ ಕೇದಿಗ ಕಾಡಿಸಲ್ಲಿ ಬಿದ್ದಿರಿಬಹುದು. ಕೆಳಿ ತಿಳಿದವರಿಲ್ಲ. ಕಂಡು ಎತ್ತುವರಿಲ್ಲ, ಯಾರೂ ಇಲ್ಲ.....

ಅವನನ್ನು ಒಂದು ಸಲ ಕಂಡಿದ್ದಿದ್ದರೆ.....

ವೇದಸೇಯನ್ನು ಸಹಿಸಬೇಕಾಗಿ ಬಂದರೂ ವಿಷಲಿತಾಗಲಿಲ್ಲ. ಅವನಿಗೆ ತನ್ನ ದುಃಹಿತಾಯಿದಿರಲಿ. ನಂಬಿಂದಿರಿ ಮನಯಲ್ಲಿ ಭಕ್ತಿ ಕುಟುಂಬ ದಾಸಿಯ ಮನವಾಗಿ ಅವನು ಬೆಳಿಯುವುದು ಬೇಡ. ಅಪ್ಪಣಿ ಸುಖವಾಗಿರಲಿ.

ಅವಕು ಮತ್ತೊ ಪ್ರಾರ್ಥಿಸಿದ್ದಳು. “ಭಾಗವತೀ ಅವನಿಗೆ ಒಳ್ಳೆಯದನ್ನು ಮಾಡು.”

ತಲೆದಿಂಬಿನಲ್ಲಿ ಮುಖಿವನ್ನಿಟ್ಟು ಚಾರೆಯ ಮೇಲೆ ಮುಖ ಅಡಿಯಾಗಿ ಮಲಗಿದ್ದಳು.

ನಿಂದೆ ಬಂದರ ಆ ಮೇಲೆ ಏನೂ ತಿಳಿಯುವದಿಲ್ಲ. ತಣ್ಣನೆಯ ಕೃಗಳಂತೆ ನೀರು ಒಂದು ದೇಹವನ್ನು ಮುಟ್ಟಿವ ಮೊದಲೇ ನಿಂದೆ ಮಾಡಿಬಿಡಬೇಕು. ಎಷ್ಟೋ ಸಲ ನಿಂದೆ ಮಾಡುವಾಗ ಗೋಡೆ ಬೀಳುವ ಶಬ್ದ ಕೇಳಿಸುವುದು. ಇನ್ನೆಲ್ಲೂ ಕೆಲವೇ ನಿಮಿಷಗಳು.....

ಭಿಕ್ಷುವಾಗಿದ್ದಾಗ, ನಿಂದೆ ಬರದೇ ಮಲಗಿರುತ್ತಿದ್ದಾಗ ಅಷ್ಟು ‘ನಮಶ್ಕಿರಾಯ’ ಹೇಳಿಕೊಟ್ಟಿದ್ದಳು. ಕಣ್ಣ ಮುಚ್ಚಿಕೊಂಡು ಜಹಿಸಿದ್ದು—

“ನಮಶ್ಕಿರಾಯ.....ನಮಶ್ಕಿರಾಯ.”

ಗೋಡೆಗಳು ನಿಂತೇ ಇವ. ತಣ್ಣನೆಯ ಕೃಗಳ ಕಾಗ ನೀರು ಹತ್ತಿರ ಹತ್ತಿರ ಬರುತ್ತಿದೆ.

“ನಮಶ್ಕಿರಾಯ.....ನಮಶ್ಕಿರಾಯ.”

ತೋರ ತಣ್ಣಾವಾದ ಕಾಗಾಯಿತು.

ಮುಂಚಿದ ಕೆಣ್ಣು ರೆಪ್ಪೆಗೆಕೊಗೆ ವಣಿ ಗೀರೇಳಾಗಳು ಕಾಣಸುತ್ತಿದ್ದವು. ಅಂತ್ಯ ಏಳಿಯುತ್ತಿದ್ದೇನೆ.

ಆಗ,

“ಪಾರುತ್ತಬ್ಬಿ ಅಮ್ಮಾ.”

ದೇಹ, ಮನಸ್ಸುಗಳು ನಡುಗಿದುವು. ಮನುಷ್ಯನ ಶಬ್ದ.

ಕೆಣ್ಣು ತರೆಯಲಾಗುತ್ತಿಲ್ಲ.

ಶರೀರದಲ್ಲಿ ತೀರ ನಿಶ್ಚಯಿತ್ತ.

“ಪಾರುತ್ತಬ್ಬಿ ಅಮ್ಮಾ.”

ಕವ್ವಪಟ್ಟೆ ಕೆಣ್ಣು ತರೆದಳು; ಎದ್ದು ನಿಂತಳು. ದೇಹ ವಿಡೀ ಗಳಿಗೆ ಸಹ್ಯದ ಓಲೆಗಿರಿಗಳಿಂತೆ ನಡುಗುತ್ತಿತ್ತು. ಮಾತನಾಡಲಾಗುತ್ತಿಲ್ಲ. ದೀಪ ಎಲ್ಲಿಟ್ಟಿದ್ದು ಎನ್ನುವುದೂ ಮರಿತು ಹೋಗಿದೆ. ತಡವರಿಸುತ್ತಾ ಬಾಗಿಲಿನ ಅಗುಳಿ ತೀರಳು. ಯಾರೋ ನಿತಿ ಧ್ವನಿರೆ. ಒಳಗೂ ಕತ್ತಲೆ, ಹೊರಗೂ ಕತ್ತಲೆ.

“ಅಯ್ಯಮ್ಮಾ!”

“ನಾನು, ಹೆಡರಿಕೋ ಚೇಡಿ. ರಂಕರ ನಾಯರ್.”

ಕಾಲುಗಳು ನಡುಗಲಾರಂಭಿಸಿದ್ದವು. ಉಳಿದ್ದೆ ಒಂದೇ ಒಂದು ಬೇರು ಕಿಂತ್ರು ಬೀಳುವಂತೆ ಕೆಳಗೆ ಬೀಳುತ್ತಿದ್ದಳು. ಕೆಳಗೆ ಬೀಳಲಿಲ್ಲ. ಬೀಳುವುದಕ್ಕೆ ಮೊದಲು ಏರಡು ಬಲವಾದ ಕೈಗಳು ತಬ್ಬಿ ಹಿಡಿದುವು.

“ದೋಣಿ ತಂದಿದ್ದೀನಿ ಹೊರಡಿ.”

ಮಾತನಾಡ ಚೇಕೆನ್ನಿಸಿತು. ಆಗಲಿಲ್ಲ. ಸಂಪೂರ್ಣವಾಗಿ ತೇಲಿ ಹೋಗುತ್ತಿದ್ದೇನೆ....

“ನಾನಿದ್ದೀನಿ.”

ಅತ ಅವಳನ್ನು ಎತ್ತಿಕೊಂಡ ನೀರಿಗಿಳದ. ಪಾರುತ್ತಬ್ಬಿ ಕೆಣ್ಣು ತರೆದಾಗ ಮೊದಲು ನಡುಗಡಲನಲ್ಲಿದ್ದೇನೆ ಎನ್ನಿಸಿತು. ಸುತ್ತುಲೂ ದಡ ಕಾಣದ ನೀರು. ದೋಣಿ ನಡೆಸುತ್ತಿರುವ ಶಬ್ದ ಮಾತ್ರ. ಎಲ್ಲಿರುವುದು ಎಂದು ತಿಳಿಯಲು ಸ್ವಲ್ಪ ಹೊತ್ತು ಬೇಕಾಯಿತು. ಮೋಣಿಯಲ್ಲಿ—ಹರಿಯುವ ನೀರಿಗೆದುರಾಗಿ ಸುಳಿಗೆದುರಾಗಿ—ಹೋಗುತ್ತಿರುವುದು. ಅತ ಸರ್ವಶಕ್ತಿಯನ್ನೂ ಉಪಯೋಗಿಸಿ ದೋಣಿ ನಡೆಸುತ್ತಿದ್ದಾನೆ. ಅತನ ಬಿಸಿಯಾದ ಬೆವರಿನ ಹವಿಗಳು ಅವಳ ಮುಖಿದ ಮೇಲೆ ಬೀಳುತ್ತಿವೆ. ಆಗ ಅವಳಿಗೆ ತಳಿಯಿತು, ಅತನ ತೊಡೆಯ ಮೇಲೆ ಅವಳು ಮಲಗಿರುವುದು ಎಂದು. ತಲೆ ಎತ್ತಿ ನೆಟ್ಟಿಗೆ ಕಂಳಿತು ಕೊಳ್ಳಬೇಕ್ಕು ಎನ್ನಿಸಿತು. ಆದರೆ ತಲೆಯೆತ್ತುದೆ ಕೆಣ್ಣು ಮುಚ್ಚಿಕೊಂಡು ಅವಳು ಕೇಳಿದಳು “ಎಲ್ಲಿಗೆ ಹೋಗುರೆಬೇಡು?”

“ನೀರು ಸುಗ್ಗದ ಕಡೆಗೆ.”

—ದೂರೇದಿಯ ಕೊಂಬು, ನೆಟ್ಟಿಗೆ ಸಂತಿದ್ದ ಒಂದು ಮರದ ಮೇಟಿಗೆ ತಾಗದ ಹಾಗೆ, ಹುಟ್ಟಿಯನ್ನು ಪಕ್ಕಕ್ಕೆ ಹಾಕ ತಿರುಗಿಸುವುದರ ಮಥ್ತೆ ಏದುಸಿರು ಬಿಡುತ್ತಾ ಆತ ಹೇಳಿದ.

ವಯಸ್ವಗಿಡ್ ಪ್ರ್ಯಾನ್ ಕೋಯಾಮು ಕ್ಕಾಗಿಗೆ ಒಂದು ಮೇರೋ ತೆಗೆದುಹೊಂಡು ಬುದ್. ರಾಮನಾಥಯು ರರ ಹಿಸ್ತಿಕ್ಕಾಸ್ ಅದು. ಮಾಸ್ಟರ್ ಮೇರೂ ಓದಿದರು. “ವಿ. ಅಪ್ಪುನ್ನೀ ಹೆಡ್‌ಸ್ಟರು ಕರೆಯುತ್ತಾರೆ.”

ಹುಡುಗರೆಲ್ಲ ಅಪ್ಪುನ್ನೀಯನ್ನು ನೋಡಿದರು. ಅಪ್ಪುನ್ನೀ ತನ್ನ ಗಾಬರಿಯನ್ನು ತೋರಿಸಿಕೊಳ್ಳಬಾರದು ಎಂದು ಕಷ್ಟಪಟ್ಟಿ. ಸಾಧಾರಣವಾಗಿ ಏನಾದರೂ ದೂರು ಗಳಿಧರೆ ಮಾಡುಗರನ್ನು ಅಭೀಸಿಗೆ ಬರಬೇಕುತ್ತಿದ್ದರೂ. ಎರಡು ಕೈಗಳಲ್ಲಿ ಸಾಕಾಗು ವಮ್ಮೆ ಚೆಡಿ ಏಟಿ ಕೊಡುತ್ತಿದ್ದರು. ಸಣ್ಣ ತಪ್ಪಾಗಿಡರೆ ಸಿಕ್ಕಾಬಟ್ಟೆ ಬಯ್ಯುತ್ತಿದ್ದರು. ಅಂತು, ಮೊನೇಮಾಡಿದ ಹೆನ್ನಿಲನ್ನು ಸಿಕ್ಕಿಸಿಕೊಂಡಿದ್ದ ಅವರ ಕಿವಿಗೂ ಒಂದು ಗಾಂಭೀ ಯುವತ್ತು. ಅನುಭವಿಸಿದವರ ಅಭಿವೃದ್ಧಿಯವುತ್ತೆ ಹನ್ನೀರದು ಬೆತ್ತುದ ಪಟು ಬಿದ್ದ ಮೇಲೂ ಕಿವಿ ಹಿಂಡುತ್ತಿದ್ದರೂ.

ಎತ್ತಿರೆಬಹುದು? ಅಶೋಕನೇ ಮಾಡಿದ. ನಾನೇನೂ ತಪ್ಪು ಮಾಡಿಲ್ಲ. ಖಾಸ್ತರ ಏನಾದರೂ ದೂರು ಹೇಳಿರಬೇಕು.

ಹೋದ. ಅಭೀಸಿಸೊಳ್ಳಿ ಹೋಗುವಾಗ ಕಾಲುಗಳು ನಡುಗುತ್ತಿದ್ದವು.

ಹೇಡ್ ಮಾಸ್ಟರ್ ಕೇಳಿದರು:

“ಏನೋ ಸರಿಯಾಗಿ ಓದ್ದು ಇದ್ದೀಯಾ?”

“ಓದುತ್ತಿದ್ದೇನೆ ಸಾರ್.”

ಅ ಮೇರೆ ಹೇಡ್ ಮಾಸ್ಟರ್ ಹೇಳಿದ್ದು—ಅವನು ಸ್ವಾಲ್ರಾಷಿವ್ ಪಡೆದಿದ್ದಾನೆ ಎಂದು. ತಿಂಗಳಿಗೆ ಆರು ರೂಪಾಯಿ! ಅಧ್ಯಾ ವರ್ಜೆದ ಪರೀಕ್ಷೆಯಲ್ಲಿ ಮೊದಲನೆಯ ವನಾಗಿ ಬಿಂದಪರೀಯ ಸ್ವಾಲ್ರಾಷಿವ್ ಸಿಕ್ಕಿತ್ತು.

ಘಾಗಾದರೆ ಇನ್ನು ಮೇಲೆ ಫೇಸು ಕಟ್ಟಬೇಕಾಗಿಲ್ಲ.

ನಾಲ್ಕು ರೂಪಾಯಿ ಪದಿಮೂರಾಕೆ ಕಳೆದು—ಒಂದು ರೂಪಾಯಿ ಮೂರಾಕೆ ದೂರೆ.

ತಿಂಗಳನಲ್ಲಿ ಒಂದು ರೂಪಾಯಿ ಮೂರಾಕೆ ತನಗೆ ಉಳಿಯುತ್ತದೆ,

“ಇಲ್ಲಿ ರುಪು ವಾಡೋ,”

ಒಂದು ರೆಪಿಮ್ಮು ಸ್ವಾಂತಿಸ ಮೇಲೆ ರುಪು ಮಾಡಿ ಮೋಗಬೇಕೆಂದಿದ್ದಾಗ ಹೇಡ್ ಮಾಸ್ಟರು ಒಯೆ ನೂಡಿನ ಕಂತೆಯನ್ನು ಕ್ಕಿಗೆ ಕೊಟ್ಟಿರು. “ಕಳೆದ ಎಂಟು ತಿಂಗಳು ಇದು.”

ಎಟೊರ್ನು ನಲವತ್ತೆಂಟು !

ಸಂಬಂಧದಕ್ಕೇ ಆಗಲಿಲ್ಲ. ಅದನ್ನು ಈಸಿಕೊಳ್ಳುವಾಗ ಕ್ಯಾ ಸಂಪನ್ಮೂತ್ತಿತ್ತು. ನಲವತ್ತೋಂದು ರೂಪಾಯಿ ಹಡಿಸ್ಯೆದಾಗೆಯನ್ನು ಹಿಡಿದುಕೊಂಡು ಆಫ್‌ಸಿನಿಂದ ಹೊರೆಗಿಬರುತ್ತಿದ್ದಾಗ ತಾನೊಬ್ಬಿ ದೂಡೆ ಮನುಷ್ಯನಾಗಿದ್ದೇನೆ ಎಂಬಿತು. ಕುಟುಂಬದ ಮನೆಗೆ ಬಂದಾಗಿನಿಂದ ಯಾವಾಗಲೂ ಅವನು ದೇವರ ಮನೆಯ ಮುಂದೆ ನಿಂತು ಪಾರ್ಥಿಸುವುದುಂಟು. ಭಾಗವತಿ ಅನುಗ್ರಹಿಸಿದ್ದ್ವಾಗಿರಬೇಕು.

ಭಾಗವತಿ ಆ ಕುಟುಂಬದ ಜನರ ತಾಯಿ. ಅಟ್ಟಿದಲ್ಲಿದ್ದಾಗಳೇ.

“ಮೊದಲು ಅನ್ನ ತಂಧ್ಯಕೊಟ್ಟ ತಾಯಿ” ಎಂದು ಭಾಗವತಿಯನ್ನು ಕುರಿತು ಅಷ್ಟು ಹೇಳುವುದು.

ಅದೊಂದು ಹೊಳಿಯ ಕಥೆ.

ಒಂದಳ ದಿಂಗಳ ಒಂದೆ – ಆಗ ಈ ಕುಟುಂಬಿಯಲ್ಲಿ ಒಬ್ಬ ಸ್ತ್ರೀಯು ಆರು ಮಂತ್ರಳೂ ಇಷ್ಟಿಸ್ತು. ಆ ಸ್ತ್ರೀ ಪ್ರತಿದಿನ ಹಸುವಿನ ಹಾಲು ಕರೆದು ದೇವಸ್ಥಾನಕ್ಕೆ ತೆಗೆದು ಕೊಂಡು ಯೋಗಿ ಕೊಡುತ್ತಿದ್ದಾಗು. ದೇವಸ್ಥಾನಕ್ಕೆ ಯೋಗಬೇಕಾದರೆ ಹೊಳೆ ವಾಟಿ ಯೋಗಬೇಕು. ದೇವಸ್ಥಾನದಲ್ಲಿ ಸಿಕ್ಕುತ್ತಿದ್ದ ಸ್ವರ್ವೇಧದಿಂದ ಆವರು ಜೀವನ ಸಾಗಿಸುತ್ತಿದ್ದರು.

ಒಂದೂ ತುಲಾ ಮಾಸದಲ್ಲಿ ಹೊಳಿಬಂದಿತು. ದೊಂದೇ ಇಂಸುವುದಕ್ಕೇ ಸಾಧ್ಯ ವರಲಿಲ್ಲ. ಹೊಳಿಯ ದಡವಲ್ಲಿ ವಾಲಿನ ಪಾತ್ರೆಯನ್ನಿಟ್ಟುಕೊಂಡು ಏಷ್ಟೋ ಹೊತ್ತು ಕಾರ್ಯುದ್ದಿನಿತಿಳು. ಕಡೆಗೆ ವ್ಯಾಸನದಿಂದ ಹಿಂದಿರುಗಿ ಬಂದಳು. ಮಂತ್ರಳಿಗೆ ಆ ರಾತ್ರಿ ಉಣಿಟ್ಟವಲ್ಲ. ಅಧಿರಾತ್ರಿಯಲ್ಲಿ ಮೂರಿಗಿನ ಬಾಗಿಲಿನಿಂದ ಯಾರೋ ಒಂದು ಕರೆದರು, ಬಾಗಿಲು ತೆರೆದಾಗ ಒಂದು ಕ್ಯಾ ಮುಂದೆ ಬಂದಿತು. ಒಂದು ಪಾತ್ರೆಯಲ್ಲಿ ಅನ್ನವನ್ನು ಒಳಕ್ಕೆ ನೀಡಿತು.

“ಮಂತ್ರಳನ್ನು ಬಿಟ್ಟಿ ಇದನ್ನು ಕೊಡು,”

ರೇಷ್ಟೇ ಬಿಟ್ಟಿಯನ್ನು ಹೊದೆದಿದ್ದ ಒಂದು ಸ್ತ್ರೀರೂಪು ಅಟ್ಟಿದ ಬಾಗಿಲನ್ನು ತೆರೆದು ಒಳಕ್ಕೆ ಯೋಗುವುದನ್ನು ಕಂಡಳು, ಕಾಲಂದಿಗಿಗಳ ಶಬ್ದ ಕೇಳಿಸಿತು, ಅಪ್ಪೆ. ಆ ಹುಃತೆ ಕಂಡಿಲ್ಲ.

ಅವಳು ಭಾಗವತಿಯಲ್ಲದೆ ಬೇರೆಯಲ್ಲ.

ಆದರ ನಾತರಹೇ ಈ ಕುಟುಂಬ ಅಭಿವೃದ್ಧಿಗೆ ಬಂದಾದ್ದು.

ಆಗ ಆವಿಗೆ ಭಾಗವತಿಯ ಮೇಲೂ ಎಲ್ಲ ದ್ಯುಪಾಗ ಮೇಲೂ ವಿಶ್ವಾಸವುಂಟಾಯಿತು.

ಫಿಂಸು ಕಟ್ಟಿವ ತಾರೀಮಿ ಹತ್ತಿರ ಬಂದಾಗ ಏದೆ ಹೊಡೆದುಕೊಳ್ಳುತ್ತಿತ್ತು. ನಾಲ್ಕು ರೂಪಾಯಿ ಪದಿಮೂರಾಗೆ ಪಟ್ಟಿಯ ತರುವುದು ಏಡು.

ಆದಿನ ಹಂಡುಗರ ವೈಕಿ ತುಂಬಿ ಗಣ್ಯವಾಗಿಬಿಟ್ಟ. ಜೀಬಿನಲ್ಲಿ ನಲವತ್ತೇಕು ರೂಪಾಯಿ ಹದಿನ್ಯಾದು ಆಳ್ವಿಕೆಯೇ ಅಮೃತಾದು ಹಣವನ್ನು ಅವನು ಮೊದಲು ಕಂಡಿದ್ದಿಲ್ಲ.

ಅವನು ಮನೆ ತಲಪುವುದಕ್ಕೆ ಮೊದಲೇ ಆ ವಾತ್ಸ ಮನೆಗೆ ಮುಟ್ಟಿತ್ತು. ಭಾಸ್ಯಾರ್ಥ ಹೀಗಿದ್ದಾಗಿರುತ್ತೇನು.

ಆದಿನ ದೇಹದ್ವೀ ಮಾವ ಸ್ವಲ್ಪ ಪ್ರೀತಿಯಿಂದ ಕಂಡರು. ಉಂಟಮಾಡಲು ಭಾಸ್ಯಾರ್ನೋ ಮತ್ತಿತರರೂ ಕುಳಿತುಕೊಂಡಾಗ ದೇಹದ್ವೀ ಮಾವನೇ ಅವನನ್ನು ಉಂಟಕ್ಕೆ ಕರಿದದ್ದು.

ನಲವತ್ತೇಕು ರೂಪಾಯಿ ಹದಿನ್ಯಾದಾಂಗೆ ಇಷ್ಟು ಬೆಲೆಯಿದೆ ಎಂದು ಅವನಿಗೆ ಒಳಗೊಂಡಿರಲಿಲ್ಲ.

ರಾತ್ರಿಯಾದಾಗ ಅಜ್ಞ ಹೇಳಿದರು:

“ಆ ಯಣಾನ ನಾನಾ ರೀತಿ ಖಿಚು ಮಾಡಿಬಿಡಬೇಡ. ಅಜ್ಞ ಕೈಲಿ ಕೊಟ್ಟಿರು.”

ಅದರಿಂದ ಏರಡು ಹೊಸ ಅಂಗ ಲುಂಗಿಕು ಬಂದುವು. ಅಜ್ಞ ಅದರಲ್ಲಿ ಸ್ವಲ್ಪ ಹಣ ಕೊಟ್ಟು ಆದಿನ ತಲೆಯನ್ನೂ ತೈಲವನ್ನೂ ತರಿಸಿಕೊಂಡರು. ಬಾಕಿಯದನ್ನು ಕುಟ್ಟಿ ಮಾವ ಅಜ್ಞಯ ಕೈಯಿಂದ ಸಾಲ ತುಕಿತೊಂಡಿದ್ದರು. ಅದು ಗೊತ್ತುದದ್ದು ಆ ಮೇಲೆ.

ಸೂಪ್ ಕುಡಿಯುವುದಕ್ಕೆ ಕುಳಿತಾಗ ಅಜ್ಞ ನಿತ್ಯವೂ ಹೇಳುವುದುಂಟು.

“ತಿರುಗಡೋದಕ್ಕೆ ಆಗದೇ ಇತ್ತು. ನಿನ್ನಿಂದ ನಾಗೆ ಸ್ವಲ್ಪ ಗುಣ ಉಂಟಾಯುತ್ತು.”

ಅದರ ಮಧ್ಯದಲ್ಲಿ ಪಾಲು ಮಾಡಿಕೊಳ್ಳುವ ವಿಷಯ ಹೊಗೆಯಾದುತ್ತಿತ್ತು.

ಕೆಲವು ದಿನಗಳಾಗಿವೆ ಮಾತನಾಡುವುದಕ್ಕೆ ಪೂರಂಭಿಸಿ. ಇನ್ನೂ ಯಾವ ತೀವ್ರಾರ್ಥಕ್ಕೂ ಬಂದಿಲ್ಲ.

ಭಾಗ ಮಾಡಿಕೊಳ್ಳಬೇಕು ಎಂದು ಪೂರಂಭವಾದಾಗಿನಿಂದ ದೊಡ್ಡ ಮ್ಯಾ ಹೇಳುವುದುಂಟು.

“ನಾಗೂ ನನ್ನ ಮಹ್ಯಕಗೂ ಪನು ಕೊಡ್ಡಿರೋ ಅದನ್ನು ಕೊಟ್ಟಬಿಡಿ” ಎಂದು.

ಮಿನಾಜ್ಞಕ್ಕನಿಗೂ ಚಿಕ್ಕವ್ವನಿಗೂ ಯಾವ ಆಲೋಚನೆಯೂ ಇಲ್ಲ. ಇರುವ ಸಂಕಟವೆಲ್ಲ ಅಜ್ಞಗೆ.

“ಇದನ್ನೆಲ್ಲ ನನ್ನ ಕಣ್ಣನಲ್ಲಿ ನೋಡಬೇಕಾಗಿ ಬಂತೆಲ್ಲ.”

ಪಡಸಾಲೆಯಲ್ಲಿ ಉರಿಸ ಹಿರಿಯರ ಮಾತುಕಫೆ ಪೂರಂಭವಾದಾಗ ಅಜ್ಞ ಹೇಳುವುದು “ನಾನು ಈ ಮನೆಲೆ ಬಿಡ್ಡಕೊಂಡು ಕಣ್ಣ ಮುಟ್ಟಿದರೆ ಸಾಕು” ಎಂದು.

ಅಪ್ಪಣ್ಣ ಎನ್ನುವ ಒಂದು ಅಂಗ ಈ ಬೆಕಟ್ಟಿನ ಮನೆಯಲ್ಲಿ ಜೀವಿಸುತ್ತಿದೆ

ಎನ್ನುವ ವಿವರ ದೊಡ್ಡ ಮಾವನಿಗೆ ತೀರ ಮರೆತುಹೋಗಿದೆ. ಅವನನ್ನು ಏಡುರೆದುರು ಕಾಣಬಾರದು ಎಂದು ದೊಡ್ಡ ಮಾವ ಯಾವಾಗಲೂ ಇಚ್ಛೆಗೆ ಪರಿಸುತ್ತಿದ್ದರು. ಇವನೂ ಅದೇ ರೀತಿ ಮಾಡುತ್ತಿದ್ದ.

ಮನೆಯ ತುಂಬ ಜನರಿದ್ದರೂ ತಾನು ಒಂಟಿಯಾಗಿದ್ದೇನೆ ಎನ್ನುವ ಭಾವನೆ ಅವನನ್ನು ಯಾವಾಗಲೂ ಕಾಡುತ್ತಿತ್ತು. ಇವನೆ ಹೆಸರಿನ್ನು ಯಾರೂ ಗಟ್ಟಿಯಾಗಿ ಕರೆಯುವುದಿಲ್ಲ. ಬೆಳಗ್ಗೆ ಗಂಜಿ ಕುಡಿದು ಸ್ವಾಲ್ಪಿಗೆ ಹೋಗುತ್ತಿದ್ದ. ಸಾಯಂಕಾಲ ಹಿಂದಿರುಗುತ್ತಿದ್ದ. ತೋಟದ ಕೊಳದಲ್ಲಿ ಸ್ವಾನ. ತೆಂಕು ಭಾಗದ ನಡುಮನೆಯ ಅಂಗಳದ ಪಕ್ಕದಲ್ಲಿ ಈಗಾದಾಕಿದ ಏಫೂಟ ಹೀಲಂಡಿಯ ಸ್ವಲ್ಪ ಏಫೂಟ ತೇಗೆದು ಕೊಂಡು ದೇವರ ಕೋಣೆಯಿಂದ ಮುಂದೆ ಮೋಗಿ ನಮ್ಮೆಸ್ಕರಿಸಿ ದೀಪದ ಕಂಬದ ಬೆಳಕಿನಲ್ಲಿ ಓದಿಕೊಳ್ಳುತ್ತಿದ್ದ. ಯಾರೂ ಅವನನ್ನು ತ್ರೇತಿಯಿಂದ ನೋಡುತ್ತಿರಲಿಲ್ಲ.

ಮೊಡ್ಡ ಮಾವನ ಕೋಪ ಹೆಚ್ಚಿದದ್ದು ಅವನು ಇನ್ನು ಮನಿಗೆ ಹಿಂತಿರುಗಿ ಹೋಗುವುದಿಲ್ಲಮೆಂದು ಚಿಟ್ಟಿತವಾದ ಮೇಲೆ. ಅವರು ತನ್ನ ಹತ್ತಿರವೇ ಗಟ್ಟಿಯಾಗಿ ಹೇಳುವುದುಂಟು. “ನಾಶ ಮಾಡುವುದಕ್ಕೆ ಇಲ್ಲಿಗೆ ಬಂದು ಸೇರಿಕೊಂಡಿರೋದು. ಮಾಳಾದೂರು ವುಳಾದೂರೆಲ್ಲ ಇಲ್ಲಿ ಬಂದು ಸೇರಿಕೊಳ್ಳಲಿ.”

ಮುಢ್ಯ ಮುಢ್ಯ ಮಾತನಾಡಿಸುವುದಕ್ಕೆ ಹತ್ತಿರ ಬರುವವರು ಮಾಳು ಒಬ್ಬು ಮಾತ್ರ. ಅವಳಿಗೆ ಏನೇನಾದರೂ ಕೇಳುವುದಿರುತ್ತಿದೆ. ಪಾಠ ಓದುತ್ತಿದ್ದಾಗಿ ಕೆಲವು ಸಲ ಹತ್ತಿರ ಬಂದು ನೋಡುತ್ತಾ ನಿಂತುಕೊಳ್ಳುತ್ತಾಳೆ. ಅದು ಅವನಿಗೆ ಇಷ್ಟವಾಗುವುದಿಲ್ಲ. ಚಗಲು ನಡೆದ್ದನೆಲ್ಲ ಸಾಯಂಕಾಲ ಹೇಳುತ್ತಿದ್ದಳು, ಕವ್ವನೆಯು, ತೆಳ್ಳನೆಯು ಆ ಹೆನ್ನು ಯಾಕೋ ಅವನಿಗೆ ಒಡಿಸಲಿಲ್ಲ. ಅವಳು ಏನೂ ಅರಿಯುವ ಹೆನ್ನು ಅಂದು ಅವನಿಗೆ ಗೊತ್ತಿದೆ. ಅದರೂ ಅವಳು ತ್ರೇತಿಯಿಂದ ಹತ್ತಿರ ಬಂದಾಗ ಅವನಿಗೆ ಸಿಟ್ಟು ಬರುತ್ತಿತ್ತು. ಆಗಿನೆ ಮನೆಯಲ್ಲಿ ಬಿಡುವುದೊರೆತಾಗಲ್ಲಿ ಅವಳು ಅವನ ಹತ್ತಿರ ಬರುತ್ತಿದ್ದಳು. ಏನು ಮಾಡುತ್ತಿದ್ದಿಲ್ಲ ಅವನಿಗೆ ಅವನ ಹೇಳಿ ಅಪ್ಪುವುದ್ದೀ ಅಣ್ಣಿ?.....

ಅವಳೂ ಈ ದಂಸಯಲ್ಲಿ ತನ್ನ ಡಾಗೆಯೇ ಅನ್ನದ ಏಬೆಂದು ಬಂದು ಸೇರಿಕೊಂಡ ಹೆನ್ನು. ಅವಳಿಗೆ ಸದಾ ಕೃತ್ಯಾಯಿ ಕೆಲಸದಿರುತ್ತಿದೆ. ಯಾವಾಗಲೂ ಕೊಳೆಯಾದ ಮುಂಡು. ಬ್ರಾಹ್ಮಣನಲ್ಲಿರುತ್ತಾಳೆ.

ತಂಗಕ್ಕಿನಿಗೂ ಅಮೃತಿ ಅಕ್ಕಣಿಗೂ ಹೆಚ್ಚಿನ ಬಟ್ಟಿಗಳಿದೆ. ಅವರು ಪಕ್ಕದಲ್ಲಿ ಹೊಡರೆ ಸುವಾಸನ ವಣ್ಣಿಯ, ಗಂಡದ ಚೂಟಿನ, ಕೇದಗೆ ಮಾವಿನ, ಪರ್ವಿನಳ ಬರುತ್ತಿದೆ. ಮಾತನ ಪಕ್ಕವಲ್ಲಿ ಮೋದರೆ ಒಂದ್ದೆ ಬಟ್ಟಿಯ ಚುಂಗು ವಾಸನೆ.

ಮುಢ್ಯ ಮುಢ್ಯ ಒಂದೊಂದು ಸಲ ಅಮೃತ ಅಕ್ಕ ಮನಿಗೆ ಹೋಗುತ್ತಾಳೆ.

ನಾಲ್ಕೆಡು ದಿನ ಕಳೆದ ಮೇಲೆ ಹಿಂದಿರುಗಿ ಬರುತ್ತಾಳೆ. ದೊಡ್ಡ ಮಾವನಿಗೆ ಜೋತಿ ಯಲ್ಲಿ ಯಾರಾದರೂ ಪಟ್ಟಿರಬೇಕು. ಮೊದಲು ದೇವಕಿ ಅಕ್ಕೆ ಇದ್ದರು. ಅವರು ಮಂದುವೆಯಾಗಿ ಗಂಡನ ಮನಸ್ಸಿಗೆ ಹೋದ ಮೇಲೆ ಅಮೃತ ಅಕ್ಕೆ ಬಂದಳು. ಅತ್ಯ ಇಲ್ಲಿಗೆ ಬಂದು ವಾಸಮಾಡುವುದಕ್ಕಾಗಿ ರಂಭಿಸಿದು ಯಾವಾಗೆ ಎಂದು ತಿಳಿಯದು. ಕಳೆದ ತಿರುವಾದಿರಕ್ಕೆ ಮೊದಲು ಒಂದು ದಿನ ಇಲ್ಲಿಗೆ ಬಂದದ್ದು.

ಒಂದು ದಿನ ಪರಿಟಿ ಒಗ್ಗಿದು ಒಣಗುವುದಕ್ಕೆ ಹಾಕಿತ್ತು. ಮನೆಯಲ್ಲಿದ್ದಾಗಿ ಪರಿಟಿ ಹಾಕಿಕೊಳ್ಳುತ್ತಿರಲಿಲ್ಲ. ಬನಿಯನ್ನು ಹಾಕಿಕೊಂಡು ಹೋರಿಗಡೆ ತಿರುಗಾಡು ಶ್ರಿದ್ವಾಗಿ ಅಮೃತ ಅಕ್ಕೆ ಹೇಳುವುದುಂಟು:

“ಅಪ್ಪುಣಿ ಬನಿಯನ್ನು ಹಾಕಿಕೊಂಡಿದ್ವಾಗಲೂ ನೋಡುವುದಕ್ಕೆ ಒಂದು ಚೀಂದ.”

ಅವರ ಹತ್ತಿರ ಮಾತಾಡುವುದಕ್ಕೆ ಅವನಿಗೆ ಸಂಕೋಚ. ಕೆಲವು ಸಲ ಹತ್ತಿರ ಬರುತ್ತಿದ್ದರು. ಆಗ ಮೈ ರೋಮಾಂಚಗೊಳ್ಳುತ್ತಿತ್ತು. ಅವರನ್ನು ನೋಡಿದಾಗಿಲ್ಲ ತನ್ನದುರಿಗೆ ಕಾಣುತ್ತಿದ್ದ ಆ ರೂಪ ಮರೆಯಾಗಿ ದೇವದ ಪ್ರಕಾಶದಲ್ಲಿ ಎದೆ ಮರೆ ಮಾಡಿಕೊಳ್ಳದೆ ನಿರಿನಿರಿಯಾದ ರೇತ್ಯೈಯ ಉಡುಪನ್ನುಟ್ಟು ಕೈಗಳಲ್ಲಿ ಆಡಕೆಯ ಹಿಂಗಾರವನ್ನು ಒಡಿದುಹೊಂಡು ಆದಿ ಆದಿ ತಲೆದೂಗುತ್ತಿದ್ದ ಒಂದು ನಾಗಕನ್ನಿಕೆಯ ಚಿತ್ರ ಮಾತ್ರ ಕಾಣಿಸುತ್ತಿತ್ತು.

ದೊಡ್ಡ ಮಾವ ಮಹಡಿಯ ಮೆಟ್ಟಿಲನ್ನಿಂದು ಹೋದ ಮೇಲೆ ಬತ್ತಾಯೆದ ಮನೆಯ ಪಡುಕೋಣಿಯ ಹೋರಿಗೆ ಮುದಿ ಬಿಡಿಕೊಂಡು ಅಮೃತ ಅಕ್ಕೆ ನಿಲ್ಲುತ್ತಿದ್ದರು. ಅವರಿಗೆ ಕಾಣಿದಂತೆ ಅವರನ್ನು ನೋಡುತ್ತಾ ಕುಳಿತುಕೊಳ್ಳುತ್ತಿದ್ವಾಗಿ ಅಶ್ವಯುವುಂಟಾಗುತ್ತಿತ್ತು. ಅಲುಗಾಡಿದರೆ ಮಿನುಗುವ ನೀಲಿಯ ರೇಷ್ಟೆಯ ಜಾಂಟಾನ ಹಿನ್ನ ಹಾಕದೆ ಇದ್ದ ಜಾಗದ ಸಂದಿನಲ್ಲಿ ಕಾಣುತ್ತಿದ್ದ ಎಳಿಬಾಳಿಯ ಸುಳಿಯ ಬಣ್ಣದಂತಹ ಮೈಬಣ್ಣದ ಹೊಟ್ಟೆಯ ಭಾಗ ಕಾಣಿಸುತ್ತಿತ್ತು. ಸರ್ವನಾಟ್ಟದಲ್ಲಿ ಕಂಡ ದ್ವಿತೀಯಲೂ ಹಚ್ಚು ಮೈ ಬಂದಿದೆ. ಅವರ ಅರಮಾಟೆದ ಕಣ್ಣಗಳು ಸಂಜೀಯ ಬಿಸಿಲು ಬೀಳುವ ಬಾಳಿಯ ತೋಟದ ಕಡೆಗೆ ಬರಿದೇ ಸಂಟರಿಸುತ್ತಿದ್ದುವು. ಕೆಂಪು ಗಾಜಿನ ಬಳಿ ತೂಟಿದ್ದ ಕೈಗಳಲ್ಲಿ ಯಾವಾಗಲೂ ತೇವವಿದೆ ಎನ್ನಿಸುತ್ತಿತ್ತು. ತಲೆ ಗೂದಲನ್ನು ಬಿಡಿಸುತ್ತಿದ್ವಾಗಿ ಗಾಜಿನ ಬಳಿಗಳನ್ನು ಹಿಂದಕ್ಕೆ ನೂಕಿರುತ್ತಿದ್ದರು.

ಅವರು ತನ್ನದುರಿಗಿ ಬಂದು ನಿಂತಾಗ ಸರಿಯಾಗಿ ಮುಖವೆತ್ತಿ ನೋಡುವುದಕ್ಕಾಗುತ್ತಿರಲಿಲ್ಲ. ಹಗೆಯನ್ನು ಕಾಣುವಂತೆ, ನಿಂದಿಸುವಂತೆ ನೋಡಬೇಕು ಎನ್ನಿಸುತ್ತಿತ್ತು. ದೊಡ್ಡ ಮಾವನ ಟ್ರೇಟಿಯ ಮಗಳು ಬಂದಿದ್ವಾಳೆ! ತನ್ನನ್ನು ಕೂರಿರ್ದಷ್ಟುಯಲ್ಲಿ ಕಾಣುವ ಮನುಷ್ಯನ ಕಿರಿಯ ಮಗಳು! ದೊಡ್ಡ ಮಾವನ ಮೇಲಿದ್ದ ಸಿಟ್ಟೆಲ್ಲವನ್ನೂ ಅವರ ಮೇಲೆ ತೋರಿಸಬೇಕು ಎನ್ನಿಸುತ್ತಿತ್ತು. ಆದರೆ ಮುಂದೆ ಒಂದು ನಿಂತಾಗ

ಮುಂದಿವೆತ್ತಿ, ನೋಡುವುದಕ್ಕೂ ಸಾಧ್ಯವಾಗುತ್ತಿರಲ್ಲ. ದೂರದಿಂದ ಕಾಣುವುದೇ ಹಿತವಾಗಿತ್ತು. ಭೂಜದ ಮೇಲೆ ಬೆಂದ್ದು ಹೆಚ್ಚಿಕೆಂಬಿತ್ತಿದ್ದ ತಲೆಸೆದಲನ್ನು ಹಿಡಿಸುತ್ತಿದ್ದಾಗಿ ಕಪ್ಪಾಗಿ ಹೊಳಿಯಿಲ್ಲವ ಸರ್ವಾಗಳನ್ನು ಹಿಡಿಯುತ್ತಿದ್ದಂತೆ ತೋರುತ್ತೀತ್ತು. ಮೂಗಿನ ಕೆಳಗೆ ನೇಲವರ್ಣದ ತೇವವಾದ ಸ್ಥಾನ ಸ್ಥಾನ ರೋಮಾಗಳು. ಅರವುಟ್ಟಿದ ಕಣ್ಣಗಳನ್ನು ನೋಡುವಾಗ ಅವರು ಸ್ವಪ್ನವನ್ನು ಕಾಣುತ್ತ ನಿತಿದ್ದಾರೀಗಳ ಎಚ್ಚರವಾಗಿದ್ದಾರೋ ಎನ್ನುವ ಸಂಶಯವುಂಟಾಗುತ್ತಿತ್ತು.

ಸಂಜೆಯ ಹೊತ್ತು ಅವರು ಮನೆಯ ಪೆಟ್ಟಿಮ ಭಾಗದಲ್ಲಿ ನಿತಾಗ ನಾಟುವ ಗಳಿಂದ ಸರ್ವಾಗಳು ಹೆಡಿಟ್ಟಿ ಅದುತ್ತಿರೆಬೇಕು ಎನ್ನಿಸುತ್ತಿತ್ತು. ಸರ್ವಾಗಳಿಗೆ ಸುಂದರಿಯ ರಾದ ಸ್ತ್ರೀಯರನ್ನು ಕಂಡರೆ ತುಡು ಇವ್ಯತ್ತಿ.

ಅಮೃತ್ವಿನ ಅಕ್ಕ ಮಾಟವೆಳ್ಳಿ ಒಂದು ಸರ್ವ. ಅದು ಹೇಡೆ ಬಿಟ್ಟಿ ಅಡುವುದನ್ನು ದೂರದಬಲ್ಲಿ ನಿಂತು ನೋಡುವುದರಲ್ಲೇ ಅವನಿಗೆ ಹಿತ. ಅದನ್ನು ಹಿಡಿಯುವುದಕ್ಕೆ ಅವನು ಭಯಪಡುತ್ತಾನೆ...

ಒಂದು ದಿನ ಸಂಜೆ ಬಾಗಿಲಿನ ಹತ್ತಿರ ಸ್ಥಿತಿ ಒಂದು ಒತ್ತಿಕೆಯ ತುಂಡನ್ನು ತಂದು ಪ್ರಸ್ತುತಿಕ್ಕೆ ರಟ್ಟಿ ಹಾಕುತ್ತಾ ಕುಳಿತ್ತದೆ. ಆಗ ಅಮೃತ್ವಿನ ಅಕ್ಕ ತನ್ನ ಹಿಂದೆ ಒಂದು ನಿಂತಹೊಂಡಿದೆ.

“ಅಪ್ಪುಣಿ ಏನು ಮಾಡ್ರಿಂದೇಂ?”

ರಟ್ಟಿ ಹಾಕುವುದರಲ್ಲಿ ಮಗ್ನಾಗಿದ್ದ ಅಪ್ಪುಣಿ ತಲೆ ಎತ್ತಿದೆ ಹೇಳಿದ—

“ವಿನೂ ಇಲ್ಲ.”

“ಎಲ್ಲಿ ಅಪ್ಪುಣಿ ಪ್ರಸ್ತುತಿ ನೋಡೋಣಿ?”

ಅವರು ಮೈಗಿ ತಾಗುವಂತೆ ತೀರ ಹತ್ತಿರಕ್ಕೆ ಒಂದು ನಿತಾಗ ಮುಡಿದಿದ್ದ ದುಂಡು ಮಲ್ಲಿಗೆ ಆಹಾದವನ್ನು ಉಟುಮಾಡುವ ಸುಖಾಸನೆಯನ್ನು ಬಿರಿತು.

ರಟ್ಟಿ ಹಾಕಿ ಮುಗಿಸಿದ ಮೇಲೆ ಪ್ರಸ್ತುತವನ್ನು ಕಿಳಗಿರಿಸಿದ. ಅವರು ಅದನ್ನು ಕೈಗೆತ್ತಿ, ಕೊಂಡರು.

ಅಮೃತ್ವಿನ ಅಕ್ಕ ಬಿದನೆ ತರಗತಿಯ ವರೀಗೆ ಮಾತ್ರವೇ ಓದಿರುವುದು. ಇಂಗ್ಲೀಷಿನ ಅಕ್ಕರಗಳನ್ನು ಕೂಡಿಸಿ ಹೇಳಲು ಬರುವುದಿಲ್ಲ. ಆ ವಿವರವು ಅವನಿಗೆ ಅಭಿಮಾನ ವುಂಟಾಯಿತು. ತಾನು ಇಂಗ್ಲೀಷನ್ನು ಓದಲೂ ಬಲ್ಲ; ಬರೆಯಲೂ ಬಲ್ಲ. ಪ್ರಸ್ತುತದ ಪ್ರಟಿಗಳನ್ನು ಬಿಟ್ಟು ಕಣ್ಣ ಬಿಟ್ಟು ಹಾಗೆಯೇ ನೋಡುತ್ತ ಅಮೃತ್ವಿನೆಯಕ್ಕೆ ಹೇಳಿದರು.

“ಅಪ್ಪುಣಿಗೆ ಇದನ್ನೆಲ್ಲ ಓದೋದಕ್ಕೆ ಬರುತ್ತಾ?”

“ಹು್”

“ಎಲ್ಲಿ ಸ್ವಲ್ಪ ಓದು ಹೇಳೋಣಿ.”

ಅದು ಅವನಿಂದಾಗಿದು. ಮತ್ತೊಬ್ಬಿರಿಗೆ ಕೇಳಿಸದಂತೆ ಅವನು ಒಂದುವ್ಯಾದು. ತಾನು ಓದುವ್ಯಾದನ್ನು ಕೇಳಲು ಇವರಿಗೆ ಅಮೃತಾಂದು ಅಸ್ತ್ರೀಯಾದೆಯೇ? ಒಂದು ಸಲಂ ಒದಿ ತನ್ನ ಪಾಂಡಿತ್ಯವನ್ನು ತೋರಿಸಿಕೊಳ್ಳಬೇಕು ಎನ್ನಿಸಿತು. ಆದರೆ ಅದೇಕೋಣ ಸಂಕೋಚಪೂರ್ವಾಯಿತು.

“ಇದು ಯಾರ ಚಿತ್ರ?”

ಒಂದು ಪ್ರಟಿದ ಚಿತ್ರದಲ್ಲಿ ನಟ್ಟಿ ದೃಷ್ಟಿಯಿಳ್ಳವಳಾಗಿ ಅಮೃತಾನ್ನೇ ಕೇಳಿದಳು.

ಅಪ್ಪುಣಿ ಹೇಳಿದ “ರಾಜೇ ಲಕ್ಷ್ಮೀಬಾಯಿ”

“ಯಾವ ಲಕ್ಷ್ಮೀಬಾಯಿ?”

ಲಕ್ಷ್ಮೀಬಾಯಿ ಯಾರು ಎಂದು ಅವನಿಗೆ ತಿಳಿಯಿದು. ಆದರೆ ರುಖಾನ್ನಿ ರಾಜೀಯ ಕಥೆ ಪೂರ್ತಿಗೆ ಗೊತ್ತಿದೆ.

ಆದರೆ ಆದನ್ನೆಲ್ಲ ಯಾಕೆ ವಿವರಿಸಬೇಕು?

“ಒಬ್ಬಳು ರಾಜೀ ಹಿಂದಿನ ಕಾಲದವಳು.” ಎಂದು ಮಾತ್ರ ಹೇಳಿದ.

“ಈ ಚಿತ್ರ, ಯಾವ್ಯಾದು?”

“ಇದು ಹಾರುವ ಕುದುರೆಯ ಕಥೆ. ರಾಜಕುಮಾರನೂ ರಾಜಕುಮಾರಿಯೂ ಕುದುರೆಯ ಮೇಲೆ ಕುಶಿತು ಹೋಗುತ್ತಾರೆ.”

“ಎಲ್ಲಿಗೆ ಅಪ್ಪುಣಿ ಅವರು ಹೋಗುವ್ಯಾದು?”

“ರಾಜಕುಮಾರನ ಸ್ವಂತ ರಾಜ್ಯ ನೋಡುವ್ಯಾದಕ್ಕೆ.”

“ಆ ಮೇಲೆ?”

“ಆ ಮೇಲೆ ರಾಜಕುಮಾರ ರಾಜಕುಮಾರಿಯನ್ನು ಮಂಡುಪೆಯಾದ.”

“ಆ ಮೇಲೆ”

“ಆ ಮೇಲೆ—ಆ ಮೇಲೆ ಸುಖವಾಗಿದ್ದರು.”

“ಆ ಮೇಲೆ?”

ಏನು ಹೇಳಬೇಕು ಎನ್ನುವ್ಯಾದು ತಿಳಿಯಿದೆ ಅವನು ಥಿಟ್ಟನೆ ಮಾತು ನಿಲ್ಲಿಸಿದ.

ಅಮೃತಯಕ್ಕು ಗಟ್ಟಿಯಾಗಿ ನಕ್ಕಿರು. ಅವನೂ ನಕ್ಕಿ ಬಿಟ್ಟ. ಆದರೆ ಕೂಡಲೆ ನೀಗೆವನ್ನು ತಡೆದುಕೊಂಡ. ಅವನ ಭುಜದ ಮೇಲೆ ಬಿಲವಾಗಿ ಕ್ಷಯೂರಿಕೊಂಡು ಮೇಲೆದ್ದರು. ಮತ್ತೂ ದುಂಡು ಮಲ್ಲಿಗೆಯ ಕಂಪ್ಯು ಬೀರಿತು.

“ಅಪ್ಪುಣಿಗೆ ಇದರಲ್ಲಿರೋ ಕಥಿಗಳಲ್ಲ ಗೊತ್ತಿದೆ ಅಲ್ಲವಾ?”

“ಇನ್ನೂ ಓದಿಲ್ಲ, ಓದಬೇಕು.”

“ಆ ಮೇಲೆ ನನಗೆ ಈ ಕಥಿಗಳಲ್ಲ ಹೇಳಬೇಕು ಗೊತ್ತಾಯಾ?”

ಹಾಗೆ ಕೇಳಂತಿದ್ದಾಗ ಅವರು ಆ ಹೊತ್ತಿನಲ್ಲಿ ಸಣ್ಣ ಹುಡುಗಿಯ ಶಾಗಿ ಕಾಣಿ

ದರು. ಅವನು ಅದಕ್ಕೆ ಉತ್ತರ ಕೊಡಲಿಲ್ಲ.

“ಯಾಕೆ ಅಪ್ಪಣಿ ಏನೂ ಮಾತಾಡೋದ್ದಳ್?”

ಅದಕ್ಕೂ ಅವನೇನೂ ಉತ್ತರ ಕೊಡಲಿಲ್ಲ.

“ಅಪ್ಪಣಿಗೆ ನನ್ನ ಮೇಲೆ ಯಾಕೆ ಸಿಟ್ಟಿ?”

“ನನಗೇನೂ ಸಿಟ್ಟಿಲ್ಲ.”

ಅವರು ಏನನ್ನೇ ಅಲ್ಲಿಚಿಸುತ್ತಿದ್ದರು. ಆ ಮೇಲೆ ನಿಥಾನವಾಗಿ ಮನೆಯ ಬಡಗು ಪಾಶ್ಚಯಕ್ಕೆ ಹೋದರು.

ಮನೆಯಲ್ಲಿ ದೊಡ್ಡ ಮಾವನೂ ಕುಟ್ಟಿ ಮಾವನೂ ಪರಸ್ಪರ ಜಾಗವಾಡುವುದು ನಿತ್ಯವೂ ಇರುತ್ತಿತ್ತು. ಪಾಲು ಮಾಡಿಕೊಳ್ಳಲು ದೊಡ್ಡ ಮಾವ ಸಿದ್ದವಾಗಿಲ್ಲ. ಖಚಿಗೆ ಭಕ್ತ ಕೊಡುತ್ತಿಲ್ಲ. ದೊಡ್ಡ ಮಾವನ ಗಂಟಲು ಇನ್ನೂ ದೊಡ್ಡದಾಗಿ ಕೇಳಸ ತೊಡಗಿತ್ತು.

ವರ್ಷಾರ್ಥಿದ ಪರೀಕ್ಷೆಯ ಫಲಿತಾಂಶ ಸ್ವಲ್ಪಲು ಬಾಗಿಲು ತೆರೆಯುವ ಮೊದಲೇ ತಿಳಿಯಿತು. ಅಪ್ಪಣಿ ಪಾಸಾಗಿದ್ದು. ಮಾರ್ಕ್‌ಎ ತಿಳಿದಿಲ್ಲ. ಫ್ರೆಸ್‌ಕ್ಲ್ಯಾಸ್ ಬಂದಿರ ಶಾರದು. ಏನಿದ್ದರೂ ಸೀರಿಡ್ ಕ್ಲ್ಯಾಸ್ ಬರಬಹುದೆಂಬ ನಂಬಿಕೆಯಿದೆ. ಕೃಷ್ಣನಾರ್ಕಂಟ್ ವಾರಿಯಾರ್ ಫ್ರೆಸ್‌ಕ್ಲ್ಯಾಸ್ ಬಂದಿರಬಹುದು.

ಪಾಸಾದ ಸುದ್ದಿಯನ್ನು ತಿಳಿದು ಮನೆ ಬಂದಾಗ ಅಪ್ಪಣಿಯತ್ತೆ ಕೇಳಿದರು.

“ಅಪ್ಪಣಿಗೆ ಪಾಸಾಯ್ತು ಅಲ್ಲ?”

“ಪಾಸಾಯ್ತು.”

“ಹಾಗಾದರೆ ಎವ್ವನೆಯುವನು?”

“ಅದು ಗೊತ್ತಿಲ್ಲ.”

“ಅಪ್ಪಣಿ ಫ್ರೆಸ್‌ಕ್ಲ್ಯಾಸ್‌ಎಂಲ್ಲೇ ಪಾಸಾಗೋದು.”

ಆಗಲಿ. ಅದರೆ ಇನ್ನೂಂದು ಬಹುಮಾನ ಹೆಚ್ಚಿಗೆ ಸಿಹ್ಯತ್ತದೆ. ಕೆಂದಿದ ಶಾಲಾ ವಾಸಿಕೋತ್ತರವದಲ್ಲಿ ಪ್ರೌಢಿಕಿಯನ್ನು ಪ್ರೈಸ್ ಸಿಕ್ಕಿದೆ. ನೋಟೀಸ್ ಬೋರ್ಡ್‌ನಲ್ಲಿ ತನ್ನ ಹೆಸರಿದ್ದು ದನ್ನು ನೋಡಿದಾಗ ತಿಳಿದಿತ್ತು.

ಭಾರಿ ಸಭೆ. ಬಹುಮಾನ ಎಲರಕೆ ಮಾಡುತ್ತಿದ್ದಾಗ ತನ್ನ ಹೆಸರು ಕರೆಯುವುದನ್ನೇ ಕಾಯುತ್ತು ನಿಂತಿದೆ. ಮೈಕೆನಲ್ಲಿ ಅವನ ಹೆಸರಿನ್ನು ಕರೆದಾಗ ಥಟ್ಟನೆ ಏನು ಮಾಡುವುದಕ್ಕೂ ಗೊತ್ತಾಗಲಿಲ್ಲ.

ಎ. ಅಪ್ಪಣಿ! ಇಡೀ ಜಗತ್ತಿಗೆ ಆ ಶಬ್ದ ಕೇಳಿಸಿರಬೇಕು ಎನ್ನಿತ್ತು.

ಜನರ ಮಧ್ಯದಲ್ಲಿ ನಿಗ್ಗಿ ಹೋಗಿ ಬಹುಮಾನ ಪಡೆದ. ದಪ್ಪರಟ್ಟಿನ ಮೇಲೆ ಗಡ್ಡದ ಮನುಷ್ಯನೊಬ್ಬನ ಚಿಕ್ಕವಿದ್ದು ಬಂದು ಪ್ರಸ್ತುತ.

“ಅಪ್ಪುಣ್ಣ ದೊಡ್ಡ ಮನುಷ್ಯವಾಗುತ್ತಾನೆ.”

ಅಮೃತೀಯಕ್ಕೆ ತಮಾವೆ ಮಾಡುತ್ತಿದ್ದೂ ಈಯೇ? ಇಲ್ಲ. ಅದೊಂದು ಹಾರ್ಡ್‌ಕೆ ಯೆಂದು ಅವನಿಗೆ ತೋರಿತು.

“ಓದಿ ಪಾಸಾಗಿ ದೊಡ್ಡ ನೌಕರನಾದಾಗ—”

ಅವರು ಮುಂದುವರಿಸಲಿಲ್ಲ. ಅವನ ಮುಖವನ್ನೇ ಅವರು ದಿಟ್ಟಿಸುತ್ತಿದ್ದಾರೆಂದು ತೋರಿತು.

ಕೆರೆಟಿ ಮಾಸದಲ್ಲಿ ಒಂದು ಕ್ರಾತ್ತಿಲೇಯ ರಾತ್ರಿ. ಎಣ್ಣೆಯಲ್ಲದೆ ತೆಂಗು ಪಾಶ್‌ರ್‌ದ ದೀಪ ಆರಿಹೋಗಿತ್ತು. ಏಂಬಾಕ್ಕೆನ ಕೆಲಸವೆಲ್ಲ ಮುಗಿದ ಮೇಲೆಯೇ ಅದರ ಚಿಮ್ಮೆಗೆ ದೀಪವನ್ನು ಈಚೆಗೆ ತರಲು ಸಾಧ್ಯ.

ಉಂಟ ಮಾಡಿದ ಮೇಲೆ ಅವನಿಗೆ ತುಂಬ ಟ್ರಿಯಾಗಿದ್ದ ಸ್ಥಳವಾದ ಪಡಸಾಲೆಯ ಶ್ವರವಭಾಗಕ್ಕೆ ಬಂದ.

ದೊಡ್ಡ ಮಾವ ಆ ದಿನ ಉರಿನಲ್ಲಿರಲಿಲ್ಲ. ಗುರುವಾಯಾರಿಗೆ ಯಾತ್ರೆ ಹೋಗಿದ್ದರು. ಬತ್ತಾಯಿದ ಮನೆಯಲ್ಲಿ ಬೀಳಕಿಲ್ಲ.

ಆಜ್ಞೆ ಸಾಯಂಕಾಲವೇ ಉಂಟ ಮುಗಿಸಿದ್ದರು. ಮಂಗಳಾದಿದ್ದರಿಂದ ವಾತದ ಶೊಂದರೆ ಹೆಚ್ಚಿಗಿತ್ತು. ದೊಡ್ಡ ಮುನ್ನೂ ಮಾರ್ಗಕ್ಕೂ ಉಂಟ ಮುಗಿಸಿ ಮಂಹಡಿಯ ಮೇಲೆ ಹೋಗಿದ್ದರು. ಅಂತೆ ಮನೆಯಲ್ಲಿ ಏಂಬಾಕ್ಕೆನೂ ಮಾಳುವ್ವು ಏನೋ ಕೆಲಸ ಮಾಡುತ್ತಿದ್ದರು.

ಗದ್ದೆಯ ಕಡೆಯಿಂದ ತಂಪಾದ ಗಾಳಿ ಬೀಸುತ್ತಿತ್ತು—ಅಪ್ಪುಣ್ಣ ಕತ್ತಲೇಯನ್ನೇ ನೋಡಿಕೊಂಡು ಏನನ್ನೋ ಆಲೋಚಿಸುತ್ತಾನೆ ನಿಂತಿದ್ದ.

ಆಗ ಅಮೃತೀಯಕ್ಕೆ ಹತ್ತಿರ ಬಂದದ್ದು.

“ಅಪ್ಪುಣ್ಣ ಕುಳಿತು ತುಕಡಿಸುತ್ತಿದ್ದೀಯಾ?”

ಅವನು ಒಂದು ಸಲ ಬೆಳ್ಳಿದ. ಆಕೆ ಹತ್ತಿರ ಬಂದದ್ದು ಗೊತ್ತಾಗಲಿಲ್ಲ. ತಬ್ಬ ಮಾತ್ರ ಕೇಳಿಸಿತು.

“ದೀಪ ಸಿಕ್ಕಲಿಲ್ಲವಾ?”

“ಇಲ್ಲ.”

“ತಂದೆ ಉರಲ್ಲಿಲ್ಲ. ಬತ್ತಾಯಿದ ಮನೆ ದೀಪ ಹಂಚಿ ಕೊಡಲಾ?”

“ಬೇಡಿ”

ಆ ಬತ್ತಾಯಿದ ಮನೆಯೋಳಿಗೆ ಅವನು ಕಾಲಿರಿಸಿಲ್ಲ. ಹೋಗಬೇಕು ಅನ್ನಿಸಿಯೂ ಇರಲಿಲ್ಲ.

“ಯಾಕೆ ಬೇಡ ಅಯ್ಯೆಯಾ? ಓದಿ ಬೇಕಾರಾಯ್ಯಾ?”

ಅನುಕೂಲಕ್ಕಾಗಿ ಅವನು ಹೇಳಿದ್ದಿ:

“ಹು್ಮು್ಂ”

“ಹಾಗಾದರೆ ಯಾರೆ ಇನ್ನೂ ಮುಲಗಿಲ್ಲ?”

“ಮುಲಗೋ ಹೊತ್ತಗಿಲ್ಲ.”

“ಅಪ್ಪುಣ್ಣೇ ನೀನ್ನಾರೆ ಪ್ರಸ್ತುತದ ಕಥ್ಯಾಳನ್ನೆಲ್ಲ ಹೇಳ್ತೇನಿ ಅಂತ ಹೇಳಿದ್ದರೆ ಹೇಳಿದೆ?”

“ಅದರಲ್ಲಿ ಯಾವ ಕಥೆಯೂ ಇಲ್ಲ.”

“ಬರೀ ಸುಳ್ಳು. ಹಾರುವ ಕುದುರೆಯ ಮೇಲೆ ಹೋದ ರಾಜಕುಮಾರ ರಾಜ ಶುರೂರಿಯರ ಕಥೆಯಿಲ್ಲವಾ?”

“ಹು್ಮು್ಂ. ಅದೊಂದೇ ಇರೋದು.”

“ಹಾರುವ ಕುದುರೆ ಇದ್ದಿದ್ದರೆ ತುಂಬ ಚಿನ್ನಾಗಿರಿತ್ತು. ಅಲ್ಲವಾ ಅಪ್ಪುಣ್ಣೇ? ಹೋಳಿಲಿ ನೀರೆಬಂದಾಗ ಬೇಕಾಗಿತ್ತು ಅಲ್ಲವಾ?”

ಅಪ್ಪುಣ್ಣಗೆ ನೆಗೆಬಿರುವ ಹಾಗಾಯಿತು. ಹತ್ತು ಹದಿನೆಂಟು ವಯಸ್ಸಿನ ಹೆಣ್ಣು ಅಮೃತೀಯಕ್ಕೆ. ಅದರೂ ಒಳ್ಳೆ ಮತ್ತು ಓಂತೆ ಕಾಫಿಸುತ್ತಾಳೆ.

“ಅದೆಲ್ಲ ಕಥೆಯಲ್ಲಿ ತಾನೆ?”

ಅಪ್ಪುಣ್ಣ ನೀರೆಸುವಾಗಿ ಹೇಳಿದ್ದೀ.

“ನನೆಗೆ ಉಣಿಯ ಕಥೆ ಗೊತ್ತುಂಟು. ಅಪ್ಪುಣ್ಣಗೆ ಗೊತ್ತಾ?”

“ಯಾವ ಉಣಿ?”

ಬಡಗು ಪ್ರದೇಶದ ಜಾನಪದ ಗೀತೆಯಲ್ಲಿ ಬರುವ ಉಣಿಯ ಕಥೆ ಅಮೃತೀ ಅಕ್ಕನಿಗೆ ಗೊತ್ತು. ಉಣಿ ಒಬ್ಬ ಹಂಡುಗನನ್ನು ಮುಡಿಯೋಳಿಗೆ ಬಚ್ಚೆ ಟ್ರೈಕೊಂಡೆಳು. ಸೋಂಡದ ವರೆಗೆ ನೀರಿನಲ್ಲಿ ನಿಂತೆಕೊಂಡು (ಅಮೃತೀಯಕ್ಕನೂ ಬಚ್ಚೆ ಟ್ರೈಕೊಂಡು ಬಹುದು.) ರಾತ್ರಿ ಸಹೋದರರಲ್ಲಿ ಮಲಗುವುದಕ್ಕೆ ಹೋದಾಗ ಉಣಿಯ ಕೊಲತಿಗೆ ಆತ ಹೋಗುತ್ತಿದ್ದೆ. ಬಳಗ್ಗೆ ಪೂಜಾರಿಯ ವೇಷದಲ್ಲಿ ಸುರಕ್ಷಿತನಾಗುತ್ತಿದ್ದೆ.

ಕಥೆ ಅವನಿಗೆ ಇವ್ವಾಯಿತು.

ಅದರಲ್ಲಿ ಒಂದು ಭಾಗ ಮುಲಯಾಳ ಪ್ರಸ್ತುತದ ಪದ್ಯಭಾಗದಲ್ಲಿದೆ.

ಗಡ್ಡೆಯ ಕಡೆಯಿಂದ ತಂಪಾದ ಗಾಳಿ ಮತ್ತೆ ಜೋರಾಗಿ ಬೇಸಿ ಬಂದಾಗ ಶೈತ್ಯ ಶೀರ್ದೆಯೋಗೆಲ್ಲ ನುಗ್ಗಿ ದಂತಾಯಿತು.

ಅಮೃತೀ ಅಕ್ಕೆ ಹೇಳಿದರು: “ಮ್ಯಾಮೇಲೆ ಬಚ್ಚೆ ಇಲ್ಲದಿದ್ದರೆ ಚರಿಯಾಗೋ ದಿಲ್ಲವಾ?”

“ಇಲ್ಲ.”

“ಆ ಅಯ್ಯಪ್ಪನ್ ದನದ ಕೋಟಿಯ ನೇಲದ ಮೇಲೆ ಹೇಗೆ ಮಂಲಗುತ್ತಾನೆ?”

ಅಪ್ಪಣಿಯ ಭುಜವು ಅಮೃತಾನ್ ಅಕ್ಕನ ಶರೀರ ಸ್ವರ್ವಸಿತಂ.

ಅವರ ಕೃಗಳು ಬಿಸಿಯಾಗಿದ್ದುವು. ತುಂಬ ಹಿತವಾಯಿತು.

“ಅಪ್ಪಣಿಗೆ ಒಕ್ಕ ಸುವಿ. ಏಣ ಕೋಟೆಯಲ್ಲಿ ಸ್ವಲ್ಪವೂ ಚಳಿಯಲ್ಲ, ಕಿಟ್ಟಿ, ಡಾಗಿಲು ಹಾಕ ಮಂಗಿದರೆ.”

ಮೇಲೆ, ಒಂದು ಕಿಟ್ಟಿಯೂ ಇಲ್ಲದ ಸಣ್ಣ ಕತ್ತಲೆಯ ಕೋಟೆಯಿದೆ. ಹಳೆಯ ಪೂತ್ರಗಳು, ಪೂರ್ವಿಗಳು, ಹತ್ತಿ, ಹೊರ್ಗಿಬಂದ ಹಾಸಿಗಿಗಳು ಇವೆಲ್ಲವನ್ನೂ ಇಡುವುದು ಅದರಲ್ಲಿಯೇ, ವರ್ಷಕ್ಕೊಂದು ಸಲ ಹಿರಿಯರಿಗೆ ಪೂಜೆ ನಡೆಸುವುದು ಅದರಲ್ಲಿ.

ಅಮೃತಾನ್ ಅಕ್ಕ ಮೃದುವಾದ ನಗೆ ನಕ್ಕ ಹೇಳಿದರು:

“ನಿನಗೆ ಹೆದರಿಕೆ ಆಗೋಡಿಲ್ಲವಾ?”

“ಯಾಕೆ ಹೆದರಿಕೋಬೇಕು?”

“ಪ್ರೇರೇಮಾನ್ ಮಾವ, ನಾರಾಯಣ ಚಿಕ್ಕಪ್ಪ ಮತ್ತೂ, ಯಾರು ಯಾರೋ ಇದ್ದಾರೆ. ಎಲ್ಲರೂ ಸತ್ಯಹೋದವರು. ಅವರಿನ್ನು ಕುರಿತು ಹಲವಾರು ಕಥೀಗಳವೇ. ನಾರಾಯಣ ಚಿಕ್ಕಪ್ಪನನ್ನು ಕುರಿತು ಜ್ಞಾಪಿಸಿಕೊಂಡಾಗ ಭಯದಿಂದ ನಡುಗುವಂತಾಗುತ್ತದೆ. ಆತ ಒಬ್ಬ ಸೋಸೆಯನ್ನು ಒದೆದು ಕೊಂಡುಹಾಕಿದ್ದಂತೆ. ಎಮ್ಮೋ ವರ್ಷಗಳ ಹಿಂದೆ. ಆ ಸೋಸೆಯ ಚಿತ್ರ—ಅದನ್ನು ನನ್ನಿಕೊಂಡಾಗ ತಾನೊಬ್ಬ ಧೀರಣೆಯ ಭಾವಿಸಿಕೊಳ್ಳತ್ತಿದ್ದರೂ ಅಪ್ಪಣಿಗೆ ಭಯವುಂಟಾಗುತ್ತಿತ್ತು. ಒಂದೇ ಒಂದು ಸಲ ಒದೆದದ್ದು.....ಬಾಯಿಯಿಂದ ಮೂರಿಸಿದ ರಕ್ತ ಸುರಿಯಿತು. ಹದಿನಾರು ವರ್ಷದ ಹುಡಗಿ!

ಅವರು ಅಂಥಾ ತಪ್ಪ ಮಾಡಿದ್ದೇನು ಎಂದು ಅವನು ಕೇಳಿಲ್ಲ. ತುಂಬ ಹಿಂದೆ ನಡೆದುಹೋದ ಕೆಲಸ. ಹೇಳುವ ಕಾರಣ—ಓ! ಅದನ್ನು ನಂಬಿವುದು ಹೇಗೆ? ಅನ್ನದಲ್ಲಿ ತಲೆಗೂದಲು ಸಿಕ್ಕತು ಅಷ್ಟೇ. ಅಪ್ಪಣಿ ಅವರಿನ್ನು ಒದೆದು ಸಾಯಿಸಿ ಬಿಡುತ್ತಾರೋ? ಅದಿರಲಾರದು. ಅದಕ್ಕಿಂತಲೂ ದೂಡ್ಡ ತಪ್ಪ ಅವರು ಮಾಡಿರಬೇಕು.

“ಏಣ ಕೋಟೆಲ ಮಂಗಿದಾಗ ಹೆದರಿಕ ಆಗೋಡಿಲ್ಲವಾ?”

ಅಮೃತಾನ್ಯೆಯಕ್ಕೆ ಕೇಳಿದರು.

“ನನಗೇನೂ ಹೆದರಿಕೆಯಿಲ್ಲ,”

“ಒಕ್ಕೇ ಧೈರ್ಯಸ್ತ ! ಪ್ರೇರೇಮಾವನ ವೇತ ಒಂದು ಕುಶ್ತಿಗೆ ಒಡಿದುಕೊಳ್ಳಲಿ. ಆಗ ಗೊತ್ತಾಗುತ್ತ.”

ಅಪ್ಪಣಿ ಅನಾಸ್ತಕನಾಗಿ ಹೇಳಿದ.

“ಹಿಡಿದುಕೊಂಡ ಮೇಲೆ ತಾನೇ?”

“ಅಮೈಂದು ಧ್ವರ್ಯಾ ಇದೆಯೂ? ರಾತ್ರಿ ನಾನೇ ಬಂದು ನಿನ್ನ ಹೆದರಿಸಿ ಅಳೋ ಹಾಗೆ ಮಾಡ್ರೀನಿ.”

ಅವನ ಕುತ್ತಿಗೆಯನ್ನು ಅಮೈಂದು ಆಕ್ಷನ್ ತೋಳು ಬಳಸಿದಾಗ ಅವನಿಗೆ ಹೇಗೆ ಹೇಗೋ ಆಯಿತು. ಅವರ ಬಟ್ಟೆಯಿಂದ ಸೋಚಿನ ಸುವಾಸನೆ ಬರುತ್ತಿತ್ತು.

ತೋಳಿನಿಂದ ಅವನ ಕುತ್ತಿಗೆಯನ್ನು ಗಟ್ಟಿಯಾಗಿ ಬಳಸಿಹೊಂಡು ಅಮೈಂಡೆಯಕ್ಕೆ ಹೇಳಿದರು: “ಹೆದರೋದಿಲ್ಲವಾ? ಹೆದರೋದಿಲ್ಲವಾ?”

ಅಪ್ಪುಣ್ಣಗೆ ರೋಮಾಂಚನವಾಯಿತು. ಅಪ್ಪರಲ್ಲಿ ತೆರು ಪಾಶ್ವದಲ್ಲಿ ದೀಪದ ಚೀಕು ಕಾಣಿಸಿತು.

“ಬಿಡಿ ಅಮೈಂದು ಆಕ್ಷ್ಯ—ಬಿಡಿ ಅಮೈಂದು ಆಕ್ಷ್ಯ.. ಹಿಂದೆ ಏಂಜಾಕ್ಕೆ ಇದ್ದಾರೆ.”

ಅಮೈಂದು ಆಕ್ಷ್ಯ ಬೇಗ ಅವನ ಕುತ್ತಿಗೆಯಿಂದ ತನ್ನ ತೋಳನ್ನು ತೆಗೆದು ಎದ್ದು ನಿಂತು ಹೇಳಿದರು:

“ಇದೋ ಬಂದೆ, ನೀನು ಆ ಬತ್ತಾಯಿದ ಮನಭಾಗಿಲು ಎಳೆದುಹೊಂಡು ಆಗಿ ಹಾಕು.”

ಏಂಜಾಕ್ಕೆ ಅಪ್ಪುಣ್ಣಯನ್ನು ಕಂಡಾಗ ಹೇಳಿದರು:

“ನೀನಾ? ಮಲಗಿಲ್ಲವಾ?”

ತಾಂ ದಿನ ಇನ್ನು ಬೆಂದುವುದು ಬೇಕಾಗೆಯಂದು ಅಪ್ಪುಣ್ಣ ತೇಮಾನಿಸಿದ.

“ಮಲಗ್ಗಿನಿ.”

“ಬೇಗ ಮಲಕ್ಕೂ ಹೋಗು ಮತ್ತೆ. ನಾನು ತಾಂ ಬಾಗಿಲ್ಲ ಲಾಲ್ಲಿ ಹಾಕಿಹೊಂಡು ಹೋಗಿ ಒಂದು ಸಲ ಬೆಂದುಹೊಳ್ಳಿನಿ,”

ಎಂಬೆಯ ಕೊತಡಿಗೆ ಹೋದ. ಅಪ್ಪುಣ್ಣ ಬಾವೆಯನ್ನು ಹುಡುಕಿ ತೆಗೆದುಹೊಂಡ, ಅಲ್ಲಿ ಬೆಳಕೂ ಇಲ್ಲ. ದೀಪವಿಲ್ಲದೆ ಪ್ರತಿದಿನ ಬಾವೆ ಹಾಸಿಕೊಳ್ಳುತ್ತಿದ್ದಂತೆ. ಬರಿ ಬಾವೆ ಮಾತ್ರ. ಹೆಂಡೆಯುವುದಕ್ಕೆನೂ ಇಲ್ಲ.

ಸಣ್ಣ ದೀಪನ್ನು ಹಿಡಿದುಹೊಂಡು ಅಮೈಂದು ಆಕ್ಷ್ಯ ಎಂಬೆಯ ಕೊತಡಿಗೆ ಬಂದರು. ಜೊತೆಯಲ್ಲಿ ಮಾಳುಪೂ ಇದ್ದಾರು. ಮಾಳು ತಾಂ ಜೊತೆಯಲ್ಲಿ ಮಲಗುವುದು.

“ಮೇಲೆ ಹೂಡಿಯಲ್ಲಿ ನೀರಿದೆಯಾ ಮಾಸು?”

“ಇರಿದೇಕು.”

“ಒಂದು ಬೆಂಬು ನೀರು ತೆಗೆದುಹೊಂಡು ಬಾ ಹೋಗಿಂ.”

ಮಾಳು ನೀರು ತರಲು ಹೋದಾಗಿ ಅಮೈಂಡೆಯಕ್ಕೆ, ಅಪ್ಪುಣ್ಣ ಮಲಗಿದ್ದ ಜಾಗದ ಹಕ್ಕಿದಲ್ಲಿ ಹೋಗಿ ಏಂಬೆ ಮಟ್ಟಲನ್ನು ಹಿಡಿದುಹೊಂಡು ನಿಂತರು. ಸಣ್ಣ ದೀಪದ ಜೊಳಿನಲ್ಲಿ ಅವರ ಮುಖ ಮಾತ್ರ, ಹೆಂಡೆಯುತ್ತಿತ್ತು. ಕೆಂಗಿ ಕತ್ತಲೆಯಲ್ಲಿ ಮಲಗಿದ್ದ

ಅಪ್ಪುಣಿ ನಿದ್ದೆ ವಾಡುತ್ತಿರುಹುದೇ ಎಂದು ಸುಜ್ಞಾವಾಗಿ ದಿಟ್ಟಿಸಿ ನೋಡಿದರು. ಅಪ್ಪುಣಿ ತಕ್ಷಣ ಕಣ್ಣಿನಲ್ಲಿ ಮುಚ್ಚಿಕೊಂಡ.

“ಕಳ್ಳುನಿದ್ದೆ ಅಲ್ಲ?”

ಅವನು ಮಿಸುಕಾಡಲಿಲ್ಲ.

“ರಾತ್ರಿ ನಾನು ಬಂದು ಹೆದರಿಸ್ತೇನಿ. ಕೇಳಿಸ್ತು?”

ಮಾಕು ನೀರನ್ನ ತೆಗೆದುಕೊಂಡು ಬಂದಳು. ಅವರು ಏಣಿ ಹತ್ತಿ, ಹೋಡರು.

ಅಪ್ಪುಣಿ ಮಲಗಿದ್ದ ಕೋಣಗೆ ನೇರವಾಗಿ ಮೇಲಿನ ಕೋಣಯಲ್ಲಿ ಅವರು ಮಲಗುವುದು. ಅತ್ಯೇ ಇದ್ದಾಗ ಮಾತ್ರವೇ ಅಮೃತೀಯಕ್ಕ ಬತ್ತಾಯಿದ ಮನೆಯಲ್ಲಿ ಮಲಗುವುದು. ಮೇಲಿನಿಂದ ಹೆಚ್ಚೆಯ ಶಬ್ದವನ್ನ ಕೇಳಬಹುದಾಗಿತ್ತು. ಪ್ರತ್ಯೇಕ ರುಂಪು ಬಾಗಿಲು ತೆರೆಯುವ ಶಬ್ದ ಕೇಳಿತ್ತು. ಸ್ವಲ್ಪ ಹೊತ್ತು ಕಳೆದ ಮೇಲೆ ಮಂಬದ ಶಬ್ದ. ಅಟ್ಟ ತುಂಬ ಕೆಳಗಿದ್ದ ದ್ವಿರಂದ ಒಂದೊಂದು ಶಬ್ದವೂ ಕೆಳಕ್ಕೆ ಕೇಳಿತ್ತು.

ಮಂಜ ಮತ್ತೂ ಶಬ್ದ ಮಾಡಿತು. ಅಮೃತೀಯಕ್ಕ ಮಂಬದ ಮೇಲೆ ಮಲಗಿರಬೇಕು. ಮಂಬದ ಕೆಳಗೆ ಮಾಕು ಮಲಗಿರಬೇಕು.

ಅಪ್ಪುಣಿಗೆ ನಿದ್ದೆ ಬಂದಿರಲಿಲ್ಲ. ತೆರೆದ ಕಟ್ಟಿಯ ಮೂಲಕ ಆಗಲೂ ಚಳಿಯಾಗುವ ಗಾಳಿ ಬೀಸುತ್ತಿತ್ತು. ದೂರದಲ್ಲಿ ಎಲ್ಲೋ ಮಳೆ ಬೀಳುತ್ತಿರಬೇಕು. ಕಟ್ಟಿಯ ಕಂಬಿಗಳ ಮೂಲಕ ನೋಡಿದಾಗ ದನದ ಕೊಟ್ಟಿಗಿಯೂ ಅದರ ಹಿಂದಿದ್ದ ಅಯಿಸಿ ಮರದ ಕೊಂಬಿಗಳೂ ರಾತ್ರಿಯ ನೆರಳುಗಳಂತೆ ಕಾಣುತ್ತಿದ್ದುವು. ತೀರ ಚಳಿಯಾದಾಗ ಎದ್ದು ಕಟ್ಟಿಯನ್ನ ಭದ್ರವಾಗಿ ಹಾಕಿದ.

ತುಂಬ ಕತ್ತಲೆ. ಭಯವುಟಾಗಲಿಲ್ಲ. ಸ್ವಲ್ಪ ಮೇಲಿನ ಕೊಲಡಿಯಲ್ಲಿ ಅಮೃತೀ ಅಕ್ಕನೂ ಮಾಕುವೂ ಇದ್ದಾರೆ. ಎದುರು ಭಾಗದ ತಿರುಗಾಡುವ ಜಾಗದಿಂದ ಸ್ವಲ್ಪ ಮುಂದಿನ ಕೋಣಯಲ್ಲಿ ದೂಡುಮೈನೂ ಪಕ್ಕಳೂ ಇದ್ದಾರೆ. ಕೆಳಗೆ ಬಂದು ಮಾತ್ರಕ್ಕೆ ಹತ್ತಿರದ ಕೊಲಡಿಯಲ್ಲಿ ಗೊರಕೆ ಹೊಡೆಯುವ ಶಬ್ದ ಕೇಳಿಸುತ್ತಿದೆ.

ಕಣ್ಣಿನಲ್ಲಿ ಮುಚ್ಚಿಕೊಂಡು ಮಲಗಿದ. ಕತ್ತಲೆಯೂ ತಂಪೂ ಇದ್ದಾಗ ಮಲಗುವುದಕ್ಕೆ ಹಿತ. ಹೊದೆಯುವುದಕ್ಕೇನೂ ಇಲ್ಲ. ಮಳೆ ಬೀಳುವುದಕ್ಕೆ ವ್ಯಾರಂಭ ವಾದಾಗ ಅಮ್ಮ ಹೋದಿಸುತ್ತಿದ್ದಳು. ವಿವರೀತ ಚಳಿಯಾದರೆ ಪಕ್ಕದಲ್ಲಿ ಮಲಗು ಕೊಳ್ಳುತ್ತಿದ್ದಳು. ಅದು ತುಂಬ ಹಿಂದೆ.

ಎಮ್ಮೋ ವರ್ಣಗಳ ಹಿಂದೆ ನಡೆದ ಸಂಗತಿಗಳಂತೆ ಅವನಿಗೆ ತೋರುತ್ತಿದೆ.

ತಾಯಿಯನ್ನು ಕುರಿತು ತನಗರಿಯದಂತೆ ಯೋಚಿಸಿದ್ದು.

ಮನಸ್ಸು ತೀರ ಗೊಂದಲಹೊಳಗಾಯಿತು. ಕಳೆದು ಹೋದದ್ದನ್ನ ಕುರಿತು

ಅಲೋಚಿಸಬಾರದು.... ಅವನು ಬಲವಾಗಿ ಕಣ್ಣು ರೆಪ್ಯೂಗಳನ್ನು ಮುಚ್ಚಿಕೊಂಡು ಘುಲಿಗಿದ. ನಿಧಾನವಾಗಿ ಕಣ್ಣೆಗೆ ನೆದ್ದೆ ಹತ್ತುತ್ತಿತ್ತು.

—ಮೇಫು ಮಾಲೀಗಳ ಮಧ್ಯದಲ್ಲಿ ಎದ್ದುನಿಂತ ಮಾಳಿಗಿಯನ್ನು ನೋಡಿದಾಗ ರಾಜ ಕುಮಾರ ಕುದುರೆಯ ಎಡ ಕಿರಿಯನ್ನು ತಿರುಗಿಸಿದ. ಕುದುರೆ ಮೇಲೆ ಮಾಳಿಗಿಯ ಹತ್ತಿರ ಹೋಗಿ ಸಂತಿತು. ರೆಪ್ಯೂತ್ಯ ಹಾಸಿಗಿಯಲ್ಲಿ ರಾಜಕುಮಾರಿ ಕುಳಿತು ಏಣ ಸುಡಿಸುತ್ತಿದ್ದಾಳೆ....

ಯಾರೋ ಎದೆಯ ಮೇಲೆ ಕೈಯಾಡಿಸಿದ ಹಾಗಾಯಿತು. ಥಟ್ಟಿನೆ ತಲೆಗೂದಲೀಲು ಸೆಟ್ಟಿಗಾದುವು. ಆದರೂ ಕಣ್ಣು ಬಿಡಲಿಲ್ಲ. ಎದೆಯ ಮೇಲೆ ಒಂದು ಹಸ್ತವಿದ. ದೀಪ ಎಣಿಸಿತು. ಉಂಗುರ ಹಾಕಿದ್ದ ಬೆರಳುಗಳು ಪುಳಿವನ್ನು ತಡವಿದುವು.

“ನಾನು ಅಪ್ಪುಣ್ಣೇ”

ಒಂದು ನಿಮಿಷ. ಓ! ತಿರಿಯಿತು. ಭಯಪಡಬೇಕಾಗಿಲ್ಲ. ಗಾಜಿನ ಬಳಿಗಳ ಶಬ್ದ... ಎದೆಯ ಮೇಲಿಟ್ಟ ಹಸ್ತದಲ್ಲಿ ಬಿಸಿಯಿದೆ.

ಮತ್ತೂ ಕಣ್ಣುಗಳು ತಾವಾಗಿ ಮುಚ್ಚಿಕೊಂಡುವು. ನಿದ್ದೆಯ ಆಳಕ್ಕೆ ಮನಸ್ಸು ಇನ್ನೂ ಹೋಗಿ ಮುಟ್ಟಿರಲಿಲ್ಲ. ಬಿಸಿಯಾದ ಉಸಿರು ಮುಖಕ್ಕೆ ತಾಗಿತು.

ಬಹು ದನಿಯಲ್ಲಿ ಒಂದು ಶಬ್ದ ಕೇಳಿಸಿತು.

“ಭಯವಾಗುತ್ತು?”

ಚರಿಯಿಂದ ಶೀತವಾಗಿದ್ದ ಶರೀರದಲ್ಲಿ ಬಿಸಿಯುಂಟಾಗುತ್ತಿದ್ದ ಯೆ ತೋರಿತು. ಬಿಸಿ ಯಾದ ಮೃದುವಾದ ಕೈಗಳು ಶರೀರದಲ್ಲಿ ಅಲ್ಲಲ್ಲಿ ಸಂಚರಿಸುವುವು. ಸೋಷಿನ ಸುಗಂಧ ವ್ಯಾಪಿಸು... ಶರೀರವೆಲ್ಲ ದೋಮಾಳಣಿಗೊಂಡಂತೆ ತೋರಿತು ,...

ಕಣ್ಣು ಬಿಡಬೇಕು ಅನ್ನಿಸಿತ್ತು.

—ಹಾರುವ ಕುದುರೆಯ ಮೇಲೆ ರಾಜಕುಮಾರನೂ ರಾಜಕುಮಾರಿಯೂ ಸಂಚರಿಸುತ್ತಿದ್ದಾರೆ. ಮೇಫುಮಾಲೀಗಳ ಮಧ್ಯ! ಮೇಫುಗಳಂತೆ ತೋರಿದುವು ಹೂ ಬಿಟ್ಟು ನಿಂತಿದ್ದ ಕಾಡು ಮಲ್ಲಿಗಿಯ ಬಳ್ಳಿಗಳು ಕೊಂಬಗಳನ್ನೂ ಬಳ್ಳಿಗಳನ್ನೂ ಮುಟ್ಟಿ ತಡವಿಕೊಂಡು ಹೋಗುತ್ತದೆ.

ಹೂವನ ದಳಗಳು ಕೆನ್ನೆಯ ಮೇಲೆ... ಹೂವನ ದಳಗಳೂ ಶಾಖಿವಿದ.

ಕಾಡುಮಲ್ಲಿಗಿಯ ಬಳ್ಳಿಗಳ ಹೂಬಿಟ್ಟ ಮರಗಳ ಗುಂಟಿನ ಹತ್ತಿರ ಕುದುರೆ ತಿರುಗಾಡುತ್ತಿದೆ. ಹೆದರಿದ್ದ ರಾಜಕುಮಾರಿಯ ಕೈಗಳು ರಾಜಕುಮಾರನನ್ನು ತಬ್ಬಿ ಹಿಡಿದಿವೆ. ಆತನಿಗೆ ಉಸಿರು ಕಟ್ಟುತ್ತಿದೆಯೆ?

ಸಾಕಿದ ಪಾರಿವಾಳಿಗಳು ಎದೆಯ ಮೇಲೆ ಕುಳಿತು ಕುಟುಂಬದಂತೆ ಅವನು ತಾಗ ಎಲ್ಲಿದ್ದಾನೆ? ಹಾರುವ ಕುದುರೆಯ ಮೇಲೆ ರಾಜಕುಮಾರಿಯನ್ನು ಅಷ್ಟಿಕೊಂಡು...

ರೇಷ್ಮೆಯ ಉಡುಗಿಗಳೂ ಹೇಳಿವೂ ಇರುವ ರಾಜಕುಮಾರ ತಾನೇ ಅಲ್ಲವೇ? ವೈಕ್ಕಿ ಸಮುದ್ರಹರಿಗಳ ಮುಂದೆ ಹೋಗುತ್ತಿದ್ದಾನೆ. ರಾಜಕುಮಾರನ ರೇಷ್ಮೆ ಉಡಿಗೆ ಜಾರಿ ಬೀಳುತ್ತಿದೆ ಗಳಿಗ... ಮುಳ್ಳು ಗೊಳಿಗಳು ಶರೀರವನ್ನು ಅಲ್ಲಲ್ಲಿ ಪರಿಹಿಡಂತಾಗುತ್ತದೆ—

ಮೇಲೆ—ಮೇಲ್ಕೆ ರಾಜಕುಮಾರಿಯನ್ನು ರಾಜಕುಮಾರನನ್ನು ಕಳರಿಸಿಕೊಂಡು ಮಾಯಿದ ಕುದುರೆ ದೌಡಾಯಿಸುತ್ತದೆ.

“ಅಪ್ಪುಣ್ಣ ಅಣ್ಣ.”

ಮಾಳುವಿನ ಶೈಲಿವಸ್ತು ಕೇಳಿ ಎದ್ದುದ್ದು.

“ವಮ್ಮೆ ಹೊತ್ತುಗಿದೆ ಗೊತ್ತು?”

ಅಪ್ಪುಣ್ಣ ದದುವಡನೆ ಎದ್ದು ಕಣ್ಣು ಬಿಟ್ಟು. ಲುಂಗಿಯಂಸ್ತು ಸರಿಪಡಿಸಿಕೊಂಡ. ಮುಚ್ಚಿದ್ದ ಕಟ್ಟಿಯನ್ನು ತೆರೆದಾಗ ಬಿಸಲು ಒಳಕ್ಕೆ ನುಗ್ಗಿ ಬಬುತು. ಸುಮಾರು ಹೊತ್ತುಗಿತ್ತು. ಥಟ್ಟನ ಅವನಿಗೆ ಏನೋ ನೇವಾಯಿತು. ರಾತ್ರಿಯಲ್ಲಿ ಸ್ವಾಪ್ನ ಕಾಣುತ್ತಿದ್ದೆ ವಿನಿಸಿತು. ಮಂಜು ಮುಸುಕಿದ ವ್ಯಾತ್ಸಃಕಾಲದಲ್ಲಿ ಮೂರಂದಲ್ಲಿ ಕಾಣುವ ದೃಶ್ಯಗಳ ಹಾಗೆ ಎಲ್ಲವೂ ಅಸ್ವಾಪ್ನ. ಭಾವೆ ಸುತ್ತಿ ಮೂಲಿಗೆ ಒರ್ನಿಸುವುದಕ್ಕೆ ಎತ್ತಿದಾಗ ಏನೋ ಕೆಳಗೆ ಬಿದ್ದ ಹಾಗಾಯಿತು.

ಕೆಂಪು ಗಾಜಿನ ಬಳಿಯ ಚೂರುಗಳು. ಒಳಗಡೆ ಪಳಿಬಿ ಬಣ್ಣದ ನೊಲಿನಂತೆ ಹೊಳಿಯುವ ಬಿಳಿಯ ರೇಖೆಯುಳ್ಳ ಕೆಂಪು ಬಳಿಯ ಚೂರುಗಳು.

ಮಾಳು ಹೋದಳೋ ಎಂದು ಅವನು ಮೋದಲು ನೋಡಿದ. ಅವಳು ಅಲ್ಲಿಂದ ಹೋಗಿದ್ದಾಗು.

ಆ ಬಳಿಯ ಚೂರುಗಳನ್ನು ಅರಿ ಕೈಗೆತ್ತಿಕೊಂಡು ಅವನು ನೇರವಾಗಿ ತೋಟಕ್ಕೆ ಹೋದ. ತುಂಬಿ ನಿಂತಿತ್ತು ಹೋಳ. ಅದರ ಕಟ್ಟಿಯ ಕಂಬಕ್ಕೆ ಕಟ್ಟಿದ್ದ ಅಡಕೆ ಪಟ್ಟಿಯ ದೊಣೆಯಿಂದ ಒಂದು ಹಿಡಿ ಉಂಟು ಬುದಿಯನ್ನು ನೆನೆಸಿಟ್ಟು—ಚಪ್ಪಡಿ ಕಲ್ಲಿನ ಮೇಲೆ ಹೋಗಿ ಕುರುತುಕೊಂಡ.

ಬಡೆದ ಬಳಿ ಚೂರುಗಳನ್ನು ಒಂದೊಂದನ್ನಾಗಿ ಅವನು ಕೊಳಿದ ಮಂಧ್ಯಕ್ಕೆ ಎಸೆದ, ಬಣ್ಣದ ದುಂಬಿಗಳಂತೆ ಹಾರಿಹೋಗಿ ನೀರಿನನ್ನು ಕಲಿಸಿ ನುಲ್ದಾಡುತ್ತ, ಕೆಳಕ್ಕೆ ಇಳಿಯು ವೆದನ್ನು ನೋಡುತ್ತಾ ಅವನು ಕುರಿತಿದ್ದು.

ಬೇಸರವೂ ಪ್ರಸಂಗವೂ ಉಂಟಾಯಿತು. ಅದರ ಮಧ್ಯ ನಗೂಢಿತಾದ ಒಂದು ಅನಂದವನ್ನು ಒಂಟುಮಾಡುವ ವರ್ಣಕ್ರಿಯೆಯಂತಹ ಒಂದನ್ನು ತೆಗೆದಿಟ್ಟುಕೊಂಡ.

ಬೇಸರವೂ ಪ್ರಸಂಗವೂ ಉಂಟಾಯಿತು. ಅದರ ಮಧ್ಯ ನಗೂಢಿತಾದ ಒಂದು ಅನಂದವನ್ನು ಒಂಟುಮಾಡುವ ವರ್ಣಕ್ರಿಯೆಯಂತಹ ಒಂದನ್ನು ತೆಗೆದಿಟ್ಟುಕೊಂಡ.

ಒಂಟಿಯಾಗಿರುವಾಗ ಧೂರೂ ಕಾಣದ ಸ್ಥಳದಲ್ಲಿ ಶ್ರೀತಿಸುವುದಕ್ಕಾಗಿತ್ತು ಅದು.

* * * * *

ಮಧ್ಯಸ್ಥಕೀಗಾರರು ಅನೇಕರು ಮನಗೆ ಬಂದರು; ಜಿಚಿಸಿದರು. ಯಾವ ತೀವ್ರಾನಕ್ಕೂ ಬಂದಿರುತ್ತಿಲ್ಲ.

ದೇರಿಗಿನ ಅಂಗಳದ ಕಡೆಯಿಂದ ಪಾಲುಮಾಡಿಕೊಳ್ಳುವ ವಿಷಯವನ್ನು ಕೇಳಿದಾಗ ಅಜ್ಞಗೆ ಒಂಟಿರುವುದಕ್ಕಾಗಿಲ್ಲ. ಅವರು ಅರವತ್ತು ವರ್ಷ ಬಾಳಿದ ಮನೆ ಅದು. ಅದರಿಂದೇ ಕಣ್ಣ ಮುಜ್ಜಿಬೇಕು ಎನ್ನುವ ಉದ್ದೇಶ ಅವರದು. ದಿನಕ್ಕೆ ದತ್ತು ಸಲವಾದರೂ ಹಾಗೆನ್ನು ತ್ತಿದ್ದರು.

ಕಟ್ಟಿ ಮಾವನನ್ನು ಕಂಡಾಗ ಅಜ್ಞ ಎಲ್ಲ ವಿಷಯವನ್ನೂ ಹೇಳಿದರು. “ನೋಡು ನಾನು ಕಣ್ಣ ಮುಜ್ಜಿಕೊಳ್ಳುವ್ವೆಂದ್ರೇ ಮೊದಲೇ ಈ ಮನೆ ಒಡಿದು ಹಾಕ್ಕೇಯಲ್ಲಿನ್ನು” ಎಂದರು.

ಅದಕ್ಕೆ ಕಟ್ಟಿ ಮಾವ ಏನೂ ಮಾತಾಡಲಿಲ್ಲ. ದೊಡ್ಡಪ್ಪನಿಗೆ ದೋರೇ ಕಡವಿಸ ಹತ್ತಿರದ, ವರ್ಷಕ್ಕೆ ಮೂರು ಬೀಳಿ ಬೀಳಿಯುವ - ಜಾವಿನು ಸಿಕ್ಕಬೇಕು ಎನ್ನುವ ಅಶೇ.

“ನಾನೂ ನನ್ನ ದುಕ್ಕಳೂ ಕಷ್ಟಕೊಳ್ಳಬ್ರಾಹ್ಮಿ. ನಮ್ಮ ವಿಜಾರ ಕೇಳೋದಕ್ಕೆ ಯಾರಿದ್ದರೆ ಇಲ್ಲಿ?” ಎನ್ನುತ್ತಿದ್ದರು.

ಉರಿನಂದರು ‘ಪಕೇಲರು’ ಎಂದು ಕರೆಯುತ್ತಿದ್ದ ಕಾರ್ಯದರ್ಶಿ ಕುಮಾರನ್ ನಾಯರೂ, ಕೋರುಕಟ್ಟಿ ಪರಿಸ್ಕರೂ ಬಾರಾದ ದಿನಗಳಲ್ಲ. ಅಮ್ಮ ಸುಲಭದಲ್ಲಿ ಪಾಲು ಮಾಡಲು ಸಾಧ್ಯವಿಲ್ಲ ಎಂದು ಪರಿಸ್ಕರ್ ಹೇಳುವುದು. ಅನೇಕ ಕಡೆಗಳಲ್ಲಿರುವ ಮೊಲಗಡ್ಡಗಳನ್ನು ಅಳೆಯಬೇಕು. ಬೀಳಿ ಕಟ್ಟಬೇಕು. ಕೆಲವು ಭೂಮಿಗಳು ಅಡವಿನಲ್ಲಿವೆ. ಅಜ್ಞ ಪಾಲು ತೆಗೆಯಬೇಕು. ಇದ್ದಲ್ಲಿಕೂ ಎಮ್ಮು ಪಾಲುಗಳು ಎನ್ನುವ ವಿಷಯ ತೀವ್ರಾನವಾಗಬೇಕು.

ದೊಡ್ಡ ಮಾವನ ವಾದ ತನಗೆ ಎರಡು ಭಾಗ ಬರಬೇಕು ಎಂದು. ಅವರು ಹೇಳುವುದು—ತುಂಬಿ ಪರ್ವಗಳಿಂದ ಈ ಕುಟುಂಬದ ಮನೆ ನಡೆಸಿಕೊಂಡು ಬಂದಿದ್ದೇನೆ. ಯಜಮಾನನಿಗೆ ಎರಡು ಪಾಲು ಅಸ್ತಿ ಕೊಡುವುದು ಮೊದಲಿನಿಂದಲೂ ಇರುವ ಪದ್ಧತಿ. ತನ್ನಿಂದಾಗಿ ಈ ಕುಟುಂಬದಲ್ಲಿ ಎಷ್ಟೂ ಅಭಿಪ್ರಾಯ ಕಾರ್ಯಗಳು ನಡೆದಿವೆ—ಎಂದು.

ಈ ವಿಷಯವನ್ನು ಕುಮಾರನ್ ನಾಯರ್ ಕುಟ್ಟಿ ಮಾವನ ಗಮನಕ್ಕೆ ತಂದಾಗ ಕುಟ್ಟಿ ಮಾವ ಒಂದು ಸಲ ಕ್ಕಾಕರಿಸಿ ನೆಲಕ್ಕೆ ಉಂಟಿದರು.

“ಅಭಿಪ್ರಾಯ! ಅಭಿಪ್ರಾಯ ಮಾಡಿದ್ದು ಈ ಮನೆಲ್ಲ. ‘ಹೂಡೋಟ’ದ ಜಮಿನಿನಲ್ಲಿ!”

ದೊಡ್ಡ ಮಾನುಗೂ ಕುಟ್ಟಮಾನುಗೂ ಎದುರೆದುರು ನಿಂತು ಮಾತನಾಡುವುದಿಲ್ಲ. ಅವರಿಬ್ಬರ ಪೆರಾಗಿ ಹೆಚ್ಚರೂ ಕುಮಾರನ್ ನಾಯರೂ ಮಾತನಾಡುತ್ತಿದ್ದರು. ದೊಡ್ಡ ಮಾನ ವಿಡಾವಿಂಡಿತವಾಗಿ ಹೇಳಿದ್ದರು. ಎರಡು ಹಾಲು ಭೂಮಿ ಕೊಡುವುದಕ್ಕೆ ಸಮಾಧಾನವಿದ್ದರೆ, ಒಡಗು ಭೂಮಿ, ತನ್ನ ಸ್ವರ್ತ ಸ್ವತ್ವ ಎನ್ನುವುದನ್ನು ಒಪ್ಪುವುದಿದ್ದರೆ ಮಾತ್ರ ಹಾಲು ಮಾಡಿಕೊಳ್ಳುವುದಕ್ಕೆ ಒಪ್ಪಿತ್ತೇನೆ. ಇಲ್ಲಿದಿದ್ದರೆ ಅದು ಹೇಗೆ ಹಾಲಾಗುತ್ತದೆ ಅದನ್ನೂ ನೋಡುತ್ತೇನೆ ಎಂದಿದ್ದರು.

ಆಗ ಮಧ್ಯಸ್ಥಿಕೆ ಹುಟ್ಟಲು ಕಳತ್ತಿಲ್ಲ ನಂಬಿಯಾರ್ ಬಂದದ್ದು.

ಆ ದಿನ ಅಪ್ಪಣಿಗೆ ರಜವಿತ್ತು. ಕೊನೆಯ ಪರ್. ಹರಿಹರ್ ಪರೀಕ್ಷೆ. ತಂಬ ಒಡಿಕೊಳ್ಳಬೇಕಾಗಿತ್ತು. ಈ ದಿನ ತೇವಾನ ಮಾಡುವ ದಿನವೆಂದು ಹೇಳಿದ್ದು. ಅದ್ದರಿಂದಲೇ ವಕೀಲ್ ಕುಮಾರನ್ ನಾಯರೂ ಕೋರುಕಟ್ಟಿ ಹೆಚ್ಚರೂ ಬಂದಾಗ ತೇವ ಮನಿಗೆ ಹೋಗಿ ಆರಾಪು ಕುಚೀರು ಹತ್ತಿರ ನಿಂತುಕೊಂಡ.

ಮಧ್ಯಸ್ಥಿಕೆಗಾರ ಬಂದದ್ದು ಆ ಮೇಲೆ. ಕಳತ್ತಿಲ್ಲ ನಂಬಿಯಾರ್ ಉಗರಿನಲ್ಲಿಲ್ಲ ತಂಬ ಪ್ರಾಮಣಿಕ ವೃತ್ತಿಯಂದು ಹೆಸರಾಗಿದ್ದರು. ಆತ ಮೆಟ್ಟಿಲು ಹತ್ತಿ ಬರುತ್ತಿದ್ದು ದನ್ನ ಕಂಡಾಗ ಬತ್ತಾಯದ ಮನೆಯ ಮುಹಡಿಯಲ್ಲಿದ್ದ ಆರಾಪು ಕುಚೀರುನ್ನು ತೆಗಿದುಕೊಂಡು ಹೋಗಿ ಹಾಕಿದ್ದರು. ಎಲೆ ಅಡಿಕೆ ಹೆಚ್ಚಿಗೆ ತರುವಂತೆ ಒಳಕ್ಕೆ ಹೇಳಿಕುಹಿಸಿದರು.

ತೆಂಕುಮನೆಯಲ್ಲಿ ಮುಟ್ಟದ ಪಟ್ಟಿಯನ್ನು ಒರಿಗಿಕೊಂಡು ದೊಡ್ಡ ಮೃನ್ಮಾ ಹೆಚ್ಚಿಕೊಳ್ಳಿತ್ತು.

ವಾಳಾವಿಲ್ ದೇವಸ್ಥಾನದ ಮುಖಿಮಂಬಿಪದ ಕೆಲಸ ಇನ್ನೂ ರೂಪ್ಯ ಬಾಕಿಯಿದೆ ಎನ್ನುವ ವಿಷಯವನ್ನು ದೊಡ್ಡ ಮಾನುಗೂ ಮಧ್ಯಸ್ಥಿಕೆಗಾರರೂ ಮಾತನಾಡುತ್ತಿದ್ದರು. ಹಾಲು ಮಾಡುವುದು ಹೇಗೆ ಎನ್ನುವುದು ತಿಳಿಯದೆ ಕಷ್ಟಪಡುತ್ತಿರುವುದು ವಕೀಲ್ ಕುಮಾರನ್ ನಾಯರಿಗೆ ಗೊತ್ತಾಯಿತು. ಆಶನ ನಡೆಸುಡಿಗಳಿಂದ ಅದು ವ್ಯಕ್ತ ವಾಗುತ್ತಿತ್ತು.

“ಆಳಿಯನಿಗೂ ಹಾಲು ಬರಬೇಕೊಂಡ ಬಂದು ಹೇಳಿದರು. ಹೊರಗೂ ಆ ಮಾತು ಹೇಳಿ ಬರ್ತಿದೆ.”

ಹಾಗೆ ಯಜಮಾನರೇ ಎಷಟಕ್ಕೆ ಬಂದದ್ದು.

ದೊಡ್ಡ ಮಾನ ಹೂರಕ್ಕೆ ಹೋಗಿ ಅಂಗಳದ ಪಕ್ಷದಲ್ಲಿ ಬಾಳಿಯ ತೋಟದ ಕಡೆಗೆ ಚಾಕರಿಸಿ ಉಗಿದು ಬಂದರು.

“ಆಗಲಿ.”

ಯಜಮಾನರು ಪ್ರನಃ ಗಟ್ಟಿಯಾಗಿ ನೆಕ್ಕಿರು.

“ಆದು ಹೇಗೆ ಅಂತಲೇ ಹೇಳಲಿಲ್ಲವಲ್ಲ?”

“ಪಾಲಾದರ ನನಗೆನು ತೋಂದರಿ? ಈ ತಲೆ ಹೊರೆಯೇ ಕೆಳಗಿಳಿಯಿತು. ಆದರೆ ಯಜಮಾನರೇ — ಅದರಲ್ಲಿ ಒಂದು ವಿವರ ಇದೆ.....”

“ಆದೇನು ಹೇಳಿ ಕುಂಜ್ಯಾಸ್ಯನ್ ನಾಯರೇ”

“ಈ ತರವಾದಿನ ವಿವರವಾಗಿ ನಿಮ್ಮ ಹತ್ತಿರ ಹಚ್ಚಿಗೆ ಏನೂ ವರಿಸಬೇಕಾಗಿಲ್ಲ. ಆಚ್ಯುತಾವ ಇದ್ದ ಕಾಲದಲ್ಲಿ ನಾಯರ್ ಸಮುದ್ರಾಯದಲ್ಲೇ ಈ ತರವಾದಿಗಿದ್ದ ಷ್ಟ್ರೀ ಭೂಮಿಯಿರಲಿಲ್ಲ.”

“ನನಗೆ ಗೊತ್ತು. ನನಗೆ ಗೊತ್ತು.”

“ಆದೇ ನಾನು ಹೇಳಿದ್ದು ಯಜಮಾನರೇ, ಈಗಿನ ಹುಡುಗ ನಿಮಗೆ ಗೊತ್ತಿಲ್ಲ? ಈ ಮನ ಆಗ ಪಾಲಾದಾಗ ಅರವತ್ತ್ಯಾನಾಲ್ಯಾ ಜನರಿದ್ದರು. ಪಾಲಾದ ಮೇಲೆ ಇದರ ತೇಜಸ್ಸು ಹೋಯ್ತು. ಆದರೂ ಭಾಗವತಿ ಇರುವ ಸ್ಥಳ. ಆದೂ ಯಜಮಾನರಿಗೆ ಗೊತ್ತಿಲ್ಲ?”

‘ನನಗೆ ಗೊತ್ತು ನನಗೆ ಗೊತ್ತು’ ಎನ್ನುವ ಆರ್ಥದಲ್ಲಿ ಯಜಮಾನರು ತಲೆ ಯಾಡಿದರು.

“ಹಾಗೇ ಮತ್ತೊಂದು ವಿವರ ಕೇಳಿರಾ ಯಜಮಾನರೇ. ಹಿಂದಿನ ಹೇಸರು, ಈ ಹಳೆ ಕಾಲದ ಮನೆ ನೋಡಿಕೊಳ್ಳೋರಿಲ್ಲದೆ ಉಳಿತ್ತು. ಇನ್ನೇನು ಮಾಡುವುದು ಒಂದು? ನಾನು ಈ ಮನೆ ನೋಡಿಕೊಳ್ಳೋದಕ್ಕೆ ಬಂದ ಮೇಲೆ ನನ್ನ ಕೈಯಲ್ಲಾಗ ದಿದ್ದರೂ ಒಂದು ಬಿಡಿಗಾಸಿನ ವ್ಯತ್ಯಾಸವಿಲ್ಲದಂತೆ ನೋಡಿಕೊಂಡು, ಬಂದೆ. ಒಂದು ರೀತಿಯಲ್ಲಿ ಸರಿಯಾಗಿ ನೋಡಿಕೊಂಡು ಹೋಗೋಂದಕ್ಕಾದದ್ದು ನಾನಾದ್ದರಿಂದ ನಿಮ್ಮ ನಮ್ಮೊಳ್ಳೆಗೇ ಜಾಗ ಮಾಡಿಕೊಂಡು ಪಾಲಾದರೇ—?”

ದೊಡ್ಡ ಮಾವ ಸ್ವಲ್ಪ ಹೊತ್ತು ಮಾತು ನೆಲ್ಲಿಸಿದರು. ಆ ಮೇಲೆ ಸ್ವಲ್ಪ ಗೌರವ ಚರಿತ ಧ್ವನಿಯಲ್ಲಿ ಅಭಿನಯ ಪೂರ್ವಕವಾಗಿ ಹೇಳಿದರು:

“ಕಟ್ಟಿ ಕಡೆಗೆ ಎಳ್ಳು ಬೆಳೆಯುವುದಕ್ಕಾಯ್ತು. ಅದಕ್ಕೆ ಇನ್ನು ಹೆಚ್ಚು ಕಾಲಬೇಡ.”

ಅಪ್ಪು ಹೊತ್ತಿಗೆ ಮೆಲ್ಲಿಗಿದ್ದರೂ ಗಂಭೀರವಾದ ಮಾತು ಕೇಳಿತು.

“ಭಾಗವತಾರ್ಥಿಕು ಅಂತ ಇದ್ದರೆ ಆದು ಆಗೋದೇ ಹಾಗಿ.”

ಯಜಮಾನರು ನೋಡಿದರು. ಕುಟ್ಟಿ ಮಾವ ಮುಂದ ಬಂದಿದ್ದರು.

“ಕುಟ್ಟಿ ನಾಯರ್ಗೆ ವರ್ಷಕ್ಕೆ ಇಪ್ಪು ಅಂತ ಕುಟ್ಟಿರೆ ಆಗಿದೆ? ಯಾಕ ಪಾಲು ಮಾಡಬೇಕಿ?”

ಕುಟ್ಟಿ ಮಾವ ತಕ್ಷಣ ಉತ್ತರ ಹೇಳಲಿಲ್ಲ. ವರ್ಷಕ್ಕೆ ಕುಮಾರನ್ ನಾಯರ್ ಯಾವ ಆರ್ಥವ್ಯಾ ಇಲ್ಲದ ಒಂದು ಸೌರ್ಯಸ್ತು ತಂಡಿಕೊಂಡು ಹೇಳಿದರು.

“ಕುಟ್ಟಿನ್ನೊ ನಾಯರ ಅವಕ್ಕೆವನ್ನು ಹೇಳಿದ್ದು ಅಷ್ಟೇ—”

“ನನ್ನೀ ಗೊತ್ತು ನನ್ನೀ ಗೊತ್ತು.” ಯಜಮಾನರು ಆ ಮಾತನ್ನು ಪೂರ್ಕಿಗೆ ಹೇಳಿ ಕೊಳ್ಳಬೇಕು “ನಿಮ್ಮ ಪರಿದಾಟ ನೋಡಿದರೆ ನೇವೇ ಪಾಲು ಮಾಡುವುದಕ್ಕೆ ಹೂಡಿ ಹಾಗಿದೆ.”

ವರ್ಕೆಲ್ ಕುಮಾರನ್ ನಾಯರ್ ಮತ್ತು ನಕ್ಕರು.

“ಏನು ಕುಟ್ಟಿನಾಯರೇ?”

“ಅದೆಲ್ಲ ವೊದಲೇ ಆಗಬೇಕಾಗ್ತಲ್ಲ?”

ಕುಟ್ಟಿ ಮಾವ ಅಂಗಳಿಂದ ಪಡಸಾಲೆಗೆ ಬಂದರು. ಯಜಮಾನರು ಕುಳಿತಿದ್ದ ಕುಚೀರ್ಯ ಕ್ಷೇತ್ರದಿಂದಕೊಂಡು ಹೇಳಿದರು.

“ಇಲ್ಲಿ ನೋಡಿ. ನಾನು ಹೇಳೋದನ್ನೂ ಕೇಳಬೇಕು. ನನ್ನೂ ವಯಸ್ಸುಯ್ದು. ಹತ್ತು ಹದಿನಾಲ್ಕು ವರ್ಷದ ಹುಡಗಿಯ ತಂಡೆ ನಾನು. ಕೌಶಿನ ಹಾಕಿಕೊಳ್ಳಿದ್ದ ಕಾಲದಲ್ಲಿ ವ್ಯವಸಾಯಕ್ಕೆ ನಿಂತೆ. ಆದರೆ ನನ್ನೀನು ತಂಗಿನ ಗೊನೆ ಸಿಕ್ಕಿದ್ದು? ಮಹಿಕ್ಕೆ ನಾಲ್ಕು ಲುಗಿ, ಬದು ಪರ ಭತ್ತ. ಇಲ್ಲಿ ಕೇಳಿ ಯಜಮಾನರೇ. ಕೂಲಿಗೆ ಹೋಗಿ ಸಾದೆ ಒಡೆದಿದ್ದರೂ ಇದಕ್ಕಿಂತ ಹಚ್ಚಿಗೆ ಸಂಪಾದನೆ ಮಾಡೋವಕ್ಕಾಗ್ರಿರಲ್ಲವೇ?”

ಮಹಿಕ್ಕೆ ಸ್ಥಳದಲ್ಲಿ ತಾಯಿಲಲ ಜಿಯತ್ತೆ ನಿತ್ಯಭ್ರಾಗಿ ಕೇಳಿಕೊಂಡರು. ಕುಟ್ಟಿ ಮಾವನಿಗೆ ಹೇಳಬೇಕಾದದ್ದು ಇನ್ನೂ ಮುಗಿದಿರಲ್ಲ.

“ತರವಾಡಿನ ಜವಾಬ್ದಾರಿನ ತುಂಬ ಕವ್ಯಪಟ್ಟಿ ಹೊತ್ತುಕೊಂಡು ನಡೆಸಿದ್ದನ್ನು ಕೊಳ್ಳಿದೆ. ಮಹಿಕ್ಕು ಆಳಿಯುಂದಿರೀಗೆ ಒಳ್ಳಿಯದಾಗಲಿ ಅಂತಲೇ ಅಲ್ಲಷ್ಟೇ ಇಲ್ಲಿಯ ರೀಣಿ ಸಂಗ್ರಹ ಮಾಡಿಕೊಂಡು ಹೋದದ್ದು? ಫಾಗವಾದರೇ ಈ ತರಮಾಡೇನೂ ಹಾಜಾಗೋಡಿಲ್ಲ.”

ದೊಡ್ಡ ಮಾವನಿಗೆ ಸಿಟ್ಟಿ ಬಯಿತೆ. ತಿರುಗಿ ನೋಡಿದರು ಎನ್ನಿಸಿತು. ಇಲ್ಲ ಆಲು ಗಾಡುವುದಿಲ್ಲ. ದೊಡ್ಡ ಮಾವ ಯಾರೆ ಏನೂ ಮಾಡಿಸಿದೆ ಸುಮಣ್ಣನೇ ಇದ್ದಾರಲ್ಲ? ಅಸ್ತುಣ್ಣಿಗೆ ಅಶ್ವಯವಾಯಿತು. ಕುಟ್ಟಿ ಮಾವನ ಗಂಟಲು ದೊಡ್ಡ ದಾಯಿತು.

“ಇನ್ನೂ ಒಂದು ಮಾಡಿದೆ. ಕೇಳಿ ಯಜಮಾನರೇ. ವಡಕ್ಕೇಪಾಟ್ ಹೇಗೆಧ್ವರೂ ಇವರಿಗೆ ಯೋಚನೆಯಿಲ್ಲ. ಅಲ್ಲಿ ‘ಮಾಡೋಣ’ದ ಜಮಾನು ಚೆನ್ನಾಗಿ ಅಭವ್ಯದ್ದಿ ಯಾಗ್ರಿದಯೋ ಇಲ್ಲವೇ ಅಂತ ನೋಡಿಕೊಂಡರೆ ಸಾಕು.”

ದೊಡ್ಡ ಮಾವ ಕುಳಿತಲ್ಲಿಂದಲೇ ಕುಟ್ಟಿ ಮಾವನನ್ನು ನೋಡಿದರು. ಆ ಮೇಲೆ ಗಿಡ್ಡಿಯಾದ ಧ್ವನಿಯಲ್ಲಿ ಹೇಳಿದರು.

“ಲೋ”

“ಮುಚ್ಚಿ ಟ್ರೂಕೊಂಡು ಏನೂ ಪ್ರಯೋಜನವಿಲ್ಲ. ಹೇಳಬೇಕಾದವರ ಹತ್ತು, ಹೇಳಿದರೆ ಸಾಹು.”

ದೊಡ್ಡ ಮಾವ ಏಪರೀತ ಸಿಟ್ಟಿನಲ್ಲಿ ಹೇಳಿದರು.

“ಪ್ರಾರ್ಥಣೆಕೆಂಬೆಲ್ಲದವನೆ! ಹೇಳು. ಇನ್ನೂ ಹೇಳು. ನಾನು ಅಲ್ಲಿಗೆ ತೀರುಕೊಂಡು ಹೋಗೋಂದು ನಿಮ್ಮಪ್ರೇನ ಸಂಪಾದನೆಷ್ಟುಲ್ಲ. ನಿಮ್ಮಪ್ರೇನ—”

ಯಜಮಾನರು ಸಮಾಧಾನ ಪಡಿಸಲು ಹೇಳಿದರು.

“ಸಮಾಧಾನವಾಗಿ ಕುಂಜಾಕ್ಕಪ್ಪನ್ನು ನಾಯಿರೇ. ಹುಡುಗರು ತಿಳುವಳಿಕೆಯಲ್ಲದೆ ಏನೇನಾದರೂ ಹೇಳಿ ಬಿಡ್ಡಾರೆ.”

“ಹೇಳೋದಕ್ಕೆ ನನಗೇನೂ ಹೆಡಿಕೆಯಲ್ಲ. ಎಲ್ಲವನ್ನೂ ಅಲ್ಲಿಗೆ ತೀರುಕೊಂಡು ಹೋಗಿ ಕೂಡಿಟ್ಟುಕೊಂಡಿದ್ದಾರಲ್ಲದೆ ಮತ್ತೇನು? ಅಲ್ಲಿಂದ ಯಾರಾದರೂ ಬಂದರೆ ನನ್ನ ಸಹೋದರಿಯರು ಬತ್ತಾಯಿದ ಮನಗೆ ಅನ್ನ ಸಾರು ಹೊತ್ತುಕೊಂಡು ಹೋಗಿ ಬೇಕು. ‘ಮಾಡೋಟ’ದವರ ದಾಸಿಯರಲ್ಲವೇ ಇಲ್ಲಿಯ ಹೋಸರು? ಕಿಲುಬು ಕಾಸಿಗೂ ಗತಿಯಿಲ್ಲದೆ ಬಿದ್ದಿರುವ ಜನರು?”

ತೆಂಕುಮನೆಯಲ್ಲಿ ನಡೆಯುತ್ತಿದ್ದ ಸಲಾಟಿಯನ್ನು ಹೇಳಿ ಅಜ್ಞ ಗಟ್ಟಿಯಾದ ಸ್ವರ ದಲ್ಲಿ ಹೇಳಿದರು.

“ಕುಟ್ಟಾ; ಜನರಿಗೆ ಅಂಜಬೇಕು ಕೆಣ್ಣೋ”

ಕುಟ್ಟಿ ಮಾವನಿಗೆ ಮತ್ತೂ ಸಿಟ್ಟೀರಿತು. ಆಗ ಹೇಳಿದರು. “ಹೊಲೆಯನ ಹಾಗೆ ಕೀಲಸ ಮಾಡಬೇಕು. ಆದರೂ ಹೇಳಿತ ನಾಯಿ ಕಂಡ ಹಾಗೆ ಕಾಣೋದು. ನನ್ನಂದಾಗಿ ಏನಾದರೂ ಅಧ್ಯಾನ ಆಗಿದ್ದರೆ ಗೊತ್ತಾಗಬೇಕಾಗುತ್ತಲ್ಲ”

“ಸುಮ್ಮನಿರಿ ನಾವೆಲ್ಲ ಸರಿ ಮಾಡೋಣ.”

ದೊಡ್ಡ ಮಾವ ಹೋರಿಗೆ ಮರದ ಪಾದರಕ್ಕಿಗಳನ್ನು ಹಾಕಿಕೊಂಡು ಅಶ್ಚ ಇತ್ತು ಅರುಗಾಡುತ್ತಿದ್ದರು. ಹೇಳಬೇಕಾದದ್ದನ್ನೆಲ್ಲ ಹೇಳಲಿ ಎನ್ನ ವ ಮುಖಿಭಾವ ಅವರ ಲೀತ್ತು.

ಕುಟ್ಟಿ ಮಾವ ಮತ್ತೀನೂ ಹೇಳುವಂಥಾದ್ದಿಲ್ಲವೆಂದು ತೋರಿದಾಗ ದೊಡ್ಡ ಮಾವ ಮಧ್ಯಸ್ಥರ ಮುಂದೆ ಬಂದು ನಿಡು ಹೇಳಿದರು.

“ಯಜಮಾನರೇ ನನ್ನ ವಿಷಯವಾಗಿ ಹೇಳಿದ್ದಲ್ಲ — ಒಬ್ಬ, ಆವನು, ಅವನು...” ದೊಡ್ಡ ಮಾವನಿಗೆ ಉಸಿರು ಕಟ್ಟುತ್ತಿದ್ದ ಹಾಗೆ ತೋರಿತು. “ಇವರ ತಂದೆ ತೀರಿ ಕೊಂಡ ಕಾಲದಲ್ಲಿ ಇನ್ನೂ ಸಣ್ಣ ಹುಡುಗೊಂಡ ಕಾಲದಲ್ಲಿ ನಾನು ಇವನ್ನು ಕಾಪಾಡಿದ್ದು. ಆದರೆ ಈಗ ತಲೆ ಮೇಲೆ ಕೂತುಕೊಳ್ಳೋದಕ್ಕೆ ಬರ್ತುನೆ. ಮೊದಲೆಲ್ಲ ಇರಲ್ಲಿಲ್ಲ ಇದು.”

ಸ್ವಲ್ಪ ಹೊತ್ತು ಯಾರೂ ಮಾತಾಡಲಿಲ್ಲ. ದೊಡ್ಡ ಮಾವ ಆ ಮೇಲೆ ಹೇಳಿದರು.

“ನೋಡಿ; ಇವರನ್ನೆಲ್ಲ ಒಟ್ಟಿಗೆ ಇರಿಕೊಂಡು ನೋಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಪಾಲಾಗಲಿ. ನಮಗೆ ಹೇಗೆ ತಿಳಿತದೋ ಹಾಗೆ ಮಾಡಿ”

ಒಳಗಡೆ ಅಜ್ಞ ಹೊದೆದಿದ್ದ ಮಸ್ತಿಷ್ಟ ತುದಿಯನ್ನು ಹಿಡಿದುಕೊಂಡು ಕಣ್ಣೆಲ್ಲಿರಸಿ ಕೊಂಡರು.

“ಯಾತಕ್ಕೂ ಬೇಡದ್ದು ನನಗೆ ಇತ್ತುದ್ದು. ಆದ್ದರಿಂದ ನಾನು ಹೇಳುವುದು ನನಗೆ ಎರಡು ಪಾಲು ಬೇಕು ಅಂತ. ನನಗೆ ಈ ಮನೆಯದು ಒಂದು ಕಾಸೂ ಬೇಡ. ತರವಾಡು ನೋಡಿಕೊಂಡವರಿಗೆ ಎರಡು ಪಾಲು ಕೂಡಬೇಕು ಅನ್ನೋದು ಮೊದಲಿ ಸಿಂದಲೂ ಇದೆ.”

“ಅದೆಲ್ಲ ನಡೆಯೋದಿಲ್ಲ” ಕುಟ್ಟಿ ಮಾವ ಮತ್ತೊಲ್ಲ ರಷ್ಟು ಮಾಡಿದರು.

ಮಧ್ಯಸ್ಥರು ಕುಟ್ಟಿ ಮಾವನನ್ನು ಸಮಾಧಾನ ಮಾಡಿದರು. “ಹಾಗೆಲ್ಲ ಹೇಳಿ ಬೇಡಿ ಕುಟ್ಟನಾಯರೇ—ಅದೆಲ್ಲ ದೇಶದಲ್ಲಿ ಇರೋ ಸಂಪ್ರದಾಯ ತಾನೇ?”

“ಆ ಕಾಲಪೆಟ್ಟಿ ಹಿಂದಕ್ಕಾಯ್ಯು”

ಅಪ್ಪುನ್ನಾಗಿ ಆ ಮೇಲೆ ತೇಳಿಕೊಳ್ಳಲಾಗಲಿಲ್ಲ. ವಿನಾಶಕ್ಕು ಬಂದು ಕರೆದರು. ಅಟ್ಟಿದಿಂದ ಸೌದ ತೀಗಿಸುತ್ತಿದಲು ಅವನ ಸಹಾಯವನ್ನು ಬಯಸಿದ್ದ ವ್ಯಕ್ತಿ ಅವರೊಬ್ಬರೇ. ವಿನಾಶಕ್ಕು ಏಷ ಹಿಡಿದುಕೊಂಡು ಸಿಂಹಿದ್ದರು. ಅವನು ಸೌದ ತೀಗಿದು ಹಾಕುತ್ತದ್ದು.

“ಅದೇನು ಆಚೇಲಿ ನಡಿತಪೋದು?”

“ಏನು ಹೇಳಲಿ?”

ಅವನಿಗೆ ಯಾವ ಒಂದು ಪ್ರತ್ಯೇಕವಾದ ಭಾವನೆಯೂ ಕಾಣಿಸಲಿಲ್ಲ. ಅದೊಂದು ನಾಟಕ ನೋಡಿದ ಹಾಗೆ—ಮಾವಂದಿರಿಷ್ಟುರೂ ರಂಗದ ಮೇಲೆ ಜಗತ್ತಾಡುವ ದೃಶ್ಯ.

ಸಾಯಂಕಾಲದಲ್ಲಿ ಪಂಧ್ಯಸ್ತ ನಂಬಿಯಾರ್ ಹಿಂದಿರುಗಿದ್ದು.

ವಕೀಲ್ ಕುಮಾರನ್ ನಾಯರು ಒಳಗೊ ಬೇಕಾಗಿದ್ದ ಮನುಷ್ಯ. ಅತ ಹೋಗು ವಾಗ ಅಜ್ಞಯ ಹತ್ತಿರ ಒಂದಾಗ ಅಜ್ಞ ಹೇಳಿದರು:

“ಕುಮಾರಾ ನೀನು ನನಗೊಂಡು ಕೆಲಸ ಮಾಡಿಕೊಡಬೇಕು.”

“ಏನು ಹೇಳಿ ಕುಂಜಾಕಾಳಿ ಅಮೃ”

“ನನಗೆ ಭೂಮಿ, ಹಣ ಯಾವುದೂ ಬೇಡ. ನನಗೆ ಬೇಕಾದದ್ದು ಒಂದು ಮಾನವ ಮರ್”

ವಕೀಲ್ ಕುಮಾರನ್ ನಾಯರಿಗೆ ಅಜ್ಞ ಹೇಳುವುದೇನು ಎಂದು ತಿಳಿಯಲಿಲ್ಲ.

“ಏನು ಬೇಕು ಅಂದಿರಿ ಕುಂಜಾಕಾಳಿ ಅಮೃ”

“ನಾನು ಈ ಮನೆಯೊಳಗೆ ಕೊನ್ನಿಂದ ಮುಖ್ಯಬೀಕೊಂತ ಇದೆ. ಅದಕ್ಕೆ ನೀವು ಯಾರೂ ಒಪ್ಪೊಂದು ಹಾಗೆ ಕಾಣ್ಣ ಇಲ್ಲ.”

“ನಾನೆನು ಹೇಳಲಿ”

“ಮನೂ ಹೇಳಬೇಡಿ”

ಆತ ಕೆರೆಯುತ್ತ ಸ್ವಲ್ಪ ಹೊತ್ತು ನಿಂತುಕೊಂಡಿದ್ದರು. ಆ ಮೇಲೆ ಹೊರಗೆ ಹೋದರು.

ಕೆಲವು ದಿವಸಗಳ ಪರೆಗೆ ಏನೂ ಮಾತುಕಫೇಯಿರಲಿಲ್ಲ. ಎಲ್ಲರೂ ಆಡಿಗೆ ಹೋದಂತೆ ನೆನೆಹೊಳ್ಳಬೇಡೆ ಇದ್ದಾಗ ಮತ್ತೊಂದು ತೊಂದರೆ ಉಂಟಾಯಿತು. ದೊಡ್ಡ ಮಾವನಿಗೆ ಒಂದು ರಿಜೆಸ್‌ಡ್ರೋಂ ನೋಟೇಸ್ ಒಂದಿತ್ತು. ಕುಟ್ಟಮಾವ ಕೊಟ್ಟದ್ದು. ಉಳಿದವರು ಪ್ರತಿವಾದಿಗಳು.

ಆದಿನ ಹಗಲಿಡಿ, ರಾತ್ರಿ ಷುಲಗುವ ವರೆಗೂ ಪಡಸಾಲೆಯಲ್ಲಿ ಇದ್ದರು. ಚಗಲಿಡಿ ಒಳಗಿದ್ದ ಪರಸ್ಪರ ಬಿಯ್ಯದ್ದು ಬಿಯ್ಯದ್ದೇ. ಮಧ್ಯ ಮಧ್ಯ ಬತ್ತಾಯಿದ ಮನೆಗೆ ಹಕ್ಕಿ ಹೋಗುತ್ತಿದ್ದರು. ಇಂದು ಬರುವಾಗ ಮುವಿ ಕೆಂಪಾಗಿರುತ್ತಿತ್ತು.

ಆದರೆ ದುಧ್ಯದಲ್ಲಿ ಅಮೃತ ಅಕ್ಕನನ್ನು ಕರೆದರು.

“ಎಲ್ಲಿದ್ದೀರೇ ಅಮೃತ?”

ಅಮೃತ ಅಕ್ಕ ಬತ್ತಾಯಿದ ಮನೆಯಿಂದ ಮೆಟ್ಟಿಲಿಂದು ಬಂದಳು.

“ನಾಳಿ ನೆನ್ನ ಮನೆಗೆ ಹೋಗಬೇಕು. ಇದು ನಿನ್ನ ತಂದೆ ಮನೆಯಲ್ಲ.”

ಅಮೃತ ಅಕ್ಕ ಏನನ್ನೂ ಮಾತನಾಡಿದೆ ನಿಂತಳು.

“ನಿನಗೂ ಒಂದು ಮನೆ ಜನ ಅಂತ ಇರುವಾಗ ಇಲ್ಲಿ ಬಂದು ಬಿದ್ದರ ಬೇಕಾಗಿಲ್ಲ.”

ಅಮೃತ ಅಕ್ಕ ನಿಧಾನವಾಗಿ ಬತ್ತಾಯಿದ ಮನೆಯೊಳಕ್ಕೆ ಹಂಡಿರುಗಿದಳು.

ಆದಿನ ರಾತ್ರಿ ಅಪ್ಪುಸ್ತ್ರೆ ಏಣಯ ಕೊತ್ತಿಯಲ್ಲಿ ಕೊನ್ನಿಂದ ಬಿಟ್ಟುಕೊಂಡೆ ಮಲಿಗ್ಗೆ. ಬೆಗಿನ ಸ್ವಾಪ್ನಗಳ ಹಾಗಿದ್ದ ಆ ಒಂದು ರಾತ್ರಿ, ಮನಸ್ಸಿನಲ್ಲಿ ಬಿರಸ್ಸಾಯಿ ಯಾಗಿ ಉಳಿದಿತ್ತು.

ಅಮೃತ ಅಕ್ಕನನ್ನು ಎದುರಿಗೆ ಕಂಡಾಗ ಮೊದಲು ಗಾಬರಿಯಾಗುತ್ತಿತ್ತು. ತಾಗಿನಾರ್ಥಿಯಾಗುತ್ತದೆ. ಅದರೂ ಅವರು ತಲೆಗೂಡಲನ್ನು ಬಿಡಿಸುತ್ತ ನಿಲ್ಲಿಸುವುದನ್ನು ಕಾಣಬೇಕು.

ಕಂಬಗಳ ಪಶ್ಚಿಮ ಅವರಿಗೆ ಶಿಳಿಯಂತೆ ಸಂಜೀಯ ಇಂ ಹೊತ್ತಿನಲ್ಲಿ ಹೊರಗೆ ನಿಂತಿರುವುದನ್ನು ನೋಡುತ್ತಾ, ನಿಂತುಕೊಳ್ಳಬೇಡೆ.

ಸ್ವಲ್ಪಾಗೂ ಶ್ವಾಸಿಲ್ಲ. ಅವನು ಸುಮ್ಮನೆ ಕಿರ್ಣಿಂಟ್ಟುಕೊಂಡು ಮಲಿಗಿದ.

ಅಮೃತೆ ಅಕ್ಕೆ ಮಲಗಿದ್ದಾರೆ. ಏನೋ ಒಂದು ರೀತಿಯ ಅನ್ನಸುವಿಕೆ. ಏನೆಯು ಮೆಟ್ಟಿಲುಗೆ ಶಭ್ದವಿರಬಹುದೆ?

ಏನೆಯು ಮೆಟ್ಟಿಲು ಶಭ್ದ ಮಾಡುತ್ತಿವೆ ಎನ್ನಿಸಿತು. ಹೌದು ಶಭ್ದ ಮಾಡುತ್ತಿವೆ. ಹೃದಯದ ಏಡಿತ ಹೇಳ್ಣಿಯಿತು. ಬಟ್ಟಿಗಳಿಂದ ವಾಯಾಟಿಸಿದ ಸುಗಂಧ. ಅವನ ದೇಹ ವನ್ನು ಕೈ ಸ್ವರ್ಥಸಿದಾಗಿ ಅವನು ಆ ಕೈಯನ್ನು ಹಿಡಿದುಹೊಂಡ.

ಯಾವ ಮಾತನ್ನು ಆದರೆ ಅವನು ಚಾಪೆಯಿಂದ ಮೇಲೆದ್ದ. ಅಮೃತೆ ಅಕ್ಕೆ ಅವನ ಹತ್ತಿರದಲ್ಲಿ ಕುಳಿತಿದ್ದರು. ಅವನ ಕುತ್ತಿಗೆಯನ್ನು ತೋಳಿನಿಂದ ಬಳಸಿ ಬಲ ವಾಗಿ ಅಶ್ವಕೊಂಡು ಅವರು ಸಾಮ್ಯನೇ ಕುಳಿತಿದ್ದರು. ಎಪ್ಪು ಹೊತ್ತು ಹಾಗೆ ಕುಳಿತಿದ್ದರೆಯ ತಿಳಿಯಂತಹ.

“ಅಪ್ಪುಣ್ಣೇ” ಮೆಲ್ಲನೇ ಅವರು ಕರೆದರು. ಅವರ ಬೆರಣಗಳು ಅವನ ಬೆನ್ನಿನ ಮೇಲೆ ಓಡಾಡುತ್ತಿದ್ದವು.

“ನಾಳಿ ನಾನು ಹೋಗ್ರೀನಿ ಅಪ್ಪುಣ್ಣೇ”

ಅಪ್ಪುಣ್ಣಿಗೆ ಅವರ ಮುಖವನ್ನು ನೋಡಬೇಕು ಅನ್ನಿಸಿತ್ತು. ಆದರೆ ಕಾನಿ ಲಾಗುತ್ತಿಲ್ಲ.

ಇನ್ನು ಯಾವಾಗ ಬರುವುದು ಎಂದು ಅವನು ಕೇಳಲೂ ಇಲ್ಲ. ಆದರೆ ಆ ಪ್ರಶ್ನೆ ಅವನ ಮನಸ್ಸಿನಲ್ಲಿ ಶಾಶ್ವತವಾಗಿ ಉಂಟಿಯಿತು. ತನ್ನ ಭುಜಗಳ ಮೇಲಿದ್ದ ಅವರ ಕೈಬಳಿಗಳನ್ನು ತಿರುಗಿಸುತ್ತಾ ಹಿಡಿದಿದ್ದ.

“ಅಪ್ಪುಣ್ಣೇ ನಾನಿರೋ ಜಾಗಕ್ಕೆ ಬರ್ತಿಯಾ?”

“ಬರೋದಿಲ್ಲ. ಹೇಗೆ ಬರಲಿ?”

“ನಾನಿನ್ನ ಮೇಲೆ ಇಲ್ಲಿಗೆ ಬರೋದಿಲ್ಲ”

“ಯಾಕೆ ಮಾತಾಡೋದಿಲ್ಲ ಸಿಟ್ಟು ಬಂತಾ?”

“ಇಲ್ಲ”

“ಅಪ್ಪುಣ್ಣಿ ದೋಡ್ಡ ಮನುಷ್ಯನಾಗ್ರೀಯೆ. ಆಗ ಅಮೃತೆ ಅಕ್ಕನ್ನ ಮರೆಯಬೇಡ. ಮರೆಯೋದಿಲ್ಲ ಅಲ್ಲ”

ಇಲ್ಲ, ಮರೆಯಂತಹದಕ್ಕೆ ಸಾಧ್ಯವೇ ಇಲ್ಲ.

ದೀಪದ ಕಾಂತಿಯ ಎದುರು ನ್ನು ವಾದ ಎದೆಯನ್ನು ಬಿಟ್ಟುಕೊಂಡು ಕೈಯಲ್ಲಿ ಅಡಕಿಯ ಹೊಳಬಾಳೆಯನ್ನು ಹಿಡಿದುಕೊಂಡು ಭುಜದ ಮೇಲೆ ತಲೆಗೂದಲನ್ನು ಇಳಬಿಟ್ಟುಕೊಂಡು ನಾಟ್ಯವಾಡುವ ಸರ್ವಸುಂದರಿಯ ಚಿತ್ರವನ್ನು ಮರೆಯಲು ಸಾಧ್ಯವಲ್ಲ.

“ಇಲ್ಲ”

ಎಂದು ಮಾತ್ರ ಅವನು ಹೇಳಿದ್ದು.

ಎಮ್ಮೋಡ್ ಹೂತ್ತು, ದಾಗಿಯೇ ಇದ್ದರು. ಎದೆಯ ಬಹಿತ ಹೆಚ್ಚಿತ್ತು. ಆಲೂ ಅಲ್ಲಿಂದ ಕಡಲಲ್ಲಿ.

“ಹೋಗಿ ಮಲಗ್ಗಿನ ಅಪ್ಪಣಿ; ನೀನೂ ಮಲಗು”

ಎದ್ದು ನಿಲ್ಲುವ ಮೊದಲು ಅವನು ಕಿರಿಯ ಪತ್ತಿರ ತುಟಿಗಳನ್ನು ತಂದು ನಗುವಾದು: ವಿಷಾ ಏಶ್ವರಾದ ಧ್ವನಿಯಲ್ಲಿ ಅಮೃತ ಅಕ್ಕ ಹೇಳಿದರು.

“ಇನ್ನು ಮೇಲೆ ಹೆದರಿಸೋದಕ್ಕೆ ಅಮೃತ ಅಕ್ಕ ಬರೋದಿಲ್ಲ; ಗೊತ್ತಾಯ್ದು?

ವಿಷಯ ಮೆಟ್ಟಿಲುಗಳು ಮತ್ತೂ ತೆಬ್ಬಿ ಮಾಡಿದುವು. ಒಂಟಿಯಾಗಿ ಕಣ್ಣ ತರೆದಕೊಂಡು ಮಲಗಿದ್ದಾಗ ಅವನಿಗೆ ಈರೆ ಬೇಸರೆವಾಯಿತು.

ಇದ್ದಕ್ಕಿದ್ದ ಹಾಗೆ ಬೆಳಗ್ಗೆ ಅಮೃತ ಅಕ್ಕ ಹೊರಟಿಳು. ಮಾವ ಸಣ್ಣಂಬಿನ ಪಸ್ತುವನ್ನು ಮಾಡಿಸಿ ಭುಜದ ಮೇಲೆ ದಾಕಿಕೊಂಡು ಕೊಡೆ ಬಿಡಿದುಕೊಂಡು ಅಂಗಳ ಕ್ಕಿಳಿದು ನಿಂಟಿದ್ದರು.

ಅಮೃತ ಅಕ್ಕ ಬಸ್ತೋಧಿರೆ ಪತ್ತಿರವೂ ‘ಹೋಗಿ ಬರುತ್ತೇನೆ’ ಎಂದು ಹೇಳುತ್ತಿದ್ದಾಗ ಅಪ್ಪಣಿ ಪಡುಭಾಗದಲ್ಲಿ ಹೋರಿಗೆ ನೆಲ್ಲು ಹುಲ್ಲುಗುಡ್ಡೆಯ ಹಿಂದೆ ಹುರಾದ ಗೊಡೆಯ ಮೇಲೆ ಕರಕಲ್ಲಿನ ಕೊರಿಣಿಂದ ಬೆತ್ತ ಬರೆಯುತ್ತಾ ನಿಂತಿದ್ದು.

ಹೋರಿಟಾಗ ಅಪ್ಪಣಿ ನೋಡಿಲ್ಲ. ಹೋರಿಗೆ ಬಂದಾಗ ಮೊರಡಲ್ಲಿ ಜಮಿನಿನ ಮಧ್ಯ ನೀಲಿಯ ಜಾಕಿಟ್ಟು ಮರೆಯಾಗುತ್ತಿತ್ತು.

* * * * *

ಎಂದಿಗಿಂತ ತಡವಾಗಿ ಅಪ್ಪಣಿ ಆ ದಿನ ಸ್ಕೂಲಿಗೆ ಹೋರಟಿದ್ದು. ಬೆಳಗ್ಗೆ ಗಂಜಿ ಸಿಕ್ಕುವುದು ತಡವಾಯಿತು. ಕೆಲವು ದಿವಸಗಳಿಂದ ಹೋತ್ತಿಗೆ ಸರಿಯಾಗಿ ಉಂಟಿವಲ್ಲ. ಬೀಜದ ಭತ್ತವನ್ನು ಮಾರಿದ್ದಾಯಿತು. ಬತ್ತಾಯಂದಲ್ಲಿದ್ದ ಭತ್ತವನ್ನೆಲ್ಲ ದೊಡ್ಡ ಮಾವ ಬಂಡಿಯವರಿಗೆ ಮಾರಿದರು. ಭತ್ತು ಕೇಳುವುದಕ್ಕೆ ಹೋದಾಗ ಮಾವನಿಂದ ಸಿಕ್ಕಿತ್ತಿದ್ದುದು ಬಯ್ದಿಲ್ಲ.

ಎಮ್ಮೋಡ್ ದಿನಕ್ಕೊೱಳುದು ಸಲ ದೊಡ್ಡ ಮಾವನ ಮನೆಗೆ ಬರುತ್ತಿದ್ದಿದ್ದು. ಹೂದೋಟಕ್ಕೆ ಹೋಡರೆ ಮತ್ತೆ ಬರುವುದು ಎಂಟೊ ಹತ್ತೋ ದಿನಗಳಾಗುತ್ತಿದ್ದವು. ಅಡಕೆ ಕೇಳಿಸುವುದೂ ತೆಗಿನಕಾಯಿ ಕೇಳಿಸುವುದೂ ಕಳಿದ ಮೇಲೆ ಹಿಂದಿರಾಗುತ್ತಿದ್ದರು. ಮನೆಯ ಖಿಟ್ಟವೆಚ್ಚೆ ನೋಡಿಕೊಳ್ಳುವುದು ತನ್ನ ಜವಾಬ್ದಾರಿಯೇನಲ್ಲ ಎನ್ನುವ ಭಾವನೆಯಲ್ಲಿದ್ದರು.

ಮನೆಯಲ್ಲಿ ಅಡಗಿಗೆ ಸಂಬಂಧಿಸಿದ ವ್ಯವಸ್ಥೆ ಮಾಡಲು ಕುಟ್ಟ ಮಾವನಿಗೆ ಇವು

ವಿಲ್ಲ. ಸಾಯಂಕಾಲದಲ್ಲಿ ಹಿಂದಿರುಗಿ ಬಂಡಾಗ ಉಟಪಿಲ್ಲದಿದ್ದರೆ ಎಣಾಕ್ಕೆನನ್ನು ಬಯಸುತ್ತಿದ್ದರು.

ಹತ್ತಿರದ ಮನೆಗಿಂದ ಭತ್ತವನ್ನೂ ಅಕ್ಕಿಯನ್ನೂ ಸಾಲ ತರಲು ಅವರು ಹೋಗುತ್ತಿದ್ದರು. ಮಧ್ಯ ಮಧ್ಯ ಅವರು ಹೇಳುತ್ತಿದ್ದರು. “ಇದೆಲ್ಲ ನಾನು ಪಡೆದು ತಂದದ್ದು” ಎಂದು.

ದೊಡ್ಡ ಮಾವ ವ್ಯಾಪಾರಿಗೆ ಅಕ್ಕೆ ವಿಧಿಸಿದ್ದರು, ಕುಟ್ಟಿ ಮಾದನಿಗೆ ಹಣ ಕೊಡ ಬಾರದು ಎಂದು. ಅದಕ್ಕೆ ಕುಟ್ಟಿ ಮಾವ ಬೇರೆ ಒಂದು ದಾರಿ ಮುಡುಕಿದರು. ಮೇಲೆನ ನಾಗಬಿನದ ಹತ್ತಿರ ಇರುವ ದೊಡ್ಡ ಗೋಮಾಪನ ಮರವನ್ನು ಕುಟ್ಟಿ ಹಸನ್ನಾಗೆ ಮಾರಿದರು. ಒಂದು ಚೀಲ ಭತ್ತವನ್ನೂ ಮನೆಗೆ ತಂದು ಘಾಕಿದರು, ದೊಡ್ಡಮ್ಮೆ ಬಾಕಿ ಹಣದ ಲೈಕ್ವಿವನ್ನು ಕೇಳಿದಾಗ ಕುಟ್ಟಿಮಾವ ಹೇಳಿದರು:

“ಕುಂಜಾಕ್ಕೆ ಮಾತಾಡದೇ ಸಂಮೃದ್ಧಿಸಿದ್ದರೆ ಒಳ್ಳೇದು.”

ಆ ಮರವನ್ನು ಕತ್ತರಿಸಲು ಹಗ್ಗವನ್ನೂ ಕೊಡಲಿಯಸ್ತೂ ತೆಗೆದುಕೊಂಡು ಕಡಿಯುವವರು ಬಂದದ್ದು ಮನೆಯ ಮುಂದುಗಡೆಯಿಂದ. ಅವರಲ್ಲಿ ಒಬ್ಬ ನೀರು ಕುಡಿಯಲು ಬಡೆಗು ಮನೆಯ ಹತ್ತಿರ ಬಂಡಾಗ ಆ ಏಷಯಂ ಅಕ್ಕಿಗೆ ತಿಳಿಯಿತೆ.

ಅದನ್ನು ಕೇಳಿ ಆ ದಿನವಿಡೀ ಅವರು ಅಳುತ್ತೆಲೇ ಇದ್ದರು.

ಪುಲು ದಿನಗಳಲ್ಲಿ ಹಿಂದಿನ ಹಿತ್ತಿಲಿನಲ್ಲಿದ್ದ ಮರಗಳಿಲ್ಲ ನೆಲಸಮಾಡುವು. ಕುಟ್ಟಿಹಸನ್ ಹಾಜಿ ಅಲ್ಲಿ ಕತ್ತರಿಸಿ ಹಾಕಿದ್ದ ಉದ್ದನೆಯಂತಹ ಮರಗಳಿಂದ ಎಷ್ಟೋ ಹಲಗೆ ಗಳಾಗುವಂತಿದ್ದುವು.

ಆ ತೊಟ್ಟಿಯ ಮನೆಯೊಳಿಗೆ ಬಂದೊಂದು ನಿಮಿಷವೂ ಅವನನ್ನು ಉಸಿರು ಕಟ್ಟಿಸುತ್ತಿತ್ತು. ಸದಾ ದುಃಖಿಸುವ ಅಕ್ಕಿ.....ಯಾವಾಗಲೂ ಗೋಗಂಟ್ಟುತ್ತ ಸಿಟ್ಟು ಮಾಡಿಕೊಂಡು ತಿರುಗಾಡುವ ದೊಡ್ಡ ಮಾವ.....ಕಂಬಳಿಯನ್ನು ಕಾಲಿನ ಮೋಲೆಳಿದುಕೊಂಡು ಗೋಡೆಯ ಬರಗು ಜಗಲಿಯಸ್ತೂ ರಿಕೆಂಡು ತನ್ನಪ್ಪಕ್ಕೇ ಮನುವ್ಯಾವಸ್ಥೆಯನ್ನು ಕುರಿತು ಮಾತನಾಡಿಕೊಳ್ಳುವ ಕಿಟ್ಟಪ್ಪ.....ತನಗೆ ತೋರಿದಾಗ ಶಬ್ದ ಮಾಡಿಕೊಂಡು ಗಾಳಿ ಬೀಸಿದಂತೆ ಬರುವ ಕುಟ್ಟಿ ಮಾವ.....! ಓ! ಎಂಥ ಒಂದು ಸಮೂಹದ ಜನರು !

ದ್ವೇಪ ! ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿರುವುದು ದ್ವೇಪ ಮಾತ್ರ. ಎಣಾಕ್ಕೆಕ್ಕ ನನ್ನ ಕಾಣವಾಗ ಸಂಪೂರ್ಣವಾಗಿ ಮನಸ್ಸಿಲ್ಲವೂ ಯಾತನೆಗೊಳಗಾಗುತ್ತಿತ್ತು. ಬಡಗಳ ಮನೆಯಲ್ಲಿ ಭತ್ತ ಕುಟ್ಟಿಕೊಂಡು ತಲೆಯ ಮೇಲೆ ಕುಕ್ಕಿಯನ್ನು ಹೊತ್ತುಕೊಂಡು ಅಡಕಿ ತೋಟದಲ್ಲಿ ಒಬ್ಬರು ಕಂಡರೆ ಒಬ್ಬರು ಕಾಣದಂತೆ ಬರುವ ಅವರನ್ನು ಕಂಡಾಗ ಒಂದು ಸಲ ತಿಳಿಯದ ಅಪ್ಪಣ್ಣ ಯ ಕಣ್ಣಗಳು ತೇವಗೊಂಡುವು.

ದೇವರು ಸುಖವನ್ನೊಂದು ವಿವನ್ನೊಂದು ಮನುಷ್ಯನಿಗೆ ವಿಧಿಸದ್ದು ತಾನೇ? ಆದರೆ ಅವರಿಗೇಕೆ ದೇವರು ಸುಖ ಕೊಡಲಿಲ್ಲ?

ನಡೆಯುತ್ತಿದ್ದಾಗ ಹಾಗೆಯೇ ಆನೇಕ ವಿಚಾರಗಳನ್ನು ಅಪ್ಪುತ್ತೇ ಆಲೋಚಿಸಿದ. ಜೊತೆಯವರು ಮೊದಲೇ ಹೇಗಿದ್ದರು. ಕಂಪೆ ಮನ್ನನ ರಸ್ತೆಯಲ್ಲಿ ಒಂಟಿತ್ತಿನ ಬಂಡಿಯ ಚಕ್ರಗಳು ಉರುಳಿ ಹೊದ ಗುರುತಂಗಳು ಆಲೂ ಕಾಣಿಸುತ್ತಿದ್ದುವೇ.

ಭಾಸ್ಯರ ಕಳೆದ ಪರ್ವ ಫೇಲಾದ. ಫಾರ್ಮನಲ್ಲಿ ಈಗ. ಮನೆಯಲ್ಲಿ ಯಾವುದೇ ವಿಷಯದಲ್ಲಿ ಭಾಸ್ಯರನಿಗೂ ಶೃಷ್ಟನ್ನು ಕುಟ್ಟಿಗೂ ತೊಂದರೆಯಿಲ್ಲ. ಸ್ಥಿತಿವಂತನಾದ ನಂಬಾದಿರಿಯ ಮಗನಾಗಿ ಜನಿಸಿದರೆ ಹಾಗೇ ಇರಬಹುದೇನೋ!

ಕಲ್ಲು ಕಟ್ಟಿಯ ಹತ್ತಿರ ಯಾರೋ ನಿತಿದ್ದರು. ಅಪ್ಪುತ್ತೇ ಗಮನಿಸಲಿಲ್ಲ. ಹತ್ತಿರ ಬಂದಾಗ ಅವನು ಬಂದು ಸಲ ಸುಮ್ಮನೆ ನೋಡಿದ. ಆಗ ಗೊತ್ತಾಯಿತು. ಶಂಕರನ್ನು ನಾಯರ್. ಉರಿಯುವ ಬೆಂಕಿಯೋಕ್ಕೆ ಎಸೆದ ಹಾಗಾಯಿತು.

“ಅಪ್ಪುತ್ತೇ”

ಆತ ಹತ್ತಿರ ಬರುತ್ತಿದ್ದು.

ಅಪ್ಪುತ್ತೇ ಮನುಖ ತಿರುಗಿಸಿಕೊಂಡು ನಡೆದ.

“ಅಪ್ಪುತ್ತೇ”

ತಿರುಗಿ ನೋಡಲಿಲ್ಲ. ಕಾಲುಗಳನ್ನು ಬೀಸಿ ಹಾಕುತ್ತೇ ಅಪ್ಪುತ್ತೇ ನಡೆದ. ಎಮ್ಮೋದುರಕ್ಕೆ ಹೋದ ಮೇಲೆ ಬಂದು ಸಲ ಹಿಂದಿರುಗಿ ನೋಡಿದ. ಆತ ಜೊತೆಯಲ್ಲಿ ಬರುತ್ತಿಲ್ಲ.

ದಾರಿಯಲ್ಲಿ ಪಂಚಾಯಿತ್ತು ಮಾಡುವುದಕ್ಕೆ, ಪ್ರೀತಿ ತೋರಿಸುವುದಕ್ಕೆ ಒಂದಿದ್ದಾನೆ. ತಾನೆಲ್ಲವನ್ನೂ ಕೇಳಿದ್ದಾಗಿದೆ ಸಹಿಸಿದ್ದೂ ಆಗಿದೆ. ಪ್ರವಾಹ ಇಳಿದ ಮೇಲೆ ಆಚೆ ಕಡೆಗೆ ವಾಸವನ್ನು ಬಿಡಲಾಯಿಸದ್ದು ಎಂದು. ಒಡಿ ಹೋದರು! ಮ್ಯಾಯಿಲ್ಲ ಉರಿದು ಬೆಂಕಿಯಾದ ಹಾಗಾಯ್ತು. ತೆಂಗು ಪೂಟಪ್ಪಿಯಲ್ಲಾ ಶಂಕರನಾಯರ್ ಜೊತೆಯಲ್ಲಿ.....

ಅದನ್ನು ಕೇಳಿದ ದಿವಸವೇ ಬಂಧಿಸದ್ದ ಸಂಕೋಲಿಯನ್ನು ತಂಂಡು ಮಾಡಿಬಿಡ ಬೇಕು ಎನ್ನಿಸಿತು. ಸ್ವೇಚ್ಚ ಮಾಡುವುದಕ್ಕೆ ಬಂದಿದ್ದಾನೆ. ತೆಂಗು ಪೂಟಪ್ಪಿಯಲ್ಲಾ ಶಂಕರನಾಯರ್! ನನಗೆ ಯಾರೂ ಇಲ್ಲ.....

ಸ್ಕೂಲಿಗೆ ಹೋದಾಗ ಗಂಟೆಯಾಗಿ ಹತ್ತು ನಿಮಿಷಗಳಾಗಿದ್ದುವೇ. ಶಂಕರನಾರಾಯಣ ಮಾಸ್ಯರ ಕಾಲು. ಆದರೆ ಮಾಸ್ಯರು ಬಂದಿರಲಿಲ್ಲವಾದ್ದರಿಂದ ಬದಲಿಗೆ ಡ್ರಾಯಿಂಗ್ ಮಾಸ್ಯರು ಬಂದಿದ್ದರು. ಹುಡುಗರಿಗೆ ಆತನನ್ನು ಕಂಡರೆ ಭಯಿಬಿಲ್ಲ. ಶ್ವಾಸಿನಲ್ಲಿ ಗಲಾಟಯೋ ಗಲಾಟ.

ಎರಡನೇ ಪೀರಿಯದ್‌ನಲ್ಲಿ ಮೆಮೋ ಬಂತು. ಓದಿದರು. ಹತ್ತನೇ ತಾರೀಖಿಗೆ ಮೊದಲು ಪಟ್ಟಿಕ್ ಪರೀಕ್ಷೆಗೆ ಹೋ ಕಟ್ಟಬೇಕು.

ಹದಿನೈದು ರೂಪಾಯಿ !

ಹತ್ತನೇ ತಾರೀಖಿ, ಇನ್ನು ಆರೆ ದಿನಗಳಿರುವುದು. ಹದಿನೈದು ರೂಪಾಯಿ ಎಲ್ಲಿಂದ ತರುವುದು? ತಕ್ಷಣ ಅವನಿಗೆ ನನಪಾಯಿತು. ಅಜ್ಞಿಯ ಹತ್ತಿರ ಅವನ ಹಣವಿದೆ. ಅವರಿಂದ ಕುಟ್ಟಿ ಮಾವ ತೆಗೆದುಕೊಂಡ ಹೋ ಹಿಂದಕ್ಕೆ ಕೇಳಿದರಾಯ್ತು.

ಸಾಯಂಕಾಲ ಮನಗೆ ಬಂದಾಗ ಅಜ್ಞಿಯ ಹತ್ತಿರ ಹೋಗಿ ಹೇಳಿದ.

“ಪರೀಕ್ಷೆಗೆ ಥೇಸು ಕಟ್ಟಬೇಕು. ಹದಿನೈದು ರೂಪಾಯಿ ಬೇಕು.”

“ನನ್ನ ಕಂದ, ಕುಟ್ಟಿ ಮಾವನ ಹತ್ತಿರ ಕೇಳಬೇ. ನಾನೂ ಅವನ ಹತ್ತ ಹೇಳ್ತೇನಿ.”

ಕುಟ್ಟಿ ಮಾವನ ಹತ್ತಿರವೇ ಕೇಳುವುದು ಎಂದು ತೀಮಾರ್ಫಿಸಿದ. ಕುಟ್ಟಿ ಮಾವನ ಎದುರು ನಿಂತು ಅದುವರಿಗೆ ಮಾತನಾಡಿದ್ದಿಲ್ಲ. ಆದರೂ ಮಾತನಾಡುವುದಕ್ಕೆ ಭಯ ವಿಲ್ಲ. ಆ ಮನುಷ್ಯನ ಎದುರಿಗೆ ಅವನು ಸ್ವಲ್ಪ ಗೌರವ ಭಾವನೆಯಿಂದಲೇ ಇದ್ದಾನೆ. ಹೃದಯದ ಒಂದು ಮೂಲೆಯಲ್ಲಿ ಗೌರವ ಉಳಿದೇ ಇದೆ.

ದೂಡ್ಕ ಮಾವ ಹೊಡಿದ ದಿನ ನನಪಾಯಿತು.

ಆ ದಿನ ಕುಟ್ಟಿ ಮಾವ ತನ್ನನ್ನು ಕಾಪಾಡಿದರು. ಇದುವರಿಗೆ ಒಂದು ದಿನವೂ ಮಾತಾಡಿದ್ದಿಲ್ಲ. ಆದರೂ ದೂಡ್ಕ ಮಾವ ಎನ್ನ ಭಯಿತರ ಮನುಷ್ಯನ ಹತ್ತಿರ ಅಷ್ಟೇ ಧ್ಯಯಿಂದಿದ ಬಾಳುತ್ತಿರುವ ಅತನನ್ನು ಕುಡಾಗ ಅವನ ಧೃಷ್ಟಿಯಲ್ಲಿ ಒಬ್ಬ ವೀರ ಪುರುಷನಂತೆ ಕಾಣಸುತ್ತಿದ್ದರು ಕುಟ್ಟಿ ಮಾವ.

ಕುಟ್ಟಿ ಮಾವ ತನಗೆ ತೋರಿದ ಹೂತಿನಲ್ಲಿ ಮನಗೆ ಬರುತ್ತಿದ್ದದ್ದು. ರಾತ್ರಿ ಕೆಲವು ಸಲ ಬರಿದಿದ್ದರೂ ಆಯ್ದು.

ಮಾರನೆಯ ದಿನ ಸಾಯಂಕಾಲ ಸ್ವಾನಮಾಡಿ ಬಂದಾಗ ಮಾಳು ಹೇಳಿದ್ದು. “ತಂಡೆ ಬಂದಿದ್ದಾರೆ” ಎಂದು.

ಹೋರಿಗೆ ಒರಿಗು ಮಣಿಯ ಮೇಲೆ ಕುಳಿತು ಕುಟ್ಟಿ ಮಾವ ಬೀಡಿ ಸೇಡು ತ್ತಿದ್ದರು.

ಆ ಮುಖಿದ ಭಾವವನ್ನು ಕಂಡು ಅವನಿಗೆ ಒಂದು ರೀತಿಯ ಕ್ಷಮಾಯಿತು. ಎಮ್ಮೋ ಹೊತ್ತು ಹಾಗೆಯೇ ಕುಟ್ಟಿ ಮಾವನನ್ನು ನೋಡುತ್ತೆ ನಿಂತಿದ್ದು. ಕಡೆಗೆ ಹತ್ತಿರ ಹೋಗಿ ನಿಂತುಹೊಂಡ.

ನೋಡಿದಂತೆ ತೋರಿಸಿಕೊಳ್ಳಲಿಲ್ಲ.

ಅವನು ಅಲ್ಲಿಂದ ಹೋಗುವುದಿಲ್ಲವೆಂದು ತಿಳಿದಾಗ ಕೇಳಿದರು.

“ಏನು?”

ಹಡಿಸ್ತೇದನೇ ತಾರೀಖಿ ಪಟ್ಟಿಕ್ ಪರೀಕ್ಷೆಗೆ ಹಣ ಕಟ್ಟಬೇಕು. “ಅದಕ್ಕೆ..... ಕುಟ್ಟ ಮಾವ—”

“ಸಾಲ ಮನೂಲು ಮಾಡೋದಕ್ಕೆ ಬಂದೆಯಾ?”

“ನಾನೇನು ಮಾಡಿ ಹೇಳಿ—ಫೀಸು ಕಟ್ಟಿದೇ ಇದೆ.....”

“ನನ್ನ ನಾಲ್ಕು ನೋಟು ಈಸಿಕೊಂಡಿದ್ದ ರಿಂದಲ್ಲವೇನೇ ಇದು? ನನ್ನ ಹತ್ತು ಒಂದು ಕಿಲುಟು ಕಾಸೂ ಇಲ್ಲ.”

ಆಳು ಬರುವ ಹಾಗಾಯಿತು. ಅಂತೂ ಅಳಲ್ಲಿ. ನೋವಾದಾಗ ಅಳದ ಇರುವಂತೆ ಅವನು ಅಭ್ಯಾಸ ಮಾಡಿಕೊಂಡಿದ್ದಾನೆ.

ಅವನು ಒಳಕ್ಕೆ ಹೋಗುತ್ತಿದ್ದಾಗ ಕುಟ್ಟಿ ಮಾವ ಹೇಳಿದರು.

“ಇನ್ನು ನೀನೇನ್ನಿಭ್ಯು ಓದಿ ದಿಟ್ಟ ಕಮೀಶನರ್ ಅಗಿ ಅಲ್ಲವೇ ಬರೋದು?”

ಆ ವಾತಾಗಳನ್ನು ಅಪ್ಪಣಿಸ್ತೀ ಸಹಿಸಿದ. ತಯ ಮನೆಯೋಳಕ್ಕೆ ಹೋದಾಗ ಮಾಳು ಕೇಳಿದಳು.

“ಹಣ ಸಿಕ್ಕಿತ್ತಾ ಅಪ್ಪಣಿಸ್ತೀ ಯಣಿ”

ಕೇಳೋದಕ್ಕೆ ಬೇರೆ ಬಂದಿದ್ದಾಳಿ! ಶತ್ರುವನ್ನು ನೋಡುವಂತೆ ಅವಳನ್ನು ನೋಡುತ್ತಾ ಹೇಳಿದ.

“ಹೋಗೇ ಇಲ್ಲಿಂದ”

ಅವಳ ಮುಖದ ಕಡೆಗೆ ನೋಡಿದೆ ಅವನು ಕತ್ತಲೆ ಕವಿದಿದ್ದ ಏಣಿಯ ಕೊರತಿಗೆ ಹೋದ.

ಅಜ್ಞಗೆ ವ್ಯಾಸನವುಂಟಾಗಿತ್ತು.

“ಅಜ್ಞ ಕೈಯಲ್ಲಿ ಏನಾದರೂ ಇದಿದ್ದರೆ ನನ್ನ ಕಂಡಾ, ನಿನಗೆ ತೊಂದರೆಯಾಗ್ನಿರಲ್ಲ.”

ಯಾರ ಕೈಯಲ್ಲಾ ಇರುವುದಿಲ್ಲ. ಅವನು ಮನಸ್ಸಿನಲ್ಲೇ ಹೇಳಿಕೊಂಡ “ಅಪ್ಪಣಿಸ್ತೀ ಕಟ್ಟಕ್ಕೆ ಯಾರೂ ಇರುವುದಿಲ್ಲ.”

ಮುಹಮ್ಮದನಿಗೆ ಏವಿಯವಲ್ಲ ಗೊತ್ತಿದೆ. ಹಣ ಹೊಂದಿಸುವ ಕೆಲಸವನ್ನು ಅವನು ಹಣಿಸಿಕೊಂಡಿದ್ದಾನೆ. ಕ್ಷಾಸಿನ ಹುಡುಗರಲ್ಲಿ ಕೆಲವರ ಹತ್ತಿರ ಗುಟ್ಟಿಗೆ ಕೇಳಿದ. ಸಿಕ್ಕಲ್ಲಿ.

“ಅಪ್ಪಣಿಸ್ತೀ ಈಗೊಂಡು ಕೆಲಸ ಮಾಡಿದರೇನು?”

“ಏನು?”

“ಭಾಸ್ತರನ ತಾಯಿಯ ಹತ್ತಿರ ಕೇಳಿದರೇನು?”

“ನಾನು ಕೇಳುವುದಿಲ್ಲ.”

“ನನ್ನ ದೊಕ್ಕೆ ಮ್ಮು ಅಂತಿದ್ದ ಯಲ್ಲ”

“ಹೌದು. ನಾನು ಕೇಳೋದಿಲ್ಲ”

“ನಾಳೀಗೇ ಹೊ ಜೊತೆ ಮಾಡಬೇಕೆಲ್ಲೋ ಅದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡು ಕುಳಿತೋ—”

“ನನಗೆ ಮಾನ ಕಳಿದುಕೊಳ್ಳೋದಕ್ಕೆ ಇಪ್ಪೆಪಲ್ಲ ಮುಂಚುಮ್ಮುದ್ದು”

ಅವರ ಹತ್ತಿರ ಹಣವಿರಿಬಹುದು. ದೊಡ್ಡಮ್ಮು ದೊಡ್ಡ ಮಾವ ಅವರ ವಿವರ ವಾಗಿ ಅಲೋಚಿಸುವುದಕ್ಕೆ ಸಾಧ್ಯವಿಲ್ಲ.

ರಾಶಿ ಇಡೀ ನಾದ್ದು ಬರಲಿಲ್ಲ. ಎಮ್ಮೆ ಕಾಲದಿಂದ ಕಷ್ಟಪಟ್ಟು ಈ ಚೆಟ್ಟಿಲು ಹತ್ತಿರ ಇಳಿದ್ದು? ಈಗ ಎಲ್ಲ ತಲೆ ಕೆಳಗಾಗುತ್ತಿದೆಯಲ್ಲ.....

ನಾಳಿ ನಾಲ್ಕು ಗಂಟೆಗೆ ಮೊದಲು ಹೊ ಕಟ್ಟಬೇಕು.

ಮುಂಚುಮ್ಮುದ್ದು ತನ್ನ ಮನೆಯು ಅಕ್ಕಪಕ್ಕದವರನ್ನು ಕೇಳುವಂತೆ ತನ್ನ ತಾಯಿಯ ಹತ್ತಿರ ಹೇಳುತ್ತೇನೆಂದೂ ಅದಕ್ಕಾಗಿ ಶ್ರಮಿಸುತ್ತೇನೆಂದೂ ಹೇಳಿದ್ದಾನೆ. ಮಧ್ಯಾಹ್ನಕ್ಕೆ ಮೊದಲು ಸ್ನಾನಿಗೆ ಬರದಿದ್ದರೆ ಹಣ ಸಿಕ್ಕಲ್ಲಿಲ್ಲ ಎಂದು ಭಾವಿಸಿಕೊಂಡಿದ್ದಾನೆ.

ಪರೀಕ್ಷೆಗೆ ಕುಳಿತರೆ ಪಾಸಾಗುತ್ತೇನೆಂಬ ಭರವಸೆಯಿದೆ. ಪಾಸಾದರೆ ಎಲ್ಲಿಯಾದರೂ ಕೆಲಸ ಸಿಕ್ಕುತ್ತದೆ. ಆ ಮೇಲೆ ಅವನು ಯಾರ ಸಹಾಯವನ್ನೂ ಬೇಡದ ತೆಲೆಯುತ್ತಿನಿಲ್ಲಬಹುದು.

ಎಲ್ಲವೂ ಈಗ ವ್ಯಾಪ್ತಿಯಾಗಿ ನಂತು ಯಾವುದೂ ಕ್ರಿಗೊಡಂತಾಗಿದೆ. ಚದಿಸ್ತೇದು ರೂಪಾಯಿ!

ಹಣ ಸಿಕ್ಕಲ್ಲಿಲ್ಲ. ಪರೀಕ್ಷೆಗೆ ಹಣ ಕಟ್ಟಿವುದಕ್ಕಾಗುವುದಿಲ್ಲ. ಅಂದುಕೊಂಡ ಹಾಗೆ ಯಾವುದೂ ನಡೆಯುವುದಿಲ್ಲ.

ಸೂರ್ಯ ಹಂತಾದುವ ಹೊದಲೇ ಎದ್ದು. ಹಲ್ಲಿಜ್ಜೆ ಕೊಳಿದ ಹತ್ತಿರದಿಂದ ಬರು ಶ್ರಿದ್ವಾಗ ಬಾಬಕಟ್ಟಿಯ ಹತ್ತಿರ ಮಾಳುವನ್ನು ಕಂಡ. ಅವಳ ಕಡೆಗೆ ನೋಡಬೇ ಮೋಗುತ್ತಿದ್ದಾಗ ಮಾಳು ಕೇಳಿದಳು.

“ಫಸು ಅಪ್ಪುನ್ನು ಆಣ್ಣು ಮೊತ್ತಿಗೆ ಮುಂಬೆ ಎದ್ದೆಯು?”

ಅವನು ಮಾತಾಡದೆ ಮುಂದೆ ನಡೆದ.

ಎಲ್ಲರೂ ತನ್ನ ಏರೋಧಿಗಳು. ತಾನು ಹಾಳಾಗುವುದನ್ನು ಕಾಣಲು ಕಾದಿದ್ದಾರೆ. ಎಲ್ಲರನ್ನೂ.....ಬೇಳಿನ ಮೊತ್ತು ಮೊಡು ದಿಕ್ಕಿನಲ್ಲಿ ಮಂಜುಕವಿದು ನಂತಿದ್ದ ಆ ತೊಟ್ಟಿ ಮನೆಯನ್ನೂ ಅದರೊಳಗಿರುವ ಮನುವ್ವರನ್ನೂ ಅವನು ದ್ವೇಷಿಸುತ್ತಾನೆ.....

ಹಿಂದಿನ ದಿನ ಬಿಳ್ಳಿಟ್ಟಿದ್ದ ಪರಿಣಿ ಹಾಕಿಕೊಂಡ. ಒಗೆದು ಹಾಕಿದ ಲುಂಗಿ ಇನ್ನೂ ಒಣಿರಲಿಲ್ಲ. ಕೊಳಿಯಾಗ್ದ ಲುಂಗಿಯನ್ನು ಬದಲಿಸಿ ಅದನ್ನುಟ್ಟಿಕೊಂಡ.

ರಪ್ಪುರ್ ದಾರದಲ್ಲಿ ಕಟ್ಟಿದ ಪುಸ್ತಕಗಳನ್ನು ಕೈಗೆತ್ತಿಕೊಂಡು ಹೊರತ್ತೇ ಕಾಲಿಸಿದಾಗ ಮತ್ತೊಮ್ಮೆ ಮಾಳುವನ್ನು ತನ್ನ ದುರು ಕಂಡ.

“ಎಲ್ಲಿಗೆ ಹೋಗ್ರೀ ಅಪ್ಪಣ್ಣ ಅಣ್ಣಿ ಇಮ್ಮು ಹೊತ್ತಿಗೆ ಮುಂಚೆ?”

“ಎಲ್ಲಿಗೋ.”

ಹೊರಗೆ ಮತ್ತೆ ಅವನು ಅನುಮಾನಿಸುತ್ತೇ ಸಿಂತ. ಮುಂಬಾಗಿಲು ತೆರೆದು ಗಂಡೆಯ ಹತ್ತಿರತ್ತೇ ಬಂದಾಗ ಅವನು ಆಲೋಚಿಸಿದ ‘ಎಲ್ಲಿಗೆ ಹೋಗುವುದು’ ಎಂದು. ಅದೇ ದಿನ ನಾಲ್ಕು ಗಂಡೆಯ ಒಳಗೆ ದೂರ ಕಟ್ಟಬೇಕು.

ಯಾರನ್ನು ಕಾಣುವುದು? ಯಾರನ್ನು ಕೇಳುವುದು? ಸುಮ್ಮನೆ ನಡೆಯುತ್ತಿದ್ದು. ಗಂಡೆಯ ಬಯಲಿನಿಂದ ರಸ್ತೆಗೆ ಬಂದ.

ಸ್ಕೂಲಿಗೆ ಹೋಗಬೇಕಾದರ್ದು ತೆಂತ ಭಾಗದಲ್ಲಿ. ಅವನು ಸೀದ ಬಿಡಗು ದಿಕ್ಕಿನ ರಸ್ತೆಯನ್ನು ಹಿಡಿದು ಹೊರಟ. ಹೋಳಿ ಪಕ್ಕದಲ್ಲಿ ಹೋಗುವ ರಸ್ತೆಯ ಪಕ್ಕದಲ್ಲಿದ್ದ ಚಾ ಅಂಗಡಿಯಲ್ಲಿ ಬೆಳಗಿನ ವ್ಯಾಪಾರದ ಗಳಾಚೆಯಿತ್ತು.

ರಸ್ತೆಯಿಂದ ಪ್ರನಃ ಗಂಡ್ಯ ಬಯಲಿಗಳಿಂದ ಅಲ್ಲಿಂದ ಶಾಲು ದಾರಿಯಲ್ಲಿ ಮೊರೆಟು ಸ್ವಲ್ಪ ದೂರ ಹೋದಾಗ ಗುಡ್ಡುದ ಬುಡಕ್ಕೆ ಬಂದ. ತಾನೆಲ್ಲಿಗೆ ಹೋಗುತ್ತಿದ್ದೇನೇ ಎಂದು ಕೊಡತ ಆಲೋಚಿಸಿರಲಿಲ್ಲ. ಕಡೆಗೆ ಬಂದು ತಲಟಿದ್ದು ನರಿವಾಳನ್ ಗುಡ್ಡುದ ಬುಡ್ಡಕ್ಕೆ. ಆಗ ಅವನಿಗೆ ನನಪಾಯಿತೆ—ಮನೆ ಬಿಟ್ಟು ಹೊರಟಿಂದ ಬಂದ ಆ ಪ್ರಭಾತ ದಲ್ಲಾ ಬಂದು ಕುಳಿತದ್ದು ಇಲ್ಲಿಯೇ. ಸ್ವದಾಲ ಕುಟ್ಟಿಯನ್ನು ಕಂಡದ್ದು ಇಲ್ಲಿಯೇ ಎಂದು.

ಗುಡ್ಡುದ ಹತ್ತಿರ ಒಣಿಗಿದ ಹುಲ್ಲು ನೆಲವನ್ನು ಮಾತ್ರ ಕಾಣಬಹುದಾಗಿತ್ತು. ಎಳಿಬಿಸಲು ಸುಧುವ್ಯಾರ್ಥಿಷಿಸಿತ್ತು.

ಕೋಡುಗಲ್ಲಿನ ಆ ಚೂಪಾಗಿದ್ದ ಬಂಡೆ ಆಗಲೂ ಹಾಗೆಯೇ ಇದೆ. ಅವನು ಅದರ ಮೇಲಕ್ಕೆ ಹೋಗಿ ಕುಳಿತ. ನೆನಿಂಬಿನ ಆಳದಿಂದ ಹೋಳಿಯುತ್ತಿದ್ದ ಆ ಪ್ರಭಾತದಲ್ಲಿ ಆದೇ ಬಂಡೆಯ ಮೇಲೆ ಕುಳಿತದ್ದು ಹೌದು. ಎರಡು ವರ್ಷಗಳಿಗೆ ವೊದಲು ಆಗಲೂ ಗುಡ್ಡುದ ಪಕ್ಕದಲ್ಲಿ ಕಣ್ಣಾಂತಿ ಪೈದರುಗಳಿದ್ದವು.

ಎರಡು ವರ್ಷಗಳು ದಾಟ ಹೋಗಿವೆ. ಈ ಎರಡು ವರ್ಷಗಳ ಆವಧಿಯಲ್ಲಿ ತಾನೆಮ್ಮೋ ವರ್ಷಗಳನ್ನು ದಾಟಿದ್ದೇನೇ ಎನ್ನಿಸುತ್ತಿದೆ.

ಈ ಕೋಡುಗಲ್ಲಿನ ಬಂಡೆಯೂ ಬೆಳಿದಿದೆಯೋ? ಇರಬೇಕು. ಸ್ವನ್ನ ಮಾಸ್ಪರ್ ಕ್ಷಾಸಿನಲ್ಲಿ ಹೇಳಿದರು.

ಬೆಳಿದಂತಿಗೆ ಎರಡು ರೀತಿಯಲ್ಲಿ ಎಂದು. “ಬಂಡೆಗಳೂ ಕೋಡು ಬಂಡೆಗಳೂ ಬೆಳಿಯುವುದು ಹೊರಗಿನಿಂದ. ಜೀವಿಗಳು ಬೆಳಿಯುವುದು ಒಳಗಿನಿಂದ.”

ತೇ ಬಾಡೆ ಹೊರಗಿನಿಂದ ಬೆಳಿಯುವುದಾಗಿರಬೇಕು.

ಮನುಷ್ಯನೂ ಪ್ರಾಣಿಗಳೂ ಒಳಗಿನಿಂದ ಬೆಳಿಯುವುದು.

ಎರಡು ವರ್ಷಗಳ ಅಂತರದಲ್ಲಿ ತಾನೆಮ್ಮೂರು ಬೆಳಿದು ಬಿಟ್ಟಿದ್ದೇನೆ? ಕನ್ನಡಿಯಲ್ಲಿ ನೋಡಿಕೊಂಡಾಗಲ್ಲೀ ದೊಡ್ಡವಾಗಿ ಬಿಟ್ಟಿದ್ದೇನೆ ಎಣ್ಣಸುತ್ತಿತ್ತು. ಮೊದಲಿನ ಚೌಕ್ಕರ್ ಮತ್ತು ಪರಿಮು ಯಾಕೆಕೊಂಡು ಸೆಡಿಯುತ್ತಿದ್ದ ಅಪ್ಪುಣ್ಣ ಎನ್ನುವ ಸಣ್ಣ ಮಂಡುಗನಲ್ಲಿ ತಾನಿಗೆ. ಆ ಅಪ್ಪುಣ್ಣ ನಂಬಿಂದಿರಿ ಮನೆಯಲ್ಲಿ ಭಕ್ತ ಕುಟ್ಟಿಮಂಜು ಮಂಗನಾಗಿದ್ದು. ತಾಗ ಅಸಂಖ್ಯಾತ ಜನರು ತುಂಬಿರುವ ಲೋಕದಲ್ಲಿ ಒಂಟಿಯಾಗಿ ನಿಂತಿರುವ ಒಬ್ಬಾತ ತಾನು. ಯಾರೂ ನನ್ನವರಾಗದಿದ್ದರೆ ಬೇಡ. ಯಾರಿಗೂ ಭಯ ಪಡಬೇಕಾಗಿಲ್ಲ.....

ಬಿಸಿಲಿನ ರಾಖಿ ಮೆಚ್ಚಾದಾಗಲೇ ಅಪ್ಪುಣ್ಣಿಗೆ ಸ್ಮಾಲಿನ ನೆನ್ನಮಾದದ್ದು. ಸ್ಮಾಲಿಗೆ ಮೋಗಬೇಕು. ಆದರೆ ಪರಿಸ್ಥಿತಿ ರೂಪಾಯಿಯ ವಿಷಯ ಬಂದಾಗ—

ಬೆಳಗ್ಗೆ ಹೊರಟಾಗ ದೇವರ ಮನೆಯ ಮುಂದೆ ಸಂತು ಸಮಸ್ಯೆಗಳಿಲ್ಲ. ಆ ಪದ್ದತಿ ತೇ ದಿನ ತಪ್ಪಿ ಮೋಯಿತು. ಮೊದಲು ಉಪವಾಸ ಮಲಗಿದ್ದಾಗ ಮೊಳೆ ದಾಟಕೊಂಡು ಬಂದು ಮಕ್ಕಳಿಗೆ ಅನ್ನ ತಂಡುಕೊಟ್ಟಿ ಭಗವತಿ ಇರುವ ಸ್ಥಳ.

ಆ ತಾರು ತನ್ನ ಪ್ರಾಫ್ರನೆಯನ್ನು ಕೇಳಿಕೊಳ್ಳಿದ್ದೇಕೆ? ಒಣಗಿದ ಮಲ್ಲು ನೆಲದ ಮೇಲೆ ಅವನ ನೆಳಲು ಒಂದೆ ಉದ್ದೇಶಾಗಿ ಬಿಡ್ಡಿತ್ತು.

ಅಪ್ಪುಣ್ಣ ಎದ್ದು ನಿಂತೆ; ಸ್ಮಾಲಿಗೆ ಮೋಗುಪ್ರದೇ ಸರಿ. ಕಾಲ್ಸ್ ಮಾಸ್ಪರು ಕೇಳುತ್ತಾರೆ; ಇಲ್ಲಿದಿದ್ದರೆ ಹೆಚ್ಚು ಮಾಸ್ಪರ್ ಕರೆದು ಕೇಳುತ್ತಾರೆ.

“ಈಸು ಕಟ್ಟುಪ್ರದಿಷ್ಟಾ?” ಎಂದು. ಕೇಳಿದರೆ ದೇಶುತ್ತೇನೆ—

“ಇಲ್ಲ ಸಾರ್ ಕಟ್ಟುಪ್ರದಿಷ್ಟಿ.”

—ತುಂಡ್ತೇಂ ಕೊನೆಯ ತಾರಿಂಬು ಗೊತ್ತಿದೆಯಾ?—

“ಗೊತ್ತಿದೆ ಸಾರ್”

—ತೇ ದಿನ ಪಣ ಕಟ್ಟಿದೇ ಇದ್ದರೆ ಪರಿಂಕ್ಕೆಗೆ ಕುಂತುಕೊಳ್ಳುವುದಕ್ಕೆ ಸಾಧ್ಯವಿಲ್ಲ.

“ಗೊತ್ತಿದೆ ಸಾರ್ ಗೊತ್ತಿದೆ”

—ಒಂದು ವರ್ಷ ವ್ಯಾಘರಾಗಿ ಮೋಗುತ್ತದ್ದು

“ಮೋಗಲಿ ಸಾರ್”

—ಯಾಕ ಪಣ ಕಟ್ಟುಪ್ರಮ ಬೇಡ ಅಂದುಕೊಂಡೆ

“ನನ್ನ ಪತ್ತಿರ ಪಣ ಇಲ್ಲ”

—ಮನೆಯಲ್ಲಿ?

ನಸಗೆ ಮನೆಯಲ್ಲಿ ಸಾರ್, ನಸಗೆ ಯಾರೂ ಇಲ್ಲ, ನಸಗೆ ಯಾರೂ ಇಲ್ಲ”

“ಅಯ್ಯೋ ಪಾಪ!”

—ಆದು ಮಾತ್ರ ಹೇಳಬಾಡು. ಯಾರೂ ಅದಕ್ಕಾಗಿ ಅನುಕಂಪವನ್ನು ತೋರಿಸಬೇಕಾಗಿಲ್ಲ.

ಹಾಗೆ ಆ ದೃಶ್ಯ ಸಮಾಪ್ತಿಗೊಳ್ಳುತ್ತದೆ.

ಸ್ವಾಲಿಗಿ ಹೋದಾಗ ತುಱಿ ಅಯ್ಯಾಗೊಂಡಿದ್ದು. ಎಡ ಬಲ ನೋಡಿದೆ ಗೀಟು ದಾಟಿ ಹೋದ. ದೂಡು ಕಟ್ಟಿದು ಕೊನೆಯ ರಾಖಿಗಿ ಹೋದ.

ಪಾಸರು ಕೋಟಿ ಧರಿಸಿ ಯಣಿಗೆ ತಿಲಕವನ್ನಿಟ್ಟಿದ್ದ ಜಾಗತ್ತಿ ಮಾಸ್ಯರು ಕ್ಷಾಸ್‌ ತೆಗೆದುಕೊಳ್ಳುತ್ತಿದ್ದರು. ಅವರು ವಾತ ತೆಗೆದುಕೊಳ್ಳುವ ನೆಪದಲ್ಲಿ ತಾನು ಉತ್ತರ ಇಂಡಿಯದಲ್ಲಿ ಸಂಚರಿಸಿದ್ದಷ್ಟು ಯಾವನೋ ದಿವಾನನ ಮಗಳಿಗೆ ಟ್ರೌಫ್‌ನೋ ಹೇಳಿ ಕೊಟ್ಟಿದ್ದನ್ನು ಹೇಳುತ್ತಿದ್ದಾರೆ. ಅವರ ತಯ ಇರುವುದು ಈಗ ಹೌಸ್ ಬೋಟ ಸಲ್ಲಿ—ಇತ್ತಾದಿ ಹೇಳುತ್ತಿದ್ದಾರೆ.

ಮುಖವತ್ತು ನೋಡಲು ಧ್ಯೇಯ ಪಿರಲ್ಲಿ. ಏರಡನೆಯ ಹೀರಿಯಡ್ ಆದು.

ಕಾಸಿಸ್‌ನೆಲ್ಲಿದ್ದ ನಲವತ್ತ್ಯಾದು ಹೋಡಿ ಕಣ್ಣಿಗಳು ತನ್ನ ಕಡೆಗೆ ನೋಡುತ್ತಿದ್ದುವು. ಮಾಸ್ಯರು ಹೇಳಿದರು:

“ಗೇಟ್ ಇನ್. ಏನು ನಿನಗೆ ಈಗ ಬೆಳ್ಕಾಯ್ದು?”

ಅಷ್ಟ್ಯಾಣಿ ಪೌನಃಪಾಣಿದ್ದು. ದಿನಪದನಾಗಿ ಒಂದು ಸಲ ನೋಡಿದ ಅಷ್ಟ್. ವರುಂದಿನ ಸಾಲಿನಲ್ಲಿ ಎಡದ ತುದಿಯಲ್ಲಿ ಹೋಗಿ ಕುಳಿತುಕೊಂಡ. ಮುಹಮ್ಮದ್ ಬಂದಿದ್ದನ್ನೋ ಎಂದು ಒಂದು ಸಲ ನೋಡಬೇಕು ಅನ್ನಿಸಿತ್ತು. ಈ ಹೀರಿಯಡ್ ಕಳಿದ ಹೇಳಲೆ ನೋಡಿದರಾಯ್ದು.

ಬೆಲ್ಲಾ ಹೊದೆಯೆತು. ಮಾಸ್ಯರ್ ಮಾಸ್ಯ ಮದಚೆಕೊಂಡು ಹೋದಾಗ ಅವನು ಬಿಂದಕ್ಕಿ ಶಿರಿಗಿ ನೋಡಿದ. ಮುಹಮ್ಮದ್ ಬಂದಿಲ್ಲ.

ಒಂದು ಗಂಟೆಯ ಬೆಲ್ಲಾ ಹೊಡೆದ ಮೇಲೆ ಹೊರಗೆ ಬಂದಾಗ ಮುಹಮ್ಮದ್ ಬೆವರಿನ ಸ್ವಾನ ಪಾಡಿ ಬರುತ್ತಿರುವುದನ್ನು ನೋಡಿದ. ಅವನು ಆಗ ತಾನೇ ಬರುತ್ತಿದ್ದಂತ್ಯಾ. ಹೇ ಸಿಕ್ಕಿತ್ತಾ? ಎಂದು ಕೇಳಲು ನಾಲಿಗೆಯೇ ಬರಲಿಲ್ಲ. ಆದರೆ ಅವನ ಕಣ್ಣಿಗಳಲ್ಲಿಯೂ ತುಟ್ಟಿಗಳಲ್ಲಿಯೂ ಆ ಪ್ರಶ್ನೆ ಎದ್ದು ನಿಂತಿತ್ತು.

ಮುಹಮ್ಮದ್ ಕಣ್ಣು ಕಣ್ಣು ಮಾಟಿಕಿಸಿ ಒಂದು ಸಂತೋಷದ ನಗು ನಕ್ಕ. ತೋಳನ್ನು ಒಡಿದುಕೊಂಡು ಹೇಳಿದ.

“ತೋಳೋ ಸಿಕ್ಕಿತ್ತು”

ಸಿಕ್ಕಿತ್ತು!—ವಾಕೆಟ್‌ನಿಂದ ತುಱಿ ಮುದುರಿಕೊಳ್ಳಬಾಗಿದ್ದ ಹದಿನ್ಯೆದು ಬಿಡಿ ನೋಟು ಗಳನ್ನು ತೆಗೆದುಕೊಬ್ಬಾಗಿ ಅಪ್ಪಣಿಸ್ತು ಗೆ ಮುಹಮ್ಮದನನ್ನು ಅಪ್ಪಿಕೊಳ್ಳಬೇಕು ಎನ್ನಿಸಿತ್ತು.

“ଏଲ୍ଲିଂଦ ଏଲ୍ଲିଂଦ?”

“ಅದೆಲ್ಲ ಕಣಕ್ಕೆ ಮೊದಲು ಹೋಗಿ ಫೇಸು ಕಟ್ಟು.”

“ಯಾವಾಗ ಹಿಂದಕ್ಕೆ ಕೊಡಬೇಕು?”

“ಕ್ರಿ.ಶಾಸ್ತ್ರದಲ್ಲಿ ಕೊಟ್ಟಿರುವ ಸಾಹಿತ್ಯ”

ಹೆಚ್ಚಿ ಪ್ರಶ್ನೆ ಕೇಳುವುದಕ್ಕೆ ಅಲ್ಲಿ ನಿಲ್ಲಲಿಲ್ಲ. ಬೇಗ ಅಫೀಚಿನ ಪತ್ರಿರ್ಕೆ ಓಡಿದ್ದು. ಕೂರ್ಕು ಕುರುವು ಇನ್ನೂ ಉಂಟಕ್ಕೆ ಹೋಗಿರಲಿಲ್ಲ. ತಕ್ಕು ಇ ಥೀಸ್ ಕಟ್ಟಿದ್ದು.

ಸಾಯಂಕಾಲ ಸ್ವಾಲು ಬಿಟ್ಟು, ಬರುವಾಗೆ ಮುಹಮದ್‌ನ ದಿನ ಯತ್ನಿರ ಹೇಳಿದ.

“ನಾನು ಹಣ ಸಿಕ್ಕಲಿಲ್ಲ ಅದುಹೊಂಡಿದೆ”

“ನಾನೆಮ್ಮೆ ಜನರ ದತ್ತಿರ ಕೇಳಿದೆ ಗೊತ್ತು? ಸಿಕ್ಕುಲ್ಲಿ. ಅಮ್ಮನೆಮ್ಮೆ ಬಿಡ್ಡಿಚ್ಚ ಕೇಳಿಸಿದೆ.”

“ಹಾಗಾದರೆ ಎಲ್ಲಿಂದ ಸಿಕ್ಕಿದ್ದು?”

“ಅಮ್ಮೆ ಅದೆಷ್ಟು ಕಡೆ ತಿರುಗಿದಳು ಅಂತಿಯಾ? ಸಿಕ್ಕದೆ ಸುಮಾನ್ ಬಂದು ಕುಳಿತಿದ್ದಾಗ ಆ ಸುದ್ದಿ ತಿಳಿದು ಕೊಟ್ಟಿರುತ್ತಿದ್ದನ್ನು ಒಪ್ಪಿ ದರ್ಶಿಸುವುದು ತಂದುಕೊಟ್ಟಿ.”

“ಯಾರು ಮುಹಮ್ಮದ್ ಯಾರು?”

“ಯೂರಾದರೂ ಆಗಿರಲ್ಲ”

“ಯೂರು ಮೇಳು”

“ಹೇಳಿದರೆ ನಿನ್ನಿಗೆ ಹೆಡಿಸೋದಿಲ್ಲ”

ಅಂತ ಈ ವಿವರವೇ ಉಲ್ಲೋಚಿಸುತ್ತಿದೆ.

“ಉತ್ತರವನ್ನೇ?”

“ವರವನ್ನೇ ಸೀಕುತ್ತಿದ್ದೀರ್ಥಿತ್ತಾಗಿ: ವರವನ್ನೇ ಸೂಕ್ತಿಯನ್ನು ಪ್ರಾಣಿಸು ಯಾರು ಅಂತೆ.”

“ಎಂ ಹೀಗೆ ಕರಿಷಿದ್ದು ವಿಷಯ ಈ ”

“ಅಮ್ಮೆ !” ಅವುಗಳೇ ಇದಕ್ಕಿದ್ದಂತೆ ಸ್ತುಪ್ಪಿನಾಗಿ ಬಿಟ್ಟು. ಅದು ಹೀಗಾಗಲಿಳಿ. ಮುಂದು ದರ್ಶನ ಮಾಡುವನು ಬಲವಾಗಿ ಒಡಿದುಕೊಂಡು ಅವುಗಳೇ ಸಿಟ್ಟಿನಿಂದ ಕೇಳಿದ.

“ಫೆರ್ಡೆನ್ ಹೆಚ್‌ಲ್ಯೂ ಡೇಂಬ್ರಿಟ್‌ಸೋ”

ಮುಂದು ಹಿಡಿತ ಮಾಡಿಕೊಂಡು ಇನ್‌ಪಾರ್ಟ್‌ಮೆಂಟ್‌ನಲ್ಲಿ ಪ್ರಾಣಿಗಳ ದೀಪಕ್ಕಿಂತ ಹೆಚ್ಚಿದ.

— ಪೆನ್ನಿಂದಿಲಾಗಿ ಬಂದರು ಇವು ದೊಡ್ಡ ಕುತ್ತಿಪ್ಪಾಯಿಗೂ ಹದಿನಾರಾಜ್ಯೋ ಅಲ್ಲಿಮೇಸೋ.

ಆದ್ದರಿಂದ ಫೇಸು ಕಟ್ಟೋಡಕ್ಕಾಯ್ತು. ನೀನು ಬಾಯಿಗೆ ಬಂದ ಹಾಗೆ ಮಾತಾಡಬೇಡ ಸುಮುನಿರು”

ಬೆಂಗಳೂರು ಮತ್ತು ಬೆಂಗಳೂರು ಕ್ರಿಯೆ..

ರಾತ್ರಿಯ ಮೊತ್ತು ಓದುವುದಕ್ಕೆ ಒಯೆ ದೀಪ ಸ್ಕೃಬೇಕಾದರೆ ಎಮ್ಮೆ

ಹೊತ್ತು ಕಾಯಬೇಕಾಗಿತ್ತು. ಕೆಂಪಾದ ಚಿಮಿನಿ ಎಣ್ಣೆಯ ಒಂದು ದಿಪ. ವಿವರಿತ ಹೊಗೆ ಬರುತ್ತದೆ. ಅದನ್ನು ನೋಡಿದಾಗ ಅಂತು ಈ ಹಳೆ ದೀಪದಲ್ಲಿ ಜೀವನಿದೆ ಎನ್ನುವ ರೀತಿಯಲ್ಲಿತ್ತು ಅದರ ವಿಕೃತ ರೂಪ. ಎಲ್ಲಿಟ್ಟಿರೂ ಹೊಗೆ ತಿರುಗಿ ಮುಖಿದ ಕಡೆಗೆ ಬರುತ್ತಿತ್ತು.

ಮಾಳು ಹಿಂದೆ ಬಂದು ನಿಂತುಕೊಂಡಿದ್ದಳು. ಅವನಿಗೆ ಅದು ತಿಳಿಯಿದು. ಆಗ ಬೆರೆಳು ನೆಟಿಗೆ ತೆಗೆದ ತಬ್ಬವನ್ನು ಕೇಳಿದಾಗ ಆ ಕಡೆಗೆ ತಿರುಗಿ ನೋಡಿದ. ಅವಳು ಕೇಳಿದರು.

“ಫೇಸು ಕಟ್ಟಿದೆಯಾ ಅವ್ವೆಣ್ಣಿ ಅಣ್ಣಿ?”

“ಹ್ಯಾಂ” ಎಂದವ್ಯೇ ಹೇಳಬೇಕು ಎಂದು ಏನ್ನಿಸಿತು.

“ಎಲ್ಲಿಂದಲೋ?”

“ಎಲ್ಲಿಂದಲೇ”

ಈ ಹೆಣ್ಣಿಗೆ ಎಲ್ಲ ಸುಧಿಯೂ ಬೇಕು! ಚಿಮ್ಮೆಣಿಯ ಮಂದ ಬೆಳಕಿನಲ್ಲಿ ಕಯಬೇಕ್ಕೆ ಕೀನ್ನೆಗಳನ್ನು ಒರಿಸಿಕೊಂಡು ಕಣ್ಣುಗಳನ್ನು ಬಿಟ್ಟು ಹಾಗೇ ಬಿಟ್ಟುಕೊಂಡು ನೋಡುತ್ತ ಅವಳನ್ನು ಅವನೊಮ್ಮೆ ನೋಡಿದ. ಒದ್ದೆಯಾದ ತಲೆಗೊಡಲಿನಿಂದ ಅಸಹ್ಯವಾದ ವಾಸನೆ ಮೂಗಿಗೆ ಬಡಿಯುತ್ತಿತ್ತು. ಉದ್ದನೆಯ ಕತ್ತಿನಲ್ಲಿ ದಾರದಲ್ಲಿ ಪೋಣಿಸಿದ ಪದಕದ ಹಾಗೆ ಅವಳ ಕಣ್ಣುಗಳು ಹೊಳಿಯುತ್ತಿದ್ದುವು.

ಮಾತನಾಡಲು ಅವಳು ಹತ್ತಿರ ಬಂದಾಗ ಜಾಗುಷ್ಟೆಯುಂಟಾಗುತ್ತಿತ್ತು. ದೂರ ದಿಂದ ಅವಳನ್ನು ನೋಡಿದಾಗ ಅನುಕಂಪವುಂಟಾಗುತ್ತಿತ್ತು. ಅವಳಿಗೆ ದೇವರು ಯಾವ ಸೌಂದರ್ಯವನ್ನೂ ಕೊಡಲಿಲ್ಲ. ಕಾಣುವುದಕ್ಕೆ ಅಂದವಾದ ಮುಖವನ್ನೂ ಕೂಡ ಕೊಡಲಿಲ್ಲ.

ಪ್ರಸ್ತುಕದ ಸಾಲನಲ್ಲಿ ಕಣ್ಣುಗಳು ಬರಿದೇ ಸಂಚರಿಸುತ್ತಿದ್ದುವು. ಪ್ರಸ್ತುಕದಲ್ಲಿ ಶ್ರದ್ಧೆಯಟ್ಟು ಓದಲು ಪ್ರಯತ್ನ ಪಡುತ್ತಿದ್ದ.

Oh, swallow, swallow if I could follow and light
Upon her lattice, I would pipe and frill
And chirp and twiller twenty million loves.

ಇಂಗ್ಲೀಷ್ ಮಾಸ್ಕ್ರಾ ಹೇಳಿಕೊಟ್ಟಿದ್ದ ಅಥವನ್ನು ಜಾನ್ ಮಿಸಿಕೊಳ್ಳಲು ಕಷ್ಟಪಟ್ಟಿ. ಕೆವಿ ಮಾರದ ತೆಂಕು ರಾಜ್ಯದಲ್ಲಿರುವ ಒಂದು ಹೆಣ್ಣಿಗೆ ಸಂದೇಶ ಕಳುಹಿಸುತ್ತಾನೆ. ಕೆವಿ ಆ ಹೆಣ್ಣಿನ್ನು ಪ್ರೇತಿಸುತ್ತಾನೆ. ಪಕ್ಕಿಯ ಹತ್ತಿರ ಎಲ್ಲವನ್ನೂ ಹೇಳಿಕೊಳ್ಳುತ್ತಾನೆ.

Oh, were I thou that she might take me in
And lay me on her bosom and her heart
Would rock the snowy craddle till I died.

ನಾನೇ ನೀನಾಗಿದ್ದಿದರೆ ಅವಳು ಸಸ್ಯನ್ನ ಎಡೋವುಚಿಕೊಳ್ಳುತ್ತಿದ್ದಳು.....

ಮತ್ತೊಮ್ಮೆ ಮನಸ್ಸು ಎಲ್ಲೆಲ್ಲಿಯೋ ಸಂಚರಿಸಿತು. ಅಕ್ಷರಗಳು ಕೆಕ್ಕೆದುರಿಗಿರುವುದು ಮರೆತು ಹೋಯಿತು. ಮಿನುಗುವ ಒಂದು ನೀಲಿಯ ರೇಶೈಯ ಉದುಗೆ ಉಟ್ಟಿ. ಕಾಡಿಗೆ ಪಚ್ಚಿದ, ಅರೆಮುಚ್ಚಿದ ಕೆಣ್ಣಗಳು.....ಅಧ್ಯಾದವನ್ನು ಒಂಟಿಮಾಡುವ ಸುಗಂಥ.....

ಆಯ್ದೋ ! ಪನೇನೋ ಯೋಚನೆ ಮಾಡುತ್ತಿದ್ದೇನಲ್ಲಾ ?

ಪರಿಕ್ಕೆ ಇನ್ನು ಮೂರು ತಿಂಗಳು ಮಾತ್ರವೇ ಇರುವುದು. ಅವನು ಮತ್ತೊ ಪಾಠದಲ್ಲಿ ಗಮನವಿಟ್ಟು ಓದಲು ಯಂತ್ರಿಸಿದ.

Why lingereth she to clothe her heart with love

Delaying as the tender arts delays

To clothe herself when all the woods are green.

ತಕ್ಕು ಇ ಅವನು ಯೋಚಿಸಿದ. ಈಗ ಅಮೃತ್ತಾ ತಕ್ಕ ಏನು ಮಾಡುತ್ತಿರುವುದು?

ನಿಷ್ಠೆ ಮಾಡುತ್ತಿರುವುದು. ಮೃದುವಾದ ಹಾಸಿಗಿಯ ಮೇಲೆ ಹಾಯಾಗಿ ಪಕ್ಕತ್ತೀ ಮೂರಳಿಕೊಂಡು ಮಲಗಿರಬುದು. ಕಂಪಾದ ಗಾಜಿನ ಬಳಿಗಳ ಕ್ಷೇತ್ರದಿಂಬಣ್ಣ ಬಳಿಸಿರುವುದು.

ಮೂದಲು ಯಾವುದೋ ಪಠ್ಯ ಪ್ರಸ್ತುಕದಲ್ಲ ಕಂಡ ನಿದ್ರೆ ಮಾಡುತ್ತಿರುವ ರಾಜಕುಮಾರಿಯ ಚಿತ್ರ, ನೇನಬಾಯಿತು.

ನಿಷ್ಠೆ ಮಾಡುತ್ತಿರುವ ರಾಜಕುಮಾರಿಯ ಆ ಕಥೆ ನಾಲ್ಕನೆಯ ಫಾರಂಸಲ್ಲಿ ಓದಿದ್ದಳಿವೆ?

ರಾಜಕುಮಾರಿ ನಿಷ್ಠೆ ಮಾಡುವುದಕ್ಕೆ ತೊಡಗಿ ಎಷ್ಟೇ ವರಣಗಳಾಗಿವೆ.

ಅಲ್ಲಿಗೂಬ್ಬಿ ರಾಜಕುಮಾರ ಒಂದ. ಏದುರಿಗಿದ್ದ ತೆರಯನ್ನು ಸರಿಸಿ ಮಂಬಿದ ಘತ್ತರಕ್ಕೆ ಹೋಗಿ ಬಾಗಿ ಅವಳ ಕೆನ್ನೆಗೆ ಒಂದು ಮುತ್ತು ಕೊಟ್ಟಿ. ತೇವಗೊಂಡ ಅವನ ತಂಟಿಗಳು ಅವಳ ಕೆನ್ನೆಯ ಮೇಲೆ.....

—ನಾಚಿಕೆಯಾಗಿತ್ತು. ಅದನ್ನು ನೇನೆನೀಕೊಂಡಾಗ ನಿಗೂಢವಾದ ಒಂದು ಬಗೆಯ ಆಸಂದಷ್ಟು ನಾಚಿಕೆಯೂ ಉಂಟಾಯಿತು.

“ಇನ್ನು ಸನಗೊಂಡು ಮುತ್ತು ಕೊಡು.”

“ಕೊಂಡುವುಟಿಲ್ಲವಾ?”

“ಒಂದು. ನಾನೆಮೊಳ್ಳುದೆ ಕೊಟ್ಟಿ?”

ಮೆಲ್ಲಮೆಲ್ಲನೆ ತುಟಿಗಳು ಕೆನ್ನೆಯನ್ನು ಸ್ವರ್ವಿಸಿದುವು. ಅದರ ಸಂತರ.....?

ಕತ್ತಿನಲ್ಲೂ ಕೆನ್ನೆಯ ಮೇಲೂ ಒಂದೇ ಸಮನೆ ಮಂತ್ರಿಟ್ಟಿದ್ದೂ ಮಂತ್ರಿಟ್ಟಿದ್ದೇ.

ಉಬ್ಬಿ ಇಂದುತ್ತಿದ್ದ ಪಕ್ಷಸ್ಥ ಉದಲ್ಲಿ ಮುಖಿ ಒತ್ತಿಕೊಂಡು ಮಲಗಿದಾಗ ತರೀರವೆಲ್ಲ ಕರ್ಕಣೆಯಿಟ್ಟಂತಾಗಿತ್ತು.

ಅವನನ್ನು ಯಾವುದೋ ಭಾವನಾ ಪ್ರಪಂಚಕ್ಕೆ ಕರೆದುಕೊಂಡು ಹೋಗಿಸ್ತಿರುತ್ತಿರುತ್ತಿದ್ದೀರ್ಥ.

ದೀಪದ ಹೋಗೆಯಿಂದಾಗಿ ಪ್ರಸ್ತಕದ ಮೇಲೆಲ್ಲ ಮಸಿ ಬಿಡಿತ್ತು. ದೀಪನ್ನು ಇನ್ನೂ ಸ್ವಲ್ಪ ದೂರದಲ್ಲಿಟ್ಟಿಕೊಂಡು ಮತ್ತೂ ಓದಿದ.

Why linghereth she to....

“ನಿನಗನ್ನು ಮಲಗೋ ಹೋತ್ತುಗಿಲ್ಲವೇನೋ?”

ಯಾವುದೋ ಕೆಲಸಕ್ಕಾಗಿ ಕೆಳಗಿಳಿದು ಬಂದ ದೊಡ್ಡಮ್ಮು ಕೇಳಿದರು.

“ಇದುತ್ತಿದ್ದೇನೆ”

“ರಾತ್ರಿ ಇಡೀ ದೀಪ ಉರಿಸೋದಕ್ಕೆ ನೀನಿಲ್ಲಿ ಟಿನ್ನಿನಲ್ಲಿ ಎಣ್ಣೆ ತಂದಿಟ್ಟಿಂದ್ಯಲ್ಪವೇ?”

ಅವನು ಕೂಡಲೇ ದೀಪ ಅರಿಸಿದ.

ಕತ್ತಲೆಯಲ್ಲಿ ತಡವರಿಸಿಕೊಂಡು ಏಣಿಯ ಕೋಣಿಗೆ ಹೋದ.

* * * * *

ದೊಡ್ಡ ಮಾವ ‘ಹೂದೋಟ’ದ ಜಮಿನಿನ ಹತ್ತಿರ ಹೋಗಿ ಬಂದು ತಿಂಗಳಾಗಿತ್ತು.

ಕುಟ್ಟಿ ಮಾವ ದೂರದ ಹಾಗೆ ತೆಂಗಿನ ಕಾಯಿಯೆಲ್ಲವನ್ನು ಕೊಷ್ಟರ ಕಾರನ್ನ ಕುಂಜಾಲುವಿಗೆ ಒಪ್ಪಂದ ಮಾಡಿ ಹಣವನ್ನು ತೆಗೆದುಕೊಂಡಿದ್ದಾರೆ. ಕುಂಜಾಲುವೇ ಬಂದು ಆ ವಿವರಿಸಿದ್ದನ್ನು ಹೇಳಿದ್ದು. ಅಡುಗೆ ಮನೆಯ ಹೂರಿಗಿನ ತೆಂಗಿನ ಮರದ ಕಾಯಿಯನ್ನು ಮಾತ್ರ ಮನೆಯ ಆವಶ್ಯಕತೆಗಿಂಡು ಕೇಳಿಸಿಕೊಳ್ಳಬಹುದು. ಉಳಿದಿದ್ದೆಲ್ಲ ಅವನಿಗೆ ಸೇರಿದ್ದು.

ಕುಂಜಾಲು ಎಚ್ಚರಿಕೆ ಕೊಟ್ಟಿದ್ದಾನೆ.

“ನಾನು ರೂಪಾಯಿ ಎಣಿಸಿಕೊಟ್ಟಿದ್ದೇನೆ. ನಮ್ಮ ಅಳುಗಳು ಬರುವ ಮೊದಲು ತೆಂಗಿನ ಕಾಯಿ ಏನಾದರೂ ಕೆಡವಿಸಿದ್ದ ಕಂಡರೆ ಆಮೇಲೆ ಕುಂಜಾಲು ಸ್ವಭಾವವೇ ಬೇರೆ ಆಗುತ್ತೆ.”

ಎಲ್ಲರೂ ಅದನ್ನು ಕೇಳಿಸಿಕೊಂಡರು.

ವಡಕ್ಕೇವಾಟೆ ಕುಟುಂಬದ ಮನೆಯಿಂದ ಉಪ್ಪು, ಎಣ್ಣೆ ತೆಗೆದುಕೊಂಡು ಹೋಗಿ ಹೊಟ್ಟೆ ಹೂರೆದದ್ದು ಕುಂಜಾಲುವಿನ ತಾಯಿ. ಆ ಕುಂಜಾಲು ಬಂದು ತಂಗ ಹೀಗೆ ಮಾತನಾಡುತ್ತಿರುವುದು.

ಮತರ ಮಾಸ ಪೂರ್ಣಭವಾಗತೊಡಗಿತು. ದೋಡ್ಡ ಮಾವನ ಒಟ್ಟಿಗೆಯನ್ನು ಕೇಳಿದೆ ದೋಣಿ ಕಡದ ಹತ್ತಿರದಿಂದ ತೊಡಗಿ ಭತ್ತದ ಕೊಯ್ಲುಗೆ ಪೂರ್ಣಭಿಸಿದರು. ತಂತು ಕಳದ ಮುಂದೆ ಗುಡ್ಡೆ ಹಾಕಿದರು. ಮನೆಯಲ್ಲಿರುವವರಿಗೆ ಭತ್ತದ ಅಗತ್ಯವನ್ನು ಸೂರ್ಯಸೀಕೋಳ್ಬಬಹುದಲ್ಲ ಎಂದು ಆಶೇಯಿತ್ತು.

ಅಸಲ ಬೆಳಿ ಇಲ್ಲ. ಹೊಳಿ ಬಂದಾಗ ಮನ್ನು ಹೇರಿಕೊಂಡಿತ್ತು. ಸಿಕ್ಕದ್ದೆಲ್ಲ ಎಲ್ಲಿನ್ನು ಕೆಲವು ಕಡೆಗಳಲ್ಲಿ ಮಾತ್ರ. ಏಕ್ಕು ಕೃಷ್ಣಾರಾಯಿಗೆ ಸಿಕ್ಕದ್ದು ಬರಿ ಮರಳು ಮಾತ್ರ. ಹದಿನ್ನೆಡು ಮೇನಿ* ಸಕ್ಕಬಹುದೆಂದು ಹೊಲೆಯಿರ ಅಭಿಪೂರ್ಯ. ಕೊಯ್ಲು ಕೊಲಿ ಕೊಟ್ಟಿದ್ದ ಮೇಲೆ, ಭತ್ತ, ಹುಲ್ಲು, ಕ್ಯಾರ್ಬಿನ್‌ಲ್ಲಿ ತುಂಬಿ ಬೀಗ ಧಾಕೆಂದು ಬೀಗದ ಕ್ಯಾರ್ಬಿನ್‌ನ್ನು ತಮ್ಮ ವಶದಲ್ಲಿಟ್ಟುಕೊಂಡರು ಕುಟ್ಟ ಮಾವ.

“ಇದಕ್ಕಿದ್ದ ಹಾಗೆ ಬೆಳಗೆ ಕೊಲೆಯವರು ಬಂದಾಗ ಎಲ್ಲರೂ ಗಾಬರಿಯಾದರು. ಭತ್ತ ಮಾರುವುದಕ್ಕೆ ಹೊರಟಿದ್ದಾರೆ.

ದೋಡ್ಡ ಮ್ಮೆ ಹೊರಗೆ ಬಂದು ಕೊಂಡಿದರು.

“ಕಂಟ್ಟು ಈ ಹಸಿಫೆತ್ತಾನೇ ಮಾರ್ತೀಯಾ?”

“ಹ್ನ್ನುಂ. ಮಾರ್ತೀನೇ.”

“ಇಲ್ಲಿ ಮಕ್ಕಳಿಗೆ ಉಣಿಟಕ್ಕೆ ಬೇಡವಾ?”

“ಅದಕ್ಕೆ ಇಲ್ಲಿ ಸ್ವಲ್ಪ ಇದೆ. ಇನ್ನೂ ಕುಯ್ಲೋದಿದೆಯಲ್ಲ”

“ನೀನು ತೋರಿದ ಹಾಗೆ ನಡೆದುಕೊಳ್ಳೋದಕ್ಕೆ ಹೊರಟಿರ ಕಷ್ಟವಾಗುತ್ತೆ ಕುಟ್ಟು”

“ಕುಂಜಾಕ್ಕು. ವ್ಯವಸಾಯ ಮಾಡೋನು ನಾನು. ಭತ್ತದ ಬೆಳಿ ತೆಗೆಯೋದಕ್ಕೆ ನಿಮ್ಮ ಕಾಸೇನಾದೂ ಖಚಾರ್ಯಾ? ಇಲ್ಲವಲ್ಲ”

ದೋಡ್ಡ ಮ್ಮೆ ಕೊಳ್ಳಿಬೋಳಿಗಾದರು.

“ನೀನು ತೋರಿದ ಹಾಗೆ ನಡೆದುಕೊಳ್ಳೋದಕ್ಕೆ ನಿನ್ನ ಸ್ವತ್ತಾಗಿರಬೇಕು”

“ಬಿಡಗು ಭಾಗದ ಗಡ್ಡೆ ಕುಯ್ಲು ಬಿಡಗು ಮನೆಯಲ್ಲಿ ಭತ್ತ ತುಂಬಿ ಮಾಡೋ-ಬಕ್ಕೆ ತೆಗೆದುಕೊಂಡು ಹೋದಾಗ ಸಿನ್ನಾಕೆ ಮಾತಾಡಲಿಲ್ಲ. ನಿನ್ನ ನಾಲಿಗೇನಾಗಿತ್ತು?”

ದೋಡ್ಡ ಮ್ಮೆ ನಲವನ್ನು ಗಟ್ಟಿಯಾಗಿ ತುಳಿಯುತ್ತ ಮನೆಯೋಳಿಗೆಲ್ಲ ಅಶ್ವಿತ್ತ. ತಿರು-ಗಾಡುತ್ತಿದ್ದರು. ಅಜ್ಞ ಏನನ್ನೋ ಕೇಳಿದಾಗ ಅವರ ಮೇಲೂ ಗುಡುಗುಟ್ಟಿದರು. ತಿಂದು ಮುಗಿಸುವುದಕ್ಕೆ ಮಾತ್ರ ಬಂದು ಸೇರಿಕೊಂಡ ಅಪ್ಪಣ್ಣೆಯನ್ನು ಮಾಳುವನ್ನು ಬಾಲಿಗೆ ಬಂದ ಹಾಗೆ ಬಯಸ್ತಿರು. ಜೊತೆಗೆ ಚೆಕ್ಕಪ್ಪನ ಹಕ್ಕಿನ ವಿಕಾರವಾಗಿಯೂ ಮಾತನಾಡಿದರು.

* ಒಂದಕ್ಕೆ ಹದಿನ್ನೆಡರನ್ನು.

ಕೂಲಿಯವರು ಚಿಂಗಳನ್ನು ತುಂಬಿಸಿಕೊಂಡು ಅಂಗಳ ದಾಟಿಹೋದರು.

ಮನಯೋಳಿಗೆ ಯಾರು ಏನು ಮಾತಾಡಿದರೂ ಅದೊಂದು ವೈಮಂಗ್ಯಕ್ಕೆ ಅಸ್ಯಾದ ಕೊಡುತ್ತಿತ್ತತ್ವ. ಯಾರಿಗೂ ಯಾರಿಲ್ಲ ಏಶ್ವಾಸವಿಲ್ಲ. ಎಲ್ಲ ಒಡಕು ವೈಮಂಗ್ಯ-ಗಳಿಗೂ ಅಪ್ಪಣಿ ಕಾರಣವಿದ್ದೆ. ಒಂದು ಸಲವೂ ತಾನೊಬ್ಬಿ ಸಂಭಾಷಕೆಯ ವಿಷಯ-ವಾಗಿಬಾರದೆಂದು ಅವನು ಅವೇಕ್ಕಿಸುತ್ತಿದ್ದೆ. ಅದೊಂದು ಅವೇಕ್ಕಿ ಮಾತ್ರ. ಈ ಹೋಗೆ ಯಾಡುವ ವಾತಾವರಣಾದಿದ ಹೋರಕ್ಕೆ ಓಡಬೇಕು.....

ಸ್ವಾಲ್ ಬಿಟ್ಟು ಬಿಂದ ಕೂಡಲೇಃ ಓದುವುದಕ್ಕೆ ಕುಳಿತುಕೊಳ್ಳುತ್ತಿದ್ದೆ. ಸಾಯಂಕಾಲ-ವಾದ ಮೇಲೆ ಕತ್ತಲೆಯಲ್ಲಿ ಅಕ್ಕರಗಳು ಇನ್ನು ಕಾಣುವುದಿಲ್ಲ ಎನ್ನುವವರಿಗೆ ಓದುತ್ತಿದ್ದೆ. ಮತ್ತೆ ಎಲ್ಲಿಯಾದರೂ ಒಂದು ಕವೆ ಬೇಕು ಬೇಕಾದ ಒಂದು ಮೂಲೆಯಲ್ಲಿ ಮೋಗಿ ಕುಳಿತುಕೊಳ್ಳುತ್ತಿದ್ದೆ. ಉಂಟ ಮಾಡುವ ಮೊತ್ತು ಸಮಾಂಧಿಸುವವರಿಗೆ. ಉಂಟಿವಾದ ಮೇಲೆ ಮತ್ತೆ ದೀಪ ಶಿಶುವರೆಗೂ ಕಾದು ಕುಳಿತಿರುತ್ತಿದ್ದೆ. ಸಿಕ್ಕಿದ ದೀಪವನ್ನು ದೆಹ್ಮ್ಮಿ ಮೊತ್ತು ಖಾರಿಸುವಂತೆಯೂ ಇಲ್ಲ. ಹಿಮ್ಮಣಿ ಎಣ್ಣಗೆ ತುಂಬಿ ಬೆಲ್ಲ.

ಒಂದು ಆಗಳು ಅನ್ನ ವಲಿಯಿದ ಬಿದ್ದರೆ, ಒಂದು ತೈಟ್ಟಿ ನಿಂತು ಬೆಲ್ಲಿದರೆ ಎಲ್ಲರೂ ಬಿಯ್ಯುವುದಕ್ಕಾರಾಫ್ಫಿಸ್ತಿರು.

ಬೇಗೆ ಮೊಟ್ಟಗೆ ಮುಂಬೆ ಒಳುತ್ತಿದ್ದೆ. ಬಾವಿಯ ಕೈರಾಚಿ ರೆಬ್ಬುಮಾಡುವುದನ್ನು ಕೇಳಿದಾಗ ಪಳುತ್ತಿದ್ದೆ. ಕಾಗೆ ಕಾನುವುದಕ್ಕೆ ಮಾದಲು ಮಾನಾಕ್ಷಿಕ್ಕೆ ಪಳುತ್ತಾಳ್ಳಿಸೇ? ಮಂಜು ಬೇಳುತ್ತಿದ್ದೆ, ಇಂತ್ಯಾಗುತ್ತಿದ್ದೆ, ಪ್ರಭಾತ ಸಮಯದಲ್ಲಿ ಪಡನಾಲೆಯಲ್ಲಿ ಬೇಳುತ್ತಿದ್ದೆ ಬೇಳಿಸಿನಲ್ಲಿ ಓದುತ್ತಾ ಕುಳಿತುಕೊಳ್ಳುತ್ತಿದ್ದೆ.

ಕಾಯುತ್ತೂ ಕಾಯುತ್ತೂ ಇದ್ದ; ಮಾರ್ಜ ದರಿಸ್ತೇದೂ ಬಿಂತು. ಮರ್ಕೆ ಪುರಂಭ-ವಾಗುವುದು ಆ ದಿನ.

ಮನಸ್ಸಿನಳ್ಳಿಲ್ಲ ಅದೇ ಪಾರಾಫನೆಯಾಗಿತ್ತು. ಒಂದು ಪ್ರಶ್ನೆಯೂ ಕೈಬಿಟ್ಟು ಮೋಗಿಲಿಲ್ಲ. ಒಂದೊಂದು ಪ್ರಸರಣ್ಣೂ ಬರೆದು ಮುಗಿಸಿದಾಗಲೂ ಪರವಸೆಯುಂಟಾಗುತ್ತಿತ್ತು. ರುಕ್ರವಾರ ಪರಿಕ್ಷೇಯ ಕೊನೆಯ ದಿನ. ಆದೂ ಕಳಿಯಿತು.

ಹಿಂದಿರುಗಿ ಮೋಗುವಾಗ ಒಂದು ದೊಡ್ಡ ಭಾರವನ್ನಿಳಿಸಿದಂತ್ವ ಸಂತೋಷ-ಪುಣಿಗಿತ್ತು.

ಆದರೆ ಮನಗೆ ಮೋದಾಗ ಅವನ ಉತ್ಸಾಹಮೆಲ್ಲ ಕುಗ್ಗಿತು. ಅಲ್ಲಿ ಕುಟ್ಟಿ ಮಾಡುತ್ತಾ ಮಾಡು ಪರಸ್ಪರ ಜಗತ್ವಾದುತ್ತಿದ್ದರು.

ಯಾರೂ ಕೇಳಲಿಲ್ಲ, ಪರಿಕ್ಷೇ ಕಳಿಯಿತೇ ಎಂದು; ಚೆನ್ನಾಗಿ ಬರೆದಯಾ ಎಂದು. ಅವನು ಇಯಿಸಲಿ. ಇಯಿಸದೇ ಇರಲಿ ಅದರಿಂದ ಯಾರಿಗೂ ಬಿಸೂ ಆಗ ಬೇಕಾಗಿಲ್ಲ. ಅಣ್ಣ ಮಾತ್ರ ಕೆಲವು ಸಲ ಅಂತರ್ವದಿಸುತ್ತಾರೆ:

‘ಅವನು ಆನ್ನ ಹುಟ್ಟಿಸಿಕೊಳ್ಳೋ ಹಾಗಾಗಲ್’ ಎಂದು.

ಯಾವಾಗಲೂ ರಚಾಕಾಲವನ್ನು ಕೋರಿಯಂತುದು ಕಷ್ಟವೇನ್ನಿಸುತ್ತಿತ್ತು. ಆದರೆ ಇನ್ನು ಇರುವುದೇ ರಚಾಕಾಲ. ಪರೀಕ್ಷೆಯ ಫಲಿತಾಂಶ ತಿಳಿಯುವ ವರೀಗಂತೂ ರಚವೇ. ಆ ಮೇಲೆ—? ಬಂದದ್ದು ಬರಲಿ.

ಅನರಿಕ್ಕೆ ತಮಾಗಿ ರಾಮಕೃಷ್ಣನ್ನು ಮಾಸ್ಪರಿಸು ಮನೆಯ ಮುಂದೆ ಕಂಡ. ಸುಮೃದ್ಧಿನೇ ಮೆಟ್ಟಿಲಿನ ಹತ್ತಿರ ನಿಂತಿದ್ದಾಗ ಮಾಸ್ಪರ್ ಆ ದಾರಿಯಲ್ಲಿ ಬರುತ್ತಿದ್ದರು. ಅಪ್ಪಣಿನೇ ಅವರ ಹತ್ತಿರಕ್ಕೆ ಹೋದ.

“ಏನು ಅಪ್ಪಣಿ?”

“ಏನೂ ಇಲ್ಲ ಸಾರ್.”

“ಇಲ್ಲೇ ಹತ್ತಿರದಲ್ಲೇನಾ ಮನೆ?”

“ಹೋದು ಸಾರ್ ಇದೇ”

ಅವನು ವಡಕ್ಕೇವಾಟ್ ಕಡೆಗೆ ಬೆರಳು ಮಾಡಿ ತೋರಿಸಿದ. “ರಿಸಲ್ವ್ ಬರೋದು ಇನ್ನೂ ಸ್ವಲ್ಪ ದಿನ ಇದೆ ಅಲ್ಲ? ಈಗೇನು ಮಾಡು ಇದ್ದಿ?”

“ಏನೂ ಇಲ್ಲ ಸಾರ್. ಏನಾದರೂ ಒದೋಣ ಅಂದರೆ ಇಲ್ಲ ಏನೂ ಇಲ್ಲ.”

“ನಮ್ಮ ಮನೆಗೆ ಬಾ. ಬಂದದ್ದೊಮ್ಮೋ ಪ್ರಸ್ತುತಗಳಿವೆ.”

ಅಪ್ಪಣಿಗೆ ಸಂತೋಷವುಂಟಾಯಿತು.

ಸ್ವಲ್ಪಿನಿಂದ ಸ್ವಲ್ಪ ಕಳಕಡೆಗೆ ರಾಮಕೃಷ್ಣಯ್ಯರ್ ಮನೆ. ಮಾಸ್ಪರ್ ವಿವರಿಸಿದ್ದಾಗಿ, ತುಂಬ ಪ್ರಸ್ತುತಗಳನ್ನು ಒದುತ್ತಾರೆ, ಕವಿಗಳನ್ನು ಬರೆಯುತ್ತಾರೆ ಎಂದೆಲ್ಲ ಹೇಳಿದ್ದ. ತುಂಬ ಹೇಳುತ್ತು ಅದೊಂದು ಪದ್ದತಿಯನ್ನಾಗಿ ಮಾಡಿಕೊಂಡ. ಮಾಸ್ಪರಿಮನೆ-ಸಾಯಂಕಾಲದ ಹೇಳುತ್ತು ಅದೊಂದು ಪದ್ದತಿಯನ್ನಾಗಿ ಮಾಡಿಕೊಂಡ. ಮೂರು ಮೈಲಿ ಇದೆ ಅವರ ಮನೆ. ಟಪ್ಪಾಲಾಫೀ-ಸಿನ ಹತ್ತಿರ ಮನೆ. ಪತ್ತಿಕೆಯನ್ನು ಆಸಕ್ತಿಯಿಂದ ಒದುತ್ತಿದ್ದ. ಮಾಸ್ಪರ್ ಯಾವು-ದಾದರೂ ಒಂದು ಪ್ರಸ್ತುತವನ್ನು ತೆಗೆದುಹೊಡುತ್ತಿದ್ದರು. ಅವರು ತುಂಬ ಮಾತನಾಡುವ ಪ್ರವೃತ್ತಿಯಿಂಭ್ರವರಾಗಿದ್ದರು. ಅವರು ಹೇಳುವುದನ್ನು ಹೇಳುತ್ತಾ ಕುಳಿತುಹೊಳ್ಳುವುದೇ ಒಂದು ಸಂತೋಷ ಅಪ್ಪಣಿಗೆ.

ಒಂದು ದಿನ ಸಾಯಂಕಾಲ ಮನೆಗೆ ಹಿಂದಿರುಗಿ ಬಂದಾಗ ದೊಡ್ಡ ಮಾವನ ಎರಡನೆಯ ಮಗ ಗೋಪಿ ಬಂದಿದ್ದು. ಅವನನ್ನು ಗೋಪಿ ಎಂದಲ್ಲ ಅಪ್ಪಣಿ ಕರೆಯು-ವುದು, ಗೋಪಣಿ ಎಂದು. ಆತನನ್ನು ಒಂದು ಸಲಪೂ ನೋಡಿರಲಿಲ್ಲ. ಅಚ್ಚಿಯೂ ದೊಡ್ಡಮ್ಮನೂ ಹೇಳುತ್ತಿದ್ದುದನ್ನು ಹೇಳಿದ್ದು.

ತನ್ನ ಪಾಲಿನ ಆಚಾರವನ್ನು ಪಾಲಿಸುವುದಕ್ಕಾಗಿ ಅವನ ಕಡೆಗೊಂದು ಸಲ ನೋಡಿ ನುಗು ಮುವಿ ಮಾಡಿಕೊಂಡು ಅಲ್ಲಿಂದ ಹೋದ.

“ಒಳ್ಳೇದಾಯ್ತು. ಅವಳಿಗೊಬ್ಬಿ ಮಗ ಹುಟ್ಟಿಲಿ. ಹೇಳ್ಣಿ ಮಜ್ಜಿಗೆ ಮನೇಲಿ ಎಷ್ಟು ಸಂಪತ್ತಿದ್ದರೆ ತಾನೇ ಅದಕ್ಕೆ ಸಮನಾದಿತಾ?” — ಒಂದು ಹೇಳುತ್ತಿದ್ದರು.

“ಎಂಥಾದ್ದು ಒಳ್ಳೀಯದಾದದ್ದು?”

ಗೋಪಣ್ಣ ಹೋದ ಮೇಲೆ ಅಪ್ಪಣ್ಣ ಅಲ್ಲಿಗೆ ಹೋದ. ಅಜ್ಞ ಕೇಳಿದರು.

“ಎಲ್ಲರನ್ನೂ ಕರೆದಿದ್ದಾರೆ. ನೇನೂ ಹೋಗ್ನಿಯಾ ಅಪ್ಪಣ್ಣ?”

“ಅಲ್ಲಿಗೆ?”

“‘ಹೂಡೋಟ’ ದ ಮನೆಗೆ. ಇಪ್ಪತ್ತೊಂದನೇ ತಾರೀಖಿ ಮದುವೆ ಅಲ್ಲವಾ?”

“ಯಾರದು?”

“ಅಮೃತ್ಯುಂಯದು.”

“ಹ್ನ್ನಂ”

ತಕ್ಕಣ ಮತ್ತೇನನ್ನೂ ಹೇಳಲಿಲ್ಲ. ಅಂತು ಅಜ್ಞ ಮಾತಾಡಿಕೊಂಡಿದ್ದರು. ಪರ, ತಕ್ಕನ್ನಾರ್ಕಂಡದ ಮಾಧವನ್ ನಾಯರ್. ಹಳೆಯ ನಂಟು. ಮಾಧವನ್ ನಾಯರ್ ಕೆಲವು ವರ್ಷಗಳಿಗೆ ಮೊದಲು ಉರು ಬಿಟ್ಟು ಹೋಗಿದ್ದ ಶಿಲೋನಿಸಲ್ಲಿದ್ದ. ಈಗಲೇ ಉರಿಗೆ ಬಂದಿರುವುದು. ಕೈಯಲ್ಲಿ ಒಳ್ಳೀಯ ಹಣವಿದೆ.

“ಅವಳಿಗೊಳ್ಳೇದಾಯ್ತು”

ಒಳ್ಳೀಯದಾಗಲಿ. ಅಪ್ಪಣ್ಣಯೂ ತನ್ನ ಮನಸ್ಸಿನಲ್ಲೇ ಹೇಳಿಕೊಂಡ. ಅಮೃತ್ಯುಂಯಕ್ಕು ಸುಖಿವಾಗಿರಲಿ.

ಅದರೂ ಅವನಿಗೆ ಅವ್ಯಕ್ತವಾದ ಒಂದು ಪೇದನೆಯಂಟಾಯಿತು. ಇನ್ನೂ ಯಾವಾಗ ಲಾದರೂ ಕಾಣುವುದಿದ್ದರೆ ಬರಿಯ ಅಮೃತ್ಯುಂಯಕ್ಕನನ್ನಲ್ಲ. ಮಾಧವನ್ ನಾಯರ ಹೆಂಡತಿಯನ್ನು. ಕಾಣುವುದಿಲ್ಲ; ಕಂಡರ ತನ್ನನ್ನು—

ಪಣಿಯ ಕೋಣೆಯ ಚೆಳಿಯಲ್ಲಿ ಕಳಿದ ಕೆಲವು ರಾಶಿಗಳು ನೆನಪಾದುವು. ತಾನು ಮಟ್ಟಿದ್ದು ಸ್ವಲ್ಪ ತಡವಾಯಿತು. ಏದಾರು ವರ್ಷಗಳು ಮೊದಲೇ ಮಟ್ಟಿದಿದ್ದರೆ ಈಗ ದೊಡ್ಡ ಪನಾಗಿರುತ್ತಿದ್ದೆ.

ಅದರೆ—

ಮನಸ್ಸು ತೀರ ಅಸ್ವಸ್ಥವಾಯಿತು.

ಉರಿನಲ್ಲಿ ಯಾರ ಮನೆಯಲ್ಲಾದರೂ ಮದುವೆಯಿದೆ ಅನ್ನುವ ಸುದ್ದಿ ಅಜ್ಞಗೆ ತಿಳಿದರೆ ಸಾಕು. ಅಮೇಲೆ ಯಾವಾಗಲೂ ಅಜ್ಞಗೆ ಅದೇ ಸುದ್ದಿ.

ಒಂದೊಂದು ದಿನ ಕಳೆದಾಗಲೂ ಅಜ್ಞ ಬೆರಳೆಂಸಿಕೊಂಡು ಹೇಳುತ್ತಾರೆ “ಕುವ-ತ್ರಿಗೆ ಹದನ್ನೇದು ದಿನ.....ಕುವತ್ತಿಗೆ ಹತ್ತುದಿನ.....ಬೆಷ್ಟೆರ ದಾಕುವ ದಿನ ಬಂತು..”

ತಂತ್ರಣನ್ನು ಕಂಡಾಗ ಅಜ್ಞ ಹೇಳುತ್ತಾರೆ: “ಇನ್ನು ನನ್ನ ತಂಗನಿಗೆ ಒಂದು ಪರ

ಹಿತಿ ಮದುವ ಆಗೋಧನ್ಯ ಕಣ್ಣಲ್ಲಿ ನೇಡಿ ಬಿಡಬೇಕು. ಆ ಪ್ರಣ್ಯ ಇದೆಯೂ ಇಲ್ಲವೂ!” ಎಂದು.

ತಂಗಕ್ಕೆ ಅದನ್ನು ಕೇಳಿದಾಗ ತಲೆ ತಗ್ಗಿಸಿಕೊಂಡು ತುಸು ನಾಟಿಕೊಳ್ಳುತ್ತಿದ್ದರು.

ಅದಕ್ಕೆ ದೂಡ್ಯಾ ಮ್ಯಾ ಹೇಳಿದರು: “ಅಮ್ಮಾ ನೇನಿನ್ನೂ ಹತ್ತು ವರ್ಷ ಬಹು-ಕ್ರಿಯೆ. ಮನೂ ಹೆಚರಿಕೊಬೇಡ.” ಎಂದು.

ತಂಗಕ್ಕೆ ಅಪ್ಪಣ್ಣಿಗಿಂತ ಒಂದು ವರ್ಷ ದೂಡ್ಯಾ ವಳು. ಅಲ್ಲಿಗೆ ಹತ್ತೂಬತ್ತಾಯಿತು. ದೂಡ್ಯಾ ಮ್ಯಾ ಅಣಿ ಮಾಡಿಟ್ಟು ವರ್ಷಗಳೇ ಆಗಿವೆ.

“ಎಪ್ಪತ್ತೊಂದನೇ ತಾರೀಖಿ ಬೇಳಗೆ ಏದ್ದಾಗ ಮೊದಲು ನೇನಿಕೊಂಡದ್ದು ಈವತ್ತು ಅಮೃತಣಿಯ ಮದುವ ಎಂದು.

ಮಾವ, ಮಕ್ಕಳು ಹಿಂದಿನ ದಿನವೇ ಹೋಗಿದ್ದಾರೆ. ಮಾಳುವೂ ಅವರ ಜೊತೆಯಲ್ಲಿ ಹೋಗಿದ್ದಾರೆ.

ಮೊನಾಕ್ಕೆಕ್ಕನೂ ಹೋಗಬೇಕೊಂತ ಅಂದುಕೊಂಡಿದ್ದರು. ಆದರೆ ಅಜ್ಞ ಹೇಳಿದರು: “ಎಲ್ಲರೂ ಹೋದರೆ ನಕಗಿ ಯಾರು ಬೇಯಿಸಿ ಹಾಕೋರು” ಎಂದು.

“ನಾನೀ ಮನೆಲ ಅಡಿಗೆ ಮನೆಲೆ: ಕೋಳಿಬೇಕೊಂತ ನ್ನ ಹಣೆಲಿ ಬರೆದಿರೋದು” ಎಂದು ಗೊಳಿಕೊಂಡ ಮೊನಾಕ್ಕೆ ಹೋಗುವುದು ಬೇಡವೆಂದು ತೀವ್ರಾನಿಸಿವರು.

ಆಪ್ಪಣ್ಣಿ ಮಾಸ್ಪರ ಮನೆಯಿಂದ ತಂದಿದ್ದ ಒಂದು ಪ್ರಸ್ತುಕದ ಕಥೆಯಲ್ಲಿ ಯಾವ ಆಕರ್ಷಣಿಯೂ ಇದ್ದಂತೆ ತೋರಲಿಲ್ಲ. ಮನೆಯೋಳಗೆ ಕುಳಿತರೆ ಅಜ್ಞಿಯ ಕಾಟ. ಒಂದೊಳಿದು ನಿಮಿಷಕ್ಕೂ ಮದುವ ಮನೆಯಲ್ಲಿ ಆಗೇನು ನಡೆಯುತ್ತಿರಬಹುದೆಂದು ಅಜ್ಞಿಯ ಬಿಂತೆ.

ರಾತ್ರಿಯಲ್ಲಿ ಉಟ ಮಾಡುವುದಕ್ಕೆ ಕುಳಿತಾಗ ಅಜ್ಞಿ ಬಾಗಿಲಿನ ಹತ್ತಿರ ಬಿಂದು ಕುಳಿತುಕೊಂಡರು.

“ಗಂಟೆ ಎಪ್ಪು ಅಪ್ಪಣ್ಣಿ?”

“ಎಂಬೋ ಒಂಬತ್ತೋ ಆಗಿರಬೇಕು.”

“ಎಪ್ಪು ಹೋತ್ತಿಗೆ ಉಟಪಕ್ಕೆ ಎಲೆ ಹಾಕಿರಬೇಕು.”

ಅಮೇಲಿ ಅವನಿಗೊಂಡು ಉಪದೇಶವನ್ನೂ ಮಾಡಿದರು:

“ನೀನೂ ಹೋಗಬೇಕಾಗಿತ್ತು ಕ್ಕೋ. ಒಂದು ಒಳ್ಳೆ ಉಟ ಆದ್ದು ಸಿಕ್ಕಿ ಇತ್ತು.”

ಅದಕ್ಕೆ ಅವನು ಏನೂ ಮಾತಾಡದೆ ಉಟ ಮುಗಿಸಿ ಎದ್ದ. ಮೆಣಿನ ಕಾಯಿ ಜಚ್ಚಿಗೆ ಹಾಕಿದ್ದ ಸಾರು. ಕುಳಿಯೂ ಇಲ್ಲ, ಮತ್ತೊಂದಿಲ್ಲ; ಉಟದಲ್ಲಿ ಯಾವ ರುಚಿಯೂ ಇದ್ದಂತೆ ತೋರಲಿಲ್ಲ.

ಮಲಗುವುದಕ್ಕೆ ಹೋದಾಗ ಅಳ್ಳಿ ಮಾತನಾಡುತ್ತಿದ್ದು ಮುಕ್ಕೆ ಕೀರ್ತಿತು.

“ಜಾಪ್ತಿಲ್ಲ ಉಟಮಾಡಿ ಆಗಿರಬೇಕು.”

ಅಳ್ಳಿಯ ಮನಸ್ಸು ಸದಾ ಮನುವರು ಮನೆಯಲ್ಲಿತ್ತು. ಅಷ್ಟಿದ್ದ ಮೇಲೆ ಒಂದು ಪಲ ಅಲ್ಲಿಗೆ ಹೋಗುವುದಕ್ಕಾಗುತ್ತಿರಲ್ಲವೆ? ಒಂದೆಂದು ನಿಮಿಪರ್ವಾ ಅಲ್ಲಿ ಏನು ಸಹೆಯತ್ತಿದೆ ಎಂದು ಉತ್ತಿಸಿಕೊಂಡು ಮಾತನಾಡುತ್ತ ಕುಳಿತುಕೊಂಡಿರುವುದಕ್ಕಿಂತ?

ಮಹಡಿಯ ಮಟ್ಟಿಲೆನ ಹೆಚ್ಚದಲ್ಲಿ ಮಲಗಿಕೊಂಡಾಗ ನಿಥಾನವಾಗಿ ಅವನ ಮನಸ್ಸು ತಾನೊಂದು ಸಲವು ನೋಡಿಲ್ಲದ ಆ ಮನೆಯನ್ನು ವ್ರೇತಿಸಿತು.

.....ಹಪ್ಪರದಲ್ಲಿ ತಂಬಿ ಜನಸಿರಬಿಯಾದು. ಮನೆಯೊಳಗೆಲ್ಲ ಸ್ತ್ರೀಯರೂ ಮಹ್ಯಳೂ ತುಂಬಿರಬಿಯಾದು. ತಂಬಿ ಗಾಢಲವಿರಬಿಯಾದು.

.....ಕೆಗ ಎಲ್ಲರೂ ಮಲಗಿರಬಿಯಾದು. ಅಮೃತ್ಯು ಅಕ್ಕ ಮಲಗಿದ್ದಾಳೆ. ಒಪ್ಪಣಿ ಅಳ್ಳ. ಜೊತೆಯಲ್ಲಿ ಆ ಮನುಷ್ಯನೂ ಇದ್ದಾನೇ—ಇಪ್ಪತ್ತು ವರ್ಷ ಸಿಲೋನಿನಲ್ಲಿದ್ದ ಆ ಮನುಷ್ಯ.....ಇಪ್ಪತ್ತು ವರ್ಷಾಗಳ ಮೇಲೆ ಅವನೆತ್ತೆ ಒಂದಿರುಗಿ ಬಾದ?

ತುಂಡು ಮಾನೆಯು, ಹಣ್ಣಿ ಮಯ್ಯಿಸಿಕೊಂಡ ಕೀರ್ತಿ ಮೂರ್ಕಿ ಮೂರ್ಕಿಕೊಂಡ ಮುಖಿದ ಮನುಷ್ಯನ ಕರ್ತನೆಯ ಚಿತ್ರವನ್ನು ತನ್ನ ಮನಸ್ಸನಲ್ಲಿ ಚಿತ್ರಿಸಿಕೊಂಡ. ಅವನು ಯಾರಿರಬಿಯಾದು? ಯಾರಾದರೂ ಆಗಿರಲಿ. ಅಪ್ಪಣಿಗೆ ಆ ಮನುಷ್ಯನ ಬಗೆ ಸಿಟ್ಟಿದೆ. ಅಪ್ಪಣಿಗೆ ಅವನೆನೂ ಮಾಡಿಲ್ಲ, ಅದರೂ ಸಿಟ್ಟಿನಿದಲ್ಲಿದೆ ಆ ಚಿತ್ರವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ ಅಪ್ಪಣಿಗೆ.

ಮುಂದುವಾದ ಮಾಹಿಗೆಯ ಮೇಲೆ ಆ ಕಪ್ಪ ಮನುಷ್ಯನ ಜೊತೆಯಲ್ಲಿ ಅಮೃತ್ಯು ಅಕ್ಕ ಮಲಗಿದ್ದಾಳೆ. ಬೆಳ್ಳಿನಯಿ ಎಳೆ ಹಾಳ ಸುಳಿಯಂತೆ ಸುಂದರಿಯಾದ ಅಮೃತ್ಯ ಅಕ್ಕ.

ನಾನು ಯಾಕೆ ಇದನ್ನಲ್ಲ ಆಲ್ಯೋಚಿಸಬೇಕು? ಅಪ್ಪಣಿ ಎದ್ದು ಆ ಹೋಕೆಯ ಕಿಟಕಿಗಳನ್ನಲ್ಲಿ ತರೆದ. ಮೂರಿಗೆ ಬೆಳದಿಗಳು ದರಿಡಿತ್ತು. ಅದರೂ ವಿವರೀತ ಸೇರಿಯಿತ್ತು.

ದನದ ಕೊಟ್ಟಿಗೆಯ ಒಂದೆ ಬಾಳಿಗಿಡಗಳ ಸಮೂಹದ ಮೇಲೂ ಬೆಳದಿಂಗಳು ಬಿಧಿದೆ. ತಂಬಿ ಬೆಳ್ಳಿಗಿದೆ. ಒಣಗಿದ ಅಯಿಸಿ ಮನುದ ನೆಳಲು ಪದು ತಲೆಯಿರುದ ಯಾವುದೂ ಪಿಶಾಚಿನಿಯಂತೆ ಆಲ್ಲಾಡದೆ ನಿಂತಿದೆ. ನೆಳಲು ಬೆಳಕು ವ್ಯಾಪಿಸಿ ಸಿಂತಿದ್ದ ಮೂರಿಗೆ ಪ್ರಕೃತಿ ಭಯಿದಿಸುವ ರುದ್ರ ಸೌಂದರ್ಯಾಂಧ್ರಾದ್ವಾರಿತ್ತು.

ಬೆಳದಿಂಗಳು ಮರಿಯಾಗುವವರೆಗೆ ಯಾಗೇ ಕೆಳ್ಳಿ ಬಿಟ್ಟುಕೊಂಡು ಮಲಗಿನ್ನ ಪ್ರಭಾತ ಸಮಯದ ಗಾಳಿ ಕಿಟಕಿಯ ಮೂಲಕ ನುಗ್ಗಿ ಬಂದಾಗ ಅಪ್ಪಣಿ ಕೆಳ್ಳಿ ಹೆಚ್ಚಿಯನ್ನು ಮುಚ್ಚಿದ್ದು.

*

*

*

*

*

ಂಸಲ್ಪ ಬಂದು ಅಪ್ಪುಣ್ಣಿಗೆ ಪಾಸಾಗಿದೆ. ಜೂನ್‌ನಲ್ಲಿ ಬರಬೇಕಾಗಿದ್ದರ್ದು. ಅದ್ದರಿಂದ ಯಾವ ದುಗುಡವೂ ಇಲ್ಲದೆ ಇದ್ದ. ಬಂದು ದಿನ ಮಾಸ್ಯರ ಮನಿಗೆ ಹೋದಾಗ ಪತ್ರಿಕೆಯನ್ನು ತೆಗೆದು ಅವನ ಕೈಗೆ ಕೊಟ್ಟು ಮಾಸ್ಯರ್ ಹೇಳಿದರು.

“ಟೀ ಬರಲಿ ಅಪ್ಪುಣ್ಣೇ”

“ಯಾಕೆ ಸಾರ್”

“ಅಪ್ಪುಣ್ಣಿಗೆ ಪಾಸಾಗಿದೆ. ನಂಬರ್ ಇದರಲ್ಲಿದೆ.”

ನಂಬರ್‌ಗಳ ಒಂದು ಸಮುದ್ರಮೇ ಆ ಪತ್ರಿಕೆಯಲ್ಲಿತ್ತು. ಅದರಲ್ಲಿ ತನ್ನ ವಿಜಯವನ್ನು ಸಾರುತ್ತಿದ್ದ ಆ ನಂಬಿನ ಅಡಿಯಲ್ಲಿ ಮಾಸ್ಯರ್ ಒಂದು ಗೆ ಹಾಕಿದರು.

ನೋಡಿದಮ್ಮೆ ಸಾಕಾಗಿಲ್ಲ. ಉಂಟಾಗಿದ್ದ ಉನ್ನೇವರೆಲ್ಲ ಇಳಿದ ಮೇಲೆ ಮುಹ್ಮುದನ ನಂಬರು ಮುದುಕಿದ. ಇಲ್ಲ. ಮುಹ್ಮುದ್ ದೊ ಪಾಸಾಗಿಲ್ಲ. ಮತ್ತೆ ಯಾರ ನಂಬರೂ ಅವನಿಗೆ ಗೊತ್ತಿಲ್ಲ.

ಎರಡು ಕಡೆಗಳಲ್ಲಿ ಕುಂದ ಪ್ರಪ್ರದ ಗೊಡೆಲನ್ನು ಒದಿದುಕೊಂಡು ನಿಂತಿದ್ದ ಕಾವಲುಗಾರರಂತೆ ತಿನಿನ ತೋಟಗಳು ಬೆಳಿದಿದ್ದ ಕೆಮ್ಮೆಣ್ಣನ ಹಾದಿಯಲ್ಲಿ ಅಪ್ಪುಣ್ಣನಡೆಯುತ್ತಿದ್ದಾಗ ಪ್ರಪಂಚಕ್ಕೆಲ್ಲ ಕೇಳಿಸುವಂತೆ ಗಟ್ಟಿಯಾಗಿ “ಅಪ್ಪುಣ್ಣಿಗೆ ಪಾಸಾಗಿದೆ” ಎಂದು ಕೊಗಿ ಹೇಳಬೇಕು ಎನ್ನಿಸಿತು. ಅಪ್ಪುಣ್ಣ ಕತ್ತತಿ ನಡೆಯುತ್ತಿದ್ದ.

ಮನಿಗೆ ಹೋದ ಮೇಲೆ ಅವರಿಗೆ ಕೇಳಬುದಕ್ಕೆ ಇಷ್ಟೆಲ್ಲಿದ್ದರೂ ಒಂದು ಸಲಹೇಳಬೇಕು ಎಂದುಕೊಂಡು ಅಂಗಳಕ್ಕೆ ಕಾಲಿರಿಸಿದ. ಮಟ್ಟೆಲು ಹತ್ತುವಾಗಲೇ ದೊಡ್ಡ ಮಾವನ ಧ್ವನಿ ಕೇಳಿ ಬಂದಿತು. ತುಂಬ ದಿನಗಳ ಬಳಿಕ ಹಿಂದಿರುಗಿದ್ದಾರೆ.

ಅವೇಶವಲ್ಲ ಇಳಿಯಿತು. ಏನೂ ನಡೆದಿಲ್ಲವೆಂಬೆಂತೆ ಅವನು ಒಳಗೆ ಹೋದ.

ಪರಿಪು ಬೆಣ್ಣೆ ಟವಲನ್ನು ತೆಗೆದು ಭುಜದ ಮೂಲಿಟ್ಟುಕೊಂಡು ಹೊರಿಗೆ ಬಂದ. ತಲೆ ಕಡವೆಯ ಹಾಗೆ ಹರಡಿಕೊಂಡಿತ್ತು. ಎಣ್ಣೆ ಹಣ್ಣೆ ಎಮ್ಮೋ ತಿಗಳಾಗಿವೆ. ಹೊಳಿಯ ಪಾಲದ ಕೆಳಕ್ಕೆ ಹೋದರೆ ತುಂಬ ನೀರಿದ. ಅಲ್ಲಿ ಸ್ವಾನ ಮಾಡುವುದಕ್ಕೆ ಹಿತ.

ಬಲ ನೆಲದ ಮಾರ್ಗವಾಗಿ ಹೋಳಿಗೆ ಹೋರಟ. ಬತ್ತಿದ ಹೋಳಿ. ರಾಶಿಯಾಗಿ ಬಿದ್ದಿರುವ ಪರಳ ಪರವಿನ ಪಕ್ಕದಲ್ಲಿ ಶೇಳಧಿಸಿದ ನೀರಿನ ಕಾಲುವಯಂತೆ ಹೋಳಿ ಹರಿಯುತ್ತಿತ್ತು.

ಮೊದಲು ಉಣಿನ್ನಲ್ಲಿ ನೀರಿನಲ್ಲಿ ಮುಳಗಿದ್ದು ಇದೆ ಹೋಳಿಯೆ? ಎಂದು ಆಲೋಚಿಸಿದಾಗ ಅದರಲ್ಲಿ ಒಂದು ಸಮಾಧಾನ ದೊರೆಯಿತು. ಅಲ್ಲಲ್ಲಿ ಗುಂಡಿಗಳನ್ನು ತೋಡಿಕೊಂಡು ಜನರು ಸ್ವಾನ ಮಾಡುವುದು.

ಮರಳಿನ ರಾಬಿಯ ಹತ್ತಿರಕ್ಕೆ ಬಂದ. ಪಾಲದ ಹತ್ತಿರಕ್ಕೆ ಹೋಗಬೇಕಾದರೆ ನಾಪ್ಪುದು ಘಲಾಂಗ್ ನಡೆಯಬೇಕಾಗಿತ್ತು.

ಸೇತುವೆಗೆ ಸ್ವಲ್ಪ ಮೇಲು ಭಾಗದಲ್ಲಿಯೇ ಭಾರತ ಹೊಳಗೆ ಒಂದು ಉಪನಂಬಿ ಒಂದು ಸೇರುವುದು. ಅದ್ದರಿಂದ ಸೇತುವೆಯ ಕೆಳಗೆ ಬೇಸ್‌ಗೆ ಕಾಲದಲ್ಲಿಯೂ ಒಳ್ಳೆಯ ನೀರನ್ನು ಕಾಣಬಹುದು. ಮೇಲೆ ಒಂದು ರೈಲು ಬಂಡಿಯ ಸೇತುವೆ. ಸ್ವಲ್ಪ ದೂರದಲ್ಲಿ ಕೆಳಗೆ ಇಬ್ಬರು ಕುಂಬಾರ್ಥಿಯರು ಸ್ವಾನ ಮಾಡುತ್ತಿದ್ದರು.

ದದದಲ್ಲಿ ಸ್ವಾನ ಸ್ವಾನ ಕಲ್ಲು ಬಂಡಿಗಳು. ನೀರಿಗಿಳಿಯದೆ ಸ್ವಲ್ಪ ಸಮಯ ಒಂದು ಬಂಡಿಯ ಮೇಲೆ ಕುಳಿತುಕೊಂಡ. ತಲೆಯ ಮೇಲೆ ಒಂದು ಪ್ರಾಸೀಂಚರ್‌ ಗಾಡಿ ಶಬ್ದ ಮಾಡುತ್ತೇ ಹೋಯಿತು. ಸೇತುವೆಯೂ ಭೂವಿಂಯೂ ಗಡಗದನೆ ಶಬ್ದಮಾಡಿದ್ದವು. ಬಂಡಿಯ ಬಾಗಿಲಿನಲ್ಲೂ ಕಿಟಕಿಯಲ್ಲೂ ತುಱಿ ಜನರನ್ನು ಕಾಣಬಹುದಾಗಿತ್ತು. ತನಗೆ ಪರಿಚಯ ಪ್ಲಾದ ಜನರು. ನಾನಾ ರೀತಿಯ ಜನರು. ಎಲ್ಲಿಂದಲೋ ಬರುತ್ತಿದ್ದಾರೆ. ಎಲ್ಲಿಗೋ ಹೋಗುತ್ತಿದ್ದಾರೆ.

ಈ ಒಂದಿ ಮುದರಾಸಿಗಿರಬೇಕು. ಇಲ್ಲಿದಿದ್ದರೆ ಕೊಯಂಮುತ್ತೂರಿಗಿರಬೇಕು. ಅಪ್ಪಣ್ಣ ಆಲೋಚಿಸಿದ. ಇದುವರಿಗೆ ರೈಲು ಬಂಡಿಯಲ್ಲಿ ಕುಳಿತ್ತಿಲ್ಲ. ಉಂರಿನ ಸುತ್ತು ಮುತ್ತು ಮತ್ತು ಹೈಸ್ಕೂಲಿನ ದಾರಿಯಲ್ಲದೆ ಬೇರೆ ಪನನ್ನು ಅವನು ನೋಡಿಲ್ಲ. ದೊಡ್ಡ ನಗರಗಳು ಹೇಗಿರಬಹುದೆಂಬುದನ್ನು ಅವನು ಉಂಟಿಸಿಕೊಳ್ಳಲೂ ಅಸಮರ್ಥನಾಗಿದ್ದ.

ಕವ್ವಾದ ಕಬ್ಬಿಣಿದ ಸೇತುವೆಯ ದಪ್ಪನೆಯ ಕಾಲುಗಳಲ್ಲಿ ಒಂದನ್ನು ಅವನು ಒಂದು ಕಲ್ಲಿನಿಂದ ಕುಟುಂಬಿದೆ. ಲೋಹದ ಮೋಕಾಗುವ ಶೈಲಿ. ಆ ಕಬ್ಬಿಣಿದ ಕಂಬಗಳನ್ನು ಕಂಡಾಗ ಅವನಿಗಿ ಭಯವುಂಟಾಯಿತು. ಯಾವುದೋ ಒಂದು ಕಾಲಿನೊಳಗೆ ಒಬ್ಬ ಮನುಷ್ಯ ಸತ್ತು ಮಲಗಿದ್ದಾನೆ.

ಹಾಗೇದು ಉಂರಿನಲ್ಲಿ ಕಥೆ ಹೇಳುತ್ತಾರೆ.

ಸೇತುವೆಯನ್ನು ಕಟ್ಟಿದ ಕಾಲದಲ್ಲಿ ಕಂಬಗಳು ನಿಲ್ಲುತ್ತಿರಲ್ಲ. ಬಿಳಿಯವನಾದ ಇಂಜಿನಿಯರ್ ತನ್ನಲ್ಲಿ ಬುದ್ಧಿವರ್ಣಕಿರುತ್ತಿದ್ದು ವಿಚ್ಯಂತಿಸಿದ ನೋಡಿದ. ಸಾಧ್ಯವಾಗಿಲ್ಲ. ಕೊನೆಗೆ ಕಂಬಗಳು ನಿಲ್ಲಬೇಕಾಗಿದ್ದರೆ ಒಬ್ಬ ಮನುಷ್ಯನನ್ನು ಬಲಿಕೊಡಬೇಕೆಂದು ಕಂಟೂಕ್ಷರ್ ಜ್ಯೋತಿಷ್ಟ ಕೇಳಿ ತಿಳಿದುಕೊಂಡು ಬಂದು ಹೇಳಿದ. ಮರಳು ತುಱಿದ್ದ. ಕುಕ್ಕೆಯನ್ನು ಹೊತ್ತಿದ್ದ ಒಬ್ಬ ಕೂಲಿಯವನ ಮೇಲೆ ಮೇಲಿನಿಂದ ಕಲ್ಲುಗಳು ಕುಸಿದವು. ಅವನು ಮತ್ತು ಮೇಲೆ ಬರಲಿಲ್ಲ. ಸೇತುವೆ ನಿಂತಿತು. ಆ ಕಥೆ ನಿಜವಾಗಿದ್ದರೆ ಆತ ಉಸಿರು-ಕಟ್ಟಿ ಸತ್ತಿರಬೇಕು. ಅಂತೂ ಕಬ್ಬಿಣಿದ ಕಂಬದ ಒಳಗೂ ಒಬ್ಬ ಮನುಷ್ಯನ ಆತ್ಮ ಸೇರಿಯಾಗಿದೆ ಎನ್ನಿಸಿತು.

ಮೇಲೆ ನೀಲಿಯ ಬಣ್ಣದ ತಿಳಿಯಾದ ಆಕಾಶ. ಸೂರ್ಯ ಅಸ್ತುಮಿಸಿ ಆಗಿದೆ. ಪಶ್ಚಿಮ ದಿಕ್ಕಿ ಕೆಂಪು ಕವ್ವ ಬೆರೆತ ಎಮ್ಮೋ ಮೇಘ ಮಾಲೆಗಳನ್ನು ಪರಿದಿದೆ. ಸೂರ್ಯನ ಕೆಂಪು ರತ್ನಗಳು ನೀರಿನ ಮೇಲಿನಿಂದ ಇನ್ನೂ ಮರಿಯಾಗಿಲ್ಲ.

ಅವನು ಸ್ವಾನಕ್ತಿಗಳಿದೆ.

ಬೆನ್ನಾಗಿ ಕತ್ತಲೆಯಾದ ಮೇಲೆ ನೀರಿನಿಂದ ಮೇಲೆ ಬಂದ. ಕಪ್ಪೆಣದ ಸೇತುವ ಸಾಲು ಸಾಲಾದ ಕಾಲುಗಳನ್ನು ಒಂದು ಭರಿಯಕರ ಪ್ರಾಣಿಯಂತೆ ಸಂತಿದೆ. ಕಪ್ಪೆಣದ ಕಂಬಗಳ ಸುತ್ತ ನೀರು ಹರಿಯುವ ತಪ್ಪಿ ಮಾತ್ರವೇ ಹೇಳಿಸುತ್ತದೆ. ದೂರದಲ್ಲಿ ರೈಲ್‌ಸ್ಟೇಷನ್‌ಲ್ಲಾ ಬೆಳ್ಳು ಕತ್ತಲೆಯ ಕೆಂಗನ್ನು ನಂತಹ ಕಾಣಿಸುತ್ತಿತ್ತು. ಪ್ರಶಾಂತವಾದ ಆ ಪರಿಸರಣವನ್ನು ಬಿಟ್ಟು ಬರಲು ಅಪ್ಪಣಿಗೆ ಇಷ್ಟವೇ ಇರಲ್ಲ.

ಒಂದು ವಾರದಲ್ಲಿ ಸರ್ಟಿಫಿಕೇಟು ಬಿಂದಿಭಾಗ. ನೇಲಿಯ ರಟ್ಟಿನ ಒಂದು ಪ್ರಸ್ತರ. ಪಚ್ಚಿಕೊ ಪರಿಣಾಮ ಅಂತರಗಳನ್ನು ಕೆಂಪು ಅಕ್ಷರದಲ್ಲಿ ಬರೆದಿತ್ತು. ಆರು ಸರ್ಪಿನ್‌ಕೃಂಖಳಿಯ ಒಟ್ಟು ನಾನೂರ ಹತ್ತು ಅಂತರಗಳನ್ನು ಪಡೆದಿದ್ದು.

ಅದನ್ನು ನೋಡಿದಾಗ ರಾಮಕೃಷ್ಣ ಮಾಸ್ಕರು ಆಶ್ಚರ್ಯಾಪಣಿಸ್ತಿರು. ಇಂಗ್ಲೇಷನಲ್ಲಿ ಎಪ್ಪತ್ತೆಲ್ಲಿಂದು; ಮಾತ್ರಾಧರೆಟ್‌ನಲ್ಲಿ ತೊಂಬತ್ತೇಳು.

“ಅಪ್ಪಣಿ ಇನ್ನಾನ್ನು ಮುಂದೆಕ್ಕೆ ಓದಿದ್ದರೆ ಜೀನ್ನಾಗಿತ್ತು.” ಎಂದರು.

ಅಪ್ಪಣಿ ವೇದನೆಯಿಂದ ನಗುತ್ತ ಒಂದು ಕಲ ಹಂಡಿಗಳಿಂದಿದ್ದು.

ಇಂಗ್ಲೇಷು ಪಶ್ರಿಕೆಗಳಲ್ಲಿ ಜಾರೀರಾತುಗಳನ್ನು ನೋಡಲು ಪ್ರತಿಧಿನ ಮಾಸ್ಕರ ಮನಗೆ ಹೋಗುತ್ತಿದ್ದು.

ಆಜ್‌ ಹಾಕಲು ಹೇಳಿದ್ದ ಒಂದು ಜಾರೀರಾತನ್ನು ನೋಡಿದ್ದು ಒಂದು ತಿಂಗಳಾದ ಮೇಲೆ. ರೈಲ್‌ಸ್ಟೇಷನ್‌ನಲ್ಲಿ ತೆಗೆದುಕೊಳ್ಳುತ್ತಾರೆಂದು ಮಾಸ್ಕರ ನಿದೇಶನ ನಿಡಿದರು.

“ಅಪ್ಪಣಿ ಮಾಡು ಅಪ್ಪಣಿ. ಒಳ್ಳೆ ಮಾಕ್‌ ಬಂದಿದ. ಕೆಲಸ ಸಿಕ್ಕುತ್ತದೆ” ಎಂದರು.

ಒಂದು ರೂಪಾಯಿ ಬೇಕು ಫೇಳುತ್ತುತ್ತಿರು. ಒಂದು ರೂಪಾಯಿ ಎಲ್ಲಿಂದ ಸಿಕ್ಕಿತ್ತು?

ಹದಿನ್ಯದೇ ತಾರೀಕಿನ ವರೆಗೆ ಸಮಯವಿದೆ. ಇನ್ನು ಇಪ್ಪತ್ತು ದಿವಸಗಳು. ಆದರೆ ದಿನಗಳಿಂದೆನ್ನು ವ್ಯಾಪು ಒಂದು ಸಮಾಧಾನವಾಗಿ ಅಪ್ಪಣಿಗೆ ಹೋರಲಿಲ್ಲ. ಎರಡು ಮನುರು ದಿವಸಗಳಿಂದಲೂ ಒಂದುವರೆ ರೂಪಾಯಿಗೊಂಡು ಆಲೋಚಿಸುವುದಕ್ಕೆ ಘೂರಂಭಿಸಿದ್ದಾನೆ. ದೇವರೇ ಒಂದುವರೆ ರೂಪಾಯಿ ಎಮ್ಮೆಂದು ದೊಡ್ಡ ಸಂಖೇ!

ಸೇತುವೆಯ ಕೆಗೆ ಸ್ವಾನಮಾಡಿ ಬಿಳಿ ಮಳೆನಲ್ಲಿ ದೃಷ್ಟಿಯನ್ನಿಟ್ಟು ನಡೆದು ಬರುತ್ತಿದ್ದಾಗ ಒಬ್ಬ ಹುಡುಗ ಹಿಂದಿನಿಂದ ಒಡಿ ಒಂದು ಹೇಳಿದ:

“ಅವರು ನಿಮ್ಮನನ್ನು ಕರೆಯುತ್ತಾರೆ.”

“ಯಾರು?”

“ಸೈದಾಲಿಕುಟ್ಟಿ ಆ ಬೀನೆಲಿದ ಕಲ್ಲುಕಟ್ಟಿ ಪತ್ತಿರ ನಿಯಮೋಂದಿದ್ದಾರೆ.”

ಅಪ್ಪಣ್ಣೆ ಹೆಡೆಯ ಮೇಲೆ ಹರಡಿಕೊಂಡಿದ್ದ ಕಲೆಕೊದಲನ್ನು ಖಿಂದಕ್ಕೆ ಸೀಪಿ-ಕೊಂಡು ಕಲ್ಲುಕಟ್ಟಿಯ ಪತ್ತಿರಕ್ಕೆ ಬಂದ. ಅಲ್ಲಿ ಸೈದಾಲಿ ಕುಟ್ಟಿ ಬೀಡಿ ಸೇವುತ್ತು ಕಂಪನೆಯ ಕಣ್ಣಗಳಿಂದಲೂ ಒಂದು ಸಣ್ಣ ನಗುವಿನಿಂದಲೂ ಕೂಡ ನಿಂತಾಕೊಂಡಿದ್ದ. ಪತ್ತಿರ ಮೋದಾಗ ಸೈದಾಲಿಕುಟ್ಟಿ ಹೇಳಿದ:

“ಎನ್ನ ನಾಯಂರುಕುಟ್ಟಿ ಬೆಳೆದದ್ದು ಬೆಳೆದದ್ದು”.

ಅಪ್ಪಣ್ಣೆ ನಕ್ಕೆ.

“ತರವಾಡು ಮನೆ ಉಂಟ ಹೇಣ್ಣಿಗಿ ಒಗ್ಗುತ್ತುದೆಂದು ಕಾರೆನುತ್ತೆ.”

ಆದನ್ನು ಕೇಳಿಕೊಳ್ಳಲಿಲ್ಲವೋ ಎಂಬತೆ ಅಪ್ಪಣ್ಣೆ ಕೇಳಿದ.

“ಸೈದಾಲಿ ಕುಟ್ಟಿ ಯಾವಾಗ ಬಂದದ್ದು?”

“ನಿನ್ನೆ ಸಂಚೇ.”

“ಕಾಗ ಯಾವ ಉರಿಸಲ್ಲಿರೋಂದು?”

“ಷ್ವನಾಡಿನಲ್ಲಿ. ಮತ್ತುಲಿಗೆ ಹೋಗ್ಗಿ?

“ನಿನ್ನೆನು ಸಮಾಚಾರ ನಾಯರುಕುಟ್ಟಿ?”

“ಓಗೆ ಕಳೀತಾ ಇದೆ.”

“ಕಾಗ ಯಾವ ಕ್ಷಾಸು?”

“ಒಂದಿಯಾಯಿತು; ಪಾಸಾಯಿತು.”

“ದತ್ತನೇ ಕ್ಷಾಸು ಪಾಸಾಯ್ತು?”

“ಇಯ್ತು.”

“ಮುಂದೆ ಏನು ಮಾಡಬೇಕೊಂಡು”

“ಇನ್ನು.....ಇನ್ನೇಷ್ಟುಂದು ಕೆಲಸ ತಂಡುಕ್ಕೇರು. ಇನ್ನು ಇಲ್ಲಿ ಬಿಂದ್ದು ಬಿಂದ್ದು ದೋಂದು ಕಷ್ಟ.....”

“ಎಲ್ಲಾದರೂ ನೋಡಿದ್ದಿರಾ?”

“ನೋಡಬೇಕು.....ಅದಕ್ಕಾಗಿ—”

ಒಂದೊವರೆ ರೂಪಾಯಿಯ ಪ್ರಶ್ನೆ ಮುಂದೆ ಬಂದಿತು. ಸೈದಾಲಿ ಕುಟ್ಟಿಯ ಪತ್ತಿರ ಹೇಳಿದರೋ? ಅಥಿಮೂನ ತಡ್ಡ ಬಂದಿತು.

“ನಿವೈ ಏನೂ ಬೇಜಾರು ಮಾಡಿಕೋಬೇಡಿ. ಸ್ವಲ್ಪ ಕಾಲ ಕಾದರೆ ಕೆಲಸ ಹಿಂತ್ತುತ್ತೆ...”

“ಉದ್ದೇಹ ಕಷ್ಟಬೇಕಾಗಿದ್ದರೆ ಅದಕ್ಕಾಗಿ ಕಷ್ಟಬೇಕು. ಅದಕ್ಕಾಗಿ ಕಷ್ಟ ಪಡಿವ ಜನರೂ ಬೇಕು.- ನನಗೆ ಅದು ಎರಡೂ ಇಲ್ಲ.....ನಾನು ಯಾರಿಗೂ ಬೇಡದವನು.”

ಸೈದಾಲಿಕುಟ್ಟಿ ಬೀಡಿಯನ್ನು ಜೋರಾಗಿ ಬೇಯಿತ್ತಾ ಮೇನವಾಗಿ ಕೇಳಿಯಿತ್ತಾ ಮೇನವಾಗಿ ಕೇಳಿಯಿತ್ತಾ -

ತ್ವಿದ್ದ. ಆತ ಪನಸೆನ್ನು ಆಲೋಚಿಸುತ್ತಿದ್ದ. ವಿವರಿಸಿದ್ದ ಬದಲಾಯಿಸಲು ಆತ ಕೇಳಿದ. “ಕುಟುಂಬದ ಮನೆಯ ತೋಸುವರ್ಗಿರೆ ಎಲ್ಲಿಗೆ ಬಂತು?”

ಅಪ್ಪಣ್ಣ ಅಸಮಾಧಾನದಿಂದ ಹೇಳಿದ.

“ಅದನ್ನೆಲ್ಲಾ ಹೇಳಿ ಪನು ಪ್ರಯೋಜನ? ಬೇರೆ ಎಲ್ಲಾ ಜಾಗ ಇಲ್ಲದಿರುವುದರಿಂದ ಇಲ್ಲಿದ್ದೆನಷ್ಟೆ”

“ದೇವರಿಗೆ ಒಟ್ಟಿಗೆಯಾಗದ ರೀತಿಯಲ್ಲಿ ಮಾತಾಡಬಾರದು ನಾಯರೊಂಟ್ಟಿ. ಎಲ್ಲರಿಗೂ ದೇವರು ಒಂದು ದಾರಿ ತೋರಿಸ್ತಾನೆ.”

ಅಪ್ಪಣ್ಣ ಅಫ್ರೆರ್ಯಿತವಾಗಿ ಒಂದು ಸಲ ‘ಮೂಳ್ಳಂ’ ಎಂದ.

“ಇನ್ನು ಏರಡು ಬೀಸ ಕಳಿದು ನಾನು ಹೋಗ್ರಿನೀ. ಸಮಯ ಸಿಕ್ಕಿದರೆ ಮತ್ತೆ ಕಾಣ್ಣೇನಿ.”

ಅಪ್ಪಣ್ಣ ಒದ್ದೆಯಾದ ಟಪಲ್ ನಿಂದ ಕತ್ತನ್ನು ಮುಖಿವನ್ನು ಒರಿಸಿಕೊಂಡು ಹೊರಡಲು ಸಿದ್ಧಾನಾದ. ಏರಡು ಹೆಚ್ಚಿ ನಿಧಾನವಾಗಿ ಇರಿಸಿದಾಗ ಸೈದಾಲಿಕಣ್ಣ ಮತ್ತೂ ಹೇಳಿದ.

“ಮೋಡಿ, ಬೇಟೀಸೇಂ ಅಪ್ಪು ಹೊತ್ತು ಅರೋದಕ್ಕೆ ಬೇಡ. ದೇವರು ದಾರಿ ತೋರಿಸ್ತಾನೆ.”

ರಸ್ತೆಯಿಂದ ಗದ್ದೆಯ ಅಂಟಿಗಳಿಂದಾಗ ಅಪ್ಪಣ್ಣ ಪರಿಹಾಸಪ್ರವರ್ತವಾಗಿ ಆಲೋಚಿಸಿದ. ದೇವರು ದಾರಿ ತೋರಿಸಿಯೇ ತೋರಿಸುತ್ತಾನೆ. ದಾಗಿದ್ದರೆ ಒಂದೂವರೆ ರೂಪಾಯಿಗೋಣ್ಣರ ಪಂಪನ್ನು ದುಣ್ಣಾಗಿಕಾಗಿಲಿಲ್ಲ.

* * * * *

ದೇವರು ತೋರಿಸುವ ದಾರಿಗಳು ವಿಚಿತ್ರವಾಗಿರುತ್ತವೆ ಎಂದು ಅಪ್ಪಣ್ಣಗೆ ತೋರಿತು.

ಯಾರೂ ಅವರಿಗೆ ಕಾಗದ ಬರಯುವವರಿಲ್ಲ. ಪೆನ್ನಲಿನಲ್ಲಿ ಮಲಯಾಳದಲ್ಲಿ ಅಡ್ರಸ್ ಬರೆದಿದ್ದ ಆ ಕಾಗದವನ್ನು ಸಂಶಯಪಟ್ಟುಕೊಂಡು ಒಡೆದ. ಮೇಲೆ ಅಪ್ಪಣ್ಣ-ವಾದ ಅಕ್ಷರಗಳಲ್ಲಿ ‘ಬಿ’ ಎಂದು ಬರೆದಿತ್ತು.

ಕೆಳಗೆ

“ಗೋರವಕ್ಕೆ ಪಾತ್ರರಾದ ಅಪ್ಪಣ್ಣ ನಾಯರ.....”

[ಅಪ್ಪಣ್ಣ ನಾಯರ?]

ಅಪ್ಪಣ್ಣ, ಅಪ್ಪಣ್ಣ ನಾಯರಾಗಿದ್ದಾನೆ.]

“ಅತ್ಯಂತ ಪ್ರೀತಿಯ ಅಪ್ಪಣ್ಣ ನಾಯರಾಗಿ ಸೈದಾಲಿ ಕುಟ್ಟಿಯು ಉರಯುವುದೇ-ಸೇವರೆ:

ನಿಮ್ಮ ವಿವರಗಾಗಿ ಎಸ್ಪೇಚಿನ ಮ್ಯಾನೆಜರ್ ಹತ್ತಿರ ಮಾತಾಡಿದ್ದೇನೆ. ಅನು-ಕೂಲಮಾಡಿಕೊಡೋಣ ಎಂದು ಹೇಳಿದ್ದಾರೆ. ಸ್ವಲ್ಪ ಪ್ರಾ ತಡಮಾಡದೆ ನೀವಿಲ್ಲಿಗೆ ಬಣಿ. ಸಟ್ಟಿಫಿಕೇಟ್ ಮುಂತಾದವುಗಳನ್ನು ಸಿದ್ಧಪಡಿಸಿಹಾಂಡು ಬರಬೇಕು. ಕಲ್ಲಿಂಕೋಟೆ-ಯಿಂದ ಮಾನಂತವಾಡಿ ಬಣಿನಲ್ಲಿ ಬಂದು—ಇಲ್ಲಿ ಇಂದಿಯಬೇಕು. ಅಂಗಡಿಯಲ್ಲಿ ಕೇಳಿದರೆ ನನ್ನ ಮನಯನ್ನು ತೋರಿಸಿಹೊಡುತ್ತಾರೆ. ಬರುವ ದಿವಸವನ್ನು ತಿಳಿಸಿ ಬಂದು ಕಾಡು-ಬರೆದು ಹಾಕಿದರೆ ಬಣಿನ ಪತ್ತಿರಕ್ಕೆ ಬಂದು ನಾನೋ ಹುಡುಗಳೋ ಕಾಡುನಿಂತಿರುತ್ತೇವೆ. ದೇವರು ಸಹಾಯ ಮಾಡುತ್ತಾನೆ.

ಇತಿ ವಂದನೆಗಳು,
ಸೈದಾಲಿಕುಟ್ಟಿ.”

ಮಾದಲು ಸೈದಾಲಿಕುಟ್ಟಿಯೇ ದೇವರು ಅಂದುಕೊಂಡ.

ಕತ್ತಲೆ ಕವಿದ ಏಣಿಯ ಕೋಣೆಯಿಂದ ಬಿಡುಗಡೆಯಾಗುತ್ತದೆ ಎನ್ನುವ ಸಂತೋಷ ಮೊದಲು ಉಂಟಾದದ್ದು.

ಸೈದಾಲಿಕುಟ್ಟಿ ಬರೆದಿರುವದು ನಿಡವಾಗಬಹುದೆ?

ಯಾರೂ ಸಹಾಯ ಮಾಡುವುದಿಲ್ಲವಂದು ಭಾವಿಸಿದ್ದಾಗ ಒಮ್ಮೆಯೂ ಸಹಾಯ-ವನ್ನು ಅಪೋಕ್ಕಿಸದ ಮನುಷ್ಯರು ಕ್ಯಾನೆಡುವರು.

ಉಳಿದ್ದೆಲ್ಲವನ್ನು ತಾತ್ತ್ವಾಲಿಕವಾಗಿ ಮರೆತ. ಬೇಗ ಘ್ರಾಂತಿಗೆ ಹೋಗಬೇಕು. ಪಕ್ಕಾಷ್ಟರದಿಂದ ಕಲ್ಲಿಂಕೋಟಿಗೆ ರೈಲು ಚಾಚಿಗೆ. ಅಲ್ಲಿಂದ ಯಾಂದಕ್ಕೆ ಬಸ್ ಚಾಚಿಗೆ; ದಾರಿಯಲ್ಲಿ ಉಳಿಟ ತಿಂಡಿ ಬಿಚಿಗೆ ಗೂಬೇಕು. ಯಾರ ಹತ್ತಿರ ಕೇಳುವುದು?

ನೇರವಾಗಿ ಮಾಸ್ಕರ ಚಂನಗೆ ಬಂದ. ಮಾಸ್ಕರು ತೋಟದಲ್ಲಿ ಕೆಲಸ ಮಾಡಿಸುತ್ತ ನಿಂತಿದ್ದರು. ಯಾವುದರಲ್ಲಿ ನೂಡಿಕೆಯಾಗಿದ್ದ ಬೆಂಧುಮಾಡಿದ್ದ ಸಮಾಜಾಗಿತ್ತು ಅದು. ಸಂಶಯಿತಪ್ಪುತ್ತೋಣದ್ದೆ ಮಾಸ್ಕರ ಹತ್ತಿರ ವಿವರವನ್ನು ಹೇಳಿದ.

“ಅದರಲ್ಲಿನು ತೂರಿರ?”

ಮಾಸ್ಕರಿಗೂ ಸಂತೋಷಮೇ.

“ಕುಳಿತುಕೊ ಅಪ್ಪುಣ್ಣ, ನಾನಿಗೆ ಬಂದ.” ಎಂದು ಹೇಳಿ ಹೂರಿಗೆ ಹೋದರು. ಸ್ವಲ್ಪ ಮೊತ್ತು ಬಿಟ್ಟು ಬುದರು. ಬಂದಾಗ ಮಾಸ್ಕರ್ ನಗುತ್ತಾ ಹೇಳಿದರು.

“ಅಪ್ಪುಣ್ಣ ತೂಬ ಅದ್ವಾವಂತ. ಇಗೋ.”

ಹತ್ತು ರೂಪಾಯಿಯ ನೋಟು !

ಕೃತಪ್ಪ ತೆಯಿಂದ ಅವನ ಕಣ್ಣಗಳು ತೇವಗೊಂಡುವು. ಗಂಟಲಿನಿಂದ ಮಾತುಗಳೇ ಹೂರಿದಾದುವು. ತುಱಿ ಕಷ್ಟಪಡಬೇಕಾಯಿತು. ಬಾರಿಯ ಬಿಡಲು.

“ಬ್ರೈನ್ ಸಾರ್”

“ಹೋಗಿ ಬಾ. ವಿಷ್ಣು ಯು ಗುಡ್ಡೆ ಲಕ್ಷ್ಯ.....”

ತಾನು ಶ್ರಮೇಣ ಹೊರಗಿಸ ವಾತಾವರಣದಲ್ಲಿ ಬೆರಿಯುತ್ತಿದ್ದೇನೆ ಎನ್ನಿತು
ಅಪ್ಪಣ್ಣಿಗೆ.

ಒಂದು ಸುಳಿಗಾಳಿಯಂತೆ ವೇಗವಾಗಿ ಆವನು ಹೊರಟ.

ವಿಷ್ಣು ಯು ಗುಡ್ಡೆ ಲಕ್ಷ್ಯ.....

ನಿನಗೆ ಒಳೀಯಿದನನ್ನು ಪಾರ್ಶ್ವಸ್ಥಿತೀನೆ.....ನಾಳೆ ರೂಕ್ರವಾರ. ಮುಹಮ್ಮದನನ್ನು
ಹಂಡು ಪ್ರಯಾಣಿವನ್ನು ತಿಳಿಸಬೇಕು. ನಾಡಿದು ಬೆಳಗ್ಗೆ ಹೊರಡುವುದು.

ಇನ್ನು ಈ ಉಡಿಗಿ ಒಂದಿರುಗಿರಿದಂತಾಗಲಿ.

ಇನ್ನೆಂದೂ ಆ ಏನೆಯ ಕೋಣೆಯಲ್ಲಿ ಇದ್ದು ಕೂಳಿಯಬೇಕಾದ ಸಂದರ್ಭ ಬಿರ-
ದಿರಲಿ.

ಮುಹಮ್ಮದನ ಹತ್ತಿರ ಹೇಳಬೇಕು. ಹಂತಮ್ಮದನ ಹತ್ತಿರ ಮಾತ್ರವೇ ಹೇಳ-
ಬೇಕಾಗಿರುವುದು? ಈ! ಅದೆಲ್ಲ ಕೈಬಿಟ್ಟಿ ವಿಷಯ. ನೇನಪ್ಪಿಗಳು ಮಾತ್ರ.

ಆ ರಾತ್ರಿ ಯಾರ ಹತ್ತಿರವೂ ಹೇಳಲಿಲ್ಲ. ಯಾರಿಗೂ ಈಗ ತಿಳಿಯುವುದು ಬೇಡ.
ಬೆಳಗ್ಗೆ ಮುಹಮ್ಮದನ ಪಾನಗೆ ಹೋದ.

ಅತನ ತಾಯಿ ಮಾತ್ರ ಇದ್ದಳು. ಮುಹಮ್ಮದನೂ ಆವನ ತಮ್ಮನೂ ಪೈನಾನಿ
ಹತ್ತಿರಕ್ಕೆ ಹೇಳಿ, ಮತ್ತು ಇನ್ನು ಮದುವೆ ಮಾಡಿ ಕೊಟ್ಟಿರುವ ಸ್ಥಳಕ್ಕೆ ಮೋದಿದ್ದಾರೆ.

“ಅಮ್ಮಾ, ಮುಹಮ್ಮದ್ದು ಬಂದಾಗ ನಾನು ಒಂದು ಕೇಳಿದೆ ಅಂತ ಹೇಳಬಿಡಿ.”

“ಯಾರು ಬಿಂದಿದ್ದು ಅಂತ ಹೇಳಲಿ”

“ಮುಹಮ್ಮದನ ಕಾಣಿಸುಲ್ಲಿ ಒಡುವ ಒಷ್ಟು ದಾಡುಗ ಬಂದಿದ್ದೆ ಅಂತ ಹೇಳಬೇ
ಸಾಕು. ಅಪ್ಪಣ್ಣಿ.”

“ಪಾರುಹಣಿ ಅಮ್ಮನ ಪುಗ ಅಪ್ಪಣ್ಣಿಯಾ?”

ಅಪ್ಪಣ್ಣಿ ಮೌನವಾಗಿ ಸಮೃತಿಸಿದ.

“ಒಂದು ಕಾಣಿಸೋ ಹಾಗಿ ಹೇಳ್ತೇನಿ.”

“ನಾನು ನಾಳೆ ಹೋಗ್ನಿಸಿನಿ.”

“ಎಲ್ಲಿಗೆ ಮಗಾ?”

“ಬೇರೆ ಉಡಿಗಿ ಹೋಗ್ನಿಸಿ. ಒಂದು ಕೆಲಸ ಹುದುಕಿಕೊಂಡು. ಮುಹಮ್ಮದನ
ಹತ್ತಿರ ಹೇಳಬಿಡಿ.”

“ಹೇಳ್ತೇನಿ.”

ಅವನು ಅಲ್ಲಿಂದ ಹೊರಟು ಮುಂದೆ ಹೋದಾಗ ಆ ಹೇಳಿದಳು:

“ಅಯಮ್ಮನ ಮಗನಿಗೆ ದೇವರು ಒಳ್ಳೆ ಆಯುಸ್ಸು ಕೊಡಲಿ.”

ಹೊರಡುವುದಕ್ಕೆ ಸಿದ್ಧಪಡಿಸಿಕೊಳ್ಳಲು ಹೆಚ್ಚಿಗೆ ಏನೂ ಇರಲಿಲ್ಲ. ಪ್ರಯಾಣ ಮಾಡುವಾಗ ಹಾಕೊಳ್ಳಬೇಕಾಗಿದ್ದ ಪರಟು, ಲುಂಗಿಯನ್ನು ಬದಲಾಯಿಸಿದ. ಮತ್ತು ಎರಡು ಪರಟು ಲುಂಗಿಗಳನ್ನು ಚೀಲದಲ್ಲಿ ಮುಡಿಸಿಟ್ಟುಕೊಂಡ. ಕೊಳೆಯಾದ ಟಪಲನ್ನು ಸಟ್ಟಿಫೋಟ್‌ ಪ್ರಸ್ತುತವನ್ನು ಹೆಡೊಮಾಸ್ಪರ್‌ ಬರೆದು ಕೊಟ್ಟಿದ್ದ ಕಾಂಡಕ್ಕು ಸಟ್ಟಿಫೋಟ್‌ಮ್ಯಾಂಟ್‌ ಇಟ್ಟಿಕೊಂಡ. ಬೆಳಗ್‌ಗೆ ಒಬ್ಬತ್ತಾವರೆಯಿರಬೇಕು, ಪಕ್ಕಪ್ರರದಿಂದ ರ್ಯಾಲ್ ಹೊರಡುವುದು.

“ಚೀಲವನ್ನು ತೆಗೆದುಕೊಂಡು ಅಜ್ಞಿಯ ಕೋಣೆಗೆ ಮೇಡ.

“ಏನು ಅಷ್ಟುಷ್ಟೇ?”

“ನಾನು ಹೋಗ್ರೇನೆ ಅಜ್ಞಿ.”

“ಎಲ್ಲಿಗೆ?”

“ನನ್ನಿಂದು ಕೆಲಸ ಸಿಕ್ಕಬಹುದು ಅಂದುಕೊಂಡಿದ್ದೇನೆ.”

“ಹೌದಾ! ನನ್ನ ಕಂದಾ! ನಿನ್ನಗೆ ದೇವರು ಒಳ್ಳೆದು ಮಾಡಲಿ—”

ಅಜ್ಞಿ ಎದ್ದು ನಿಂತಳು.

“ಎಲ್ಲಿ?”

“ವೈನಾಡು—ಅಂತ ಹೇಸರು.”

“ನನ್ನ ಕಷ್ಟದ ಕಾಲ ಕಿಳಿತು.”

ಮತ್ತು, ಒಂದು ಸಲ ಏಣಿ ಕೊರಡಿಗೆ ಮೋಗಿ ನಿಂತುಕೊಂಡ. ಏನಾದರೂ ಮರಿತಿಬಹುದೆ? ಮರೆಯುವುದಕ್ಕೆ ಏನೂ ಇಲ್ಲ. ಆದರೂ ಒಂದು ಸಂಶಯ. ಹೊರಗೆ ಬಂದಾಗ ದೊಡ್ಡಮ್ಮೆ ತೆಱು ಮನೆಯುದ ಹೊರಗೆ ಬಂದು ಕರೆದರು.

“ಅಷ್ಟುಷ್ಟೇ ನಿಂತುಕೋ?”

“ಏನೂ ಮಾತನಾಡದೇ ಹೋಗ್ರೀಯಾ?”

ದೊಡ್ಡಮ್ಮೆನ ಮಾತುಗಳಲ್ಲಿ ವಾತ್ತೆಲ್ಲಿವಿತ್ತು.

“ಗಂಜಿ ಬೇಯಿಸಿ ಆಗಿರಬಹುದು. ಕುಡಿದುಬಿಟ್ಟು ಹೋಗು.”

ಅವನು ತಗ್ಗಿದ ಧ್ವನಿಯಲ್ಲಿ ಹೇಳಿದ—

“ಚೀಡ”

“ದಾರಿ ಖಿಚಿಗೇನಾದರೂ ಬೇಕಾಗಿದ್ದರೆ—”

ಆ ಕ್ರಿದಾಯ್‌ವನ್ನು ಕಂಡಾಗ ಅವನಿಗೆ ಆಳ್ಕಾಯ್‌ವೆನಿಸಲಿಲ್ಲ. ಇನ್ನು ಪಾರಿಂಭ... ಹಿಂದಿರುಗಿ ನೋಡದೆ ಹೊರಗೆ ಹೋಗುತ್ತಿದ್ದಾಗ ಅವನು ಹೇಳಿದ.

“ಚೀಡ”

ಹೊರಗೆ ಮೆಟ್ಟಿರಿಂಯುತ್ತಿದ್ದಾಗ ಮೋಗಸಾಲೆಯ ಕಡೆಗೆ ಒಂದು ಸಲ ತಿರುಗಿ

ನೋಡಿದ. ಹೊರಗಿನ ಬಾಗಿಲನ್ನೀ ಒಂದು ಮುಖಿ ಕಾಣಿಸಿತು. ಮಾಳು ! ಅವಳ ಹತ್ತಿರ ಹೇಳಬೇಕಾಗಿತ್ತು.

ಮುಚ್ಚಿದ್ದ ಪಡಸಾಲೆಯ ಬಾಗಿಲನ್ನು ತೆರೆದು ಹೊರಗೆ ಬರುತ್ತಿದ್ದಾಗ ಎದುರಿಗೆ ಶುಟ್ಟಿ ಮಾವ ಬರುತ್ತಿದ್ದರು. ಅವರ ಮುಖಿದ ಕಡೆಗೆ ನೋಡದೆ ಒಂದು ಕಡೆಗೆ ದಾರಿ ಬಿಟ್ಟುಕೊಂಡು ನಿಂತೆ.

ಗದ್ದೆಯ ಬೆನ್ನೆಲುಬಿನಂತಹ ದಿಂಡಿನ ಮೇಲೆ ಅಪ್ಪಣಿ ಬೇಗ ಬೇಗ ಹೆಚ್ಚೆ ಹಾಕಿದ.

ಒಸ್ಸು ಪುಟ್ಟ ಹತ್ತುತ್ತಿತ್ತು. ಒಂದು ಕಡೆ ಕಡಿದಾದ ಬೆಣ್ಣದ ಸಾಲುಗಳು. ಮತ್ತೊಂದು ಕಡೆ ಕಾಡು ಮುಚ್ಚಿಕೊಂಡಿದ್ದ ಹೊರಗಳು. ತುಂಬ ಮೂರಾಗಿದ್ದ ರಸ್ತೆಯ ತಿರುವುಗಳನ್ನು ಒಂದೊಂದನ್ನಾಗಿ ನಿಧಾನವಾಗಿ ಹತ್ತುತ್ತ ಒಸ್ಸು ಹೆಚ್ಚು ರಬ್ಬಮಾಡುತ್ತಿತ್ತು. ಅಪ್ಪುಣ್ಣ ಹೊರಗಿ ನೋಡಿದ. ಬೆಳಗಿನ ಬಿಸಿಲಿನಿಂದ ಹೊಳೆಯಿಂದ ಮರದ ಎಲೆಗಳು, ಬಹಂದೂರದ ವರೀಗೂ ಹಬ್ಬಿದ ವನಾಂಶರಗಳು, ಕಾಡು ಬಾಳಿಗಳು ಸಮೃದ್ಧಿಯಾಗಿ ಬೆಳೆದಿದ್ದ ದೊಡ್ಡ ದೊಡ್ಡ ಬಂಡೆಗಳು—ಕಾಣಿಸುತ್ತಿದ್ದುವು.

ಪಳ್ಳಿಪ್ರರದಲ್ಲಿ ಬಂಡಿ ಹತ್ತಿದಾಗಿನಿಂದ ತಾನು ಸಂಪೂರ್ಣವಾಗಿ ಬದಲಾಯಿಸಿ ಹೋಗಿದ್ದೇನೆಯೋ ಎನ್ನಿಸಿತು. ಒಂದಿನ ಅಪ್ಪುಣ್ಣ ಅಲ್ಲ ಈಗ. ಬೆಳೆದ ಬಿಂದು ಹೊಸ ಮನುಷ್ಯ.

ಬಿಸಿನಲ್ಲಿ ಜನರು ಸಾಧಾರಣವಾಗಿದ್ದರು. ಬೆಳಗಿನ ಬಿಸಿಲು ಬೀಳುತ್ತಿದ್ದರೂ ಕತ್ತಿನಲ್ಲಿ ಉಲ್ಲಿನ್ ಮಫ್ಲು ರೋ ಸುತ್ತಿದ್ದ, ಕೆವಿಯಲ್ಲಿ ಟಿಕ್ಕಿ *ಯನ್ನು ಧರಿಸಿದ ಬಿಂದು ದೊಡ್ಡ ಮನುಷ್ಯರು ಸ್ವಲ್ಪ ಘತ್ತಿರದಲ್ಲಿ ಕುಳಿತ್ತಿದ್ದರು. ಮುಂದಿನ ಪರಡು ಸೀಟುಗಳಲ್ಲಿ ಸ್ಥಿರವಾಗಿ ಮನುಷ್ಯರೂ ಕುಳಿತ್ತಿದ್ದರು. ಅವರಲ್ಲಿ ಬ್ಯಾಳು ದಾರಿಯಿದ್ದಕ್ಕೂ ಹೊರಕೆ ಶಲೆ ಹಾಕಿಕೊಂಡು ವಾಂತಮಾಡಿಕೊಳ್ಳುತ್ತಿದ್ದಳು. ಫಟ್ಟ ಘತ್ತಿ ಮೇಲಕ್ಕೆ ಹೋದಾಗ ಅಪ್ಪುಣ್ಣ ಹೊರಿ ಶಲೆಹಾಕಿ ಕೆಳಗಡೆಗೆ ಒಂದು ಸಲ ನೋಡಿದ. ಪರಾತದ ಶರೀರದನ್ನು ಸುತ್ತಿಕೊಂಡಿದ್ದ ಕವ್ವನೆಯ ರಸ್ತೆಯ ರೇಪಿಗಳು ಆಕುಡೊಂಕಾಗಿ ಕಾಣಿಸುತ್ತಿದ್ದುವು. ಕೆಳಗಿನಿಂದ ಬರುವ ಖಾಲಿ ಲಾರಿಗಳು ಕಟ್ಟಿರುವೆಗಳ ಹಾಗಿ ನಿಧಾನವಾಗಿ ಫಟ್ಟವನ್ನು ಹತ್ತುತ್ತಿದ್ದುವು. ಮೇಲೆ ನಿಂತಾಗ ಕೆಳಗಿನ ಅಗಾಧತೆಯನ್ನು ಉಂಟಿಸಬಹುದಾಗಿತ್ತು. ಬಿಲಗಡ ಮುಖ್ಯನ ಪ್ರೌದ್ಯಗಳೂ. ಕವ್ವದ ಎಲೆಗಳೂ ನೆಲವನ್ನು ಆವರಿಸಿದ್ದ ಸಣ್ಣ ಸಣ್ಣ ಪ್ರೌದ್ಯಗಳೂ ಕಾಣಿಸುತ್ತಿದ್ದುವು. ಮೇಲೆ ಕಾಡು ಕತ್ತರಿಸಿ ಬಯಲಾದ ಸ್ಥಳಗಳಲ್ಲಿ ಬುಡ ಕತ್ತರಿಸಿದ ಮೋಟಿ ಮರಗಳು ಅಲ್ಲಲ್ಲಿ ಕಾಣಿಸುತ್ತಿದ್ದುವು.

ಕೆಮ್ಮೆಣ್ಣನ ಬಣ್ಣ ಕಾಣಿಸುತ್ತಿದ್ದ ಆ ವಿಶಾಲವಾದ ಭೂಭಾಗವನ್ನು ಕಂಡಾಗ ಟಿಕ್ಕಿ ಹಾಕಿದ್ದ ದೊಡ್ಡ ಮನುಷ್ಯರು ಆ ಕಡೆಗಿಂದ ಕಂಪು ಗಡ್ಡದವನನ್ನು ಉದ್ದೇಷಿಸಿ ಏನನೊೇ ಕೇಳಿದರು.

* ಕೊಂಡಿಲು, ಕೆವಿಯ ಆಭರಣ.

“ರಘುರ್ ತೋಟ ಮಾಡಿಸೋದಕ್ಕೆ ನಮ್ಮ ಕೋಯಕ್ಕಿ ಹಾಜ ಮಹ್ಕುಳು ಈ ಸ್ಥಳನ್ನಲ್ಲ ಕೊಂಡು ಕೊಂಡಿದ್ದಾರೆ” ಎಂದ.

ಚಿಹ್ನಿನ ತಾಪದನ್ನ ಹೋಗಲಾಡಿಸುವ ತಂಗಾಳಿ ಬಿಸ್ತನೋಳಕ್ಕೆ ಸುಂಯ್ ಎಂದು ಬೇಸುತ್ತತ್ತ್ವ.

ಒಂದು ಸಾಲು ಅಂಗಡಿಗಳಿಂದ ಸ್ಥಳಕ್ಕೆ ಬಂದಾಗ ಕಂಡಕ್ಕರ್ ಬಷ್ಟು ನೀಲಿಸಲು ‘ಸ್ವಾಪ್’ ಎಂದ. ಬಷ್ಟು ನಿಂತಿತು.

“ಇದೇ ಸ್ಥಳ.”

“ಬುತ್ತಾ?”

ಅಪ್ಪುರ್ನೆ ಮತ್ತೊಂದು ಸಲ ಕೇಳಿದ. ಕಂಡಕ್ಕರ್ ‘ಹೌದು’ ಎಂದ. ಅವನು ಚೀಲವನ್ನ ಪಿಡಿದುಕೊಂಡು ಬಿಸ್ತನಿಂದ ಇಳಿದ.

ಉರುಣು ಕಲ್ಲಿನ ವಂಬಿ. ಅದರ ಪಕ್ಕದಲ್ಲಿ ತಟ್ಟಿ ಹೊದಿಸಿದ ಅಂಗಡಿಗಳ ಸಮಾಖ. ಬೆಂಟು ಜೂಬಿಸಿದ್ದ ಅಂಗಡಿಗಳು ಏರಡೇ ಇದ್ದರ್ದು. ಸ್ವೇದಾಲಿ ಕುಟ್ಟಿಗೆ ಮೊದಲೇ ಕಾಗದ ಬರೆದ್ದಿಲ್ಲ. ಬಿಸ್ತನಿಂದ ಇಳಿದು ಹೋದಾಗ ಅಪ್ಪುರ್ನೆಗೆ ಅವೃತ್ತವಾದ ಒಂದು ರೀತಿಯ ಭರ್ತವುವುಂಟಾಯಿತು. ಮೊದಲು ಸಿಕ್ಕಿದ ಒಂದು ಅಂಗಡಿಯಲ್ಲಿ ಕೇಳಿದ.

“ಸ್ವೇದಾಲಿಕುಟ್ಟಿ ಅಂಗಡಿ ಯಾವುದು?”

ಆಲ್ಲಿ ಸಾಮಾನುಗಳನ್ನು ತೆಗೆದು ಕೊಡುತ್ತಿದ್ದ ಹುಡುಗಳಿಗೆ ತಿಳಿದಿರಲಿಲ್ಲ. ಅಪ್ಪುರ್ನೆ ಅಲ್ಲಿಂದ ಹೊರಟು ಮತ್ತೊಂದು ಅಂಗಡಿಯಲ್ಲಿ ಕೇಳಿದ. ನೆರೆತ ಕೊಂಬು ಮೊಸೆಯೂ ಎದೆಯಲ್ಲಿ ದೊಡ್ಡದೂಡಾದು ಕಬ್ಬಿಣಿದ ಕೂಸ್ ತೂಗುಹಾಕಿಕೊಂಡಿದ್ದ ಒಬ್ಬ ಮನುಷ್ಯ ಆಂಗಡಿಯವನು.

ಅದನು ತೋರಿಸಿಕೊಟ್ಟು “ಅದೋ ಆ ಹೆಯು ಹಾಕಿದ ಅಂಗಡಿ ಅಬೆ ಕಡೆ ಇರ್ಲಾದು.” ಎಂದು.

ಅಪ್ಪುರ್ನೆಗೆ ಆಗ ಉಸಿರಾಡುವಂತಹಾಯಿತು.

ತಟ್ಟಿ ಹೊದಿಸಿದ ಒಂದು ಅಂಗಡಿ. ಅದರ ಹಿಂದೆ ಕಲ್ಲು ಗೋಡೆಯ ಒಂದು ಸಣ್ಣ ಮನೆ. ಅಂಗಡಿಯಲ್ಲಿ ಸಾಮಾನು ತೆಗೆದುಕೊಳ್ಳಲು ಬಂದವರು ಯಾರೂ ಇಲ್ಲ.

ಒಬ್ಬತ್ತೊಂದು ಹತ್ತೊಂದು ಚಯಿಸ್ತಿನ ಒಬ್ಬ ಹುಡುಗ ತಟ್ಟಿಗೆಯ ಮುಂದೆ ಕುಳಿತ್ತಿದ್ದು. ಇದೇ ಅಳ್ಳಿತ್ತೆ? ಎಂದು ಅಪ್ಪುರ್ನೆ ಅನುಮಾನಿಸುತ್ತಾಗು ನಿಂತಿದ್ದಾಗ “ಎನು ಆಗಬೇಕು ಹೇಳಿ ಮಾಡುತ್ತೇನೆ” ಎನ್ನು ವರ್ತಿಯಲ್ಲಿ ಗೌರವದಿಂದ ನೋಡಿದ.

“ಸ್ವೇದಾಲಿಕುಟ್ಟಿಯ ಅಂಗಡಿ ಯಾವುದು?”

“ಇದೇ. ಏನು ಬೇಕಾಗಿತ್ತು?”

“ಸ್ವೇದಾಲಿಕುಟ್ಟಿ ಇಲ್ಲವಾ?”

ಹಂಡುಗಳಿಗೆ ಅತ ಯಾರೆಂದು ಗೊತ್ತಿಲ್ಲದೇ ಇದ್ದುದರಿಂದ ಸ್ವಲ್ಪ ತಾತ್ಪರ-
ದಿಂದಲೇ ಕೇಳಿದ.

“ಎನಾಗಿಂತು ಹೇಳ.”

“ಸ್ವೀದಾಲಿಕುಟ್ಟಿಯನ್ನು ಕಣಬೇಕು.”

ಹುಡುಕು ಕುಡತಲ್ಲಿಂದಲೇ ಕರೆದ. “ಅವ್ಯಾ ಇಮೋ ಕರ್ತವಾರ.”

“ಯಾರೋ?”

ಹೌದು ಸ್ವೀದಾಲಿಕುಟ್ಟಿಯ ದ್ವಾರಿ.

“ಯಾರೋ ಅದು?”

ಅಂಗಡಿಯ ಹಿಂದಿಂದ ಮನೆಯ ಚಾಗಿಲಿನಲ್ಲಿ ತಂಗು ಧಾರೆದ್ದ ಗೋಣೆಚೀಲದ
ತೆರೆಯನ್ನು ಸರಿಸುತ್ತ ಸ್ವೀದಾಲಿಕುಟ್ಟಿ ಹೊರಗೆ ಬಂದ. ಅತ ಕೈ ಕಟ್ಟಿವಾಕಿ ನಿಂತು-
ಕೊಂಡು ಅಕ್ಕೆಯರ್ಥಿದಿಂದ ನೋಡಿ ಹೇಳಿದ.

“ಅರೇ ಅಲ್ಲಾ, ನಾಯರುಕುಟ್ಟಿ ಅಲ್ಲವಾ?”

ಅಪ್ಪುಗ್ಗೆ ನಕ್ಕಿ.

“ಕು ಕಡೆಗೆ ಬಿಸ್ತು. ಕುಳಿತುಕೊಳ್ಳಿ.”

“ಲೋ ಆ ಮಣಿ ತಯಂ ಧಾರು.”

ಅಪ್ಪುಗ್ಗೆ ಹಾಕೆಯ ಮೇಲನ ಬೆವರೊರಿಷ್ಲೋಕ್ಕುತ್ತ ಹೊರಗೆ ನಿಂತಿದ್ದುವು
ಅಂಗಡಿಯಳಕ್ಕೆ ಹೋದ.

“ಒಳ್ಳೆ ಜನ. ಒಂದು ಕಾಡು ಬರೆದು ಧಾರೋದಕ್ಕೆ ಪನು ಕಷ್ಟ ಆಗಿತ್ತು?”

“ಬೇಗ ಹೊರಟಿ.”

“ಅದೂ ಒಳ್ಳೆಯದೇ ಆಯ್ದು. ದಾರೀಲ ತೊಂದರೆ ಏನೂ ಆಗಲಿಲ್ಲ ತಾನೇ?”

“ಏನೂ ಇಲ್ಲ.”

“ಅಲ್ಲ ಮಾಟ್ಟುಮಾದಲು ಮಾರದಿಂದ ಬರೋದಲ್ಲಿದೆ?”

ಆ ಮಧ್ಯ ಸ್ವೀದಾಲಿಕುಟ್ಟಿ ಒಕ್ಕೆ ಹೋದ. ಬೇಗ ಹಿಂದಿರುಗಿ ಬಂದ.

ಸ್ವೀದಾಲಿಕುಟ್ಟಿ ಆ ಸ್ವಲ್ಪದ ವಿಚಾರವಾಗಿ ವಿವರಿಸಿದ. ತಿರುವಾಂಶಾರ್ಥಿನಿಂದ ಬಂದ
ಕೆಲವು ಕೃಷ್ಣರೂಪನ್ನರು ಅಲ್ಲಲ್ಲಿ ಬಂದು ನೆಲಿಸಿದ್ದಾರೆ. ಬಯಲಾಗಿ ಕಾಣತ್ತಿರುವ ಸ್ವಲ್ಪ-
ಗಳಲ್ಲ ಮಾದಲು ಕಾಡುಗಳಾಗಿದ್ದುವು. ಒಳಗೆ ಹೋದರೆ ಇಂಗ್ಲೀಷಿನ್‌ರ ಟೀ-
ಕೋಟಿಗಳಿವೆ. ಅಂಗಡಿಯಲ್ಲಿ ವ್ಯಾಪಾರ ಮಾಡುವವರೂ ಕೃಷ್ಣರೂಪನ್ನರೇ. ಒಬ್ಬ
ನಾಯರು ವ್ಯಾಪಾರಿಯೂ ಇದ್ದಾನೆ. ಅಂದುಮೂನ್ ಕಾರನ ಒಂದು ಒಣ ಮೊನಿಸ
ಅಂಗಡಿಯೂ ಇದೆ.

ತು ಪರಿಶಾಸ ಪ್ರದೇಶದಲ್ಲಿ ಅಂಗಡಿ ಇಟ್ಟರೆ ವ್ಯಾಪಾರಕ್ಕೆ ಜನರಿತ್ಯಾದೋ:

ಎಂದು ಅಪ್ಪುತ್ತಿಗೆ ಸಂಶಯವುಂಟಾಯಿತು.

ಸುಮಾರು ಪನ್ಹಾರರ ಪರೇಗೆ ಜನರು ಸುತ್ತುವುತ್ತ ವಾಸಮಾಡುತ್ತಾರೆ. ಅವರಿಗೆ ಸಾಮಾನ್ಯ ಈ ಅಂಗಡಿಗಳಿಂದಲೇ ಹಿತ್ಯಪೇಕು. ತೋಟದಲ್ಲಿ ಸೊನ್ಮೇರ್ ಪ್ರಾರಂಭ-ವಾಗುವ ಮೊದಲು ಒಳ್ಳೆಯ ವ್ಯಾಪಾರವಿತ್ತು. ಈಗ ಆಗೊಮ್ಮೆ ಈಗೊಮ್ಮೆ ಅಂಗಡಿಗೆ ಬರುತ್ತಾರೆ.

ನಾನಾ ರೀತಿಯ ವ್ಯಾಪಾರ ಸೈದಾಲಿಕುಟ್ಟಿಯಿದು. ಸೈದಾಲಿಕುಟ್ಟಿಯದಲ್ಲಿದ ಬೇರೆ ಬಂದು ಚಿಲ್ಲರೆ ಅಂಗಡಿಯೂ ಇದೆ. ಆದ್ದರಿಂದ ಸೈದಾಲಿಕುಟ್ಟಿಗೆ ತೊಂದರೆ.

ವದಿವುಂರು ವರ್ಷಗಳಾಗಿವೆ, ಸೈದಾಲಿಕುಟ್ಟಿ ಇಲ್ಲಿಗೆ ಬಂದು. ತೋಟದಲ್ಲಿ ಕೇಲಸ ಮಾಡಿಕೊಂಡಿದ್ದು. ಆ ಮೇಲೆ ಒಳಮಾನಿಸಿ ವ್ಯಾಪಾರ. ಜನರು ಬಂದು ಹೆಚ್ಚಿಗುವುದ-ಕ್ಕಾರಂಭಿಸಿದಾಗ ಒಂದು ಚಿಲ್ಲರೆ ಅಂಗಡಿಯನ್ನು ತರಿದ. ಆದರೆ ಈಗ ದಿನ ಕಳೆದರೆ ಸಾಕು ಎಂದು ಪ್ರಾರ್ಥಿಸುತ್ತಾನೆ. ವಾಸದ ಮನೆ, ಅಂಗಡಿವುನೇ ಎರಡೂ ಸ್ವಂತದೆಲ್ಲ. ಎಂಟು ರೂಪಾಯಿ ಬಾಡಿಗೆ ಕೊಡಬೇಕು. ಸ್ವಲ್ಪ ಹಳ ಸಂಪಾದನೆಯಾದರೆ ಅದನ್ನು ಕೊಂಡು ಕೊಳ್ಳಬೇಕೆಂಬ ಆಶೆಯಾದೆ. ಆದರೆ ಅದು ಸಾಧ್ಯವಿಲ್ಲಿಸುವುದೆಲ್ಲ.

ಮಾತನಾಡುತ್ತದ್ದೆದ್ದು ಸೈದಾಲಿಕುಟ್ಟಿ. ಅಪ್ಪುತ್ತಿ ಎಲ್ಲವನ್ನೂ ಕೇಳಿಸಿಕೊಳುತ್ತು ಕುಳಿತ್ತಿದ್ದು. ಆಗ ಒಳಗಿಸಿದ ಗೋಣ ಚೀಲದ ತರೆ ಮರೆಯಿಂದ ಬಂದು ರಘು ಕೇಳಿಸಿತು. “ಲ್ಲಿನೇಡಿ.”

ಸೈದಾಲಿಕುಟ್ಟಿ ಏದ್ದು ಸಂತು ಹೇಳಿದ.

“ನಾವು ಬಂದು ತೋಟ್ನು ನೀರು ಕುಡಿಯೋಣ.”

ಸೈದಾಲಿಕುಟ್ಟಿ ಒಳಕ್ಕೆ ಹೋದ. ಅಪ್ಪುತ್ತಿ ಸಂಶಯ ಪಡುತ್ತಾ ನಿಂತಿದ್ದಾಗ ಸೈದಾಲಿಕುಟ್ಟಿ ಹೇಳಿದ:

“ಒಳಗೆ ಬನ್ನಿ ಪರವಾಯಿಲ್ಲ. ಸಮ್ಮು ಮನಸೆಯರೇ ಇರೋದು.”

ವೈಮನಸ್ಯದಿಂದ ಒಳಕ್ಕೆ ಹೋದ.

ಬಾಗಿಲು ದಾಟಿದರೆ ಬಂದು ಪಡಸಾಲೆ ಅಲ್ಲಿ ಎರಡು ಗ್ರಾಸುಗಳಲ್ಲಿ ಟೀ. ಬಂದು ಬಾಳಿ ಎಲೆ ತುಂಡಿನ ಮೇಲೆ ಚಿಪ್ಪು ದುಕ್ಕು ಮೃಸೂರು ಬಾಳಿ ಹಣ್ಣು ಇರಿಸಲಾಗಿತ್ತು.

“ಕುಳಿತುಕೊಳ್ಳಿ.”

ಮಣಿಯನ್ನು ತೋರಿಸುತ್ತ ಸೈದಾಲಿಕುಟ್ಟಿ ಹೇಳಿದ.

“ಬಂಡೀಲೂ ಬಸ್ಯಿನಲ್ಲಾ ಬಂದಿದ್ದೆಲ್ಲವಾ? ಆಯಾಸವಾಗಿರಬೇಕು ಕುಡಿಯಿರಿ.”

ಅಪ್ಪುತ್ತಿ ಕುಳಿತ.

ಗ್ರಾಸನ್ನು ತುಟಿಯಿ ಹತ್ತಿರಕ್ಕೆ ತೆಗೆದುಕೊಂಡು ಕುಡಿದು ಮುಗಿಸಿದ.

ಒಳಗಿನ ಬಾಗಿಲಿನಿಂದ ಕವ್ವಾದ ಉಡುಗೆಯನ್ನು ಟೀಡ್ರೆ ಬಿಬ್ಬ ಹೇಳಿಸು ಬಂದಳು.

“ಪಾತುಮಾಡು ಇದ್ದರು ಗೊತ್ತಾ?”

“ಯಾರು?”

“ನಮ್ಮುಕ್ಕಿರಿನವರೊಬ್ಬರ ಮಂಗ.”

“ಹೋದಾ? ನನಗಿ ಗೊತ್ತಿಲ್ಲವಲ್ಲಾ?”

“ನಮ್ಮುಕ್ಕೆ ಕೋಂದುಹ್ಯಾರ್ ಇರಲಿಲ್ಲವಾ? ಅವರ ಮಂಗ.”

ಅಪ್ಪಣಿ ತಲೆ ಎತ್ತಿ ನಗುತ್ತೆ ಸ್ಯಾದಾಲೀಕುಟ್ಟಿಯ ತಾಯಿಯನ್ನು ಮೋಡಿದ.

“ಆರೆ ಅಲ್ಲಾ! ಇದೇನೀಗ ನಾನು ಕೇಳ್ತಿರೋದು? ಈ ದಂಡುಗನನ್ನು ನಾ ಕಂಡಾಗ ಇಷ್ಟೇ ಇದ್ದದ್ದು.”

ಪಾತುಮಾಡು ಒಂದು ಕೋಳಿ ವಂರಿಯ ಗಾತ್ರವನ್ನು ತೋರಿಸಂಪಂತೆ ಉರಿದು ಶೈಗಳಿಂದಲೂ ತೋರಿಸಿದಳು. ಸ್ಯಾದಾಲೀಕುಟ್ಟಿ ನೆತ್ತೆ.

“ಆದು ಮೊದಲಲ್ಲಿವಾ ಪಾತುಮಾಡು. ಆಗ ನೀನಿಷ್ಟು ಮುದುಂಖಿಯಾಗಿದ್ದೀರು?”

ಅಪ್ಪಣಿಲ್ಲಿ ಸ್ಯಾದಾಲೀಕುಟ್ಟಿಯ ಮಂಗ ಒಳಗೆ ನಡೆಯುತ್ತಿದ್ದ ಮಾತುಕತೆಯಲ್ಲಿ ಸೇಪ-ಕೊಳ್ಳಲು ಬಂದ.

“ಅಂಗಡಿಲ್ಲಿ ಹೋಗಿ ಕೂತುಕೊಳ್ಳೋ. ಜನರು ಬರೋ ಹೋತ್ತು.”

ಅವನು ಅಂಗಡಿಯ ಹತ್ತಿರಕ್ಕೆ ಹೋದಾಗ ಸ್ಯಾದಾಲೀಕುಟ್ಟಿ ಹೇಳಿದ:

“ಅವನಿಗೆ ವ್ಯಾಪಾರ ಮಾಡೋದನ್ನು ಕೆಲಿಸಿದ್ದಿನಿ.”

ಅಂಗಡಿಯಲ್ಲಿ ದೀಪ ಹಚ್ಚಿಟ್ಟು.

ಕಿಟಕಿಯ ಮೂಲಕ ಹೋರಿಗೆ ಸಂಜೆಯ ಬೆಳಕು ಮಾಯಿವಾಗುತ್ತಿತ್ತು. ರೂಸ್ಯವಾದ ಮಲೆಗಳ ಮೇಲಿನಿಂದ ನೀಲಿಯ ಬಗ್ಗೆ ಮರಯಾಗುತ್ತಿತ್ತಾದ್ದು. ಪ್ರೇರ್ವ ರಿಕ್ಷಿನ ಮೋಡ-ಗಳು ಮಂಜಿನ ತೆರೆಗಳಿಂತೆ ಕಾಣಿಸಿಕೊಳ್ಳುತ್ತಿದ್ದುವು.

ಸ್ಯಾದಾಲೀಕುಟ್ಟಿ ಗ್ರಾಹಸುಗಳನ್ನು ಗೋಡೆಯ ಹತ್ತಿರದಲ್ಲಿ ತಗೆದಿಟ್ಟು ಹೇಳಿದ:

“ಇಬ್ಬರು ಮುಂದು ಅಂಗಡಿಗೆ ಬರೋ ಹೋತ್ತು. ಕೂತು ಕೊಂಡಿರಿ.....ನಾನು ಈಗ ಬಂದ.” ಎಂದು ಹೇಳಿ ಸ್ಯಾದಾಲೀಕುಟ್ಟಿ ಅಂಗಡಿಯೊಳ್ಳಕ್ಕೆ ಹೋದ.

ಪಾತುಮಾಡು ಉಂಟಿನ ವರ್ತಫಾನಾಗಳನ್ನೆಲ್ಲ ಏಚಾರಿಸಿದ್ದು. ಏರಡೆ ವರ್ಷವಾಗಿದೆ, ಅವರೂ ಮಕ್ಕಳೂ ಉಂಟಿನಿಂದ ಅಲ್ಲಿಗೆ ಬಂದು. ಅಲ್ಲಿದ್ದ ಮನೆಯನ್ನು ಮಾಡಲು ಆದ ಹಾಕಿದ್ದರು. ಅದನ್ನು ಮಾರಿ ಸಾಲ ತೀರಿಸಿದರು. ಉಂಟಿನಲ್ಲಿ ಸ್ವಂತ ಮನ ಜಮಾನು ಮಾಡಿಕೊಂಡ ನಂತರವೇ ಇನ್ನು ಬಿಂದಿರುಗಿರಾಯ್ತು ಎಂದು ಭಾವಿಸಿ ಅವರು ಮಾಟಿಳ್ಳಿರು ಹತ್ತಿರ ಹೇಳಿರುವುದು.

“ಅಣಿ ತಂಬ ಬೆಳೆದಿದ್ದೀ. ನಾನು ಅಪ್ಪಣಿಟ್ಟಿ ಚ್ಯಾಚ್ ರ ತಾವಕ್ಕೆ ಬರುತ್ತಿದ್ದಾಗ ನಿಮ್ಮನಿಗೆ ಬಂಬಿದ್ದೆ, ತಂಬ ಬಂದ. ಆಗ ಎದೆ ಹಾಲು ಕುಡಿತ್ತಿದ್ದ ವರ್ಯನ್ನು.”

ಅವುಗೆ ಗೊಂದ ಬಗೆಗಳಲ್ಲಿ ಈಡಿನ ಅಳಿತ್ತಿರುತ್ತದೆ. ಬಿಂದುವೇಂ ಈಡಿನ
ಬಿಂದುತ್ತಿರುತ್ತದೆ.

“ಹಾರುಹುಟ್ಟಿ ಅಮೃತೆ ಹಂತ್ತಿರು ಇಲ್ಲ ತಾನೆ?”

“ಇಲ್ಲ.”

“ಆತ್ಮ ಸುವಿವಾಗಿದ್ದುಳ್ಳ.”

“ಇಲ್ಲ.”

“ಇಲ್ಲ ವಿನಸ್ಸು ಕೀರ್ತಿ ಜರಲಿ ಎಂದು ಮುಖಿಸಿತ್ತಿದ್ದು.

“ಹಾತುಮುನ ಹಿಂದಿನಿಂದ ಎರಡು ಕ್ಷಮೆಯ ಕಣ್ಣಗಳು ಇಂತಿ ಮೊದಿದಿದ್ದು.
ಹಾತುಮುನು ಆಕಾಶಿಗಿರಿದ್ದಾಗಿ ಅವರನ್ನು ಸಂಯೋಗಿ ಕಾಣಬೇಕುದ್ದಾದ್ದು.

ಬ್ರಹ್ಮನ್ನರು ತ್ವರಿತವಾಗಿ ದುಡುಗಿ. ಆತ್ಮ ಮಂಬಿದ್ದಲ್ಲಿ ಆತ್ಮ ಯಂತ್ರ ತಂಡಿದೆ ಒಂದು
ಕಾಗು ಮಂಬಿದ್ದು.

“ಯಾಕ ಹಾಗೆ ಮೇಲ್ಮೈಯಿಂದ ಕಂಡಲ್ಲಿರ್ನೀರಿಲ್ಲವಾ?” ಆ ಮಂಬಿಗಿ ನಾಚೆ-
ಯಂತ್ರ ಹಿಂದಿದೆ ಸರಿದಾಂ. ಹಾತುಮುನು ಹೇಳಿದ್ದು:

“ನಾನಿನಾ. ಮೊದಲನೀಯವಾಗಿ. ಅವರು ಹೇಳಿಂದು ಇಲ್ಲಿಗಂತ ಉಲೇಂ ಬೆಂಬು-
ಗಿತ್ತು ಅಂತೆ”

ಅವುಗೆ ಮನವೆಳಗಿಲ್ಲ ಒಂದು ಸಲ ಕಣ್ಣಾಡಿದೆ. ಅಷ್ಟುಎಂದು. ಮೇಲೆ
ಹಂತ್ರು ಮೊದಿದೆ. ಸಾರ್ಥಕ ಮಾಡಿದ ಇರುವ ವಂಂರ ಕಿಂತ ಗೋದಿಗಿ. ಭಳಿಗಿ
ಮಂಬು ರಿಂಬಂಗಿ ಹಾಗಿಯಗಳು ಕಾರ್ಕಿಸುತ್ತವೆ. ಅದ್ದಿಂದಾಚಿಗಿ ಮನವೆಯಮ್ಮೆ ಏತ್-
ರ್ಹಿ ಒಂದು ಜಾಲಿಯಿದೆ. ಅದರ ಮೇಲೆ ಒಂದು ತೆಣತೆ ದಂಧ್ಯಿಸ್ತುದೆ. ಅದರ ಕಿಳಿಗೆ
ನಾನೀಸ ಅಡಿಗಿ ಮನಗೆ ಹೋಗುವುದನ್ನು ತಿಂಗಿ ಬರುವುದನ್ನು ಅವುಗೆ ಮೇಲಿದೆ.
ದೀಪದ ಚೆಳಕಿನ ಹತ್ತಿರ್ಹಿ ಬಾದಾಗಿ ಅದರ ಕತ್ತಿನಡ್ಡಿದ್ದ ಏಲಸ್ಸುಗಳು ಪ್ರಕಾರಿಸಿತ್ತಿದ್ದುವೆ.
ಇನ್ನೂ ಕತ್ತಿಲಾಗಿರುವುದ್ದಿಂದ ಸಂಧಾರಿ ಸಮಯವಿಂದಲ್ಲಿ ಸೇತುವೆಯಿ ಕಿಳಿಗೆ ಒಂದೆಯ ಮೇಲೆ
ಹುಂಡಿ ಅಂತರ ಕರೆಗೆ ನೋಡುತ್ತಿದ್ದಾಗಿ ಮೇಂಫುಮಾಲೀಗಿ ಮಂಬೆ ಅರೆಮರಿಯಾಗಿ
ಕಾಣಿಕೊಂಡುತ್ತಿದ್ದೆ ಮಂದು ಕಾಂತಿಯಂತೆಯಿಂದು ಅಂತೆ.

ಸ್ವಾರ್ಥಿತ್ವ ಹೇಳಿದೆ:
“ಸ್ವಾರ್ಥಿ ಕರ್ಮಾರ್ಥಿಯಾಗಿ, ಸ್ವಾರ್ಥಿಯಾಗಿ, ಅಸ್ವಾರ್ಥಿಯಾಗಿ. ಅದರೂ
ಹೇಗೆಂದು ಸಂಧಾರಿಸಿರೋ ಅರ್ಥಾಗೆ?”

ಅಪ್ಪುಣ್ಣ ನೀರುಂಡಿನ್ನು ಮೂಡುತ್ತೇವೆಂದು. ಅಲ್ಲಿ ಮಾನುಷಬಹುಮಾನ್ಯದಿಂದಿಲ್ಲ
ಹಾನಿ ಒಂದಿಲ್ಲ.....

“ಸ್ವಾನ ಮಾನೊಡಿಫ್ಲಿವಾ?”

ಅಪ್ಪುಣ್ಣ ಅಸುಮಾನಿಸುತ್ತಿದ್ದು.

“ಪರವಾಯಿಭ್ರಾ. ಇಳ್ಳಿ ಪತ್ತಿರದ್ದಿ ಒಂದು ಹಳ ಹರಿತವೆ. ಫೋಟೋಸ್ ನೀರು.”
ಸ್ವಾನಮಾನಿಸುತ್ತಿರು.

“ತೆಣ್ಣೀರಿಸ್ತ್ವಿ ಮಿಂದರ ಅಯಾಸ ಹೋಗುತ್ತೆ. ಪರಿಷು ಬಿಷ್ಟಿ.”

ಅಪ್ಪುಣ್ಣ ಪರಿಷು ಬಿಷ್ಟಿ ಕೃಷೀಲದಿಂದ ಪಿವಲ್ ತೆಗೆದುಹಿಂಡು ಹೊಲಿನ ಮೇಲೆ
ಹಾಕಿಕೊಂಡು.

“ಪ್ರಾರ್ಥಮಾ ಒಳ್ಳಿದೊಡಕ್ಕು ಎಣ್ಣೆ ಇದೆರೆ ಶಾ. ಸಂಗ್ರಹ ಒಂದು ತೊಟ್ಟಿದ್ದೀರು.
ಬಾತುಮ್ಮು ಅಪ್ಪುಣ್ಣ ಯ ಬೋಗಿಗೆ ಎಣ್ಣೆ ಹಾಕಿದೆನು.

ಕಡವೆಯುತ್ತೆ ಪರದಿಕೊಂಡಿದ್ದ ತಲೆಗೂದಲಿಗೆ ಅಪ್ಪುಣ್ಣ ಎಣ್ಣೆ ಹಂಚಿಕೊಂಡು.

“ನಿನ್ನಿಸೂ, ಬಾಬಿನ ಖಾಜ್ರ್ ಕ್ಷಾತ್ರವು.”

ಅಂಗೆ ಮನಯಲ್ಲಿದ್ದ ನೀರು ಅದಕ್ಕೆ ಪತ್ತಿರದ್ದಿದ್ದೆ ಕೋಕಿಗೆ ಹೋದಿಕ್ಕು.
ಕೋಕಿಯಿಂದ ಹೋರಗೆ ಬರುತ್ತೆ ಬಾಚೆನ್ನು ಅಶ್ವ ಬಾಚಿಂದ ಮುಂದ ಕಡೆಗೆ ಬಿಟ್ಟು
ಕೊಂಡಳು. ತ್ವರಿತ ದೇಶಕು ಬಿದ್ದಾಗ ಅವಳು ಬಿಳುಪಾದ ಪ್ರಾಣಿ ಅಲ್ಲಿಗೆಳನ್ನಿಲ್ಲ ಹೋರಿಸಿ
ಹಾಡು ನಾಕುಳು. ಬೇಗ ಬಾಗಿಲಿನ ಪತ್ತಿರ ಬಂಧು ತಂದೆಯ ಕೃಯಲ್ಲಿ ಬಾಚೆನ್ನು
ಕೊಟ್ಟಿಲ್ಲ.

ಸೈದಾಲಿಕುಟ್ಟಿ ಮುಂದೆ. ಅಪ್ಪುಣ್ಣ ಹಿಂದೆ ಮೋರಿಸು. ಮೇಡಿಸಿಯ ಉರುಂಟು
ಕಲ್ಲಿದ್ದ ಬಯಲಿಗೆ ಬಂದು ಅದನ್ನು ದಾಟಿ ಸ್ವಲ್ಪ ದೂರ ಬಂದರು. ಕಡಿದಾದ ಇಂ
ಜಾರನ್ನು ಇಂದಾಗ ಬಂಡೆಗಳ ಮಧ್ಯೆ ಪರಿದು ಹೋಗುವ ನೀರಿನ ರಬ್ಬಿ ಕೀಳಸುತ್ತಿತ್ತು.

ಮೇಲೆ ವಿರಾಲವಾದ ಆಕಾಶ. ದೂರದಲ್ಲಿ ಕಟ್ಟಿ ಹಾಕಿದ ಕತ್ತಲೆಯ ಹಾಗೆ ವೈಕ್ಕ
ಸಮೂಹ. ಆ ಕಡೆಯ ಕತ್ತಲೆಯ ಕೊಲ್ಲಿಯಲ್ಲಿ ಪಲ್ಲಿಗಳ ಸಮೂಹದ ಮಧ್ಯ ಸಾಮಿರಾರು
ಮಿಸುತ್ತಿರು. ಮಳ್ಳಗಳು ಇಂತಹ ಮಿಸುಕಾಟವಾಡುತ್ತಿದ್ದುವು. ಅಪ್ಪುಣ್ಣ ನೋಡಿ
ವಾಗಿತ್ತು, ಅದು. ಅರ್ಜುದ ತೂರಿಯನ್ನು ಅವರಿಸಿದ್ದ ಕತ್ತಲೆಯೂ, ಮಳ್ಳಕೆಯೂ ಆ
ಪರಿತ ರಾಶಿಯ ಗಾಂಭೀರ್ಯವೂ ಅಪ್ಪುಣ್ಣ ಯನ್ನು ತಡೆಕ ಚಿಕ್ಕನನ್ನಿಗಿ ಮಾಡಿ
ದ್ದಿತ್ತು.

ಒಳ್ಳಿಯ ತಂಡಿದೆ. ತ್ವರಿತ ನೀರಿಗಿಂಬಂಬೆಗೆ ಅಪ್ಪುಣ್ಣ. ಒಂದು ಕಲ್ಲಿನ ಮೇಲೆ
ಪತ್ತಿ ಕುಡಿತುಕೊಂಡು. ಕೆಳಗೆ ಮುರಳು, ಬೆಣಿಮುಕಲ್ಲುಗಳಿಂದ ಕೂಡಿದ ತೂರಿಯ ದಾಡಾಣಿ
ಕುಳಿತ್ತ. ಅಪ್ಪುಣ್ಣ ಕೆಲಸದ ವಿಷಯವಾಗಿ ತಲೋಚೆಸಿತ್ತಿದ್ದು.

“ನಾವು ನಾಳೆ ಹೋದಿ ಮೆನನ್ನೊ ಕಂಡು ಬರೋಣ.”

“ಯಾವ ಮೆನನ್ನೊ”

ಎಸ್ಸೇಟಿನ ಮ್ಯಾನೇಜರ್. ಸಾಹೇಬರು ಇಂಗ್ಲಿಂಡಿಗೆ ಹೋಗಿದ್ದಾರೆ. ಅವನೇ ಈಗ ನೋಡಿಕೊಳ್ಳುವವನು.

“ಅನುಕೂಲವಾಡಿತ್ತಾ?”

“ಆಗದಿದ್ದೆ ನಿಮಗೆ ನಾನಿದ್ದೀಸಲ್ಲ. ನಾಯರ್‌ಕುಟ್ಟೀ ನಿಮ್ಮ ಚಿಂತೆ ನಂಗೆ ಗೊತ್ತುಂಟು.”

ಸ್ಯಾದಾಲಿಕುಟ್ಟಿ ಎದ್ದುನಿತ್ಯ ಅವನ ಮುಂದಿದ್ದ ಮತ್ತೊಂದು ಕಲ್ಲಮೇಲೆ ಕುಳತು-ಕೂಂಡ. ಸೋಂಟಿಂದ ಬೇಡಿ ತೆಗೆದುಕೊಂಡು ಪಟ್ಟತ್ತು ಹೇಳಿದ:

“ನಾನು ಹೇಳಿದರೆ ಅವನು ಕೇಳಿದ್ದನೆ. ಅವನೂ ನಮ್ಮ ಉಲ್ಲಿಪನ ವರ್ತದವನೇ.”

ಸ್ಯಾದಾಲಿಕುಟ್ಟಿ ಶರಕರ ಮೆನನ್ನೊ ಕುರಿತು ಹೇಳಿದ.

ಕುಡಲ್ಲಾರಿಸಿಂದ ಏದಾರು ಘೃತ್ಯಲ್ಲಿ ದೂರದಲ್ಲಿ ಅತನ ಉಲ್ಲಿರುವುದು. ಉಲ್ಲಿರಿಸಲ್ಲಿದ್ದ ಗಿಂಡಲೇ ಅವನಿಗೆ ಸ್ಯಾದಾಲಿಕುಟ್ಟಿ ಗೊತ್ತಿತ್ತು. ಹೊಳೆ ಬಂದಾಗ ಸ್ಯಾದಾಲಿಕುಟ್ಟಿ ಅವನಿಗೆ ಎಷ್ಟೋ ಮತ್ತಿ ಮಿನಸು ತೆಗೆದುಕೊಂಡು ಮೋಗಿ ಕೊಟ್ಟುದ್ದುಂಟು. ಅವನಿಗಾಗಿ ತುಂಬ ಕೆಲಸವನ್ನು ಮಾಡಿದ್ದಾನೆ.

ಅಂತೂ ಅಪ್ಪೆಣಿ ಸಂಶಯಪಟ್ಟುಕೊಂಡಿದ್ದೆ.

“ದೂಡ್ಕ ಮನುಷ್ಯರು ಅದನ್ನೆಲ್ಲ ನೆನಕಿಟ್ಟುಕೊಂಡಿರುತ್ತಾರಾ?”

“ಅದನ್ನು ಕೇಳಿ ಸ್ಯಾದಾಲಿಕುಟ್ಟೀನ ಮರೆಯೇದಕ್ಕೆ ಸಾಧ್ಯವೇ ಇಲ್ಲ.”

ಸ್ಯಾದಾಲಿಕುಟ್ಟಿಯ ಘೃತ್ಯ ಎಂದಿಗಿಂತ ಹೆಚ್ಚಿಗಿ ಗಂಭೀರವಾಗಿತ್ತು. ಅದೇನು ಎಂದು ಕೇಳಬೇಕಾಗಿ ಬರಲಿಲ್ಲ.

ಸ್ಯಾದಾಲಿಕುಟ್ಟಿ ಹೇಳಿದ:

ಅದೊಂದು ಕಥೆ

ವೈನಾಡಿಗೆ ಉಲ್ಲಿಸಿಂದ ಮೊತ್ತ ಮೊದಲು ಉತ್ತು ಬಿತ್ತುವ ಕಾಲದಲ್ಲಿ ಶರಕರ ಮೆನನ್ನೊ ಮಂಲೆಯಂ ಒಂದು ತೋಟಿಂದ ಇಲ್ಲಿಗೆ ವರ್ಗವಾಗಿ ಬಂದಂತ್ತು.

ಸ್ಯಾದಾಲಿಕುಟ್ಟಿ ಮೋಗಿ ಅವನನ್ನು ಕಂಡ. ಅವನು ಬಿದು ರೂಪಾಯಿ ಕೊಟ್ಟಿ. ಸ್ಯಾದಾಲಿಕುಟ್ಟಿಗೆ ಬೇಕಾಗಿದ್ದು ಬಿದು ರೂಪಾಯಿಯಲ್ಲ. ಕೆಲಸ. ಉಲ್ಲಿಸಿಂದ ಯಾಲಿ ಮಿನಸು, ಬಾಳಿ ಮಿನಸು ಕೊಟ್ಟಿಮೊಂದನ್ನೂ ಅತ ನೆನ್ನಹಿನಲ್ಲಿಟ್ಟುಕೊಂಡಿರಲಿಲ್ಲ.

“ಒಳ್ಳೆಯ ಸ್ಥಿತಿಗೆ ಬಂದಾಗ ಮಂಷ್ಪುಗೆ ಸ್ನೇಹ ನೆನಪು ಕಡಿಮೆ” ಎನ್ನುವ ಒಂದು ಸಾಮಾನ್ಯ ತತ್ವವನ್ನು ಕಂಡುಕೊಂಡು ಸ್ಯಾದಾಲಿಕುಟ್ಟಿ ಒಂದಿರುಗಿದ.

ಸ್ಯಾದಾಲಿಕುಟ್ಟಿ ನಿರಂತರವಾಗಿ ಅವನ ಹತ್ತಿರಕ್ಕೆ ಅಲೆದಾಗ ಅತ ತೋಟದಲ್ಲಿ ಕೂಲಿ

ಕೆಲಸಕೊಟ್ಟು. ಒಂದು ದಿನಕ್ಕೆ ಒಂದು ರೂಪಾಯಿ ಕೂಲಿ. ಮೆನನ್ ಈಗ ಅಸಿಸ್ಟೆಂಟ್ ಮ್ಹಾನೇಜರ್ ಆಗಿದೆ. ವಾಸ್ಕೆ ಎಸ್‌ಟಿ‌ಎಸ್‌ ಸೇರಿದ ಒಂದು ದೊಡ್ಡ ಬಂಗಲೆಯಿದೆ. ಆ ಬಂಗಲೆಯಲ್ಲಿ ದೊಡ್ಡ ಅಗ್ನಿಶ್ಮಿತೀಯದ್ವಾರಾ ಪಡಸಾಲೆಯಲ್ಲಿ ಸ್ವೇಧಾಲಿಕುಟ್ಟಿ ಮಲಗು-ತ್ವಿದ್ದು.

ಆಗ ಮೆನನ್‌ಗೆ ಮುದುವೆಯಾಗಿರಲಿಲ್ಲ. ಅದರೂ ಕೂಲಿ ಕೆಲಸಗಾರರ ಸಂಪರ್ಕ-ವಿಶ್ವಾಸ. ಮೌಸ್ತಿ ಕುಳಾಕ್ಕಣಿನಿಗೆ ಕೆಲವು ಸೋಲಭ್ಯಾಗಳು ದೊರತಿದ್ದರ ಹಿಂದೆ ಒಂದು ಕಥೆ-ಯಿತ್ತು. ಆದೆಲ್ಲಾ ಸ್ವೇಧಾಲಿಕುಟ್ಟಿಗೆ ಬೇಕಾಗಿರಲಿಲ್ಲ. ಆದರೆ ಎಲ್ಲಿಂದಲೇ ಒಬ್ಬಳು ಕೆಲಸದವರು ಒಂದು ಸೇರಿದಾಗಿಸಿದ ಸ್ವೇಧಾಲಿಕುಟ್ಟಿಯ ಅಭಿಪೂರಣ ಬುದಲಾಯಿಸಿತು. ಅದಿಗೆ ಮಾಡಿ ಉಂಟಕ್ಕೆ ಬಡಿಸುವುದಕ್ಕೆ ಗೋಪಾಲನಿದ್ದಾನೆ. ಹೇಳಿದ ಕೆಲಸ ಮಾಡು-ವುದಕ್ಕೆ ಎಸ್‌ಟಿ‌ಎಸ್‌ ಅಳಿಗಳಿದ್ದಾರೆ. ಮೆನನ್ ಹೇಗಿದ್ದರೂ ಒಬ್ಬಂಟಿಗೆ.

“ಸಣ್ಣ ಪೂರ್ಯದವರು. ನಾಯರ್ ಜಾತಿಯವರು ಆಗಿರಲಾರಳು ಎಂದು ಕೊಂಡಿದ್ದೆ.”

ಅವರು ಕೆಲಸದವಾಗಿ ಬಂದಿದರೂ ಪಂಚ ಕೆಲಸ ಮಾಡುತ್ತಿರಲಿಲ್ಲ. ಮೆನನ್‌ಗೆ ಮೇಜಿನ ಮೇಲೆ ಉಂಟಿ ತೆಗೆದುಹಂಡು ಹೋಗಿ ಬಡಿಸುತ್ತಿದ್ದಳು ಅಪ್ಪೆ.

ಮೇಲೆ ಒಂದೇ ರೂಪು ಇದ್ದು. ಮಧ್ಯಾಹ್ನ ಸಾಯಂಕಾಲವೆಲ್ಲ ಅವರು ಮೇಲಿನ ರೂಪಿನಿಂತೆ ಇರುತ್ತಿದ್ದಳು.

ಕೆಲಸದವರು ಅದನ್ನು ಕಂಡೂ ಕಾಣಿದಂತಿದ್ದರು.

ಗೋಪಾಲನ್ ಗೋಣಗಾಡಲು ತೊಡಗಿದ್ದು ಅವರು ತನ್ನ ಮೇಲೆ ಅಧಿಕಾರ ತೋರಿಸುವುದಕ್ಕೆ ಬಂದಾಗೆ.

ಅದರ ಮಧ್ಯ ಸ್ವೇಧಾಲಿಕುಟ್ಟಿ “ಪಾಡಿ”ಗೆ ವಾಸವನ್ನು ಬದಲಾಯಿಸಿದ.

ಕೆಲವು ದಿವಸಗಳು ಕಳೆಯುವಷ್ಟರಲ್ಲಿ ಕೆಲಸದವರು ಒಂದು ಸಲವೂ ಮೇಲಿನ ರೂಪಿನಿಂದ ಕೆಳಕ್ಕೆ ಇಳಿದು ಬರುತ್ತಿರಲಿಲ್ಲ.

ತಿಂಗಳುಗಳು ಕಳೆದುವು. ಒಂದು ದಿನ ರಾತ್ರಿ ಬಟ್ಟರ್ ಗೋಪಾಲನ್ ಬಂದು ಸ್ವೇಧಾಲಿಕುಟ್ಟಿಯನ್ನು ಕರೆದ.

“ಯಾಕೆ?” ಎಂದು ಕೇಳಿದ. ಗೋಪಾಲನ್ ತನಗೆ ಗೊತ್ತಿಲ್ಲ ಎಂದ. ಆಗ ರಾತ್ರಿ ಹತ್ತು ಗಂಟೆಯಾಗಿತ್ತು. ಅವನ ಜೊತೆಯಲ್ಲಿ ಹೋದ. ಮೆನನ್ ಸಿಗರೇಟ್‌ನ ಸೇದುತ್ತಾ ಅಶ್ವ ಇಶ್ವ ಸುತ್ತಾಡುತ್ತಿದೆ. ಗೋಪಾಲನ್‌ಗೆ ಬಾಗಿಲು ಹಾಕಿಕೊಂಡು ಮಲಗಿಕೊಂ ಮೋಗು ಎಂದು ಹೇಳಿದ. ಅವರಿಬ್ಬರೇ ಉಳಿದಾಗ ಮೆನನ್ ಸ್ವೇಧಾಲಿಕುಟ್ಟಿಯನ್ನು ಒಳಗಿಸಿ ರೂಪಿಗೆ ಕರೆದ. “ಸ್ವೇಧಾಲಿಕುಟ್ಟಿ”.

ಎಂದಿನಂತೆ ಆತನ ಸ್ವರ ಗಡುಸಾಗಿರಲಿಲ್ಲ.

“ಸೈದಾಲಿಕುಟ್ಟು ನಿನ್ನಿಂದ ನಂಗೊಂದು ಕೆಲಸ ಆಗಿರುತ್ತಾನ್ನು.”

“ಇನಾಗಿರುತ್ತೀರು ಹೇಳಿ.”

“ಸ್ವಲ್ಪ ಹೊತ್ತು ಬಿಟ್ಟು ಹೇಳ್ತೀನೆ. ಇಂಥೀ ಕುಳಿತಿರು.”

ಸೈದಾಲಿಕುಟ್ಟು ಆ ರೂಪಿನೊಳಗೆ, ಅಲ್ಲಿದ್ದ ಒಲೆಯ ಹತ್ತಿರ ಬೆಂಕಿ ಕಾಯುತ್ತಾ ಕುಳಿತ್ತ.. ಅವನಿಗೆ ಆಶ್ಚರ್ಯವುಷಾ ಭಯಾನ್ಕಾ ಗಾಬಿರುತ್ತೂ ಉಂಟಾದಂತೆ ತೋರಿತು. ಗೋವಾಲನೂ ಮಲಿಗರೇಕು. ಓದುವ ಕೋಕೆಯೋಳಗೆ ಸೈದಾಲಿಕುಟ್ಟು ಗೋಡೆಯಲ್ಲಿ ಪ್ರಸ್ತರಕಳನ್ನು ಜೋಡಿಸಿಟ್ಟಿದ್ದ ಗಾಜನ ಅಲಮೇರಗಳ ಕಡೆಗೂ ಉರಿಯುತ್ತಿದ್ದ ಒಲೆಯ ಕಡೆಗೂ ನೋಡುತ್ತ್ವ ಕುಳಿತಿದ್ದು.

ಮತ್ತೆ ಮನನ್ನಾನ ತಬ್ಬ ಕೇಳಿದಾಗ ಸೈದಾಲಿಕುಟ್ಟು ಎದ್ದುನಿಂತ.

“ಹಾ” ಎಂದಷ್ಟೇ ಹೇಳಿದ. ಅವನು ಮಹಡಿಯ ಏಣಿಯನ್ನು ಹತ್ತಿದ. ಹೇದರುತ್ತಾ ದೆದರುತ್ತ್ವ ಸೈದಾಲಿಕುಟ್ಟು ಅವನನ್ನು ಒಂಬಾಟಿಸ್ತ.

ಮೇಲಿನ ರೂಪಿನಲ್ಲಿ ಸಣ್ಣಗೆ ಮಾಡಿಟ್ಟಿದ್ದ ಮೊಢ್ಣ ಮೇಜನ ದಿಂಪದ ಕುಡಿಯನ್ನು ಸ್ವಲ್ಪ ಎತ್ತರಿಸಿದ. ದಿಂಪದ ಬೆಳು ಬೆಲ್ಲಿತು. ಮಂಡೆದ ಕಡೆಗೆ ನೋಡಿದ. ಬಳಿಯ ಹೊದಿಯೆ ಒಳಗೆ ಕಣ್ಣ ಮುಚ್ಚಿಕೊಂಡು ಮಲಗಿದ್ದಳು ಕೆಲಸವಾದಳು. ಸಣ್ಣಗೆ ನರಳು-ತ್ತಿದ್ದಳು. ಆಗ ಸೈದಾಲಿಕುಟ್ಟು ಮತ್ತೂ ಒಂದನ್ನು ಕಂಡ. ನೆಲದ ಮೇಲೂ, ಸ್ವಾನಂದ ಕೋಕೆಯ ಬಾಗಿಲನ ಹತ್ತಿರವೂ ರಕ್ತ ಕಾಣಿಸುತ್ತಿತ್ತು.

“ಅರೆ ಅಲ್ಲಾ !” ಎಂದು ಸೈದಾಲಿಕುಟ್ಟು ಪರವಶನಾಗಿ ಬಿಟ್ಟು.

ಮನನ್ ಮತ್ತೊಂದು ಕಡೆ ಮಂಡೆದ ಮೇಲಿನ್ನು ಒಂದು ಬಿಳಿಯ ಬಟ್ಟೆಯ ಗಂಟನ್ನು ತೋರಿಸುತ್ತು ತಗ್ಗಿದ ಧ್ವನಿಯಲ್ಲಿ ಹೇಳಿದ.

“ಅದನ್ನು ತೆಗೆದುಕೊಂಡು ಹೋಗಿ ಮೂರಿಟ್ಟಿಬ್ಬಾ ಬಾ.”

ಆಗ ಆತ ದಿಕ್ಕು ತಪ್ಪಿದವನಂತಾಗಿದ್ದು.

“ಅಳದಲ್ಲಿ ಹೂಳಬೇಕು. ಎಲ್ಲಿಯಾದರೂ ಸ್ವಲ್ಪ ಹೊತ್ತು ಬಿಟ್ಟು ಮೂರನೆಯುವ-ಬಗೆ ತಳಿಯಬಾರದು.”

ಸೈದಾಲಿಕುಟ್ಟು ಆ ಬಟ್ಟೆಯ ಗಂಟನ್ನು ಕೈಗೆತ್ತಿಕೊಂಡ. ಕೈ ಮಾರಗಟ್ಟಿ ಹೋದಂತಾ-ಯಿತು. ಘ್ಯಾದುವಾದ ತಣ್ಣಿಗಿಂದ ಯಾವುದೂ ಒಂದು. ಮುಂಸುಕು ತೆಗೆದು ನೋಡಿದಾಗ ಆಗತಾನೇ ಇನಿಸಿದ ಒಂದು ಶೀತು; ಜೀವಿಲ್ಲ.

“ಸೌದೆ ಮನ ಮುಂದೆ ಗುಢಲಿ ಇರಬೇಕು ಬೇಗ.” ಬಟ್ಟೆಯಿಂದ ಮುಚ್ಚಿದ್ದ ಆ ವಸ್ತುವನ್ನು ಕೈಗೆತ್ತಿಕೊಂಡು ಸೈದಾಲಿಕುಟ್ಟು ಹೊರಿಟ.

“.....ಅಲ್ಲಿ ಈಗ ಒಂದು ಹೂಪಿನ ಮರ ಸಿಂತದೆ.”...

“ಮಾನ್ಯನೇಜರ ಹತ್ತ ಹೋದಾಗ ತೋರಿಸ್ತೀನಿ.”

“ಮುಂದನೆಯದೊಂದು ಜೀವಿಗೆ ತೀರದದ್ದು ಈಗ.”

ಪರಾನಂತೆ ಕೊರೆಯುತ್ತಿತ್ತು ಹೊಯೆಯ ನೀರು. ಏಂಬಲುವುದು ಬೇಡವೆನ್ನು ಸತ್ತಾ. ಸ್ಯಾದಾಲಿಕುಟ್ಟು ಏಂಬಲು ಪ್ರಾರಂಭಿಸಿದಾಗ ತಾನು ಒಂದು ಮುಳ್ಳಿಗಿ ಹಾಕಿ ಮೇಲೆದ್ದ.

ಒಂದಿರುಗಿ ಹೋಗುವಾಗ ವೃಣಾಡೂ ನೌಕರಿಯ ವಿಷಯವೂ ಸ್ಯಾದಾಲಿಕುಟ್ಟಿಯೂ ಎಲ್ಲಾರೂ ಮನಸ್ಸಿನಿಂದ ತತ್ವಾಲ್ಕಿಷ್ಟ ಮರಿತು ಹೋದ ಹಾಗೆ ತೇವಿರಿತು. ಉಳಿದದ್ದು ಒಂದು ಮಾತ್ರ.

ಅಲ್ಲಿ ಒಂದು ಹೂವಿನ ಮರ ಬೆಳೆದಿದೆ.

ಬೇರೆ ಕೂಡಿಯ ಮನೆಯಲ್ಲಿ ಮೊತ್ತ ಹೂದಲಾಗಿ ಉಣಿ ಮಾಡುತ್ತಿದ್ದರ್ಥ್ಯಾ. ಮಾಟೆಲ್ಲಿ ಮುಂಟ್ಟಿದ ನೀರು ಕುಡಿಯಬಾರದು ಏಂದಾಗಿತ್ತು ಮೊದಲಿನ ಅಭಿಪ್ರಾಯ. ಈಗ ಒಂದು ಪಕ್ಕದಲ್ಲಿ ಸ್ಯಾದಾಲಿಕುಟ್ಟಿ ಮತ್ತೆಲ್ಲಾದು ಪಕ್ಕದಲ್ಲಿ ಮುಂದುವ್ಯಾದೋರುಟ್ಟಿ. ಎದುರಿಗೆ ಯಳಿಬಣ್ಣಾದ ಅಂಗಡಿ ಅಕ್ಷಿಯ ಹೋಗೆಯೂದುತ್ತಿರುವ ಅನ್ನ. ಕೆಂಪ್ತೆ ಬಣ್ಣ - ಶಿದ್ದ ಸಾರು. ಬಡಿಸಿದ್ದ ಪಾತುಮ್ಮು.

ದಡಕ್ಕೇ: ಪಾಟ್ಟಿನ ಚೌಕಟ್ಟಿನ ಮನೆಯಿಂದ ಹೋರಿಗೆ ಬರಬೇಕೆಂದು ತೇವಾಗಳಿಸಿದ ಮೇಲೆ ಉಣಿ ಮಾಡಬೇಕು. ಅಲ್ಲಿ ಮೊಲೆಯೆರು ಹಾವಿಯ ಪಶ್ಚಿರ ಕೂಡ ಹೋಗಬಾರದು.

ಪಾತುಮ್ಮು ಬಡಿಸಿದ ಅನ್ನ ಸಾರು ಉಣಿ ಮಾಡುತ್ತಿದ್ದಾಗ ಅಪ್ಪುಣ್ಣಿಗೆ ಬೇಸರಿ-ದಾಗಲ್ಲಿಲ್ಲ. ಸಡೆದುಕೊಂಡು ಬಂದ ಸಂಪ್ರದಾಯವನ್ನು ಭಿರ್ಗೊಳಿಸುತ್ತಿದ್ದೇನೆಯೇ ಎನ್ನುವ ಅನುಭವವುಂಟಾಯಿತು.

ಮುಲಗುವ ಹೋತ್ತಿದಾಗ ತಳದಲ್ಲಿ ಅಪ್ಪುಣ್ಣಿಗೆ ಹಾಸಿಗೆ ಹಾಸಿಕೊಟ್ಟು. ಪರೆಕ-ಲಾಗಿದ್ದ ವಳಿಯ ಒಂದು ತಟ್ಟಿನ್ನು ಸುತ್ತು ತಲೆದಿಂಬೂ ದೂಡಿಕೊಟ್ಟು. ಅವರಿದೆ ಅಕ್ಕರ್ಹನ ಪರಿಮಳ ದೂಗಿಗೆ ಬಡಿಯುತ್ತಿತ್ತು.

“ಇನ್ನಾದೂ ಮಧ್ಯ ಪಳಬೇಕಾಗಿದ್ದರೆ ಏಬಿಸಿ” ಸ್ಯಾದಾಲಿಕುಟ್ಟಿ ಚೇಳಿದ. “ಪ್ರಾಚೀ ಯಶ್ವಿರ ಇರಲಿ. ಹೂರಿಗೇನಾದರೂ ಹೋಗಬೇಕಾದರೆ ಬೇಕಾಗುತ್ತೇ.”

“ಅ—”

“ಹೆದರಿಕೆಯಿಲ್ಲ ತಾನೇ?”

“ಉಂಟ್ಟುಂ”

“ಹೆದರಬೇಕಾಗಿಲ್ಲ. ನೀವಿಗೆ ಸಣ್ಣ ಮುಚುಗನೇನಿಲ್ಲ.”

ಸ್ಯಾದಾಲಿಕುಟ್ಟಿ ಒಂದು ಸಲ ಸಕ್ಕು.

ತುಂಬಿ ಅಯಾಸವಾಗಿದ್ದ ಹಾಗೆ ತೇವಿರಿತು. ಗಾಳಿಯೂ ತಣ್ಣಿಗೆ ಬೀಸುತ್ತಿತ್ತು.

ತಲೆದಿಂಬಿನ ಕಡೆಗೆ ಮಂವಿಮಾಡಿ ಅಪ್ಪುಣ್ಣು ಆಲೋಚಿಸಿದ. ನಾನು ತಂಬ ದ್ವೇಹಿಸು-
ಶ್ರಿದ್ದ ಒಬ್ಬ ಮನುಷ್ಯನ ಅತಿಥಿಯಾಗಿದ್ದೇನೆ ಈಗ.

*

*

*

*

*

ತಿರುವೈಳಿಕ್ಕೆ ಇನ್ನು ಬದೇ ದಿವಸಗಳಿಂದ್ದು ವೆ. ಓಣಂ ಸಮಯದಲ್ಲಿ ಕಟ್ಟಾನ್ನೇ ತಳಿ ಮರಗಳಿಂದ ತುಂಬಿದ, ರೋಮಾಂಚನಗೊಳಿಸುವ ಉಪಿಸ ಗುಡ್ಡಗಳು ಜ್ಞಾಪಕಕ್ಕೆ ಬಿಂದುವು.

ಉಲು ಬಿಟ್ಟು ಬಂದು ಪದಲ್ಲಿ, ಪವತ್ತು ವರ್ಷಗಳಿಂದ ಕಳೆದು ಹೋಗಿವೆಯೋ ಎನ್ನಿಸುತ್ತಿಕ್ಕು. ಹೋಳಿ, ಕರುನ್ನೂರ್ ಸೇತುವೆ, ಗದ್ದೆ ಬಯಲು. ಕೇದಿಗೆ ವನಗಳು. ಗುಡ್ಡಗಳು.....ಎಮ್ಮೋ ವರ್ಷಗಳ ಹಿಂದೆ ಕಂಡಂತೆ. ಹಗಲಿನಲ್ಲಾ ರಾಶಿಯಲ್ಲಾ ಕ್ತಲು ಕವಿದಿರುತ್ತಿದ್ದ ಆ ಇಕ್ಕಟ್ಟಿತ ಪಣಿಯ ಕೋಣೆ ಮನಸ್ಸಿನಲ್ಲಿ ಇನ್ನೂ ಮಾಸದಂತೆ ಉಳಿದಿದೆ. ಅದರ ಒಂದು ಮೂಲೆಯಲ್ಲಿ ಕೇದಿಗೆ ಓಲೆಯ ಚಾಪೆಯನ್ನಾ ಸುತ್ತಿ ನಿಲ್ಲಿಸಿಬಿಂದಿದ್ದು.

ಒಂದು ವರ್ಷಗಳ ಅಚೆಯ ದಾದಲ್ಲಿ ನಿಂತು ಈಗ ಒಮ್ಮೆ ಹಿಂತಿರುಗಿ ಸೋಡಬೇಕು ಎನ್ನಿಸಿದೆ. ಜೀವತದ ಕೆಂಪಿಯಲ್ಲವೂ ಈಗ ಕಳೆದು ಹೋಗಿದೆ. ಭಾಸ್ಕರನ್ ನಂಬಿಯಾರಾನ್ನಾ. ಕುರುಪ್ರನನ್ನು, ಜೋಸ್‌ಫೋನನ್ನಾ ಎಲ್ಲರನ್ನಾ ಸೋಡಬೇಕು ಎನ್ನಿಸಿದೆ. ಯಾಡುಗಳಾಗಿದ್ದ ಕಾಲದ ಎಮ್ಮೋ ಅನುಭವಗಳನ್ನು ಹೇಳಬೇಕಾದದ್ದಿವೆ, ಓದುತ್ತಿದ್ದ ಕಾಲದ ವಿಶೇಷತೆಗಳನ್ನಾ. ಅವರು ಹೇಳಿತ್ತಿದ್ದುದ್ದುದು ಹೇಳಿತ್ತಿರುತ್ತಿದ್ದುದು ಅವನ ಆದಿನ ಪದ್ಧತಿಯಾಗಿತ್ತು. ಆಗ ಅವನಿಗೆ ಏನನ್ನು ಹೇಳಿತ್ತಿರುತ್ತಿದ್ದುದು ಅವನ ಆದಿನ ಪದ್ಧತಿಯಾಗಿತ್ತು.

ಇಲ್ಲಿಗೆ ಬರುವಾಗ ಒಂದು ಕೈಚೀಲ, ಎರಡು ಸೆಟ್ ಬಟ್ಟೆ. ಒಂದು ಬಿವರ್—ಇಷ್ಟೇ ಅವನ ಪತ್ತಿರುತ್ತಿದ್ದು.

ಆಗ ಸ್ವೇಧಾಲಿಕಟ್ಟಿಯ ವಿಷಯ ಸಂಪಾಡಿತು. ಅಲ್ಲವೂ ಸ್ವೇಧಾಲಿಕಟ್ಟಿಯೇ ಮಾಡಿದ್ದು. ನಾಯುತಾಲ ಎಸ್‌ಎಚ್ ಮ್ಯಾನೆಜರ್ ಬಂಗಲೆಗೆ ಹೋದ. ಸ್ವೇಧಾಲಿಕಟ್ಟಿ ಹಿಂಡಿರುಗಿ ಬರುವಾಗ ವಾಗ್ದಾನ ಪಡೆದುಕೊಂಡೆ ಬಂದಿದ್ದು.

ಕೇವಲ ಒಂದು ವಾರ ಕಾಯಿಬೇಕಾಗಿ ಬಂದಿದ್ದು. ಫೀಲ್‌ರ್ ರೈಟರಾಗಿ ನೇಮಕ ಮಾಡಿದ್ದೇವ ಎಂದು ಹೇಳಿದ ನಂತರದೇ ಅಜ್‌ಯನ್ನು ಬರೆದುಕೊಟ್ಟಿದ್ದು.

ನೂರ ನಲ್ಲಿತ್ತುದು ರೂಪಾಯಿ ಸಂಖೆ. ಆಹ್ನಾಂದು ಯಾ ! ಆಹ್ನು ಬೇಗ ! ನೂರನಲ್ಲವತ್ತುದು ರೂಪಾಯಿ ! ವಾಸ ಮಾಡುವುದಕ್ಕೆ ಸ್ಥಳವೂ ಬಿಟ್ಟೆ !

ಮೂದಲು ಪರಿಚಯವಾದಿದ್ದು ಭಾಸ್ಕರನ್ ನಂಬಿಯಾರ್. ಅತನ ಜೊತೆಯಲ್ಲಿದೆ ಕ್ಲಾರ್‌ಗೆ ಮುದುವೆಯಾದ ಹೇಳಿ ಅವರು ಅಲ್ಲಿ ಒಂಟಿಯಾಗಿದ್ದರು. ಅವಿವಾಹಿತರಿ-

ಗಾಗಿಯೇ ಅಲ್ಲಿ ಒಂದು ಕ್ಷಾಪ್ತಸೋರ್ ಇದೆ. ಅಪ್ಪುನ್ನಿಗೆ ಅಲ್ಲಿ ವಾಸಕ್ಕೆ ಸ್ಥಳ ನಿಕ್ಟಿತ್ತ.

ತಿಂಗಳಿಗೆ ನೂರ ನಲವತ್ತೊಮ್ಮೆ ರೂಪಾಯಿ.

ಜೀವನದಲ್ಲಿ ಒಂದು ನೂರು ರೂಪಾಯಿಯು ನೋಡಿನ್ನು ಎಂದೂ ಕಂಡವನ್ನಲ್ಲ.

ಭಾಸ್ಕರ್ ನಂಬಿಯಾರ್ ಹೇಳಿದರು:

“ಪರವಾ ಇಲ್ಲ, ವರ್ಷಕ್ಕೆ ಇದ್ದಾರು ತಿಂಗಳ ಬೋಸಸ್ ಕೂಡಾ ಖಚಿತ್ತದೆ. ಅದೂ ಒಂದು ಮುಖ್ಯವಾದ ಸಂಗತಿ.”

ಒಂದು ಪರ್ಷ ಕೆಲಸ ಮಾಡಿದರೆ ಇದೂ ಅರ್ಮೇ ತಿಂಗಳ ಸಯಳ ಹೆಚ್ಚಿಗೆ ದೂರಿಸುತ್ತದೆ !

ಅಮೇಲೆ ಅಬ್ರಹಾಮನ ಪರಿಚಯವಾದದ್ದು. ಪರಿಚಯ ಮಾಡಿಕೊಳ್ಳಲು ಯಾವಾಗಲೂ ಒಂಜರಿಯಬೇಕಾಗಿದ್ದ ಅನುಭವಗಳು ಅವರಿಗೆ ಅಗಣ್ಯವು.

“ಯಾವೊರು?”

ಉರಸ್ಸು ಹೇಳಿದ.

“ಉಲ್ಲಿನಲ್ಲಿ ಯಾರೂ ರಿಂದ್ದರೆ?”

ಅದೊಮುದು ಮಾತ್ರ ಉತ್ತರಿಸಲು ಕಷ್ಟವಾಗುವ ಪ್ರಶ್ನೆ.

“ಹೇಳಿಕೊಳ್ಳಂಥರು ಯಾರೂ ಇಲ್ಲ.”

“ತಾದೆ?”

“ಇಲ್ಲ.”

“ತಾಯಿ?”

“ಇಲ್ಲ” ಎಂದು ಮೊದಲು ನಾಲಗೇಯ ತುದಿಯಲ್ಲಿ ಒಂದು ಹೇಳಿರುತ್ತಾ. ಅತ್ಯಂತ ವರ್ಷನೇ ಮಾಡಿಕೊಳ್ಳುತ್ತಿದ್ದ.....ಆ ವರ್ಷನೇ ಯುದ್ಯದ ಆಳಂಡ ಬಂದಧ್ವನಿ. ಒಂದು ತರದ ಭಾರವಾಗಿ ಕಾನೆಕಿತು. ಆ ಮೇಲೆ ಆದನ್ನ ಮೋಗಲಾಟಿಕೊಳ್ಳಲು ಸಾಫ್ತ್ವಾಗಲಿಲ್ಲ:

“ಬ್ರಿದರ್ನು, ಸಿಸ್ಟರ್ನು ಇಲ್ಲಾ?”

“ಇಲ್ಲ.”

“ಅದ್ವಾಷದಂತ, ಸಿಂಹಾಗಿಯೂ ಅದ್ವಾಷವಂತ.” ಭಾಸ್ಕರ್ ನಂಬಿಯಾರ್ ಹೇಳಿದರು. “ನನಗೆ ಸಕಲ ಭಂಡಾರವೂ ಇದೆ. ಅಲ್ಲಿನೂ ವರಾ ಕಳುಹಿಸ ಕೂಡಬೇಕು. ಬಿಪರೀತ ಕಷ್ಟ.”

ಒಂದು ತಿಂಗಳು ಮಾತ್ರ ಸ್ಥಳ್ಯ ಕಷ್ಟವಾಗಿ ತೋರಿತು. ಆ ಮೇಲೆ ಕೆಲಸ ಪುರಿಯ-ವಾಯಿತು.

ನೂರ ನಲವತ್ತೊಮ್ಮೆ ರೂಪಾಯಿ ಏಣಿಸಿ ಕೈಯಲ್ಲಿ ಡಿಡುಕೂಡಾಗ, ಅಪ್ಪು

ಹೊವ್ಯಾ ತನ್ನದೇ ಎನ್ನಿಸಿದಾಗ ಅದನ್ನು ಏನು ಮಾಡಬೇಕು ಅನ್ನು ಪ್ರಾದು ತಿಳಿಯಲ್ಲ. ಕ್ಷಾಟ್‌ಸ್‌ ಬಿಂಚ್‌ ಬರೀ ನಲಪತ್ರ ಮೂರು ರೂಪಾಯಿಗಳು ಅಷ್ಟು.

ಮೈನ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದೆ. ಕೃಷ್ಣನ್ ಕುಟ್ಟಿ ಬಿಂದು ಹೇಳಿದ:
“ನೀರು ಬಿಸಿಯಾಗಿದೆ ಸಾರ್ ಸ್ಥಾನ ಮಾಡಿರ್ಬಾ?”

“ಬಂದ್”

“ಅ೟್?”

“ಬಂದೆ ಅಂದೆ”

ಅವನು ಹೋದ.

ಮೈರಿಗೆ ತಂತಿ ಬೇಲಿಯ ಆಜೆ ಬೇಗೆ ಗಿಡಗಳು ರಾತ್ರಿಯ ಕತ್ತಲೆಯಲ್ಲಿ ಒಂದಾಗಿ ಬೆರೆಯುತ್ತಿದ್ದಾವು. ಖಾಚುತ್ತೆ ಬದಲಾಯಿಸಬೇಕು. ಸ್ಥಾನ ಮಾಡಬೇಕು, ಉಂಟಮಾಡಬೇಕು. ಅದರ ಆ ಅರಾಮ ಕುಚೀರುಸ್ಥಾ ಬರಿಕೊಂಡು ಡಾಗಿಯೇ ಅಲೋಚಿಸುತ್ತು. ಕುಳಿತುಕೊಳ್ಳುವುದೂ ಅವನಿಗೆ ಒಂದು ರೀತಿಯ ಸಂತೋಷವನ್ನು ಇಟು ಮಾಡುತ್ತಿತ್ತು.

ಮೈದಾಲ ತಿಂಗಳ ಸಂಬಳವನ್ನು ತೆಗೆದುಹೊಂಡು ಅದರ ಮೂರನೆಯ ದಿನ ಸ್ವೇಧಿತುಕುಟ್ಟಿಯುತ್ತು ಕಾಣಲು ಹೋದ. ಆ ದಿನ ಈಗಲೂ ಸ್ವಷ್ಟವಾಗಿ ನೆನಂಡೆ. ರಚಾದಿಸಿದಾಗಿತ್ತು. ಸ್ವೇಧಿತುಕುಟ್ಟಿಯು ಯಾವುದೆ ಕ್ಷೇತ್ರದಲ್ಲಿ ಒಂದು ಪಿಡಿ ನೋಟನ್ನು ಕೊಡುವುದಕ್ಕೆ ಮೈದಾಗ ಆತ ಹೇಳಿದ.

“ಇದೆಣ್ಣ ಬೇಡ ಕುಟ್ಟಿ. ನಿಂತು ಕಾಸಸ್ ಯೇಗೆ ನಾನಾ ರೀತಿಯಲ್ಲಿ ವಿಚುರ್ ಮಾಡಿ ಮಾಳು ಮಾಡಿಕೊಳ್ಳಬೇಡಿ. ನಾಳೆ ಇಸ್ತ್ವಾ ನಾಲ್ಕು ಕಾಸು ಸಂಪಾದನೆ ಮಾಡಬೇಕು.”

ಇಲ್ಲಿ ಸಂಪಾದಿಸಬೇಕು—ತಾವಿತ್ತು ಮೈದಾಲಿನ ತೀವೂನ್. ಅಗತ್ಯವಿಘ್ರದ್ವಷ್ಟಿ ಮಾತ್ರ ವಿಚುರ್ ಮಾಡುವುದು.

ಉನಿನ ವಿಷಯದೇನೂ ತಿಳಿದಿಂದ್. ಕೆಲಸ ಸ್ಥಿರ ದಿವಸವೇ ರಾವಂಕೃಷ್ಣ ಮಾಸ್ಪರಿಗೆ ಒಂದು ಕಾಗದ ಬೆರೆದ. ಉತ್ತರ ಬಿಂದು. ಎರಡನೆ ಕಾಗದಕ್ಕೆ ಉತ್ತರ ಬರಲಿಲ್ಲ. ಮತ್ತು ಬೆರೆದು ಮೋಡಿದ. ವಾಸ್ತವು ಆ ಸ್ವಲ್ಪದಿಯ ಬೇರೆ ಕಡೆಗೆ ವರ್ಗವಾಗಿ ಮೋಗರಿಯುದು.

ತುಂಬ ದಿವಸಗಳಾಗಿವೆ? ಅಲೋಚಿಸಿವುದಕ್ಕೆ ವ್ಯಾರಂಭಿಸಿ. ಒಂದು ಸಲ ಉಪಿಗೆ ಮೋಗಿ ಬರಬೇಕು. ಅಲ್ಲಿ ಕೆಲಸದೇನೂ ಇಲ್ಲ, ಸಂಪೂನೆ. ಉನಿನ ಮುಂದಿನ ಪ್ರೀತಿಮೋಗಿಲ್ಲ. ಅಲ್ಲಿ ಆತ್ಮಿಯರು ಯಾರೂ ತನಗಾಗಿ ಕಾಬಿಯತ್ತಾರೆ ಅಂತಲೂ ಇಲ್ಲ. ಒಂದು ಸಲ. ಮೋಗಿ ಬರಬೇಕು. ವರಕ್ಕೆಯಾಂತ್ರೋ ಮೋಡಿಕೊಂಡು ಬರಬೇಕು. ಅವರೂ ಮೋಡಲಿ. ಯಾರಿಗೂ ಬೇಡದೆ ಇದ್ದ ಅಷ್ಟುಷ್ಟು ವೇಗಿ ಅಷ್ಟುಷ್ಟುಗೆ ಬಂದಿದ್ದಾನೆ

ಅನ್ನವುದನ್ನು; ಯಾರ ಹತ್ತಿರವೂ ಸಹಾಯವನ್ನು ಹೇಡದೆ ಅಪ್ಪಣ್ಣ ಈಗ ಜೀವಸಬಲ್ಲ ಮಹಿಳೆವುದನ್ನು ಹೋಡಲ್ಲ.

ರಜೂ ತೆಗೆದುಕೊಂಡು ಉಂಗಿ ಮೋಗುವ ವಿಷಯವನ್ನು ಜೊತೆಯವರೊಡನೆ ಯಾರ ಹತ್ತಿರವೂ ಹೇಳಿ. ಹೇಳಿದರೆ ಅವರು ಅಶ್ವಯು ಪಡುತ್ತಾರೆ. ಅಪ್ಪಣ್ಣ ರಜೂ ತೆಗೆದುಕೊಳ್ಳಬ ಮಂಬಾಡು ಹಂಚೆ ಎಲ್ಲರ ಭಾವನೆ.

ಗಢೆ ಬಿಂಬಿಸಿ ನಾನು ಮಂಚಯುಬಿಂಬಿಕೊಂಡು ನಡೆಯಬೇಕು. ಇಮೋ ಅಪ್ಪಣ್ಣ ಬಂದಿದ್ದಾನೆ—ಮಂದು.

ಮೂರಂಡು ಮಾನುಲು ಸ್ವೇಚ್ಛಾಕೃಷ್ಣರುನ್ನು ಒಮ್ಮೆ ಕಂಡು ಮೋಗಬೇಕು. ಅವನನ್ನು ನೋಡಿ ಎಂಟೊಂದು ಒಬತ್ತೊಂದು ತಿಂಗಳಾಗಿ. ಮೂದಮೊದಲು ವಾರಕ್ಕೊಂಡು ಸಲಭಾದರೂ ಮೋಗಿ ಕಾಣುತ್ತಿದ್ದ. ಮಧ್ಯ ಮಧ್ಯ ಅತಮೂ ಇಲ್ಲಿಗ ಬಂದು ಮೋಗುತ್ತಿದ್ದ.

ಸ್ವೇಚ್ಛಾಕೃಷ್ಣರುನ್ನು ಕಂಡಾಗ ಏಂಬಿಸ ಕಾಲಪೆಟ್ಟ ನಾನಬಾಗಿ ಬಿಡುತ್ತಿದ್ದ.

ಕ್ರಿಂಜದವರು ಕ್ರಾಸ್ ಬಂದು ಕೆಡ.

“ನೀರು ಅರ್ಥ ಇದೆ.”

ಅತ ಮೇಲೆದ್ದ. ಒಳಗೆ ಮೋದ. ಆಗಲೂ ಅಲೋಚಿಸುತ್ತಿದ್ದ. ಅದೂಂದು ಅನುಭೂತಿ-ಅನುಭೂತಿ ಮಂದು.

* * * * *

ಎಸ್ಟೇಟ್ ರೋಡ್ ಮೋಗಿ ತಲ್ಲಿವುದು ದೂಡು ರಸ್ತೆಯನ್ನು. ತಿರುವಿನಲ್ಲಿ ಕೈ ತೋರಿಸುವ ಎಸ್ಟೇಟ್ ಹಸರನ್ನು ಬರದಿದ್ದ ಬಂದು ಬೋಽರ್ನನ್ನು ನಟಿದರು. ರಸ್ತೆ-ಎಲ್ಲಿ ಅಪ್ಪಣ್ಣ ಸದೆದು ಬರುತ್ತಿದ್ದಾಗ ಏದುರಿನಲ್ಲಿ ಥಿಲಪ್ಪ ಬರುತ್ತಿದ್ದುದು ಕಾಣುತ್ತಿತ್ತು. ಬಂದು ಸಲ ತುಟಿ ಅರಳಿಸಿ ಮಂಬಾಡ ಮೋಗುತ್ತಿದ್ದಾಗ ಅತ ಕೇಳಿದ:

“ಯಾವ ಕಡೆಗೆ?”

“ಸುಮಂಜಿನೆ ಸ್ವಲ್ಪ ದೂರ.....”

ಸ್ವೇಚ್ಛಾಕೃಷ್ಣ ಆಂಗಡಿಯ ಮುಂದೆ ಮೋದಾಗ ಮೂರಗೆ ಯಾರೂ ಇರಲಿಲ್ಲ. ಬಂದು ನಿಮಿಷ ನಿಂತ. ಆಗ ಮುಂಹಮುದ್ದು ಕುಟ್ಟಿ ಮೂರಗೆ ಬಂದ.

ಆಗಡಿಗೆ ಮೋಗಿ ಕೇಳಿದ.

“ಅಪ್ಪ ಇಲ್ಲಾಗ ಮುಹಮುದ್ದು ಕುಟ್ಟಿ?”

“ಮಲಗಿನೊಂದಿದ್ದಾರೆ, ಒಳಕ್ಕೆ ಬಿನ್ನಿ.”

“ಯಾಕೆ ಮಲಗಿರೋದು?”

“ಸ್ವೇತ್ರು ಇಲ್ಲ.”

ಹೊರಗಿನ ಶಬ್ದ ಸ್ವೇದಾಲೀಕುಟ್ಟಿಗೆ ಕೇಳಿರವೇಕು. ಸ್ವೇದಾಲೀಕುಟ್ಟಿ ಕರೆದೂ ಕೇಳಿದ:

“ಯಾರೋ ಅದು?”

“ಅಪ್ಪು ಹ್ನೆಯೇರು.”

“ಒಳಕ್ಕೆ ಬರದೇಳು.”

ಅಪ್ಪು ಹ್ನೆ ಬಾಗಿಲಿಗೆ ಕಟ್ಟಿದ್ದ ಗೋಡೆ ಬೀಲದ ಪಂದಂತಸ್ವ ದರಿದ್ದ ಒಳಕ್ಕೆ ದೋಪ. ಸೆಲದಲ್ಲಿ ಬಂದು ಚಾಚೆಯ ಮೇಲೆ ಸ್ವೇದಾಲೀಕುಟ್ಟಿ ಮಾತಿಗಾಗ್ರಹ. ಒಂದಿನ ಸ್ವೇದಾಲೀಕುಟ್ಟಿ ಮಂದು ಹೇಳಲು ಸಾಧ್ಯವೇ ಇಲ್ಲ. ರರ್ಪರ ಕೃಶಮಾಗಿದೆ. ಮುಂದಿದ ಪಲ್ಲಿಯಾಗಿನ ಎದ್ದು ಕಾಣಿಸ್ತಿದೆ. ಅವನನ್ನು ಕಂಡಂಗ ಸ್ವೇದಾಲೀಕುಟ್ಟಿ ಉದ್ದೂ ಕಲ ಸಕ್ತ. ಆ ಮೇಲೆ ಹೇಳಿದ:

“ಮೇಲೇಳೋದಕ್ಕೆ ಅಗೋಧಿಳ್ಳ ಕುಟ್ಟಿ.”

“ಯಾಕೆ ಸ್ವೇದಾಲೀಕುಟ್ಟಿ?”

“ಘಾತ. ಏಳೋದಕ್ಕೆ ಅಗೋಧಿಳ್ಳ. ಬಿಲದ ಕ್ಯಾ-ಕಾಲೆಸಲ್ಟ್ ಜೀವ ಇಲ್ಲ.”

ಘಾತಮ್ಮ ಪತ್ತಿರದಲ್ಲಿ ಬಂದು ಸೀತಾ ಕಣ್ಣೇರೊನ್ನರೆಹೊಳ್ಳುತ್ತಾ ಹೇಳಿದ್ದು:

“ಮುಂದು ತಿಂಗಳಾಯಿತ್ತು ಮಲಗಿ. ಪಕ್ಕವಾತ ಅಂತ ಡಾಕ್ಟರು ಹೇಳಿತ್ತಾರೆ.”

“ಕೂತ್ತೊಳ್ಳೊಂದಕ್ಕೆ ಬಂದು ಮಣಿ ಹಾಕೊಂಡು.”

“ಘಾತ ಬೀಡ.”

ಅಪ್ಪು ಹ್ನೆ ಸ್ವೇದಾಲೀಕುಟ್ಟಿಯ ಚಾಪೆಯು ಮೇಲೆ ಕುಳಿತುಕೊಂಡ. ಅಪರಾಧ ವಾಡಿದವನಂತೆ ಹೇಳಿದ:

“ನಾಗ ಗೋತ್ತಿರಲ್ಲಿ.”

ಪಾತಾಮ್ಮ ಕಣ್ಣೇರೊರೆಸಿಕೊಳ್ಳುತ್ತ ಹೇಳಿದ್ದು:

“ಅಲ್ಲಾ ಹೀಗೆ ಮಾಡಿದ. ಮಂಮ್ಮುದು ಕುಟ್ಟಿ ಕೈಲ್ ದೇಳ ಕಳಸ್ತೇಕು ಅಂತ, ಸುಮಾರು ದಿನಬಿಂದ ಸಿಮ್ಮನ್ನು ಸೋಡಪೇಕು ಅಂತ ಇದೆ.”

ಪಾತಾಮ್ಮನ ಮುಂಬಿದಲ್ಲಿ ಪಿಂದಿನ ಕಳಿಯಿಲ್ಲ. ಬಾಗಿಲಿನ ಪತ್ತಿರ ನಬಿಸಾ ಬಿಂದು ದೀತುಕೊಂಡಂಗ ವಿವಾದದ ಸೆಳೆಲಿನ ಭಾಯೆಗಳು ಅವಳ ಕಣ್ಣನಲ್ಲಿಯೂ ಕಾಳಿಕುತ್ತಿದ್ದವು. ಅತ ಆ ಮನಂಂತೆ ಮಂಸಿ ಧಾಕೆ ಉಷ್ಣಿದ ನೆಲದ ಮೇಲೆ ದೃಷ್ಟಿನಟ್ಟು ಸ್ವಲ್ಪ ಮೊತ್ತು ಸುಮಂಬು ಕುಳಿತಿದ್ದ.

“ಇನ್ನು ಮೇಲೆದ್ದ ತಿರುಗಾಡೊಂದು ಕಷ್ಟ. ಪನಾಡಿಲ್ಲ, ಈ ಮಹ್ಕೆಂಗೆಲ್ಲ ಕಷ್ಟ ಬಂತು.”

ಸ್ವೇದಾಲೀಕುಟ್ಟಿಯ ಧ್ವನಿ ಕುಗಿತ್ತು.

ಪಾತುಮ್ಮು ಸ್ವಲ್ಪ ಸ್ವಲ್ಪವಾಗಿ ಮನೆಯ ಸ್ವಿತೀಯಲ್ಲವನ್ನೂ ವಿವರಿಸಿದ್ದು.

ವ್ಯಾಪಾರದಲ್ಲಿ ಈಗೇನೂ ಲಾಭ ಇಲ್ಲ. ಏದು ತಂಗಳ ಬಾಡಿಗೆ ಕೊಟ್ಟಿಲ್ಲ. ಅಂದಿಯಾವಾಗ ಬಾಲಿಮಾಡಿ ಕೊಡಬೇಕು ಅಂತಲೂ ಗೊತ್ತಿಲ್ಲ. ದೇವರು ಏನೇಸು ಮಾಡ್ತಾನೆ ಅಂತ ಗೊತ್ತಾಗೋದಿಲ್ಲ.”

ಯಾರೂ ಮಾತನಾಡದೆ ಮೊನೊವಾಗಿದ್ದರು. ಅಪ್ಪಣ್ಣ ಸ್ವದಾಲಿಕುಟ್ಟಿಯ ಬಾಪೆಯ ಮೇಲೆ ಕುಳಿತ್ತಿದ್ದು. ನಬೀಸೂ ಪಣತೆ ಚಚ್ಚಿಕೊಂಡು ಬಂದು ನೆಲದ ಮೇಲೆ ದಬ್ಬಿದ ಮೇಲಿಟ್ಟಿಳ್ಳು.

“ಪಾತುಮ್ಮು. ಒಂದಿಪ್ಪು ಟೀ ಮಾಡೋದಕ್ಕೆ ಏನಾದರೂ ಉಂಟಾ?”

ಅಪ್ಪಣ್ಣ ಕೂಡಲೇ ಹೇಳಿದ:

“ನನಗೆ ಈಗೇನೂ ಬೇಡ.”

ಪಾತುಮ್ಮು ಒಳಕ್ಕೆ ಹೋದಳು. ಅಲ್ಲಿ ಅಪ್ಪಣ್ಣ ಮತ್ತು ಸ್ವದಾಲಿಕುಟ್ಟಿ ಮಾತ್ರ ಇದ್ದರ್ದು.

“ಕುಟ್ಟಿ, ಇದ್ದಲ್ಲ ದೇವರ ಲೀಲೆ, ನಾನು ಮಾಡಿದ ಪಾಪದ ಫಲಾನ ಈಗ ಆಸು-ಖಿಸ್ತಾ ಇದ್ದಿನೆ.”

ಅಪ್ಪಣ್ಣಿಗೆ ಸ್ವದಾಲಿಕುಟ್ಟಿಯ ಮುಕಿದ ಕಡೆಗೆ ಸೂಡುವುದಕ್ಕೆ ಸಾಧ್ಯವಾಗಲ್ಲಿ.

“ನೀವು ಒಂದು ಒಳ್ಳೆ ಸ್ವಿತೆಗೆ ಬಂದುಭ್ರಾ.....ಆದ್ದರಿಂದ ಸಂತೋಷ.”

ಮತ್ತು ನಿರ್ಯಾಪ್ತತೆ ಅವರಿಂತ.

“ಬುದ್ಧಿ ತಿಳಿಯದ ಸ್ವದಾಲಿಕುಟ್ಟಿ ದೇವರು ಮತ್ತೆದ ಒಂದು ಕೆಲಸ ಮಾಡಿಬಿಟ್ಟು.”

ಸ್ವದಾಲಿಕುಟ್ಟಿಗೆ ಪನ್ನು ಉತ್ತರ ಕೊಡಬೇಕಿಂದು ತಿಳಿಯದೆ ಅಪ್ಪಣ್ಣ ಕಷ್ಟಪಡ್ಡ-ತ್ವರ್ಪದ್.

“ನಿಮ್ಮ ತಂದೆಯೂ ನಾನೂ ಒಂದೇ ತಟ್ಟಿಯಲ್ಲಿ ಉಂಟ ಮಾಡಿದವರು.”

ಅಪ್ಪಣ್ಣಿಯ ಮುಕಿ ಕಿಂಪಾಯಿತು. ಕೊಂಡುಗಳನ್ನು ಬರಿಸಿಕೊಳ್ಳುತ್ತ ಅತ ಹೇಳಿದ:

“ಅದಾಗ್ನಿ ಹೋಯಿತು. ಇನ್ನೂಕೆ ಅದು?”

“ನಿಮಗೆ ಆ ವಿಷಯ ಗೊತ್ತಿಲ್ಲ ಕುಟ್ಟಿ, ಗೊತ್ತಾದರೆ.....”

“ನನಗೆ ಗೊತ್ತಿದೆ. ನಾನು ಅದನ್ನು ಕೇಳಿದ್ದೇನೆ, ಮುರಿತ್ತಿದ್ದೇನೆ.”

ಆಗ ಸ್ವನಿಬಾ ಸ್ವದಾಲಿಕುಟ್ಟಿಯ ಬಾಪೆಯ ಚತ್ತಿರದಿಂದ ಕಡ್ಡಿ ವೆಟ್ಟಿಗೆಯನ್ನು ತೆಗೆದುಕೊಳ್ಳಲು ಬಂದಳು. ಸ್ವದಾಲಿಕುಟ್ಟಿ ಮನೆನ್ನು ದೇಹಬೇಕೆಂದ್ರಿಯನು ಬಿಟ್ಟಿದಲ್ಲಿ ಪ್ರಯತ್ನಿಸುತ್ತಿದ್ದು.

“ದೇವರು ಮರೆಯೋಣಿ. ನಾನು ಕೊಂಡು ಮತ್ತಿದರೆ.....ಬೆಳೆದು ನಿಂತ ಒಂದು ಮೇಲ್ನು, ತನ್ನ ಕಾಲ ಮೇಲೆ ತಾನು ನಿಖ್ಲದ ಒಂದು ಮಡುಗ ಎಲ್ಲಾ ದೇವರ ಲೀಲೆ.”

ತುಂಬಿ ಪ್ರಯಾಸದಿಂದ ಅಪ್ಪುಣಿ ಹೇಳಿದ:

“ಸೈದಾಲಿಕುಟ್ಟಿ ಬಿಂಡಿ ಹಣ್ಣಿಕೊಳ್ಳಬಾರದು.”

ಪಾತುವ್ಯು ಕಲಕಿದ ನೀರಿನಂತಿದ್ದ ಒಂದು ಗ್ರಾಸು ಟೀ ತಂದು ಇರಿದಳು. ಅವನು ಅದನ್ನು ಕಂಡಿಯುತ್ತಾ ಮಧ್ಯ ಹೇಳಿದ:

“ನಾನು ನಾಳೆ ಶಾರಿಗೆ ಹೋಗ್ಗೀನೆ.”

ಸೈದಾಲಿಕುಟ್ಟಿಯ ಮುಖದಲ್ಲಿ ಆಷಯ್ಯ ವ್ಯಕ್ತಪಟ್ಟಿತು.

“ಒಳ್ಳೆಯುದು, ಹೋಗಿ ಬಿನ್ನಿ.”

ಸ್ವಲ್ಪ ಹೊತ್ತು ಸುವ್ಯುನೆ ಕುಳಿತ್ತಿದ್ದ ಬಳಿಕ ಆತ ಎದ್ದು ನಿಂತು ಒಳಗಿನ ಬಾಗಿಲ ಕಡೇ ಹೋದ. ಪಾತುವ್ಯು ಗೋಡೆಯನ್ನೂರಿಗಿ ನಿಂತಂಕೊಂಡಿದ್ದಳು. ಅವಳ ಹಿಂದೆ ಒಂದು ನೇಳಲಿನುತ್ತೆ ನಬೀಸಳ್ಳೂ.

“ಸೈದಾಲಿಕುಟ್ಟಿಗೆ ಅಗತ್ಯವಾದದ್ದನ್ನು ಮಾಡಬೇಕು. ನಾಳೆ ಬಾಡಿಗೆ ಕೊಡೋಣ. ಮುಹಮ್ಮದನನ್ನು ಬೆಲ್ಗೆ ಹೊತ್ತಿಗೆ ಮುಂಚೆ ಒಂದು ಸಲ ಅಲ್ಲಿಗೆ ಕಳಿಸಿ.....”

ಆ ಮಂದ ಪ್ರಶಾಶದಲ್ಲಿ ಪಾತುವ್ಯುನ ಕೆನ್ನುಗಳಲ್ಲಿ ನೀರಾಡಿತ್ತಪಡ್ಡನ್ನು ಆತ ಕಂಡ. ಅಪ್ಪುಣಿ ಇನ್ನೂ ಹಚ್ಚಿನ ಆತ್ಮ ಏಕ್ವಾಸದಿಂದ ಹೇಳಿದ:

“ವಿನೂ ಚಿಂತ ಮಾಡಬೇಡಿ. ನಿಮಗೆ ಯಾವ ತೊಂದರೆಯೂ ಆಗುವುದಿಲ್ಲ.”

ಪಾತುವ್ಯುನ ಹಿಂದಿನಿಂದ ಒಂದು ಕೆಮ್ಮೆನ ಶಬ್ದ ಕೇಳಿಸಿತು. ಆತ ನಿಥಾನವಾಗಿ ಸೈದಾಲಿಕುಟ್ಟಿಯ ಹಾಸಿಗೆಯ ಹತ್ತಿರ ನಿಂತುಕೊಂಡು ಮತ್ತೂ ಒಂದು ಸಲ ‘ಹೋಗಿ ಬರುತ್ತೇನೆ’ ಎಂದು ಹೇಳಿ ಹೂರಷಿ. “ಉರಿನಿಂದ ಬಂದ ತಕ್ಷಣ ಒಂದು ಕಾಣುತ್ತೇನೆ.”

“ಕುಟ್ಟೀ” ಅವನು ಹೂರಣಾಗ ಸೈದಾಲಿಕುಟ್ಟಿ ಕರೆದ. “ಎಷ್ಟೂ ಕಾಲ ಅಯಿತು. ರೇಳಬೇಕು ಹೇಳಬೇಕು ಅನ್ನಿಸಿ.”

“ವಿನು?”

“ತಾಯಿನ ನೀವೈ ಮರೀಬಾರದು. ಅವರಿಗೆ ನೇವಲ್ಲದೆ ಬೇರೆ ಯಾರು?”

ಅಪ್ಪುಣಿಯ ಹಕ್ಕೆ ಬೆವರಿತು.

“ನೋಡಿಕೊಂಡು ಬರ್ತೀನಿ ಸೈದಾಲಿಕುಟ್ಟಿ.”

ಆತ ಬೇಗ ಬೇಗ ಹೆಚ್ಚಿ ಹಾಕುತ್ತಾ ಹೂರಷಿ. ಎರಡು ಕಡೆಗಳಲ್ಲಿಯೂ ಮಂದ ಪ್ರಶಾಶದ ಬೇಳಕುಗಳು ಏನುಗುಟ್ಟಿತ್ತುವುದು; ಸಾಯಂಕಾಲದ ಸಮಯವಾದದ್ದೀಂದ ಅಂಗಡಿಗಳಲ್ಲಿ ವ್ಯಾಪಾರದ ಗಲಾಟಿಯತ್ತು. ಅಂಗಡಿಗಳಲ್ಲಿ ಒಮ್ಮೆ ವರ್ಷದಿಂದ ಯಾವ ವ್ಯಾತ್ಸಸವೂ ಅಗಿಲ್ಲ, ಅದೇ ಸ್ಥಳ.....ಅಲ್ಲಿ ಮೂದಲು ಒಂದು ಬಸ್ತಿನಿಂದ ಇಂದದ್ದು ಹಳೆಯ ಪರಿಸು, ಲುಂಗಿ, ಒಂದು ಕೃಷೀಲ, ತಪ್ಪಿಬ್ಬಿಗಿ ಇಂದದ್ದು.....

ಮಾರನೆಯ ದಿನ ಬಿಸಲು ಇಳಿಯಂವ ಹೊತ್ತಿಗೆ ಅತ ಪಕ್ಕಿಪುರ ಸ್ವೀತನ್ನುನಲ್ಲಿ ಬಂದು ಇಳಿದ.

ಕೂಲಿಯವನ ತಲೆಯ ಮೇಲೆ ದೊಡ್ಡ ಸೂಟ್‌ಕೇಸನ್‌ನ್ನು ಹೋಲ್‌ಲ್ಯಾಲನ್‌ನ್ನು ಹೊರಿಸಿಕೊಂಡು ಸೀದಾ ಹೊರಟ್. ಪರಿಚಯವಿರುವ ವಾಲಿ ಸ್ವೀತನ್ನುನ ಪರಿಸರದಲ್ಲಿ ಯಾವುದಾದರೂ ಇದರೀ ಎಂದು ನೋಡಬೇಕಿಂದತ್ತು. ಅವರು ಪತ್ತೆ ಬೇಕು? ಓಟಿಟ್‌ನ್ನು ಫ್ರೈರ್‌ರನ ಕೈಯಲ್ಲಿ ಕೊಟ್ಟು, ರೈಲ್‌ರಸ್ಟ್‌ಗಾಗಿಯೇ ನಡೆದ. ಮುಕ್ಕಾಲು ಮೈಲಿ ನಡೆದರೆ ಕರುನ್ನೂರ್ ಸೇತುವೆ.

ಸೇತುವೆ ಕಳಗೆ ಬಂದಾಗ ಒಂದು ಸಲ ನೋಡಿದ. ಕಪ್ಪಾದ ದೊಡ್ಡ ಸೇತುವೆಯ ಕಂಬಗಳು ಎಂದಿಗಂತ ಹೆಚ್ಚಾಗಿ ನೀರನೊಳಗೆ ಮಂಳಾಗಿ ಹೋಗಿವೆ. ಹೊಳೆ ತಂಬಿ ಹರಿಯುತ್ತಿದೆ. ಹೊಳೆ ಪಕ್ಕಿದಲ್ಲಿ ನಡೆದು ಗೊನೆ ಕತ್ತರಿಸಿ ಹಾಕಿದ ನೇಂದ್ರ ಬಾಳಿಯ ತೋಟಗಳನ್ನು ದಾಟಿ ಕೊಟಿ ಕಡವಿನ ಹತ್ತಿರಕ್ಕೆ ಹೋದ.

ಖಾಲಿ ಕುಕ್ಕೆಗಳನ್ನು ಟ್ರೈಕೊಂಡು ಅಲ್ಲಿ ಮೂರು ನಾಲ್ಕು ಜನರು ಕುಳಿತಿದ್ದರು. ಅವರು ಸಂತಯದಿಂದ ಅವನ ಕಡೆಗೊಮ್ಮೆ ನೋಡಿದರು. ಅದನ್ನು ನೋಡಿಯೂ ನೋಡಿದವರ ಸಂತ ಅತ ಹೊಳೆಯ ಕಡೆಗೆ ಹೆಚ್ಚೆ ಇರಿಸಿದ.

ನೀರಿನ ಹತ್ತಿರದ ವರೆಗೆ ನಡೆದ. ದದದಲ್ಲಿ ನೋರ ಅಲ್ಲಲ್ಲಿ ಕಟ್ಟಿ ನಿಂತಿದೆ.

ಕಂಪಾದ ಲಾಗೆದ ನೀರಿಗಳಂತೆ ಕಲಿಕಿದ ನೀರು ಮಳ್ಳು ತಿಟ್ಟನ್ನು ಸವರಿಕೊಂಡು ಹರಿಯುತ್ತಿತ್ತು.

ದೋಣ ಹತ್ತಿರ ಬಂದಿತು. ಹಂಲ್ಲು ಕಟ್ಟಿನ್ನೂ ಒಲೆಯ ಗೊರಬೆಯನ್ನು ಇಟ್ಟು ಕೊಂಡಿದ್ದ ಹೊಲೆಯರು ದೋಣೀಯ ತಂಬ ಇದ್ದರು. ಪಂಚೆ ವ್ಯಾಪಾರಿ ರಾವುತ್ತರೂ ಅವನ ಒಟ್ಟೀಯ ಗಂಟೆ ಇತ್ತು.

ಅತ ಚಪ್ಪಲಿಯನ್ನು ಕಳಬಿ ಪಂಚೆಯನ್ನು ಮೇಲಕ್ಕೆ ಕಟ್ಟಿಕೊಂಡು ದೋಣೀಯಲ್ಲಿ ಕುಳಿತ್ತ. ದೋಣೀಯವನು ಒಂದು ಸಲ ಕೂಗಿದ. ದೂರದಲ್ಲಿ ಮರಳು ದಿಕ್ಕೆಯ ಕಡೆಯಿಂದ ಇಬ್ಬರು ಬರುತ್ತಿದ್ದರು. ಅವರು ತಕ್ಕುಣ ಬೇಗ ಬೇಗ ಹೆಚ್ಚೆ ಹಾಕಿದರು,

ಕೂಲಿಯವನು ಸೂಟ್‌ಕೇಸನ್‌ನ್ನು, ಹೋಲ್‌ಲ್ಯಾಲನ್‌ನ್ನು ಕೆಳಗಿಸಿ ದೋಣೀಯ ಒಂದು ಪಕ್ಕಿದಲ್ಲಿ ನೀರಿನ ಕಡೆಗೆ ಉಗಿಯುತ್ತ ನಿಂತಿದ್ದೆ.

ಮೊದಲಿನ ದೋಣೀಯವನನ್ನಲ್ಲ. ತಕ್ಕನೆಯ ಕೋಲು ಮುಖಿದ ಒಬ್ಬ ಯಂವಕ-ನಾಗಿದ್ದ ಅಂದು. ಈಗ ಒಬ್ಬ ಗಡ್ಡದ ಮುದುಕ.

ದೋಣೀಯವನ ಧೃಷ್ಟಿಯಲ್ಲ ಸೂಟ್‌ಕೇಸಿನ ಕಡೆಗೂ, ಹೋಲ್‌ಲ್ಯಾಲಿನ ಕಡೆಗೂ. ನೀರಿನ ಕಡೆಗೂ, ಸಿಗರೆಟ್‌ ಸೇದುತ್ತ, ಹಲಗೆಯ ಮೇಲೆ ಕುಳಿತ್ತ ಅಪ್ಪಣಿಯ ಕಡೆಗೆ ಇತ್ತು. ಮತ್ತಿಬ್ಬರು ಪ್ರಯಾಣಕರೂ ಬಂದು ದೋಣ ಹತ್ತಿದಾಗ ದೋಣೀಯವನು

ಮರಳಿನಿಂದ ದೋಷರು ನ್ನು ಮಾಡಿದ. ದೋಷ ನೇಲ ಬಿಟ್ಟು ಮೂರಟಾಗ ನೆಗೆದು ದೋಷರು ಕುಳಿತು ಜಲ್ಲೆಯನ್ನು ಕೈಗೆತ್ತಿಕೊಂಡ.

ಎದುರು ಭಾಗದಲ್ಲಿ ಕುಳಿತುಕೊಂಡಿದ್ದ ಇಬ್ಬರ ದೃಷ್ಟಿಯಲ್ಲಿ ತನ್ನ ಕಡೆಗೇ ಇದೆ ಎಂದು ಅಪ್ಪಣಿಗೆ ತಿಳಿಯಿತು. ಆತ ನೀರಿನ ಕಡೆಗಿಟ್ಟಿದ್ದ ದೃಷ್ಟಿಯನ್ನು ಬೇರೆ ಕಡೆಗೆ ಅರುಗಿಸಲಿಲ್ಲ. ಅವರಲ್ಲಿ ಒಬ್ಬ ಅಪ್ಪಣಿಯ ಕೂಲಿಯವನನ್ನು ಕೇಳಿದ:

“ಸ್ವಾಮಿಯೋರು ಯಾರು?”

“ನಂಗೋತ್ತಿಲ್ಲ. ತ್ಯಾನಾನಲ್ಲಿ ಬಂದರು.”

ಮತ್ತೆಬ್ಬಿ ಪ್ರಯಾಸಕೆ ಅದೇ ರೀತಿ ಮೆಲ್ಲಿಗೆ ಹೇಳಿದ:

“ಕಳಕ್ಕೆ * ಇರಬೇಕು.”

ಅಂತಿಮ ದದವನ್ನು ತಲಪಿದಾಗ ಆತ ಮೊದಲು ಇಳಿದ. ಮತ್ತೆಬ್ಬಿರು ಅವನಿಗೆ ಸ್ಥಳ ಬಿಟ್ಟು ಸಿಂತರು. ದೋಷರು ಮಾಡಿಕ್ಕಿರುತ್ತಾರೆಯಂತಹನ್ನು ತೆಗೆದುಕೊಟ್ಟು.

“ಕಿಲ್ಲರೆ ಇಲ್ಲವಲ್ಲ?”

“ಪರವಾಳಲ್ಲ. ಇಟ್ಟಿಕೊ.”

ಮುದುಕನ ಮುನ್ನ ಅರಳಿತು. ಬಿಟ್ಟು ಕಣ್ಣ ಬಿಟ್ಟು ಹಾಗೆಯೇ ನೋಡುತ್ತೇ ನಿಂತು ಕೊಂಡಿದ್ದು. ಮತ್ತೆಬ್ಬಿರು ಪ್ರಯಾಸಕರು ಆಶ್ಚರ್ಯ ಗೌರವಗಳಿಂದ ನೋಡುತ್ತಿದ್ದರು. ಆತ ರಸ್ತೆಯನ್ನು ತಲಪಿದ.

ಕಡವನ ಪರಿಸರದಲ್ಲಿ ಯಾವ ಬದಲಾವಣೆಯೂ ಇಲ್ಲ. ಸ್ವಲ್ಪ ಮೇಲ್ಮೈಗಾದಲ್ಲಿ ಮುರಕ್ಕಿನಿಂದ ಕಟ್ಟಿದ ಒಂದು ಸೆಣ್ಣ ಮಣಿಯಿಡಿ, ಹೊಸದಾಗಿ. ಎರಡು ಕಡೆಗಳಗೂ ನೋಡದೆ ಅಪ್ಪಣಿ ತಲೆಯಿತ್ತಿಕೊಂಡು ನಡೆಯುತ್ತಿದ್ದ. ಗದ್ದೆ ಕೊಯಿದಾಗಿತ್ತು. ದೂಡ್‍ಡ ಬಯಲಿಗೆ ಆತ ಬಂದಾಗ ಮತ್ತೊಂದು ಸಿಗರೇಟು ಪಚ್ಚಿದ. ಎದುರಿಗೆ ಬಂದ ಒಬ್ಬ ಮುದುಕ ಪಾಣನ್ನು ನಮಸ್ಕರಿಸಿ ಗದ್ದೆಗೆ ಇಳಿದು ಧಾರಿಬಿಟ್ಟು ನಿಂತುಕೊಂಡ.

ಮುಚ್ಚಿದ್ದ ಬಾಗಿಲನ್ನು ದೂರದಿಂದಲೇ ಕಾಣಬಹುದಾಗಿತ್ತು. ನಡಿಗೆ ಸ್ವಲ್ಪ ವೇಗ ವಾಯಿತು. ಮುಂಬಾಗಿಲನ್ನು ಗಟ್ಟಿಯಾಗಿ ನೂಕಿ ಮಣ್ಣಿಲು ಹತ್ತಿ ಅಂಗಳಕ್ಕೆ ಹೋದಾಗ ಅಲ್ಲಿ ಯಾರೂ ಕಾಣಬಲ್ಲಿ. ಸಂಶಯಪಟ್ಟಿಕೊಂಡು ಸ್ವಲ್ಪ ಹೊತ್ತು ನಿಂತೆ. ಬಡಗು ಖಾಗದಲ್ಲಿ ಯಾರೂ ಇಲ್ಲ. ಪಡಸಾಲೆಯಲ್ಲಿ ಪಚ್ಚಿಯ ಶಬ್ದ ಮಾಡುತ್ತ ಗಟ್ಟಿಯಾಗಿ ಕೇಳಿದ.

“ಇಲ್ಲಿ ಯಾರೂ ಇಲ್ಲವಾ?”

* ಮನೆಯ ಹೆಸರು.

ಉತ್ತರವಿಲ್ಲ. ಪದಸಾಲೆಗೆ ಬಂದಾಗ ಬಡಗು ಭಾಗದ ಬಾಗಿಲು ಮಂಚ್ಯಾದ್ಯಾದನ್ನು ಕಂಡ.

ಪ್ರಿನ್‌ ಹೊರಗೆ ಬಂದ. ಅಗ ಅವನು ಕಂಡು ಬಿತ್ತಾಯದ ಮನೆಗೂ ಚೌಕಟ್ಟಿನ ಮನೆಗೂ ಮಂಧ್ಯೆ ಅಂಗಳದಲ್ಲಿ ಬಂದು ಬೇಲಿ ಹಾಳಿದ್ದಿದ್ದನ್ನು. ಕೊಲಿಯವನು ಪಟ್ಟಿಗೆಯನ್ನು ಮೋಲ್ಡ್ ಲಸ್‌ನ್‌ ಹೊತ್ತುಕೊಂಡು ತನ್ನ ಅಸಮಾಧಾನವನ್ನು ವೃಕ್ತಪರಿಸುತ್ತಾ ಸಂತಿದ್ದ.

ಅತ ಮಡುಭಾಗದ ಅಂಗಳಕ್ಕೆ ಹೋದ. ಅಲ್ಲಿ ಮತ್ತೊಂದು ಮುಣ್ಣ ಬೇಲಿಯನ್ನು ಕಂಡ. ಬಿತ್ತಾಯದ ಮನೆಗೂ ಕ್ಯಾರ್ಯಾಲೆಗೂ ಮಂಧ್ಯೆ ಇತ್ತು ಅಥು. ಕ್ಯಾರ್ಯಾಲೆಯ ಅಂಗಳದಲ್ಲಿ ಒಟ್ಟು ಸ್ತ್ರೀ ಕೇಸಮಾಡಂತ್ತಿದ್ದಷ್ಟು. ಅವನು ಮನೆಗೆ ಎದುರಾಗಿ ಕುಳಿತ್ತಿದ್ದರು ಬಿಳಿಯ ರವಕೆ ತೊಟಿದ್ದ ಕವ್ವನೆಯ ಒಟ್ಟು ಸಣ್ಣಿ ಸ್ತ್ರೀ.

ಅಪ್ಪಣ್ಣೆ ಕೆಂಪುದ್ರ. ಆ ಸ್ತ್ರೀ ತಿರುಗಿ ನೋಡಿದಱು. ಮಿನಾಕ್ಷಿಕ್ಕು!

ಅವರು ಮೊರೆವನ್ನು ಕೇಗಿಟ್ಟು ಏದ್ದು ಸಂತರು. ಅಶ್ವಯುದ್ದಿದ್ದ ನೋಡುತ್ತಿದ್ದರು. ಅತನ್ನ ಗುರುತಿಸಲು ಅವರು ಕವ್ವಪಡುತ್ತಿದ್ದಂತ ತೋರುತ್ತಾರು.

“ಯಾಕೆ. ಗೊತ್ತಾಗಲಿಲ್ಲವಾ ಮಿನಾಕ್ಷಿಕ್ಕು?”

“ಯಾರು ಅಪ್ಪಣ್ಣಿಯಾ?”

ಅವರ ಮೂಲೆ ಬಿಟ್ಟುಕೊಂಡಿದ್ದ ಕವ್ವ ಮುಖದಲ್ಲಿ ಅತ್ಯಾಂಶ ಯು ಮೂಡಿತು. ಬೇಲಿಯ ಪತ್ತಿರಕ್ಕೆ ಅವರು ಬಂದು ಸಂತರು.

“ಮಿನಾಕ್ಷಿಕ್ಕಿನಿಗೆ ಗೊತ್ತಾಗಲ್ಲ. ಅಲ್ಲವಾ?”

“ಆಣು ತಂಬಾ ಬೆಳಿದಿನ್ನೀಯಲ್ಲ.”

ಅತ ಚೌಕಟ್ಟಿನ ಮನೆಯ ಕಡೆಗೆ ನೋಡುತ್ತಾ ಕೇಳಿದ:

“ಅಲ್ಲಿ ಯಾರೂ ಇಲ್ಲವಾ?”

“ಆ ಮನೆ ಮಾಹಿನಿ ಸೇರಿತಲ್ಲ? ಮಂಧ್ಯೆ ಮಂಧ್ಯೆ ಬರ್ತು ಇರ್ತಾರೆ ಅಷ್ಟೇ.”

“ಇಲ್ಲಿ ಇರೋರು ಯಾರು?”

“ಕುಟ್ಟಿನೂ ಮಾಳೊನೂ. ಪಾಲಾದ ಮೇಲೆ ಬಂದು ವರ್ಷ ಇದ್ದರು. ಆ ಮೇಲೆ ಶಿಂಗಾಪುರದಿಂದ ಬಂದ ರಾಫ್ರವನ್ ನಾಯರಿಗೆ ಮಾರಿದರು. ಅಲ್ಲಿ ಘರೂ ವಾಸ-ಮಾಡ್ತು ಇಲ್ಲ.”

ಚೌಕಟ್ಟಿನ ಮನೆ ದೊಡ್ಡ ಮಾವನಿಗೆ.

ಬಿತ್ತಾಯದ ಮನೆ ಕುಟ್ಟಿ ಪಾವನಿಗೆ.

ಮಿನಾಕ್ಷಿಯಕ್ಕಿನಿಗೆ ಕ್ಯಾರ್ಲೆ.

“ದೊಡ್ಡ ಮನೆ?”

“ಅಕ್ಕನೂ ಮಕ್ಕಳೂ ಅವರ ಮನೆಗೆ ಹೋದರು.”

ಕೈಯಾಲೆಯನ್ನು ತೋರಿಸುತ್ತು ಏಣಾಕ್ಕೆ ಹೇಳಿದರು:

“ನನ್ನ ಮನೆ ಈಗ ಇದು” ಎಂದು.

ಆತನಿಗೆ ವಿಷಯವೆಲ್ಲ ತಿಳಿಯಿತು.

ಆತ ಕಳಿದಾಟ ಕೈಯಾಲೆಯ ಮುಂದೆಕ್ಕೆ ಹೋದ. ಕೊಲ್ಲಿಯವನ ತಲೆಯ ಮೇಲಿನಂದ ಪಟ್ಟಿಗಿರುತ್ತಿದ್ದು ಕೆಳಗಿಂತ ಕೈಯಾಲೆಯ ಜಗಲಿಯ ಮೇಲಿಟ್ಟು. ಕೊಲ್ಲಿ ಕೊಟ್ಟು ಅವನನ್ನು ಕಡುಹಿಸಿದ.

ಏಣಾಕ್ಕೆ ಮಟ್ಟಿಲುಗಳನ್ನು ಹತ್ತಿ ಬಂದಳು. ಅಪ್ಪೆಟ್ಟೆ ಅವಳನ್ನು ಹೀಂಬಾಲಿಸಿದ.

ಉದ್ದವಾಗಿ ನಿಮಿಂಬಿಸಿದ ಒಂದು ಓಲೆಯ ತಟ್ಟಿಯ ಮನೆ ಕೈಯಾಲೆ. ಒಂದೆ ಮಳಿಗಾಲದಲ್ಲಿ ಹಲ್ಲಿನ ಕಂತೆಗಳನ್ನು ಸಂಗ್ರಹಿಸುವುದಕ್ಕೂ ಭಕ್ತಿ ಬಹಿರೂಪುದಕ್ಕೂ ಉಪಯೋಗಿಸುತ್ತಿದ್ದಾರು. ಒಳಗೆ ಮಣಿನ ಗೋಡೆಗಳನ್ನು ದಾಕಿ ಮೂರು ಭಾಗ ಮಾಡಿದ್ದಾರೆ.

“ಯಾರೇ ಅದು?”

ತುಂಬಿ ಕ್ಕೀರೆಸಿದ ಒಂದು ಶಬ್ದ.

“ಯಾರು?” ಅಪ್ಪೆಟ್ಟೆ ಹೇಳಿದ.

“ಅಜ್ಞಿ.”

ಆತ ಮಣಿನ ಗೋಡೆಯ ನಡುವಿನಲ್ಲಿ ಆ ಕಡೆಗೆ ಚೋದ. ಅಲ್ಲಿ. ಒಂದು ಪಕ್ಕದಲ್ಲಿ ಹರಿದು ಮೇನಿದ ಕೆಂಪು ಶಾಲನ್ನು ಹೊದೆದುಹೋಡು ಅವರು ಮಲಗಿದ್ದರು.

“ಯಾರೇ ಏಣಾಕ್ಕೆ?”

ಆತ ಚಾಪೆಯ ದತ್ತಿರ ಬಗ್ಗೆ ನಿಂತಾಕೊಂಡು ಹೇಳಿದ.

“ನಾನು ಅಜ್ಞಿ ಅಪ್ಪೆಟ್ಟೆ.”

ಅಜ್ಞಿ ಪ್ರಯಾಸಪಟ್ಟು ಎದ್ದು ಕುಳಿತರು. ಒಣಿದ ಹೊಗೆ ಸೊಂಟಿನ ಮಾಡಿಕೆಗಳಂತಿದ್ದ ಶುಷ್ಕವಾದ ತೋಕುಗಳನ್ನು ಸುರ್ಕುಗಟ್ಟಿದ್ದ ಮುಖವನ್ನೂ ಅಪ್ಪೆಟ್ಟೆ ನೋಡಿದ. ತಲೆಗೂಡಲನ್ನು ತೆಗೆಸಿದ್ದಾರೆ. ಅವನ ಶರೀರವನ್ನು ಮುಟ್ಟಿ ತಡವಿಕೊಂಡು ಅವರು ಹೇಳಿದರು:

“ನನ್ನಷ್ಟು, ಅಂತು ಒಂದು ಸಲ ಬಂದೆಯಲ್ಲ ಸದ್ಯು.”

ಅಪ್ಪೆಟ್ಟೆ ಮನೆವಾಗಿದ್ದ.

“ಅಜ್ಞಿಗೆ ಕೇಳು ದೃಷ್ಟಿ ತೀರ ಇಲ್ಲದ ಹಾಗಾಯ್ತು. ಇನ್ನು ದಿನಾ ದಿನಾ ತಡಮಾಡೇದರ ಬದಲು ಬೇಗ ಆ ಕಡೆಗೆ ನನ್ನ ಕರಿಕೊಂಡಿದೆ ಚೆನ್ನಾಗಿತ್ತು.”

ಆ ಕಣ್ಣಗಳನ್ನು ಅವಸು ದಿಕ್ಕಿನ ಮೋಡಿದ. ಅವು ಹಳಿದೆ ಬಿಣ್ಣದ ಕಷ ಕಟ್ಟಿದೆತ್ತದ್ದುವೇ.

ತಲೆಯನ್ನೂ ಕತ್ತಲ್ಪನ್ನು ಒಂದು ಸಲ ತಡವಿ ನೋಡಿ ಅಜ್ಞ ಹೇಳಿದರು:

“ನಂಜು ಕುಟ್ಟೀ ನೀನು ಹೋಗಿ ಎಮ್ಮೆ ವರ್ಷ ಆಯಸ್ಸು.”

“ನಾಲ್ಕುದು ವರ್ಷ ಕಳಿದುವಲ್ಲ?”

ಅಲ್ಲಿ ಕುಳಿತರೆ ಅಡಿಗೆ ಮನೆಯನ್ನು ಕಾಣಬಹುದಿತ್ತು. ನಾಲ್ಕು ದು ಮಂಡಕೆಗಳು, ಏರದು ಕಂಚಿನ ತಟ್ಟಿಗಳು. ಮರದ ಕಾಲಿನ ಹೇಳಿದ್ದೆ ಒಂದು ಚಿಮಿಣಿ ಎನ್ನೇಯ ಹಣತೆ.

ಅಪ್ಪುಣಿ ಎದ್ದು ಹೊರಗಿನ ಕೋಕೆಗೆ ಒಂದು. ಅಲ್ಲಿ ಏಣಾಕ್ಕೆ ಮರದ ಕಂಬಿಗಳನ್ನು ಹಿಡಿದುಕೊಂಡು ಹೊರಕ್ಕೆ ನೋಡುತ್ತಾ ನಿಂತುಕೊಂಡಿದ್ದರು.

“ಎಲ್ಲಾ ನನ್ನ ಮಹಿಳಾರಹ. ಅವರೇನೋ ಹೇಗೆ ಕಣ್ಣ ಮುಚ್ಚಿಕೊಂಡರು.” ಸ್ವಲ್ಪ ಹೂತ್ತು ಬಿಟ್ಟು ತನಗೆ ತಾನೇ ಸಮಾಧಾನ ಮಾಡಿಕೊಳ್ಳುವಂತೆ ಅವರು ಹೇಳಿದರು “ಮೋದಮರು ಕಪ್ಪುವಲ್ಲಿದೆ ಹೋದರು.”

“ಕುಟ್ಟಿ ಮಾವನ್ನಿ ಮಾಜೂ ಈಗೆಲ್ಲಿದ್ದಾರೆ?”

“ಬಡಗು ಕೋಕೆಂಪಲ್ಲಿ—”

ಅಪ್ಪುಣಿಯ ಕಣ್ಣಗಳು ಬಿರುಕುಬಿಟ್ಟಿ ಗೋಡೆಗಳನ್ನೂ ದವ್ವಳಿಕೆ ಪಡ್ಡ ಸೀಗೇ ಸಲಭಮಳ್ಳಿ ಹೋಯ ಹೇಳಿದ್ದೆ ದರಕು ಬಟ್ಟಿಗಳನ್ನೂ ನೋಡುತ್ತ ಸಂಭೇಸುತ್ತಿದ್ದುವೇ.

ಆತ ಮರದ ಕಂಬಿಗಳ ಮೂಲಕ ಹೊರಗಿ ನೋಡಿದ. ವಡಕ್ಕೇಪಾಟ್ನ ಹೊಟ್ಟಿನ ಮನೆಯ ಬಾಗಿಲು ಮಂಜ್ಞಿತ್ತು.

ಮಿಣಾಕ್ಕೆ ಹೇಳಿದ್ದರು:

“ಅಪ್ಪುಣಿ ರಜದಲ್ಲಿ ಒಂದದ್ದು?”

“ಹೋದು.”

“ಇಲ್ಲಿ ಕುಳಿತುಕೊಳ್ಳಿದ್ದೇ ನೂ ಅನುಕೂಲ ಇಲ್ಲ. ಅಕ್ಕನ ಮನೆಗಾದರೂ ಹೋಗಿದ್ದರೆ ತೊಂದರೆಯಾಗಿರಲಿಲ್ಲ.”

“ನಾನಿಲ್ಲೇ ಇಲ್ಲೇನೆ. ನನ್ನಿಂದ ನಿಮಿಗೆ ಯಾವ ತೊಂದರೆಯೂ ಆಗೋಬಿಲ್ಲ.”

ಮಿಣಾಕ್ಕೆ ಯಾವ ಫೇದ ಭಾವವೂ ಇಲ್ಲದೆ ಹೇಳಿದರು:

“ನಾಗೆ ಯಾವ ತೊಂದರೆಯೂ ಇಲ್ಲ.”

ದರಟು ತಿಗೆದು ಗೋಡೆಯ ತಟ್ಟಿಯಲ್ಲಿದ್ದ ಮೊಳಗಿ ತೊಗು ಹಾಕಿ. ಹೋಲ್ಲಾಲ್ ಕಟ್ಟಿ ಬಿಟ್ಟು ಅದರ ತುದಿಯಲ್ಲಿ ಕುಳಿತುಕೊಂಡ.

ಆತ ಪಟ್ಟಿಗೆಯನ್ನು ತರೆದು ಒಂದು ಹತ್ತು ರೂಪಾಯಿಯ ನೋಟನ್ನು ಏಣಾಕ್ಕೆ ಹೈಯಲ್ಲಿ ಹೊಟ್ಟು ಹೇಳಿದ:

“ಅತ್ಯಾವಶ್ಯಕವಾಗಿ ಬೇಕಾದದ್ದನ್ನು ತರಿಸಿಕೊಳ್ಳಿ.”

ರಾತ್ರಿ, ಬೆಳ್ಳದಿಂಗಳು ಹರಡಿತ್ತು. ಕನ್ನಾ ಮಾಸದ ಬೆಳ್ಳದಿಂಗಳು. ಅಪ್ಪಣಿ ಉಟ್ಟ ಮಾಡಿ ಕೈಯಾಲೆಯ ಹೋರಿಗೆ ಬಂದ.

ಕೈಯಾಲೆಯ ಹಿಂದೆ ನಾಗಬಿನ. ಆದರೆ ನಡುವಿನಲ್ಲಿ ಬಹುದೊಡ್ಡ ವಂರ. ಕತ್ತಿಯ ಅಲಗಿನತೆ ಹೋಳಿಯುವ ಬೆಳ್ಳಿಗಳಲ್ಲಿ ಬಂದು ಭೀಕರ ರೂಪವನ್ನು ಆ ವಂರ ನಿರ್ಮಿಸಿತ್ತು.

ಬೆಳ್ಳದಿಂಗಳನಲ್ಲಿ ಸರ್ವಾಗಳು ಹೆಡೆಬಿಛ್ಯಾ ಆಡುತ್ತೇವೆಂದು ಚಿಕ್ಕಿಯಿನಲ್ಲಿ ಕೇಳಿದ ಕಥೆ-ನೆನ್ವಾಯಿತು. ಅಲೆಗಳ ರಘುವಿಲ್ಲದ ಪ್ರಶಾಂತತೆಯ ಬಂದು ಸಮುದ್ರ ಸುತ್ತಲೂ, ತಂಗರಿಯದಂತೆ ಅವೃತ್ತವಾದ ಗಾನದ ಕಾಗೆ ಬಂದು ವಿವಾದ ಧಾರೆ ಅವನ ಹೃದಯಕ್ಕೆ ನುಗ್ಗಿ ಬರುತ್ತಿತ್ತು.

ಹೋರಣು ಬರುವಾಗ ಇದ್ದ ಆವೇಶವೆಲ್ಲ ಇಳಿದು ಹೋದಂತೆ ತೋರಿತು.

ಷದು ಪರ್ವತಗಳ ನಂತರ ಅಪ್ಪಣಿ ಉಂಟಿಗೆ ಹಿಂದಿರುಗಿ ಬಂದ ವಿವರ ಮಾರ್ಗ ನೆಯ ದಿನವೇ ಉಂಟಿಲ್ಲ ಹರಡಿ ಹೋಗಿತ್ತು.

ಹಿಂದಿನ ಅಪ್ಪಣಿಯಲ್ಲ ಬಂದಿರುವುದು. ಟೋ ತೋಟದಲ್ಲಿ ಉದ್ದೋಗಿಸ್ತು. ಕೈಯಲ್ಲಿ ಹಣವಿದೆ. ಪ್ರತಿದಿನ ಪತ್ತು ರೂಪಾಯಿ ನೋಟನ್ನು ಏನಾಳ್ಳಿ ಅಕ್ಕು ಹೋಲೆ-ಯರ ಹುಡುಗನ ಹತ್ತಿರ ಅಗಂಡಿಗೆ ಕೊಟ್ಟು ಕಳುಟಿಸುತ್ತಿದ್ದಾಗೆ, ಎನ್ನುವ ಮಾತರಿಕಾ ಖಾಲಿನಲ್ಲಿಲ್ಲ ದಾರಿತು. ಏನಾಳ್ಳಿ ಅಮೃತಿಗೆ ಬಯದ ಒಕ್ಕುಯ ಕಾಲವನ್ನು ಕುರಿತು ಮಾತನಾಡಿಕೊಳ್ಳುತ್ತದೆ ಜನರೂ ಇದ್ದರು.

ಮೂರನೆಯ ದಿನ ಬೆಳಗಿನ ಹೋತ್ತು ಯಾರೋ ಅಪ್ಪಣಿಯನ್ನು ಕಾಣಲು ಬಂದಿದ್ದರು. ಒಟ್ಟು ವರುಸ್ವಾದ ಮುದುಕಿ.

“ಯಾರು?”

ಅಪ್ಪಣಿ ಕೇಳಿದ. ಏನಾಳ್ಳಿಕ್ಕು ಹೇಳಿದರು:

“ಸಂಬಂಧಿಕರು.”

“ಇಮೋ”.

ಅಪ್ಪಣಿಯ ಹತ್ತಿರ ಬಂದು ಆವರ ಸಿಂಠಾಗ ಆವರ ಮುಖ ಅರಣಿತು. ಇನ್ನೇನು ಮಾತನಾಡಬೇಕು ಅನ್ನು ವಪ್ಪರಲ್ಲಿ ಶಾಂತವಾಗಿ ಅಪ್ಪಣಿ ಕೇಳಿದ:

“ಷಣ್ಮು?”

“ಯಾರವ್ಯ ಇದು? ಗೂತ್ತು ಮಾಡೋದಕ್ಕೇ ಆಗೋದಿಲ್ಲ. ಸಂಪೂರ್ಣವಾಗಿ ಬದಲಾಯಿಸಿ ಬಿಟ್ಟಿದ್ದೀ?”

ಅಪ್ಪಣಿ ಅದಕ್ಕೇನೂ ಉತ್ತರ ಕೊಡಲಿಲ್ಲ.

“ನಿಮಗೆ ಹಾಗೀಲ್ಲ ನಾವು ನೆನ್ವಾಗೋದಿಲ್ಲ. ನೀವೆಲ್ಲ—”

“ನಾನೊಂದನ್ನು ಮರೆತಿಲ್ಲ.”

“ಒಂದ ಸುದ್ದಿ ಕೇಳಬಂದೆ.”

“ಯಾಕೆ?”

ಯಾವ ಅತ್ಯೇಯತೆಯನ್ನು ತೋರಿಸಿಕೊಳ್ಳದೆ ಅಪ್ಪಣ್ಣ ಕೇಳಿದ.

“ಕೈಲಾಗದ ಕಾಲ ಬಂತು. ನೇವೇ ತಾನೇ ಅಶ್ರಯ. ಎಲೆ ಅಡಿಕೊಂಡು ಕೊಳ್ಳೋದಕ್ಕೆ ಕೂಡ ಗತಿಯಲ್ಲದ ಹಾಗಾಯ್ತು. ಏನಾದರೂ ಅನುಕೂಲ ಮಾಡಿಕೊಡ-ಬೇಕು.”

“ತೀತಿ ಬರೆತ ಒಂದು ಅಧಿಕಾರವಾಟಿಯಲ್ಲಿ ಅವನು ನಗುತ್ತಾ ಹೇಳಿದನು:

“ನೇವು ನನ್ನನ್ನ ಮುಡುಗನಾಗಿದ್ದಾಗ ನೋಡಿದ್ದಿರಾ?”

“ಯಾಕೆ ಹಂಗಲ್ಲ ಕೇಳ್ಳಿಯಾ?”

“ನೇವು ನನ್ನನ್ನ ಕಂಡದ್ದುಂಟಿ? ನನ್ನ ಹತ್ತಿರ ಮಾತಾದಿದ್ದುಂಟಿ ಅಂತ. ನಿಮಗೂ ಸಾಗೂ ಏನು ಸಂಬಂಧ?”

ಅವರ ನಗು ಸುಂತಿತು.

“ನಾವೆಲ್ಲ ಒಂದೇ ಮನೆನಂದವರು. ರಕ್ತ ಸಂಬಂಧ ಹೋದಿತಾ?”

“ಆ ಸಂಬಂಧ ನಿನ್ನ ದಿನ ಉಂಟಾದದ್ದಲ್ಲವಾ? ಸುಮ್ಮನೆ ಹೋಗಿ. ನನ್ನಂದ ಏನೂ ಹೆಚ್ಚಿಲಾರದು.”

ಅವರು ಮತ್ತೆ ಮಾತನಾಡುವುದಕ್ಕೆ ಅಲ್ಲಿ ಸಿಲ್ಲಲಿಲ್ಲ. ಏನಾಕ್ಕೆಕ್ಕೆನ ಹತ್ತಿರವೂ ಅಜ್ಞಿಯ ಹತ್ತಿರವೂ ಹೇಳಿ ಹೋಗುವುದನ್ನು ಮರೆತು ಹೂರಟು ಹೋದಾಗ ಅಪ್ಪಣ್ಣ ಹೇಳಿದ:

“ರಕ್ತ ಸಂಬಂಧದ ಹಕ್ಕು.”

* * * * *

ಆದೇ ದಿನ ಕೃಷ್ಣನೊರುಟ್ಟಿಯೂ ಬಂದದ್ದು. ಕೆಂಪು ಟಾಪರ್ ಯಾಕಿಕೊಂಡು ಓಡಾಡುತ್ತಿದ್ದ ಕೃಷ್ಣನೊರುಟ್ಟಿ ಈಗ ಬಳಿದಿದ್ದಾನೆ.

“ಪನು ಕೃಷ್ಣನೊರುಟ್ಟಿ?”

“ಪನೂ ಇಲ್ಲ.”

“ಸೌಖ್ಯವಾಗಿದ್ದೀ ತಾನೆ?”

“ಹೋದು.”

ಅಲ್ಲಿಗೆ ಆ ಸಂಭಾಷಣೆಯನ್ನು ಸಿಲ್ಲಿಸಿದ. ಕೃಷ್ಣನೊರುಟ್ಟಿ ಸ್ವಲ್ಪ ಮೊತ್ತು ಸುಮ್ಮನೆ ಜೀರಣಗಳ ನೆಟಿಗೆ ತೆಗೆಯಬಿತ್ತಾ ಸಿಲ್ಲಿದ್ದ. ಒಳಗೆ ಹೋಗಿ ಅಜ್ಞಿಯನ್ನು ಕಾಡು ವರಂತು

ನಿಂದಿಗಳ ನಂತರ ಅವನು ಪ್ರನೇ ಬಂದ. ಹತ್ತಿರ ಒಂದು ಸಂಕೋಚಿಸಿದ್ದೀಕ್ಕೆ ನಡುವೆಂಬು:

“ಅಮ್ಮೆ ಅಪ್ಪಣಿ ಅಣ್ಣಿಸ್ತು ಕರ್ಕೊಂಡು ಬರಯೇಂದ್ರಾಜ್.”

“ಉನ್ನ ಏರೈಡ್?”

“ಪಂಚಾ ಇಲ್ಲ. ಇಲ್ಲಿ ನರೋದಕ್ಕೆ ತೊಂದರೆಯಾದರೆ ಅಲ್ಲ. ಬಂದಿರಲ್ಲಿ ಅಂತ ಹೇಳಿದ್ದಾಳೆ.”

“ನನಗೆ ಇಲ್ಲಿ ತುಂಬ ಅನುಕೂಲವಿದೆ.”

ಕೃಷ್ಣನೇ ಕುಟ್ಟಿ ಹೇಳಿ, “ಅಮ್ಮೆ ಒಂದು ಸಲ ಕಾಣಬೇಕು ಅಂತ ದೇಹ ಕಳಿಂದ್ರಾಜ್.” ಎಂದ.

ಅಪ್ಪಣಿ ಶಿರೇಟಿಸ ತಂಡನ್ನು ನೆಲಕ್ಕೆ ಸೆಯುತ್ತಾ ಮಂಧ್ಯ ದೇಹಾ: “ಅಮ್ಮೆನು ಅತ್ಯ ದೇಹ—ಆಮ್ಮೆಯಿಂದ ಕಾಣಬೇಕು ಅಸ್ತುವ ಆರೆಯಿಸುವುದೇ ಇಲ್ಲಿ ಬಂದು ಕಾಣಲ್ಲಿ ಅಂತ.”

ಬಾಡಿದ ಮುಖಿದ ಮೇಲೆ ಕಷ್ಟ ಪಟ್ಟಿ ಸಾಗುವಾಗ್ನು ತಂದುಕೊಂಡ. ಅವನ ದುಂಬಿ ಹೆಚ್ಚಿತ್ತು.

“ನಾನೆಂಬ್ರೋ ಸಲ ಕಂಡಿಲ್ಲವೇ?”

ವರಹು ದುರಸಗಳ ನಂತರ ಸಂದರ್ಶಕರಾರೂ ಇರಲಿಣಿ. ಮೊಳೆ ಪಕ್ಕದ ಅಭಿ-
ಖರ್ ತನ್ನನ್ನು ಕಾಣಲು ಬಂದಿದ್ದ. ಬರುವಾಗ ಒಂದು ಮಾಲೆ ಮಿನಹನ್ನು ಹಿಡಿಮು-
ಕೊಂಡು ಬಂದಿದ್ದ. ಮಿನಾಕ್ಷಿಕ್ಕನಿಗೆ ಅದರ ಬೆಲೆ ಕೊಂಡುವುದಕ್ಕೆ ಹೇಳಿದ.

ಪಾಲಿದಿ: ಕೈಯಾಲೆಯಲ್ಲಿ ಕುಳಿತು ತಿನಾದರೂ ಸೆಡುತ್ತಿದ್ದ. ಸಾಯಂಕಾಲ ಮೊರಗೆ
ಎಲ್ಲಿಯಾದರೂ ಸ್ವಲ್ಪ ಮೂರ ಹೋಗಿ ತಿರುಗಾಡಿಕೊಂಡು ಬರುತ್ತಿದ್ದ.

ಮಿನಾಕ್ಷಿಕ್ಕ ಹಿಂದಿನಂತೆಯೇ ಮಾತಾದಿಕಾರಿ ಮಾತ್ರ; ಮಾತಾಡುವುದು. ಹಗಲು
ಮೊಮ್ಮೆ ಕಳಿಯುವುದೇ ಕಷ್ಟಮಾಗಿತ್ತು.

ರಾತ್ರಿ ಉಟಿವಾದ ಮೇಲೆ ತುಂಬ ಹೊತ್ತು ಅಗ್ಳಾದಲ್ಲಿ ತಿರುಗಾಡುತ್ತಿದ್ದ.
ಅಗ್ಳಾದ ಅಂಚಿಸಲ್ಲಿ ಕತ್ತಲಿಸಿ ಮಾಡಿದ ಒಂದು ಚಲಿಸುವ ಮರಿದ ಮೋಟಿ ಸುಂಡಿದೆ. ಅದರ
ಮೇಲೆ ಕುಳಿತುಕೊಂಡು ರಾತ್ರಿಯ ಬೆಳಿಗಿಗಳು ಸುಣಿದ ಕತ್ತಲೆಗೆ ಅಫ್ಯಾವನನ್ನು
ನೋಡುತ್ತಿದ್ದ ನಾಗಾಂಧಿ ಕಡೆಗೆ ನೋಡುತ್ತ ಕುಳಿತ್ತಿದ್ದ.

ಅಲ್ಲಿ ಸರಾಗಳು ದೆಯೆತ್ತಿ ಅಮುತ್ತಮೆಯಿ?

ಅದನ್ನು ನಾನುಕೊಂಡಾಗಲ್ಲಿ ದೀಪದ ಕಾಂಡಿಯಲ್ಲಿ ಆಡಿ ಸಲಿದಾಡುವ ಒಂದು
ಅಧ್ಯಾ ನಗ್ನ ಇಂದ ಯಾಡುಗಿಯು ಚಿತ್ರ ಕಣ್ಣೆಯಲಿಗೆ ಬರುತ್ತಿದೆ.....ಅವರನ್ನು ಕುರಿತು
ಷಟ್ಕಾರಸದೀರು ಅಣ್ಣಿತ್ತು. ಕೇಳಿದರೆ ತಿಳಿಯುತ್ತದೆ. ಅದರೆ ಕೇಳಲಿಣಿ.

ಹಿಂದಿನ ದಿನ ಮನೆಯ ಹಿಂದಿನ ಕಾಲು ದಾರಿಯಲ್ಲಿ ಹೊರಟು ಗುಡ್ಡದ ಮೇಲೆ ಹೋಗಿದ್ದಾಗಿ ಏಣಾಕ್ಕೆಕ್ಕನ ಹತ್ತಿರ ಕೇಳಿ ತಿಳಿದಿದ್ದ. ಹಕ್ಕೆದಿಂದ ಹಿಡಿದು ಬಾತ್ವೈನ ಗುಡಿಸಿಲಿನ ವರಗಿರುವ ಕೆಳವೆಯನ್ನು ಆತನಿಗೆ ಬಿಟ್ಟಿದ್ದಾರೆ. ಉರುಟುಗಲ್ಲುಗಳೂ ಪುಲ್ಲಾನಿ ಪ್ರೋದರುಗಳೂ ತುಂಬಿದ್ದ, ಶೂನ್ಯತೆಯ ಸಾಮಾಜಿಕದಂತಿದ್ದ ಆ ಭೂಮಿ ತನ್ನ ಮಣಿ, ತನ್ನ ಸ್ವಂತ ಭೂಮಿ.

ಅಸ್ತಿಯನ್ನು ಪಾಲು ಮಾಡಿಕೊಂಡಿದ್ದ ವಿಷಯವನ್ನು ಆಗಲೇ ಏಣಾಕ್ಕೆ ಹೇಳಿದ್ದು ದರಿದ್ರ ಎಲ್ಲವೂ ತಿಳಿದಿತ್ತು. ವಡಕ್ಕೇ ಪಾಟ್ ಇಡೀ ದೊಡ್ಡ ಮಾವನ ಸ್ವಂತ ಸ್ವತ್ತೆದು ತೀಮಾನವಾಯಿತು. ದೊಡ್ಡ ಮುನ್ನಿಗೂ ಮತ್ತುಇಗೂ ನಾಲ್ಕು ಪಾಲು ಬಂದಿತು. ದೋಳಿ ಕಡವಿನಿಂದ ಹಿಡಿದು ಪೂಂಡಪ್ಪಾಡದ ವರಗಿನ ಒಳ್ಳೆಯ ಭಾಗವೆಲ್ಲ ಅವರದಾಗಿತ್ತು. ಅದನ್ನೆಲ್ಲ ಗೇಣಿಗೆ ಕೊಟ್ಟಿದ್ದಾರೆ. ಒತ್ತಾಯದ ವಂಣಯನ್ನು ಕುಟ್ಟ ಮಾವ ತೆಗೆದುಕೊಂಡಿದ್ದಾರೆ.

ವಾದಿಸಲು ಯಾರೂ ಇಲ್ಲದವರಿಗೆ ಹೇಡು ಭಾಗಗೆಳಿಸ್ತು ತೇಗೆಟ್ಟಿರು.

ಕಲ್ಲು ಬಂಡಿಗೆಂ, ಬರೀ ಹುಲ್ಲು ಮಾತ್ರ ಬೆಳಿಯಂಥ ಭೂಮಿಯನ್ನು ಮಂಟಿಯ ಭಾಗವನ್ನು ಅಪ್ಪಣ್ಣಿಗೆ ಬಿಟ್ಟಿದ್ದರು. ಆ ಕೆಂಪು ವಣಿ ಯಾರೂ ಮಾತನಾಡಿಸಿದೆ ಸೂರಾರು ವರ್ಷಗಳಿಂದ ಹಾಗೇ ಬಿದ್ದಿದೆ. ಅದರ ಮಧ್ಯ ಸಿಂತಾಗ ಆ ಮಣ್ಣ-ನಳ್ಳಿ ಬೆಳಿ ಬಂದು ಕಾಲ್ಕೆ ಷಟ್ಟು ನಿಲ್ಲಲಾಬಹುದು ಎನ್ನಿಸಿಲು.

ಧೂರದಲ್ಲಿ ನದಿ ತೀರದ ಹತ್ತಿರ ಕಾಣುವ ದಿಗಂಬರ ಕಡೆಗೆ ಕಣ್ಣಾಡಿಸಿತ್ತ ಆವನು ನಿಂತೆ.

ಗುಡ್ಡದ ಕೆಳಗಿನಿಂದ ಟೊಟ್ಟೆ ಕೊಡೆ ಘರಿಸಿದ್ದ ಬಬ್ಬ ಮನುಷ್ಯ ಗುಡ್ಡ ಹತ್ತಿರ ಬರುತ್ತಿದ್ದರು. ಹತ್ತಿರ ಬಂದಾಗ ತಿಳಿಯಿತು. ಕುಟ್ಟಿ ಮಾವ. ಮುಖಿದಲ್ಲಿ ಹಿಂದಿನ ಬರಟುತನ ವಿಲ್ಲ. ಮುಖ ಆರಳಿಸಿಕೊಂಡು ಆವರು ಹತ್ತಿರ ಬಂದದ್ದು. ಹತ್ತಿರಕ್ಕೆ ಬಂದಾಗ ಟೊಟ್ಟೆ ಕೊಡೆಯನ್ನು ತಲೆಯಿಂದ ತೆಗೆದು ಕೆಳಗಿನಿಸಿ ಕೇಳಿದರು:

“ಅಪ್ಪಣ್ಣ ಯಾವಾಗ ಬಂದದ್ದು?”

“ನಾಲ್ಕು ದನ ಆಯ್ದು.”

“ಏಣಾಕ್ಕೆ ಹೇಳಿದಳು. ನೇನು ಗುಡ್ಡದ ಹತ್ತಿರಕ್ಕೆ ಹೋಗಿದ್ದಿಃ ಅಂತ. ಅಲ್ಲಿಯಾಗಿದ್ದಿದ್ದರೆ ಸರಿಯಾಗಿ ಮಾತಾಡೋದಕ್ಕಾಗಿರಲ್ಲ. ಒಳ್ಳೆಯದಾಯ್ದು.”

ಆಗ ಕೆಲವು ವಿಷಯಗಳನ್ನು ಮಾತನಾಡುವುದಕ್ಕೆ ಸಿದ್ಧವಾಗಿ ಬಂದಿದ್ದಾರೆಯಂ ಅಪ್ಪಣ್ಣ ಭಾವಿಸಿದ.

“ಎನು?”

“ಒಂದು ಸಲ ಕಾಣಬೇಕು ಅವಸ್ಥೆಯೇ.”

ಕಂಡು ಆಯ್ದುಲ್ಲ, ಇನ್ನು ಹೋಗಿ ಅನ್ನಬೇಕು ಉನ್ನಿಸಿತ್ತು ಮೊದಲು. ಆದರೆ ಅಪ್ಪಣಿ ತಡೆದುಕೊಂಡ.

“ಹಾಲಾದ ಮೇಲಿನ ಸ್ಥಿತಿ ತೀರೆ ಕೆಟ್ಟು ಹೋಯ್ತು.”

“ಯಾರ ಸ್ಥಿತಿಯೂ ಚಿನ್ನಾಗಿಲ್ಲ.”

“ನಾನು ಮಾರ್ಕೆನು ಈಗ ಇರ್ಣಾದು ಆ ಬಡಗು ಮಂನ ಕುಟುಂಬನ ಮನೆಯಲ್ಲ.”

“ಗೊತ್ತಾಯ್ತು.”

“ನಾಗೆ ಈಗ ಹಿಂದಿನ ಹಾಗೆ ಕೆಲಸ ಮಾಡೋದಕ್ಕಾಗೇಂದಿಲ್ಲ. ಆ ದೇಶದ ಸ್ಥಿತಿ ಅಲೋಚಿಸಿದಾಗ ನನಗೆ ತಂಬ ಸಂಕಟವಾಗಿತ್ತು.”

ಆದಕ್ಕೆ “ಹ್ಮ್ಮ್” ಎಂದ ಆಷ್ಟೇ.

“ಅವಳಿಗೆ ನಿನು ಅಂದರೆ ಪ್ರಾಣ.....”

“ಅದಕ್ಕೆ ನಾನೇನು ಮಾಡಬೇಕು ಅಂತೇರಿ?”

“ಅವಳಿಗೆ ನಿನೇ ಅಶ್ರಯ ನಿಡಬೇಕು.”

ಅಪ್ಪಣಿಯೇ ಮನಕ್ಕಿಂತಲ್ಲಿ ಹಿಂದಿನ ನೆಂಬುಗಳಿಂತವೂ ಸುಂಟರ ಗಾಳಿಯಂತೆ ಹೇಳಿ. ಬಂದುವು. ನಿಧಾನಮಾರಿ ಆತ ಹೇಳಿದ:

“ನಾನು ಇಟ್ಟಿ ಕರ್ಮಾಶಾನರ್ ಆಗಿಲ್ಲವಲ್ಲ.”

ಹುಟ್ಟಿ ಮಾವಾ ಮನುವಿ ಚಿಕ್ಕದಾಯಿತು.

“ಯಾಕೆ ಅಪ್ಪಣಿ ಹಾಗಂತೇ?”

“ನನ್ನ ವಿಜಯವಾಗಿ ತಿರುಗಿ ಮಾತೆತ್ತಬೇಡಿ.”

ಆತ ಟೊಕ್ಕಿ ಕೊಡುಯನ್ನು ತಲೆಯ ಮೇಲಿಟ್ಟುಕೊಂಡು ಗುಡ್ಡ ಇಂದು ಯೋಗು-ವಾಗ ಅಪ್ಪಣಿಗೆ ಕೂರಿರಾದ ಬಂದು ಅನಂದವೃಂಡಾಯಿತು. ದೂರದಲ್ಲಿ ಕಾಣುವ ಸದ್ಗಾರಿ ತೀರದ ಕಡೆಗೆ ನೂಡುತ್ತ ಮತ್ತು ಸ್ವಲ್ಪ ಹೊತ್ತು ಕುಳಿತ್ತದ್ದ ಅಪ್ಪಣಿ.

ಮಾರ್ಕೆನನ್ನು ಕುರಿತ ನಾನಿಕೊಂಡಾಗ ಅವಳಿಗೆ ಅಂತೇ ಏನ್ನಿಸುತ್ತಿತ್ತು. ಯಾವ ಪನ್ನಾ ತಿಳಿಯದ ಮುಡಿಗಿ. ಆದರೆ—

ಅಲೋಚಿಸಿದಾಗ ಆತನಲ್ಲಿ ಬಂದು ರೀತಿಯ ಆಖಮಾಧಾನವು ತಾಗಿತ್ತಿತ್ತು. ಪ್ರತಿಕಾರ ತೀರಿಸಿಕೊಂಡ ಆನಂದವನ್ನು ಆನಂಭವಿಸುತ್ತಿದ್ದ.

ಮಾರ್ಗ ಈಗ ಬೆಳಿರಬೇಕು. ಕೆಲವು ವರ್ಷಗಳ ಹಿಂದೆ ಮೊತ್ತ ಮಾದಲು ಇಲ್ಲಿಗೆ ಬುದ್ದಿನ ಮೂಡು ಭಾಗದ ಅಗಳದಲ್ಲಿ ಕುಳಿತಿದ್ದಾಗ ಹತ್ತಿರ ಬಂದು ಮಾತನಾಡಿಸಿದೆ. ಆ ಕಷ್ಟ ದೇಹದ, ಕೋಲು ಮುಖಿದ ದೇಹಿನ ಚಿತ್ರ ಕಣ್ಣದುರಿಗೆ ಬಂದಿತು. ಅವಳ ವಿಷಯವಾಗಿ ಅನುಕಂಪಿದೆ. ಆದರೆ ಆದಕ್ಕಿಂತಲೂ ದೆಹಾಗಿ ಏನನ್ನು ವ್ಯಕ್ತಪಡಿಸಿಲಾರೆ.

ಬಿಳಿ ಮೋಡಗಳ ಮುಧ್ಯ ಮೇಲೆಯುವ ಜಂದು ಕಾಂತಿ ಪ್ರಸರಿಸಿದಾಗ ಆತ ಮನೆಗೆ ಒಂದಿರುಗಿದ್ದು.

ಹಾಸನೀಯ ಮಂತ್ರ ಶಾರುಳಿಕೊಂಡಾಗ ಆತನ ಮನಸ್ಸಿನಲ್ಲಿ ಕೆಲವು ಮುಖಿಗಳು ಕಾಂತಿಕೊಂಡಿದ್ದವು. ಕಾಡಿಗೆ ಹಚ್ಚಿದ ಅರೆಮುಖಿದ ಕಣ್ಣಗಳೂ, ಕರಿಯ ಸರ್ಪಗಳು ಮದಯೆತ್ತಿ ಉಡಿದೆತೆ ಮೇಲೆಯುತ್ತಿದ್ದ ಸಮೃದ್ಧವಾದ ತಲೆಗೂದಲ್ಲಿ ಒಂದು ಹಂಡ-ಗಿರು ಚಿತ್ರ.—

ಅಶ್ವರೂಪ್ಯಾ ವೇದನೆಯೂ ವೃಕ್ಷವಾಗಿವ ಕಣ್ಣಗಳ, ಕಪ್ಪನೆಯು ಕೋಲು ಮುಂಪಿದ ಮತ್ತೆನ್ನಿಂದು ಮಡುಗಿಯಂ ಚಿತ್ರ—ರಾತ್ರಿಯ ಮೊತ್ತಿನಲ್ಲಿ ಪಡು ದಿಕ್ಕಿನಲ್ಲಿ ಮೋಡಗಳ ಒಂದೆ ಆರೆ ಮರೆಯಾದ ಜಂದು ಕಾಂತಿಯನ್ನು ಅನುಸ್ಯಾರತೀಗೊಳಿಸುತ್ತಿದ್ದ ಇನ್ನೊಂದು ಮಡುಗಿಯಂ ಚಿತ್ರ. ಮೇಲೆಯುತ್ತ ಮರೆಯಾಗುತ್ತ ಇದ್ದ ಆ ಮುಖಿಗಳನ್ನು ಕಾಣುತ್ತ ಆತ ಮಲಗಿದ.

ಅವನು ಶೂರಿಗೆ ಒಂದ ಪಿಳನೆಯು ದಿನ ಆದು. ಆ ದಿನ ಬೀಳಗೆ ದೊಡ್ಡ ಮಾವ ಅಲ್ಲಿಗೆ ಬಂದು ಕಾಂತಿಕೊಂಡರು. ಮೂರಿಗೆ ಸರ್ಪೆಟು ಸೇದುತ್ತ ಅತ್ಯಿತ್ತ ತಿರುಗಾಡುತ್ತಿದ್ದಾಗ ಹೊಕಟ್ಟಿಸ್ತ ಮನೆಯು ಮುಂಭಾಗಿದಿದೆ ಮರದ ಪಾದರಹ್ನೀಗಳ ರಷ್ಟು ಕೇಳಿತು. ಕೈಯಾಲೆಯೆ ಮುಂಭಾಗವಲ್ಲೇ ಬರುತ್ತಿದ್ದರು.

“ಅಶ್ವರೂಪ್ಯಾ?”

ಮೆತ್ತ ಮೊದಲಾಗಿ ಆತನ ಮಸರನ್ನು ಒಂದು ಕರೆಯಲು ಮೊಡ್ಡ ಮಾವನ ನಾಲಗೆ ಒದಿಯುತ್ತಿತ್ತತ್ವ.

ಜೊರಿಯಲ್ಲಿ ಬುಡ್ಡಿದ ಧಾರಾಯಿತು ಅಶ್ವರೂಪ್ಯಾಗೆ.

“ಅಶ್ವರೂಪ್ಯಾ ಸ್ವಲ್ಪ ಅಕಡೆ ಏಪ್ರೇಯಾ?”

“ಯಾಕೆ?”

“ಇಲ್ಲಿ ಅಂಗಳಕ್ಕೆ ಹಾ— ತಂಬ ರಾಂತವಾಗಿ ಕರೆದದ್ದು. ಗಡುಗಿನ ಧ್ವನಿಯಲ್ಲಿ ಮಾತ್ರ ಮಾವನಾಡುತ್ತಿದ್ದ ಮೊಡ್ಡ ಮಾವನೆ ಇದು?

“ಇಲ್ಲೇ ನಿಂತರೂ ಸಾಕು.”

ಬೇಲಿಯ ಆಚೆಕಡೆ ಆವರು ಸಿಂತರು. ಅಶ್ವರೂಪ್ಯಾ ಸಂಕ್ಷಾರವಾಗಿ ಆಕೋರ-ಕೊಳಗಾಗಿದ್ದು. ತನ್ನ ಆರಮಾಧಾರಮಸ್ತು ಬರಳಿಗಳನ್ನು ಮೊಸಾಬುವೆರ ಮೂರಿಕ ವೃಕ್ಷಪಡಿಸುತ್ತ ನಿಂತಿದೆ.

ಮೊಡ್ಡ ಮಾವನ ಮುಖಿದಲ್ಲಿ ಒಂದಿನ ಪ್ರತಾಪಗಳೇನೂ ಕಾಣುತ್ತಿಲ್ಲ. ಶರೀರಪೂರುಸನ್ನೀ ದುರ್ಬಾಗೋಂಡಿವ ಎನ್ನು ಘೇರು ಸ್ವಾಷಾಗುತ್ತಿತ್ತು. ಅಶ್ವರೂಪ್ಯಾಯ ಕಣ್ಣಗಳ ಕಡೆಗೆ ಸರವಾಗಿ ಮೋಡುವುದಕ್ಕೆ ದೊಡ್ಡ ಮಾವ ಕಷ್ಟಪಡುತ್ತಿದ್ದು ರೆಂದು ತೋರಿತು.

“ಮೂರು ನಾಲ್ಕು ದಿನಗಳಿಂದಲೂ ಬರಬೇಕು ಅಂದುಕೊಂಡಿದ್ದೆ.”

“ಹುಣ್ಣು”

ದೊಡ್ಡ ಮಾವನ ಮುಪ್ಪು ಆವರಿಸಿದ ಮುಖದ ಕಡೆಗೆ ನೋಡಿದಾಗ ಅಪ್ಪಣ್ಣೆಯ ಮನಸ್ಸಿನಲ್ಲಿ ಹಿಂದಿನ ಚಿತ್ರಗಳಿಲ್ಲ ಬಂದೋದಾಗಿ ನೆನಪಾದುವು.

ಅದಿನ ಕುತ್ತಿಗೆ ಹಿಡಿದು ತಳ್ಳಿದರು.....

ಮುಳತ ನಾಯಿಯನ್ನು ಒಡಿಸುವ ಹಾಗೆ.....ಪಿತ್ತಿಲೊಳಕ್ಕೆ ಕಾಲೀರಿಸಿದರೆ ಕಾಲು ಮುರಿದು ಹಾಕಿಯೇನು ಎಂದ ಮನುಷ್ಯನೇ ಈಗ ತನ್ನ ಮುಂದೆ ಶಾತನಾಗಿ ನಿಂತಿದ್ದಾನೆ.

“ನಾನು ಬಂದದ್ದು ಬಂದು ಕೆಲಸಕ್ಕಾಗಿ”

“ದೇಳಿ.”

“ಪಾಲಾದಾಗ ಈ ಮನೆ ನಾನು ತೆಗೆದುಕೊಂಡೆ. ಕುಟುಂಬಿವ ಮನೆ ಅಲ್ಲವೇ? ಭಗವತಿ ಇರ್ಮೋಸ್ತಾಳವಲ್ಲವೇ? ಪರಾಧಿನ ಮಾಡಬಾರದು ಅಂತ ಭಾವಿಸಿದೆ.”

“ಅದು ಒಳ್ಳೇಂದೇ ಅಯ್ಯು.”

ಆ ಮನೆ, ಭಗವತಿ ಇರ್ಮೋ ಮನೆ ಎಲ್ಲವನ್ನೂ ಇಡ್ಡಾ ಸೂರು ರೂಪಾಯಿಗೆ ಭೋಗ್ಯ ಹಾಕಿದ್ದೇನೆ. ಅದು ಈಗ ಕಷ್ಟಕ್ಕೆ ಬಂದಿದೆ.”

ಅಪ್ಪಣ್ಣು ಮೌನವಾಗಿ ಕೇಳಿಕೊಳ್ಳುತ್ತಿದ್ದ. ಕೆಲವೈ ನಿಮಿಷಗಳು ಅನುಮಾನಿಸುತ್ತಾ ನಿಂತಿದ್ದು ಅಮೇಲೆ ದೊಡ್ಡ ಮಾಪ ಹೇಳಿದರು.

“ಹತ್ತನೇ ತಾರೀಕಿಸೊಳಗೆ ಹೊ ಜೊತೆಯಾಗಬಿದ್ದರೆ ಮನೆ ಹಿಂತಿ ಮಾವಬೇಕು ಅಂತ ತೀಮಾರ್ಣನ ಆಗಿದೆ. ಎಷ್ಟುದರೂ ನಮ್ಮ ಕುಟುಂಬಿದ ಮನೆ ಅಲ್ಲವೇ?”

ಅಪ್ಪಣ್ಣು ಮತ್ತೆ ಹೃದಿಗೆ ಕ್ಷಿಪ್ರವಾದಿದ್ದ.

“ಕೊಂಡು ಕೊಳ್ಳುದಕ್ಕೆ ಮಾತಿಳ್ಳಿಗಳಿಂದಾಗಿ. ಆದರೆ ಭಗವತಿ ಇರ್ಮೋ ಸ್ಥಳ ಮಾಡಿಳ್ಳಿಗೆ ಹೇಗೆ ಕೊಂಡೇಯು?”

ಅವರ ವೇದನೆಯ ಧ್ವನಿ ಮೂರಾಫ್-ಸ್ಯಾಕ್ಟ್ ತಲಪಿದಾಗ ಅಪ್ಪಣ್ಣು ಗಂಟಲತ್ತುರಿಸಿ ಕೇಳಿದು:

“ಅದಕ್ಕೆ ನಾನೇನು ಮಾಡಬೇಕು?”

“ನಿನ್ನ ಹತ್ತ ಹಂತ ಇದೆ ಅಂತ ಕೇಳಿದೆ. ಏನೂರು ರೂಪಾಯಿ ಸಾಲವಾಗಿ ಕೊಟ್ಟಿರು. ದಿಮಾಂಡ್ ನೋಟು ಬೇಕಾದರೂ ಬರದು ಕೊಡ್ದಿನೆ.”

ಬೇಲಿಯ ಗಿಡದ ತುದಿಯನ್ನು ಸವರುತ್ತ ಆ ಮುದುಕನ ಚಿತ್ರ ಮರಿಯಾಗಿ, ಪದ-ಸಾಲೆಯಿಂದ ಕುತ್ತಿಗೆ ಹಿಡಿದು ನೂಡಿ, ಕೈತೋರಿಸಿ ಹೇಳಿದ ಉ ದೊಡ್ಡ ಮನುಷ್ಯನ ಚಿತ್ರವೇ ಕಣ್ಣದೂರಿಗೆ ಬಂದಿತು.

“ಈ ಚೌಕ್ಕಿನ ಮನೆ ರಾತ್ರಿತವಾಗಿ ಉಳಿಯಬೇಕು ಅಂತ ನನೇನೂ ಆಶೀರ್ವಾದ”

ಅಪ್ಪುಣ್ಣ ಸಿಟಿನಿಂದ ಹೇಳಿದ.

“ಮನು ಹೇಳಿದೆ ಅಪ್ಪುಣ್ಣೇ?”

“ಮತ್ತು ಒಂದು ಸಲ ಹೇಳ್ತೇನಿ. ಈ ಚೌಕ್ಕಿನ ಮನೆ ಶಾಶ್ವತವಾಗಿರಬೇಕಾಂತ ನನಗೆ ಯಾವ ಆಶೀರ್ಯಾ ಇಲ್ಲ ಅಂತ. ಇಲ್ಲಿಂದ ನನ್ನ ಕುತ್ತಿಗೆ ಒಂದು ನೂಡಿದ್ದನ್ನ ನೀವು ಮರಿತಿರಬಹುದು. ಆದರೆ ನನಗೆ ಮರಿಯೋದಕ್ಕಾಗೀದಿಲ್ಲ.”

ನಿಶ್ಚಯ ತೆ ಅವರ ಮಧ್ಯ ಅವರಸಿತ್ತು. ಗಡ್ಡದ ಕಂತದಲ್ಲಿ ದೊಡ್ಡ ಮಾವ ಹೇಳಿದರು:

“ಅದೆಲ್ಲ ನಡೆದು ಹೋಯಿಸ್ತು. ಅದನ್ನು ಕುರಿತು ನನಗೂ ದುಃಖವಂತಿ. ಆಗ ಹೋದದ್ದನ್ನೆಲ್ಲ ಮರಿತಾಬಿಡು ಅಪ್ಪುಣ್ಣೇ”

“ಅದು ಅಪ್ಪು ಸುಲಭವಲ್ಲ.”

“ಯಾವ ದಾರಿಯಾ ತೋರದೇ ಇದ್ದಾಗ ನೀನು ಬಂದ ಸುದ್ದಿ ಕೇಳಿ ಬಂದೆ. ಪುರಾತನ ಕಾಲದಿಂದ ಬಾಳಿ ಬದುಕಿದ ಮನೆ.”

“ನನ್ನ ಹತ್ತಿರ ಹಣವೇನೋ ಇದೆ. ಆದರೆ ಸದ್ಯದಲ್ಲಿ ಕೊಡುವ ಆಲೋಚನೆ ಯಿಲ್ಲ.”

ಬೇಲಿಯ ಗಡಗಳ ತಲೆಯ ಮೇಲೆ ಕೈಯಾಡಿಸುತ್ತು ದೊಡ್ಡ ಮಾವ ತಲೆತ್ತಿಗೆ ಸಿಕೊಂಡು ನಿಂತಿದ್ದರು. ಅಪ್ಪುಣ್ಣೆಯಾ ನೆಲದ ಕಡೆಗೆ ನೋಡುತ್ತು ನಿಂತುಕೊಂಡಿದ್ದ.....

ಮೆಲ್ಲ ಮೆಲ್ಲನೆ ದೊಡ್ಡ ಮಾವ ನಡೆದು ಹೋಗುತ್ತಿದ್ದಾಗ ಅಪ್ಪುಣ್ಣೆ ಕರೆದ.

“ನಿಲ್ಲಿ.”

ದೊಡ್ಡ ಮಾವ ಹಿಂದಿರುಗಿ ನಿತರು.

“ಮಾಡಿಕ್ಕಿಗೆ ಮಾರ್ಚೋದಕ್ಕಿಲ್ಲೇ ನಿಮಗೆ ಬೇಸರ? ನಾನು ಕೊಂಡುಕೊಳ್ಳೋದಾದರೆ?”

ದೊಡ್ಡ ಮಾವ ದಿಗ್ಭೂತರಾದರು. ಕಂಬದ ಹಾಗೆ ನಿತಿದ್ದು ಆ ಮೇಲೆ ಹೇಳಿದರು;

“ಅಲೋಚನೆ ಮಾಡ್ತೇನಿ.”

“ಅಲೋಚನೆ ಮಾಡ ಆಗಲ್ಲವೇ? ಈಗ, ಈ ನಿಮಿಷದಲ್ಲಿ ತೇಮಾನಿಸಬೇಕು. ನನ್ನ ಕೈಯಲ್ಲಿ ಇದನ್ನು ಕೊಂಡು ಕೊಳ್ಳೋದಕ್ಕೆ ಆಗ್ರಹಿಸಿ ಇಲ್ಲವೋ ನೋಡ್ತೇನಿ.”

“ಮನಗೆ ಮತ್ತು ಜಮಿನಿಗೆ ಒಟ್ಟಿಗೆ ಎಷ್ಟು ಬೆಲೆ ಹೇಳಿ?”

ದೊಡ್ಡ ಮಾವ ಮಾತನಾಡುವುದಕ್ಕೆ ಹಿಂದೆ ಮುಂದೆ ಆಲೋಚಿಸುತ್ತಿದ್ದಾಗ ಅಪ್ಪುಣ್ಣೆ:

“ಹೇಳಿ, ಇದು ವ್ಯಾಪಾರ. ಸಾಧ್ಯವಾಗಿಬಹುದು ಅನ್ನಿಸಿದರೆ ನಾನು ಕೊಂಡು ಕೊಡ್ದೇನಿ.”

ದೊಡ್ಡ ಮಾವ ಮತ್ತೂ ಸಂಶಯಗೊಂಡು ನಿಂತದ್ದಾಗ ಅಪ್ಪುಣ್ಣಿಗೆ ವಿವರೀತ ಹಿನ್ನಬುದಿತು.

“ಯಾಕೆ ಅಪ್ಪುಣ್ಣಿಯ ಹಣಕ್ಕೆ ಬೆಲೆ ಇಲ್ಲ ಅಂತಲಾ?”

“ಹಾಗೇನೂ ಅಲ್ಲ.”

“ಹಾಗ್ನಿರ ಹೇಳಿ. ಈ ಮನೆಗೆ ಬೆಲೆ ಹೇಳುವಾಗ ಮುರಿದು ಬೀಳ್ತು ಇರೋಮನೆ ಅನ್ನೋದನ್ನ ದೃಷ್ಟಿಯಲ್ಲಿಟ್ಟುಕೊಂಡು ಹೇಳಿ.”

“ನಾಲ್ಕು ಸಾವಿರಕ್ಕೆ ಪ್ರೇಟ್ಟುರ ಹಾಚೆ ಕೇಳಿದ್ದ.....”

ಅಪ್ಪುಣ್ಣಿ ಅಲೋಚಿಸಿ ಹೇಳಿದ:

“ಗಾಳಿ ಬೆಳ್ಳಲ್ಲದ ಈ ಮನೆಯಲ್ಲಿ ಮನುಷ್ಯರು ವಾಸ ಮಾಡೋದಕ್ಕೆ ಸಾಧ್ಯವಿಲ್ಲ ಎನಿದ್ದರೂ ನಾನು ನಾಲ್ಕು ಸಾವಿರ ಕೊಡ್ದೀನಿ. ಸಮಾಧಾನವಿದ್ದರೆ ಪತ್ರ ಬರೆಸೋದಕ್ಕೆ ಏರಾಟು ಮಾಡಿ.”

ದೊಡ್ಡ ಮಾವನ ಕುತ್ತಿಗೆ ಮತ್ತುಮ್ಮೆ ಬಾಗಿತು.

“ವನು ತೇಮಾನಿಸಿದಿರಿ?”

ತುಂಬ ಕಷ್ಟಪಟ್ಟು ದೊಡ್ಡ ಮಾವ ಹೇಳಿದರು:

“ಆಯ್ತು.”

“ಹಾಗಿದ್ದರೆ ಪತ್ರ ಬರೆಸೋ ಏರಾಟು ಮಾಡಿ.”

ನಿಧಾನವಾಗಿ ಹೆಚ್ಚೆ ಯಾರಿಸುತ್ತ ಹೋದಾಗ ಆ ಮರದ ಪಾದರಕ್ಷೆಯ ಶಬ್ದ ಕ್ರಮೇಣ ದೂರವಾಗುತ್ತಿದ್ದುದನ್ನು ಕೇಳಿಸಿಕೊಳ್ಳುತ್ತ ಆತ ಅಲ್ಲಿಂದ ಹಿಂದಿರುಗಿದ.

ಪದಸಾಲೆಯ ಒಳಗೆ ಒಂದು ಉರುಳಿಕೊಂಡಾಗ ವಿಜಾನಿಕ್ಕು ಅಕ್ಕ ಕೇಳಿದಳು:

“ಹೋದರಾ?”

“ಹೋದರು.”

“ಮಾವನಿಗೆ ಎಲ್ಲ ರೀತಿಯಿಂದಲೂ ಕಷ್ಟದ ಕಾಲ ಇದು.”

ಆ ರೀತಿ ಅನುಕಂಪಮಣ್ಣ ವ್ಯಕ್ತಪಡಿಸಿದ್ದ ಅಪ್ಪುಣ್ಣಿಗೆ ಅಪ್ಪಾಗಿ ಒಡಿಸಲಿಲ್ಲ.

“‘ಹೂದೋಟಿ’ದ ಆಸ್ತಿಯಿಲ್ಲವಾ?”

ಆದುಂಟು. ಒಳ್ಳೆ ದೇವತಯಾಗಿದ್ದಳು. ಅವಳೂ ಹೋದಳು.

“ಯಾರು?”

“ಅಪ್ಪುಣ್ಣಿಗೆ ಆ ವಿಷಯ ಗೊತ್ತಿಲ್ಲವಾ? ಮೊದಲನೆಯ ಹರಿಗೆ ಪಾವ.....”

“ಯಾರು ವಿಜಾನಿಕ್ಕು?”

“ಅಮ್ಮೆಣ್ಣಿ ರುಟ್ಟಿ ಸತ್ತಿದ್ದು. ಕಳಿದ ಜ್ಯೇಷ್ಠ ಮಾಸದಲ್ಲಿ.”

ಆತ ಮತ್ತೇನೂ ಮಾತನಾಡಲಿಲ್ಲ. ಮೆಲ್ಲಿನ ಕ್ಕೆ ಉರಿಕೊಂಡು ಬಾಗಿಲಿನ ಹತ್ತಿರಕ್ಕೆ

ಬಂದ. ಸದಗುವ ಬೆರಳಿಗಳಿಂದ ಹಾಗಿಲ್ಲಿನ ಪಟ್ಟಿಯನ್ನು ಒಡಿದುಕೊಂಡು ಕೋಣ್ಣರು ಸುರಸುತ್ತು ನಿಂತಿದ್ದಾಗ ಮಣಿನಾಶ್ಚೀ ಅಕ್ಕ ತನ್ನ ಕ್ಕೆ ದೇಹಕೊಡಲಿ.

“ಮಾತ್ರ ಒಳ್ಳೆ ಶ್ರೀತಿಯ ದೇಹಾನ್ನಿಷ್ಟ್ಯಾ! ”

* * * * *

ಮುಷ್ಟಿದ್ದ ಮಣಿಕಾಲೀಯ ಡಾಗಿಲಂಬ್ಯ ಅಪ್ಪಣಿಲ್ಲಿ ತರೆದ. ತಂತು ಪಾರ್ವತಿಯ ಕ್ಕೆ ತುಂಬಿಕೊಂಡಿತ್ತು. ಉಟಿಯಿಂದ್ದು ಬಲಿದಾಗಿ ಸೂಕ್ತದಾಗ ಬಳಕೆನ ಕಿರಣಗಳು ಒಳಗೊಳ್ಳ ಯರಡಿದ್ದವು. ಅಪ್ಪಣಿಲ್ಲಿ ಗಾಳಿಯಿಲ್ಲಿ ಬೂಝಿದ್ದನೇ ಒಂದು ರೀತಿಯ ವಾಸನೆ ಯರಡಿಕೊಂಡಿತ್ತು. ಮುಷ್ಟಿದ್ದ ಡಾಗಿಲಂಬಣ್ಣಪ್ಪ ತರೆದ. ಮಣಿ ಮುದುಕಲೆನಲ್ಲಿನ ಕತ್ತಲೆ ಇಡಿ ಕಿರಿದಿತ್ತು. ಜ್ಯಾದಿ ದಾಸಿಯ ಸದು ಅಂಗಳದಲ್ಲಿ ಕಷಕಡಿಗಳು ತುಂಬಿಕೊಂಡಿದ್ದವು. ಕಂಬಗಳತ್ತಲ್ಲಿ ಗೆದ್ದಲ್ಲಿ ಯರಡಿತ್ತು.

ಬುಡಗು ಕೋಣೆಯ ಬುಡಗು ಭಾಗಕ್ಕೆ ದೇಹಿ. ಆತ ನಿಂತ. ಅದೇ ಮನೀಯಿರುವ ಕೊಳಿದಿ:

ಅ ಕೋಣೆಯಲ್ಲಿ ಮಣಿರು ಘರ್ವಾಗಳಿಂದ್ದು ಕಳೆದದ್ದು. ಆ ಸೆಲದ ದತ್ತಿರ ದೋದಾಗ ಕೋಣ್ಣರು ದುದುಕಿಯಾದೆ?

ಅಲ್ಲಿ ನಿಂತಾಗ ಅ ಕತ್ತಲೆಯ ರಹಿತಿನಲ್ಲಿ ಗಾಂಧಿ ಬಳಿಗಳು ತಪ್ಪಿ ಮಾಡಬಹುದು ಅನ್ನಿಸಿತು. ದುಳ್ಳಿಗೆ ಮಾಡಿಸ ಘರಮಳ. ಬಿಟ್ಟೆಯಿಂದ ದೇಹಮುಖ ಸಾಫಿನಿಸ ಸುಗಂಥ, ಅ ಕೊಳಿದಿಯೇಜಿನ ಗಾಳಿಯಲ್ಲಿ ತಂಗಿ ನಿಂತಿರಬಹುದೆ?

ದೇದಾಯೂರಲ್ಲಿ. ಮಾನ್ಯಾನ್ನಿಷ್ಟ್ಯಾ ಒಂದು ರೀತಿಯ ಶಂಕ್ಯತೆಗೊಳಿತ್ತು.

ಮಣಿಯ ಕೋಣೆಯ ಮೇಲಕ್ಕೆ ದೋದ. ಮುಷ್ಟಿದ್ದ ಒಂದು ಕೋಣೆಯನ್ನು ಮಾತ್ರ ತೆರೆಯುತ್ತಿ.

ತಂಗಕ್ಕೆಸ್ತು ಬರಲಿರುವ ಗಂಡುಗಾಗಿ ಅವೇವಾಡಿಟ್ಟಿದ್ದ ಕೋಣೆಯೇಳಗೆ ಇಲಿಗಳು ಸಂಪರಿಸುವ ತಪ್ಪಿ ಕೇಳಿಸುತ್ತಿತ್ತು.

ತಂಗಕ್ಕೆನಿಗೆ ವರ ಬಂದಫಳದು ತಿಳಿಯಿತು. ಮಣಿನಾಕ್ಕಿಕ್ಕೆ ದೇಹದ್ದರು. ಆಮೇಲೆ ಆತ ಉಚ್ಚೇತ್ತಿಗೆ ದೋದ ಎಂದೂ ದೇಹದ್ದರು. ಆ ಮನೆಯಲ್ಲಿ ಆಣಿಮಾಡಿಟ್ಟು ಒಂದು ಕೊಳಿದಿ ಕಂಗಲೂ ಇರಬೇಕು.

ಬಿರುಕು ಬಿಟ್ಟೆ ಗೂಡೆಗಳೂ ಈತವಾಗಿದ್ದ ನಲವೂ ಇದ್ದ ಆಣಿಕಣಿನ ಮನಯೋಳಗೆ ತಿರುಗಾಡುತ್ತಿದ್ದಾಗ ದುರ್ಗಾಗಿದರೂ ಭಯವಂಟಾಗಿತ್ತಿತ್ತು. ಎಮ್ಮೋಡಿ ತಲೆಮಾರುಗಳು ಆರ್ಯಯ ಪಡೆದು ಆ ಕತ್ತಲೆಯ ರಂಧ್ರಗಳಲ್ಲಿ ಸುಗ್ಗಿ ಮೋಗಿ. ಪೂರೇಮಾನ್ಯ ಮಾವನ. ನಾರಾಯಣ ಮಾವನ ಆತ್ಮಗಳು ಅಲ್ಲಿ ಸುತ್ತಾಡುತ್ತಿರಬೇಕು. ಆ ಮಂಡಿಗಿಯ ಕಥೆಯೂ ನೇನುಮಾಡಿತು.

ತಾಗ ಹಳಿಯ ನೆನಪ್ಪೋಳು ಮಾತ್ರವಾಗಿ ಉಳಿದಿರುವ ಈ ಚೌಕ್ಕಿನ ಮನೆ ತನ್ನ ಮನೆ, ಸ್ವಂತ ಮನೆ. ಪದು ವರ್ಷಗಳು ಕಷ್ಟಪಟ್ಟಿ ಸಂಪಾದಿಸಿದ ದಣವನ್ನುಲ್ಲ ಇದಕ್ಕಿ ಹಾಕಿದ್ದಾಗಿಯುತ್ತಿ. ಅಂತೊ ಒಂದು ದೋಡ್ಯ ಅತ್ಯ ಸಂಸ್ಕೃತಿಯಿಂದ ಎಂದ ಹಾಗಾಯಿತ್ತು. ಇಲ್ಲಿಂದಲೇ ಒಂದು ಕಾಲದಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಒಡಿ ಹೋದದ್ದು. ಎಳ್ಳರೂ ಆಗ ನಿಷೇಧಿಸಿರು. ಅದಕ್ಕಿ ಕಾರಣ? ಇಲ್ಲಿಯ ಒಟ್ಟು ಸ್ತೋತ್ರಾ ತಾನು ಇಷ್ಟಪಟ್ಟಿ ಬಿಬ್ಬಿತನನ್ನು ಮಾಡುವರೂದಾಗಿಯುತ್ತಿ.

ಆ ಚಿಂತಯಕ್ಕೆ ಬಿಂದಾಗ ಜಿಂತೆಯು ಸುಳಿಗಳು ಉದ್ದೇಶಿಸುವು.

“ಆ ಸ್ತೋತ್ರ ದೇಗೆ ಜೀವಿಸುತ್ತಿದ್ದಾಗ ಈ ಏ ಪರೋ?”

ಮನೆಯಿರ ಸಮುತ್ತಿಯಿಂಳುದೆ ಆಕೆ ಈ ಮನಯನ್ನು ಬಿಟ್ಟುಳ್ಳ. ಅದ್ದರಿಂದ ಜೀವನ ವಿಧಿ ಕ್ಷೇತ್ರ ಪದಬೇಕಾಗಿ ಬಿಂತು. ಯಾರು ತಿರುಗಿ ನೋಡಲ್ಪಿ. ಎಳ್ಳರೂ ಸ್ಥಳಕ್ಕ ಸ್ಥಾನ ಪಾಡಿರು. ಒಳಗಿಷ್ಠಿಸಿರು ಸೂತಕ ತೇಗೆದೂ ಹಾಕಿರು. ಒಂದು ಕಳಂಕ ತೇಗೆದು ಹಾಕಿದ್ದಾಗಿಯುತ್ತಿ. ಎನ್ನುವ ಅರ್ಹಸ್ಥಾನ ಅವರಿಗೂಬಾಗಿತ್ತು.

ಅದೇ ಹೇಳಿಸಿ ಮಾಗ ಈಗ ಈ ದೋಡ್ಯ ಚೌಕ್ಕಿಗೆ ಮನೆಯು ಯುಜಮಾನ.

ದುಃಖಿದಿಯ ನೆನಪಿನೊಂದೆ. ಆ ಸ್ತೋತ್ರ ತನ್ನ ತಾಯಿ ಎಂದು.

ಅವಳನ್ನು ತಾನೂ ಮರೆತಾಗಿತ್ತು.

ತಾದೆ ತಿರೆಹೊಂದ ಮೇಲೆ ಸಾಹಸನ್ನು ಸಾಕೆದ್ದು. ಬೆಳೆದೆಣು. ನಂಬಿಂದಿರಿ ಮನೆಯ ಒರಳು ಕಲ್ಲಿನ ದಜ್ಜಾರದಲ್ಲಿ ಕುಳಿತು ವಿಂಜಲಿಸ್ತು ತಿಂದು.

ಆ ಮೇಲೆ ತಾನು ಅದ್ವಿತೀಯನ್ನು ಮರೆತದ್ದಾಗಿತ್ತು. ಆಕೆಗೆ ಯಾರೂ ಒಕ್ಕೆಲ್ಲದೆ ಬಂಧುತ್ವದ್ವಾಗ ಒಟ್ಟು ಮನುಷ್ಯ ಸಮಾಖ್ಯಕನಾಗಿ ನಿಂತ. ಆ ಸಾಧುವಾಸ್ತು ಅವಳು ಬೇಡವನ್ನುಲ್ಲ. ಧರೆಗೆ ಬಿಂದು ಹೇಳಿಸುತ್ತಿದ್ದಾಗ ಆ ಕೈ ಒಡಿದದ್ದಾಗಿರಬೇಕು. ಅದೊಂದು ತಪ್ಪೆ? ಎಂದು ಅತ ತನ್ನನ್ನು ತಾನೇ ಕೇಳಿಸೊಂದೆ.

ತಪ್ಪು ಯಾರಾದು?

ಈ ಚೌಕ್ಕಿನ ಮನೆಯಿಂದ ಹೊರಗೆ ತಳಿದ್ದು ಅವರ ತಪ್ಪೆ? ಅಂತೊ ಅತನಿಗೆ ಉಂಟು ಕಟ್ಟಿ ಬಂದ ಹಾಗಾಯಿತ್ತು.....

ಬೆವರಿದ ರರೀರದಿಂದ ಅತ ಮಾಗಸಾಲೆಯ ಕಡೆಗೆ ಬಿಂದು. ಮಧ್ಯಾಹ್ನದ ಬಿಸಿಲು ಹೊರಗೆ ರಣ ರಣ ಸುಧಾರಿತಪ್ಪಾಗಿ. ಗಾಳಿ ಬೇಸುತ್ತಿರಲ್ಪಿ. ಎಲೆ ಅಲುಗಾಡುತ್ತಿರಲ್ಪಿ.

ಇಷ್ಟು ದಿನ ತನ್ನ ಮಿಸಾರವಾಗಿ ತಪ್ಪಾಗಿ ಭಾವಿಸಿದ್ದ. ತನಗೆ ಯಾರೂ ಇಲ್ಲ ಎಂದು. ಜಗತ್ತಿನಲ್ಲಿ ಎಳ್ಳರೂ ಇದ್ದಾರೆ ಮನುವುದು ಸತ್ಯ ಸಂಗತಿಯಾಗಿದ್ದರೂ. ತಾನು ಒಂಟಿ ಎಂದು ಹೇಳುವುದರಲ್ಲಿ ಒಂದು ವಿಧವಾದ ಬೆಲೆ ಕಡಿಮೆಯಾದ ಅಭಿಮಾನ ಕಾಂತಸುತ್ತಿತ್ತು.

ಮನೊ ಭಾರದ ಸಂಕೋಶಗಳು ಬಂಧಿಸಿವೆ. ದೂರದ ಪ್ರಾಚಿನಲ್ಲಿ ಘರ್ವತಗಳ ಕೇಣಿಂಗಾಜಲ್ಲಿ ಒಂದು ಸ್ವಾಂ ಮನೆಯ ಹತ್ತಿರಕ್ಕೆ ಮನಸ್ಸು ಸಂಚರಿಸಿತು. ಯಾವುದೋ ಏಂದು ವ್ಯಾಪಾರಸ್ಥಳಕ್ಕೆ ಕಾಲುಗಳುಳ್ಳ ಪಟ್ಟಿಗೆಯನ್ನು ತರೆಂಟ್‌ಟ್ರಿಕೋಂಡು ಸೀಲ್‌ರೆ ಮ್ಹಾಸುತ್ತಿದ್ದ ಒಟ್ಟು ಮುಂಸ್ಲಿಂ ಯೂರೋಪನನ್ನು ಆತನ ಮನಸ್ಸು ಕೆಲ್ವಿಸಿಕೊಂಡಿತು. ಯಾವುದೋ ಕೂಸ್ತಾ ರೂಪಿನಲ್ಲಿ ಮಂಡಗರ ಮುಂದೆ ಮಾತನಾಡುತ್ತೇ ನಿಂತ ಉಪಾಧ್ಯಾ- ಯರ ಜಿತ್ರ ಮನಸ್ಸಿನಲ್ಲಿ ಸುಳಿದು ಹೋಯಿತು.

ಒಟ್ಟಿನಲ್ಲಿ ಅಯಾಸಗೊಂಡು ಆತ ಅಂಗಳದಲ್ಲಿ ಗೆದ್ದಲು ಪರಡಿದ ಕಂಬದ ಹತ್ತಿರ ಒಂದು ನಿಂತೆ.

ಸೂರ್ಯ ಗೆಲಪುಗಳನ್ನು ತಾಳಿ ಧಾರುತ್ತು ಅವನ ಮನಸ್ಸು ವ್ಯಾಧಾ ಪಾದುಪಡು- ತ್ತತ್ತು.

*

*

*

*

*

10

ಮಹಾರ್ಯ ಮುಂದಿನ ಮಂಟ್ಪಲುಗಳ ಪತ್ತಿರ ಬಂಡಾಗ ಆ ಯುವಕ ನಿಂತೆ. ಹಿಂದೆ
ಒರುಶ್ರದ್ಧ ಸ್ತ್ರೀಯೊಡನೆ ಹೇಳಿದ:

“ಅಮೃತ ಒಳಗೆ ಬಾ.”

ಅವಳು ಅನುಮಾನಸುತ್ತ ನಿಂತಿದ್ದು ದಣ್ಣು ಕೆಂಡು ಉತ್ತರ ಹೇಳಿದ:

“ಧೈಯರ್ವಾಗಿ ಬಾ.”

ತಲೆಯಲ್ಲಿ ನಾಲ್ಕೆಯ ಬಿಳಿಯ ಕೂದಲುಗಳು ಕಾಣಸುತ್ತಿದ್ದ ಆ ತೆಳ್ಳನೆಯ ಸ್ತ್ರೀ
ಪಡುಕಾಲಿಗೆ ಬಂದಳು.

ಆಗಲೂ ಆ ವರ್ಯಸ್ವಾಚ ಮನುಷ್ಯ ಹೋರಗೆ ಅನುಮಾನಸುತ್ತ ನಿಂತಿದ್ದಾಗ
ಯುವಕ ಹೇಳಿದ:

“ಬ್ರಹ್ಮ”

ಅತನ ತಾಯಿಯ ಜೊತೆಯಲ್ಲಿ ಪ್ರವೇಶಿಸಲು ತನಗೆ ಅರ್ಥತೆಯೊಳ್ಳಬೇಬಿ ಭಾವನೆ-
ಯಾಂದ ತಾನೂ ಪಡುಕಾಲಿಗೆ ಬಂದ.

ಇಳಗೆ ಹೋದಾಗ ಆ ಸ್ತ್ರೀ ಹೇಳಿದಳು:

“ಪಡ್ಡೊಂದು ಕತ್ತಲೆ ಅಪ್ಪಣ್ಣ ಇದರೊಳಗೆ?”

“ಆಗಲೂ ಇದರೊಳಗೆ ಕತ್ತಲೆ. ಇಲ್ಲಿ ಹಂಡಿವರ ಹೇಗೆಳು ವಾಸವಾಡುತ್ತು
ಇರಬೇಕು ಹಗೆನಲ್ಲಾ.”

ತಾಯಿ ಗಾಬರಿಯಾಗಿ ಅತನ ಮುಖಿದ ಕಡೆಗೆ ನೋಡಿದಳು.

“ಅಮೃತ ಪೆರಿಕೋಚೇದ. ಈ ತೊಟ್ಟಿ ಮನೇನ ಮುರಿದು ಧಾರುವ ಪರಾಗದು
ಮಾಡಬೇಕು. ಇಲ್ಲಿ ಒಳ್ಳೆಯ ಗಾಳಿ ಬೆಳಕು ಬರುವ ಒಂದು ಸ್ಥಾನ ಮನೆ ಸಾಕು.”

“ಮುರಿದು ಧಾಕೋದಾ? ಭಗವತಿ ಇರೋ ಸ್ಥಳ ಅಲ್ಲವಾ?”

ಅತ ಗಟ್ಟಿಯಾಗಿ ನಷ್ಟ. ಆ ನಗುವಿನ ಧ್ವನಿ ಮಹಾರ್ಯ ಗೋಡೆಗಳನ್ನು, ಗೆದ್ದಲು ಹತ್ತಿದ
ಕಂಬಗಳನ್ನು ಕತ್ತಲೆ ಅವರಿಸಿದ್ದ ಮೂಲೆಗಳನ್ನು ಮಹಾರ್ಯ ಮಾರ್ಫಿನ ಕೊಟ್ಟಿತು.

ವರ್ಯಸ್ವಾಚ ಆ ಮನುಷ್ಯ ಆಗಲೂ ಪರವಶತೆಗೊಳಗಾಗಿ ತಲೆಬಾಗಿಕೊಂಡು
ನಿಂತಿದ್ದ.